7

[illegible] -7
[illegible]

2439
N-KON
VIC

Konkani
Konkani in
Kannada script
A-Novel

L:B03—R1e (Kon:A)

ಪಾಪ್ ಆನಿ ಶಿಕ್ಷಾ
ವಿಕ್ಟರ್ ರೊಡ್ರಿಗಸ್ ಅಂಜೆಲೋರ್

193

ಆತಾಂ ಬ್ರಾಯನಾಕ್ ತಾಚ್ಯಾ ವ್ಯವಹಾರಾಕ್ ಲಾಖಾಂನಿಂಚ್ ದುಡ್ವಾಚಿ ಗರ್ಜ್ ಆಸ್ಲಿ. ಲಾಖ್ ಲಾಖ್ ತೊ ರೀಣ್ ಘೆತಾಲೊ ಆನಿ ಲಾಖ್ ಲಾಖ್ ಜುಗಾರೆಂತ್ ಖರ್ಚಿತಾಲೊ. ಲಾಖ್ ಲಾಖ್ ಜೊಡ್ತಾಲೊ, ಲಾಖಾಂ ಲಾಖಾಂನಿ ಹೊಗ್ಡಾಯ್ತಾಲೊ, ಅಮಾಲ್ ಪೀವನ್ ಘುಟ್ಟ್ ಸೆಂವ್ತಾಲೊ ಆನಿ ಅಮಾಲಾಚ್ಯಾ ಭರಾರ್ ವ್ಹಡ್ ವ್ಹಡ್ ಯೋಜನಾಂಕ್ ಹಾತ್ ಘಾಲ್ತಾಲೊ. ಹೆಂ ಪಳೆವ್ನ್ ಬ್ರಾಯನಾಚಿ ಬಾಯ್ಲ್ ಶಿರಿಂ ಚುಕ್ಲಿ. ಘೊವಾಚ್ಯಾ ವರ್ತನಾಂತ್ ತಿಕಾ ಮಿಸ್ತೆರಾಂಚೆರ್ ಮಿಸ್ತೆರ್ ದಿಸ್ಲೆ. ಪುಣ್ ತಿ ಕಿತೆಂಯಿ ಕರ್ಚ್ಯಾ ಸ್ಥಿತೆರ್ ನಾತ್ಲಿ. ಬ್ರಾಯನಾನ್ ಮನೋಹರ್ ಪ್ರೆಸ್ಸ್ ಲಗ್ಬಗ್ ದೋನ್-ಅಡೇಜ್ ಮಿಲಿಯಾಂಚಿ ಆಸ್ತ್ 30 ಲಾಖಾಂಕ್ ಆನಿ ಲಗ್ಬಗ್ ತಿತ್ಲ್ಯಾಚ್ ಮೋಲಾಚೆಂ ಘಾಟಾವಯ್ಲೆಂ ತೋಟ್ ಡೆನಿಕ್ 40 ಲಾಖಾಂಕ್ ಅಡವ್ ಘಾಲ್ಲೆಂ. ಗಾಬ್ರಿಯೆಲ್ ಆನಿ ಮನು ರೋಚಾಚೊ ಬೆಂಕಾಂತ್ಲೊ ದುಡು ಖಾಲಿ ಕೆಲ್ಲೊ. ಯೆಂವ್ಚ್ಯಾ ಮಹಿನ್ಯಾಂತ್ ವಾವ್ರಾಡ್ಯಾಂಕ್ ಪಾಗ್ ದಿಂವ್ಕ್ ಸಯ್ತ್ ಆತಾಂ ಬೆಂಕಾಂತ್ ದುಡು ನಾ ಜಾಲೊ. ಬ್ರಾಯನ್ ಪಿಸ್ಯಾಂಬರಿ ಜಾಲ್ಲೊ. ತಾಕಾ ಆತಾಂ 20 ಲಾಖ್ ರುಪಯ್ ಗರ್ಜ್ ಆಸಾ. ತಾಕಾ ಆತಾಂ 20 ಲಾಖ್ ರುಪಯ್ ಕೋಣ್ ದಿತಾ? ತಾಕಾ ಆತಾಂ ಡೆನಿಚೆ 70 ಲಾಖ್ ರುಪಯ್ ದೀವ್ನ್ ಧನಿಯಾಚಿ ಆಸ್ತ್ ಪಾಟಿ ಘೆಜಾಯ್. ತಾಚೆಲಾಗಿಂ ಜಾಂವ್ಯಾನ್ ದಿಲ್ಲೆ 5 ಲಾಖ್ ರುಪಯ್ ಮಾತ್ರ್ ಆಸಾತ್. ತ್ಯಾ 5 ಲಾಖಾಂನಿ 70 ಲಾಖ್ ಫಾರಿಕ್ ಜಾಯ್ನಾಂತ್. ಕೊಂಟ್ರೆಕ್ಟರಾಕ್ ನಿಮಾಣೊ ಕಂತ್ ಬಾಕಿ ಆಸಾ. ತಾಕಾ ಆತಾಂ 6 ಲಾಖ್ ರುಪಯ್ ಕೊಂಟ್ರೆಕ್ಟರಾಕ್ ದೀಂವ್ಕ್ ಜಾಯ್. ತ್ಯಾ ಶಿವಾಯ್ ತೊ ಬಂಗ್ಲೊ ಸಂಪೂರ್ಣ್ ಕರ್ನ್ ದಿನಾ. ಉಪ್ರಾಂತ್ ಬಂಗ್ಲ್ಯಾಕ್ ಜಾಯ್ ಪುರ್ತೊ ಸಾಮಾನ್, ಫರ್ನಿಚರ್ ಆನಿ ಹರ್ಯೆಕ್ ವಸ್ತ್ ಜಾಯ್. ತ್ಯಾ ಖಾತಿರ್ 2–3 ಲಾಖ್ ರುಪಯ್ ಪಾವಾನಾ. ಬ್ರಾಯನ್ ಆತಾಂ ವ್ಹಿಸ್ಕಿಚಿ ಬಾಟ್ಲಿ ಸರ್ಶಿನ್ ದವರ್ನ್ ಚಿಂತ್ತಾಲೊ. "20 ಲಾಖ್ ರುಪಯ್ ಮೆಳ್ಯಾರ್ ಪರತ್ ಖೆಳ್ತೊಲೊಂ. ಹಾ

21439
N→KON

ರೇಸಿಂತ್ ಆಪ್ಣಾಕ್ ಖಂಡಿತ್ ಜಾವ್ನ್ ಜೀಕ್ ಮೆಳ್ತೆಲಿ. ಹ್ಯಾ ಜಯ್ತಾಂತ್ ಆಪುಣ್ ಭರ್ಪೂರ್ ಲಾಖ್ ಜೊಡುನ್, ಹೊಗ್ಡಾಯೆಲ್ಲೆಂ ಗಳ್ಸಿತೊಲೊಂ..." ಇತ್ಲೆಂ ಮ್ಹಣೊನ್ ತೊ ಕಾರ್ ಘೆವ್ನ್ ಪರತ್ ನೊಯೆಲಾ ಪ್ರೆಸ್ಸಾಕ್ ಗೆಲೊ.

ಬ್ರಾಯನಾಕ್ ಪಳೆಲ್ಲೆಂಚ್ ಡೆನಿಕ್ ಅರ್ಥ್ ಸಮ್ಜಲೊ.

“ಬಸ್ ಮಿ। ಬ್ರಾಯನ್" ಮ್ಹಣಾಲೊ ಡೆನ್. ಬ್ರಾಯನ್ ಬಸ್ಲೊ.

“ಕಿತ್ತುನ್ ಪಾವ್ಲೆಂ ತುಜೆಂ ಕಾರ್ಭಾರ್?" ವಿಚಾರ್ಲೆಂ ಡೆನಿನ್.

“ಯಶಸ್ವಿಚ್ಯಾ ವಾಟೆರ್ ಆಸಾ ಮಿ। ಡೆನ್. ಏಕ್ ನಿಮಾಣೊ ಉಪ್ಕಾರ್ ಕರ್. 20 ಲಾಖ್ ರುಪಯ್ ಮ್ಹಾಕಾ ದಿ ಹೆಂ ದಸ್ತಾವೆಜ್ ದವರ್. ಹೆಂ ಮನೋಹರ್ ಲೊಜಿಂಗಾಚೆಂ ದಸ್ತಾವೆಜ್. ಹ್ಯಾಚ್ ಹಫ್ತ್ಯಾಂತ್ ತುಜೆಂ ರೀಣ್ ಸಂಪೂರ್ಣ್ ಫಾರಿಕ್ ಕರ್ನ್ ದಸ್ತಾವೆಜ್ ತಾಬೆಂತ್ ಘೆತಾಂ. ಹಾಂವ್ ಮಜ್ಬೂರಿಂತ್ ಸಾಂಪಡ್ಲಾಂ ಡೆನ್."

“ಕಾಂಯ್ ಫಿಕಿರ್ ನಾ. ತುಕಾ ತುಜ್ಯಾ ಮಜ್ಬೂರಿಂತ್ ಮಜ್ಬೂತ್ಕಾಯ್ ದೀವ್ನ್ ಆಧಾರ್ಸುಂಚೆಂ ಕರ್ತವ್ಯ್ ಮ್ಹಜೆಂ. ತುಕಾ ಹಾವೆಂ ಭಾಸ್ ದಿಲ್ಯಾ. ‘ತುಜ್ಯಾ ಗರ್ಜೆಂ ವೆಳಾರ್ ಮ್ಹಜೊ ಉಗ್ಡಾಸ್ ಕಾಡ್. ಮಜತ್ ಕರ್ತೊಲೊಂ’ ಮ್ಹಣ್". ಡೆನಿನ್ ದಸ್ತಾವೆಜ್ ಘೆವ್ನ್ ವಾಚುನ್ ಪಳೆಲೆಂ. ವ್ಹಯ್, ಬೆಂಗ್ಳುರಾಂತ್ಲೆಂ ಗಾಬ್ರಿಯೆಲ್ ರೊಚಾಚೆಂ ಆನ್ಯೆಕ್ ಸಂಪತ್ತ್. ಬೃಹದ್ ಬಾಂಧಾಪ್ ಮನೋಹರ್ ಲೊಜಿಂಗ್, ಮಹಿನ್ಯಾವಾರ್ ಲಾಖಾಂನಿ ಭಾಡೆಂ ಲಾಭ್ಚೆಂ ಭಂಡಾರ್.

ಡೆನಿನ್ ವಕೀಲ್ ಜೈರಾಜಾಕ್ ಆಪವ್ನ್ ಬ್ರಾಯನಾಚ್ಯಾ ಜನರಲ್ ಪಾವರ್ ಒಫ್ ಎಟೊರ್ನಿಚ್ಯಾ ಹಕ್ಕಾಚೆಂ ದಸ್ತಾವೆಜ್ ತಾಬೆಂತ್ ಘೆವ್ನ್ ಪ್ರೊನೋಟ್ ಬರವ್ನ್ ಘೆತ್ಲೊ ಆನಿ ಬ್ರಾಯನಾನ್ ದಿಲ್ಲ್ಯಾ ಏಕ್ ಹಫ್ತ್ಯಾಚಿ ಆವ್ದಿ ಚುಕ್ಲ್ಯಾರ್ ಮನೋಹರ್ ಲೊಜಿಂಗಾಂತ್ ರೋಚ್ ಧನಿಯಾಂಕ್ ಕಸಲೆಂಚ್ ಹಕ್ಕ್ ನಾ. ಬಗಾರ್ ಡೆನಿ ತಾಚೊ ಹಕ್ಕ್ದಾರ್ ಜಾವ್ನಾಸ್ತೊಲೊ ಮ್ಹಳ್ಳೆಂ ಕಾಣ್ಸಲ್ಲೆಂ ಡೆನಿನ್ 20 ಲಾಖ್ ರುಪಯ್ ಮೆಜುನ್ ಬ್ರಾಯನಾಕ್ ದಿಲೆ. ತೆ ಘೆವ್ನ್ ಬ್ರಾಯನ್ ಕಾರಾರ್ ಬಸೊನ್ ಶೀದಾ ರೇಸ್ ಕೋರ್ಸಾಕ್ ಗೆಲೊ.

“ಹ್ಯಾ ವಿಷ್ಯಾಂತ್ ತುಜಿ ಕಿತೆಂ ಅಭಿಪ್ರಾಯ್ ಮಿ। ಗೌಡ" ವಿಚಾರ್ತೆಂ ಡೆನಿನ್.

“ಮ್ಹಾಕಾ ಬ್ರಾಯನಾಚಿ ಬಿರ್ಮತ್ ದಿಸ್ತಾ" ಮ್ಹಣಾಲೊ ವಕೀಲ್ ಜೈರಾಜ್.

“ಬಿರ್ಮತ್ ಮ್ಹಾಕಾಯಿ ದಿಸ್ತಾಲಿ, ಏಕಾ ತೆಂಪಾರ್. ಪುಣ್ ಆಜ್ ಹಾಂವ್ ಸಂತೊಸ್ ಪಾವ್ತಾಂ. ಕಿತ್ಯಾಕ್ ಬ್ರಾಯನ್ ಆನಿ ಗಾಬ್ರಿಯೆಲ್ ರೋಚ್ ಧನಿ ಮ್ಹಜ್ಯಾ ರಗ್ತಾಕ್ ತಾನೆಲ್ಲೆ ಆನಿ ತಾಣಿ ಮ್ಹಾಕಾ ಅಮೃತಾಂತ್ ಭರ್ಪೂರ್ ಸಂಕ್ಪಾಶನ್ ಭರ್ಸುನ್ ದಿಲ್ಲೆಂ. ಪುಣ್ ಹಾಂವ್ ಪಿಯೆಂವ್ಕ್ ನಾ. ದೆಕುನ್ ಹಾಂವ್ ತಾಂಚಿ ಬಿರ್ಮತ್ ಪಾಂವ್ಚ

ಸ್ಥಿತೆರ್ ನಾ."

"ಕಸಲೆಂ ಸಂಕ್‌ಪಾಶನ್?" ವಿಚಾರ್ಲೆಂ ವಕೀಲಾನ್.

"ತೆಂ ಹಾಂವ್ ತುಕಾ ನಾಂವ್ ಆನಿ ವಿವರಾಸಮೇತ್ ಏಕ್ ದೀಸ್ ಸಾಂಗ್ತೊಲೊಂ. ಹೆಂ ದಸ್ತಾವೆಜ್ ಪಳೆ. ಹೊ ಪ್ರೊನೋಟ್ ವಾಚ್. ಮನೋಹರ್ ಪ್ರೆಸ್ಸಾಚ್ಯಾ ಆಡ್ವಾಚಿ ಅವ್ದಿ ಕಾಬಾರ್ ಜಾಲಿ. ತರಿ ಬ್ರಾಯನ್ 30 ಲಾಖ್ ರುಪಯ್ ಫಾರಿಕ್ ಕರ್ನ್ ದಸ್ತಾವೆಜ್ ಪಾಟಿ ಘೆಂವ್ಚೆಂ ಸೋಡುನ್ ಘಾಟಾವಯ್ಲ್ಯಾ ತೊಟಾಂಚೆಂ ದಸ್ತಾವೆಜ್ ಅಡವ್ ದವರ್ನ್ 40 ಲಾಖ್ ವ್ಹರುನ್ ಗೆಲಾ. ಆನಿ ತ್ಯಾ ಅಡ್ವಾಚೊ ವಾಯ್ದೊಯಿ ಯೆಂವ್ಚ್ಯಾ ಹಫ್ತ್ಯಾಂತ್ ಸಂಪ್ತಾ. ಬ್ರಾಯನ್ ರೀಣ್ ಫಾರಿಕ್ ಕರ್ಚ್ಯಾ ಸ್ಥಿತೆರ್ ನಾ. ವಯ್ಲ್ಯಾನ್ ಆಜ್ ತಿಸ್ರೆಂ ದಸ್ತಾವೆಜ್ ಹಫ್ತ್ಯಾಖಾತಿರ್ ದವರ್ನ್ ಗೆಲೊ. ಹ್ಯಾ ಪ್ರೊನೋಟಾ ಪ್ರಕಾರ್ ತಾಣೆ ಹ್ಯಾ ಹಫ್ತ್ಯಾ ಭಿತರ್ 50 ಲಾಖ್ ರುಪಯ್ ಮ್ಹಾಕಾ ಪಾವಿತ್ ಕರಿಜಾಯ್."

"ತೊ ಕರ್ತೊಲೊ. ಕಿತ್ಯಾಕ್ ಆಜ್ ತೊ 20 ಲಾಖ್ ರುಪಯ್ ವ್ಹರ್ನ್ ಗೆಲಾ ರೊವಾಣೆಕ್ ದವರುಂಕ್. ಹಫ್ತ್ಯಾನ್ ತೆ ಪಿಲಾಂ ಕಾಡ್ತೆಲೆ ಮ್ಹಣ್ ಚಿಂತ್ತಾ ತೊ. ಪುಣ್ ತುಕಾ ಕಾಂಯ್ ಫರಕ್ ಪಡಾನಾ. ಮನೋಹರ್ ಪ್ರೆಸ್ಸ್ ತುಜೆಂ ಜಾಲೆಂ. ತುವೆಂ ಕಾಯ್ದ್ಯಾಖಾಲ್ ಆನಿ ಪ್ರೊನೋಟಾರ್ ಕಾಣ್ಸಲ್ಲ್ಯಾ ಶರ್ತಾಂ ಅನುಸಾರ್ ಘಾಲ್ಯಾಂಚ್ ಮನೋಹರ್ ಪ್ರೆಸ್ಸಾಚೊ ಬೋರ್ಡ್ ಸಕಯ್ಲ್ ದವರ್ನ್ ನೊಯೆಲಾ ಪ್ರೆಸ್ಸಾಚೊ ಬೋರ್ಡ್ ಚಡವೆತ್" ವಕಿಲಾನ್ ಸೂಚಯ್ಲೆಂ.

"ನಾ ಮಿ। ಜೈರಾಜ್" ಮ್ಹಣಾಲೊ ಡೆನ್. "ಹಾಂವ್ ಹೆಂ ಕಾಮ್ ತಿತ್ಲ್ಯಾ ಅವ್ಸರಾರ್ ಕರಿನಾ. ಮ್ಹಾಕಾ ತೀನ್‌ಯಿ ಅಡವ್ ದಸ್ತಾವೆಜಾಂಚೊ ವಾಯ್ದೊ ಸಂಪ್ಲ್ಲೊ ಜಾಯ್. ಕಿತ್ಯಾಕ್ ಮ್ಹಾಕಾ ನ್ಯಾಯ್ ನಿತಿಚ್ಯಾ ಆನಿ ಕಾಯ್ದ್ಯಾಚ್ಯಾ ಖಿಂಯ್ಚ್ಯಾಚ್ ಕೊಕ್ಕ್ಯಾಕ್ ಶಿಕೊರ್ಂಕ್ ನಾಕಾ. ದೆಕುನ್ ಹಾಂವ್ ಮ್ಹಜಿಂ ಕಾಮಾಂ ಚತ್ರಾಯೆನ್ ಕರ್ತಾಂ."

"ಮಿ। ಡೆನ್ ರೋಚ್, ಮ್ಹಾಕಾ ಹೆಂ ಸಮ್ಜಾನಾ ಕಿ ತ್ಯಾ ರೋಚ್ ಧನಿಯಾಂಕ್ ಹ್ಯಾ ಜುಗಾರ್‌ಖೋರ್ ಬ್ರಾಯನಾಚೆರ್ ಇತ್ಲೊ ವಿಶ್ವಾಸ್ ಕಸೊ? ತಾಣೆ ತಾಕಾ ಹ್ಯಾಪರಿಂ ಜನರಲ್ ಪಾವರ್ ಒಫ್ ಎಟೊರ್ನಿ ಬರವ್ನ್ ದಿಲ್ಯಾ ಕಿ ಆಜ್‌ಕಾಲ್ ಏಕ್ ಬಾಪಯ್ ಆಪ್ಲ್ಯಾ ಪುತಾಕ್ ಸಯ್ತ್ ತಿತ್ಲೆಂ ಹಕ್ಕ್ ದಿಂವ್ಚೊ ನಾ. ಮ್ಹಾಕಾ ಅಜ್ಯಾಪ್ ದಿಸ್ತಾ. ಹ್ಯಾ ಎಟೊರ್ನಿಚ್ಯಾ ಹಕ್ಕಾಂಚೆರ್ ಬ್ರಾಯನಾನ್ ಘಾಲ್ಯಾಂ ರೋಚ್ ಧನಿಯಾಂಚಿ ಸಂಪೂರ್ಣ್ ಸಂಪತ್ತ್, ಗಾಂವಾಂತ್ಲೊ ಬಂಗ್ಲೊ ಸಯ್ತ್ ವಿಕುನ್ ರೋಚ್ ಧನಿಯಾಂಕ್ ರಸ್ತ್ಯಾರ್ ಭಿಕ್ ಮಾಗೊಂಕ್ ಬಸವ್ಯೆತ್. ತಿತ್ಲೆಂಯಿ ಹಕ್ಕ್ ತಾಣೆ ತಾಕಾ

ದಿಲೆಂ ಕಸೆಂ! ಮನು ರೊಚಾಚಿ ಪತಿಣ್ ಆಸಾ. ಗಾಬ್ರಿಯೆಲ್ ರೊಚಾಚಿ ಬಾಯ ಆಸಾ. ತಾಂಕಾಂ ತರಿ ತಾಚಿ ಪವರ್ ಒಫ್ ಎಟೊರ್ನಿ ದಿವ್ಯೆತಿ. ತವಳ್ ಬ್ರಾಯನ ಚ್ಯಾನ್ ಕಿತೆಂಯಿ ಮೆಟ್ ಕಾಡ್ಚೆ ಆಧಿಂ ಧನಿನಿಂಚ್ಯೊ ಸಮ್ಮತಿ ಘೆಂವ್ಕ್ ಪಡ್ತ್ಯೊ. ಆ ತಿಂ ತಾಕಾ ಇತ್ಲ್ಯಾ ಸಲಿಸಾಯೆನ್, ಆಪ್ಲಿ ಸಂಪತ್ತ್ ಹ್ಯಾಪರಿಂ, ಫುಂಕ್ಯಾ ಸವಾಯ ಆಡವ್ ದವರುಂಕ್ ಸೊಡ್ತಿಂನಾಂತ್. ಆಜ್ ಬ್ರಾಯನುನ್ ಧನಿಯಾಂಚೆಂ ಸಂಪೂರ್ಣ್ ಹಕ್ಕ್ ಆಪ್ಲೆಂ ಕೆಲಾಂ."

"ಮಿ। ಗೌಡ" ಮ್ಹಣಾಲೊ ಡೆನ್. "ಮನ್ಶ್ಯಾಕ್ ಪಾಡ್ ಕಾಳ್ ಯೆತಾಸ್ತಾನ ಖಾಂಗಾರಾಚಿ ಸರ್ಪಳಿಯಿ ಸರಪ್ ದಿಸ್ತಾ. ತಸೆಂ ಏಕ್ ಕಾಳ್ ಆಸ್ಲ್ಲೊ, ರೋಚ ಧನಿಯಾಂಚೊ. ಆನಿ ತ್ಯಾ ಕಾಳಾರ್ ತಾಂಕಾಂ ಚಿಪ್ರುಟ್ ಮಾರ್ಲ್ಯಾರ್ ಲಾಗಾನಾತ್ಲ್ಲೆಂ ಆನಿ ತೆ ಹೆರಾಂಕ್ ಗರೀಬಾಂಕ್ ಮುನ್ಸಿಪಾಲಿಟಿಚ್ಯಾ ಡಬ್ಬ್ಯಾಂತ್ಲ್ಯೊ ಕಚ್ರೊ ತಸೆ ಲೆಕ್ತಾಲೆ. ಆನಿ ಏಕ್ ಕಾಳ್ ಆಜ್ ಉದೆಲೊ ಸಮಾಜೆನ್ ಹ್ಯಾಚ್ ಧನಿಯಾಂಕ ತ್ಯಾಚ್ ಕಚ್ರ್ಯಾಚ್ಯಾ ಡಬ್ಬ್ಯಾಂತ್ ಹುಳ್ವ್ಳ್ಚೆಂ ದೆಖ್ಚೊ. ವ್ಹಯ್, ಪಾವರ್ ಒಫ ಎಟೊರ್ನಿ ಜರ್ ಧನಿಯಾಂನಿ ಬಾಯ್ಲಾಂಕ್ ದಿಲಿ ತರ್ ಆಪ್ಲ್ಯಾ ವ್ಯವಸಾಯಾಂತ್, ಉದ್ಯಮಾಂನಿ ಅನುಭವ್ ನಾತ್ಲ್ಲ್ಯಾ ಸ್ತ್ರಿಯಾಂನಿಮ್ತಿಂ ಕಾಂಯ್ ಕರುಂಕ್ ಜಾಯ್ನಾ. ಬ್ರಾಯನ್ ತಾಚೊ ಬೋವ್ ಪನ್ಸೆರ್ಜ ಪಾತ್ಯೆಣೆಚೊ ಅಡಳ್ತೆದಾರ್. ತಾಚೆರ್ ಆಸ್ಲ್ಲ ತಸಲಿ ಪಾತ್ಯೆಣಿ ರೋಚ್ ಧನಿಯಾಂಕ್ ಆಪ್ಲ್ಯಾ ರಗ್ತಾಚೆರ್ ನಾ. ಆಪ್ಲ್ಯಾ ಸ್ತ್ರಿಯಾಂಚೆರ್ ನಾ. ಹ್ಯಾಚ್‌ನಿಮ್ತಿಂ ಬ್ರಾಯನಾನ್ ಫಾಯ್ದೊ ಉಟಯ್ಲೊ. ಬ್ರಾಯನ್ ಜುಗಾರ್ ಖೋರ್ ಮ್ಹಳ್ಳೆಂ ರೋಚ್ ಧನಿ ಜಾಣಾಂತ್ ತರಿ ದಿಸಾಕ್ ಪಳೆಲ್ಲ್ಯಾ ಬಾಂಯ್ತ್ ರಾತಿ ಉಡೊಂಕ್ ತಾಂಕಾಂ ಧಯ್ರ್ ಲಾಭ್ಲೆಂ. ಜರ್ತರ್ ರೋಚ್ ಧನಿಯಾಂನಿ ಬ್ರಾಯನಾಕ್ ಗಾಳ್ಲ್ಲೊ ತರ್ ಆಜ್ ತೆ ಅಸಲಿ ಪಾವರ್ ಒಫ್ ಎಟೊರ್ನಿ ತ್ಯಾ ಜುಗಾರ್‌ಖೋರಾಕ್ ಕಂನ್ ದಿತೆನಾಂತ್. ತ್ಯಾ ಶಿವಾಯ್ ತಾಂಕಾಂ ಹೆಂಯಿ ಕಳಿತ್ ಆಸಾ ಕಿ ಬ್ರಾಯನಾಚೊ ಬಂಗ್ಲೊ ಜಳೊನ್ ತೊ ದುಡ್ವಾಚ್ಯಾ ಅಧಿಕ್ ಗರ್ಜೆರ್ ಆಸಾ ತೆಂ ಅಸಲ್ಯಾ ವಖ್ತಾ ಬ್ರಾಯನ್ ಕಾಂಯ್ ತರಿ ದಗಲ್ಬಾಜ್ ಕರಿತ್ ಮ್ಹಣ್ ತಾಂಚ್ಯಾ ಮತಿಕ್ ವಚಾಜಾಯ್ ಆಸ್ಲ್ಲೆಂ" ಜೈರಾಜ್ ಮ್ಹಣಾಲೊ.

"ನಾ. ತೆಂ ವಚೊಂಕ್ ಸಾಧ್ಯ್ ನಾ ಮಿ। ಗೌಡ. "ಕಿತ್ಯಾಕ್ ತಸೆಂ ತೆಂ ಜಾಂವ್ಕ್ ಆಸ್ಲ್ಲೆಂ, ಜಾಂವ್ಕ್ ಜಾಯ್. ವಾಯ್ಟ್ ಮನ್ಶ್ಯಾಂಚ್ಯಾ ಅವನತಿಚೊ ಕಾಳ್ ಯೆತಾಸ್ತಾನಾ ತಾಂಕಾಂ ಸತಾಚೊ ಪಡ್ದ್ಯಾ ಪಾಟ್ಲ್ಯಾನ್ ಲಿಪೊನ್ ಆಸ್ಚೆಂ ಘಾತಾಚೆಂ ದೃಶ್ಯ್ ದಿಸಾನಾ. ಜರ್ ದಿಸ್ಲ್ಲೆಂ ತರ್ ರೋಚ್ ಧನಿ ಬ್ರಾಯನಾಕ್ ಹ್ಯಾ ಲಿಖಿತಾನ್ ಪಾವರ್ ಒಫ್ ಎಟೊರ್ನಿ ದಿತೆನಾಂತ್. ತಾಂಚಿ ತಕ್ಲಿ ಕುಂಬು ಜಾಲ್ಯಾ ಮ್ಹಳ್ಳೆಂ ಬೂಧ್

ನಾತ್‌ಲ್ಲೆಯಿ ಸಾಂಗ್ತಿತ್. ಪ್ರಸ್ತುತ್ ಕಿಡ್ನಿ ಟ್ರಾನ್ಸ್‌ಪ್ಲೆಂಟ್ ಕರ್ತಾಸ್ತಾನಾಂಚ್ ತಾಂಚೊ ವೊಂದುಯಿ ಟ್ರಾನ್ಸ್‌ಪ್ಲೆಂಟ್ (ವೆಂದು ಸ್ಥಳಾಂತರ್) ಕರ್ಚೆಂ ಬರೆಂ. ಉಪ್ರಾಂತ್ ತರಿ ಸುಧಾರ್ಚ್ಯಾಕ್ ಆಧಾರ್ ಜಾಯ್ತ್."

"ಸಮಾ ಸಾಂಗ್ಲೆಂಯ್ ತುವೆಂ. ಖಂಡಿತ್ ಜಾವ್ನ್ ತಾಂಚೊ "ಬ್ರೇಯ್ನ್ ಟ್ರಾನ್ಸ್‌ಪ್ಲೆಂಟ್ ಕರಂವ್ಚೆಂ ಬರೆಂ" ಮ್ಹಣಾತ್ ಹಾಸ್ಲೊ ಗೌಡ. ಡೆನಿಕ್‌ಯಿ ಹಾಸೊಂಕ್ ಆಯ್ಲೆಂ.

"ತುವೆಂ ಕಾಂಯ್ ಚಿಂತಾ ಕರ್ಚಿ ಗರ್ಜ್ ನಾ ಮಿ। ಡೆನ್. ಫುಡ್ಲ್ಯಾ 15 ದಿಸಾಂ ಭಿತರ್ ತುವೆಂ ತುಜೆಂ ಹಕ್ಕ್ ಸ್ವಾಧೀನ್ ಕರ್ಯೆತ್" ಮ್ಹಣಾಲೊ ವಕೀಲ್ ಗೌಡ.

"ಹ್ಯಾಚ್ ಖಾತಿರ್ ಹಾವೆಂ ಗ್ರೇಟ್ ಸಾಯ್ನ್ ಇಂಡಸ್ಟ್ರೀಸ್ ಕಂಪೆನಿಕ್ ತೀನ್ ಸಾಯ್ನ್ ಬೋರ್ಡಾಂಚೆಂ ಒರ್ಡರ್ ದಿಲಾಂ. ಏಕ್ ನೊಯೆಲಾ ಪ್ರಿಂಟರ್ಸ್ ಎಂಡ್ ಪಬ್ಲಿಶರ್ಸ್. ಹೊ ನೀಯೊನ್ ಸಾಯ್ನ್ ಬೋರ್ಡ್ ಮನೋಹರ್ ಪ್ರೆಸ್ಸಾಚ್ಯಾ ತಕ್ಲೆರ್ ಸೊಭವ್ನ್, ಆನ್ನೇಕ್ ನೊಯೆಲಾ ಲೊಜಿಂಗ್ಸ್ ಹೊ ಮನೋಹರ್ ಲೊಜಿಂಗ್ ಬಾಂದ್ಪಾರ್ ಸೊಭ್ತೊಲೊ. ತಿಸ್ರೊ ನೊಯೆಲಾ ಟೀ-ಕೋಫಿ ಎಂಡ್ ರಬ್ಬರ್ ಎಸ್ಟೇಟ್ ಹೊ ಬೋರ್ಡ್ ಫಾಟಾರ್ ರೋಚ್ ಧನಿಯಾಂಚ್ಯಾ ವಿಸ್ತಾರ್ ತೋಟಾಂ ಖಾತಿರ್. ಆನಿ ಕೆನಡಾ ಥಾವ್ನ್ ಪಾಟಿ ಯೆಂವ್ಚ್ಯಾ ರೋಚ್ ಧನಿಯಾಂಕ್ ಹೆ ಬೋರ್ಡ್ ಕಸಲ್ಯಾ ಸ್ವಾಗತಾಚಿ ನಿಶಾನಿ ದಾಕಯ್ತ್ಲೆ ತೆಂ ಪಳೆಂವ್ಚಿ ಮುರ್ಝಾ ವಿಶೇಸ್ ಆಸ್ತೆಲಿ."

"ಕೊಂಗ್ರಚ್ಯುಲೇಶನ್ಸ್ ಇನ್ ಎಡ್ವಾನ್ಸ್" ಮ್ಹಣಾಲೊ ವಕೀಲ್ ಡೆನಿಕ್ ಹಾಸೊನ್ ಆನಿ ತೊ ಥೊಡ್ಯಾ ವೆಳಾನ್ ಆಪ್ಲ್ಯಾ ಘರಾ ಗೆಲೊ.

‡ ‡ ‡ ‡ ‡ ‡

ಬ್ರಾಯನಾಕ್ ಆತಾಂ ಕಸೆಂ ತರ್‌ಯಿ ಪಯ್ಶೆ ಜೊಡಿಜಾಯ್. ತೊ ಎಕ್ದಮ್ ಧೆಧೆಸ್ಪುರ್ ಜಾಲ್ಲೊ. ಪಯ್ಲೆಂ ವಚೊನ್ ಏಕ್ ಪೆಗ್ಗ್ ವ್ಹಿಸ್ಕಿ ಮಾರ್ಲಿ ತಾಣೆ. ಮತಿಕ್ ಚಿಕ್ಕ ಸಮಾಧಾನ್ ಜಾಲೆಂ. ಉಟೊನ್ ತೊ ಕಾರಾಂತ್ ಬಸ್ಲೊ ಆನಿ ಆಪ್ಲ್ಯಾ ಏಕಾ ಮಿತ್ರ್ ಮೇಜರ್ ರುಧಿ ಡಾಯಸಾಗೆರ್ ಗೆಲೊ. ಕಿತ್ಯಾಕ್ ಪ್ರಸ್ತುತ್ ಸ್ಥಿತೆರ್ ತಾಚ್ಯಾ ಮಿತ್ರತ್ವಾಚೆರ್ ಉರ್ಲ್ಲೊ ತೊ ಮಾತ್ರ್ ಪಾತ್ಯೆಣೆಚೊ. ಹೆರಾಂನಿ ಬ್ರಾಯನಾ ಥಂಯ್ ಮಿತ್ರತ್ವಾ ದವರ್ಲ್ಲಿ, ಜಾಲ್ಯಾರ್‌ಯಿ ತಾಕಾ ಹ್ಯಾ ಕಾಳಾರ್ ದುಡ್ವಾ ಸಹಾಯ್ ಕರ್ತೆಲೆ ಕೋಣ್‌ಯಿ ನಾತ್‌ಲ್ಲೆ. ಕಿತ್ಯಾಕ್ ಬ್ರಾಯನಾನ್ ರೇಸ್ ಕೋರ್ಸಾಂತ್ ಧಾರಾಳ್ ದುಡು ಹೊಗ್ಡಾಯ್ಲ್ಲಾ ಮ್ಹಳ್ಳೆಂ ತೆ ಜಾಣಾ ಆಸ್‌ಲ್ಲೆ.

"ಕಿತೆಂ ಬ್ರಾಯನ್, ಪರತ್ ಕಾಂಯ್ ರೀಣ್ ಮಾಗೊಂಕ್ ಆಯ್ಲಾಯ್ ವ ವ್ಹಾಕಾಚ್ ಕಾಂಯ್ ಮಜತ್ ಕರುಂಕ್ ಆಯ್ಲಾಯ್?" ವಿಚಾರ್ಲೆಂ ಡಾಯಸಾನ್.

"ಇಷ್ಟಾ ಉರ್ಲ್ಲಾಯ್ ತರ್ ತುಂ ಮಾತ್ರ್ ಆನಿ ತುಂಯಿ ಆಸೆಂ ಮ್ಹಣ್ತೈ ತರ್..."

“ಹಾವೆಂ ಜೋಕ್ ಕೆಲೊ ಬ್ರಾಯನ್. ಪುಣ್ ಮ್ಹಜ್ಯಾ ಹ್ಯಾ ಖುಶಾಲಾಯೆಂತ್ ಯಿ ಏಕ್ ಅರ್ಥ್ ಆಸಾ. ಹಾಂವ್ ಸಮ್ಜಾಲಾಂ ತುಜೆಂ ಕಾರ್ಬಾರ್ ಕಿತ್ಲ್ಯಾನ್ ಪರ್ಯಾಂತ್ ಪಾವ್ಲಾಂ ಮ್ಹಳ್ಳೆಂ. ರೋಚ್ ಧನಿ ಕೆನಡಾ ವೆತಚ್ ತುವೆಂ ಹಾಂಗಾ ಜುಗಾರೆಂತ್ ಧಾರಾಳ್ ದುಡು ಹೊಗ್ಡಾಯ್ಲಾಯ್. ತುಂ ನೆಣಾಂಯ್, ಜುಗಾರ್ ಮನ್ಶ್ಯಾಕ್ ಖಂಯ್ ಪರ್ಯಾಂತ್ ವ್ಹರ್ನ್ ಪಾವಯ್ತಾ. ಬಿಲಿಯನರ್ ಆಸ್ಲ್ಲೆ ಭಿಕಾರಿ ಜಾಲ್ಯಾತ್.”

“ಪುಣ್ ಭಿಕಾರಿಯಿ ಮಿಲಿಯನರ್ ಜಾಲ್ಲೆ ಆಸಾತ್ ಮಿ। ಡಾಯಸ್” ಮ್ಹಣಾಲೊ ಬ್ರಾಯನ್.

“ಬೋವ್ ಉಣೆ ಮಿ। ಬ್ರಾಯನ್. ಮೆಳ್ಲ್ಯಾಂತ್ ತೃಪ್ತಿ ಪಾವೊನ್ ತಟಸ್ಥ್ ರಾವ್ತೆಲೆ ಮಾತ್ರ್ ಮಿಲಿಯನರ್ ಜಾವ್ನಂಚ್ ಉರ್ಲ್ಯಾತ್. ಪುಣ್ ತಾಚೆ ಪ್ರಾಸ್ ವಯ್ರ್ ವಚೊಂಕ್ ಆಶೆಲ್ಲೆ ಸ್ವಾರ್ಥಿ ಧರ್ಣಿಕ್ ಶೆವ್ಟಾಲ್ಯಾತ್. ಆನಿ ಆಜ್ ತುಂ ತ್ಯಾಚ್ ರಸ್ತ್ಯಾರ್ ಆಸಾಯ್. ದೆಕುನ್ ಹಾಂವ್ ತುಕಾ ಸಾಂಗ್ತಾಂ, ಮೆಟ್ ಪಾಟಿ ಕಾಡ್,”

“ಹಾಂವ್ ಕಸೆಂ ಪಾಟಿ ಕಾಡುಂ ಮಿ। ಡಾಯಸ್? ಹಾಂವ್ ಆಜ್ 150 ಲಾಖ್ ಮಿಕ್ವಲ್ಲ್ಯಾ ರಿಣಾರ್ ಆಸಾಂ. ಪಳೆ ಹ್ಯೊ ಪ್ರೊನೋಟಾಚ್ಯೊ ಪ್ರತಿಯೊ.”

“150 ಲಾಖ್! 150?” ಡಾಯಸ್ ಕಾಲುಬುಲೊ ಜಾಲೊ. “ಇತ್ಲೆಂ ರೀಣ್ ತುಕಾ ದಿಲೆಂ ಕೋಣೆ? ಖಂಯ್ಚ್ಯಾ ಭದ್ರತೆಚೆರ್?” ವಿಚಾರ್ಲೆಂ ಡಾಯಸಾನ್ ಪ್ರೊನೋಟ್ ಘೆವ್ನ್.

“ಹಾವೆಂ ಧನ್ಯಾಚಿ ಸಂಪತ್ತ್ ಎಕಾ ಸಾವ್ಕಾರಾಕ್ ಆಡವ್ ಘಾಲ್ನ್ ರೀಣ್ ಘೆತ್ಲಾಂ,”

“ಧನ್ಯಾಚಿ ಸಂಪತ್ತ್?...ಸಾವ್ಕಾರಾಕ್ ಆಡವ್!...ಖಂಯ್ಚೊ ಸಾವ್ಕಾರ್?”

ಬ್ರಾಯನಾನ್ ಡೆನ್ ರೂಚಾಚೆಂ ನಾಂವ್ ಸಾಂಗೊನ್ ಗಜಾಲ್ ಸಾಂಗ್ಲಿ. ಆಯ್ಕೊನ್ ಮೇಜರ್ ರುಡಿ ಡಾಯಸ್ ಘಡ್ಬಡ್ಲೊ ಮಾರ್ಲ್ಲ್ಯಾ ಕೆಂಳ್ಬ್ಯಾ ಪರಿ ಜಾಲೊ. ಪ್ರೊನೋಟ್ ಪ್ರತಿ ವಾಚ್ಲಿ ತಾಣೆ. ಮೆಜರ್ ರುಡಿ ಡಾಯಸ್ ಏಕ್ ಸೀದಾ ಆನಿ ಬರೊ ಮನಿಸ್. ಅನ್ಯಾಯಾ ವಿರೋಧ್ ಮಜತ್ ದಿಂವ್ಚೊ ವ್ಯಕ್ತಿ. ತಾಕಾ ಬ್ರಾಯನಾಚೆಂ ಕಾಮಾಂ ಬಿಲ್ಕುಲ್ ವಾಯ್ಟ್ ದಿಸ್ಲಿಂ. ತಾಚ್ಯಾ ನದ್ರೆನ್ ಬ್ರಾಯನ್ ಏಕ್ ಬರೊ ಹಿಂಮ್ಮತೆಚೊ ಕಾರ್ಬಾರಿ ಮನಿಸ್ ಮ್ಹಳ್ಳೊ ಅಭಿಮಾನ್ ಆಸ್ಲ್ಲೊ. ಹ್ಯಾ ಅಭಿಮಾನಾ ನಿಮ್ತಿ ತಾಣೆ ಬ್ರಾಯನಾಚಿ ಮಿತ್ರತ್ವ ಜೊಡ್ಲ್ಲಿ ಆನಿ ತಾಚ್ಯಾ ಗರ್ಜಾಂನಿ ಪಾವ್ತಾಲೊ. ಪುಣ್ ಆಜ್, ಆಪ್ಲ್ಯಾ ಸ್ವಾರ್ಥಾ ಖಾತಿರ್ ತಾಚೆರ್ ಪಾತ್ಯೆವ್ನ್ ಪಾವರ್ ಆಫ್ ಎಟೊರ್ನಿ ದಿಲೆಲ್ಯಾ ಧನ್ಯಾಕ್ ದಗೊ ಕೆಲ್ಲ್ಯಾ ಬ್ರಾಯನಾಚೆರ್ ತೀವ್ರ್ ಬಿಗಡ್ಲೊ. ಮತ್ ತಾಚಿ ಬ್ರಾಯನಾಚೆರ್ ಕೊಡ್ಯೆಲಿ. ಆಪ್ಲೊ ಮಿತ್ರ್ ಬ್ರಾಯನ್ ಏಕ್ ವಿಶ್ವಾಸ್

WORLD KONKANI LIBRARY
Accn No : 002439

ಘಾತುಕ್ ಮ್ಹಳ್ಳಿಂ ತಾಕಾ ರುಜು ಕರುಂಕ್ ಏಕ್ ಘಡಿಯಿ ನಾಕಾ ಆಸ್‌ಲ್ಲಿ.

“ಆತಾಂ ತುಂ ಕಿತೆಂ ಅಪೆಕ್ಷಿತಾಯ್?” ವಿಚಾರ್ಲೆಂ ಡಾಯಸಾನ್

“ಹೆಂ ರೀಣ್ ಧನಿ ಯೆಂವ್ಚೆ ಆಧಿಂ ಫಾರಿಕ್ ಕರ್ಚಿ ವಾಟ್.”

ಭಾಯ್ರ್ ಪಯ್ಸ್ ಎಕಾ ದುಕಾನಾಕ್ ಬೊಟ್ ದಾಕವ್ನ್ ಡಾಯಸ್ ಮ್ಹಣಾಲೊ “ಅಳೆ ವ್ಹೊ ತೆಂ ದುಕಾನ್ ದಿಸ್ತಾಮು ತುಕಾ? ತ್ಯಾ ದುಕಾನಾಂತ್ ಘಟ್ ವೊಟ್ಯೊ ನಾರಾಚ್ಯೊ ದೊರಿಯೊ ಮೆಳ್ತಾತ್. ತಾಂತ್ಲಿ ಏಕ್ ಮೊಲಾಕ್ ಘೆ. ಆನಿ ಖಂಯ್ಚ್ಯಾ ಎಕಾ ರುಕಾಕ್ ಬಾಂಧುನ್ ಗಳ್ಯಾಕ್ ಘಾಲ್. ಹಿ ಏಕ್ ಮಾತ್ರ್ ತುಕಾ ವಾಟ್ ಉರ್ಲ್ಯಾ. ಕಿತ್ಯಾಕ್ ಇತ್ಲೆಂ ರೀಣ್ ತುಂ ಧನಿ ಯೆಂವ್ಚ್ಯಾ ಆಧಿಂ ಸೊಡ್, ಆನ್ಯೆಕ್ ಪಾವ್ಚಿ ಜಲ್ಮಾಲ್ಯಾರ್‌ಯಿ ಜಾಂವ್ಚೆಂ ನಾ. ಜುಗಾರೆಂತ್ ತುಕಾ ಜೀಕ್ ಕೆದ್ನಾಂಯ್ ಖಾತ್ರೆಚಿ ನಹಿಂ. ತುಂ ಕಿತೆಂ ಮ್ಹಣ್ ಚಿಂತಾಯ್? ತುಂ ಜುಗಾರೆಂತ್ ದುಡು ಜೊಡ್ನ್ ಹಾಡ್ತಾಸರ್ ತುಜೊ ರಿಣ್ಕಾರಿ ತುಕಾ ರಾಕೊನ್ ರಾವ್ತಾ? ಪಿಶ್ಯಾ, ಮನೋಹರ್ ಪ್ರೆಸ್ಸ್ ಎದೊಳ್‌ಚ್ ಡೆನಿ ಸಾವ್ಕಾರಾಚ್ಯಾ ಹಾತಾಂತ್ ಗೆಲ್ಲೆಂ ಆನಿ ತೆಂ ಪಾಟಿ ಘೆಂವ್ಚೆಂ ಕಾಂಯ್ ಹಕ್ಕ್ ನಾ. ಫುಡ್ಲೊ ಏಕ್ ಹಪ್ತೊ ಉರ್ಲಾ. ಹ್ಯಾ ಹಪ್ತ್ಯಾಂತ್ ತುಂ ತುಜ್ಯಾ ವಿಶ್ವಾಸಿ ಧನ್ಯಾಂಕ್ ಭಿಕಾರಿ ಕರ್ತಾಯ್. ಕಿತ್ಯಾಕ್ ಎಕಾ ಹಪ್ತ್ಯಾನ್ ತುಂ ಡೆನಿಚೆಂ ರೀಣ್ ಫಾರಿಕ್ ಕರ್ಚ್ಯಾ ಸ್ಥಿತೆರ್ ಬಿಲ್ಕುಲ್ ನಾಂಯ್. ಫುಡ್ಲ್ಯಾ ಹಫ್ತ್ಯಾಂತ್ ಮನೊಹರ್ ಲೊಜಿಂಗ್ ಆನಿ ರೋಚ್ ಎಸ್ಟೇಟ್ ಡೆನಿಚಿ ಸಂಪತ್ತ್ ಜಾತಾ. ಕಿತೆಂ ಕೆಲೆಂಯ್ ಬ್ರಾಯನ್ ತುವೆಂ? ತರ್ ಆಜ್ ತುಂ ಬಂಗ್ಲೊ ಕಿತ್ಯಾಕ್ ಬಾಂಧಯ್ತಾಯ್? ತುಂ ತ್ಯಾ ಬಂಗ್ಲ್ಯಾಂತ್ ಕಸೊ ಜಿಯೆತೊಲೊಯ್? ತಾಕಾ ತುಜೆ ಧನಿ ವಾಂಚೊಂಕ್ ದಿತಿತ್? ತಾಂಕಾ ಹಿ ಖಬಾರ್ ಮೆಳ್‌ಲ್ಲಿಚ್ ಗಾಬ್ರಿಯೆಲ್ ರೋಚ್ ಪಯ್ಲೊ ಗುಳೊ ತುಜ್ಯಾ ಹರ್ಧ್ಯಾಕ್ ಘಾಲ್ತೊಲೊ. ತುಕಾ ತೊ ಜಯ್ಲಾಕ್ ಬಿಲ್ಕುಲ್ ಧಾಡಿನಾ. ಕಿತ್ಯಾಕ್ ಗಾಬ್ರಿಯೆಲ್ ರೋಚ್ ಭಿರಾಂಕುಳ್ ವ್ಯಕ್ತಿ. ಫಕತ್ತ್ ಡೆನಿನ್ ಮಾತ್ರ್ ತಾಕಾ ಬಾಗಾವ್ನ್ ದವರ್ಲ್ಲಾ ಶಿವಾಯ್ ಹೆರ್ ಕೊಣಾಚ್ಯಾನ್‌ಂಚ್ ಗಾಬ್ರಿಯೆಲ್ ರೊಚಾಕ್ ಬಾಗಾಂವ್ಕ್ ಜಾತೆಂ ನಾ. ಆತಾಂ ತೊ ಪಾಟಿ ಯೆತಚ್ ತುಕಾ ತೊ ಫುಲಾಂಚೊ ಝೆಲೊ ಹಾಡಿತ್ ಮ್ಹಣ್ ತುಂ ಚಿಂತಿನಾಕಾ. ಬಂಗ್ಲ್ಯಾಚೆಂ ಕಾಮ್ ರಾವಯ್ ಅನಿ ಡೆನಿಕ್ ದುಡು ದೀವ್ನ್ ರೊಚಾಚಿ ಎಸ್ಟೇಟ್ ತರ್‌ಯಿ ಉರಯ್.”

“ಕಾಮ್ ರಾವಯ್ಲ್ಯಾಕ್ಷಣ್ ದುಡು ಖಂಯ್ ಮೆಳ್ತೊಲೊ ಮಿ। ಡಾಯಸ್?”

“ಅರೆ ಪಿಶ್ಯಾ, ಆಸಾಯ್ ತುಂ ಎಕ್ಲೊ ಬಾಯ್ಲೆ ಸಂಗಿಂ. ನಾ ತುಕಾ ಪುತ್. ತರ್ ಎದೆಂ ವ್ಹಡ್ ರಾವ್ಣೆರ್ ಕಿತ್ಯಾಕ್ ಬಾಂಧ್ಲಾಂಯ್? ಆನಿ ತೆಂ ತುಕಾ ಉರ್ಚೆಂಯಿ ನಾ, ಏಕ್ ಕಾಮ್ ಕರ್ ಬಂಗ್ಲೊಚ್ ಆಡವ್ ಘಾಲ್. ಆನಿ ಡೆನಿಚೆಂ ರೀಣ್ ಫಾರಿಕ್ ಕರ್ನ್

ತೊಟ್ ತರಿ ಸೊಡಯ್. ಕಿತ್ಯಾಕ್ ಮಿಲಿಯಾಂಕ್ ಮಿಕ್ವಾಲ್ಲ್ಯಾ ಮೊಲಾಚೆಂ ತೊ
ತುವೆಂ 40 ಲಾಖಾಂಕ್ ಆಡವ್ ಘಾಲಾಂಯ್."

"ಪುಣ್ ಡಾಯಸ್, ಮ್ಹಜ್ಯಾ ಬಂಗ್ಲ್ಯಾಕ್ ಆಡ್ವಾರ್ 40 ಲಾಖ್ ಕೊಣ
ದಿತ್? ಕಾಮ್ ಬಂಗ್ಲ್ಯಾಚೆಂ ಸಂಪೂರ್ಣ್ ಜಾಂವ್ಕ್ ನಾ."

"ಜಾಗ್ಯಾ ಸಮೇತ್ 30 ಲಾಖಾಂಕ್ ಆಡವ್ ಘಾಲ್ಯಾರ್‌ಯಿ ಘೆತೆಲೆ ಕೊಣ್ಂ
ನಾಂತ್."

"ಹಾಂವ್ ತಿ ವಿಲೆವಾರಿ ಕರ್ತಾಂ" ಮ್ಹಣಾಲೊ ಡಾಯಸ್. ಪುಣ್ ಬ್ರಾಯನಾಕ
ಬಂಗ್ಲೊ ಆಡವ್ ಘಾಲುಂಕ್ ನಾಕಾ. ಕಿತ್ಯಾಕ್ ತೊ ಜಾಣಾ ಬಂಗ್ಲೊ ಆಡವ್ ಘಾಲ
ಮೆಳ್ಲ್ಲೊ ದುಡು ಡೆನಿಕ್ ದಿತಚ್ ಮ್ಹಗಿರ್‌ಯಿ 10 ಲಾಖ್ ರುಪಯ್ ಜಾಯ್.
ಘಾರಕ್ ಕೆಲೆ ಜಾಲ್ಯಾರ್ ತೊಟ್ ಪಾಟಿ ಘೆವ್ಯೆತ್. ಪುಣ್ ಬಂಗ್ಲೊ ಖಂಯ್ಚ
ದುಡ್ವಾನ್ ಸೊಡಂವ್ಚೊ? 30–40 ಲಾಖ್ ಖಂಯ್ ಥಾವ್ನ್ ಕರ್ಚೆ? ಆತಾ
ಮನೋಹರ್ ಪ್ರೆಸ್ಸ್ ಡೆನಿಚ್ಯಾ ಹಕ್ಕಾಚೆಂ ಜಾಲಾಂ ತೆಂ ಸಮ್ಜೊನ್ ಬ್ರಾಯನ್ ಕಾಣ್ಗ
ರೆಲ್ಲೊ. ಪುಣ್ ತಾಕಾ ಡೆನಿಚೆರ್ ಪಾತ್ಯೆಣಿ ಆಸ್‌ಲ್ಲಿ. ವಾಯ್ದೊ ಸಂಪ್ಲ್ಯಾರ್‌ಯಿ ಡೆನ್
ದುಡು ದಿಲ್ಲೊಚ್ ದಸ್ತಾವೇಜ್ ಪಾಟಿ ದಿತೊಲೊ ಮ್ಹಣ್ ಸಮ್ಜಲ್ಲೊ ತೊ. ಕಿತ್ಯಾಕ್
ಡೆನಿ ಏಕ್ ನ್ಯಾಯ್ ನಿತಿಚೊ, ಗರ್ಜೆವಂತಾಂಚ್ಯಾ ಕಷ್ಟಾಂ-ಆಕಾಂತಾಂನಿ ಪಾಂವ್ಚೊ
ಧರ್ಮಿಷ್ಟ್ ಮ್ಹಳ್ಳೆಂ ಬ್ರಾಯನ್ ಜಾಣಾ ಆಸ್‌ಲ್ಲೊ. ಪುಣ್ ಬ್ರಾಯನಾಕ್ ಹೆಂ ಕಳಿತ್
ನಾತ್‌ಲ್ಲೆಂ ಕಿ ಧರ್ಮಿಷ್ಟ್ ಡೆನ್ ರೋಚ್ ಬ್ರಾಯನಾ ತಸಲ್ಯಾ ಕರ್ಮಿಷ್ಟಾಂಕ್ ಕಸಲ್ಯಾ
ತೇಜ್ ಧಾರೆಚ್ಯಾ ಕರ್ಮಿ ತಲ್ವಾರೆಂ ದವರ್ತಾ ಮ್ಹಳ್ಳೆಂ.

"ನಾಕಾ ಡಾಯಸ್, ಮ್ಹಾಕಾ ಮ್ಹಜೊ ಬಂಗ್ಲೊ ಅಡವ್ ಘಾಲುಂಕ್ ನಾಕಾ" ಮ್ಹಣಾಲೊ ಬ್ರಾಯನ್. ಹಾಂತು ಡಾಯಸ್ ಸಮ್ಜಲೊ ಬ್ರಾಯನಾಚೊ ಸ್ವಾರ್ಥ್. ಪುಣ್ ಹಾಂತುಂ ಬ್ರಾಯನಾಚೆಂ ಸಂಪೂರ್ಣ್ ನಾಸ್ ರಚಿತ್ ಜಾಲಾಂ ಮ್ಹಳ್ಳೆಂ ಕಳ್ಳೆಂ ತಾಕಾ, ಅಸಲ್ಯಾ ಮನ್ಯಾಕ್ ಮಜತ್ ಕರ್ಚೆಂಯಿ ಪಾಪ್ ಮ್ಹಳ್ಳೆಂ ಸಮ್ಜಲೊ ತೊ.

"ತರ್ ತುಜಿ ಖುಶಿ ಬ್ರಾಯನ್. ಹಾಂವ್ ತುಕಾ ಕಾಂಯ್ ಮಜತ್ ಕರುಂಕ್ ಸಕಾನಾ. ತುಂ ದುಸ್ರ್ಯಾಚೆಂ ದಾರ್ ಬಡಯ್" ಮ್ಹಣಾಲೊ ರುಡಿ ಡಾಯಸ್.

"ತರ್ ತುಂ ಕಾಂಯ್ ಕರುಂಕ್ ಖುಶಿ ವ್ಹರಿನಾಂಯ್! ವಿಚಾರ್ಲೆಂ ಬ್ರಾಯನಾನ್.

"ಮ್ಹಳ್ಯಾರ್ ಹಾವೆಂ ಮ್ಹಜೊ ಬಂಗ್ಲೊ ಆಡವ್ ದವರ್ನ್ ತುಕಾ ಪಯ್ಶ್ಯ
ದಿಜಾಯ್?"

"ತಸೆಂ ಹಾವೆಂ ಮ್ಹಣೊಂಕ್ ನಾ. ಮಿ। ಡಾಯಸ್."

ಪಾಪ್ ಆನಿ ಶಿಕ್ಷಾ
ವಿಕ್ಟರ್ ರೊಡ್ರಿಗಸ್ ಅಂಜೆಲೊರ್

194

"ಮ್ಹಣಾಜಾಯ್ ಮ್ಹಣ್ ನಾ. ಹಾಂವ್ ಸಮ್ಜಾತಾಂ" ಮ್ಹಣಾಲೊ ರುಡಿ ಡಾಯಸ್ ಬ್ರಾಯನಾಕ್. "ಮ್ಹಾಕಾ ತುಜಿಂ ಹಿಂ ಕಾಮಾಂ ಬರಿಂ ದಿಸಾನಾಂತ್. ಆಜ್ ತುವೆಂ ಹಾಡ್ಲೆಲೆ 20 ಲಾಖ್ ರುಪಯ್ ತರಿ ಡೆನಿಕ್ ಪಾಟಿ ದಿ. ಆನಿ ಮನೋಹರ್ ಲೊಜಿಂಗ್ ತರಿ ಉರಯ್."

"ಹಾಂವ್ ಕಾಂಯ್ ತರಿ ಆಲೋಚನ್ ಕರುಂಕ್ ಪಳೆತಾಂ" ಮ್ಹಣಾಲೊ ಬ್ರಾಯನ್.

"ಮಿ। ಬ್ರಾಯನ್, ಆಲೋಚನ್ ಕರ್ನ್ ಕಾಂಯ್ ಕರುಂಕ್ ತುಂ ಸಕಾನಾಂಯ್; ತುವೆಂ ಧನಿಯಾಂಕ್ ರಸ್ತ್ಯಾರ್ ಬಸಯ್ಲಾಂಯ್. ಡೆನ್ ರೋಚ್ ಸಂಪತ್ತಿಚೊ ಹಕ್ಕ್ದಾರ್ ಜಾಲೊ ಮ್ಹಣ್ ಹಾಂವ್ ಸಮ್ಜಾತಾಂ."

"ತಾಣೆ ಕಸೆಂ ಹಕ್ಕ್ದಾರ್ ಜಾಂವ್ಚೆಂ? ತಾಕಾ ಹಾಂವ್ ತುಜ್ಯಾಕಿ ಬರೊ ವಳ್ಖತಾಂ. ತೊ ಮ್ಹಜೊ ಕಾಳಾ ಆಧ್ಲೊ ಮಿತ್ರ್. ತೊ ಮ್ಹಾಕಾ ಕೆದಿಂಚ್ ದಗೊ ಕರಿಸೊನಾ."

"ದೆಕುನ್ಂಚ್ ತುಕಾ ಹಾವೆಂ ಮ್ಹಳೆಂ. ತುಂ ಪಿಸೊ ಜಾಂವ್ಚ್ಯಾ ಸ್ಥಿತೆಕ್ ಪಾವ್ಲಾಯ್. ಡೆನಿ ಮನಿಸ್ ಬರೊ ಆನಿ ತುಂ ತಾಕಾ ಜಾಯ್ತ್ಯಾ ಕಾಳಾ ಥಾವ್ನ್ ವಳ್ಖತಾಯ್. ಪುಣ್ ಕಾಯ್ದ್ಯಾ-ಕಾನೂನಾಂಕ್ ಹಾಂವ್ ತುಜ್ಯಾಕಿ ಅಧಿಂ ಥಾವ್ನ್ ವಳ್ಖತಾಂ ಆನಿ ಕಾಳಾಚಿ ಮ್ಹಾಕಾ ಬರಿ ಪರಿಚಯ್ ಆಸಾ. ಹಾಂವ್ ಮೇಜರ್ ರುಡಿ ಡಾಯಸ್. ನಿವೃತ್ತ್ ಮಿಲಿಟ್ರಿ ಆಫಿಸರ್ ಹಾಂವ್. ಆಯ್ಚೊ ಕಾಳ್ ಆನಿ ಆಯ್ಚ್ಯಾ ಮನ್ಸ್ಯಾಂಚಿ ಪರಿಚಯ್ ಮ್ಹಾಕಾ ತುಜ್ಯಾಕಿ ಚಡ್ ಆಸಾ. ವಚ್ ಆನಿ ಡೆನಿಲಾಗಿಂ ವಿಚಾರ್. '30 ಲಾಖ್ ರುಪಯ್ ಆಜ್ ಹಾಂವ್ ತುಕಾ ದಿತಾಂ. ಮ್ಹಜೆಂ ದಸ್ತಾವೆಜ್ ಪಾಟಿ ದಿ' ಮ್ಹಣ್. ತವಳ್ ತುಕಾ ಕಳ್ತೆಲೆಂ ಆಯ್ಚೊ ಕಾಳ್ ಕಸಲೊ ಮ್ಹಳ್ಳೆಂ."

"ಪುಣ್ ಡೆನ್ ಮ್ಹಾಕಾ ತಸೆಂ ಬಿಲ್ಕುಲ್ ಕರಿಸೊನಾ."

1546

“ಕರಿಸೊನಾ ಜಾಲ್ಯಾರ್ ತುಕಾಚ್ ಬರೆಂ. ಪುಣ್ ಕೆಲೆಂ ಜಾಲ್ಯಾರ್ ತಾಕಾ ಬರೆಂ. 30 ಲಾಖಾಂಕ್ ದೋನ್ ಮಿಲಿಯ ಮೊಲಾಚೆಂ ಪ್ರೆಸ್ಸ್ ತಾಚ್ಯಾ ಹಕ್ಕಾ ಜಾತಾ ”

“ಬಿಲ್ಕುಲ್ ತಸೆಂ ಜಾಂವ್ಕ್ ನಜೊ. ಆನಿ ತಸೆಂ ಜಾಂವ್ಕ್ ಹಾಂವ್ ಸೊಡಿನಾ ಮ್ಹಣಾಲೊ ಬ್ರಾಯನ್.

“ತುವೆಂ ಸೊಡಿಜಾಯ್ ವ ಧರಿಜಾಯ್ ಮ್ಹಳ್ಳೆಂ ತುಜ್ಯಾ ಹಾತಾಂತ್ ಕಿತೆಂ ನಾ ಬ್ರಾಯನ್. ತುಜ್ಯಾ ಪ್ರೊನೋಟಾ ಪ್ರಕಾರ್ ವಾಯ್ದೊ ಸಂಪ್ತಚ್ ಪ್ರೆಸ್ಸ್ ಪಾ ಮಾಗ್ಚೆಂ ಹಕ್ಕ್‌ಚ್ ತುಕಾ ವ ತುಜ್ಯಾ ಧನಿಯಾಂಕ್ ಸಯ್ತ್ ನಾ. ಜಾಯ್ ತರ್ ತು ಡೆಸಿಕ್ ವಚೊನ್ ಮೆಳೊನ್ ಯೆ. 30 ಲಾಖ್ ರುಪಯ್ ಜಾಲ್ಯಾರ್ ಹಾಂವ್ ತುಕಾ ದಿತಾಂ. ವಚೊನ್ ವಿಚಾರ್ ಯೆ ”

ಬ್ರಾಯನ್ ಚಿಂತುಂಕ್ ಪಡ್ಲೊ. ಡಾಯಸಾಚ್ಯಾ ಉತ್ರಾಂನಿ ತಾಕಾ ರಾಜಾಂವ್ ದಿಸ್ತಾಲೆಂ ಆತಾಂ ತಾಚಿ ಮತ್ ವಾವ್ರುಂಕ್ ಲಾಗ್ಲಿ.

“ಚಿಂತ್ ಬ್ರಾಯನ್. ತುಂ ಚಿಂತ್ತಾಯ್ ತಸಲೊ ಮನಿಸ್ ಡೆನ್ ರೋಚ್ ನಹಿಂ. ತೊ ಬರ್ಯಾಂಕ್ ಭಾರಿ ಬರೊ ಆನಿ ತಾಕಾ ವಾಯ್ಟ್ ಕರ್ತೆಲ್ಯಾಂಕ್ ತೊ ಭಿರಾಂಕುಳ್ ಖೊಟೊ.”

“ಪುಣ್ ಹಾವೆಂ ತಾಕಾ ಕಾಂಯ್ ವಾಯ್ಟ್ ಕರುಂಕ್ ನಾ.”

“ಪುಣ್ ತುಜ್ಯಾ ಧನಿಯಾಂಚೊ ತೊ ಮಾರೆಕಾರ್ ವೈರಿ. ಹ್ಯಾಚ್‌ಸಿಮ್ತಿಂ ಡೆನ್ ತುಜ್ಯಾ ಧನಿಯಾಂಕ್ ಮಾಟೆಕ್ ಲಾಯ್ಲ್ತೊಲೊ, ಹೆಂ ತುಂ ಉಗ್ಡಾಸ್ ದವರ್.”

“ತೆಂ ಸಾಧ್ಯ್‌ಚ್ ನಾ.”

“ತೆಂ ಅಸಾಧ್ಯ್ ಜಾಂವ್ಕಯಿ ಸಾಧ್ಯ್ ನಾ. ಕಿತ್ಯಾಕ್ ಮ್ಹಜಿ ಜೂನ್ ಸಮ್ಹಣಿ ತಸೆಂ ಸಾಂಗ್ತಾ. ನಾ ತರ್ ಡೆನ್ ರೋಚ್ ಆಪ್ಲ್ಯಾ ಪ್ರೊನೋಟಾಚೆರ್ ಹಿಂ ಶರ್ತಾಂ ಕಾಣ್ಸ್ನಾ.”

“ಕಸಲಿಂ ಶರ್ತಾಂ?” ವಿಚಾರ್ಲೆಂ ಬ್ರಾಯನಾನ್. ರುಡಿ ಡಾಯಸಾಕ್ ರಾಗ್ ಆಯ್ಲೊ.

“ಮೂರ್ಖ್ ಮನ್ಶ್ಯಾ, ಪ್ರೊನೋಟ್ ಬರಯ್ತಾನಾ ತುಂ ಕುಡ್ಡೊ ಜಾಲ್ಲೊಯ್ ವ ಅಮಾಲ್‌ಖೊರ್ ಜಾವ್ನಾಸ್‌ಲ್ಲೊಯ್? ಹೆಂ ತುವೆಂ ವಾಚ್ಲಾಂಯ್ ವ ನಾ?”

“ಮ್ಹಾಕಾ ತ್ಯಾ ವೆಳಾರ್ ಖಂಯ್ಚೆಂಯಿ ಮತಿಕ್ ವಚೊಂಕ್ ನಾ ಇಷ್ಟ. ಮ್ಹಜಿ ಮಾತ್ ವಿರಾರ್ ಆಸ್‌ಲ್ಲಿ. ಶಾಂತತೆಖಾತಿರ್ ಹಾವೆಂ ಅಮಾಲ್ ಸೇವ್‌ಲ್ಲೆಂ. ಮ್ಹಾಕಾ ಫಕತ್ ಡೆನಿಚ್ಯಾ ಉತ್ರಾಂಚೆರ್ ಭರ್ವಾಸೊ ಆನಿ ದುಡ್ವಾಚಿ ಗರ್ಜ್ ಆಸ್‌ಲ್ಲಿ ಹ್ಯಾ ವಖ್ತಾ ಹಾವೆಂ ಕಾಂಯ್ ಚಿಂತುಂಕ್ ನಾ.”

"ದೆಕುನ್ಂಚ್ ಡೆನಿನ್ ತುಕಾ ಪ್ರೊನೊಟಾಚಿ ಏಕ್ ಪ್ರತಿ ದಿಲ್ಯಾ. ಮತ್ ಸಾರ್ಕಿ ಆಸ್ತಾನಾ ಚೀತ್ ದೀವ್ನ್ ವಾಚ್ ಮ್ಹಣ್."

"ಉಪ್ರಾಂತ್‌ಯಿ ಹಾವೆಂ ತೆಂ ವಾಚ್ಚೆಂ ಪ್ರಯತ್ನ್ ಕರುಂಕ್ ನಾ."

"ಆಜೂನಿ ಕೆಲ್ಲೆಂ ನಾಂಯ್?" ಬ್ರ್ಯಾಯನ್ ಮೌನ್ ರಾವ್‌ಲ್ಲೊ. "ನಾಸ್ ಕಿತೆಂಯ್ ತುವೆಂ, ತುಜೆಂ ಆನಿ ಧನ್ಯಾಂಚೊ. ಹಾಂತುಂ ಸ್ಪಷ್ಟ್ ಬರಯ್ಲಾಂ 'ವಾಯ್ದ್ಯಾಭಿತರ್ ದುಡು ಫಾರಿಕ್ ಕರ್ಚ್ಯಾಕ್ ಬ್ರ್ಯಾಯನ್ ಡಿ'ಆಲ್ಮೇಡಾ ಚುಕ್ಲೊ ಜಾಲ್ಯಾರ್ ಮನೋಹರ್ ಪ್ರೆಸ್ಸ್ ಡೆನಿಚ್ಯಾ ಹಕ್ಕಾಚಿ ಆಸ್ತ್ ಜಾತೆಲಿ ಆನಿ ತಿ ಪಾಟಿ ವಿಚಾರುಂಕ್ ಬ್ರ್ಯಾಯನಾಕ್ ಜಾಂವ್ ಪ್ರೆಸ್ಸ್ ಮ್ಹಾಲಕಾಂಕ್ ಜಾಂವ್ ಕಿತೆಂಚ್ ಹಕ್ಕ್ ನಾ. ತೊಟಾಚ್ಯಾ ಆನಿ ಮನೋಹರ್ ಲೊಜಿಂಗಾಚ್ಯಾ ಪ್ರೊನೋಟಾಂಚೆರ್‌ಯಿ ತಸೆಂಚ್ ಬರಯ್ಲಾಂ. ಆನಿ ಆಜ್ ಮನೋಹರ್ ಪ್ರೆಸ್ಸಾಚ್ಯಾ ಅವ್ದೆಚಿ ತಾರಿಕ್ ಸಂಪೂನ್ ಹಫ್ತೊ ಜಾಲೊ. ಮನೋಹರ್ ಪ್ರೆಸ್ಸ್ ಡೆನಿಚೆಂ ಜಾಲೆಂ. ವಚ್ ವಚ್ ಬ್ರ್ಯಾಯನ್ ಕಿತೆಂಯ್ ಕರ್. 60 ಲಾಖ್ ಕಸೆ ತರಿ ಕರ್ನ್ ತೊಟಾಂ ಆನಿ ಲೊಜಿಂಗ್ ತರಿ ಸೊಡಯ್. ಏಕ್‌ಚ್ ಹಫ್ತೊ ಬಾಕಿ ಉರ್ಲಾ. ನಾ ತರ್ ತೆಂಯಿ ಸಂಪತ್ತ್ ಡೆನಿಚೆಂ ಜಾತೆಲೆಂ."

ಬ್ರ್ಯಾಯನಾಚ್ಯಾ ಮಾತ್ಯಾ ವಯ್ಲೆಂ ಅಮಾಲ್ ಘಡ್ಯೆನ್ ಪಿರ್ವಾಲೆಂ. ಹರ್ಧ್ಯಾಂತ್ ಧಡ್ಡಡೆ ಸುರು ಜಾಲೆ. ಆತಾಂ 60 ಲಾಖ್ ರುಪಯ್ ತೊ ಖಂಯ್ ಥಾವ್ನ್ ಕರ್ತೊಲೊ? ಉಟ್ಲೊ ತೊ "ಮ್ಹಾಕಾ ಆನ್ಯೇಕ್ ಪೆಗ್ಗ್ ವ್ಹಿಸ್ಕಿ ದಿ ಡಾಯಸ್. ನಾ ತರ್ ಮ್ಹಜಿ ಮತ್ ಪಿಶಿ ಜಾತಾ."

"ವಚ್ ಥಂಯ್ ಮೆಜಾರ್ ಬಾಟ್ಲಿ ಆಸಾ ಆನಿ ಗ್ಲಾಸ್‌ಯಿ ಆಸಾ. ಜಾಯ್ ತಿತ್ಲಿ ಪಿಯೆ ಕಿತ್ಯಾಕ್ ಆನಿಕ್‌ಯಿ ಪಿಯೆಂವ್ಕ್ ಚಡ್ ತೇಂಪ್ ತುಂ ಉರಾನಾಂಯ್" ಮ್ಹಣಾಲೊ ಡಾಯಸ್, ಬ್ರ್ಯಾಯನ್ ಮುಖ್ಲ್ಯಾ ಮೆಜಾ ಸರ್ಶಿಂ ಗೆಲೊ ಆನಿ ವ್ಹಿಸ್ಕಿ ಗ್ಲಾಸಾಕ್ ವೊತ್ಲಿ ಆನಿ ಘಟ್ಟ್ ದೋನ್ ಪೆಗ್ಗ್ ಮಾರ್ಲಿ.

"ಹಾಂವ್ ವೆತಾಂ. ಪರತ್ ತುಕಾ ಮೆಳ್ತೊಲೊಂ." ಇತ್ಲೆಂ ಮ್ಹಣಾತ್ತ್ ಬ್ರ್ಯಾಯನ್ ಭಾಯ್ರ್ ಆಯ್ಲೊ. ಕಾರಾರ್ ಬಸೊನ್ ಸೀದಾ ರಿಯೋಟ್ ಕ್ಲಬ್ಬಾಕ್ ಗೆಲೊ, ಆಜ್ ತಾಚೆ ಲಾಗಿಂ 20 ಲಾಖ್ ರುಪಯ್ ಆಸಾತ್. ಆಜ್ ಖೆಳ್ತೊಲೊಂ, ಆಜ್ ಜೊಡ್ತೊಲೊಂ. ರಾತ್ ಭರ್ ಖೆಳ್ತೊಲೊಂ, ಆನಿ ಲಾಖಾಂನಿ ದುಡು ಜೊಡ್ತೊಲೊಂ. ಹ್ಯಾ ಹಟಾರ್ ಬ್ರ್ಯಾಯನ್ ಕ್ಲಬ್ಬಾಕ್ ರಿಗ್ಲೊ ಆನಿ ಎಕಾ ಮೆಜಾರ್ ಬಸ್ಲೊ. ಥಂಯ್ಸರ್ ಚವ್ಗ್ ಜಣ್ ಬಸೊನ್ ಆಸ್‌ಲ್ಲೆ, ಜುಗಾರ್ ಚಲ್ತಾಲಿ. ಬ್ರ್ಯಾಯನಾಚ್ಯಾ ತಕ್ಲೆರ್ ಆಮಾಲ್ ಆಸ್‌ಲ್ಲೆಂ. ದುಡ್ವಾಚಿ ಬ್ರೀಪ್ ಕೇಜ್ ತಾಣೆ ಪಾಂಯಾಂ ಮುಳಾಂತ್ ದವರ್ಲಿ ಆನಿ ತೊ ಖೆಳೊಂಕ್ ಬಸ್ಲೊ.

50.000 ರುಪಯ್ ತಾಣೆ ಪಯ್ಲ್ಯಾ ಖೆಳಾಕ್ ದವರ್ಲೆ. ಧಾ ಮಿನುಟಾಂನಿ ಪೂರ ಗೆಲೆ. ನಿರಾಶಿ ಜಾಲೊ ನಾ ತೊ. ಪರತ್ ಫಕತ್ತ್ 100 ರುಪಯ್ ಮಾತ್ರ್ ದವರ್ಲೆ ನಶಿಬಾಕ್ ಆಂಕ್ರಿ ಫುಟ್ಲಿ ಮ್ಹಳ್ಳೆಬರಿ 25,000 ರುಪಯ್ ಮೆಳ್ಳೆ ತಾಕಾ. ಶಹಭಾಸ ಮ್ಹಣಾಲೊ ತೊ. ತೆ 25,000 ರುಪಯ್ ಪುರಾ ಬಾಂದ್ಲೆ ನಶೀಬ್ ಬಾಂಗ್ರಾಳೆಂ ಎಕಾಚ್ ಮಿನುಟಾನ್ 62,50,000 ರುಪಯ್ ತಾಕಾ ಮೆಳ್ಳೆ. ‘ಆತಾಂ ಉಟ್ ಆನಿ ಚಲ್’ ಅಂತಸ್ಕರ್ಣಾಚ್ಯಾ ತಾಳ್ಯಾನ್ ತಾಕಾ ಜಾಗಯ್ಲ್ಲೆಂ. ಆತಾಂ ತಾಚೆ ಲಾಗಿಂ 81 ಲಾಖ್ ರುಪಯ್ ಮಿಕ್ವೊನ್ ಆಸ್‌ಲ್ಲೊ. ತ್ಯಾ ದುಡ್ವಾನ್ ತಾಣೆ ಡೆನಿಚೆಂ ರೀಣ್ ಪುರಾ ಫಾರಿಕ್ ಕರ್ನ್ ತೊಟಾಂ ಆನಿ ಲೊಜಿಂಗ್ ಪಾಟಿ ಘೆವ್ಯ್ತೆಂ. ಪುಣ್ ಆಬ್ಲೆಸ್ ಸೊಡಿನಾ ಜಾಲೊ. 25 ಹಜಾರಾಂಕ್ 62,50,000 ರುಪಯ್ ಮೆಳ್ತಾನಾ, ಆನ್ಯೇಕ್ ಲಾಖ್ ಘಾಲೊ ಜಾಲ್ಯಾರ್ 1,25,00,000 ರುಪಯ್ ಮೆಳ್ತೊಲೊ ಮಾಗಿರ್ ಕಾಂಯ್ ಖಂತ್ ನಾ." ಮ್ಹಣಾತ್ತ್ ಆನ್ಯೇಕ್ ಲಾಖ್ ರುಪಯ್ ಬಾಂದ್ಲೊ. ಪುಣ್ ತೊ ಲಾಖ್ ಗೆಲೊ. ಪರತ್ 2 ಲಾಖ್ ಬಾಂದ್ಲೆ ತೆಯಿ ಗೆಲೆ ತರ್‌ಯಿ ತಾಚೆ ಲಾಗಿಂ ಆನಿಕ್‌ಯಿ 59.50.000 ರುಪಯ್ ಆಸಾ. ತೊ ಉಟ್ಲೊ ಪುಣ್ ತಾಕಾ ವಚೊಂಕ್ ಗೆಂಬ್ಲರಾಂನಿ ಸೊಡ್ಲೆಂ ನಾ. ಸಾಂಗಾತಿ ಗೆಂಬ್ಲರಾನ್ ಎಕ್ ಪೆಗ್ಗ್ ಸ್ಟ್ರೊಂಗ್ ವ್ಹಿಸ್ಕಿ ಹಾಡ್ಲಿ ಆನಿ ಬ್ರಾಯುನಾಕ್ ದೀವ್ನ್ ಮ್ಹಳೆಂ. "ಘೆ ಆಜ್ ತುಜ್ಯಾ ನಶಿಬಾಕ್ ಫಾಂಟೆ ಫುಟ್ಲ್ಯಾತ್. ಖೆಳ್ ಆನಿಕ್‌ಯಿ ಮೆಳ್ತೆಲೆ. ಘಾಲ್ಯಾ ತುಂ ಕರೋಡ್ ಪತಿ ಜಾತೊಲೊಯ್." ಆನಿ ಬ್ರಾಯುನಾನ್ ವ್ಹಿಸ್ಕಿ ಘೆತ್ಲಿ, ತಾಕಾ ಹುರುಪ್ ಆಯ್ಲೊ, ತಾಣೆ ಪರತ್ 50,000 ರುಪಯ್ ಘಾಲೆ. ಫಾಯ್ದೊ ನಾ ತೆಯಿ ಗೆಲೆ ಹ್ಯಾ ವಖ್ತಾ ಬ್ರಾಯುನಾಚಾ ತಕ್ಲೆರ್ ಕಿತೆಂಗಿ ಅನುಭವ್ ಜಾಲೊ. ತಕ್ಲಿ ತಾಚಿ ಚಡ್ ಜಡ್ ಜಾಲಿ. ಕಾಂಯ್ ದೋನ್ ತೀನ್ ಮಿನುಟಾಂ. ಬ್ರಾಯುನಾಕ್ ಥಂಯ್ಚ್ ಝುಮ್ ಆಯ್ಲಿ, ತೊ ಥಂಯ್ಸ್ ಆಡ್ ಪರ್ತಾಲೊ. ತಿತ್ಲ್ಯಾರ್ ಸಾಂಗಾತ್ಯಾಂನಿ ತಾಕಾ ಸಾಂಭಾಳ್ನ್ ಎಕಾ ಸೋಫಾಚೆರ್ ಆಡ್ ಘಾಲೊ. ಆಸಿ ವಾರೆಂ ಘಾಲುಂಕ್ ಸುರು ಕೆಲೆಂ. ಥಂಯ್ಸರ್ ಬ್ರಾಯುನಾಕ್ ವಾರೆಂ ಪಡ್ತಾನಾ ಹಾಂಗಾಸರ್ ಬ್ರಾಯುನಾಚಿ ಭರ್ಲ್ಲ್ಯಾ ದುಡ್ವಾಚಿ ಬ್ರೀಫ್ ಕೇಜ್ ಮೆಜಾ ಮುಳಾಂತ್‌ಚ್ ಆಸ್‌ಲ್ಲಿ, ಆನಿ ದೋನ್ ದೊಳೆ ತಾಚೆರ್ ಕೇಂದ್ರಿತ್ ಆಸ್‌ಲ್ಲೆ. ಎಕ್‌ಚ್ ಸೆಕುಂದ್. ಕ್ಲಬ್ಬಾಚೊ ವೀಜ್ ಸಂಪರ್ಕ್ ತುಟ್ಲೊ. ಪಾಂಚ್ ಮಿನುಟಾಂಕ್ ಕ್ಲಬ್ಬ್ ಅಂಧ್ಯಾರಾಂತ್ ಭರ್ಲೆಂ, ಪರತ್ ವೀಜ್ ಯೆತಾಸ್ತಾನಾ ಗೆಂಬ್ಲರ್ ಕೊಣ್‌ಯಿ ನಾತ್‌ಲ್ಲೆ, ಆನಿ ಬ್ರಾಯುನಾಚಿ ಬ್ರೀಫ್ ಕೇಜ್‌ಯಿ ನಾತ್‌ಲ್ಲಿ.

ಬ್ರಾಯುನಾಕ್ ಜಾಗ್ ಜಾತಾನಾ ಸಗ್ಳೆಂ ಶೂನ್ಯ್ ಜಾಲ್ಲೆಂ. ತೊ ಸಂಪೂರ್ಣ್ ಕಂಗಾಲ್ ಜಾಲ್ಲೊ. ಆಮಾಲಾಂತ್ ಕಿತೆಂಗಿ ವಕಾತ್ ಘಾಲ್ನ್ ದಿಲ್ಯಾನ್ ಬ್ರಾಯುನಾ

ಚೆಂ ಪರಿಣಾಮ್ ಜಾಲ್ಲೊ ಮ್ಹಳ್ಳೆಂ ಉಪ್ರಾಂತ್ ತಾಕಾ ಕಳ್ಳೆಂ. ಉಟೊನ್ ಆವಾಜ್ ಕೆಲೊ ತಾಣೆ.

“ಮ್ಹಜಿ ಬ್ರೀಫ್‌ಕೇಜ್ ನಾ, ತಾಂತುಂ 78 ಲಾಖಾಂಕ್ ಮಿಕ್ವಾಲ್ಲೊ ದುಡು ಆಸ್‌ಲ್ಲೊ” ಮ್ಹಣಾಲೊ ತೊ.

“ತೆಂ ಆಮಿ ನೆಣಾಂವ್ ಮಿ। ಬ್ರಾಯನ್” ಮ್ಹಣಾಲೊ ಮೆನೆಜರ್. “ತುಕಾ ಆನಿ ತುಜ್ಯಾ ದುಡ್ವಾಕ್ ಸಾಂಭಾಳ್ಚಿ ಜವಾಬ್ದಾರಿ ತುಜಿ. ಹೆಂ ಗೆಂಬ್ಲಿಂಗ್ ಕ್ಲಬ್. ಹಾಂಗಾಸರ್ ಜುಗಾರ್‌ಖೋರ್ ಜುಗಾರ್ ಖೆಳ್ತಾತ್, ಪಯ್ಶೆ ಜೊಡ್ತಾತ್, ಮೊಡ್ತಾತ್. ಚೊರ್ತಾತ್ ಆನಿ ವೆತಾತ್. ಹಾಂಗಾಸರ್ ನ್ಯಾಯ್ ಆನಿ ನಿತಿಚೆಂ ಪಾತೆಣೆ ನಾ. ಹಾಂಗಾಸರ್ ಫಕತ್ ನಶಿಬ್ ಮಾತ್ರ್ ಜಿಕ್ತಾ, ಹ್ಯಾನಿಮಿತ್ತಿಂ ಆಮಿ ಜವಾಬ್ದಾರ್ ನಹಿಂ.”

ಬ್ರಾಯನ್ ಸಗ್ಳೊಚ್ ಗಳೊನ್ ಗೆಲೊ. ಆತಾಂ ತಾಚೆಲಾಗಿಂ ದುಡು ನಾ. ಡೆನಿ ಥಾವ್ನ್ ಹಾಡ್ಲ್ಲೆ 20 ಲಾಖ್ ರುಪ್ಯಾಂಸಂಗಿಂ ಖೆಳೊನ್ ಮೆಳ್ಲ್ಲೆ 62,50,000 ರುಪಯ್ ಹೊಗ್ಡಾವ್ನ್ ಗೆಲೆ. ಬ್ರಾಯನ್ ಘಟ್ ಕಾಳ್ಜಾಚೊ ವ್ಯಕ್ತಿ. ದುಸ್ರೊ ಜಾಲ್ಲೊ ತರ್ ಕಾಳಿಜ್ ರಾವೊನ್ ಮರ್ತೊ. ಸಗ್ಳೊಚ್ ದೆಧೆಸ್ಪಾರ್ ಜಾವ್ನ್ ತೊ ಭಾಯ್ರ್ ಆಯ್ಲೊ ಆನಿ ಕಾರ್ ಘೆವ್ನ್ ಶೀದಾ ರೋಚ್ ಎಪಾರ್ಟ್‌ಮೆಂಟಾಕ್ ಆಯ್ಲೊ. ವರಾಂ ರಾತಿಚಿಂ 2-30 ಉತ್ರಾಲ್ಲಿಂ. ಬಾಯ್ಲ್ ಘೊವಾಕ್ ರಾಕ್ತಾಲಿ. ಬ್ರಾಯನಾಚೊ ಭಾರೊ ಪಳೆವ್ನ್ ವಿಜ್ಮಿತ್ ಜಾಲಿ ತಿ. ಹಿ ಬ್ರಾಯನಾಚಿ ಸದಾಂಚಿ ಸ್ಥಿತಿ ಜಾವ್ನಾಸ್ಲ್ಯಾರಿ ಬಾಯ್ಲೆಕ್ ಆಜ್ ವಿಶೇಸ್‌ಚ್ ದಿಸ್ಲೆಂ.

“ಕೆರೊಲಿನ್, ಹಾಂವ್ ಕಂಗಾಲ್ ಜಾಲೊಂ” ಮ್ಹಣಾಲೊ ತೊ ಬಾಯ್ಲೆಕ್ ಆಪವ್ನ್.

“ತುಂ ಸದಾಂಚ್ ಕಂಗಾಲ್ ಸ್ಥಿತೆರ್‌ಚ್ ಆಸಾಯ್. ಆಜ್ ಕಿತೆಂ ವಿಶೇಸ್?”

“ದುಡ್ವಾಚಿ ಬ್ರೀಫ್‌ಕೇಜ್ ಚೊರಿ ಜಾಲಿ. ತಾಂತುಂ 78 ಲಾಖ್ ರುಪ್ಯಾಂಚೆ ವಿಕ್ವೊನ್ ದುಡು ಆಸ್‌ಲ್ಲೊ.” ಬ್ರಾಯನಾನ್ ಪರಿಸ್ಥಿತಿ ಸಾಂಗ್ಲಿ. ಆಯ್ಕೊನ್ ಬಾಯ್ಲ್ ಗಾರ್ ಜಾಲ್ಲಿ. ಫಾತ್ರಾಬರಿ ಜಾಲ್ಲಿ. ಹ್ಯಾ ಪಯ್ಲೆಂಯಿ ಏಕ್ ಬ್ರೀಫ್‌ಕೇಜ್‌ಭರ್ ದುಡು ಬ್ರಾಯನಾನ್ ಹೊಗ್ಡಾಯಿಲ್ಲೊ.

“ಹೆಂ ಸಗ್ಳೆಂ ತುಂ ಕಿತ್ಯಾಕ್ ಕರ್ತಾಯ್ ಬ್ರಾಯನ್?” ವಿಚಾರ್ಲೆಂ ಕೆರೊಲಿನಾನ್.

“ಹಾಂವ್ ಭರ್ಪೂರ್ ರಿಣಾಂತ್ ಆಸಾಂ. ಡೆನಿಕ್ ಹಾವೆಂ 90 ಲಾಖ್ ರುಪಯ್ ದೀಂವ್ಕ್ ಆಸಾ. ಹಾವೆಂ ಧನಿಯಾಂಚಿ ಆಸ್ತ್ ಪುರಾ ಡೆನಿಕ್ ಆಡವ್ ಘಾಲ್ಯಾ.”

ಆಯ್ಕೊನ್ ಕೆರೋಲಿನ್ ಆರ್ ಮಾರ್ಲ್ಲ್ಯಾಬರಿ ಜಾಲಿ. ತಿಕಾ ಉತ್ರಾಂಚ್ ಸುಟ್ಲೆಂನಾಂತ್. ತಿ ಮೌನ್ ಜಾವ್ನ್ ಭಿತರ್ ಗೆಲಿ. ಬ್ರಾಯನಾಕ್ ತಾಪ್ ಸುರು

ಜಾಲ್ಲೊ. ತಾಚಿ ಮತ್ ಪಿಸ್ಯಾಂಬರಿ ಜಾಲ್ಲಿ. ನಿರಾಶೆನ್ ಬುಡ್‌ಲ್ಲೊ ತೊ. ಏಕಾ ಜುಗಾರ್‌ಖೋರಾಚಿ ಜೀಣ್ ಕಿತೆಂ ಮ್ಹಳ್ಳೆಂ ಆಜ್ ತಾಕಾ ಕಳೊನ್ ಆಯ್ಲೆಂ. ಕೆರೊಲಿನಾನ್ ಟೆಲಿಫೊನ್ ಕರ್ನ್ ದಾಕ್ತೆರಾಕ್ ಹಾಡಯ್ಲೊ. ದಾಕ್ತೆರಾನ್ ತಪಾಸುನ್ ವಕ್ತಾಂ ದಿಲಿಂ ಆನಿ ಮ್ಹಳೆಂ: “ಮತಿಚೆರ್ ತೀವ್ರ್ ವತ್ತಡ್ ಪಡ್ಲ್ಯಾನ್ ತಾಚ್ಯಾ ಮಾನಸಿಕ್ ಸ್ಥಿತೆಚೆರ್ ಪರಿಣಾಮ್ ಜಾಂವ್ಕ್ ಸಾಧ್ಯ್ ಆಸಾ. ದೆಕುನ್ ಚಾರ್ ದೀಸ್ ಪರ್ಯಾಂತ್ ತಾಕಾ ಸಂಪೂರ್ಣ್ ವಿರಾಮಾಚಿ ಆವಶ್ಯ್ ಆಸಾ. ಅಮಾಲ್ ಸೇವನ್ ಬಿಲ್ಕುಲ್ ನಜೊ. ಹ್ಯೊ ಗುಳಿಯೊ ದಿಸಾಕ್ ಚಾರ್ ಪಾವ್ಟಿ ತಾಕಾ ದೀವ್ನ್‌ಚ್ ರಾವ್. ತವಳ್ ತೊ ಉಟೊನ್ ವಚೊಂಕ್ ಸಕಾನಾ. ಚಾರ್ ದೀಸ್ ಪರ್ಯಾಂತ್ ಹ್ಯೊ ದೀಂವ್ಕ್ ಜಾಯ್. ತವಳ್ ತೊ ಬರೊ ಜಾತೊಲೊ.”

“ಜಾಯ್ತ್” ಮ್ಹಣಾಲಿ ಬಾಯ್ಲ್. ದಾಕ್ತೆರ್ ಗೆಲೊ. ಹಾಂಗಾಸರ್ ಚಾರ್ ದಿಸಾಂನಿ ಬ್ರಾಯನಾಚಿ ಬಲಾಯ್ಕಿ ಸುಧಾರ್ತಾನಾ ಡೆನಿಚ್ಯಾ ರಿಣಾ ಪಾವ್ತೆಚ್ಯಾ ಅವ್ದೆಕ್ ಫಕತ್ 2 ಮಾತ್ರ್ ದೀಸ್ ಉರ್ಲೆ. ಹ್ಯಾ ದೋನ್ ದಿಸಾಂನಿ ಬ್ರಾಯನ್ 60 ಲಾಖ್ ರುಪಯ್ ಜೊಡುಂಕ್ ಸಕಾನಾ ಮ್ಹಳ್ಳೆಂ ತಾಕಾ ಸ್ಪಷ್ಟ್ ಕಳಿತ್ ಆಸ್‌ಲ್ಲೆಂ.

ದುಸ್ರೆ ದೀಸ್ ತೊ ಉಟ್ಲೊ ಆನಿ ಕಾರ್ ಘೆವ್ನ್ ಶೀದಾ ನೊಯೆಲಾ ಪ್ರೆಸ್ಸಾಕ್ ಗೆಲೊ. ಪುಣ್ ಡೆನಿ 2 ದಿಸಾಂಕ್ ಪುನಾ ಗೆಲ್ಲ್ಯಾನ್ ಬ್ರಾಯನಾಕ್ ಡೆನ್ ಮೆಳ್ಳೊನಾ. ಪಾಂಚ್ವ್ಯಾ ದಿಸಾ ಬ್ರಾಯನ್ ಪರತ್ ನೊಯೆಲಾ ಪ್ರೆಸ್ಸಾಕ್ ಯೆತಾಸ್ತಾನಾ ಡೆನಿಚಿ ತಾಕಾ ಭೆಟ್ ಜಾಲ್ಲಿ. ಪುಣ್ ತ್ಯಾ ದೀಸ್ ರೀಣ್ ಪಾವ್ತೆಚಿ ಅವ್ದಿ ಸಂಪ್‌ಲ್ಲಿ.

ಬ್ರಾಯನಾಕ್ ಪಳೆವ್ನ್ ಡೆನಿಕ್ ವಿಶೇಸ್ ಕಾಂಯ್ ಭಗ್ಲೆಂನಾ. ಕಿತ್ಯಾಕ್ ಆಜ್ ಕಾಲ್ ಬ್ರಾಯನ್ ಡೆನಿಚೊ ಸದಾಂಚೊ ಗ್ರಾಯ್ಕ್ ತಸೊ ಜಾಲ್ಲೊ.

“ಗುಡ್ ಮೊರ್ನಿಂಗ್ ಮಿ। ಬ್ರಾಯನ್” ಡೆನಿನ್‌ಂಚ್ ವಂದನ್ ಕೆಲೆಂ.

“ಗುಡ್ ಮೊರ್ನಿಂಗ್ ಮಿ। ಡೆನ್” ಜಾಪ್ ದಿಲಿ ಬ್ರಾಯನಾನ್.

“ಬಸ್. ಕಿತೆಂ ದಯಾ ಜಾಲಿ ತುಜಿ? ಹಾಂವ್ ಚಿಂತ್ತಾಂ ತುಂ ಮ್ಹಾಕಾ ತುಜ್ಯಾ ನವ್ಯಾ ಬಂಗ್ಲ್ಯಾಚ್ಯಾ ಉದ್ಘಾಟನ್ ಕಾರ್ಯಾಕ್ ಆಪಂವ್ಕ್ ಆಯ್ಲಾಯ್ ಮ್ಹಣ್” ಡೆನ್ ಖುಶಾಲಾಯ್ ಕೆಲಿ.

“ಡೆನ್, ಮ್ಹಜ್ಯಾ ಬಂಗ್ಲ್ಯಾಚ್ಯಾ ಉದ್ಘಾಟನ್ ಕಾರ್ಯಾಕ್ ಮುಖ್ಯ್ ಸಯ್ರೊ ಜಾವ್ನ್ ಹಾಂವ್ ತುಕಾಚ್ ಆಪವ್ಣೆ ದಿತೊಲೊಂ. ಪುಣ್ ತ್ಯಾ ಕಾರ್ಯಾಕ್ ತೇಂಪ್ ಲಾಗ್ತೊಲೊ. ಆಜ್ ಹಾಂವ್ ತುಜೆಲಾಗಿಂ ಏಕ್ ಮಧ್ಯಸ್ಥಿ ಕರುಂಕ್ ಆಯ್ಲಾಂ ಹಾಂವ್ ಜಾಣಾ ಮ್ಹಜ್ಯಾ ಪಯ್ಲ್ಯಾ ರಿಣಾ ಪಾವ್ತೆಚೊ ವಾಯ್ದೊ ಉತ್ರೆನ್ ಗೆಲೊ...”

“ಆನಿ ಹೆರ್ ದೋನ್ ರಿಣಾ ಪಾವ್ತೆಚ್ಯೊ ಅವ್ಧ್ಯೊ ಆಜ್ ಸಂಪ್ತಾತ್.”

“ಮಾಫ್ ಕರ್ ಇಷ್ಟಾ” ಮ್ಹಾಕಾ ಥೊಡೊ ವಾಯ್ದೊ ದಿ. ಹಾಂವ್

ಕಷ್ಟಾರ್ ಪಡ್ಲಾಂ."

"ಮಿ। ಬ್ರಾಯನ್, ತುವೆಂ ದಸ್ಕತ್ ಕೆಲ್ಲ್ಯಾ ಪ್ರೊನೋಟಾಚೆರ್ ಹೆಂ ಖಂಯ್ಚೆಚ್ ಕಡೆ ಕಾಣ್ಸಾಂಕ್ ನಾ ಕಿ ಲಿಖಿತ್ ಕೆಲ್ಲಿ ಆವ್ದಿ ಸಂಪ್ತಚ್ ಥೊಡೊ ವಾಯ್ದೊ ಚಡಿತ್ ದೀಂವ್ಕ್ ಜಾಯ್ ಮ್ಹಣ್. ಹಾಂವ್ ಎಕಾ ಉತ್ರಾಚೊ ಮನಿಸ್. ಹಾಂವ್ ಕೊಣಾಕ್‌ಯಿ ಭಾಸ್ ದಿತಾಂ ಆನಿ ತಿ ಪಾಳ್ತಾಂ. ತಸೆಂಚ್ ಹಾಂವ್‌ಯಿ ದುಸ್ರ್ಯಾಂ ಥಾವ್ನ್‌ಯಿ ಅಪೇಕ್ಷಿತಾಂ. ತುಂ ಕಷ್ಟಾಂನಿ ಆಸಾಯ್ ದೆಕುನ್ ಹಾವೆಂ ತುಕಾ ರೀಣ್ ದುಡು ದಿಲ್ಲೊ ದೆಕುನ್ ಹಾಂವ್ ಉತ್ರಾಕ್ ಚುಕ್‌ಲ್ಲ್ಯಾಂ ಥಂಯ್ ಅಸಹಾಯಕ್ ಆಸಾಂ. ದೆಕುನ್ ದಯಾ ಪಾಟಿ ದವರ್ ಆನಿ ದೆವೆಂ ಮುಖಾರ್ ದವರ್."

"ಮನೋಹರ್ ಪ್ರೆಸ್ಸಾಚ್ಯಾ ಬಾಬ್ತಿ..."

"ಮನೋಹರ್ ಪ್ರೆಸ್ಸಾಚೆಂ ನಾಂವ್ ಉಗ್ಡಾಸಾಂತ್ ಪರತ್ ಹಾಡಿನಾಕಾ. ತಿ ಕಾಣಿ ಸಂಪ್ಲ್ಯಾ. ಆತಾಂ ಫಕತ್ ಮನೋಹರ್ ಲೊಜಿಂಗ್ ಆನಿ ರೋಚ್ ಎಸ್ಟೇಟ್ ಹ್ಯಾ ವಿಷಿಂ ಉಲಯ್. ತೆಂಯಿ ಫಕತ್ ಥೊಡ್ಯಾಚ್ ವರಾಂಚ್ಯಾ ಅವ್ದೆಕ್ ಮಾತ್ರ್. ಕಿತ್ಯಾಕ್ ಫಾಲ್ಯಾಂ ಥಾವ್ನ್ ಹಿಂ ದೋನ್‌ಯಿ ನಾಂವಾಂ ರೋಚ್ ಧನಿಯಾಂಚ್ಯಾ ಹಕ್ಕಾಚ್ಯಾ ಪಟ್ಟೆಂತ್ಲಿಂ ವಜಾ ಜಾತೆಲಿಂ. ದೆಕುನ್ ಆಸ್ಕಿ 14 ವರಾಂಚೊ ವೇಳ್ ಬಾಕಿ ಆಸಾ, 60 ಲಾಖ್ ರುಪಯ್ ಹ್ಯಾ 14 ವರಾಂಚ್ಯಾ ಅವ್ದೆ ಭಿತರ್ ತುವೆಂ ಫಾರಿಕ್ ಕರ್ಚೆ ಆನಿ ದಸ್ತಾವೆಜಾಂ ವ್ಹರಿಂ,"

ಡೆನಿಚೆಂ ಉತ್ರಾಂ ಆಯ್ಕೊನ್ ಬ್ರಾಯನಾಚ್ಯಾ ತಕ್ಲೆಕ್ ಐಸ್ ದವರ್‌ಲ್ಲೆಬರಿ ಜಾಲೆಂ. "ಡೆನ್, ತುವೆಂ ಅಸೆಂ ಕರಿನಾಯೆ ಮ್ಹಾಕಾ ಥೊಡ್ಯಾ ದಿಸಾಂಚೊ ವಾಯ್ದೊ ದಿ. ಹಾಂವ್ ತುಜ್ಯಾ ರಿಣಾಂತ್ಲೊ ಮುಕ್ತ್ ಜಾತಾಂ. ಮ್ಹಾಕಾ ಕಂಗಾಲ್ ಕರಿನಾಕಾ."

"ಬಿಲ್ಕುಲ್ ನಾ" ಮ್ಹಣಾಲೊ ಡೆನ್. "ತುಂ ಮ್ಹಜೊ ಪರ್ನೊ ಮಿತ್ರ್. ವಚ್ ತುಕಾ 48 ವರಾಂಚೊ ಆನ್ನೇಕ್ ವಾಯ್ದೊ ಹಾಂವ್ ದಿತಾಂ, ಹ್ಯಾ ಆವ್ದೆಂತ್ 60 ಲಾಖ್ ರುಪಯ್ ತುವೆಂ ಫಾರಿಕ್ ಕರ್ಚೆ. ಹಿ ಆವ್ದಿ ತುಕಾ ಮ್ಹಜ್ಯಾ ಖುಶೆಚಿ ಶಿವಾಯ್ ಹಕ್ಕಾಚಿ ನಹಿಂ. ಪುಣ್ ಮನೋಹರ್ ಪ್ರೆಸ್ಸಾಕ್ ವಿಸರ್. ಹ್ಯಾಚ್ ಹಫ್ತ್ಯಾಂತ್ ತಾಚೆಂ ಹಕ್ಕ್ ಹಾವೆಂ ತಾಬೆಂತ್ ಘೆತ್ಲಾಂ.ಆನಿ ತೆಂ ಪಾಟಿ ವಿಚಾರ್ಚೆಂ ಹಕ್ಕ್ ತುಮ್ಕಾಂ ಕೊಣ್ಕ್‌ಚ್ ನಾ."

ಬ್ರಾಯನ್ ಸಗ್ಳೊಚ್ ಘಾಮೆಲೊ. 60 ಲಾಖ್ ದೋನ್ ದಿಸಾಂ ಭಿತರ್ ಖಂಯ್ ಥಾವ್ನ್ ತೊ ಕರ್ತೊಲೊ? ಧನ್ಯಾಚೆಂ ಬೆಂಕ್ ತಾಣೆ ಏದೊಳ್‌ಚ್ ಖಾಲಿ ಕೆಲಾಂ. ಆಸ್ತಿ ಆಡವ್ ದವರ್ಲ್ಯಾತ್. ಆತಾಂ ಉರ್ಲಾಂ ಮ್ಹಳ್ಳೆಂ ರೋಚ್ ಎಪಾರ್ಟ್‌ಮೆಂಟ್ ಆನಿ ಮಂಗ್ಳುರಾಂತ್ಲೊ ರೊಚಾಚೊ ಬಂಗ್ಲೊ ಮಾತ್ರ್. ಬ್ರಾಯನ್ ಉಟ್ಲೊ: "ಹಾಂವ್ ಹ್ಯಾ ವಿಷ್ಯಾಂತ್ ಪ್ರಯತನ್ ಕರ್ತಾಂ" ಮ್ಹಣಾಲೊ ಆನಿ ಸೀದಾ ಭಾಯ್ರ್

ಯೇವ್ನ್ ಕಾರ್ ಘೆವ್ನ್ ಚಲ್ಲೊ.

ಆಜ್ ತಾಚಿ ಮತ್ ಆಮಾಲಾರ್ ನಾತ್ಲ್ಲಿ. ಆಜ್ ತಾಕಾ ಡೆನಿಚಿಂ ಉತ್ರಾಂ ಸಾರ್ಕಿಂ ಸಮ್ಜಾಲ್ಲಿಂ, ಡೆನಿ ಏಕಾ ಉತ್ರಾಚೊ ಮನಿಸ್ ಮ್ಹಳ್ಳೆಂ ಬ್ರಾಯನ್ ಜಾಣಾ. ತೊ ಆತಾಂ ಸೀದಾ ಘರಾ ಆಯ್ಲೊ, ಬಾಯ್ಲೆ ಲಾಗಿಂ ವಿಷಯ್ ಸಾಂಗ್ಲೊ ತಾಣೆ. ಬಾಯ್ಲ್ ಕಿತೆಂ ಕರ್ತೆಲಿ? ಚೂಕ್ ಆಪ್ಲ್ಯಾಚ್ ಘೊವಾಚಿ ಜಾಲ್ಯಾರ್, ಡೆನಿಕ್ ದುಸ್ರೆಂಚೆ ರಸ್ತೆಚ್ ನಾತ್ಲ್ಲೆ. ಪುಣ್ ಬ್ರಾಯನ್ ಆತಾಂ ರಸ್ತೊ ಸೊಧಿಲಾಗ್ಲೊ ಆನಿ ಕಿತೆಂಯಿ ಸಾಧ್ಯ್ ಜಾಂವ್ಚೆಬರಿ ದಿಸ್ಲೆಂ ನಾ.

ವಾಟ್ ಆಸಾ ಏಕ್ಚ್. ಕಸೊಯಿ ಆಮಿ ಇತ್ಲೊ ದುಡು ಜೋಡ್ಚ್ಯಾ ಸ್ಥಿತೆರ್ ನಾ ಆನಿ ಫಾರಿಕ್ ಕರ್ಚ್ಯಾರ್ಯಿ ನಾ. ಧನಿ ಯೆತಾಸ್ತಾನಾ ತಾಂಕಾಂ ಅಪ್ಣೆ ತೋಂಡ್ ದಾಕಂವ್ಕಯಿ ಸಾಧ್ಯ್ ನಾ. ಕಿತ್ಯಾಕ್ ಗಾಬ್ರಿಯೆಲ್ ಆನಿ ಮಾನು ರೋಚ್ ಅಪ್ಣಾಕ್ ಜೀವಂತ್ ದವರ್ಚೆ ನಾಂತ್. ಡೆನಿನ್ ಆಪ್ಲ್ಯಾ ಧನ್ಯಾಂಚೆರ್ ಪುರಾ ಫಾರಿಕ್ಪಣ್ ಘೆತ್ಲೆಂ. ಆನಿ ತಾಂಚ್ಯಾ ಹಗ್ಯಾಚಿ ಬಲಿ ಆಪುಣ್ ಜಾಲೊಂ. ಆತಾಂ ಏಕ್ಚ್ ವಾಟ್. ಡೆನಿಕ್ಚ್ ಕಾಬಾರ್ ಕಾಡ್ಚೊ ಆನಿ ಅಪ್ಣೆಯಿ ಸಂಸಾರ್ ಸಾಂಡ್ಚೊ. ನಾ ತರ್ ಅಪ್ಣೆ ಜಿಯೆಂವ್ಕಯಿ ಸಾಧ್ಯ್ ನಾ. ಅಪ್ಣೆ ಮರ್ಚೆಂ ಜಾಲ್ಯಾರ್ ಡೆನಿನ್ ಕತ್ಯಾಕ್ ವಾಂಚಾಜಾಯ್? 30 ಲಾಖಾಂಚಿ ತಾಣೆ 2 ಮಿಲಿಯಾಂಕ್ ವಿಕ್ಲ್ಯಾಲ್ಲೆಂ ಪ್ರೆಸ್ಸ್ ಭಿತರ್ ಘಾಲೆಂ, ದೋನ್ ಆಡೇಜ್ ಮಿಲಿಯಾಂಚೆಂ ತೋಟ್ ಲಾಖಾಂನಿ ಭಾಡೆಂ ಯೆಂವ್ಚೆಂ ಲೊಜಿಂಗ್ ಅಪ್ಣಾಂವ್ಚ್ಯಾ ಅಧಿಂಚ್ ತಾಚಿ ಕಾಣಿ ಸಂಪಯ್ಜಾಯ್. ಆಪ್ಲ್ಯಾ ಧನ್ಯಾಚೊ ಸಂಪತ್ತ್ ಧನ್ಯಾಕ್ ಚುಕ್ಲ್ಲೆಂ ಡೆನಿನ್ಯಿ ಅಪ್ಣಾಯ್ಯಾಯೆ."

ಇತ್ಲೆಂ ಚಿಂತಿತ್ ತೊ ಏಕಾ ಕ್ರೂರ್ ನಿರ್ಧಾರಾಕ್ ಪಾವ್ಲೊ. ಸಾಂಜೆಚಿ ವರಾಂ 7-30 ಜಾತಾಸ್ತಾನಾ ಬ್ರಾಯನ್ ಸೀದಾ ಯಶವಂತ್ಪುರಾಕ್ ಗೆಲೊ. ಥಂಯ್ಸರ್ ಚೆನ್ನಪ್ಪಯನ್ ನಾಂವಾಚೊ ಏಕ್ಲೊ ಆಸ್ಲ್ಲೊ. ಸ್ಫೋಟಕ್ ತಯಾರುಂಚ್ಯಾಂತ್ ತೊ ಅಗ್ರಗಣ್ಯ್ ವ್ಯಕ್ತಿ. ಥೊಡಿಂ ವರ್ಸಾಂ ತೊ ಶ್ರೀಲಂಕಾಂತ್ ಭಯೋತ್ಪಾದಕ್ ಜಾವ್ನ್ ಆಸ್ಲ್ಲೊ. ತಾಚೆಲಾಗಿಂ ಮಾರೆಕಾರ್ ಬೊಮ್ ತಯಾರುಂಚಿ ಕಲಾ ಆಸ್ಲ್ಲಿ. ಆನಿ ಹೊ ದುಡು ದಿಲ್ಯಾಕ್ ಕಸಲಿಯ್ ಮಜತ್ ಕರ್ತಾಲೊ. ಆನಿ ಬ್ರಾಯನಾನ್ ಆಜ್ ಚೆನ್ನಪ್ಪಯ್ಯಾನಾಚೆಂ ದಾರ್ ಬಡಯ್ಲೆಂ.

"ಯೆ ಭಿತರ್." ಮ್ಹಣಾಲೊ ಕುಕ್ಲಾಡಿ ಆನ್ಯೆಕಾ ಕುಕ್ಲಾಡಿಕ್. ಬ್ರಾಯನ್ ಭಿತರ್ ಸರ್ಲೊ.

"ಹಾಂವ್ ತುಜೆ ಲಾಗಿಂ ಏಕಾ ಗರ್ಜೆನ್ ಆಯ್ಲಾಂ"

"ಹಾಂವ್ ಸಮ್ಜತಾಂ. ತುಜೆ ತಸಲೆ ಶ್ರೀಮಂತ್ ವ್ಯಕ್ತಿ ಮ್ಹಜೆಲಾಗಿಂ ಕಸಲ್ಯಾ ಗರ್ಜೆನ್ ಯೆತಾತ್ ಮ್ಹಳ್ಳೆಂ. ವಿವರ್ ದಿ, ಕಾಮ್ ಸಾಂಗ್."



195

“ಕಾಮ್ ಚಿಕ್ಕೆ ಅಪಾಯಾಚೆಂ...” ಮ್ಹಣಾಲೊ ಬ್ರಾಯನ್ ಚಿನ್ನಪ್ಪಯ್ಯಾಕ್.

“ದೆಕುನ್ಂಚ್ ತುಮ್ಚೆ ತಸಲೆ ಮ್ಹಜೆ ಸರ್ಶಿನ್ ಯೆತಾತ್” ಮ್ಹಣಾಲೊ ಚಿನ್ನಪ್ಪಯ್ಯ.

“ಮ್ಹಾಕಾ ಎಕಾ ಶ್ರೀಮಂತ್ ವ್ಯಕ್ತಿಚಿ ಜೀಣ್ ಕಾಬಾರ್ ಕರುಂಕ್ ಜಾಯ್”.

“ಖಂಯ್ಚ್ಯಾ ವ್ಯಕ್ತಿಕ್? ಮಿನಿಸ್ಟರ್? ಪ್ರಧಾನಿ? ಅಧ್ಯಕ್ಷ್? ಸಾವ್ಕಾರ್...”

“ತುಕಾ ವ್ಯಕ್ತಿಚ್ಯಾ ಪರಿಚಯೆಚಿ ಗರ್ಜ್ ನಾ. ತುವೆಂ ಕಾಮ್ ಮಾತ್ರ್ ಕರ್ನ್ ದಿಂವ್ಚೆಂ ಆನಿ ದುಡು ಘೆಂವ್ಚೊ. ತ್ಯಾ ವ್ಯಕ್ತಿಕ್ ಹಾಂವ್ ಮಾತ್ರ್ ವಳ್ಕಾತಾಂ.”

“ತರ್ ಕಿತೆಂ ಅಪೇಕ್ಷಿತಾಯ್?”

“ಮ್ಹಾಕಾ ಏಕ್ ಮಾರೆಕಾರ್ ಬೊಮ್ ಜಾಯ್ಜಾಯ್ ಆನಿ ಹಾಂವ್ ತೊ ಖುದ್ದ್ ವ್ಹರ್ತೊಲೊಂ. ಹಾವೆಂ ತುಕಾ ದುಡು ದೀಂವ್ಕ್ ಆಸಾ. ಪುಣ್ ಮ್ಹಜೆಲಾಗಿಂ ದೀಂವ್ಕ್ ದುಡು ನಾ, ದೆಕುನ್ ಹಾವೆಂ ತಾಕಾ ಲಾಡು ದೀಂವ್ಕ್ ಖುಶಿ ವ್ಹಲ್ಯಾ. ಆನಿ ತುಂ ಉತ್ತಿಮ್ ವರ್ಗಾಚೆ ಬರ್ಯಾ ಸಕ್ತಿಚೆ ಲಾಡು ಕರ್ತಾಯ್ ಮ್ಹಳ್ಳೆಂಯಿ ಮ್ಹಾಕಾ ಕಳಿತ್ ಆಸಾ. ಕಿತ್ಯಾಕ್ ......”

“ಹಳೂ ಉಲಯ್. ಕೊಣಿ ಆಯ್ಕಾತಿತ್ ತರ್ ಮೆಲ್ಲ್ಯಾ ಫುಡಾರ್ಯಾಚ್ಯಾ ಖುನಿಯೆ ಪ್ರಕರಣಾಂತ್ ಮ್ಹಾಕಾಯಿ ಧರ್ನ್ ಕುಡಾಯ್ತಿತ್ ಜಾಲ್ಯಾರ್ ತುಕಾ ಲಾಡು ಕರ್ನ್ ದಿತೆಲ್ಯಾಚಿ ಗತ್ ಉರ್ಚಿನಾ. ದೆಕುನ್ ಸಾಂಗ್ ಮ್ಹಾಕಾ ಕಸಲೆ ಲಾಡು ಜಾಯ್? ಲ್ಹಾನ್ ವ ವ್ಹಡ್? ಕೊಡು ವ ಗೋಡ್? ಹಾಳು ವ ಕಾಗ್ದಾಂತ್ ಗುಟ್ಲಾವ್ನ್ ವ ರೆಸೊಲ್ಯಾಂತ್ ಗುಂತುನ್?”

“ಲಾಡು ಲ್ಹಾನ್ ಆಸೊಂ, ಪುಣ್ ಗೋಡ್ ನಹಿಂ ಕೊಡು ಆಸೊಂ. ಹಾಳು ನಹಿಂ, ಜಡ್ ಆಸೊಂ ಪುಣ್ ಮಾರೆಕಾರ್ ಆಸೊಂ. ಜಸೆಂ ತೊ ಫುಟ್ಲ್ಲೊಚ್ ಲಗ್ಬಗ್ ಏಕ್–ದೇಡ್ ಎಕ್ರ್ಯಾ ತಿತ್ಲಿ ಸುವಾತ್ ಗೊಬೊರ್ ಜಾವ್ನ್ ವಚೊಂ. ಕಾಗ್ದಾಂತ್

ನಹಿಂ, ಝೋಲ್ಯಾಂತ್‌ಯಿ ನಹಿಂ ಬ್ರೀಫ್‌ಕೇಜಿಂತ್."

"ಸಮ್ಜಾಲೊಂ ಹಾಂವ್. ತುಕಾ ತ್ಯಾ ವ್ಯಕ್ತಿಕ್ ದುಡು ದೀಂವ್ಕ್ ಆಸಾ?"

"ವ್ಹಯ್. ಪುಣ್ ದುಡು ಮ್ಹಜೆಲಾಗಿಂ ನಾ ದೆಕುನ್."

"ದೆಕುನ್ ಬ್ರೀಫ್‌ಕೇಜಿಂತ್ ಘಾಲ್ನ್ ಲಾಡು ಪಾವಿತ್ ಕರ್. ಹಾಂವ್ ತು
ಸಗ್ಳೆಂ ತಯಾರುನ್ ದಿತಾಂ. ರುಸುಮ್ ಮಾತ್ರ್ ಹಾಂವ್ ಎಡ್ವಾನ್ಸ್ ಘೆತಾಂ."

"ಕಿತ್ಲೆ ಘೆತಾಯ್?"

"ವ್ಹಡ್ ವ್ಯಕ್ತಿ ಜಾಲ್ಯಾರ್...ಮ್ಹಣ್ಜೆ ವ್ಹಡ್ಲೆ ರಾಜ್‌ಕಾರಣಿಜಾಲ್ಯಾರ್ 6ಲಾಖ,
ಅಧ್ಯಕ್ಷ್ ಜಾಲ್ಯಾರ್ 7 ಲಾಖ್. ಮಂತ್ರಿ ಜಾಲ್ಯಾರ್ 3 ಲಾಖ್. ಮುಖ್ಯಮಂ
ಜಾಲಾರ್ 5 ಲಾಖ್. ನಾಗರಿಕ್ ಸಾವ್ಕಾರ್ ಶ್ರೇಷ್ಟ್ ಜಾಲ್ಯಾರ್ 4 ಲಾಖ್."

ತಿದ್ವಣಿ

ಹ್ಯಾ ಕಾಣಿಯೆಂತ್ಲ್ಯಾ 192 ಆನಿ 193 ಅವಸ್ವರಾಂನಿ ಬ್ರಾಯನ್ ಆಲ್ಮೇಡಾನ
ಡೆನ್ ರೋಜಾಕ್ 30—40 ಲಾಖ್ ರುಪ್ಯಾಂಕ್ ಅಡವ್ ಘಾಲ್ಲ್ಯಾ ಬೃಹದ
ಮನೋಹರ್ ಪ್ರೆಸ್ಸ್ ಆನಿ ಘಾಟಾವಯ್ಲ್ಯಾ ತೋಟಾಂಚೆಂ ಮೌಲ್ಯ್ 2—2½ ಮಿಲಿಯ
ಮ್ಹಣ್ ಲಿಖ್ಲೆಲೆಂ ತೆಂ 12—12½ ಮಿಲಿಯ (20—125 ಲಾಖ್) ರುಪ್ಯಾಂಚ
ಸಂಪತ್ತ್ ಆನಿ 194 ಅವಸ್ವರಾಂತ್ ಛಾಪ್ಲ್ಲೆಂ 30 ಲಾಖಾಂಕ್ ದೋನ್ ಮಿಲಿ
ಮೋಲಾಚೊ ಪ್ರೆಸ್ಸ್ ಮ್ಹಣ್ ಲಿಖ್ಲೆಲೆಂ ತೆಂ ದೋನ್ ಕರೊಡ್ ರುಪ್ಯಾಂಚೆಂ ಮೌಲ್ಯ್
ಮ್ಹಣ್ ವಾಚ್ಪ್ಯಾಂನಿ ತಿದ್ವುನ್ ಘೆಂವ್ಚೆಂ.

—ಲೇಖಕ್.

"ಚಾರ್ ಲಾಖ್ ನಾಗರಿಕ್ ಸಾವ್ಕಾರಾಕ್ ತರ್ ಮಂತ್ರಿಕ್ ಏಕ್ ಲಾಖ್ ಉಣೊ
ಕಿತ್ಯಾಕ್? ಮಂತ್ರಿ ಸಾವ್ಕಾರಾ ಪ್ರಾಸ್ ವ್ಹಡ್" ವಿಚಾರ್ಲೆಂ ಬ್ರಾಯನಾನ್.

"ನಾ. ಮಂತ್ರಿ ಹುದ್ದ್ಯಾ-ಪದ್ವೆಂನಿ ವ್ಹಡ್ ಜಾಲ್ಯಾರಿ ತಾಂಕಾಂ ಮಂತ್ರಿ-ತಂತ್ರಿ
ಕರ್ಚೆಂ ದುಡ್ವಾದಾರ್ ಸಾವ್ಕಾರಾಂನಿ. ವ್ಹಡ್ ವ್ಹಡ್ ಸ್ಮಗ್ಲರ್, ಸಾವ್ಕಾರ್, ಉದ್ಯಮಿ,
ಶ್ರೇಷ್ ಧನ್ವಂತಾಂನಿ ದುಡು ದೀವ್ನ್ ಓಟ್ ಖರೀದ್ ಕರವ್ನ್ ಗುಂಡಾ-ಕೇಡಿ,
ತಪ್ಪೋರಿ ಹೆಬ್ಬೆಟ್ ಸನದಿವಂತಾ ಕ್ ಇತ್ಯಾದಿ ಮಂತ್ರಿ ಕರ್ಚೆಂ. ಹ್ಯಾನಿಮಿತ್ತಂ ಆಮ್ಚ್ಯಾ
ರಾಜ್‌ನೀತಿಂತ್ ಮಂತ್ರಿಂ-ತಂತ್ರಿಂ ಪ್ರಾಸ್ ಧನ್ವಂತ್ ಸಾವ್ಕಾರಾಂಚೊ ಮೋಲ್ ಜಡ್.
ಕಿತ್ಯಾಕ್ ದುಡ್ವಾದಾರ್ ತೆ. ಕೊಣಾಯ್ಕಿ ಮಂತ್ರಿ ಕರ್ತಾತ್, ಕೊಣಾಯ್ಕಿ ಗಾದಿಯೆರ್
ಬಸಯ್ತಾತ್ ಆನಿ ಉಸ್ಪಾಂವ್ಕಯಿ ಸಕ್ತಾತ್. ತುಂ ಹಿಂದಿ ಫಿಲ್ಮಾಂ ಪಳೆನಾಂಯ್?"

"ಪಳೆತಾಂ ಅಪ್ಪೂ ಪ್. ತುವೆಂ ಸಾಂಗ್ಚೆಂ ಸಮಾ. ಆತಾಂ ಮ್ಹಾಕಾ ತಸಲ್ಯಾಚ್
ಏಕಾ ಉದ್ಯಮಿಚಿ ಜೀಣ್ ಸಂಪವ್ಕ್ ಆಸಾ. 4 ಲಾಖ್ ಹಾಂವ್ ತುಕಾ ದಿತಾಂ.

ಮ್ಹಾಕಾ 24 ವರಾಂ ಭಿತರ್ ಸ್ಫೋಟಕ್ ತಯಾರ್ ಜಾಯ್ಜಾಯ್. 2 ಲಾಖ್ ಆತಾಂ ಘೆ. ಉರ್ಲ್ಲೆ ಘಾಲ್ಯಾಂ ದಿತಾಂ."

"2 ಲಾಖಾಂಚಿ ಅಟ್ಟಿ ಹಾಂಗಾ ದವರ್ ಆನಿ ಘಾಲ್ಯಾಂ ಇತ್ಲ್ಯಾ ವೆಳಾರ್ ಯೇವ್ನ್ ಬೊಮ್ ವ್ಹರ್."

ಬ್ರಾಯನಾನ್ 2 ಲಾಖ್ ರುಪಯ್ ಮೆಜುನ್ ಚಿನ್ನಪ್ಪಯ್ಯಾಕ್ ದಿಲೆ, ಆನಿ ತೊ ಗೆಲೊ. ತಾಚೆಲಾಗಿಂ ಆತಾಂ ಪಯ್ಶೆ ನಾಂತ್. ಬೆಂಕಾಕ್ ಗೆಲೊ. ಮಾನು ರೊಚಾಚ್ಯಾ ಖಾತ್ಯಾಂತ್ ಬೆಲೆನ್ಸ್‌ಶೀಟ್ ಪಳೆತಾನಾ 5 60,000 ರುಪಯ್ ಮಾತ್ರ್ ಆಸ್‌ಲ್ಲೆ. ತಾಂತ್ಲೆ 5 ಲಾಖ್ ರುಪಯ್ ತಾಣೆ ಕಾಡ್ನ್ ತಾಬೆಂತ್ ಘೆತ್ಲೆ ಆನಿ ಶೀದಾ ದುಸ್ರೆ ದೀಸ್ ಯಶವಂತ್‌ಪುರ್ ಗೆಲೊ.

"ಹಾಂವ್ ಚಿಂತ್ತಾಂ ಮ್ಹಜೆಂ ಕಾಮ್ ಜಾಲಾಂ ಮ್ಹಣ್" ಉಲಯ್ಲೊ ಬ್ರಾಯನ್.

"ಹಾಂವ್ ಸಮ್ಜಾತಾಂ ತುವೆಂ ಬಾಕಿಚೆ 2 ಲಾಖ್ ಹಾಡ್ಲ್ಯಾಯ್ ಮ್ಹಣ್" ಚಿನ್ನಪ್ಪಯ್ಯಾನ್ ಬ್ರಾಯನಾಚೆಂ ಮುಖ್ ದೆಖ್ಲೆಂ. ಬ್ರಾಯನಾನ್ ಬ್ರೀಫ್‌ಕೇಜ್ ಉಗಡ್ಲಿ ಆನಿ ದುಡು ವೊತ್ಲೊ. ಆಟ್ಯೊ ಘೆವ್ ಚಿನಪ್ಪಯ್ಯಾ ಭಿತರ್ ಗೆಲೊ ಆನಿ ಪಾಂಚ್ ಮಿನುಟಾಂನಿ ಭಾಯ್ರ್ ಆಯೊ. ಆನಿ ಆತಾಂ ತಾಚ್ಯಾ ಹಾತಾಂತ್ ಏಕ್ ಉಪಕರಣ್ ಆಸ್‌ಲ್ಲೆಂ ಬ್ರಾಯನಾಚಿ ಬ್ರೀಫ್‌ಕೇಜ್ ಘೆವ್ನ್ ತಾಣೆ ತೆಂ ಉಪಕರಣ್ ಬ್ರೀಫ್‌ಕೆಜಿಂತ್ ದವರ್ಲೆಂ. ಬ್ರೀಫ್‌ಕೇಜಿಚ್ಯಾ ಥಳಾ ಮಟ್ಟಾರ್ ಮುಖ್ಲ್ಯಾ ಬೀಗ್‌ಘಾಲ್ಚ್ಯಾ ಕುಶಿನ್ ಥಳಾ ಥಾವ್ನ್ ಅಡೇಜ್ ಇಂಚ್ ಉಬಾರಾಯೆಚ್ಯಾ ಸುವಾತೆರ್ ದೋನ್ ಸ್ಪ್ರಿಂಗಾಂ ಆಸೊನ್ ತ್ಯಾ ಮಧ್ಗಾತ್ ಲಗ್ಬಗ್ 2×2×2 ಇಂಚಾಂ ಸಾಯ್ಜಾಚೊ ಚವ್ಕ್ಯ ರುಕಾ ಕುಡ್ಕೊ ಫಿಟ್ ಕೆಲೊ. ತ್ಯಾ ಕುಡ್ಕ್ಯಾ ಮಧೆಂ ಏಕ್ ಬುತಾಂವ್ (ನಿಪ್ಪಲ್) ತಸೆಂ ಆಸೊನ್ ತೆಂ ಸ್ಪ್ರಿಂಗ್ ವೊಡುನ್ ಭಾಯ್ರ್ ಮುಖ್ಲ್ಯಾ ದಿಕ್ಕಾಕ್ ಬಾಗಾವ್ನ್ ದವರ್ಲೆಂ. ಸ್ಪ್ರಿಂಗಾಚ್ಯಾ ಉಜ್ವೆ ಕುಶಿಕ್ ಏಕ್ ಬಾರಿಕ್ ಸರಳ್. ಸಾಧಾರ್ಣ್ ಪೆನ್ಸಿಲೆ ತೆದೊ ಮೊಟೊ. ಆನಿ ತಾ ಸರಳಾಚಿ ತುದಿ ಮುಖಾರ್ ಚಿಕ್ಕೆಸೆ ಬಾಗೊನ್ ಸ್ಪ್ರಿಂಗಾಚ್ಯಾ ಕೊಕ್ಯಾಕ್ ಸಂಪರ್ಕ್ ರಚುನ್ ದವರ್ಲಿ ಆನಿ ಸ್ಪ್ರಿಂಗಾಚೆಂ ದುಸ್ರೆಂ ಪೊಂತ್ ಭಾಯ್ರ್ ಕಾಡುನ್ ಏಕಾ ಕಾಡಿಯೆನ್ ವೊಡ್ನ್ ಧರುನ್ ಬ್ರೀಫ್‌ಕೆಜಿಚೆಂ ಧಾಂಪ್ಣೆಂ ಧಾಂಪ್ಲೆಂ. ಧಾಂಪ್‌ಲ್ಲ್ಯಾ ಧಾಂಪ್ಣ್ಯಾಚ್ಯಾ ಉಗ್ಡಾಪ್ಯಾ ಶಿವಾಯ್ ಭಿತರ್ಲೆಂ ಸ್ಪ್ರಿಂಗ್ ಕಾಮ್ ಕರುಂಕ್ ಸಕಾನಾ. ಆತಾಂ ಬ್ರೀಫ್‌ಕೇಜ್ ಧಾಂಪ್ಲಿ. ಚಿನ್ನಪ್ಪಯ್ಯ ಮ್ಹಣಾಲೊ ಬ್ರಾಯನಾಕ್ "ಬ್ರೀಫ್‌ಕೇಜ್ ಉಗಡ್."

ಆನಿ ಬ್ರಾಯನಾನ್ ಉಗಡ್ಲಿ: ತ್ಯಾಚ್ ಕ್ಷಣಾ ಕಾಡಿಯೆಚ್ಯಾ ಸಂಪರ್ಕಾ ಥಾವ್ನ್ ತೆಂ ಸ್ಪ್ರಿಂಗ್ ಸುಟ್ಲೆಂ ಆನಿ ತ್ಯಾ ಚವ್ಕ್ಯ ಕುಡ್ಕ್ಯಾಚ್ಯಾ ಮಧ್ಲ್ಯಾ ಬುತಾಂವಾಚೆರ್

ಮಾರ್ಲೆಂ. ಹಾಂಗಾಸರ್ ಚಿನ್ನಪ್ಪಯ್ಯ ಮ್ಹಣಾಲೊ: "ಮಿ। ಬ್ರಾಯನ್, ತುಜೆಂ ಕಾವ
ಹಾಂಗಾಸರ್ ಸಂಪ್ತಾ. ಹೊ ಚವ್ಕ ರುಕಾಚೊ ಕುಡ್ಕೊ ಹಾಂವ್ ಕಾಡ್ತಾಂ ಆನಿ ಅ
ಬೊಮ್ ದವರ್ತಾಂ" ಮ್ಹಣೊನ್ ತಾಣೆ 2×2×2 ಇಂಚಾಂ ಸಾಯ್ಜಾಚೊ ಏ
ತಾಂಬ್ಯಾಚ್ಯಾ ಪತ್ರ್ಯಾಚೊ ಚವ್ಕ ಕುಡ್ಕೊ ದವರ್ಲೊ.

"ಹೊ ಜಾವ್ನಾಸಾ ಬೊಮ್. ಮಾರೆಕಾರ್ ಬೊಮ್. ಹಾಕಾ ಹೆಂ ಸ್ತ್ರಿಂ
ಯೇವ್ನ್ ಮಾರ್ಲ್ಲೆಂಚ್ ಬೊಮ್ ಸ್ಫೋಟ್ ಜಾತಾ ಆನಿ ತುಜೊ ವೈರಿ ನಾಸ್ ಜಾತ
ಆತಾಂ ಹಿ ಬ್ರೀಫ್‌ಕೇಜ್ ಧಾಂಪ್. ಬಿಗಾಭದ್ರ್ ಕರ್. ಲಗ್ಬಗ್ ದೇಡ
ಎಕ್ರೊ ಸುವಾತ್ ನಾಸ್ ಕರ್ಚೆ ತಿತ್ಲೊ ಪ್ರಭಾವ್ ಆಸಾ. ದೆಕುನ್ ಚತ್ರಾಯೆನ
ಸಾಂಭಾಳ್. ಘರಾ ವ್ಹರುನ್ ಬಾಯ್ಲೆಲಾಗಿಂ ದಿನಾಕಾ 'ಕಾಡುನ್ ದವರ್' ಮ್ಹಣ್.
ಪಯ್ಲೆಂ ತಿ ಉಗಡ್ತೆಲಿ 'ಘೊವಾನ್ ಮೊತಿಯಾಂ ಹಾಡ್ಲ್ಯಾಂತ್ ಆಸ್ತೆಲಿಂ' ಮ್ಹಣ
ದೆಕುನ್ ಅಧಿಕ್ ಚತ್ರಾಯೆನ್ ಚಾವಿಯೆ ಸಮೇತ್ ತುಜ್ಯಾ ವೈರಿಕ್ ದಿ, ಮ್ಹಜೆ
ನಾಂವ್ ಮಾತ್ರ್ ಗುಪ್ತ್ ದವರ್. ನಾ ತರ್ ತುಕಾಯಿ, ಮ್ಹಾಕಾಯಿ ಲಾಂಬ
ದೊರಿಯೆಕ್ ಉಮ್ಕ್ಯಾಳ್ಚಿಂ ಪಡ್ತೆಲೆಂ."

"ಪುಣ್ ಚಿನ್ನಯ್ಯ. ಹೊ 2 ಇಂಚಾಂ ಚವ್ಕ ಕುಡ್ಕೊ ದೇಡ್ ಎಕ್ರಾ
ಸುವಾತೆಚೆಂ ನಾಸ್ ಕರಿತ್?" ಬ್ರಾಯನಾನ್ ದುಬಾವಾನ್ ವಿಚಾರ್ಲೆಂ.

"ಅರೆ ಪ್ರಸ್ತುತ್ ವಿಜ್ಞಾನಾಚ್ಯಾ ಕಾಳಾರ್ ಲ್ಹಾನ್ ವಸ್ತುಂನಿ ಮಹಾ ಮಾರ
ಕಾರ್ ಕಾರ್ಭಾರಾಂ ಜಾತಾತ್. ವಚ್. ದುಬಾವ್ನಾಕಾ. ತುಜೆಂ ಕಾಮ್ ಜಾತಚ
ಹಾಂಗಾ ಯೆ."

"ದೇವ್ ಬರೆಂ ಕರುಂ ತುಕಾ" ಮ್ಹಣೊನ್ ಬ್ರಾಯನ್ ಗೆಲೊ. 20 ವರಾಂ
ಜಾಕಿ ಆಸ್ಲ್ಲಿಂ ಡೆನಿಚ್ಯಾ ವಾಯ್ದ್ಯಾಕ್. ಆತಾಂ ತಾಣೆ ಡೆನಿಕ್ ಟೆಲಿಫೊನ್ ಕೆಲೊ.

"ಹಲೊ ಬ್ರಾಯನ್, ಕಸೊ ಆಸಾಯ್?" ವಿಚಾರ್ಲೆಂ ಡೆನಿನ್ ಜಾಪ್ ದೀವ್
ಬ್ರಾಯನಾಕ್.

"ಹಾಂವ್ ಎಕ್ದಮ್ ಬರೊ ಆಸಾಂ ಮಿ। ಡೆನ್" ಜಾಪ್ ದಿಲಿ ಬ್ರಾಯನಾನ್.

"ತುಂ ಆಜ್ ಒರೊಬ್ ಖುಶ್ ಆಸಾಯ್ ತಸೆಂ ದಿಸ್ತಾ ಮ್ಹಾಕಾ" ಮ್ಹಳೆ
ಡೆನಿನ್.

"ತುವೆಂ ಸತ್‌ಚ್ ಸಾಂಗ್ಲೆಂಯ್. ಹಾಂವ್ ನಿಜಾಯ್ಕಿ ಖುಶ್ ಆಸಾಂ. ಮ್ಹಜೆಂ
ಮುಖ್ಯ ಕಾಮ್ ಜಾಲೆಂ. ಹಾಂವ್ ತುಜ್ಯಾ ರಿಣಾಂತ್ಲೊ ಮುಕ್ತ್ ಜಾಂವ್ಕ ಖುಶಿ
ವ್ಹರ್ತಾಂ. ಹಾವೆಂ ದುಡ್ವಾಚಿ ಬಂದೊಬಸ್ತ್ ಕೆಲಿ. ಕಾಲ್ ರಾತಿ ಗೆಂಬ್ಲಿಂಗಾಂತ್
ಧಾರಾಳ್ ಜೊಡ್ಲೆ ಹಾವೆಂ. ಕಿತ್ಲೆ ಜಾಣಾಂಯ್? 200 ಲಾಖ್ ರುಪಯ್.
ರಿಯೋಟ್ ಕ್ಲಬ್ಬಾಂತ್ ಮ್ಹಜೆಂ ನಶಿಬ್ ಉಗಡ್ಲೆಂ.

"ಶಹಭಾಸ್" ಮ್ಹಣಾಲೊ ಡೆನ್. "ತರ್ ತುಜೆ ಬರೆ ದೀಸ್ ಆಯ್ಲೆ. ಕೊಂಗ್ರೆಚ್ಯುಲೇಶನ್ಸ್."

"ಥೆಂಕ್‌ಯೂ ವೆರಿ ಮಚ್. ಮ್ಹಜ್ಯಾ ಬರ್ಯಾ ದಿಸಾಂ ಸಾಂಗಾತಾ ತುಜೆಂಯಿ ಬರೆಂ ಭವಿಷ್ಯ ಹಾಂವ್ ಹಾಡುನ್ ಯೆತೊಲೊಂ ಮಿ। ಡೆನ್" ಮ್ಹಣಾಲೊ ಬ್ರಾಯನ್ ಆನಿ ಮುಖಾರುನ್ "ಹಾಂವ್ ತುಜೆಂ ರೀಣ್ ಫಾರಿಕ್ ಕರುಂಕ್ ಖುಶಿ ವ್ಹರ್ತಾಂ. ಕಿತ್ಯಾಕ್ ತುವಿಂ ದಿಲ್ಲ್ಯಾ ಉಚಿತ್ 48 ವರಾಂಚ್ಯಾ ಅವ್ದೆಂತ್ 20 ವರಾಂ ಮಾತ್ರ್ ಉರ್ಲ್ಯಾಂತ್."

"ಕಾಂಯ್ ಫಿಕಿರ್ ಕರಿನಾಕಾಕಾ. ವೆಲ್‌ಕಮ್" ಮ್ಹಣಾಲೊ ಡೆನ್.

"ಹಾಂವ್ ದುಡು ಧಾಡುನ್ ದಿತಾಂ. ದಸ್ತಾವೆಜ್ ಪಾವಿತ್ ಕರ್."

"ನಾ" ಮ್ಹಣಾಲೊ ಡೆನ್. "ತುಂ ಖುದ್ದ್ ಯೆ. ದುಡು ದಿ ಆನಿ ದಸ್ತಾವೆಜಾಂ ತುಜ್ಯಾಚ್ ಹಾತಾಂತ್ ದಿತಾಂ. ಕಿತ್ಯಾಕ್ ಬೊಲ್ತ್ಯಾಲಾಗಿಂ ಧಾಡ್ನ್ ದಿಂವ್ಚಿ ರೀತ್ ಹಾಂವ್ ಪಸಂಧ್ ಕರಿನಾ."

"ಬರೆಂ. ಪುಣ್ ಹಾಂವ್ ಅಧಿಕ್ ಅಮ್ಸರಾರ್ ಆಸಾಂ. ತರಿ ವ್ಹಡ್ ನಾ. ಹಾಂವ್ ಆತಾಂಚ್ ಯೆತೊಲೊಂ. ಪ್ರೆಸ್ಸಾಂತ್ ಮೆಳ್ತೊಲೊಯ್ ವ ಬಂಗ್ಲ್ಯಾಂತ್?"

"ತುಂ 12 ವರಾಂ ಆಧಿಂ ಯೆತಾಯ್ ತರ್ ಪ್ರೆಸ್ಸಾಂತ್ ಮೆಳ್ತೊಲೊಂ. ದೊನ್ಪಾರಾಂ ಉಪ್ರಾಂತ್ ಹಾಂವ್ ಡೆನೊರಾ ಮಿಲ್ಲಾಕ್ ವೆತಾಂ. ಚೆನ್ನಿಪೇಟೆಂತ್ ಮೆಳ್ತೊಲೊಂ."

"ನಾ. ಹಾಂವ್ 1-30 ವರಾರ್ ಬಂಗ್ಲ್ಯಾಂತ್‌ಚ್ ತುಕಾ ಮೆಳ್ತಾಂ" ಮ್ಹಣಾಲೊ ಬ್ರಾಯನ್. ಕಿತ್ಯಾಕ್ ತಾಕಾ ಬೊಮ್ ಸ್ಪೋಟನ್ ಡೆನಿಚ್ಯಾ ಬಂಗ್ಲಾಂತ್‌ಚ್ ಜಾಲ್ಯಾರ್ ಡೆನಿ ಆಪ್ಲ್ಯಾ ಸಗ್ಳ್ಯಾ ಕುಟ್ಮಾ ಸಮೇತ್ ಕಾಬಾರ್ ಜಾತಾ, ತವಳ್ ತಾಚ್ಯಾ ಸಂಪತ್ತಿಕ್ ವಾರೆಸ್ದಾರ್‌ಚ್ ಉರಾನಾ. ಭಾಯ್ಲ್, ಭುರ್ಗಿಂ, ಆವಯ್ ಆನಿ ಸರ್ವಾಂ ಕಾಬಾರ್ ಜಾತಾತ್. ಸಗ್ಳೊ ಬಂಗ್ಲೊ ಜೊ ರಾಯಾಚ್ಯಾ ರಾವ್ಳೆರಾ ತಸೊ ಆಸಾ. ಗೊಬೊರ್ ಜಾತಾ. ಹ್ಯಾ ಖಾತಿರ್ ತಾಣೆ 1-30 ವರಾಂ ವೇಳ್ ನಿಗದ್ ಕೆಲ್ಲೊ.

"ಜಾಯ್ತ್. ಹಾಂವ್ ತುಕಾ ರಾಕ್ತಾಂ" ಮ್ಹಣಾಲೊ ಡೆನ್ ಆನಿ ಟೆಲಿಫೋನ್ ಸಂಪರ್ಕ್ ತುಟಯ್ಲೊ. ದುಸ್ರೆ ಘಡಿಯೆ ತಾಣೆ ರಿಯೋಟ್ ಕ್ಲಬ್ಬಾಕ್ ಫೋನ್ ಕರ್ನ್ ವಿಚಾರ್ಲೆಂ. ಹ್ಯಾವಖ್ತಾ ಬ್ರಾಯನ್ ಕಾಲ್ಚೆ ರಾತಿ ರಿಯೋಟ್ ಕ್ಲಬ್ಬಾಕ್ ಯೇಂವ್ಕ್‌ಚ್ ನಾ. ಆಧ್ಲ್ಯಾ ಹಫ್ತ್ಯಾಂತ್ ಧಾರಾಳ್ ಲಾಖಾಂನಿ ಭರ್ಲೆಲಿ ದುಡ್ವಾಚಿ ಬ್ರೀಫ್‌ಕೇಜ್ ತಾಚಿ ಚೊರಿ ಜಾಲ್ಲಿ. ತ್ಯಾ ನಂತರ್ ಬ್ರಾಯನ್ ಕ್ಲಬ್ಬಾಕ್ ಯೇಂವ್ಕ್‌ಚ್ ನಾ ಮ್ಹಣ್ ತಾಕಾ ಮೆನೆಜರಾನ್ ತಿಳ್ಸಿಲೆಂ. ಡೆನಿಕ್ ಮಿಸ್ತೆರ್ ಜಾಲೊ. ತಾಣೆ ರೇಸ್

ಕೋರ್ಸಾಂತ್ಲ್ಯಾ ಆಫಿಸಾಂತ್ ಖಬಾರ್ ಕಾಡ್ಲಿ. ಥಾಯ್ಸರ್‌ಯಿ ಬ್ರಾಯನ್ ಯೇಂ ನಾ ಮ್ಹಣ್ ಕಳ್ಳೆಂ. ರೇಸ್‌ಕೋರ್ಸಾಂತ್ ಕೋಣೆ ರಾತಿ ಖೆಳಾನಾಂತ್. ಥಂಯ್ಸರ್ ಧಾಂ ದಿಸಾಕ್ ಜಾತಾ. ಆನಿ ಬ್ರಾಯನ್ ಥಃಯ್ಸರ್ ಪಾವೊಂಕ್‌ಚ್ ನಾ. ತರ್ ಬ್ರಾಯನಾ 200 ಲಾಖ್ ಖಃಯ್ ವಃಳ್ಳಿ? ಬ್ರಾಯನಾನ್ ಫಟ್ ಮಾರ್ಲ್ಯಾ ಮ್ಹಳ್ಳೊ ಡೆನಿ ದುಬಾವ್ ಜಾಲೊ. ತಾಚಿ ತರ್ಕಿ ವಾವ್ರುಂಕ್ ಲಾಗ್ಲಿ. ಬ್ರಾಯನಾನ್ ದುಡು ಧಾಡು ದಿತಾಂ ಮ್ಹಣ್ ಪಯ್ಲೆಂ ಕಿತ್ಯಾಕ್ ಮ್ಹಳೆಂ? ಕಿತೆಂ ತರಿ ಮತ್ಲಬ್ ಆಸಾ. ಕಿತೆಂಯ ಜಾಂವ್ ದುಡು ಮಜುನ್ ಘೆತಚ್ ದಸ್ತಾವೆಜಾಂ ದಿಂವ್ಚಿಂ ಆಸ್ತಾಂ ಬ್ರಾಯನ್ ಆಪ ಲಾಗಿಂ ಕಸಲೊಯಿ ಖೆಳ್ ಖೆಳೊಂಕ್ ಸಕಾಸೊನಾ ಮ್ಹಳ್ಳೆಂ ಡೆನ್ ಜಾಣಾಸ್‌ಲ್ಲೊ.

ಡೆನ್ ಸಾರ್ಕೆಂ ಪಾವ್ಣೆ ತೀನ್ ವರಾಂಚೆರ್ ಘರಾ ಥಾವ್ನ್ ನೊಯೆಲಾ ಪ್ರೆಸ್ಸಾ ಭಾಯ್ರ್ ಸರ್ತಾ ಮ್ಹಳ್ಳೆಂ ಬ್ರಾಯನ್ ಜಾಣಾಸ್‌ಲ್ಲೊ. ಹ್ಯಾನಿಮಿತ್ತಿಂ ಆಪ್ಲ್ಯಾ ಖೆಳ ಅನುಸಾರ್ ಜಾವ್ನ್ ಬ್ರಾಯನ್ ಆಪ್ಲ್ಯಾ ಕಾರಾರ್ ಬಸೊನ್ ಸಾರ್ಕೆಂ ಪಾವ ತಿನಾಂಕ್ ನೊಯೆಲಾ ಹೌಸಾಚ್ಯಾ ಗೇಟಿಲಾಗಿಂ ಪಾವ್ಲೊ. ಹಾತಾಂತ್ ಬ್ರೀಫ್‌ಕೇಜ ಘೆವ್ನ್ ನೊಯೆಲಾ ಹೌಸಾಚ್ಯಾ ಆಂಗ್ಣಾಕ್ ಮೆಟ್ ದವರ್ತಾನಾಂಚ್ ಮಾಳಿಯೆರ ಥಾವ್ನ್ ದೆಂವೊನ್ ಯೆಂವ್ಚೊ ಡೆನ್ ರೋಕಚ್ ಬ್ರಾಯನಾಚ್ಯಾ ನದ್ರೆಕ್ ಆಯ್ಲೊ ಆಪ್ಲೊ ಖೆಳ್ ಫಲ್ಸಾಲೊ ಮ್ಹಣ್ ಸಮ್ಜಾಲೊ ಬ್ರಾಯನ್, ಕಿತ್ಯಾಕ್ ಪ್ರೆಸ್ಸಾಕ್ ಭಾಯ್ರ್ ಸರ್‌ಲ್ಲೊ ಡೆನಿ ಆಪ್ಣಾ ಖಾತಿರ್ ದುಡು ಮೆಜುನ್ ಘೆಂವ್ಚ್ಯಾಕ್ ರಾವಾನಾ ಮ್ಹಳ್ಳೆಂ ತಾಕಾ ಕಳಿತ್ ಆಸ್‌ಲ್ಲೆಂ. ತಾಕಾ ಬ್ರೀಫ್‌ಕೇಜ್ ಫಕತ್ ಡೆನಿಕ ಪಾವಿತ್ ಕರುಂಕ್ ಆಸ್‌ಲ್ಲಿ ಆನಿ ತಿ ತಾಣೆ ಉಗಡ್ತಾನಾ ಬ್ರಾಯನಾಕ್ ಥಂಯ್ಸರ್ ರಾವೊಂಕ್ ನಾಕಾ ಆಸ್‌ಲ್ಲೆಂ, ಆನಿ ಆತಾಂ ತಸೆಂಚ್ ಜಾಂವ್ಕ್ ಆಸ್‌ಲ್ಲೆಂ. ಬ್ರಾಯನ್ ವೆವಗಿಂ ಮೆಟಾಂ ಚಡ್ತಾಲೊ. ಮುಖಾರ್‌ಚ್ ಮೆಳ್ಳೆಲ್ಯಾ ಡೆನಿಕ್ ವಂದನ್ ಕರ್ನ್ ಮ್ಹಣಾಲೊ ಬ್ರಾಯನ್:

"ಸೊರಿ ಮಿ। ಡೆನ್. ಭಾಸಾಯಿಲ್ಲ್ಯಾ ವೆಳಾಂತ್ ಇಲ್ಲಿ ಗಳಾಯ್ ಜಾಲಿ. ಹ್ಯಾನಿಮಿತ್ತಿಂ ವೆಳಾರ್ ಯೇವ್ನ್ ಪಾವ್ಲೊಂನಾ. ಮಾಫ್ ಕರ್, ಹಾವೆಂ ದುಡು ಹಾಡ್ಲಾ."

ಡೆನಿನ್ ವೊಚ್ ಪಳೆಲೆಂ. "ಮಿ। ಬ್ರಾಯನ್, ತುಂ ವೆಳಾಕ್ ಚುಕ್ಲೊಯ್ ಮ್ಹಣ್ ಹಾಂವ್ ವೆಳಾಕ್ ಚುಕಾನಾ. ಮ್ಹಾಕಾ 3 ವರಾಂಕ್ ಪ್ರೆಸ್ಸಾಕ್ ಪಾವಾಜಾಯ್. ತುಂ ಸಾಂಜೆರ್ ಯೆ ವ ಪ್ರೆಸ್ಸಾಕ್ ಚಲ್."

"ನಾ ನಾ ಮಿ। ಡೆನ್. ಹಾಂವ್ ಅಧಿಕ್ ಅವ್ಸರಾರ್ ಆಸಾಂ. ಹಿ ಬ್ರೀಫ್‌ಕೆಜ್ ತುಂ ದವರ್ ಆನಿ ದುಡು ಮೆಜುನ್ ಘೆ. ಮ್ಹಾಕಾ ತುಜೆರ್ ಭರ್ವಾಸೊ ಆಸಾ. ದಸ್ತಾವೆಜಾಂ ಹಾಂವ್ ಫಾಲ್ಯಾಂಯಿ ಯೇವ್ನ್ ವ್ಹರಾನ್. ತುಂ ದುಡು ಘೆವ್ನ್

ದವರ್" ಮ್ಹಣೊನ್ ಬ್ರಾಯನಾನ್ ಬ್ರೀಫ್‌ಕೇಜ್ ಡೆನಿಕ್ ದಿಲಿ.

"ತಾಂತುಂ 70 ಲಾಖ್ ರುಪಯ್ ಆಸಾ. ಮೆಜುನ್ ಪಳೆ, ಮ್ಹಾಕಾ ವೇಳ್ ಜಾತಾ."

"ರಾವ್" ಮ್ಹಣಾಲೊ ಡೆನ್ ಬ್ರಾಯನಾನ್ ಪಾಟಿ ಮೆಟ್ ಕಾಡ್ಟ ಪಳೆವ್ನ್.

"ತುಂ ಮ್ಹಜೆ ಬರಾಬರ್ ಪ್ರೆಸ್ಸಾಕ್ ಕಿತ್ಯಾಕ್ ಯೆನಾಂಯ್? ಥಂಯ್ಸರ್ ಆಮಿ ದುಡು ಮೆಜ್ಯಾಂ, ಆನಿ ದಸ್ತಾವೆಜಾಂ ಥಂಯ್ಚ್ ಆಸಾತ್. ತುಕಾ ಪಾಟಿ ದಿತಾಂ. ಘೆವ್ನ್ ವಚ್."

"ನಾ ಡೆನ್. ಮ್ಹಾಕಾ ಸಾಕ್ರ್ಯಾ 3 ವರಾಂಕ್ ಏಕ್ ಎಪೊಂಯ್ಟ್‌ಮೆಂಟ್ ಆಸಾ. ಥಂಯ್ ಪಾವಾನಾ ಜಾಯ್ನ್ ತರ್ ಹಾವೆಂ ಘೊಡ್ಯಾ ನಷ್ಟಾಕ್ ತೊಂಡ್ ದಿವ್ಚೆಂ ಪಡ್ತಾ. ತುಂ ಮ್ಹಜಿ ಫಿಕಿರ್ ಕರಿನಾಕಾ. ದುಡು ದವರ್ ಆನಿ ಸವ್ಕಾಸ್ ಮೆಜ್ತ ಹಾಂವ್ ವತಾಂ."

ಡೆನಿಕ್ ಕಿತ್ಯಾಕ್‌ಗಿ ಏಕ್ ಥರ್‌ಸೆಂ ಜಾಲೆಂ "ಕಾಂಯ್ ವ್ಹಡ್ ನಾ. ಚಲ್ ಪಾಟಿ. ಆತಾಂಚ್ ತುಕಾ ಹಾಂವ್ ದುಡು ಘೆವ್ನ್ ಬ್ರೀಫ್‌ಕೆಜ್ ಪಾಟಿ ದಿತಾಂ" ಮ್ಹಣೊನ್ ಡೆನ್ ಪಾಟಿ ಘರ್ಚಿಂ ಮೆಟಾಂ ಚಡ್ಲೊ. ಪುಣ್ ಬ್ರಾಯನಾಕ್ ಪಾಟಿ ಡೆನಿ ಸಾಂಗಾತಾ ವಚೊಂಕ್ ನಾಕಾ ಆಸ್‌ಲ್ಲೆಂ. ದೆಕುನ್ ತೊ ಮ್ಹಣಾಲೊ: "ನಾ ಡೆನ್, ಮ್ಹಾಕಾ ವೇಳ್ ಜಾತಾ. ಹಾಂವ್ ಸಾಂಜೆರ್ ಯೆತಾ. ದುಡು ತುಂ ದವರ್."

"ನಾ" ಮ್ತಣಾಲೊ ಡೆನ್. "ತುಜೆ ಖಾತಿರ್ ಹಾಂವ್ ಮ್ಹಜೊ ವೇಳ್‌ಯಿ ಪಾಡ್ ಕರ್ತಾಂ. 15 ಮಿನುಟಾಂನಿ ತುಕಾ ತಸಲೆಂ ಕಾಂಯ್ ಲುಕ್ಸಾಣ್ ಜಾಂವ್ಚೆಂ ನಾ. ಚಲ್ ವಯ್ರ್, ಕಾಮ್ ತಿರ್ಸುನ್‌ಂಚ್ ಸೊತ್ಯಾಂ" ಮ್ಹಣಾಲೊ. ಪುಣ್ ಬ್ರಾಯನ್ ಯೆಂವ್ಕ್ ಆಯ್ಕ್ಯಾಲೊನಾ.

"ತರ್ ಹಿ ಬ್ರೀಫ್‌ಕೇಜ್ ತುಂ ಪಾಟಿ ವ್ಹರ್ ಆನಿ ಸಾಂಜೆರ್‌ಚ್ ಘೆವ್ನ್ ಯೆ. ಹಾಂವ್ ಆಫಿಸಾ ಥಾವ್ನ್ ತುಜಿಂ ದಸ್ತಾವೆಜಾಂ ಹಾಡುನ್ ದವರ್ತಾಂ. ರಾತಿಕ್‌ಚ್ ಯೆವೆಂ-ದೆವೆಂ ತಿರ್ಸುನ್ ಸೊಡ್ಯಾಂ" ಮ್ಹಣಾಲೊ ಡೆನ್. ಪುಣ್ ಬ್ರಾಯನಾಕ್ ಬ್ರೀಫ್‌ಕೇಜ್ ಉಗಡ್ತಾನಾ ಆಪ್ಣೆಂ ಥಂಯ್ಸರ್ ಆಸೊಂಕ್ ನಾಕಾ. ಕಿತ್ಯಾಕ್ ತಿ ಉಗಡ್ಲೆಲಿಚ್ ಭಯಾನಕ್ ಸ್ಫೋಟಕ್ ಜಾತಾಸ್ತಾನಾ ಆಪುಣ್‌ಯಿ ತಾಂತುಂ ಮರ್ತೊಲೊಂ ಮ್ಹಳ್ಳೆಂ ತಾಕಾ ಕಳಿತ್ ಆಸ್‌ಲ್ಲೆಂ. ದೆಕುನ್ ತೊ ರಾವೊಂಕ್ ಆಯ್ಕ್ಯಾಲೊ ನಾ. ಡೆನ್ ಸೂಕ್ಷ್ಮಗ್ರಾಹಿ ವ್ಯಕ್ತಿ. ತಾಕಾ ಬ್ರೀಫ್‌ಕೇಜ್ ಹಾತಿಂ ಧರ್ತಾಸ್ತಾನಾಂಚ್ ಕಿತೆಂಗಿ ಏಕ್ ಥರ್‌ಸೆಂ ಜಾಲೆಂ. ದುಡ್ವಾಚ್ಯೊ ಬ್ರೀಫ್‌ಕೇಜಿ ಹಾತಾಂತ್ ಉಮ್ಯಾಳಾವ್ನ್ ಘೆವ್ನ್ ಸವಯ್ ಆಸ್‌ಲ್ಲೊ ವ್ಯಕ್ತಿ ತೊ. 70 ಲಾಖಾಂಚ್ಯಾ ನೋಟಾಂಚ್ಯಾ ಅಟ್ಟಿಯಾಂಚಿ ಬ್ರೀಫ್‌ಕೇಜ್ ಕಿತ್ಲಿ ಜಡ್ ಆಸ್ತೆಲಿ ಮ್ಹಳ್ಳೊ ಅಂದಾಜ್ ತಾಕಾ ಆಸ್‌ಲ್ಲೊ. ಹಿ ಬ್ರೀಫ್‌ಕೇಜ್ ತಾಜ್ಯಾ

ಅಂದಾಜಾ ಪ್ರಾಸ್‌ಯಿ ಚಿಕ್ಕೆ ಹಾಳುಚ್ ಲಾಗ್ಲಿ ತಾಕಾ, ವೆಯ್ಲ್ಯಾನ್ ಬ್ರಾಯನ ದುಡ್ವಾ ಖಜಾನ್ ಮ್ಹಜ್ಯಾ ತಾಬೆಕ್ ಸೊಡ್ನ್ ವಚೊಂಕ್ ಆಮ್ಸರ್ಚೆಂ ತಾಕಾ ಎಗ ರಿತಿಚ್ಯಾ ದುಬಾವಾಕ್ ಇಡೆಂ ದೀಂವ್ಕ್ ಲಾಗ್ಲೆಂ. ಬ್ರಾಯನಾಚೊ ಮುಖ್ ತಾಕಾ ಭಿಜು ಜಾವ್ನ್ ಆನಿಕ್‌ಯಿ ಸಂಶಯ್ ಬಳ್ ಜಾಲೊ.

"ರಾವ್ ಮಿ। ಬ್ರಾಯನ್, ಆಮ್ಸರ್ನಾಕಾ. ದುಡು ಮೆಜುನ್ ತುಂಬ್ ಮ್ಹಾಕ ದಿ."

"ನಾ ಡೆನ್ ಮ್ಹಾಕಾ ವೇಳ್ ಜಾತಾ" ಮ್ಹಣಾಲೊ ಬ್ರಾಯನ್.

"ಬರೆಂ ತರ್ ತುಂ ಥಂಯ್ಚ್ ಚಿಕ್ಕೆ ರಾವ್. ಹಾಂವ್ ಬ್ರೀಫ್‌ಕೇಜ್ ಖಾಲಿ ಕರ್ನ್ ಹಾಡ್ನ್ ಯೆತಾಂ" ಮ್ಹಣಾಲೊ ಡೆನ್.

"ಜಾಯ್ತ್, ವೇಳ್ ಕಾಡಿನಾಕಾ" ಮ್ಹಣಾಲೊ ಬ್ರಾಯನ್.

ಡೆನ್ ಶೀದಾ ಆಪ್ಲ್ಯಾ ಕುಡಾಕ್ ಗೆಲೊ. ಬ್ರೀಫ್‌ಕೇಜ್ ತಾಣೆ ಪಂಜಾರ್ ದವರ್ಲಿ ಆನಿ ಮೆಟಲ್ ಡಿಟೆಕ್ಟರ್ ಕಾಡ್ನ್ ತಾಣೆ ತಪಾಸಿತಾನಾ ತಾಕಾ ತಾಂಬ್ಡೆಂ ಸಿಗ್ನಲ್ ಮೆಳ್ಳೆಂ ಆನಿ ಅಪಾಯ್ ಸೂಚಕ್ ಸಂಕೇತ್ ಆಯ್ಕ್ಯಾಲೊ. ತಕ್ಷಣ್ ಡೆಸಿನ್ ವಾಚ್‌ಮೆನಾಕ್ ಇಂಟರ್‌ಕೊಮ್ ಸಂಧೇಶ್ ದೀವ್ನ್ ಸಾಂಗ್ಲೆಂ. "ಬ್ರಾಯನಾಕ್ ಭಾಯ್ರ್ ವಚೊಂಕ್ ದಿನಾಕಾ" ಮ್ಹಣ್. ದುಸ್ರೆ ಘಡಿಯೆ ಡನಿನ್ ಪ್ರೊಲಿಸ್ ಠಾಣ್ಯಾಕ್ ಫೋನ್ ಕರ್ನ್ ಕೂಡ್ಲೆ ಆಪಯ್ಲೆಂ. ಹಾಂಗಾಸರ್ ಬ್ರಾಯನಾಚೆಂ ಕಾಳಿಜ್ ದಡ್ದಡ್ತಾಲೆಂ. ಆತಾಂ ಡೆನ್ ಬ್ರೀಫ್‌ಕೇಜ್ ಉಗಡ್ತೊಲೊ. ತ್ಯಾ ವಖ್ತಾ ಲಗ್ಬಗ್ 1 ಎಕ್ರ್ಯಾ ತಿತ್ಲ್ಯಾ ಸುವಾತೆಚಿ ಡೆಸ್ವಾಟ್ ಜಾತೆಲಿ ಮ್ಹಳಾಂ ಜನ್ನಪ್ಪಯ್ಯಾನ್. ತ್ಯಾ ಎಕಾ ಎಕ್ರ್ಯಾ ಸುವಾತೆ ಭಿತರ್ ಆಪುಣ್‌ಯಿ ಆಸ್‌ಲ್ಲ್ಯಾನ್ ಆತಾಂ ಆಪ್ರುಣ್‌ಯಿ ನಾಸ್ ಜಾತೊಲೊಂ ಮ್ಹಣ್ ಭಿಯೆಲ್ಲ್ಯಾ ಬ್ರಾಯನಾನ್ ಭಾಯ್ರ್ ವಚೊಂಕ್ ಮೆಟಾಂ ಕಾಡ್ಲಿಂ. ಪುಣ್ ವಾಚ್‌ಮೆನಾನ್ ತಾಕಾ ಆಡಾಯ್ಲೊ.

"ಖಂಯ್ ವೆತಾಯ್?"

"ಭಾಯ್ರ್, ಮ್ಹಜ್ಯಾ ಕಾರಾರ್ ಗರ್ಜೆಚಿಂ ದಸ್ತಾವೆಜಾಂ ಆಸಾತ್. ತಿಂ ಹಾಡುಂಕ್" ಮ್ಹಣಾಲೊ ಬ್ರಾಯನ್. ಕಿತ್ಯಾಕ್ ತಾಕಾ ಆತಾಂ ನೊಯೆಲಾ ಹೌಸಾಚ್ಯಾ ಕಂಪಾಂವ್ಡಾ ಭಾಯ್ರ್ ಪಾವೊಂಕ್ ಜಾಯ್ ಆಸ್‌ಲ್ಲೆಂ. ದೆಕುನ್ ತೊ ವ್ಹಡ್ಲಿಂ ವ್ಹಡ್ಲಿಂ ಕದಮಾಂ ಕಾಡಿಲಾಗ್ಲೊ.

"ಕಾರಾ ಭಿತರ್ಲಿಂ ದಸ್ತಾವೆಜಾಂ ಕೊಣ್‌ಯಿ ವ್ಹರಿನಾಂತ್ ಮಿ। ಬ್ರಾಯನ್. ತುಂ ತಿ ಖಿಂತ್ ಕರಿನಾಕಾ. ನೊಯೆಲಾ ಹೌಸಾ ಭಿತರ್ ಪ್ರವೇಶ್ ಜಾಲ್ಲ್ಯಾ ಹರ್ಯೆಕ್ಲ್ಯಾಚೆಂ ಆನಿ ತಾಂಚ್ಯಾ ವಸ್ತುಂಚೆಂ ರಕ್ಷಣ್ ಕರ್ಚೆಂ ಕರ್ತವ್ಯ್ ಮ್ಹಜೆಂ ಜಾವ್ನಾಸಾ. ದೆಕುನ್ ತುಂ ಹಾಂಗಾಚ್ ರಾವ್." ಸಾಂಗ್ಲೆಂ ವಾಚ್‌ಮೆನಾನ್.



196

“ಪುಣ್ ತಿಂ ದಸ್ತಾವೆಜಾಂ ಮ್ಹಾಕಾ ಹಾಂಗಾ ಹಾಡಿಜಾಯ್” ವಾಚ್ಮೆನಾಕ್ ಬ್ರಾಯನ್ ಸಮ್ಜಾಂವ್ಚೆಂ ಪ್ರಯತ್ನ್ ಕರಿಲಾಗ್ಲೊ. “ಡೆನಿ ಸಾಯ್ಬಾಕ್ ದೀಂವ್ಕ್ ಆಸಾತ್.” ತ್ಯಾ ವರಾರಾ ಥಾವ್ನ್ ಪಯ್ಸ್ ಪಾವೊಂಕ್ ತೊ ದರ್ವಡ್ತಾಲೊ.

“ಕಾಂಯ್ ವ್ಹಡ್ ನಾ. ಡೆನಿ ಸಾಯ್ಬಯಿ ಆತಾಂ ಆಪ್ಲ್ಯಾ ಪ್ರೆಸ್ಸಾಕ್ ವೆತಾ. ಹ್ಯಾಚ್ ವಾಟೆನ್ ತುಜೆ ಸಾಂಗಾತಾಚ್ ತೊ ವೆತಾ ಆಸ್ತಾಂ ಉಪ್ರಾಂತ್ಚ್ ದಿವ್ಯೆತ್. ಆತಾಂ ತುಂ ಹಾಂಗಾಚ್ ರಾವ್.”

“ಪುಣ್ ತುಂ ಕಿತ್ಯಾಕ್ ಮ್ಹಾಕಾ ಜಬರ್ದಸ್ತಿ ಕರ್ತಾಯ್?” ಸಾಂಗ್ಲೆಂ ಬ್ರಾಯನಾನ್. ತಾಕಾ ಆತಾಂ ಹರ್ಯೆಕ್ ಸೆಕುಂದ್ ಮೋಲಾಧಿಕ್ ಜಾವ್ನಾಸ್ಲ್ಲೆಂ. ಆತ್ತಾಂ ಘಡಿಯೆ ಬಂಗ್ಲ್ಯಾಂತ್ ಬೊಮ್ ಸ್ಫೋಟ್ ಜಾತೊಲೊ ಆನಿ ಸಗ್ಳೆಂ ನಾಸ್ ಜಾತೆಲೆಂ ಮ್ಹಣ್ ತಾಚೆಂ ಕಾಳಿಜ್ ಉಡಿ ಮಾರ್ತಾಲೆಂ.

“ಮ್ಹಾಕಾ ಧನಿ ಪಾಗ್ ದಿತಾ ಜಾಲ್ಲ್ಯಾನ್ ಹಾವೆಂ ಧನಿಯಾಕ್ ಮಾನ್ ದೀಂವ್ಕ್ ಪಡ್ತಾ” ಮ್ಹಣಾಲೊ ಪಾರ್ಯಾಗಾರ್. ಪುಣ್ ಬ್ರಾಯನ್ ವತ್ತಾಯ್ ಕರಿಲಾಗ್ಲೊ. ಅವ್ಸರ್ ದಾಕಯ್ಲಾಗ್ಲೊ. ತಿತ್ಲ್ಯಾರ್ ಪಾರ್ಯಾನ್ ಗೇಟ್ ಬಂಧ್ ಕರುನ್ ಸೊಡ್ಲಿ ಆನಿ ಬ್ರಾಯನಾಕ್ ಧಮ್ಕಿ ದೀವ್ನ್ ತೊ ಮ್ಹಣಾಲೊ: “ಮ್ಹಾಕಾ ಏಕ್ಚ್ ಉತಾರ್ ಚಾರ್ ಪಾವ್ಟಿ ಸಾಂಗ್ಚಿ ಸವಯ್ ನಾ. ರಾವ್ಲ್ಲೆ ಥಂಯ್ಚ್ ಮೌನ್ ರಾವ್, ಆತಾಂ ಡೆನಿ ಸಾಯ್ಬ್ ಯೆತೊಲೊ. ಉಪ್ರಾಂತ್ ತುವೆಂ ವಚ್ಯೆತ್.”

ತಿತ್ಲೆಂ ಮ್ಹಣ್ತಾನಾ ಪೊಲಿಸ್ ಜೀಪ್ ಆಯ್ಲೆಂಚ್. ಇನ್ಸ್ಪೆಕ್ಟರ್ ಆನಿ ದೊಗ್ ಹವಾಲ್ದಾರ್ ವಾಚ್ಮೆನಾಕ್ ಹಿಶಾರೊ ಕರಿಲಾಗ್ಲೆ. ತ್ಯಾ ವಖ್ತಾ ಡೆನಿ ಥಾವ್ನ್ ಹುಕುಮ್ ಲಾಭ್ಲ್ಲಿಚ್ ವಾಚ್ಮೆನಾನ್ ಪೊಲಿಸಾಂಖಾತಿರ್ ಗೇಟ್ ಉಗಡ್ಲಿ. ಪೊಲಿಸ್ ಶೀದಾ ವಯ್ರ್ ಗೆಲೆ. ಹಾಂಗಾಸರ್ ಬ್ರಾಯನಾಕ್ ಕಾಂಯ್ ತಿಳ್ಸಿಜಾಯ್ ಮ್ಹಳ್ಳಿ ಅವಶ್ಯ ನಾ ಜಾಲ್ಲಿ. ಪೊಲಿಸ್ ಕಿತ್ಯಾಕ್ ಆಯ್ಲೆ ಆನಿ ಬೊಮ್ ಎದೊಳ್

ಕಿತ್ಯಾಕ್ ಫುಟ್ಲೊನಾ ಆನಿ ವಾಚ್‌ಮೆನಾನ್ ಆಪ್ಣಾಕ್ ಕಿತ್ಯಾಕ್ ಆಡಾವ್ನ್ ರಾವಯ ಮ್ಹಳ್ಳೆಂ ಬ್ರಾಯನಾಕ್ ಆತಾಂ ಕಳ್ಳೆಂ. ತೊ ಗಾರ್ ಜಾಲೊ. ವಯ್ರ್ ಗೆಲ್ಲ್ಯಾ ಪ್ರ ಸಾಂಕ್ ಡೆನಿನ್ ಬ್ರೀಫ್‌ಕೆಜಿಚೊ ವಿಷಯ್ ತಿಳ್ಸುನ್ ತೊ ತಾಂಚೆ ಬರಾಬರ್ ಸಕಯ ಆಯ್ಲೊ ಆನಿ ಬ್ರೀಫ್‌ಕೇಜ್ ಬ್ರಾಯನಾಲಾಗಿಂ ದೀವ್ನ್ ಡೆನಿ ಮ್ಹಣಾಲೊ: ಉಗಡ್ತ್ ದಿ."

ಪುಣ್ ಬ್ರಾಯನ್ ಆಯ್ಕಾಲೊನಾ. ತಿ ಬ್ರೀಫ್‌ಕೇಜ್ ಆಪ್ಲಿ ನಹಿಂ ಮ್ಹಣಾಲೊ. ಹಾಂಗಾಸರ್ ಡೆನಿಕ್ ಸಂಪೂರ್ಣ್ ಸತ್ ಸಂಗತ್ ಕಳ್ಳಿ. ಬ್ರಾಯನಾ ಕಿತೆಂ ಮಾಂಡಾವಳ್ ಕೆಲ್ಲಿ ಮ್ಹಳ್ಳೆಂ ಸಮ್ಜೊಂಕ್ ತಾಕಾ ವೇಳ್ ಗೆಲೊ ನಾ.

"ಇನ್ಸ್ಪೆಕ್ಟರ್" ಮ್ಹಣಾಲೊ ಡೆನ್. "ಮುಖ್ಲೆಂ ಕರ್ತವ್ಯ್ ತುಜೆಂ. ಹಾಂ ಸಾಂಗಾನಾ ಕಿ ಹಿ ಬ್ರೀಫ್‌ಕೇಜ್ ಕೊಣಾಚಿ ಆನಿ ಹಾಂತುಂ ಕಿತೆಂ ಆಸಾ ಮ್ಹಳ್ಳೆಂ ಬಗಾ ಹಾಂವ್ ಇತ್ಲೆಂ ಸಾಂಗ್ತಾಂ ಕಿ "ಹ್ಯಾ ಬ್ರೀಫ್‌ಕೆಜಿಂತ್ 70 ಲಾಖ್ ರುಪಯ್ ಆಸಾತ ಆನಿ ತೆ ಪಯ್ಶೆ ಮ್ಹಜ್ಯಾ ರಿಣಾ ಪಾವ್ತೆಚೊ ಐವಜ್ ಜಾವ್ನಾಸಾ ಆನಿ ತೊ ಫಾರಿ ಕರುಂಕ್ ಹೊ ಮಾನೆಸ್ತ್ ಆಯಿಲ್ಲೊ ವಿಷಯ್ ತುಕಾ ಹಾವೆಂ ತಿಳ್ಸಿಲಾ. ಮುಖ್ಲ ಕಾಮ್ ತುಮ್ಚೆಂ."

ತಿತ್ಲ್ಯಾರ್ ಪೊಲಿಸಾಂನಿ ಬ್ರಾಯನಾಕ್ ಜೀಪಾರ್ ಬಸಯ್ಲೊ ಆನಿ ಬ್ರೀಫ್‌ಕೇಜ ತಾಬೆತ್ ಘೆತ್ಲಿ. ಡೆನಿಕ್ ಶಾಭಾಸ್ಕಿ ಪಾಟವ್ನ್ ಪೊಲಿಸ್ ಬ್ರಾಯನಾಕ್ ಠಾಣ್ಯಾಕ ವ್ಹರ್ನ್ ಗೆಲೆ. ಥಂಯ್ಸರ್ ಬ್ರಾಯನಾನ್ ತಿ ಉಗಡ್ಚ್ಯಾಕ್ ಇನ್ಕಾರ್ ಕೆಲೆಂ. ತಾಂತು ಕಾಂಯ್ಚ್ ನಾ. ತಿ ಆಪ್ಲಿ ನಹಿಂಚ್ ಮ್ಹಣಾಲೊ ಬ್ರಾಯನ್.

"ತುಜಿ ನಹಿಂ ತರ್ ತಿ ಉಗ್ಡುಂಕ್ ತುಂ ಕಿತ್ಯಾಕ್ ಭಿಂಯೆತಾಯ್? ಬ್ರಾಯನ್ ಮೌನ್. ತಿತ್ಲ್ಯಾರ್ ಪೊಲಿಸಾಂನಿ ಬ್ರೀಫ್‌ಕೆಜಿಚಿ ತಪಾಸಣ್ ಕರ್ಚ್ಯಾ ಖಾತಿರ ವಿಶೇಸ್ ಏಕಾ ದಫ್ತರಾಕ್ ಧಾಡ್ಲಿ. ಥಂಯ್ಸರ್ 'ಸ್ಕೆನ್' ಕರ್ನ್ ಪಳೆತಾನಾ ತಾಂತು ಬೊಮ್ ದವರ್‌ಲ್ಲೊ ಸ್ಪಷ್ಟ್ ದಿಸ್ಲೆಂ ತಕ್ಷಣ್ ಬ್ರಾಯನಾಕ್ ಪೊಲಿಸಾಂನಿ ಕೈದ್ ಕೆಲೊ

ಆತಾಂ ತಿ ಬ್ರೀಫ್‌ಕೇಜ್ ಉಗ್ಡಿಜಾಯ್, ನಾ ತರ್ ಬೊಮ್ ಭಾಯ್ರ್ ಕಸೊ ಕಾಡ್ಚೊ? ಭಾಯ್ರ್ ಕಾಡುಂಕ್ ಸಾಧ್ಯ್ಚ್ ನಾ. ತಾಚೊ ಸ್ಪೋಟ್ ಜಾಯ್ಜಾಯ್ ಹ್ಯಾ ಖಾತಿರ್ ಪೊಲಿಸ್ ಇನ್ಸ್ಪೆಕ್ಟರಾನ್ ವಯ್ಲ್ಯಾ ಅಧಿಕಾರಿಂಕ್ ಖಬಾರ್ ದೀವ್ ಹಾಡಯ್ಲೆಂ ಆನಿ ಡೆನಿಕ್‌ಯಿ ಖಬಾರ್ ದಿಲಿ. ಡೆನ್ ಆಯಿಲ್ಲೊಚ್ ಪೊಲಿಸ್ ಅಧಿಕಾರಿ ತಾಕಾ ಘೆವ್ನ್ ಪಯ್ಸ್ ಏಕಾ ಬಂಜಾರ್ ಸುವಾತೆಕ್ ಗೆಲೆ. ಆಸ್ಪಾಸ್ ಘರಾಂ, ಮನ್ಶ್ಯಾ ವಸ್ತಿ ನಾತ್‌ಲ್ಲ್ಯಾ ಏಕ್ದಮ್ ನಿರ್ಜನ್ ಸುವಾತೆರ್ ತಿ ಬ್ರೀಫ್‌ಕೇಜ್ ದವರ್ನ್ ಪಯ್ಸ್ ಥಾವ್ನ್ ಬ್ರೀಫ್‌ಕೇಜಿಚ್ಯಾ ಜಿಗಾಚೆರ್ ಪಿಸ್ತುಲೆಚಿ ಫಾರ್ ಸೊಡ್ಲೆ. ಜೀಗ್ ಫುಟ್‌ಲ್ಲೆಂಚ್ ಏಕಾಫಾರಾ ಬ್ರೀಫ್‌ಕೇಜಿಚೆಂ ಧಾಂಪ್ಣೆಂ ಸ್ಪ್ರಿಂಗಾಚ್ಯಾ ಭರಾನ್ ಉಗ್ತೆಂ ಜಾತಾಸ್ತಾನಾ

ಯಾನಕ್ ಸ್ಫೋಟ್ ಜಾಲೊ. ಎಕಾಘಾರಾ ಭುಂಯ್ ಕಾಂಪ್ಲಿ ಆನಿ ತೆಂ ಉಜ್ಯಾಚೆಂ ಯಾನಕ್ ದೃಷ್ಯ್ ಇತ್ಲೆಂ ಮಾರೆಕಾರ್ ಜಾವ್ನಾಸ್ಲೆಂ ಕಿ ಪೊಲಿಸ್ ಶಿಬಂಧಿ ರ್ಥರೊನ್ ಗೆಲಿ.

“70 ಲಾಖಾಂಚೆಂ ದಿರ್ವೆಂ ಮಿ। ರೋಚ್, ಬ್ರಾಯನಾನ್ ತುಕಾ ಹಾಡುನ್ ಲ್ಲೆಂ. ದೆವಾನ್ ತುಕಾ ರಾಕ್ಲೆಂ. ನಾ ತರ್ ತುಜೊ ಬಂಗ್ಲೊ ತುಜ್ಯಾ ಕುಟ್ಮಾ ಸಮೇತ್ ಕುಂ ಆನಿ ಘರಾಂತ್ಲಿ ಹರ್ಯೆಕ್ ಜೀವಿ ಆನಿ ವಸ್ತು ಗೊಬೊರ್ ಜಾವ್ನ್ ನಾಸ್ ಜಾತ್ಯಾತ್.”

“ವ್ಹಯ್, ನಿಜಾಯ್ಕಿ ದೆವಾನ್ಂಚ್ ರಾಕ್ಲೆಂ ಆಮ್ಕಾಂ ಇನ್ಸ್ಪೆಕ್ಟರ್. ಬ್ರಾಯನಾಚೆಂ ಹೆಂ ದುಸ್ರೆಂ ಸಾಧನ್ ಮ್ಹಜ್ಯಾ ಕುಟ್ಮಾ ಸಮೇತ್ ಮ್ಹಾಕಾ ನಾಸ್ ಕರ್ನ್ ಉಡಂವ್ಚೆಂ” ಮ್ಹಣಾಲೊ ಡೆನ್.

ಇನ್ಸ್ಪೆಕ್ಟರ್ ಅವಾಕ್ಕ್ ಜಾಲೊ. ಪಾಟಿ ಆಯಿಲ್ಲ್ಯಾ ಡೆನಿನ್ ಪೊಲಿಸಾಂಕ್ ಸಗ್ಳೆ ವಿಷಯ್ ತಿಳ್ಸಿಲೆ. ಜಾಲೆಂ ಬ್ರಾಯನಾಚ್ಯಾ ಜಿವಿತಾಚೆ ನಿಮಾಣೆ ಅವಸ್ವರ್ ಸಂಪೊನ್ ಆಯ್ಲೆ. ಡೆನ್ ತಾಕಾಚ್ ಪಳೆತಾಲೊ. “ಶಹಭಾಸ್ ಬ್ರಾಯನ್, ಬರಿ ಮ್ಹಿನತ್ ತುವೆಂ ಕಾಡ್ಲ್ಯಯ್. ರೋಚ್ ಧನಿಯಾಂಖಾತಿರ್ ತುವೆ ತುಜ್ಯಾಚ್ ಜಿವಾಚೆಂ ಬಲಿದಾನ್ ದಿಲೆಂಯ್. ಆತಾಂ ತೆ ಪಾಟಿ ಯೆತಾನಾ ತುಕಾ ಆನಿ ತುಜೆಂ ಕಾರ್ಭಾರಾಂ ಪಳೆವ್ನ್ ಬೋವ್ ಖುಶ್ ಪಾವ್ತೆಲೆ, ತುಂ ತುಜ್ಯಾ ದುಸ್ರ್ಯಾ ಸಾಧನಾಂತ್ಯಿ ಜಿಕ್ಲೊನಾಂಯ್. ಬುಧ್ವಂತ್ ವ್ಯಕ್ತಿ ತುಂ. ಪುಣ್ ಹಿ ತುಜಿ ಬುಧ್ವಂತ್ಕಾಯ್ ತುವೆಂ ಬರ್ಯಾಕ್ ಗಳ್ಸಿಲ್ಲಿಯ್ ತರ್ ತುಂ ಮ್ಹಜೆ ಪ್ರಾಸ್ ವ್ಹಡ್ ಉದ್ಯಮಿ ಜಾತೊಯ್. ‘ಮಾರ್ತೆಲ್ಯಾ ಪ್ರಾಸ್ಯಿ ರಾಕ್ತೊಲೊ ಮಹಾನ್’ ಮ್ಹಳ್ಳಿ ಸಾಂಗ್ಣಿ ಉಗ್ಡಾಸಾಂತ್ ದವರ್, ತುಮಿ ಮ್ಹಾಕಾ ಕಾಂಯ್ ಕರುಂಕ್ ಸಕ್ಚೆನಾಂತ್. ಪುಣ್ ಹಾಂವ್ ತುಮ್ಕಾಂ ಕಿತೆಂಯಿ ಕರುಂಕ್ ಸಕ್ತಾಂ ಮ್ಹಳ್ಳೆಂ ತುಕಾ ಎದೊಳ್ ಕಳಿತ್ ಜಾಲೆಂ. ತುಜ್ಯಾ ಧನಿಯಾಂನಿ ತುಜೆರ್ ಭರ್ಪೂರ್ ವಿಶ್ವಾಸ್ ದವರ್ಲ್ಲೊ ತುವೆ ತಾಂಕಾಂ ಕಟ್ಟಿ ತಯಾರ್ ಕರ್ನ್ ದವರ್ಲ್ಯಾಯ್. ಪುಣ್ ತಾಣಿ ಆಪ್ಲಿ ಕಟ್ಟಿ ಸ್ವಾಧಿನ್ ಕರ್ಚೆ ಆಧಿಂ ತುವೆಂ ತುಜಿ ಕಟ್ಟಿ ಪಯ್ಲಿ ರಚುನ್ ದವರ್ಲ್ಯಯ್.

“ಮೂರ್ಖ್ ತುಂ. ಮ್ಹಾಕಾ ನಾಸ್ ಕರುಂಕ್ ಮುಖಾರ್ ಸರ್ಲ್ಲೆ ಕಿತ್ಲೆಶೆ ಜಣ್ ಸ್ವತಃ ನಾಸ್ ಜಾವ್ನ್ ಗೆಲ್ಲೆ ತುವೆಂ ಪಳೆವ್ನ್ಯಿ ತುಂ ಬೂಧ್ ಶಿಕ್ಲೊನಾಂಯ್. ತುಂ ಜಾಣಾಂಯ್ ಹಾಂವ್ ಕೊಣಾಯ್ಕಿ ವಾಯ್ಟ್ ಕರಿನಾ ಆನಿ ಮ್ಹಾಕಾ ವಾಯ್ಟ್ ಕರ್ತೆಲ್ಯಾಕ್ ಜಿಯೆಂವ್ಕ್ಯಿ ಹಾಂವ್ ಸೊಡಿನಾ. ಜಸೆಂ ತುಕಾ ಹಾವೆಂ ಕೆಲೆಂ. ಖಂಡಾಲಾ ಘಾಟಿಯೆರ್ ಧಾರಾವಿಂತ್ಲ್ಯಾ ಕೇಡಿ ನಾಗಚಂದ್ರಾಕ್ ಧಾಡ್ನ್ ಮ್ಹಜೆಂ ಕುಟ್ಮಾ ಸಮೇತ್

ನಾಸ್ ಕರುಂಕ್ ತುವೆಂ 3 ಲಾಖ್ ರುಪಯ್ ಭಾಸಾವ್ನ್ ಧಾಡ್ಲೆಂಯ್."

"ಹೆಂ ತುಕಾ ಕಸೆಂ ಕಳ್ಳೆಂ?" ವಿಚಾರ್ಲೆಂ ಬ್ರಾಯನಾನ್ ಅಜ್ಯಾಪ್ ಜಾವ ತಾಣೆ ಚಿಂತ್ಲೆಂ 30 ಲಾಖ್ ರುಪಯ್ ಘೆತ್ಲೆಲ್ಯಾ ಭಿಕಾರ್ಯಾನ್ ಟೇಪ್ ಡೆನಿಕ್ ದಿ ಮ್ಹಣ್. ಪುಣ್ ಟೇಪಿಂತ್ 3 ಲಾಖ್ ರುಪ್ಯಾಂಚೊ ಉಲ್ಲೇಖ್‌ಚ್ ನಾ ತರ್ ಡೆನಿಕ್ ಕಸೆಂ ಕಳ್ಳೆಂ!" ಚಿಂತಿಲಾಗ್ಲೊ ತೊ.

"ತುಂ ಲಾಂಬ್ ಚಿಂತಿನಾಕಾ. ತುಕಾ ಬ್ಲೆಕ್ ಮೇಯ್ಲ್ ಕೆಲ್ಲ್ಯಾ ತ್ಯಾ ಭಿಕಾರ್ಯಾ ತುಜೆಂ ಟೆಲಿಫೊನ್ ಸಂಭಾಷಣ್ ರೆಕೊರ್ಡ್ ಕೆಲ್ಲಿ ಟೇಪ್ ಮ್ಹಾಕಾ ದಿಲ್ಯಾ ಆಸ ಮ್ಹಣ್ ತುಂ ಚಿಂತ್ತಾಯ್ ಮ್ಹಣ್ ಹಾಂವ್ ಸಮ್ಜಾತಾಂ. ತಿ ಟೇಪ್ ಭಿಕಾರ್ಯಾ ಮ್ಹಾಕಾ ದಿಲ್ಲಿ ನಹಿಂ. ಬಗಾರ್ ಹಾವೆಂ ಭಿಕಾರ್ಯಾಲಾಗಿಂ ದಿಲ್ಲಿ ತುಕಾ ಧಾಡ್ನ್ ದಿಂವ ಕಿತ್ಯಾಕ್ ತುಜೆಂ ಸಂಭಾಷಣ್ ಧಾರಾವಿಂತ್ಲ್ಯಾ ಕೊಣೆಯಿ ಟೇಪ್ ಕೆಲ್ಲೆಂ ನಹಿಂ. ಬಗಾ ಪೂನಾಂತ್ಲ್ಯಾ ನೊಯೆಲಾ ಗೆಸ್ಟ್ ಹೌಸಾ ಥಾವ್ನ್ ಹಾವೆಂ ಟೆಲಿಫೊ ರೆಕೊರ್ಡ್ ಕರಯಿಲ್ಲೆಂ ಆನಿ ತಿ ಟೇಪ್ ಮ್ಹಜಿ ಜಾವ್ನಾಸಾ. ಕಿತ್ಯಾಕ್ ಮ್ಹಾಕಾ ತ ಆಧಿಂಚ್ ಕಳಿತ್ ಜಾಲ್ಲೆಂ ಕಿ ತುವೆಂ ನಾಗಚಂದ್ರಾಕ್ ಕಿತ್ಯಾಕ್ ಖಂಡಾಲಾ ಘಾಟಿಯೇ ಧಾಡ್‌ಲ್ಲೊಯ್ ಮ್ಹಳ್ಳೆಂ. ಪುಣ್ ತಾಂಚ್ಯಾನ್ ಮ್ಹಜೆಂ ನಾಸ್ ಕರುಂಕ್ ಜಾಲೆಂನಾ ಬಗಾರ್ ಮ್ಹಜೆ ಥಾವ್ನ್ ತಾಂಚೆಂಚ್ ನಾಸ್ ಜಾಲೆಂ. ಆನಿ ತೆಚ್ ಖಂಡಾಲಾ ಘಾ ಯೆಂತ್ ಶೆವ್ಟೊನ್ ನಿರ್ನಾಮ್ ಜಾಲೆ. ಹಾಚೊ ಪರಿಣಾಮ್ ಜಾವ್ನ್ ತುವೆಂ ಸವ್ ಹೊಗ್ಡಾಯ್ಲೆಂಯ್. ಖರಿ ಗಜಾಲ್ ಜಿ ತುವೆಂ ಮ್ಹಜ್ಯಾ ನಾಸಾಚಿ ಯೆವ್ಜ ಮ್ಹಾಕಾ ನಾಗಚಂದ್ರಾ ಥಾವ್ನ್ ಕಳಿತ್ ಜಾಲ್ಲಿ. ಕಿತ್ಯಾಕ್ ತಾಚೆಂ ತೊಂಡ್ ಸೊಡಯ್ತಚ ಹಾವೆಂ ತಾಂಕಾಂ ಲಾಂಬ್ ಪಯ್ಣಾಚಿ ಟಿಕೆಟ್ ದಿಲ್ಲಿ. ಆತಾಂ ತುಕಾ ಸಮ್ಜಾಲೆಂ ಆಸ್ತೆಲೆ ಡೆನಿಚ್ಯಾ ವಾಯ್ಟಾಕ್ ವದ್ದಾಡ್ತೆಲ್ಯಾಂಚಿ ಗತ್ ಕಿತೆಂ ಜಾತಾ ತೆಂ" ಮ್ಹಣಾಲೊ ಡೆನ್.

ಬ್ರಾಯನಾಕ್ ಘಡ್ಗಡೆ ಮಾರ್‌ಲ್ಲೊ ಅನುಭವ್ ಜಾತಾಲೊ. ಸಂಪೂರ್ಣ್ ಕಂಗಾಲ್ ಜಾಲ್ಲೊ ತೊ. ಡೆನಿಚ್ಯಾ ಹಾತಾಂತ್ಲಿ ಆಪ್ಣಾಕ್ ಬಚಾವಿ ನಾ ಮ್ಹಳ್ಳೆ ಬ್ರಾಯನ್ ಸಮ್ಜಾಲ್ಲೊ. ಮೌನ್ ರಾವ್ಲೊ ತೊ. ಡೆನ್ ಭಾಯ್ರ್ ಆಯ್ಲೊ ಆನಿ ಇನ್ ಪೆಕ್ಟರಾಕ್ ಭೆಟೊನ್ ಸಾಂಗಾಲಾಗ್ಲೊ "ಇನ್ಸ್‌ಪೆಕ್ಟರ್, ಹ್ಯಾ ಪ್ರಕರಣಾಚಿ ಸೂಕ್ ತನ್ಕಿ ಜಾಯ್ಜಾಯ್. ತೊ ಬೊಮ್ ಕೊಣೆ ಕೆಲ್ಲೊ, ತ್ಯಾ ವ್ಯಕ್ತಿಚೆಂಯಿ ಬಂಧನ್ ಜಾಯ್ಜಾಯ್, ಕಿತ್ಯಾಕ್ ತಸಲ್ಯಾ ವ್ಯಕ್ತಿಂ ಥಾವ್ನ್ ಸಮಾಜೆಕ್ ಅಪಾಯ್ ಆಸಾ."

"ತಿ ಜವಾಬ್ದಾರಿ ಆಮ್ಚೆರ್ ಸೊಡ್ ಮಿ। ಡೆನ್. ಆಮಿ ಬ್ರಾಯನಾಚೆಂ ತೊಂಡ್ ಸೊಡವ್ನ್ ರುಜ್ವಾತಿ ಆರಾಯ್ತೆಲ್ಯಾಂವ್" ಡೆನ್ ಕಾರ್ ಘೆವ್ನ್ ಶೀದಾ ಘರಾ ಗೆಲೊ ನೊಯೆಲಾಕ್ ಹೊ ವಿಷಯ್ ಡೆನಿನ್ ಸಾಂಗ್‌ಲ್ಲೊಚ್ ನೊಯೆಲಾ ಅವಾಕ್ಕ್ ಜಾವ್

ಗೆಲಿ. ಭಿಂಯಾನ್ ಸಗ್ಳಿ ಕಾಂಪ್ಲಿ. ಜರ್ತರ್ ಬೊಮ್ ಬಂಗ್ಲ್ಯಾ ಭಿತರ್ ಸ್ಪೋಟ್ ಜಾಲ್ಲೊ ತರ್ ಸಗ್ಳೆಂ ಘರಾಣೆ ನಾಸ್ ಜಾವ್ನ್ ವೆತೆಂ. ದೆವಾಕ್ ಅರ್ಗಾಂ ದಿಲಿಂ ನೊಯೆಲಾನ್.

ತೆಣೆ ಪೊಲಿಸಾಂನಿ ಬ್ರಾಯನಾಚೊ ತೊಂಡ್ ಸೊಡಯ್ಲೆಂ. ತವಳ್ ತಾಚ್ಯಾನ್ ಚೆನ್ನಪ್ಪಯ್ಯಾಚೆಂ ನಾಂವ್ ಸಾಂಗಾಜಾಯ್‌ಚ್ ಪಡ್ಲೆಂ. ವರಾ ಭಿತರ್ ಪೊಲಿಸಾಂನಿ ಚೆನ್ನಪ್ಪಯ್ಯಾಕ್ ಕೈದ್ ಕೆಲೊಚ್. ಬ್ರಾಯನಾ ಥಾವ್ನ್ ಘೆತ್ಲೆಲೆ 4 ಲಾಖ್ ರುಪಯ್ ಚೆನ್ನಪ್ಪಯ್ಯಾ ಥಾವ್ನ್ ಪೊಲಿಸಾಂನಿ ತಾಬೆಂತ್ ಘೆತ್ಲೆ ಆನಿ ತಾಕಾಯಿ ಬಂಧೆಂತ್ ಪಿಛಾರ್ ಕೆಲೊ.

ಹೆಣೆ ಡೆನಿನ್ ಆಪ್ಲೆಂ ಹಕ್ಕಾಚೆಂ ಕಾಮ್ ಸುರು ಕೆಲೆಂ. ಬ್ರಾಯನಾ ಥಾವ್ನ್ ಘೆತ್ಲೆಲ್ಯಾ ಅಡವ್ ದಸ್ತಾವೆಜಾಚಿ ಆವ್ದಿ ಸಂಪ್‌ಲ್ಲಿ ಆಸ್ತಾಂ ಡೆನಿನ್ ಆತಾಂ ವಕಿಲಾಕ್ ಆಪವ್ನ್ ರೋಚ್ ಸಂಪತ್ತ್ ತಾಬೆಕ್ ಘೆಂವ್ಚಿ ವಿಲೆವಾರಿ ಕೆಲಿ. ತ್ಯಾ ಪ್ರಕಾರ್ ಕಾಯ್ದ್ಯಾನುಸಾರ್ ಕಿತೆಂ ಕರುಂಕ್ ಆಸಾ ತೆಂ ವಕೀಲ್ ಜೈರಾಜಾನ್ ಕರುನ್ ದಿಲೆಂ. ಸಾಂಗಾತಾಚ್ ವಕೀಲ್ ಜೈರಾಜಾನ್ ಏಕ್ ವಿಷಯ್ ಡೆನಿಕ್ ತಿಳ್ಸುನ್ ಮ್ಹಳೆಂ: "ಡೆನ್, ಕಾಯ್ದ್ಯಾ ಕಾನೂನಾಂಚ್ಯಾ ಬಃಕಾಂನಿ ಗುಂಡಾಯೆಂತ್ ಹಾತ್ ಘಾಲ್ನ್ ಉಸ್ತಿಲ್ಯಾರ್ ರೋಚ್ ಧನಿಯಾಂನಿ ಪಾಟಿ ಯೆತಚ್ ತುಜೆರ್ ಕೇಜ್ ದಾಖಲ್ ಕರ್ಯೆತ್."

"ಜಾಣಾ ಹಾಂವ್" ಮ್ಹಣಾಲೊ ಡೆನ್. "ಹೊ ವಿಷಯ್ ತುವೆಂ ಮ್ಹಾಕಾ ಸಾಂಗ್ಚೆ ಆಧಿಂಚ್ ಮ್ಹಾಕಾ ಕಳಿತ್ ಆಸಾ ಕಿ ರೋಚ್ ಧನಿಯಾಂಚಿ ಅಪಾರ್ ಮೌಲಿತ್ ಸಂಪತ್ತ್ ಹಾವೆಂ ಬೋವ್ ಉಣ್ಯಾ ಮೊಲಾಕ್ ಆಡ್ವಾರ್ ಘೆತ್‌ಲ್ಲಿ ಆಸೊನ್ ವಾಯ್ದೊ ಸಂಪ್ತಚ್ ಬ್ರಾಯನಾನ್ ಲಿಖುನ್ ದಿಲ್ಲ್ಯಾ ಶರ್ತಾಂನುಸಾರ್ ಹಾವೆಂ ತಾಬೆಂತ್ ಹಕ್ಕಾ ಪ್ರಕಾರ್ ಘೆವ್ಯೆತ್ ತರಿ ರೋಚ್ ಧನಿ ಪಾಟಿ ಯೆತಚ್ ತಾಣಿ ಮ್ಹಜೊ ಆಡ್ವಾಚೊ ಐವಜ್ ದೀವ್ನ್ ಸಂಪತ್ತ್ ಕೋರ್ಟಾ ಮುಖಾಂತ್ರ್ ಪಾಟಿ ಮಾಗ್ಚೆಂ ಹಕ್ಕ್ ತಾಂಕಾಂ ಆಸಾ. ತ್ಯಾ ಲಗ್ತಿ ಕಾಯ್ದ್ಯಾ ಪ್ರಕಾರ್ ಮ್ಹಜ್ಯಾ ರಿಣಾಚ್ಯಾ ಧನಾಚಿ ವಾಡ್ ಅಸಲ್ ಮೆಳವ್ನ್ ಕಾಣ್ಸಲ್ಲೆಂ ಧನ್ ಆಪುಣ್ ದಿತಾಂ. ಸಂಪತ್ತ್ ಆಪ್ಣಾಕ್ ಪಾಟಿ ಜಾಯ್ ಮ್ಹಣ್ ತಾಣಿ ಮ್ಹಜೆರ್ ದಾವೊ ಮಾಂಡ್ಯೆತ್ ಆನಿ ಕೊಡ್ತಿನ್ ತಾಕಾ ಸಮ್ಮತಿಯಿ ದಿವ್ಯೆತ್. ಪುಣ್ ತೆಂ ಸವಾಲ್ ಉಪ್ರಾಂತ್ಲೆಂ. ರೋಚ್ ಧನಿಯಾಂನಿ ಬೆಂಗ್ಳುರಾಕ್ ಯೇವ್ನ್ ಮ್ಹಜೆರ್ ತೊ ದಾವೊ ಮಾಂಡ್ತಚ್ ಮಾತ್ರ್. ತ್ಯಾ ವೆಳಾರ್ ಹಾಂವ್ ಪಳೆತಾಂ. ತಾಕಾಯಿ ಮ್ಹಜೆಲಾಗಿಂ ರಸ್ತೆ ಆಸಾತ್.

"ಮಿ। ಗೌಡ, ಮ್ಹಾಕಾ ಗಾಬ್ರಿಯೆಲ್ ರೊಜಾರಾಚೆಂ ಕಾಂಯ್ಚ್ ನಾಕಾ. ಮ್ಹಜೆ ಲಾಗಿಂ ದೆವಾನ್ ದಿಲ್ಲೆಂ ತಾಚ್ಯಾಕಿ ಧಾ ವಾಂಟ್ಯಾಂನಿ ಚಡ್ ಆಸಾ. ಹಾಂವ್ ತಾಚ್ಯಾ ಸಂಪತ್ತಿಚೊ ಆಬ್ಲೆಶಿ ನಹಿಂ, ಪುಣ್ ತಾಕಾ ಏಕ್ ಲಿಸಾಂವ್ ಶಿಕವ್ನ್ ಮ್ಹಜೊ ಏಕ್

ಉದ್ದೇಶ್ ಜ್ಯಾರಿ ಕರುಂಕ್ ಆಸಾ. ತ್ಯಾಚ್‌ಖಾತಿರ್ ಹಾಂವ್ ಹ್ಯಾ ಖೆಳಾಕ್ ಮುಖಾರ್ ಸರ್ಲ್ಲಾಂ. ತೆ ಪಾಟಿ ಯೆಂವ್ದಿತ್. ಉಪ್ರಾಂತ್ ಆಸ್ತ್ ಪಾಟಿ ಮಾಗೊಂಕ್ ಮ್ಹಜೆಲಾಗಿಂ ಯೆಂವ್ದಿತ್, ತವಳ್ ಹಾಂವ್ ಪಳೆತಾಂ. ಆತಾಂ ಬ್ರಾಯನಾಚ್ಯಾ ಜನರಲ್ ಪಾವರ್ ಒಫ್ ಎಟೊರ್ನಿಚ್ಯಾ ಹಕ್ಕಾನುಸಾರ್ ಆನಿ ಬ್ರಾಯನಾನ್ ಲಿಖುನ್ ದಿಲ್ಲ್ಯಾ ಶರ್ತಾಂನು ಸಾರ್ ಗಾಬ್ರಿಯೆಲ್ ರೊಚಾಚೆಂ ಸಂಪತ್ತ್ ಮ್ಹಜ್ಯಾ ಹಕ್ಕಾಚೆಂ ಜಾವ್ನಾಸಾ."

"ಸಮಾ ಉಲಯ್ಲ್ಯೊಯ್ ತುಂ ಮಿ। ಡೆನ್. ತುಜಿ ತಕ್ಲಿ ಕಾಯ್ದ್ಯಾ ಕಾನೂನಾಂನಿ ಮ್ಹಜೆ ಪ್ರಾಸ್ ಜೂನ್ ಆಸಾ. ನಿಜಾಯ್ಕಿ ವಕಾಲಾತ್ ಡಿಗ್ರಿ ತುಜೆ ಲಾಗಿಂ ಆಸೊಂಕ್ ಫಾವೊ ಆಸ್‌ಲ್ಲಿ" ಮ್ಹಣಾಲೊ ವಕಿಲ್ ಜೈರಾಜ್ ಡೆನಿಚಿ ಪ್ರಶಂಸಾ ಕರುನ್.

ತ್ಯಾ ಪ್ರಕಾರ್ ಆತಾಂ ತೆ ಮುಖ್ಯ ವಾವ್ರಾಕ್ ಲಾಗ್ಲೆ. ವರಾಂ ಸಾಡೆ ಧಾ ಜಾತಾಸ್ತಾನಾ ಗೌಡ ಆನಿ ಡೆನ್ ರೋಚ್ ತಸೆಂ ಕೊಡ್ತಿಚೆ ದೊಗ್ ಮನಿಸ್ ಮನೋಹರ್ ಪ್ರೆಸ್ಸಾಕ್ ಪ್ರವೇಶ್ ಜಾಲೆ. ಆನಿ ಕೊಡ್ತಿಚಿ ಹುಕುಮ್ ದಾಕವ್ನ್ ಮನೋಹರ್ ಪ್ರೆಸ್ಸ್ ಆಪ್ಣಾ ತಾಬೆಂತ್ ಘೆತ್ಲೆಂ. ಮೆನೆಜರ್, ಆಡಳ್ತೆದಾರ್ ಶೆರ್ಮೆವ್ನ್ ಗೆಲ್ಲೆ. ತಾಂಕಾಂ ಅಜಾಪಾಂ ವಯ್ರ್ ಅಜಾಪ್ ಜಾಲೆಂ. ಧನಿ ಕೆನಡಾ ಆಸಾತ್ ಆನಿ ಹಾಂಗಾಸರ್ ಬ್ರಾಯನಾನ್ ಆಸೆಂ ಕೆಲ್ಲೆಂ ಪಳೆವ್ನ್ ಸಗ್ಳೆ ಕಾಲುಬುಲೆ ಜಾವ್ನ್ ಗೆಲ್ಲೆ. ಆತಾಂ ತಾಕಾಂ ಕಿತೆಂ ಕರ್ಚೆಂ ತೆಂ ಕಳ್ಳೆಂ ನಾ.

"ತುಮಿ ಕಾಂಯ್ ಕಾಲುಬುಲೆ ಜಾಯ್ನಾಕಾತ್. ವಾವ್ರ್ ಕರಾ. ಪಾಗ್ ತುಮ್ಕಾಂ ಮೆಳ್ತೊಲೊ. ಕಿತ್ಯಾಕ್ ಮ್ಹಜ್ಯಾ ಧನಿಕ್‌ಪಣಾಖಾಲ್ ತುಮ್ಕಾಂ ಕಾಂಯ್ ತ್ರಾಸ್ ಜಾಂವ್ಜೆ ನಾಂತ್" ಮ್ಹಣಾಲೊ ಡೆನ್ ವಾವ್ರಾಡ್ಯಾಂಕ್ ಉದ್ದೇಶುನ್.

ಉಪ್ರಾಂತ್ ತೆ ಮನೋಹರ್ ಲೊಜಿಂಗಾಕ್ ಗೆಲೆ. ಥಂಯ್ಸರ್‌ಯಿ ಮೆನೆಜರ್ ಕಾರ್ಬಾರಿ ಥಂಡ್ ಜಾವ್ನ್ ಗೆಲ್ಲೆ. ಕಾಯ್ದ್ಯಾನುಸಾರ್ ಆಜ್ ಥಾವ್ನ್ ಮನೋಹರ್ ಲೊಜಿಂಗಾಚೊ ಹಕ್ಕ್‌ದಾರ್ ಹಾಂವ್ ಮ್ಹಳ್ಳೆಂ ಡೆನಿನ್ ದಾಕಯುಚ್ ಥಂಯ್ಸರ್‌ಯಿ ತೆಂಚ್ ವಾತಾವರಣ್ ಉಬ್ಜಾಲೆಂ. ತ್ಯಾಚ್ ಪರಿ ಘಾಟಾವಯ್ಲ್ಯಾ ತೊಟಾಂಚೆಂಯಿ ಸ್ವಾಧೀನ್‌ಪಣ್‌ಡೆನಿನ್ ಕೆಲೆಂ. ತೊಟಾಂತ್ಲೆ ರೈಟರ್ ಮೆನೆಜರ್ ಶಿರಿಂ ಚುಕೊನ್ ಗೆಲ್ಲೆ.

ಡೆನಿನ್ ಆತಾಂ ಗಾಬ್ರಿಯೆಲ್ ರೊಚಾಚಿ ಆಸ್ತ್ ಪುರಾ ತಾಬೆಂತ್ ಘೆತ್ಲಿ ಆನಿ ಆಪ್ಲೆಂ ಮೆನೆಜ್‌ಮೆಂಟ್ ರಚುಂಕ್ ತಯಾರಾಂ ಕೆಲಿ. ತ್ಯಾಚ್ ಹಫ್ತ್ಯಾಂತ್ ಮನೋಹರ್ ಪ್ರೆಸ್ಸ್ ಮ್ಹಳ್ಳೊ ಬೋರ್ಡ್ ಸಕಯ್ಲ್ ದೆಂವವ್ನ್, ನೊಯೆಲಾ ಪ್ರಿಂಟರ್ಸ್ ಬ್ರಾಂಚ್ 4 ಮ್ಹಣ್ ಬೃಹದ್ ನಿಯೋನ್ ಸಾಯ್ನ್ ಬೋರ್ಡ್ ಲಾಯ್ಲೊ, ಮನೋಹರ್ ಪ್ರೆಸ್ಸಾಚೊ 'ಲೆಟರ್ ಹೆಡ್ಡಾಂ' ಪುರಾ ರದ್ದ್ ಕರುನ್ 'ನೊಯೆಲಾ ಪ್ರಿಂಟರ್ಸ್' ಮ್ಹಣ್ ಛಾಪುಂಕ್ ದಿಲಿಂ. ತಸೆಂಚ್ ತ್ಯಾ ದೋನ್ ಹಫ್ತ್ಯಾಂನಿ ಮನೋಹರ ಲೊಜಿಂಗಾಚೊ

ಬೋರ್ಡ್‌ಯಿ ನಿಕ್ಳಾವ್ನ್ 'ನೊಯೆಲಾ ಲೊಜಿಂಗ್' ಮ್ಹಣ್ ಬದ್ಲಿಲೊ ಆನಿ ಥಂಯ್ಚಿಂ ಲೆಟರ್-ಹೆಡ್ಡಾಂ ಇತ್ಯಾದಿ ತಬ್ದಿಲ್ ಕೆಲಿಂ.

ಘಾಟಾವಯ್ಲ್ಯಾ ತೋಟಾಂಕ್‌ಯಿ 'ನೊಯೆಲಾ ಕೊಫಿ-ಟೀ-ರಬ್ಬರ್ ಎಸ್ಟೇಟ್' ಮ್ಹಣ್ ನಾಂವ್ ದಿಲೆಂ. ಆನಿ ಥಂಯ್ಸರ್‌ಯಿ ನವ್ಯಾ ನಾಂವಾಚಿಂ ಲೆಟರ್-ಹೆಡ್ಡಾಂ ಛಾಪ್ಲಿಂ. ಎಕಾ ಮಹಿನ್ಯಾ ಭಿತರ್ ಡೆನಿಸ್ ಗಾಬ್ರಿಯೆಲ್ ರೊಚಾಚಿಂ ತೀನ್ ಮಹಾನ್ ಉದ್ಯಮಾಂ ಆಪ್ಲಿಂ ಕರ್ನ್ ಘೆತ್ಲಿಂ ಆನಿ ವಾವ್ರಾಡ್ಯಾಂಕ್ ಆಪ್ಲ್ಯಾ ನಿಯಂತ್ರಣಾಂತ್ ದವರ್ಲ್ಲಂ.

ಆತಾಂ ನೊಯೆಲಾ ಪ್ರಿಂಟರ್ಸ್ ಚವ್ತ್ಯಾ ಶಖ್ಯಾಂತ್ ಜನರಲ್ ಮೆನೆಜರ್ ಜಾವ್ನ್ ಆಪ್ಲ್ಯಾ ಮನ್ಶ್ಯಾಕ್ ನೇಮ್ಸುಂಚಿ ಆಲೊಚನ್ ಡೆನಿಸ್ ಕೆಲಿ. ತ್ಯಾ ಪ್ರಕಾರ್ ಪುನಾಂತ್ಲ್ಯಾ ರುಫಸ್ ಸರಾಂವ್ಕ ಡೆನಿಸ್ ಕೂಡ್ಲ ಬೆಂಗ್ಳುರ್ ಹಾಡಯ್ಲೊ ಆನಿ ತಾಕಾ ಪ್ರೊಮೋಶನ್ ದೀವ್ನ್ ಚವ್ತ್ಯಾ ಶಾಖ್ಯಾಕ್ ಜನರಲ್ ಮೆನೆಜರ್ ಕೆಲೊ, ಆತಾಂ ರುಫಸಾಚ್ಯಾ ಅಡಳ್ತ್ಯಾಂತ್ ಮನೋಹರ್ ಪ್ರೆಸ್ಸ್ ನೊಯೆಲಾ ಪ್ರೆಸ್ಸಾಚ್ಯಾ ಕಾಯ್ದ್ಯಾನುಸಾರ್ ಮುಖಾರುಂಕ್ ಲಾಗ್ಲೆಂ. ತಸೆಂಚ್ ನೊಯೆಲಾ ಲೊಜಿಂಗಾಂತ್ ಜನರಲ್ ಮೆನೆಜರ್ ಜಾವ್ನ್ ಆಪ್ಲ್ಯಾ ಮನ್ಶ್ಯಾಕ್ ದವರ್ಲೊ. ಅಸೆಂ ಆತಾಂ ಡೆನಿಸ್ ಸಗ್ಳ್ಯಾ ಅಡಳ್ತ್ಯಾ ವರ್ಗಾಚಿ ಬದ್ಲಾವಣ್ ಕೆಲಿ. ರೋಚ್ ಧನಿಯಾಚ್ಯಾ ಮಾಜಿ ಉದ್ಯಮಾಂತ್ಲ್ಯಾ ಅಡಳ್ತ್ಯಾ ವ್ಯಕ್ತಿಂಕ್ ಡೆನಿಸ್ ಆಪ್ಲ್ಯಾ ಉದ್ಯಮಿಕ್ ಕೇಂದ್ರಾಂನಿ ಹಾಡುನ್ ಆಪ್ಲ್ಯಾಂತ್ಲೆ ನವ್ಯಾ ಕೇಂದ್ರಾಕ್ ಬದ್ಲಿ ಕೆಲೆ. ಹ್ಯಾನಿಮಿತ್ತಿಂ ಕೊಣೆಯಿ ಕಾಂಯ್ ಕರ್ಚ್ಯಾಕ್ ಅಸಾಧ್ಯ್ ಜಾಲ್ಲೆಂ. ಘಾಟಾರ್ ತೋಟಾಂತ್ಲ್ಯಾ ರೈಟರಾಂಕ್‌ಯಿ, ಮೆನೆಜರಾಂಕ್‌ಯಿ ಡೆನಿಸ್ ಆದ್ಲಿ ಬದ್ಲಿ ಕೆಲೆ. ಆತಾಂ ಸಕ್ಕಡ್ ಉದ್ಯಮಾಂಚೆ ವಾವ್ರಾಡಿ ಪುರಾ ಡೆನಿಚ್ಯಾ ಧನಿಕ್‌ಪಣಾಖಾಲ್, ಡೆನಿಚ್ಯಾ ಕಾಯ್ದ್ಯಾಂಖಾಲ್ ವಾವ್ರುಂಕ್‌ಲಾಗ್ಲೆ. ಹಿ ಖಬಾರ್ ಬೆಂಗ್ಳುರಾಂತ್ ಘಡಿಯೆನ್ ವಿಸ್ತಾರ್ಲಿ ಆನಿ ಸಗ್ಳ್ಯಾ ಶಹರಾಚೊ ಲೋಕ್ ಚಕ್‌ಚಕಿತ್ ಜಾಲೊ. ದಿಸಾಳ್ಯಾ ಪತ್ರಾಂನಿ ಹೊ ವಿವರ್ ಅಸೊ ಪ್ರಸಾರ್ ಜಾಲೊ ಕಿ ಡೆನಿಸ್ ರೋಚ್ ಧನಿಯಾಂಚಿ ಸಂಪತ್ತ್ ಆಪ್ಲಿ ಕೆಲ್ಲಿ ಆನಿ ಧನಿ ವಿದೇಶಾಕ್ ಗೆಲ್ಲೆಚ್ ಹಾಂಗಾಸರ್ ಬ್ರಾಯನಾನ್ ಕೆಲ್ಲೊ ಘೊಟಾಳೊ ವಿವರಿಲ್ಲ್ಯಾನ್ ಕೋಣಾಚ್ಯಾನ್‌ಂಚ್ ಡೆನಿಕ್ ಚುಕಿದಾರ್ ಕರ್ಚ್ಯಾ ವಾಟೊ ನಾಂತ್ ಜಾಲ್ಲ್ಯೊ.

ಹಿ ಖಬಾರ್ ಮಂಗ್ಳುರಾಂತ್ ಗಾಬ್ರಿಯೆಲ್ ರೊಚಾಚ್ಯಾ ಬಾಯ್ಲ್ಕ್ ಅನೆಟಾಕ್ ಮೆಳ್‌ಲ್ಲಿಚ್ ತಿ ತಕ್ಲಿ ಗುಂವ್ಡೊನ್ ಪಡ್ಲಿ. ಹೊ ವಿಷಯ್ ತಿಕಾ ಆತಾಂ ಘೊವಾಕ್ ದಿಂವ್ಕ ಜಾಯ್ ಆಸ್‌ಲ್ಲೊ. ಪುಣ್ ದಿತೆಲಿ ಕಶಿ? ಘೊವ್ ಅಸ್ವಸ್ಥ್ ಆಸಾ. ತಾಕಾ ಹಿ ಖಬಾರ್ ಮೆಳಾತ್ ತರ್ ತಾಚೆಂ ಕಾಳಿಜ್ ಬಸ್ತೆಲೆಂ ಆನಿ ತೊ ಥಂಯ್ಚ್ ಮರ್ತೊಲೊ. ಪುಣ್

ಕಸೆಂ ತರಿ ಹಿ ಖಬಾರ್ ತಾಕಾ ದಿಂವ್ಕ್ ಜಾಯ್ ಆಸ್ಲ್ಲಿ ಆನಿ ತಿಣೆ ಕೆನಡಾ ಧುವೆ ಟೆಲಿಫೋನ್ ಸಂಪರ್ಕ್ ಕೆಲೊ. ಸಲಿಸಾಯೆನ್ ಲಾಯ್ನ್ ಮೆಳ್ಳಿನಾ. ಬೆಂಗ್ಳು ಥಾವ್ನ್ ಮನೋಹರ್ ರೋಜಾಚಿ ಪತಿಣ್ ಫ್ಲಾವಿ ಡಿಯಾ ರೋಜ್ ಮಂಗ್ಳುರಾ ಆಯಿಲ್ಲಿ ಆಪ್ಲ್ಯಾ ಸಾಸುಕ್ ಮೆಳೊಂಕ್. ಮಾಂಯ್ ಸುನೆಚೆರ್ ಭೀಕರ್ ಪರಿಣಾಮ ಜಾಲ್ಲೊ. ಬಾಯನಾನ್ ವಿಶ್ವಾಸಾಕ್ ದಗೊ ಕರುನ್ ರೋಜ್ ಧನಿಯಾಂಚಿ ಸಂಪತ್ ಸಗ್ಳಿ ಡೆನಿಕ್ ಬಲಿ ಕೆಲ್ಲಿ. ದೊಗಾಂಯ್ ಆತಾಂ ಸಯ್ರ್ ಭಯ್ರ್ ತಸಿಂ ಜಾಲ್ಲಿಂ. ತೀನ ದೀಸ್ ಪರ್ಯಾಂತ್ ಆನೆಟಾಕ್ ಕೆನಡಾಚಿ ಲಾಯ್ನ್ ಮೆಳ್ಳಿನಾ. ಚವ್ತ್ಯಾ ದಿಸಾ ಬೆನೆಟಾಚಿ ಟೆಲಿಫೋನ್ ಜಾಗ್ಲೆಂ.

“ಪುತಾ ಬೆನೆಟ್” ಮ್ಹಣಾಲಿ ಆವಯ್ ಆನೆಟ್. “ಡೆಡಿಲಾಗಿಂ ಉಲಂವ್ ಜಾಯ್.”

“ಡೆಡಿ ಆನಿ ಮನೋಹರ್ ಕೆನಡಾ ಥಾವ್ನ್ ಅಮೆರಿಕಾ ಗೆಲ್ಯಾತ್, ಭಂವ್ಡ ಖಾತಿರ್. ಕಾಲ್ಚ್ ಶಿಕಾಗೊ ಥಾವ್ನ್ ಮನುನ್ ಟೆಲಿಫೊನ್ ಕೆಲಾ. ತೆ ಸಾಭಿತಾಯೆನ್ ಶಿಕಾಗೊಕ್ ಪಾವ್ಲ್ಯಾತ್ ಮ್ಹಣ್.”

“ಡೆಡಿಚಿ ಬಲಾಯ್ಕಿ ಕಶಿ ಆಸಾ ಪುತಾ?” ವಿಚಾರ್ಲೆಂ ಆವಯ್ನ್.

“ಚಿಕ್ಕೆ ಬರಿ ಆಸಾ. ಪುಣ್ ತಾಕಾ ಇಲ್ಲೊ ಪ್ರೆಶ್ಶರ್ ಆಸಾ. ಹ್ಯಾನಿಮಿತ್ತಿಂ ದಾಕ್ತರಾನ್ ತಾಕಾ ಥೊಡ್ಯಾ ವಿರಾಮಾಯೆಚೆಂ ಸೂಚನ್ ದಿಲಾಂ, ಆನಿ ಮತಿಕ್ ಸಮಾಧಾನ್ ಲಾಭಾಸೆಂ ಹವ್ಯಾಚಿ ಬದ್ಲಾವಣ್ ಕರುಂಕ್ ಸಾಂಗ್ಲಾಂ. ಹ್ಯಾನಿಮಿತ್ತಿಂ ಬೆನ್ ರೊಯ್ ತಾಂಕಾಂ ಘೆವ್ನ್ ಅಮೆರಿಕಾಕ್ ಗೆಲಾ.”

“ಕೆದಾಳಾ ಪಾಟಿ ಯೆತೆಲೆ?”

“ಸಾಂಗೊಂಕ್ ಜಾಯ್ನಾ ಮಾಮ್ಮಿ. ಪಂದ್ರಾ–ವೀಸ್–ಪಂಚ್ವೀಸ್ ದೀಸ್ ತರಿ ತೆ ಶಿಕಾಗೊಂತ್ ಆಸ್ತೆಲೆ. ಎಕಾ ಮಹಿನ್ಯಾಚ್ಯಾ ಭಂವ್ಡೆಕ್ ಗೆಲ್ಯಾತ್. ಸಾಂಗ್ ಮ್ಹಾಕಾ, ತುಂ ಕಶಿ ಆಸಾಯ್?”

“ಹಾಂವ್ ಬರಿಂ ನಾ ಪುತಾ” ಇತ್ಲೆಂಚ್ ಮ್ಹಳೆಂ ಆನೆಟಾನ್. ಕಿತ್ಯಾಕ್ ಆತಾಂ ತಿಕಾ ಧುವೆಲಾಗಿಂ ಹಾಂಗಾಚಿ ಖಬಾರ್ ಕಶಿ ಸಾಂಗ್ಚೆಂ ತೆಂ ಕಳ್ಳೆಂ ನಾ. ಘೊವಾಕ್ ರಗ್ತಾ ದಾಬ್ಣ ಆಸಾ. ಜರ್ ಹಿ ಖಬಾರ್ ತಾಕಾ ದಿಲಿ ತಾಚೆಂ ಕಾಳಿಜ್ ರಾವೊಂಕ್ ಆಸಾ. ಹ್ಯಾನಿಮಿತ್ತಿಂ ಎಕಾಚ್ಪ್ರಾ ಧಖೊ ದೀಂವ್ಕ್ ತಿಕಾ ನಾಕಾ ಆಸ್ಲ್ಲೆಂ. ಕಿತೆಂ ಜಾಲ್ಯಾರಿ ತೆ ಪಾಟಿ ಆಯ್ಲ್ಯಾರಿ ಹಾಂಗಾಸರ್ ಡೆನಿಚ್ಯಾ ತಾಬೆಕ್ ಗೆಲ್ಲಿ ಸಂಪತ್ ಕಾಂಯ್ ಪಾಟಿ ಯೆಂವ್ಚಿ ಬರಿ ನಾ. ಆನಿ ಡೆನಿ ಮಾರೆಕಾರ್ ವ್ಯಕ್ತಿ. ತೊ ಕಾಳಾ ಥಾವ್ನ್ ಆಪ್ಲ್ಯಾ ಘೊವಾ–ಪುತಾಚ್ಯಾ ಪಾಟಿಕ್ ಲಾಗೊನ್ ತಾಂಚ್ಯಾ ನಾಸಾಕ್ ವದ್ದಾಡ್ಲಾ. ತರ್ ಆತಾಂ ಹಿ ಖಬಾರ್ ಸಾಂಗ್ಚಿ ತರಿ ಕಶಿ? ತಿ ವಿಚಾರ್ ಜಾಲಿ.



197

“ಸಾಂಗ್ ಮಾಮ್ಮಿ ತುಕಾ ಕಿತೆಂ ಜಾತಾ?” ಆನೆಟಾನ್ ವಿಚಾರ್ಲೆಂ ಧುಪೆನ್.

“ಪ್ರತಾ ಸಾಂಗ್ಚೆ ತಿತ್ಲೆಂ ಸಯ್ರ್ಯಾಣ್ ಮ್ಹಾಕಾ ನಾ. ಪುಣ್ ಸಾಂಗಿನಾಸ್ತಾನಾ ನಿರ್ವೊಗ್ ನಾ. ಪುಣ್ ಹಿ ಸಂಗತ್ ಡ್ಯಾಡಿಕ್ ಸಾಂಗಿನಾಕಾ. ತಾಕಾ ಇತ್ಲೆಂಚ್ ಸಾಂಗ್. ಬ್ರಾಯನ್ ಜೈಲಾಂತ್ ಆಸಾ. ಜಾತಾ ತಿತ್ಲೆ ವೆಗಿಂ ಇಂಡಿಯಾಕ್ ಯೆಂವ್ಕ್.”

“ಬ್ರಾಯನಾಕ್ ಕಿತೆಂ ಜಾಲೆಂ ಮಾಮ್ಮಿ?”

“ತಾಕಾ ಘೊಡ್ಯಾಚಿ ರೇಸ್ ಚಡ್ ಜಾಲಿ. ಮ್ಹಾಕಾ [illegible] ಸಾಂಗೊಂಕ್ ನಾಕಾ. ಡ್ಯಾಡಿಕ್ ತುಂ ಇತ್ಲೆಂಚ್ ಸಾಂಗ್. ತೊ ಸಮ್ಜಾ[illegible].”

“ಸ್ಟೀವನ್ ಕಸೊ ಆಸಾ ಮಾಮ್ಮಿ? ತಾಚೆ ವಿಷ್ಯಾಂ[illegible] ಡ್ಯಾಡಿ[illegible] [illegible] ಸಾಂಗ್ಲಾಂ.”

“ಸ್ಟೀವನ್ ಬರೊ ಆಸಾ. ಡೆನಿಸ್ ತಾಕಾ ಪೂನಾಂತ್ಲ್ಯಾ ಆಪ್ಲ್ಯಾ ಮಿಲ್ಲಾಚೊ ಮ್ಹಾಲಕ್ ಕೆಲಾ.”

“ಮಿಲ್ಲ್ ಮ್ಹಾಲಕ್? ಡೆನಿಸ್ ಸ್ಟೀವನಾಕ್?” [illegible] ಆಜಾಪ್ಲೆಂ.

“ವ್ಹಯ್, ಸ್ಟೀವನಾಕ್ ಪೂನಾಂತ್ಲ್ಯಾ ಆಪ್ಲ್ಯಾ ನವ್ಯಾ ಮಿಲ್ಲಾಚೊ ಭಾಗಿದಾರ್ ಕೆಲಾ. ಆತಾಂ ಸ್ಟೀವನಾಕ್ ಕಾಂಯ್ ಉಣಿ ನಾ. ಸಂತತ್ ನಾ [illegible] ಏಕ್ ಮಾತ್ರ್ ಉಣೆಪಣ್ ಶಿವಾಯ್ ತೊ ದಾಧೊಶಿ ಆಸಾ.”

“ಬೋವ್ಚ್ ಬರಿ ಖಬಾರ್” ಮ್ಹಣಾಲೆಂ ಬೆನೆಟ್.

“ಬರಿ ಕಿತೆಂ! ತೆಂ ಮಿಲ್ಲ್ ಏಕಾ ತೆಂಪಾರ್ ನೊರ್ಮನ್ ಡಿ'ಕ್ರುಜಾಚೆಂ ಜಾವ್ನಾಸ್ಲ್ಲೆಂ ಆನಿ ತೆಂ ಸ್ಟೀವನಾಕ್ ದೊಶಿ ಬಾಬ್ತಿನ್ ವಾಂಚಾನ್ ಭಾಸಾಯಿಲ್ಲೆಂ. ಉಪ್ರಾಂತ್ ಪಾಟಿ ಘೆತ್ಲೆಂ. ಪುಣ್ ಆಜ್ ತೆಂ ಸ್ಟೀವನಾಕ್ ತಾಚ್ಯಾ ನವ್ಯಾ ಧನ್ಯಾ ಥಾವ್ನ್ ಮೆಳ್ಳೆಂ. ಮ್ಹಾಕಾ ಸಮ್ಜಾನಾ ಹಾಂತು ನವೊ ಧನಿ ಡೆನಿಚೊ ಮತ್ಲಾಬ್ ಕಿತೆಂ ತೊ. ಕಿತೆಂಯ್ ಜಾಂವ್ ಬಾಪಾಯ್ಚ್ಯಾ ಸಂಪತ್ತಿಕ್ ಸ್ಟೀವನಾನ್ ಖೊಟ್ ಮಾರ್ಲ್ಯಾರಿ ತೊ ಬಲ್ಯಾಚ್ಯಾ ಸಾಂಪತ್ತಿಚೊ ಧನಿ ಜಾಲೊ. ಸೊಡ್ ತಿ ಖಬಾರ್. ಡ್ಯಾಡಿಕ್ ತುಜ್ಯಾ

WORLD KONKANI CENTRE LIBRARY
19555

ತುರ್ತಾನ್ ಇಃಡಿಯಾಕ್ ಧಾಡ್ಚಿ ವಿಲೆವಾರಿ ಕರ್."

"ಜಾಯ್ತ್" ಮ್ಹಣಾಲೆಂ ಬೆನೆಟ್. ಆವಯ್ನ್ ಖರಿ ಗಜಾಲ್ ಧುವೆ ಥಾವ್ನ್
ಯ್ಲಿ, ಆಪ್ಲ್ಯಾ ಘೊವಾಚ್ಯಾ ಅಸ್ವಸ್ಥೆಕ್ ಲಃಗೊನ್. ಪುಣ್ ಹಾಂತುಂ ವಿಶೇ
ಕಾಂಯ್ ಫಾಯ್ದೊ ಜಾಲೊ ನಾ. ಹಿ ಖಬಾರ್ ಬೆನೆಟಾನ್ ಕೆನಡಾ ಥಾವ್ನ್ ಚಿಕಾಗ
ತ್ ವಸ್ತೆರ್ ರಾವ್ಲ್ಲ್ಯಾ ಹೊಟೆಲಾಂತ್ ಬಃಪಾಯ್ಕ್ ದಿಲಿ. ಆಯ್ಕೊನ್ ಗಾಬ್ರಿಯೆ
ರೋಚ್ ಅವಾಕ್ಕ್ ಜಾಲೊ. ಬ್ರಾಯನಾಕ್ ಜಯ್ಲಾಂತ್ ಘಾಲಾ ಮ್ಹಣ್ತಾಚ್ ತಾ
ದುಬಾವ್ ಜಾಲೊ, ಘೊಡ್ಯಾ ರೇಸಿಂತ್ ತಃಣೆ ಕಿತೆಂ ತರಿ ಕೆಲಾಂ ಮ್ಹಣ್. ಜಾಲ
ರ್ಯಿ ಖರ್ಯಾ ಸಃಗ್ತಿ ವಿಷ್ಯಾಂತ್ ತಾಕಾ ದುಬಾವ್ ಜಾಲೊ ನಾ. ತಾಣೆ ಚಿಕಾಗ
ಥಾವ್ನ್ ಶೀದಾ ಬ್ರಾಯನಾಕ್ ಟೆಲೆಫೊನ್ ಕೆಲೊ. ಪುಣ್ ರೋಚ್ ಎಪಾರ್ಟ್ಮೆಂಟಾ
ತ್ ಬ್ರಾಯನ್ ನಾತ್ಲ್ಲೊ. ತಾಚಿ ಬಾಯ್ಲ್ ಧಃವೆಗೆರ್ ಗುಟ್ಟ ಹಳ್ಳಿಕ್ ಗೆಲ್ಲಿ. ಆತಾ
ರೊಚಾನ್ ಆಪ್ಲ್ಯಾ ಪ್ರೆಸ್ಸಾಕ್ ಫೋನ್ ಕೆಲೊ. ರಿಸೀವರ್ ಉಕಲ್ಲೆಂ ರುಫಸಾನ್
'ಹಲೋ' ಮ್ಹಣಾಲೊ ರಃಫಸ್.

"ಹಲೊ, ಹಾಂವ್ ಗಃಬ್ರಿಯೆಲ್ ರೋಚ್ ಉಲಯ್ತಾಂ."

"ಹಲೊ ಸರ್. ಕಸೊ ಆಸಾಯ್? ವಿಚಾರ್ಲೆಂ ರುಫಸ್ ಸೆರಾಂವ್ನ್ ತಾಳೊ ಚಿ
ಗರ್ಗರೊ ಕರ್ನ್.

"ಹಾಂವ್ ಬರೊ ಆಸಾಂ. ಕಿತೆಂ ಖಬಾರ್ ಬ್ರಾಯನ್ ಖಂಯ್ ಆಸಾ?"

"ಖಬಾರ್ ಬರಿಚ್. ಕಾಂಯ್ ತೋಂದ್ರೆ ನಾಂತ್. ವ್ಯವಹಃರ್ ಬರೊ ಚಲ್ಲಾ
ಬ್ರಾಯನ್ ಶಾಭಿತ್ ಆಸಾ. ಆಜ್ ಕಾಲ್ ಬಿಝಿ ಆಸಾ." ಮ್ಹಣಾಲೊ ರುಫಸ್. ತಾಕಾ
ಡೆನಿ ಥಾವ್ನ್ ಹುಕುಮ್ ತಸಿ ಆಸ್ಲ್ಲಿ ಕಿ ಕೆನಡಾ ಥಾವ್ನ್ ರೋಚ್ ಧನಿ ಫೋನ್ ಕೆಲಾ
ರ್ ಕಿತೆಂ ಜಃಪ್ ದಿಜಾಯ್ ಮ್ಹಳ್ಳಿ.

"ತುಜ್ಯಾ ತಾಳ್ಯಾಂತ್ ಮ್ಹಾಕಾ ಬದ್ಲಾವಣ್ ದಿಸ್ತಾ" ಮ್ಹಣಾಲೊ ರೋಚ್.

"ಕಾಲ್ 2 ಪೆಗ್ಗ್ ಚಡ್ ಮಾರ್ಲ್ಲೆ ಸರ್. ಆಜ್ ತಾಳೊ ಗರ್ಗರೊ ಜಾಲಾ."
ಮ್ಹಣಾಲೊ ರುಫಸ್.

"ತರ್ ಸಗ್ಳೆಂ ಸಾರ್ಕೆಂ ಆಸಃಮೂ?"

"ಬಿಲ್ಕುಲ್ ಸಾರ್ಕೆಂ ಆಸಾ. ತುಮಿ ಕಾಂಯ್ ಫಿಕಿರ್ ಕರಿನಾಕಾತ್. ಆರಾಮಾ
ಯೆನ್ ಯೆಃಯಾ."

"ಒ.ಕೆ ಥೆಂಕ್ ಯೂ" ಮ್ಹಣಾಲೊ ರೋಚ್. ತಾಕಾ ಸಮಾಧಾನ್ ಜಾಲೆಂ.

"ಪರ್ಗಾಂವಾಕ್ ಗೆಲ್ಲೆ ಕಡೆಯಿ ಸಮಾಧಾನೆನ್ ಆಸಾನಾಯೆ ಮ್ಹಣ್
ಕೊಣೆಂಗಿ ದುಸ್ಮಾನಾಂನಿ ಫಟ್ ಖಬ್ರಾಂಚೊ ಪ್ರಸಾರ್ ಕರಯ್ಲಾ." ಮ್ಹಣಾಲೊ
ಗಾಬ್ರಿಯೆಲ್ ರೋಚ್. ಸ್ಟೀವನಾಚಿ ಖಬಾರ್ ಆಯ್ಕೊನ್ ತೊ ಅಜಾಪ್ ಜಾಲೊ.

ನಿನ್ ಸ್ಟೀವನಾಕ್ ಪ್ರೂನಾಂತ್ಲ್ಯಾ ನೊಯೆಲಾ ಮಿಲ್ಲಾಚೊ ಭಾಗಿದಾರ್ ಕೆಲಾ ಮ್ಹಳ್ಳೆಂ ಯ್ಕೊನ್ ತಾಕಾ ಆಜಾಪ್ ಜಾಲೆಂ. ತರ್ಯೀ ತಾಂತುಂತೊ ದುಬಾವ್ಲೊ. ಸ್ಟೀವನಾಕ್ ನಿನ್ ಭಾಗಿದಾರ್ ಕರ್ಚ್ಯಾಂತ್ ಅರ್ಥ್ ನಾ, ಕಿತ್ಯಾಕ್ ಸ್ಟೀವನ್ ಡೆನಿಚೊ ಕೊಣ್ಂಚ್ ಹಿಂ ಆನಿ ಸ್ಟೀವನಾನ್ ಮಿಲ್ಲಾಕ್ ಕಾಂಯ್ ದುಡು ಘಾಲುಂಕ್ ನಾ. ನಾಕಾ ಜಾಲ್ಲ್ಯೊ ಬ್ರೊ ವಾರ್ಯಾರ್ ಗಾಜವ್ನ್ ಹಾಂಗಾಸರ್ ಮ್ಹಜಿ ತಕ್ಲಿ ಫಿರ್ವಂವ್ಕ್ ಕೊಣ್ ತರಿ ರೆಳ್ ಖೆಳ್ತಾತ್." ಮ್ಹಣಾಲೊ ರೋಚ್ ಆನಿ ಬ್ರಾಯನಾಚ್ಯಾ ಖಬ್ರೆಂತ್ ತಾಕಾ ಸತ್ ರಾಭ್ಲೆಂ ನಾ. ವಿಷಯ್ ವಿಸ್ರೊನ್ ತೊ ಆರಾಮ್ ಕರಿಲಾಗ್ಲೊ ಆನಿ ಭಂವ್ಡಿ ಸಂಪೂರ್ಣ ಕರ್ನ್ಂಚ್ ಇಂಡಿಯಾಕ್ ಪಾಟಿ ವೆಚೊ ನಿರ್ಧಾರ್ ತಾಣೆ ಕೆಲೊ. ಬ್ರಾಯನ್ ಶಾಭಿತ್ ಆಸಾ. ವ್ಯವಹಾರ್ ಯಥಾ ಪ್ರಕಾರ್ ಚಲ್ತಾ ಮ್ಹಣ್ ಆಪ್ಲ್ಯಾಚ್ ಪ್ರೆಸ್ಸಾಚ್ಯಾ ಮೆನೆಜರಾನ್ ಖಾತ್ರಿ ದಿತಚ್ ತಾಣೆ ವಾರ್ಯಾ ವಯ್ಲ್ಯಾ ಖಬ್ರಾಂಕ್ ಪಾತ್ಯೆಂವ್ಚೆಂ ಸವಾ ರ್ಚ್ ನಾತ್ಲ್ಲೆಂ.

* * *

ಬೆಂಗ್ಳುರಾಂತ್ ಡೆನ್ ರೊಚಾನ್ ಮನೋಹರ್ ಪ್ರೆಸ್ಸ್, ಮನೋಹರ್ ಲೊಜಿಂಗ್ಸ್ ಆನಿ ಚಿಕ್ಮಗ್ಳುರ್ಚೆಂ ರೋಚ್ ಟೀ ಎಸ್ಟೇಟ್ ಆಪ್ಣಾ ತಾಬೆಂತ್ ಘೆತ್ಲ್ಲಾಂ ಮ್ಹಳ್ಳಿ ಖಬಾರ್ ಪುನಾಂತ್ಲ್ಯಾ ಸ್ಟೀವನ್ ರೊಚಾಕ್ ಮೆಳೊಂಕ್ ವೇಳ್ ಗೆಲೊ ನಾ. ತಾಕಾ ಕಾನ್ಪಟ್ಯಾಕ್ ಮಾರ್ಲ್ಲೆಬರಿ ಜಾಲೆಂ. ಪುನಾಂತ್ಯಿ ಥೊಡೊ ಲೋಕ್ ಪತ್ರಾಂ ವಯ್ಲ್ಯೊ ಖಬ್ರೊ ವಾಚುನ್ ಆಪಾಪ್ಣಾಕ್ ಭಗ್ತಾ ತಸೆಂ ಉಲಂವ್ಕ್ ಲಾಗ್ಲೊ.

ಡೆನ್ ರೋಚ್ ಎದೊ ವ್ಹಡ್ ಸಾವ್ಕಾರ್, ಕರೊಡಾಂಚೊ ಸಂಪತ್ತ್ದಾರ್ ಆಪ್ಣಾಕ್ ಇತ್ಲೆಂ ಸಂಪತ್ತ್ ಉದ್ಯಮಾಂ ಆಸೊನ್ಯಿ ತಾಣೆ ಆನ್ಯೆಕಾ ಸಾವ್ಕಾರಾಚ್ಯೊ ಆಸ್ತಿ ಶಿಂತ್ರ್ಯಾಂನಿ ಭಿತರ್ ಘಾಲ್ಚೆಂ ನ್ಯಾಯ್ ನಹಿಂ. ಬಲಾಯ್ಕೆಚ್ಯಾ ಸುಧ್ರಾಪಾಖಾತಿರ್ ಧನಿ ಕೆನಡಾ ಗೆಲ್ಲೊ ಸಂದರ್ಭ್ ಪಳೆವ್ನ್ ಜುಗಾರ್‌ಖೋರ್ ಬ್ರಾಯನಾಕ್ ಬನಾವ್ನ್ ಮಿಲಿಯ–ಮಿಲಯಾಗಟ್ಲ್ಯಾ ಮೊಲಾಚಿ ಆಸ್ತ್ ಫಕತ್ 30–40 ಲಾಖಾಂಕ್ ಭಿತರ್ ಘಾಲ್ಲಿ ಡೆನ್ ರೊಚಾಚಿ ಸರಾಸರ್ ಚೂಕ್ ಜಾವ್ನಾಸಾ. ಡೆನ್ ರೋಚ್ ನ್ಯಾಯ್ ನಿತಿಚೊ ಸಾವ್ಕಾರ್, ದಾನ್ ಧರ್ಮಿಷ್ಟ್. ಪರೊಪ್ಕಾರಿ ಮನಿಸ್ ಮ್ಹಣ್ ನಾಂವಾಡ್ಲೊಲೊ ವ್ಯಕ್ತಿ ಆನಿ ಹಾಣೆ ಆಜ್ ಅಸಲಿಂ ಕಾಮಾಂ ಕರ್ನ್ ಆನ್ಯೆಕಾ ಸಾವ್ಕಾರಾಕ್ ಭಿಕೆಚಿ ಕಟ್ಟಿ ದಿಲ್ಲಿ ಚೂಕ್. ಡೆನಿನ್ ಅಸೆಂ ಕರಿನಾಯೆ ಆಸ್ಲ್ಲೆಂ ಇತ್ಯಾದಿ ಲೋಕ್ ಥೊಡೊ ಉಲಯಾಲೊ.

ರಾಜಾಂವ್ ಸ್ಟೀವನಾಕ್ಯಿ ವಚಿಂದ್ಲೆಂ. ಕಿತ್ಲೆಂ ಮ್ಹಳ್ಯಾರಿ ಆಪ್ಲೊ ಬಾಪ್ ಆನಿ ಭಾವ್, ಆಪ್ಣಾಕ್ ಕಾಸಾಚಿ ವಸ್ತ್ ಬಾಪಾಯ್ನ್ ದಿಂವ್ಕ್ ನಾ ಜಾಲ್ಯಾರಿ ಸ್ಟೀವನಾಕ್ ಬಾಪ್ ಆನಿ ಭಾವ್ ಮ್ಹಳ್ಯಾ ರಗ್ತಾ ಸಂಬಂಧಾಚೊ ಗಾಂಚ್, ಆಕರ್ಷಣ್ ಆಸ್ಲ್ಲೆಂ

ಆನಿ ತೆಂ ಸ್ವಾಭಾವಿಕ್. ಬಾಪ್ ಭಾವ್ ಕಿತ್ಲೆಯಿ ವಾಯ್ಟ್ ಜಾಂವ್ದಿತ್. ಜರ್ತ ಆಪ್ಲ್ಯಾ ದೊಳ್ಯಾಂ ಮುಖಾರ್ ಆಪ್ಲ್ಯಾ ಬಾಪಾಯ್ಕ್–ಭಾವಾಕ್–ಅವಯ್ ಭಯ್ಣಿಕ್ ಪೆಲೊ ಅಕ್ಮ್ರಾನ್ ಕರಿತ್, ಆಂಗಾರ್ ಹಾತ್ ಘಾಲಿತ್, ನಾಸ್ ಕರಿತ್ ತವ ತ್ಯಾ ಪುತಾಕ್ ಸಹಜ್ ಕಾಂಯ್ ತರಿ ದುಃಖ್ ಭಗ್ತಾಚ್. ತ್ಯಾಚ್ ಪ್ರಕಾರ್ ಆ ಸ್ಟೀವನಾಕ್ ಆಪ್ಲ್ಯಾ ಬಾಪಾಯ್ಚೆಂ ಮಿಲಿಯಾಂಚೊ ಸಂಪತ್ತ್ ಚಿಲ್ಲರ್ ಐವಜಾ ಲಾಗೊನ್ ಆನ್ಯೆಕಾ ಸಾವ್ಕಾರಾನ್ ಆಪ್ಲ್ಯಾ ತಾಬೆಕ್ ಘೆವ್ನ್ ಆಪ್ಣಾಚ್ಯಾ ಬಾಪಾಯ್ ಕಂಗಾಲ್ ಗತ್ ಒದ್ಗಾಯಿಲ್ಲೆಂ ಹೆಂ ಪ್ರಕರಣ್ ಮತಿಂತ್ ವಿಸ್ತಾರಾವ್ನ್ ನಿಯಾಳ್ತಾನ ಸ್ಟೀವನಾಕ್ ಬೆಜಾರ್ ಜಾಲೆಂ. ವಿರಾರ್ ಜಾಲೊ ತೊ ಆನಿ ಮಿಸ್ತೆರ್ ಕಳಿತ್ ನಾತ್ಲೆಲ ಲೊಕಾನ್ ಉಲಂವ್ಚೆಂ ತೆಂ ಸಾರ್ಕೆಂ ಮ್ಹಣ್ ತಾಕಾ ಭಗ್ಲೆಂ.

ಆಪ್ಲೊ ಬಾಪ್ ಭಾವ್ ವಿದೇಶಾಕ್ ಗೆಲ್ಯಾತ್ ಆನಿ ಹಾಂಗಾಸರ್ ಬ್ರಾಯನಾನ ಅಸಲಿಂ ಕಾಮಾಂ ಕೆಲ್ಲಿಂ. ತರಿ ಡೆನ್ ರೋಚ್ ಸಮ್ಜಣೆಚೊ ಬುದ್ವಂತ್ ವ್ಯಕ್ತಿ. "ಮ್ಹಜಾ ಬಾಪ್–ಭಾವಾಚೆರ್ ತಾಕಾ ರಾಗ್ ಆಸಾ ಖರೊ. ಪುಣ್ ತ್ಯಾ ರಾಗಾಕ್ ಆನಿ ಹಾ ಪ್ರಕರಣಾಕ್ ಸಂಬಂಧ್ ಬಿಲ್ಕುಲ್ ನಾ. ಡೆನ್ ರೋಚ್ ಕೊಣಾಕ್‌ಚ್ ಅಸೆಂ ಕರ್ಚೊ ವ್ಯಕ್ತಿ ನಹಿಂ. ತರ್ ತಾಣೆ ಅಸೆಂ ಕಿತ್ಯಾಕ್ ಕೆಲೆಂ? ಥೊಡ್ಯಾ ವರ್ಸಾಂ ಆದಿಂ ಕೂರ್ಗಾಂತ ಪೆರು ಗೌಡಾನ್ ಗೋಪಾಲ್ ಗೌಡಾಚ್ಯಾ ತೋಟಾಂತ್ಲಿ 5 ಎಕ್ರೆ ಸುವಾತ್ ಅಪಹರಿಲ್ಲ್ಯಾ ಚುಕಿಕ್ ಡೆನಿನ್ ಪೆರು ಗೌಡಾಚೊ 60 ಲಾಖಾಂಚೊ ತೋಟ್‌ಚ್ ಆಪ್ಲೆಂ ಕರ್ನ್ ಪೆರು ಗೌಡಾಕ್ ಕಂಗಾಲ್ ಕರುನ್ ಉಡಯ್ಲ್ಲಾ. ತಸೆಂ ಆಜ್ ಹಾಣೆ ಮ್ಹಜ್ಯಾಯಿ ಬಾಪ್–ಭಾವಾಕ್ ತಿಚ್ ಗತ್ ಒದ್ಗಾಯ್ಲಿ ತರ್ ಡೆನಿನ್ ಕೆಲ್ಲೆಂ ಹೆಂ ಚೂಕ್. ಡೆನಿಲಾಗಿಂ ನ್ಯಾಯ್–ನೀತ್ ಉಣಿ ಜಾವ್ನ್ ಆಯ್ಲ್ಯಾ ಜಾವ್ಯೆತ್‌ಗಿ? ನಾ. ಮ್ಹಾಕಾ ಡೆನಿಚ್ಯಾ ಹಾ ಕರ್ಣೆನಿಮಿತ್ತಿಂ ಸಮಾಧಾನ್ ನಾ. ಅಸೆಂ ಜಾಂವ್ಕ್ ನಜೊ. ಬಿಲ್ಕುಲ್ ನಜೊ ಮ್ಹಜ್ಯಾ ಬಾಪಾಯ್ನ್ ಬಿಜ್ನೆಸ್ ವ್ಯವಹಾರಾಂತ್ ಸ್ಪರ್ಧಿ ರಾವೊನ್ ಡೆನಿಚೊ ವೈಗತ್ವ್ ಕರ್ ಘೆತ್ಲಾಂ ಆಸ್ಯೆತ್. ಪುಣ್ ತ್ಯಾ ಚುಕಿಕ್ ಡೆನಿನ್ ಹೆಂ ಫಾರಿಕ್ಪಣ್ ಘೆಂವ್ಚೆಂ ನಹಿಂ. ಆನಿ ಬಿಲ್ಕುಲ್ ನಹಿಂ" ಅಸೆಂ ತೊ ಚಿಂತಿಲಾಗ್ಲೊ. ಏಕ್ ಹಪ್ತೊ ಭರ್ ಹಿಂಚ್ ಚಿಂತ್ನಾಂ ತಾಚಿ ಮತ್ ಕಾಂತಯ್ಲಾಗ್ಲಿಂ ಆನಿ ತೊ ಏಕಾ ನಿರ್ಧಾರಾಕ್ ಪಾವ್ಲೊ. ಆಪುಣ್ ಬರ್ಯಾ ನಿತಿದಾರ್ ಧನ್ಯಾಚ್ಯಾ ಹಾತಾಖಾಲ್ ಮಾತ್ರ್ ವಾವ್ರುಂಕ್ ಸಕ್ತಾಂ "ಡೆನ್ ಏಕ್ ನ್ಯಾಯ್ ನಿತಿಚೊ ಬರೊ ಧನಿ ಮ್ಹಣ್ ಹಾವೆಂ ಚಿಂತ್‌ಲ್ಲೆಂ. ಪುಣ್ ಮ್ಹಜ್ಯಾ ಚಿಂತ್ಪಾಂತ್ ಆಜ್ ಚೂಕ್ ಘಡ್ಲಿ." ಇತ್ಲೆಂ ಚಿಂತ್ಲ್ಯಾ ಉಪ್ರಾಂತ್ ತಾಣೆ ಏಕ್ ಪತ್ರ್ ಘೆತ್ಲೆಂ ಆನಿ 'ನೊಯೆಲಾ ಮಿಲ್ಸ್ ಪ್ರಾಯ್ವೆಟ್ ಲಿಮಿಟೆಡ್' ಸಂಸ್ಥ್ಯಾಚ್ಯಾ ಆಪ್ಲ್ಯಾ ಭಾಗಿದಾರೆಕ್ ರಾಜಿನಾಮ್ ಬರವ್ನ್ ತೆಂ ಪತ್ರ್ ತಾಣೆ ತ್ಯಾಚ್ ದಿಸಾ ಬೆಂಗ್ಳುರ್

ನೊಯೆಲಾ ಪ್ರೆಸ್ಸಾಚ್ಯಾ ವಿಳಾಸಾರ್ ಡೆನ್ ರೊಚಾಕ್ ರಿಜಿಸ್ಟರ್ಡ್ ಕರುನ್ ಧಾಡ್ಲೆಂ.

ತೆಣೆ ಬ್ರಾಯನಾಚೆ ಜಿಣ್ಯೆ ಅಂಖೆ ಕಾಬಾರ್ ಜಾವ್ನ್ ಆಯಿಲ್ಲೆ. ತಾಕಾ ಆನಿ ಖಂಯ್ಸ್ರ್ಯಾಯಿ ದಿಕ್ಕ್ಯಾನ್ ಬಚಾವಿ ನಾತ್ಲ್ಲಿ. ಹೆಣೆ ತಾಕಾ ತಾಚೆ ಧನಿಯಿೊ ಬಚಾವ್ ಕರಿನಾಂತ್ ಮ್ಹಣ್ ತೊ ಜಾಣಾಸ್ಲ್ಲೊ. ಬದ್ಲ್ಯಾಕ್ ತೆ ತಾಕಾ ಖಂಡಿತ್ ಜಾವ್ನ್ ಗುಳೊ ಘಾಲ್ತೆಲೆ. ತೆಣೆ ತಾಕಾ ಡೆನ್ ರೊಚ್‌ಯಿ ಆಧಾರ್ ದಿಂವ್ಚೊ ನಾ. ತೊ ತಾಕಾ ಖಂಡಿತ್ ಫಾಶಿಯೆಕ್ ಚಡಯ್ತೊಲೊ. ತೆಣೆ ತಾಚ್ಯಾ ಬಾಗ್ಲ್ಯಾ ಕೊಂಪ್ರೆಕ್ತರ್ ಮೌನ್ ರಾಂವ್ಚೊ ನಹಿಂ. ತಾಚೊ ದುಡು ದಿಲ್ಯಾ ಶಿವಾಯ್ ತೊ ಬಾಗ್ಲ್ಯಾಚೊ ಕಾಮ್ ಸಂಪವ್ನ್ ತೊ ಸೊಡ್ನ್ ದಿಂವ್ಚೊ ವ್ಯಕ್ತಿ ನಹಿಂ. ಉರ್ಲ್ಲೆ ಪಯ್ಶೆ ದಿಲ್ಯಾ ಶಿವಾಯ್ ಬಂಗ್ಲೊ ಆಪ್ಣಾಕ್ ಮೆಳ್ಚೊ ನಾ. ಹೆಣೆ ಬಾಯ್ಲ್ ಧುವ್ ಜಾಂವಾಯ್ ಆಪ್ಣ ಖಾತಿರ್ ಕಾಂಯ್ಚ್ ಕರ್ಚೆ ತಸಲ್ಯಾ ಸ್ಥಿತೆರ್ ನಾಂತ್. ಕಿತ್ಯಾಕ್ ತಿಂ ಅಸಹಾಯಕ್ ಜಾಲ್ಯಾಂತ್.

ತೆವ್ಯಿಲ್ಯಾನ್ ಮೇಜರ್ ರುಡಿ ಡಾಯಸ್ ಆಪ್ಲ್ಯಾ ಮಜತಿಚೊ ಹಾತ್ ಬಿಲ್ಕುಲ್ ದಿಂವ್ಚೊ ನಾ, ಕಿತ್ಯಾಕ್ ಆಪ್ಣೆಂ ಕೆಲ್ಲೊ ಹೊ ಘಾತ್ ಸಮ್ಜೊನ್ ತೊ ಆಪ್ಣಾಕ್ ಖಂಡಿತ್ ಆಪ್ಲ್ಯಾ ಮಿತ್ರತ್ವಾಕ್ ಸಾಸ್ಣಾಚಿ ಲಾತ್ ಮಾರ್ತೊಲೊ. ಆಪ್ಣಾಕ್ ವಳ್ಕ್ಯಾಂಚೆ ವ್ಹಡ್‌ವ್ಹಡ್ ಮನಿಸ್, ಹುದ್ದೆದಾರ್ ವ್ಯಕ್ತಿ ಕೊಣ್‌ಚ್ ಆಜ್ ಆಧಾರ್ಸುಂಚೆ ನಾಂತ್. ಕಿತ್ಯಾಕ್ ಆಪ್ಲಿ ಸ್ಥಿತಿ ಆಜ್ ಭಿಕಾರ್ಯಾಚಿ ಜಾಲ್ಯಾ. ಧನ್ ದೌಲತ್ ಆಸ್ತಾಸರ್ ಮಾತ್ರ್ ತೆ ಆಪ್ಲೆ ಮಿತ್ರ್ ಜಾವ್ನಾಸ್ಲ್ಲೆ ಆನಿ ಆಜ್ ತೆ ಆಪ್ಲಾ ತೆವ್ಯಿನ್ ಗುಂವ್ಡೊನ್ ಸಯ್ತ್ ಪಳೆಂವ್ಚೆ ನಾಂತ್. ಸ್ವತಾಚ್ಯಾ ಬಚಾವೆ ಖಾತಿರ್ ಖಂಯ್ಸ್ರ್ಯಾಯಿ ವಕೀಲಾಕ್ ಸಯ್ತ್ ಆಪುಣ್ ನೇಮುಂಕ್ ಸಕಾನಾ, ಕಿತ್ಯಾಕ್ ಕಾಂಯ್ ಪ್ರಯೋಜನ್ ನಾ. ಕಾರಣ್ ಅಪ್ರಾಧಾಚೆ ಹರ್ ರುಜ್ವಾತಿ ಧ್ವಡ್‌ಚ್ ಆಸಾತ್ ಆನಿ ಕೊಣಾಲಾಗಿಂಯಿ ಆಪುಣ್ ಜಿಕಾನ್, ಪುಣ್ ಡೆನ್ ರೊಚಾಲಾಗಿಂ ಬಿಲ್ಕುಲ್ ನಹಿಂ. ಹ್ಯಾ ಖಾತಿರ್ ಆಪ್ಣೆ ಮುಖ್ಲ್ಯಾ ಭೀಕರ್ ಪರಿಸ್ಥಿತೆರ್ ತೊಂಡ್ ಉಗ್ತೆಂ ಕರ್ಚೆ ಅಧಿಂ ತಿ ಪಳೆಂವ್ಚೆ ದೊಳೆ ಬಂಧ್ ಕರ್ಚೆಂಚ್ ಫಾಯ್ದ್ಯಾಚೆಂ ಜಾವ್ನಾಸಾ. ಕಿತ್ಯಾಕ್ ಆನಿ ಆಪ್ಣಾಕ್ ಬಚಾವಿ ನಾ. ಆಪುಣ್ ವಾಂಚೊಂಕ್‌ಯಿ ಸಕಾನಾ. ಆನಿ ಕೊಣಾ ಥಾವ್ನ್‌ಯಿ ಆಪುಣ್ ಬಚಾವಿ ಜೊಡುನ್ ಘೆಂವ್ಕ್‌ಯಿ ಸಕಾನಾ ಬಗಾರ್ ಕೊಣಾ ಥಾವ್ನ್ ತರಿ ಯೆಂವ್ತೆಂ ಮರಣ್‌ಂಚ್ ಆಪ್ಲ್ಯಾ ವಾಟೆರ್ ಆಸಾ. ದೆಕುನ್ ಹಾವೆಂ "ಮ್ಹಜಿ ವಾಟ್ ಧರ್ತಿ ಬರೆಂ." ಇತ್ಲೆಂ ಮ್ಹಣಾತ್ರ್ ತಾಣೆ ಬಂಧಿಂತ್ಲ್ಯಾ ಪಾರ್ಯಾ ಥಾವ್ನ್ ಏಕ್ ಕಾಗದ್ ಮಾಗ್ಲೆಂ. ಆನಿ ತಾಂತುಂ ಥೊಡೆಂ ಲಿಖ್ಲೆಂ ಆನಿ ತೆಂ ಆಪ್ಲ್ಯಾ ಧನ್ಯಾಚ್ಯಾ ನಾಂವಾರ್ ಬರಯ್ಲೆಂ. ಆನಿ ಬೊಲ್ಸಾಂತ್ಲಿ ಏಕ್ ಗುಳಿ ಕಾಡ್ನ್ ತೊಂಡಾಂತ್ ಘಾಲಿ.

ಗುಳಿ ತೋಂಡಾಂತ್ ಘಾಲ್ಲಿಚ್ ಬ್ರಾಯನ್ ಪರ್ತ್ಯಾಲೊ ಅರ್ಧ್ಯಾ ಮಿನುಟಾಭಿತರ್

ತಾಣೆ ದೊಳೆ ಸಾಸ್ಣಾಕ್ ಧಾಂಪ್ಲೆ. ಪಾರ್ಯಾಗಾರ್ ಆಜಾಪ್. ತಾಣೆ ವೆವೆಗಿಂ ಹವಾ ಲ್ದಾರಾಂಕ್ ಆಪಯ್ಲೆಂ. ದಾರ್ ಉಗಡ್ತಾಚ್ ಬ್ರಾಯನಾಕ್ ತಾಣಿ ಹಾಲಯ್ಲೊ. ಪುಣ ಬ್ರಾಯನಾನ್ ಪ್ರಾಣ್ ಸೊಡುನ್ ಜಾಲ್ಲೊ. ತಿತ್ಲ್ಯಾರ್ ಹವಾಲ್ದಾರಾಂನಿ ಖಬಾರ ಇನ್ಸ್ಪೆಕ್ಟರಾಕ್ ದಿಲಿ. ಕೂಡ್ಲೆ ಎಂಬುಲೆನ್ಸ್ ಆಪಯ್ಲೆಂ. ಹ್ಯಾ ವಖ್ತಾ ಬ್ರಾಯನಾಚ್ಯಾ ಬೊಲ್ಸಾಂತ್ ಬರಯಿಲ್ಲೆಂ ಪತ್ರ್ ಮೆಳ್ಳೆಂ ಆನಿ ತೆಂ ಇನ್ಸ್ಪೆಕ್ಟರಾನ್ ತಾಬೆಂತ್ ಘೆವ್ನ್ ಮೊಡೆಂ ಆಸ್ಪತ್ರೆಕ್ ಧಾಡ್ಲೆಂ. ಕೂಡ್ಲೆ ಇ। ರಂಗ ರಾಜನಾನ್ ಡೆನಿಕ್ ಫೋನ್ ಕೆಲೊ ಆನಿ ಖಬಾರ್ ತಿಳ್ಸಿಲಿ. ತಕ್ಷಣ್ಂಚ್ ಡೆನಿಚೆಂ ಕಾರ್ ವಿಕ್ಟೋರಿಯಾ ಹೊಸ್ಪಿಟ್ಲಾಕ್ ಪಾವ್ಲೆಂ. ಬ್ರಾಯನಾಚೆಂ ಮೊಡೆಂ ಪೋಸ್ಟ್ ಮಾರ್ಟೆಮಾಕ್ ಭಿತರ್ ಧಾಡ್ಲ್ಲೆಂ.

"ಮಿ। ಡೆನ್ ರೋಚ್ ಹೆಂ ಪತ್ರ್ ಬ್ರಾಯನಾನ್ ಮರ್ಚ್ಯಾ ಥೊಡ್ಯಾ ವೆಳಾ ಆಧಿಂ ಪಾರ್ಯಾ ಥಾವ್ನ್ ಹಾಡವ್ನ್ ಬರವ್ನ್ ದವರ್ಲ್ಲೆಂ ಜಾವ್ನಾಸಾ. ಹಾಂತು ತಾಣೆ ಸ್ವಷ್ಟ್ ಬರಯ್ಲ್ಲಾಂ ಆಪ್ಲ್ಯಾ ಆನಿ ಆಪ್ಣಾಚ್ಯಾ ಧನ್ಯಾಂಚಿ ಜಿವಿತ್ ಕಥಾ, ಆಪ್ಲ್ಯಾ ಆನಿ ಆಪ್ಣಾಚ್ಯಾ ಧನ್ಯಾಂಚ್ಯಾ ವಾಯ್ಟಾಚೆಂ ಜೆರಾಲ್ ಕುವ್ಸಾರ್ ಆನಿ ಆಪ್ಲೆಂ ಪ್ರಾಜಿತ್ ಜಾವ್ನ್ ಬ್ರಾಯನಾನ್ ಸೆಂವ್ಲ್ಲಿ ಸಾಯನಾಯ್ಡ್ ಗುಳಿ, ಸಾಸ್ಣಾಚ್ಯಾ ಪಯ್ಣಾಚಿ ಭುತಿ ಖಿಂಯ್, ವಾಚ್." ಮ್ಹಣಾತ್ತ್ ಡೆನಿಕ್ ಇ। ರಂಗ ರಾಜನಾನ್ ತೆಂ ಪತ್ರ್ ದಿಲೆಂ. ಸಗ್ಳೆಂ ವಾಚ್ಲೆಂ ಡೆನಿನ್.

"ಮಿಠ್ ಕೊಣ್ ಖಾತಾ ತೊ ಜರೂರ್ ಉದಾಕ್ ಮಾಗ್ತಾ ಇನ್ಸ್ಪೆಕ್ಟರ್, ಮ್ಹಜ್ಯಾ ಆವಯ್ನ್ಯಿ ಮ್ಹಾಕಾ ಏಕ್ ದೀಸ್ ಅಸೆಂಚ್ ಮ್ಹಳ್ಳೆಂ, ತೆಂ ಆಜ್ ಖರೆಂ ಜಾಲೆಂ. ತುಂ ಮ್ಹಾಕಾ ಚೂಕ್ ಸಮ್ಜಾನಾಂಯ್ ಜಾಲ್ಯಾರ್ ಹ್ಯಾ ಪತ್ರಾಚಿ ಏಕ್ ಝೆರೊಕ್ಸ್ ಪ್ರತಿ ಮ್ಹಾಕಾ ದಿ. ಹಾಂವ್ ತಿ ಮ್ಹಜ್ಯಾ ಅಲ್ಬಮಾಂತ್ ಘಾಲ್ನ್ ದವರ್ತಾಂ. ಕಿತ್ಯಾಕ್ ಹಿ ಅಧಿಕ್ ಮೊಲಾಧಿಕ್ ಕಾಣಿಕ್ ಜಾವ್ನಾಸಾ. ಗಾಬ್ರಿಯೆಲ್ ರೋಚ್ ಧನಿಯಾಂನಿ ಮ್ಹಜೆ ಥಂಯ್, ಆಮ್ಚ್ ಥಂಯ್ ಕೆಲ್ಲ್ಯಾ ಧಾರಾಳ್ ಬರ್ಯಾ ಪಣಾಂಚಿ ರುಜ್ವಾತ್. ಹಾಚಿ ಮ್ಹಾಕಾ ಅಧಿಕ್ ಗರ್ಜ್ ಆಸಾ."

"ಕಾಂಯ್ ಪರ್ವಾ ನಾ. ಹಾಂವ್ ತುಕಾ ದಿತೊಲೊಂ" ಮ್ಹಣಾತ್ತ್ ಇ। ರಂಗರಾಜನಾನ್ ತ್ಯಾ ಪತ್ರಾಚಿ ಏಕ್ ಫೊಟೊ ಪ್ರತಿ ಕಾಡವ್ನ್ ಹಾಡ್ಲಿ ಆನಿ ಡೆನಿಕ್ ದೀವ್ನ್ ಮ್ಹಳೆಂ: "ಹಿ ಸಾಂಭಾಳುನ್ ದವರ್. ತುಕಾ ಹಿ ಅಧಿಕ್ ಗರ್ಜೆಚಿ. ಹ್ಯಾ ನಿಮಿತ್ತಂ ತುಕಾ ಕೊಣೆಂಚ್ ಚುಕಿದಾರ್ ಕರುಂಕ್ ವಾಟ್ ನಾ. ತುವೆಂ ಆಪ್ಣಾಯಿಲ್ಲಿ ರೋಚ್ ಧನಿಯಾಚಿ ಸಂಪತ್ತ್ ತುಜಿಚ್ ಜಾವ್ನಾಸಾ. ತೆಂ ತುಜೆಂಚ್ ಹಕ್ಕ್. ಹಾಂತುಂ ಬ್ರಾಯನಾನ್ ಸ್ವಷ್ಟ್ ಲಿಖ್ಲಾಂ. ತಾಂತುಂ ಕೊಣೆಂಚ್ ಅಡ್ಕಳ್ ಹಾಡುಂಕ್ ವಾಟ್ ನಾ. ಗಾಬ್ರಿಯೆಲ್ ರೊಚಾನ್ ಆನಿ ಮನೋಹರ್ ರೊಚಾನ್ಂಚ್ ಜನರಲ್ ಪಾವರ್

ಒಫ್ ಎಟೊರ್ನಿ ಬ್ರಾಯನಾಕ್ ದಿಲ್ಯಾ ಆಸ್ತಾಂ ವಯ್ಲಿಂ ಹಕ್ಕಾಚಿಂ ಉತ್ರಾಂ ಬ್ರಾಯನಾನ್ ಉಚಾರ್ನ್ ಲಿಖ್ಚಿಂ ಆನಿ ರೋಚ್ ಧನಿಯಾಂನಿ ಉಚಾರ್ನ್ ಲಿಖ್ತಿಂ ಏಕ್‌ಚ್ ಜಾವ್ನಾಸಾ. ಆನಿ ಕಾಯ್ದ್ಯಾ ಪ್ರಕಾರ್‌ಯಿ ತುಂ ಶಾಭಿತ್‌ಚ್ ಆಸಾಯ್. ಕೋಣ್ ಪಾಪ್ ಆಧಾರ್ತಾ, ತಾಚೆರ್ ಶಿರಾಪ್ ಜರೂರ್ ಭೆಜ್ತಾ ಆನಿ ತಾಣೆ ಪ್ರಾಜಿತ್ ಕರುಂಕ್‌ಚ್ ಪಡ್ತಾ" ಇತ್ಲೆಂ ಮ್ಹಣ್ತಾಚ್ ಬ್ರಾಯನಾಚ್ಯಾ ಬಾಯ್ಲೆಕ್ ಗುಟ್ಟಹಳ್ಳಿಕ್ ಪೊಲಿಸಾಂನಿ ಖಬಾರ್ ಪಾವಿತ್ ಕೆಲಿ. ಬ್ರಾಯನಾಚಿ ಬಾಯ್ಲ್, ಧುವ್ ಲಿಂಡಾ, ಜಾಂವಯ್ ಇತ್ಯಾದಿ ವಿಕ್ಟೋರಿಯಾ ಗವರ್ನ್‌ಮೆಂಟ್ ಆಸ್ಪತ್ರೆಕ್ ಧಾಂವೊನ್ ಆಯ್ಲಿಂ. ತಾಂಚಿ ವಿಳಾಪ್‌ಚ್ ವಿಳಾಪ್, ಹೆಣೆ ಮನೋಹರಾಚ್ಯಾ ಘರಾ ಖಬಾರ್ ಪಾವ್ಲಿ. ಮನುಚಿ ಬಾಯ್ಲ್ ಲಿಡಿಯಾ ರೋಚ್‌ಯಿ ಆಸ್ಪತ್ರೆಕ್ ಆಯ್ಲಿ. ಬ್ರಾಯನಾನ್ ಸಾಯನಾಯ್ಡ್ ಘೆವ್ನ್ ಜೀವ್ಘಾತ್ ಕೆಲಾ ಮ್ಹಳ್ಳೆಂ ಪೋಸ್ಟ್ ಮಾರ್ಟೆಮ್ ರಿಪೊರ್ಟಾರ್ ಕಾಣ್ಸಿಲ್ಲೆಂ. ಡೆನಿಚ್ಯಾ ಬಂಗ್ಲ್ಯಾಂತ್ ಬೊಮ್ ಸ್ಫೋಟನ್ ಕರ್ಚಿ ಕ್ರೂರ್ ಹಿಕ್ಮತ್ ಕೆಲ್ಲ್ಯಾ ಬ್ರಾಯನಾಕ್ ಪೊಲಿಸಾಂನಿ ಕೈದ್ ಕರ್ನ್ ಬಂಧೆಂತ್ ದವರ್‌ಲ್ಲೆಕಡೆ ಬ್ರಾಯನಾನ್ ಸಾಯನಾಯ್ಡ್ ಘೆವ್ನ್ ಜೀವ್ಘಾತ್ ಕೆಲಾ ಮ್ಹಣ್ ಖಬಾರ್ ಪ್ರಚಾರ್ ಜಾಲಿ.

ದುಸ್ರೆ ದೀಸ್ ಪತ್ರಾಂನಿ ಬ್ರಾಯನಾಚ್ಯಾ ದುರಂತ್ ಮರ್ಣಾಚೆಂ ಕಾರಣ್ ಆನಿ ಖಬಾರ್ ಪ್ರಗಟ್ ಜಾಲ್ಲಿ. ಬ್ರಾಯನ್ ಆಲ್ಮೇಡಾನ್ ನೊಯೆಲಾ ಪ್ರೆಸ್ಸ್ ಮ್ಹಾಲಕಾಚೆಂ ಘರ್ ಕುಟ್ಮಾ ಸಮೇತ್ ನಾಸ್ ಕರ್ಚೆ ಖಾತಿರ್ ಬ್ರೀಫ್‌ಕೇಜಿಂತ್ ಮಾರೆಕಾರ್ ಬೊಮ್ ದವರ್ನ್ ಬ್ರೀಫ್‌ಕೆಜ್ ಡೆನ್ ರೊಚಾಚ್ಯಾ ತಾಬೆಕ್ ದಿಲ್ಲಿ. ಪುಣ್ ಬುಧ್ವಂತ್ ಡೆನ್ ರೊಚಾಕ್ ದುಬಾವ್ ಜಾವ್ನ್ ತಾಣೆ ಪೊಲಿಸಾಂ ಮುಖಾಂತ್ರ್ ತಪಾಸಣಿ ಕೆರವ್ನ್ ಬ್ರಾಯನಾಕ್ ಕೈದ್ ಕರಯಿಲ್ಲೊ ಆನಿ ನಿರ್ಜನ್ ಸುವಾತೆರ್ ಸರ್ಕಾರಿ ಪೊಲಿಸ್ ಅಧಿಕಾರಿಂ ಹುಜ್ರಿಂ ತ್ಯಾ ಬೊಮಾಚೆಂ ಸ್ಫೋಟನ್ ಕೆಲೆಂ. ಅಪ್ರಾಧಿಚೊ ಅಪ್ರಾಧ್ ರುಜ್ವಾತಿ ಸಮೇತ್ ತಿಳುವಳ್ ಜಾಲ್ಲೊಚ್ ಬಂಧಿಗೃಹಾಂತ್ ಬ್ರಾಯನಾನ್ ಆಪ್ಲೆಂ ಆನಿ ಆಪ್ಲ್ಯಾ ಧನ್ಯಾಚೆಂ ಪಾಪ್ ಲಿಖುನ್ ದಿಲ್ಲೆಂ ಪತ್ರ್ ಪೊಲಿಸಾಂ ತಾಬೆಂತ್ ಆಸಾ. ಬ್ರಾಯನಾಚಿ ಧನಿ ಬಲಾಯ್ಕೆಚ್ಯಾ ಸುಧಾರ್ಪಾಖಾತಿರ್ 4 ಮಹಿನ್ಯಾಂ ಆಧಿಂ ಕೆನಡಾ ಗೆಲ್ಲಿ. ಹ್ಯಾ ಅವ್ದೆರ್ ಬ್ರಾಯನಾನ್ ಧನ್ಯಾನ್ ಕರ್ನ್ ದಿಲ್ಲ್ಯಾ ಜನರಲ್ ಪಾವರ್ ಒಫ್ ಎಟೊರ್ನಿಚ್ಯಾ ಹಕ್ಕಾನುಸಾರ್ ಧನ್ಯಾಚೊ ಬೆಂಕಾಂತ್ಲೊ ದುಡು ಖಾಲಿ ಕೆಲಾ ಆನಿ ಜುಗಾರ್–ಘೊಡ್ಯಾಂ ರೇಸ್ ಖೆಳೊನ್ ಹೊಗ್ಡಾಯ್ಲಾ. ಪಾವಾನಾತ್ಲ್ಯಾಕ್ ಧನ್ಯಾಂಚಿ ಸಂಪತ್ತ್ ಡೆನ್ ರೋಚ್ ನಾಂವಾಚ್ಯಾ ಉದ್ಯಮಿಕ್ ಅಡವ್ ದವರ್ನ್ ವಾಯ್ದ್ಯಾ ಭಿತರ್ ಸೊಡಂವ್ಚ್ಯಾಕ್ ಅಸಮರ್ಥ್

ಜಾಲ್ಲ್ಯಾ ಬ್ರ್ಯಾಯನಾನ್ ಡೆನ್ ರೋಚ್ ಉದ್ಯಮಿಚೆಂ ನಾಸ್ ಕರುಂಕ್ ಮಾರೆಕಾ ಬೊಮ ಫಾಡ್ನ್ ದಿಲ್ಲೊ. ಆತಾಂ ಬ್ರ್ಯಾಯನಾಚೆಂ ಮೊಡೆಂ ತಪಾಸಣ್ ಜಾ ವಾರೆಸ್ದಾರಾಂಚ್ಯಾ ತಾಬೆಕ್ ದಿಲಾಂ......" ಪತ್ರಾಂ ಖಬ್ರೊ ಫೆವ್ನ್ ಉಭ್ಲಿಂ. ವಾ ಲ್ಯಾಂಚಿ ಆತುರಾಯ್ ವಿಶೇಸ್. ಲೋಕ್ ಆತಾಂ ಖಬ್ರ್ಯಾಂಕ್ ಪಾಂಯ್ಯಿಂ ಫಾ ಕುಡ್ಸುನ್ ಆಪಾಪ್ಣಾಕ್ ಭಗ್ಟ್ ಪ್ರಮಾಣೆ ಉಲಂವ್ಕ್ ಸುರು ಜಾಲೊ.

ಆತಾಂ ಬ್ರ್ಯಾಯನಾಚ್ಯಾ ಮರ್ಣಾಚಿ ಖಬಾರ್ ಕೆನಡಾ ಧಾಡುಂಕ್‌ಚ್ ಆಸ್ ತ್ಯಾ ಪ್ರಕಾರ್ ಮನುಚ್ಯಾ ಜಾಯ್ಲ್ಲೆನ್ ಲಿಡಿಯಾನ್ ಕೆನಡಾ ಬೆನೆಟಾಗೆರ್ ಡಾಯ ಕೆಲೆಂ. ಬೆನೆಟ್ ಘರಾ ನಾತ್ಲೆಲ್ಯಾನ್ ಘರ್ಚ್ಯಾ ಚಾಕರಿನ್ ರಿಸೀವರ್ ಉಕಲ್ಲೆ ಬೆನೆಟಾಗೆಲಿ ಚಾಕರ್ನ್ ಬ್ರಿಟಿಷ್ ನಾಗರಿಕ್. ತಿಚ್ಯಾ ಉಲೊಣ್ಯಾ ಉಚ್ಚಾರಣಾಂತ ಆಯ್ಕೊಪ್ಯಾಕ್ ಗುಸ್ಪಡಾಯ್ ಜಾಂವ್ಚೊ ಸಂಭವ್ ಆಸ್ಲೊ, ತ್ಯಾ ಶಿವಾಯ ಚಾಕರ್ನಿಚ್ಯಾ ಕಾನಾಂತ್ ತೀನ್ ದಿಸಾಂ ಆಧಿಂ ನಿಡ್‌ಲ್ಲೆಕಡೆ ಗುಂಗುರ್ಲ್ಯಾಚೆಂ ಪೀಲ ರಿಗ್ಲೆಲ್ಯಾನ್ ತಿಚ್ಯಾ ಕಾನಾಚಿ ಚಿಕಿತ್ಸಾ ತ್ವರಿತ್ ಕೆಲ್ಲಿ. ತ್ಯಾ ಪ್ರಕಾರ್ ತಿಚ್ಯಾ ಕಾನಾಚ ಪುಲಾಂಚೆರ್ ಪ್ರಭಾವ್ ಪಡ್ಲೆಲ್ಯಾನ್ ಆಯ್ಕೊಂಚೆಂ ಕಾಮ್ ಚಿಕ್ಕೆ ತ್ರಾಸಾಚೆ ಜಾತಾಲೆಂ. ಘರ್ಚಿಂ ಬೋಬೊ ಮಾರ್ನ್ ಜಾಲ್ಯಾರಿ ಸುಧಾರ್ಸಿತಾಲಿಂ. ಪುಣ್ ಟೆಲಿಫೊನಾ ಆಯ್ಲ್ಯಾರ್ ತಿಕಾ ಚಿಕ್ಕೆ ಸಮ್ಜೊಂಕ್ ಕಷ್ಟ್ ಮಾರ್ತಾಲೆ.

“ಹಲೊ, ಸುರ್ಝಾನ್ ಸ್ಪೀಕಿಂಗ್” ಜಾಪ್ ದಿಲಿ ಚಾಕರ್ನಿನ್.

“ಐ ಎಮ್ ಸ್ಪೀಕಿಂಗ್ ಫ್ರೊಮ್ ಇಂಡಿಯಾ. ಮೈ ನೇಮ್ ಇಸ್ ಫ್ಲಾವಿಯಾ ಲಿಡಿಯಾ ರೋಚ್. ಸಗ್ಳೆಂ ನಾಂವ್ ಉಚಾರ್ಲೆಂ ತಿಣೆ. “ಇಜ್ ಇಟ್ ಬೆನೆಟ್ ಹೌಸ್?” ಉಲಯ್ಲಿ ಲಿಡಿಯಾ.

"ಏಸ್ ಎಸ್. ದಿಸ್ ಇಸ್ ಬೆನೆಟ್ಸ್ ಹೌಸ್" ಜಾಪ್ ದಿಲಿ ಚಾಕರ್ನಿನ್.

ಪರತ್ ಉಲಯ್ಲಿ ಲಿಡಿಯಾ. “ಐ ಎಮ್ ಫ್ಲಾವಿ ಲಿಡಿಯಾ ರೋಚ್. ಐ ಮೀನ್ ಲಿಡಿಯಾ ರೋಚ್. ಫ್ರೊಮ್ ಇಂಡಿಯಾ.”

“ಇಡಿಯಾ ಲಿಡಿಯಾ...ಅಮೀನ್ ಇಡಿಯಾ!” ಚಾಕರ್ನಿಚ್ಯಾ ಮತಿಕ್ ಗುಸ್ಪ ಡಾಯ್ ಜಾಲಿ. ಪಯ್ಲೆಂಚ್ ತಿಕಾ ಸಾರ್ಕೆಂ ಆಯ್ಕನಾತ್ಲೆಂ. ಆತಾಂ ಹಾಂಗಾ ಲಿಡಿಯಾಚ್ಯಾ ಉತ್ರಾಂನಿ ತಿಕಾ ಗುಸ್ಪಡ್ ಜಾಲಿ. “ಪ್ಲೀಜ್, ಕೆನ್ ಐ ಹೆಲ್ಪ್ ಯೂ?” ವ್ಹಡ್ಲ್ಯಾನ್ ವಿಚಾರ್ಲೆಂ ಸುರ್ಝಾನಾನ್.

“ಎಸ್. ಐ ಎಮ್ ಲಿಡಿಯಾ ಫ್ರೊಮ್ ಇಂಡಿಯಾ. ಐ ಮೀನ್ ಲಿಡಿಯಾ ರೋಚ್. ವೈಫ್ ಒಫ್ ಮನೋಹರ್ ರೋಚ್. ಕೊಲಿಂಗ್ ಫ್ರೊಮ್ ಇಂಡಿಯಾ.”

ಹಾಂಗಾಸರ್ ಸುರ್ಝಾನಾಕ್ ಪುರ್ತಿ ಗುಸ್ಪಡಾಯ್ ಜಾಲಿ ತರಿ ತಿಕಾ ಸಮ್ಜೊಂಕ್‌ಚ್ ಜಾಯ್ ಆಸ್‌ಲ್ಲೆಂ. ಪುಣ್ ಲಿಡಿಯಾ ಉಲಂವ್ಚ್ಯಾಂತ್ ಗೊಂದೊಳಾಯ್ತಾಲಿ.



198

“ಸಾಂಗ್ ಕಿತೆಂ ಕರುಂಕ್ ಜಾಯ್? ಕೊಣ್ ಜಾಯ್ ತುಕಾ?” ವಿಚಾರ್ಲೆಂ ುರ್ಝಾನಾನ್.

“ಮ್ಹಾಕಾ ಮನೋಹರ್ ರೋಚ್ ಜಾಯ್. ತೆಂ ವಾ ತರ್ [illegible] ೊಯ್ ಜಾಯ್” ತೆವ್ಕಿಲೊ ತಾಳೊ ಆಯ್ಕಾಲೊ:

“ಹೊ ಸಮ್ಜಾಲಿಂ” ಮ್ಹಣಾಲಿ ಸುರ್ಝಾನ್, “[illegible] ನಾಯ್ಟ್ ಡ್ಯೂಟೆರ್ ಸ್ಪತ್ರೆಂತ್ ಆಸಾ ಆನಿ ಮನೋಹರ್ ರೋಚ್ ಬಾ[illegible] ಸಾಂಗಾತಾ ಆನಿ ಮಿವ್ಹಾಣ ಾಂಗಾತಾ ಕೆನಡಾ ಥಾವ್ನ್ ಕೆಲಿಫೊರ್ನಿಯಾ ಗೆಲ್ಯಾತ್.”

“ಕೆದಾಳಾ ಯೆತೆಲ?”

“ಹಾಂವ್ ನೆಣಾ.”

“ಹಲೊ, ತುಂ ಕೊಣ್ ಉಲಯ್ತಾಯ್?”

“ಹಾಂವ್ ‘ಚಾಕರ್ನ್’ ಉಲಯ್ತಾಂ. ಸುರ್ಝಾನ್ ಗ್ಲೆನ್ ಮ್ಹಜೆಂ ನಾಂವ್.”

“ಹಲೊ, ಪ್ಲೀಜ್ ಮನೋಹರ್ ರೊಚಾಕ್ ಖಬಾರ್ ದಿ. ಬ್ರ್ಯಾಯನ್ ಮೆಲಾ. ಕೂಡ್ಲೆ ಭಾಯ್ರ್ ಸರೊನ್ ಇಂಡಿಯಾಕ್ ಯೆಂವ್ಕ್ ಸಾಂಗ್. ಹಾಂವ್ ಮನೋಹರ್ ರೊಚಾಚಿ ಪತಿಣ್. ಐ ಮೀನ್ (ಮ್ಹಳ್ಯಾರ್) ಫ್ಲಾವಿ ಲಿಡಿಯಾ ರೋಚ್.”

“ಒಲ್ ರೈಟ್ ಒಲ್ ರೈಟ್” ಜಾಪ್ ದಿಲಿ ಸುರ್ಝಾನಾನ್. ತಿಕಾ ಖಂಯ್ಚೆಂಯಿ ಸಾರ್ಕೆಂ ಸಮ್ಜಾಲೆಂ ನಾ. ಕಿತ್ಯಾಕ್ ಇಂಡಿಯನಾಂನಿ ಉಲಂವ್ಚ್ಯಾ ಇಂಗ್ಲಿಷ್ ಭಾಸೆಚ್ಯಾ ಉಚ್ಚಾರಣ್ಯಾಂತ್ ಆನಿ ಬ್ರಿಟಿಷಾಂನಿ ಉಲಂವ್ಚ್ಯಾ–ಆಯ್ಕೊಂಚ್ಯಾ ಸಬ್ದಾಂ ಉಚ್ಚಾರಣ್ಯಾಂತ್ ಮ್ಹಸ್ತ್ ತಫಾವತ್ ಆಸೊನ್ ತಾಂಕಾಂ ತೆಂ ಸಮ್ಜೊಂಚ್ಯಾಕ್ ಕಷ್ಟ್ ಜಾತಾತ್. ತ್ಯಾ ಶಿವಾಯ್ ಹಾಂಗಾಸರ್ ಸುರ್ಝಾನಾಕ್ ಕಾನಾಚ್ಯಾ ಅಬಲಾಯ್ಕೆನಿಮ್ತಿಂ ಸಾರ್ಕೆಂ ಆಯ್ಕೊಂಕ್ಯಿ ಸಾಧ್ಯ್ ಜಾಲೆಂನಾ. ತರಿ ಉತ್ರಾಯಿಲ್ಲ್ಯಾ ಸಂಧೇಶಾಚೊ ತಿಣೆ ಅರ್ಥ್ ಸಮ್ಜೊಂಚೊ ಪ್ರಯತ್ನ್ ಕೆಲೆಂ. ಕಿತ್ಯಾಕ್ ಆತಾಂ ಧನಿನ್ ಯೆತಚ್ ತಿಕಾ ಹೊ ಸಂಧೇಶ್

WORLD KONKANI CENTRE LIBRARY

ತಿಳ್ಸುಂಕ್ ಆಸ್‌ಲ್ಲೊ. ದೆಕುನ್ ತಿ ಉತ್ರಾಂಚೊ ಅರ್ಥ್ ಕರುಂಕ್ ಲಾಗ್ಲಿ. 'ಇಂಡಿ
ಇಡಿಯಾ. ಅಮೀನ್ ಫ್ರೊಮ್ ಇಂಡಿಯಾ...ಇಡಿಯಾ ಅಮೀನ್...ಹಾಂ ಹಾ
ಇಡಿ ಅಮೀನ್ ಮೆಲಾ. ಇಂಡಿಯಾ ಥಾವ್ನ್ ಉಲಯ್ತಾಂ' ಸುರ್ಝಾನಾನ್ ದುಸ್
ಅರ್ಥ್ ಕೆಲೊ. 'ಉಗಾಂಡಾಚೊ ಇಡಿ ಅಮೀನ್ ಇಂಡಿಯಾಕ್ ಗೆಲಾ ಆಸ್ತೊಲೊ
ಥಂಯ್ಸರ್ ಮೆಲಾ ಆಸ್ತೊಲೊ' ಚಿಂತ್ಲೆಂ ತಿಣೆ.

ನಾಯ್ಟ್ ಡ್ಯೂಟಿ ಸಂಪವ್ನ್ ಘಾಂತ್ಯಾರ್ ಆಯಿಲ್ಲ್ಯಾ ಬೆನೆಟಾಕ್ ಸುರ್ಝಾನ
ಟೆಲಿಫೊನ್ ವಾರ್ತಾ ದೀವ್ನ್ ಮ್ಹಳೆಂ: "ಮೆಡಮ್, ಇಂಡಿಯಾ ಥಾವ್ನ್ ಟೆಲಿಫ
ಆಯಿಲ್ಲೊ. ಇಡಿ ಅಮೀನ್ ಮೆಲಾ ಖಂಯ್, ಇಂಡಿಯಾಂತ್ ಯೇವ್ನ್, ದೆ
ಮನೋಹರ್ ರೊಜಾಕ್ ಕೂಡ್ಲೆ ಯೆಂವ್ಕ್ ಸಾಂಗ್ಲಾಂ."

"ಇಡಿ ಅಮೀನ್! ಇಂಡಿಯಾಂತ್ ಯೇವ್ನ್ ಮೆಲಾ! ಮನೋಹರ್ ರೊಜ
ಅಪಯ್ಲಾಂ!! ಕಸಲೆಂ ಉಲಯ್ತಾಯ್ ತುಂ ಸುರ್ಝಾನ್?" ವಿಚಾರ್ಲೆಂ ಬೆನೆಟಾನ್.

"ವ್ಹಯ್ ಮೆಡಮ್. ಏಕ್ ಲೇಡಿ ಉಲಯ್ತಾಲಿ. ಅಮೀನ್ ಇಡೀ ಬ್ರೇ
ಡೈಡ್ ಇನ್ ಇಂಡಿಯಾ ಪ್ಲೀಜ್ ಗಿವ್ ಮೆಸಜ್ ಟು ಮನೋಹರ್ ರೋ
ಸ್ಟಾರ್ಟ್ ಇಮೀಡಿಯೆಟ್‌ಲೀ' ಅಸೆಂ ಸಾಂಗ್ಲಾಂ. ತುಕಾ ವಿಚಾರ್ತಾಲಿ. ಹಾವೆಂ,
ನಾಯ್ಟ್ ಡ್ಯೂಟಿರ್ ಆಸಾಯ್ ಮ್ಹಳೆಂ. ಮನೋಹರ್ ರೊಜಾಕ್ ವಿಚಾರ್ತಾಲಿ.
ಕ್ಯಾಲಿಫೊರ್ನಿಯಾ ಗೆಲ್ಯಾತ್' ಮ್ಹಳೆಂ. ಉಪ್ರಾಂತ್ ಮ್ಹಾಕಾ ತಿಚೆಂ ಉತ್ರಾಂ ಸಾಕಿ
ಸಮ್ಜಾಲ್ನಾಂತ್. ದೆಟ್ ಇಸ್ ಡಿಫ್ರೆಂಟ್ ಡಿಫ್ರೆಂಟ್ ಇಂಗ್ಲಿಷ್ ಒಫ್ ಇಂಡಿಯನ
ಮ್ಹಣಾತ್ತ್ ಸುರ್ಝಾನ್ ಭಿತರ್ ಗೆಲಿ.

ಬೆನೆಟಾಕ್ ಹಾಂಗಾ ಗುಸ್ಪಡಾಯ್ ಜಾಲಿ. ಮನೋಹರ್ ರೊಜಾಕ್
ಅಮೀನ್ ಮೆಲ್ಲ್ಯಾ ಖಾತಿರ್ ಕೊಣೆ ಟೆಲಿಫೊನ್ ಕರ್ಚೊ? ಇಡಿ ಅಮೀನ್ ಮೆಲ್ಲ್ಯಾಂ
ಮನು ರೊಜಾಕ್ ಕಿತೆಂ ಲುಕ್ಸಾಣ್ ಆಸಾ? ಮಿಸ್ತೆರ್ ಕಸಲೊ? ಬೆನೆಟಾಕ್ ಅರ್ಥ
ಜಾಲೊನಾ. ಆಧ್ಲೆ ಪಾವ್ಟಿ ಬ್ರಾಯನ್ ಜಯ್ಲಾಂತ್ ಆಸಾ ಮ್ಹಣ್ ಟೆಲಿಫೊ
ಆಯಿಲ್ಲೊ.ಉಪ್ರಾಂತ್ ಡೆಡಿಸ್ ಪ್ರೆಸ್ಸಾಕ್ ಫೋನ್ ಕರ್ತಚ್ 'ಸಗ್ಳೆಂ ಸಾರ್ಕೆಂ ಆಸ
ಕಾಂಯ್ ಲಫ್ಡೆ ನಾಂತ್ ಮ್ಹಳ್ಳಿ ಖಬಾರ್ ಆಯ್ಲಿ. ಪುಣ್ ಆತಾಂ ಇಡಿ ಅಮೀ
ಮೆಲೊ ತರ್ ಮನುಕ್ ಆಪಂವ್ಚಿ ಗರ್ಜ್ ಕಸಲಿ? ಹ್ಯಾ ಕೆಪ್ಪ್ಯಾ ಸುರ್ಝಾನಾಕ್ ಕಿ
ಆಯ್ಕ್ಯಾಲಾಂ ಕೊಣ್ ಜಾಣಾ?" ಮ್ಹಣಾತ್ತ್ ಬೆನೆಟಾನ್ ತೊ ವಿಷಯ್ ಸೊಡ
ಸೊಡ್ಲೊ ಜಾಲ್ಯಾರಿ ತಾಚ್ಯಾ ಮತಿಕ್ ಕಾಂತಂವ್ಕ್ ಸುರು ಜಾಲೆಂ.

"ಕಾಂಯ್ ತರಿ ಲಫ್ಡೆ ಆಸ್ತೆಲೆ. ಸುರ್ಝಾನಾನ್ ಆಯ್ಕಲ್ಲ್ಯಾಂತ್ ಆನಿ ತ
ತಾಳ್ಯಾನ್ ಉಲಯಿಲ್ಲ್ಯಾಂತ್ ತಫಾವತ್ ಆಸ್ತೊಲೊ. ಪುಣ್ ಬೆನ್ ರೊಯ್, ಮನ

ಡಿ ಕೆಲಿಫೊರ್ನಿಯಾಂತ್ ಖಂಯ್ಚ್ಯಾಕಡೆ ಆಸಾತ್ ಮ್ಹಳ್ಳೆಂ ಬೆನೆಟಾಕ್ ಕಳಿತ್ ತ್ಲ್ಲೆಂ. ತೆ ಗೆಲ್ಲ್ಯಾ ಗೆಲ್ಲ್ಯಾ ಗಾಂವಾ ಥಾವ್ನ್ ಆಪ್ಲ್ಯಾಪ್ ಕೆನಡಾಕ್ ಫೊನ್ ಕರ್ನ್ ನೆಟಾಲಾಗಿಂ ಉಲಯ್ತಾಲೆ ಆಸ್ತಾಂ ಆತಾಂ ಬೆನೆಟಾಕ್ ತಾಂಚ್ಯಾಚ್ ಟೆಲೆಫೊನಾಕ್ ಕ್ಟೆಂ ಪಡ್ಲೆಂ. ತ್ಯಾ ಪ್ರಕಾರ್ ಚವ್ತೆ ದಿಸಾ ಬೆನೆಟಾಕ್ ಕ್ಯಾಲಿಫೊರ್ನಿಯಾ ಥಾವ್ನ್ ನ್ ರೊಯ್‌ಚೆಂ ಫೋನ್ ಆಯ್ಲೆಂ.

"ಹಲೋ" ಮ್ಹಣಾಲೆಂ ಬೆನೆಟ್. "ಮನು ಖಂಯ್ ಆಸಾ? ತಾಚೆಲಾಗಿಂ ಮ್ಹಾಕಾ ಉಲಂವ್ಕ್ ಜಾಯ್. ತಾಕಾ ಏಕ್ ಖಬಾರ್ ದೀಂವ್ಕ್ ಆಸಾ."

"ತೊ ಹಾಂಗಾಚ್ ಆಸಾ. ಉಲಯ್" ಮ್ಹಣಾಲೊ [illegible] ರೊಯ್. ರಿಸೀವರ್ ಮನುಕ್ ದೀವ್ನ್.

"ಹಲೋ ಬೆನೆಟ್, ಕಸೆಂ ಆಸಾಯ್?"

"ತುಮಿ ಕಸೆ ಆಸಾತ್ ಆನಿ ಕೆದಾಳಾ ಕೆನಡಾ ಪಾಟಿ ಯೆತಾತ್? ಡೆಡಿ ಕಸೊ ಸಾ?"

"ಆಮಿ ಸಕ್ಕಡ್ ಬರೆ ಆಸಾಂವ್, ಡೆಡಿಯಿ ಬರೊ ಆಸಾ. ಏಕ್–ದೋನ್ ಹಫ್ತ್ಯಾಂನಿ ಪಾಟಿ ಯೆತಾಂವ್. ಆನಿಕಿ ಥೊಡೆ ಜಾಗೆ ಭಂವೊಂಕ್ ಆಸಾತ್."

"ಆಯ್ಕ್ ಮನು. ಚಾರ್ ದಿಸಾಂ ಆಧಿಂ ಇಂಡಿಯಾ ಥಾವ್ನ್ ಏಕ್ ಕೊಲ್ ಆಯಿಲ್ಲೆಂ. ಹಾಂವ್ 'ನಾಯ್ಟ್ ಡ್ಯೂಟಿರ್' ಆಸ್‌ಲ್ಲಿಂ. ಸುಝಾನ್ ಆಸ್‌ಲ್ಲೆಂ. ತಾಣೆ ವಿವರ್ ಘೆತ್ಲ್ಲಾ. ಪುಣ್ ಮ್ಹಾಕಾ ಅರ್ಥ್ ಜಾಯ್ನಾ."

"ಗಜಾಲ್ ಕಿತೆಂ ಬೆನೆಟ್? ಕಸಲೊ ವಿವರ್? ಕೊಣಾ ಥಾವ್ನ್" ವಿಚಾರ್ಲೆಂ ಮನುನ್.

"ತೆಂ ಹಾಂವ್‌ಯಿ ಸಾರ್ಕೆಂ ನೆಣಾ. ಇಂಡಿಯಾಂತ್ ಇಡಿ ಅಮೀನ್ ಮೆಲೊ ಖಂಯ್. ತುಕಾ ಕೂಡ್ಲೆ ಆಪಯ್ಲ್ಲಾಂ. 'ಕೊಲ್ ಫ್ರೊಮ್ ಇಂಡಿಯಾ' ಮ್ಹಣಾಲೆಂ ಸುಝಾನ್."

"ಬೆನೆಟ್" ಮ್ಹಣಾಲೊ ಮನು. "ಸಾರ್ಕೆಂ ವಿಚಾರ್ ಕೊಣಾಚೆಂ ಕೊಲ್ ಮ್ಹಣ್."

"ಸುಝಾನಾಚ್ಯಾ ಕಾನಾಂತ್ ಗುಂಗುರ್ಲ್ಯಾಚೆಂ ಪೀಲ್ ರಿಗೊನ್ ತಾಚ್ಯಾ ಕಾನಾಚೆಂ ಒಪರೇಶನ್ ಜಾಲ್ಲ್ಯಾನ್ ಆನಿ ತಾಕಾ ಆಯ್ಕೊಂಚಿ ಸಕತ್ ಉಣಿ ಜಾಲ್ಲ್ಯಾನ್ ಸಾರ್ಕೆಂ ಸಮ್ಜೊಂಕ್ ತೆಂ ಸಕೊಂಕ್ ನಾ. ಕಾಂಯ್ ತರಿ ಗಡ್ಬಡ್ ಆಸ್ತೆಲಿ ಇಂಡಿಯಾಂತ್. "ಬ್ರೇನ್ ಇನ್ ಇಂಡಿಯಾ. ಡೈಡ್. ಇಡೀ ಅಮೀನ್..." ಅಸೆಂ ಏಕಾ ಸ್ತ್ರಿಯೆಚೊ ತಾಳೊ ಖಂಯ್. ತಿಚೆಂ ಉಲೊಣೆ ಸಾರ್ಕೆಂ ಸುಝಾನಾಕ್ ಆಯ್ಕೊಂಕ್ ನಾ ಆನಿ

ಸಮ್ಜೊಂಕ್‌ಯಿ ನಾ."

"ಬರೆಂ ತರ್. ಮ್ಹಾಕಾ ಹಾಂತುಂ ಕಾಂಯ್ ತರಿ ಗಡ್ಬಡ್ ದಿಸ್ತಾ. ಹಾಂ ಹ್ಯಾವಿಷಿಂ ಚಿಂತ್ತಾಂ ಆನಿ ವೆಗಿಂ ಯೆಂವ್ಕ ಪಳೆತಾಂ" ಮ್ಹಣಾತ್ತ್ ಮನುನ್ ಫೋನ ದವರ್ಲೊ.

"ಡೆಡಿ, ಕಾಂಯ್ ತರಿ ಇಂಡಿಯಾಂತ್ ಗಡ್ಬಡ್ ಆಸಾ. ಫೋನ್ ಆಯಿಲ್ಲೆ ಖಂಯ್."

"ಕೊಣಾಚೊ ಫೋನ್? ಕಸಲಿ ಗಡ್ಬಡ್?" ವಿಚಾರ್ಲೆಂ ಗಾಬ್ರಿಯೆಲ್ ರೊಚಾನ್.

"ಸುರ್ಮಾನಾನ್ ಸಾಗ್ತ ಪ್ರಕಾರ್ ಅರ್ಥ್ ಕೆಲ್ಯಾರ್ ತಾಂತುಂ ಮತ್ಲಬ್ ನಾ ಇಡಿ ಅಮೀನ್ ಮಲಾ. ಮನುನ್ ಕೂಡ್ಲೆ ಇಂಡಿಯಾಕ್ ಯೆಜಾಯ್ ಮ್ಹಣ್".

"ಇಡಿ ಅಮೀನ್ ಮೆಲಾ! ತೊ ಮೆಲ್ಲ್ಯಾಂತ್ ಆಮ್ಕಾಂ ಕಿತೆಂ ಲುಕ್ಸಾಣ್ ಆಸಾ! ತೊ ಮರಾನಾ ಪೆಲ್ಯಾನ್. ತಾಣೆ ಕಿತ್ಲ್ಯಾ ಲೊಕಾಕ್ ಮಾರ್ಲಾಂ. ಉಗಾಂಡಾಂತ್ ರಗ್ತಾಚಿ ಕ್ರಾಂತಿ ಕೆಲ್ಯಾ ತಾಣೆ. ಮನ್ಶ್ಯಾಂಚಿಂ ಕಾಳ್ಜಾಂ, ಮೆಂದು. ಫ್ರಿಜ್ಜಾಂನಿ ದವರ್ ಖೆಲ್ಲೊ ಮನಿಸ್ ತೊ. ಪುಣ್ ಪುಣ್..."

"ನಾ ಡೆಡಿ. ಬ್ರೇನ್ ಇನ್ ಇಂಡಿಯಾ, ಡೈಡ್, ಇಡಿ ಆಮೀನ್, ಕೊಲ್ ಫ್ರೊಮ್ ಇಂಡಿಯಾ. ಹ್ಯಾ ಕುಡ್ಕ್ಯ ಕುಡ್ಕ್ಯ ಉತ್ರಾಂನಿ ಕಾಂಯ್ ತರಿ ಮಿಸ್ತೆರ್ ಆಸಾ."

"ಮಿಸ್ತೆರ್ ಗಿಸ್ತೆರ್ ಕಾಂಯ್ ನಾ. ಇಡಿ ಅಮೀನ್ ಮನ್ಶ್ಯಾಂಚೆ ಮೆಂದು ಮ್ಹಣ್ಜೆ ಬ್ರೇಯ್ನ್ ಖಾತಾಲೊ. ತೊ ಮೆಲೊ ಆಸ್ತೊಲೊ."

"ನಹಿಂ ಡೆಡಿ ತಸೆಂ ಸಾಧ್ಯ ನಾ. ಇಡಿ ಅಮೀನ್ ಇಂಡಿಯಾಂತ್ ನಾ. ತೊ ಗುಪ್ತ್ ಗಲ್ಫಾಂತ್ಲ್ಯಾ ದೇಶಾಂತ್ ಲಿಪೊನ್ ಆಸಾ. ಗಾಂವಾ ಥಾವ್ನ್ ಟೆಲಿಫೊನ್ ಆನಿ ಆಮ್ಕಾಂ ಟೆಲಿಫೊನ್ ಕರ್ನೊ ಜಾಲ್ಯಾರ್ ಏಕ್‌ಚ್ ಮಾಮ್ರಿನ್. ನಾ ತರ್ ಲಿಡಿಯಾನ್. ಹಾಂ...ಹಾಂ..." ಮನುಕ್ ಎಕಾಚ್ಫಾರಾ ಉಗ್ಡಾಸ್ ಆಯ್ಲೊ. ಲಿಡಿಯಾ ಐ ಮೀನ್ ಇಂಡಿಯಾ... "ಡೆಡಿ, ಲಿಡಿಯಾಕ್ ಹರ್ಯಕಾ ಸಬ್ದಾ ಪಾಟ್ಲ್ಯಾನ್ ಐ ಮೀನ್ ಐ ಮೀನ್ (ಮ್ಹಳ್ಯಾರ್) ಮ್ಹಣ್ಚಿ ಸವಯ್ ಆಸಾ. 'ಐ ಮೀನ್ ಲಿಡಿಯಾ, ಸ್ಪೀಕಿಂಗ್ ಫ್ರೊಮ್ ಇಂಡಿಯಾ' ಅಸೆಂ ಮ್ಹಳಾಂ ಆಸ್ತೆಲೆಂ. ಕೆಪ್ಪ್ಯ ಸುರ್ಮಾನಾಕ್ ದುಸ್ರೊಚ್ ಅರ್ಥ್ ಜಾಲಾ. ತರ್ ಟೆಲಿಫೊನ್ ಬೆಂಗ್ಳುರ್ ಥಾವ್ನ್ ಲಿಡಿಯಾನ್ ಕೆಲಾ, ಇಡಿ ಅಮೀನಾ ವಿಷ್ಯಾಂತ್ ನಹಿಂ. 'ಲಿಡಿಯಾ, ಐ ಮೀನ್ ಲಿಡಿಯಾ ಫ್ರೊಮ್ ಇಂಡಿಯಾ' ಅಸೆಂ ಮ್ಹಳಾಂ. 'ಬ್ರೇನ್ ಡೈಡ್. ಬ್ರಾಯನ್ ಮೆಲಾ' ಮ್ಹಳ್ಯೊ ಅರ್ಥ್ ಜಾತಾ. ಡೆಡಿ, ಕಾಂಯ್ ತರಿ ಗಡ್ಬಡ್ ಜಾಲ್ಯಾ. ಆಧ್ಲೆ ಪಾವ್ಟಿ ಬ್ರಾಯನ್ ಜಯ್ಲಾಂತ್ ಆಸಾ ಮ್ಹಣ್ ಆಮ್ಕಾಂ ಖಬಾರ್ ಆಯಿಲ್ಲಿ ಪುಣ್ ಪ್ರೆಸ್ಸಾಕ್ ಫೋನ್ ಕರ್ತಚ್ ಫಟ್ ಮ್ಹಣ್ ಕಳ್ಳೆಂ.

ಪುಣ್ ಆಜ್ ಹ್ಯಾ ಖಬ್ರೆಂತ್ ಕಾಂಯ್ ತರಿ ಅರ್ಥ್ ಆಸ್ತೊಲೊ” ಮ್ಹಣಾಲೊ ಮನು.

“ತರ್ ಕಿತೆಂ ಕರ್ಚೆಂ?”

“ಘರಾ ಬೆಂಗ್ಳುರ್ ಡಾಯಲ್ ಕರ್. ಗಜಾಲ್ ಆತಾಂಚ್ ಸಮ್ಜೊಂಚೆಂ ಬರೆಂ” ಮ್ಹಣಾಲೊ ಮನು. ತ್ಯಾ ಪ್ರಕಾರ್ ಮನುನ್ ಕ್ಯಾಲಿಫೊರ್ನಿಯಾ ಥಾವ್ನ್ ಬೆಂಗ್ಳುರಾಕ್ ಟೆಲಿಫೊನ್ ಕೊಲ್ ಡೈರೆಕ್ಟ್ ಬುಕ್ ಕೆಲೆಂ.

ಬೆಂಗ್ಳುರಾಂತ್ ಲಿಡಿಯಾಕ್ ಸಾಷುನ್ ಪಯ್ಲಿಚ್ ಚತ್ರಾಯ್ ದೀವ್ನ್ ಸಾಂಗ್‌ಲ್ಲೆಂ ಕಿ ಗಾಬ್ರಿಯೆಲ್ ರೊಚಾಕ್ ರಗ್ತಾ ದಾಂಬ್ಣ ಆಸಾ. ಹ್ಯಾನಿಮಿತ್ತಿಂ ತಾಕಾ ‘ಪ್ರೆಶ್ಯರ್’ ಚಡ್ಜ ಅನಾಪೇಕ್ಷಿತ್ ಖಬಾರ್ ಎಕಾಘಾರಾ ದಿಂವ್ಚಿ ನಹಿಂ. ತಿ ಆಯ್ಕೊನ್ ತಾಚೊ ಕಾಳಿಜ್ ರಾವ್ಲೆಂ ಜಾಲ್ಯಾರ್ ಘೊವಾಚೆಂ ಮೊಡೊ ಮಾತ್ರ್ ಹಾಡ್ಚೆಂ ಪಡ್ತೆಲೆಂ. ಕಿತೆಂ ಜಾಲ್ಯಾರಿ ಪಯ್ಣಾರ್ ಆಸ್ಲ್ಯಾಂಕ್ ಧಖೊ ಬಸ್ಚಿ ಖಬಾರ್ ದಿಂವ್ಚಿ ನಹಿಂ. ಹೆಂ. ತಾಂಚ್ಯಾ ಮರ್ಣಾಕ್‌ಯಿ ಕಾರಣ್ ಜಾತಾ ಮ್ಹಳ್ಳೆಂ ಸೂಚನ್ ದಿಲ್ಲೆಂ. ತ್ಯಾ ಪ್ರಕಾರ್ ಲಿಡಿಯಾನ್ ಖರಿ ಗಜಾಲ್ ಟೆಲಿಫೊನಾಚೆರ್ ತಿಳ್ಸುಂಕ್ ಪಾಟಿ ಕೆಲ್ಲೆಂ. ಕಿತ್ಯಾಕ್ ತಾಕಾಯಿ ಆಪ್ಲೊ ಘೊವ್ ಆನಿ ಮಾಂವ್ ಶಾಭಿತಾಯೆನ್ ಆಪ್ಲ್ಯಾ ಮಾಯ್‌ದೇಶಾಕ್ ಪಾಟಿ ಯೆಂವ್ಕ್ ಜಾಯ್ ಆಸ್‌ಲ್ಲೆಂ.

ಕ್ಯಾಲಿಫೊರ್ನಿಯಾ ಥಾವ್ನ್ ಮನುನ್ ಕೆಲ್ಲ್ಯಾ ಟೆಲಿಫೊನಾಕ್ ಬೆಂಗ್ಳುರಾಂತ್ ಲಿಡಿಯಾ ಜಾಗೆಂ ಜಾಲೆಂ. “ಹಲೊ ಲಿಡಿಯಾ, ಹಾಂವ್ ಮನು ಉಲಯ್ತಾಂ.”

“ಹಾಂ ಮನು, ತುಕಾ ‘ಮೆಸೆಜ್’ ಮೆಳ್ಳಿ?” ವಿಚಾರ್ಲೆಂ ಲಿಡಿಯಾನ್.

“ವ್ಹಯ್. ಇಡಿ ಅಮಿನ್ ಇಂಡಿಯಾಂತ್ ಯೇವ್ನ್ ಮೆಲೊ ಮ್ಹಳ್ಳಿ.”

“ಕಸಲಿಂ ಫೂಕಣಾಂ ಉಲಯ್ತಾಯ್ ಮನು ತುಂ? ಖಂಯ್ಚೊ ಇಡಿ ಅಮಿನ್?”

“ಹಾಂವ್ ನೆಣಾ. ಇಡಿ ಅಮಿನ್ ಎಕ್ಲೊಚ್ ಆಸಾ, ಉಗಾಂಡಾಚೊ.”

“ಹಾಂವ್ ಇಡಿ ಅಮಿನಾ ವಿಷ್ಯಾಂತ್ ಉಲಂವ್ಕ್ ನಾ. ತುಮಿ ಕಸೆ ಆಸಾತ್? ಡೆಡಿ ಕಸೊ ಆಸಾ?”

“ಆಮಿ ಸಕ್ಕಡ್ ಬರೆ ಆಸಾಂವ್. ಡೆಡಿಚೊ ‘ಪ್ರೆಶ್ಯರ್’ ಚಿಕ್ಕೆ ಉಣೊ ಆಸಾ. ಸಾಂಗ್, ತುವೆಂ ಬೆನೆಟಾಕ್ ಫೊನ್ ಕೆಲ್ಲೊಯ್‌ಗಿ?”

“ವ್ಹಯ್. ಆಯ್ಕ್, ಭುಂವ್ಡಿ ಕಾಬಾರ್ ಕರಾ ಆನಿ ವೆಗಿಂ ಬೆಂಗ್ಳುರಾಕ್ ಪಾಟಿ ಯೆಯಾ. ಬ್ರಾಯನ್ ಆವ್ಚಿತ್ ಅಂತರ್ಲೊ. ಹಾಂಗಾಸರ್ ಆತಾಂ ಆಮ್ಚಿ ಸಂಪತ್ತ್ ಸಾಂಭಾಳುಂಕ್ ಕೊಣ್ ನಾ ಆನಿ ಕೊಣಾಚಿ ಗರ್ಜ್‌ಯಿ ನಾ.”

“ತಸೆಂ ಮ್ಹಳ್ಯಾರ್?”

“ಮ್ಹಾಕಾ ಟೆಲಿಫೊನಾಚೆರ್ ಸಗ್ಳೆಂ ವಿವರುಂಕ್ ಜಾಯ್ನಾ. ಆಮ್ಚಿ ಸಗ್ಳಿ ಸಂಪತ್ತ್

ಸಾಂಭಾಳ್ಚಿ ಜವಾಬ್ದಾರಿ ಬರ್ಯಾ ಎಕಾ ಮನ್ಶ್ಯಾಕ್ ದಿಲ್ಯಾ. ದೆಕುನ್ ಡೆಡಿಕ್ ಸಾಂಗ್ ವೆಗಿಂ ತುಮಿ ಪಾಟಿ ಯೆಯಾ. ಹಾಂಗಾಚೆಂ ವಾತಾವರಣ್ ಬರೆಂ ನಾ."

"ಪುಣ್ ಬ್ರಾಯನ್ ಮೆಲೊ ಕಸೊ?" ವಿಚಾರ್ಲೆಂ ಮನುನ್.

"ತಾಣೆ ಜಿವ್ಘಾತ್ ಕೆಲೊ. ಡೆಡಿಕ್ ವಿಷಯ್ ವ್ಹಡ್ ಕರ್ನ್ ಸಾಂಗಾನಾಕಾ. ತಾಚೊ 'ಪ್ರೆಶ್ಶರ್' ವಾಡ್ತೊಲೊ. ಗಡ್ಬಡಿ ಕಾಂಯ್ ಗರ್ಜ್ ನಾ. ವಾತ್ ಪಾಲ್ವಾಲ್ಯಾ ಆನಿ ತಿ ಪೆಟೆಂವ್ಕ್ ಜಾಯ್ನಾ. ತುಮಿ ಪಾಟಿ ಯೆಯಾ" ಇತ್ಲೆಂಚ್ ಮ್ಹಣಾಲೆಂ ಲಿಡಿಯಾ. ಆನಿ ತಾಣೆ ರಿಸೀವರ್ ದವರ್ಲೆಂ.

"ಡೆಡಿ" ಮ್ಹಣಾಲೊ ಮನು ರೋಚ್: "ಬ್ರಾಯನಾನ್ ಜಿವ್ಘಾತ್ ಕೆಲೊ ಖಂಯ್."

"ಬ್ರಾಯನಾನ್ ಜಿವ್ಘಾತ್ ಕೆಲೊ!" ಗಾಬ್ರಿಯೆಲ್ ರೊಚಾಕ್ ತಳ್ಮಟ್ಯಾಕ್ ಮಾರ್ಲ್ಲೆಬರಿ ಜಾಲೆಂ:

"ವ್ಹಯ್, ಆನಿ ಆಮ್ಚಿ ಸಂಪತ್ತ್ ಸಾಂಭಾಳ್ಚಿ ಜವಾಬ್ದಾರಿ ಬರ್ಯಾ ಎಕಾ ಮನ್ಶ್ಯಾಕ್ ಬ್ರಾಯನಾನ್ ದಿಲ್ಯಾ ಖಂಯ್: ಮ್ಹಾಕಾ ಮಿಸ್ತೆರ್ ಸಮ್ಜನಾ. ಬ್ರಾಯನ್ ಮೆಲೊ ಕಿತ್ಯಾಕ್?"

"ಬ್ರಾಯನಾನ್ ಜಿವ್ಘಾತ್ ಕೆಲೊ? ಸಂಪತ್ತ್ ಬರ್ಯಾ ಮನ್ಶ್ಯಾಕ್ ಸಾಂಭಾಳುಂಕ್ ದಿಲ್ಯಾ? ಕೋಣ್ ತೊ ಬರೊ ಮನಿಸ್? ಮನು, ಮನೋಹರ್ ಪ್ರೆಸ್ಸಾಕ್ ಡಾಯಲ್ ಕರ್" ಮ್ಹಣಾಲೊ ಗಾಬ್ರಿಯೆಲ್ ರೋಚ್. ಆನಿ ತಾಣೆ ಡಾಯಲ್ ಕೆಲೆಂ. ಪುಣ್ ಕೆಲಿಫೋರ್ನಿಯಾಚ್ಯಾ ತ್ಯಾ ವೆಳಾಕ್ ಬೆಂಗ್ಳುರಾಂತ್ ರಾತ್ ಮೊಧ್ಯಾನೆಚಿ ಜಾಲ್ಲ್ಯಾನ್ ಪ್ರೆಸ್ಸ್ ಬಂಧ್ ಆಸ್ಲ್ಲೆಂ.

"ಇಂಡಿಯಾಂತ್ ಆತಾಂ ಮೊಧ್ಯಾನ್ ರಾತ್ ಡೆಡಿ. ಪ್ರೆಸ್ಸಾಂತ್ ರಾತಿಕ್ ಕೊಣ್ಂಯಿ ಕಾಮ್ ಕರಿನಾಂತ್: ಆಮಿ ಫಾಲ್ಯಾಂ ಡಾಯಲ್ ಕರ್ಯಾಂ" ಮ್ಹಣಾಲೊ ಮನು. ತ್ಯಾಚ್ ಪ್ರಕಾರ್ ತಾಣೆ ಇಂಡಿಯೆಚ್ಯಾ ಸಕಾಳಿಂಚ್ಯಾ 10 ವರಾಂಚ್ಯಾ ಅಂದಾಜಾರ್ ಡಾಯಲ್ ಕೆಲೆಂ. ಟೆಲಿಫೋನ್ ಒಪರೇಟರಾನ್ ಜಾಪ್ ದಿಲಿ "ಹಲೊ..."

"ಹಲೊ, ಹಾಂವ್ ಗಾಬ್ರಿಯೆಲ್ ರೋಚ್ ಉಲಯ್ತಾಂ, ಕೆಲಿಫೋರ್ನಿಯಾ ಥಾವ್ನ್. ಮೆನೆಜರಾಕ್ ಉಲಂವ್ಕ್ ದಿ."

"ಒ. ಕೆ. ಸರ್" ಮ್ಹಣೊನ್ ಒಪರೇಟರಾನ್ ಮೆನೆಜರ್ ರುಫಸಾಕ್ ಲಾಯ್ನ್ ದಿಲಿ. "ಸರ್, ಕೆಲಿಫೋರ್ನಿಯಾ ಥಾವ್ನ್ ಗಾಬ್ರಿಯೆಲ್ ರೊಚಾಚೆಂ ಟೆಲಿಫೋನ್."

"ಹಲೊ" ಮ್ಹಣಾಲೊ ರುಫಸ್ ತಾಳೊ ಚಿಕ್ಕ ಬದ್ಲುನ್.

"ಹಲೊ, ಹಾಂವ್ ಗಾಬ್ರಿಯೆಲ್ ರೋಚ್ ಉಲಯ್ತಾಂ."

“ಹಲೊ ಸರ್. ಕಿತೆಂ ಖಬಾರ್? ಕಸೊ ಆಸಾಯ್?” ವಿಚಾರ್ಲೆಂ ರುಫಸಾನ್.

“ಹಾಂವ್ ಬರೊ ಆಸಾಂ. ಕಿತೆಂ ಖಬಾರ್?”

“ಖಬಾರ್ ಸಗ್ಳಿ ಬರಿಚ್. ಕಾಂಯ್ ತೊಂದ್ರಿ ನಾಂತ್.”

“ಬ್ರಾಯನಾ ವಿಷ್ಯಾಂತ್ ಕಾಂಯ್ ಖಬಾರ್ ಆಸಾ?“

“ವ್ಹಯ್. ಬ್ರಾಯನ್ ಜೀವ್ಘಾತ್ ಕರುನ್ ಮೆಲೊ.”

“ಹಿ ಖರಿ ಗಜಾಲ್?”

“ವ್ಹಯ್. ಪೆಲ್ಯಾಕ್ ಧಗೊ ಕರ್ಚೆ ಮನಿಸ್ ಅಸೆಚ್ ಮರ್ತಾತ್.”

“ಪೆಲ್ಯಾಕ್ ಧಗೊ? ಕೊಣಾಕ್ ಧಗೊ ಕೆಲೊ ತಾಣೆ?” ವಿಚಾರ್ಲೆಂ ರೊಚಾನ್.

“ಡೆನ್ ರೋಚ್ ಸಾಯ್ಬಾಕ್, ಆನಿ ಸಾಂಪಡ್ಲೊ. ಬಚಾವೆಚಿ ವಾಟ್ ನಾತ್ಲ್ಲಿ; ಸಾಯನಾಯ್ಡ್ ಖಾವ್ನ್ ಮೆಲೊ.”

“ಓ ಮೈ ಗೊಡ್! ಆತಾಂ ಆಮ್ಚೆಂ ಬಿಜ್ನೆಸ್ ಕೊಣ್ ಸಾಂಭಾಳ್ತಾ?”

“ಆಮಿ ಆಸಾಂವ್ ಸರ್. ತುಂ ತಿ ಕಾಂಯ್ ಫಿಕಿರ್ ಕರಿನಾಕಾ. ಬ್ರಾಯನಾನ್ ತಿ ಜವಾಬ್ದಾರಿ ಬರ್ಯಾ ಪಾತ್ಯೆಣೆಚ್ಯಾ ಸಕ್ತಿವಂತ್ ಮನ್ಶ್ಯಾಕ್ ದಿಲ್ಯಾ. ಆಸಿ ತೊ ಮನಿಸ್ ಆಮ್ಚಿ ಸಗ್ಳಿ ಸಂಪತ್ತ್ ಅತಿ ಉತ್ತಿಮ್ ರಿತಿರ್ ಸಾಂಭಾಳ್ತಾ; ತಾಚ್ಯಾ ಜವಾಬ್ದಾರೆ ಖಾಲ್ ಬಿಜ್ನೆಸ್ ವಾಡ್ಲಾಂ. ತುಮಿ ಕಾಂಯ್ ಫಿಕಿರ್ ಕರಿನಾಕಾತ್. ಆಮಿ ಸಾಂಭಾಳ್ತಾಂವ್” ಮ್ಹಣಾಲೊ ರುಫಸ್.

“ಫುಣ್ ತೊ ಮನಿಸ್ ಕೊಣ್? ಬ್ರಾಯನಾನ್ ತಿ ಜವಾಬ್ದಾರಿ ಕೊಣಾಕ್ ದಿಲ್ಯಾ?”

“ತೊ ವ್ಯಕ್ತಿ ಭಾರಿಚ್ ಬರೊ ಮನಿಸ್ ಸರ್. ತುಂ ಪ್ರತ್ಯಕ್ಷ್ ಯೇವ್ನ್ ಪಳೆ; ಇತ್ಲೊ ಖುಶ್ ಜಾತೊಲೊಯ್ ಕಿ ಹೊಗ್ಳ್ಯಾಪಾಚೆಂ ಉತ್ರಾಂ ತುಕಾ ಮೆಳ್ಚಿಂನಾಂತ್; ತುಂ ಹಾಂಗಾಚಿ ಫಿಕಿರ್ ಸೊಡ್. ತುಮಿ ಕಾಂಯ್ ಖಂತ್ ಕರ್ಚಿಚ್ ಗರ್ಜ್ ನಾ; ಬ್ರಾಯನ್ ಮೆಲಾ ಜಾಲ್ಯಾರಿ ತಾಚ್ಯಾಕಿ ಲಾಖೊಂ ವಾಂಟ್ಯಾಂನಿ ನವ್ಯಾ ಜವಾಬ್ದಾರೆಚ್ಯಾ ಮನ್ಶ್ಯಾನ್ ಆಮ್ಚ್ಯಾ ಸರ್ವ್ ಸಂಪತ್ತಿಚೆಂ ಕಲ್ಯಾಣ್ ಕೆಲಾಂ. ಬ್ರಾಯನಾಕ್ ವಿಸರ್. ಮೆಲ್ಲೊ ಮನಿಸ್ ಜೀವ್ ಜಾಯ್ನಾ.”

“ತುವೆಂ ಕಾಲ್ ರಾತಿಕ್‌ಯಿ ಪೆಗ್ಗ್ ಮಾರ್‌ಲ್ಲೆಂಯ್‌ಗಿ ಕಿತೆಂ? ತುಜೊ ತಾಳೊ ಚಿಕ್ಕೆ...”

ವ್ಹಯ್. ಕಾಲ್ ಪೆಗ್ಗ್ ಪುಣಿ ಮಾರುಂಕ್ ನಾ. ಹವೊ ವಾತಾವರಣ್ ಬದಲ್ಲಾಂ; ಶೆಳ್ ಜಾಲ್ಯಾ. ತಾಳ್ಯಾಂತ್ ಬದ್ಲಾವಣ್ ಜಾಲ್ಯಾ. ದೆಕುನ್ ವ್ಹಿಸ್ಕೆಕ್ ಬೀರ್ ಭರ್ಸಿಲ್ಲಿ.”

“ಆಮ್ಚೊ ವೈರಿ ಡೆನ್ ರೊಚಾಚೆಂ ಕಾರ್ಭಾರ್ ಕಿತೆಂ?”

"ತಾಚೆಂ ಕಾರ್ಭಾರ್ ವಿವರುಂಚೆ ತಸಲೆಂ ನಹಿಂ. ತೊ ಆಜ್ ಫಾಲ್ಯಾಂ ಸ ಬೆಂಗ್ಳುರ್ಚ್ ಮೊಲಾಂವ್ಚ್ಯಾ ಸ್ಥಿತೆಕ್ ಪಾವ್ಲಾಂ. ತುಮಿ ಪಾಟಿ ಯೆತಚ್ ಪಳೆತಲ್ಯಾ ತಾಚಿಂ ಕಾರ್ಭಾರಾಂ. ಆನಿ ಅಜ್ಯಾಪ್ ಜಾತೆಲ್ಯಾತ್."

"ತುಮ್ಕಾಂ ಕಾಂಯ್ ತೊಂದ್ರ ನಾಂತ್ಮು?"

"ಬಿಲ್ಕುಲ್ ನಾ. ಆಮ್ಕಾಂ ಹ್ಯಾ ನಂತರ್ ಕಸಲ್ಯಾಚ್ ತೊಂದ್ರ್ಯಾಂಕ್ ತ ಕಾರಣ್ ಕರ್ಚ್ಯಾ ಸ್ಥಿತೆ ಭಾಯ್ರ್ ಆಸಾ. ತಿತ್ಲಿ ಬಂದೊಬಸ್ತ್ ಆಮಿ ಕೆಲ್ಯಾ. ಹ ನಂತರ್ ಆಮ್ಚ್ಯಾ ಸಂಪೂರ್ಣ್ ಸಂಪತ್ತಿಕ್ ಕೊಣ್ಂಚ್ ಬೊಟ್ ಲಾಗಂವ್ಚಾ ಸ್ಥಿತೆರ್ ನಾಂತ್."

"ವೆರಿ ಗುಡ್. ಆಮಿ ವೆಗಿಂ ಯೆತೆಲ್ಯಾಂವ್. ಸಾಂಭಾಳ್ನ್ ರಾವಾ" ಮ್ಹಣಾಲ ಗಾಬ್ರಿಯೆಲ್ ರೋಚ್.

"ಜರೂರ್. ಆಮಿ ಸಾಂಭಾಳ್ನ್ಂಚ್ ಆಸಾಂವ್, ಪುಣ್ ತುಮಿ ತುಮ್ಯಾ ಸಾಂಭಾಳುನ್ ಬರ್ಯಾ ಥರಾನ್ ಯೇವ್ನ್ ಪಾವಾ."

"ಬರೆಂ" ಮ್ಹಣಾತ್ತ ಗಾಬ್ರಿಯೆಲ್ ರೊಚಾನ್ ಸಂಪರ್ಕ್ ತುಟಯ್ಲೊ. "ಪ್ರ ತಕ್ಲಿ ಪಾಡ್ ಕರ್ಚ್ಯೊ ಗಜಾಲಿ. 'ಇಡಿ ಅಮೀನ್ ಮೆಲೊ. ಕೂಡ್ಲೆ ಯೆ' ಕಹಲೆಂ ಹೆ ಬ್ರಾಯನ್ ಜಿವ್ಘಾತ್ ಕರುನ್ ವೇಲೊ ವ್ಹಯ್ ಖಂಯ್. ಡೆನಿಕ್ ಕಿತೆಂಗಿ ಧಗ ಕೆಲೊ ಖಂಯ್. ಸಾಂಪಡ್ಲೊ. ಆನಿ ಡೆನಿ ಸೊಡ್ಚೊ ವ್ಯಕ್ತಿ ನಹಿಂ. ಕಿತೆಂ ಕೆಲೆಂಗಿ ಕೊಣಾ ಜಾಣಾ? ಬ್ರಾಯನಾನ್ ಸಾಯನಾಯ್ಡ್ ಘೆವ್ನ್ ಜಿವ್ಘಾತ್ ಕೆಲೊ ಖಂಯ್..." ಗಾಬ್ರಿಯೆಲ್ ರೊಚಾನ್ ರುಫಸಾಚೆಂ ಸಗ್ಳೆಂ ಸಾಂಗ್ಣೆ ಮನಾಕ್ ವಿವರಾವ್ನ್ ಸಾಂಗ್ಲೆಂ.

ಬ್ರಾಯನಾಚ್ಯಾ ಮರ್ಣಾ ಖಬ್ರೆಂತ್ ರೋಚ್ ಧನಿ ಭಾರಿಚ್ ದುಃಖ್ ಪಾವ್ಲೆ ಪುಣ್ ಆತಾಂ ಆಸ್ತಿ–ಬದ್ಕಾಚಿ ಬವಾಬ್ದಾರಿ ಪಾತ್ಯೆಣೆಚ್ಯಾ ಬರ್ಯಾ ಮನ್ಶ್ಯಾಕ್ ಬ್ರಾಯನಾನ್ ದಿಲ್ಯಾ ಖಂಯ್. ಕೊಣ್ ತೊ ಮನಿಸ್ ಕಳಿತ್ ನಾ. ಕಿತೆಂಯಿ ಜಾಂವ್, ಆಮಿ ವೆಚೆಂ ಬರೆಂ ಮನು. ಮ್ಹಾಕಾ ಸಮಾಧಾನ್ ನಾ. ಬ್ರಾಯನಾನ್ ಡೆನಿಕ್ ಕಿತೆಂ ಧಗೊ ಕೆಲಾ ಆನಿ ಡೆನಿನ್ ತಾಕಾ ಕಿತೆಂ ಪ್ರತೀಕಾರ ದಿಲಾ ಆನಿ ಬ್ರಾಯನಾಚ್ಯಾ ಜಿವ್ಘಾತಾಚ್ಯಾ ತಿತ್ಲ್ಯಾ ಪರಿಸ್ಥಿತೆಕ್ ಕಾರಣ್ ಕಸಲೆಂ ಜಾಂವ್ಕ್ ಪಾವ್ಲಾಂ. ಹೆಂ ಸಗ್ಳೆಂ ಸಮ್ಜೊಂಕ್ ಜಾಯ್. ದೆಕುನ್ ಆಮಿ ಚಲ್ಯಾಂ. ಆಮ್ಚೆಂ ಸಂಪತ್ ಕಿತ್ಲೆಂ ಮ್ಹಳ್ಯಾರಿ ಆಮ್ಚಿ ಬರಿ ಪೆಲೊ ಉಮ್ದ್ದಿನ್ ಸಾಂಭಾಳುಂಕ್ ಸ ಎನಾ. 4–5 ಮಹಿನೆ ಜಾತಾತ್ ಆಮಿ ಕೆನಡಾ ಯೇವ್ನ್. ಆನಿ ಪುರೊ. ಬೆನ್ ಆಮಿ ಕೆನಡಾ ಪಾಟಿ ಯಾ. ಆಮ್ಕಾಂ ಇಂಡಿಯಾಕ್ ವಚಾಜಾಯ್" ಮ್ಹಣಾಲೊ ಗಾಬ್ರಿಯೆಲ್ ರೋಚ್ ಜಾಂವ್ಯಾಲಾಗಿಂ. ಆನಿ ತ್ಯಾಚ್ ದೀಸ್ ತಾಣೆ ಕೆಲಿಫೊರ್ನಿಯಾ ಥಾವ್ನ್ ಕೆನಡಾಕ್ ಪಯ್ಣ್ ಧರ್ಲೆಂ.



199

ಕೆನಡಾ ಯೇವ್ನ್ ಪಾವ್ತಾಚ್ ಬೆನೆಟಾನ್ ತಾಂಕಾಂ ಖಬಾರ್ ಸಾಂಗ್ಲಿ ಜಾಲ್ಯಾರಿ ಾಂಕಾಂ ತಾಂತುಂ ಕಾಂಯ್ ಫಾಯ್ದೊ ಲಾಭ್ಲೊ ನಾ. ತ್ಯಾಚ್ ಹಫ್ತ್ಯಾಂತ್ ತಾಣಿ ಇಂಡಿಯಾಕ್ ವೆಚ್ಯಾಕ್ ಟಿಕೆಟ್ಯೊ ಬುಕ್ ಕರಯ್ಲ್ಯೊ. ಗಾಬ್ರಿಯೆಲ್ ರೊಜಾಚಿ ಲಾಯ್ಕಿ ಆತಾಂ ಬರಿ ಆಸ್ಲಿ. ಧುವೆ-ಜಾಂವ್ಯಾಚೊ ಉಪ್ಕಾರ್ ಬಾವುಡ್ಚ್ ತಾಂಕಾಂ ವೆಗಿಂಚ್ ಬೆಂಗ್ಳುರಾಕ್ ಯೇವ್ನ್ ಆಪ್ಲ್ಯಾ ಫುಡ್ಲ್ಯಾ ಹಕ್ಕಾಚ್ಯಾ ಸಂಪತ್ತೆಚಿ ವಳಕ್ ಕರ್ನ್ ಘೇವ್ಕ್ ಉಲೊ ದಿಲೊ ಆನಿ ತೆ ಭಾಯ್ರ್ ಸರ್ಲೆ.

§ ‡ § ‡ § ‡

ನೊಯೆಲಾ ಪ್ರೆಸ್ಸಾಂತ್ ಸ್ಟೀವನ್ ರೊಜಾಚೊ ರಿಜಿಸ್ಟರ್ಡ್ ಲೆಟರ್ ಪಳೆವ್ನ್ ತೆನ್ ರೊಜಾಕ್ ಮಿಸ್ತೆರ್ ಜಾಲೊ. ಉಗಡ್ನ್ ವಾಚ್ತಾನಾ ತಾಕಾ ಸಹಜ್ ಅಜ್ಯಾಪ್ ಜಾಲೆಂ. ರಾಜಿನಾಮ್ ಪತ್ರ್. ಸಂಗಿಂ ಏಕ್ ಹಾತ್‌ಪತ್ರ್‌ಯಿ ಆಸ್ಲೆಂ. ತೆಂ ವಾಚ್ಲೆಂ ಡೆನಿಸ್.

'ಮೊಗಾಳ್ ಧನಿಯಾ,

ನ್ಯಾಯ್ ನಿತಿಚ್ಯಾ ಅಡಳ್ತ್ಯಾಭರಿತ್ ನಾಂವಾಡ್ದಿಕ್ ತುಜ್ಯಾ ಸಂಸ್ಥ್ಯಾಂತ್ ವಾವ್ರುಂಕ್ ಮ್ಹಾಕಾ ಮ್ಹಸ್ತ್ ಸಂತೊಸ್ ಭಗ್ತಾಲೊ. ತಿತ್ಲೊ ಸಂತೊಸ್ ಮ್ಹಾಕಾ ಮ್ಹಜ್ಯಾ ಬಾಪಾಯ್ಚ್ಯಾ ಸಂಪತ್ತಿಂತ್‌ಯಿ ಲಾಭ್‌ಲ್ಲೊ ನಾ. ಕಿತ್ಯಾಕ್‌ಗಿ ಮ್ಹಾಕಾ ತುಜೆರ್ ಆಕರ್ಷಣ್ ಭಗ್ಲೆಂ ಆನಿ ತುಜ್ಯಾ ನ್ಯಾಯ್-ನಿತಿಂತ್ ಆನಂದ್ ಭಗ್ಲ್ಯಾನ್ ಹಾಂವ್ ತುಜ್ಯಾ ಸಂಸ್ಥ್ಯಾಂತ್ ವಾವ್ರುಂಕ್ ಆಯೊಂ.

“ತುವೆಂ ಮ್ಹಾಕಾ ಬರೆಂಚ್ ಕೆಲಾಂಯ್. ತಿತ್ಲೆಂ ಬರೆಂಪಣ್ ಮ್ಹಜ್ಯಾ ಆವಯ್-ಬಾಪಾಯ್ನ್ ಸಯ್ತ್ ಕೆಲ್ಲೆಂ ನಾ ತಾಣಿ ಮ್ಹಾಕಾ ಬರೆಂಪಣ್ ಕೆಲೆಂನಾ ಮ್ಹಣ್ತಾಚ್ ತಿಂ ಮ್ಹಜಿಂ ಆವಯ್-ಬಾಪಯ್ ನಹಿಂ ಮ್ಹಣೊಂಕ್ ಜಾಯ್ನಾ. ತಾಣಿ ಮ್ಹಜೆ ಥಂಯ್ ಬರೆಂಪಣ್ ಕರುಂಕ್ ನಾ ಮ್ಹಣ್ತಾಚ್ ವಾಯ್ಟ್‌ಯಿ ಕರುಂಕ್ ನಾ. ಮ್ಹಜೊ

ಫುಡಾರ್, ಮ್ಹಜೆಂ ಜಿವಿತ್ ಬರೆಂ ಕರುಂಕ್ ತಾಣಿ, ಮ್ಹಜ್ಯಾ ಬಾಪಾಯ್ನ್, ಮ್ಹಾ
ಮ್ಹಸ್ತ್ ರಸ್ತೆ ದಾಕವ್ನ್ ದಿಲ್ಲೆ. ಪುಣ್ ತೆ ಮ್ಹಜ್ಯಾ ಉದ್ದೇಶಾಕ್ ಆನಿ ಸವ್ಜೊ
ಸಾರ್ಕೆಂ ಮ್ಹಣ್ ದಿಸಾನಾತ್ಲೆಲ್ಯಾನ್ ಹಾವೆಂ ತೆ ಸಾಂಡ್ಲೆ ಶಿವಾಯ್ ಆನಿ ಮ್ಹ
ಬಾಪಾಯ್ನ್ ತಾಚ್ಯಾ ಖುಶೆಕ್ ಹಾಂವ್ ವಿರೋಧ್ ಗೆಲ್ಲ್ಯಾನ್ ಮಾತ್ರ್ ಮ್ಹಾಕಾ ತ
ಹಕ್ಕಾಂತ್ಲೊ ವಜಾ ಕೆಲೊ. ಶಿವಾಯ್ ಮ್ಹಜ್ಯಾ ಜಿವಿತಾಚೆರ್ ತಾಕಾ ಬ
ಅಭಿಮಾನ್ ಆನಿ ಆಶಾ ಆಸ್ಲ್ಲಿ. ಪುಣ್ ಹಾಂವ್‌ಚ್ ತಾಚ್ಯಾ ವರ್ತನಾ ಥಂಯ
ದುಃಕೊನ್ ವೆಗಡ್ ಗೆಲೊಂ ಜಾಲ್ಯಾರಿ ಮ್ಹಜ್ಯಾ ಬಾಪಾಯ್ಕ್ ಹಾವೆಂ ನಿರಾಧಾ
ಗತಿಪಾಸ್ಟ್. ಭಿಕಾರಿ ಕರ್ನ್ ಉಡಂವ್ಕ್ ಚಿಂತ್ಲೆಂನಾ.

"ಕೊಣಾಚೆಂಚ್ ಜಿವಿತ್ ಭಿಕೆಪಾಸ್ಟ್ ಕರ್ನ್ ಉಡಂವ್ಚೆಂ, ತಾಚೆಂ ನಾಂವ
ಮಾನ್-ಮರ್ಯಾದ್ ಲುಟ್ಚಿ ಆನಿ ಸಮಾಜೆನ್ ತ್ಯಾ ವ್ಯಕ್ತಿಕ್ ಧಿಕ್ಕಾರುನ್ ಅಕ್ಮಾನ್ಸ
ಖೊಟಾಂವ್ಚೆಂ ಆಸಿ ತ್ಯಾ ವ್ಯಕ್ತಿನ್ ಶೆಕಿಂ ಬೀದಿ-ಭಿಕಾರಿ ಜಾವ್ನ್ ನಿರ್ನಾಮ್ ಜಾಂವ್ಚೆ
ಹಾಂವ್ ಕೆದಿಂಚ್ ಪಸಂಧ್ ಕರಿನಾ. ಆನಿ ತಸಲಿ ಗತ್ ಒದ್ಗಾಯಿಲ್ಲ್ಯಾ ಮನಾ
ಥಂಯ್ ಒರೊ ಸಂಬಂಧ್ ದವರ್ನ್ ಘೆಂವ್ಕ್ ಖುಶಿ ವ್ಹರಾನಾ.

"ತುಕಾ ಹಾಂವ್ ವಾಯ್ಟ್ ಮ್ಹಣ್ ಸಾಂಗಾನಾ. ಕಿತ್ಯಾಕ್ ಹಾವೆಂ ತುಕ
ಸಂಪೂರ್ಣ್ ಪಾರ್ಕಿಲ್ಲೊ. ಪುಣ್ ಗುಂಡಾಯೆಂತ್ ಹಾವೆಂ ಆಜ್ ದೀಷ್ಟ್ ಘಾಲ
ತವಳ್ ಮ್ಹಾಕಾ ಹೆಂ ಬರೆಂ ದಿಸ್ಲೆಂನಾ. ಮ್ಹಜ್ಯಾ ಬಾಪಾಯ್ನ್ ತುಕಾ ಸ್ಪರ್ಧಿ ಜಾವ
ಮ್ಹಸ್ತ್ ಲುಕ್ಸಾಣ್ ಕೆಲಾಂ, ದುಕಯ್ಲ್ಯಾಂ. ಪುಣ್ ಜೀಕ್ ತುವೆಂಚ್ ಆಪ್ಣಾಯಲ್ಯಾ
ಕಿತ್ಯಾಕ್ ಧರ್ಮ್, ನ್ಯಾಯ್ ತುಜ್ಯಾ ಪಕ್ಷೆನ್ ಆಸ್ಲೆಲ್ಯಾನ್.

"ಪುಣ್ ಧನಿಯಾ. ಹಾಂವ್ ಚಡ್ ಬೆಜಾರ್ ಪಾವ್ತಾಂ ತುಜ್ಯಾ ಎಕಾ ಕನ
ಥಂಯ್. ಮ್ಹಜೊ ಬಾಪ್ ಏಕ್ ನಾಂವಾಡ್ಡಿಕ್ ಸಾವ್ಕಾರ್ ಜಾವ್ನಾಸ್ಲ್ಲೊ ಆಸಾ ಆ
ಆಸ್ತೊ. ಪುಣ್ ತುವೆಂ ನಿಮಾಣೆ ಮ್ಹಜ್ಯಾ ಬಾಪಾಯ್ ಥಂಯ್ ಅಸೆಂ ಕೆಲೆಂಯ್
ಕೆನ್ನಾ ಥಾವ್ನ್ ಪಾಟಿ ಯೆಂವ್ಚ್ಯಾ ತಾಂಕಾಂ ರಸ್ತ್ಯಾರ್ ಸಿಡಾಂವ್ಚಿ ಗತ್ ಲಾ
ಯಿಲ್ಲಿಯ್. ತಾಂಚೆಂ ಸಂಪತ್ತ್ ಕತ್ಲೆಶ್ಯಾ ಮಿಲಿಯು ಮೋಲಾಚೆಂ ತುವೆಂ ಫುಂಕ
ಸಮಾಯ್ ತಾಬೆಂತ್ ಘೆತ್ಲೆಂಯ್, ಹೊ ನ್ಯಾಯ್ ಮ್ಹಣ್ ಮ್ಹಾಕಾ ಭಗಾನಾ. ಹಾ
ಸ್ಥಿತೆರ್ ಮ್ಹಜೊ ಬಾಪಯ್-ಭಾವ್ ಬೀದಿ-ಭಿಕಾರಿ ಜಾಂವ್ಚೆಂ ಹಾಂವ್ ಪಳೆಂವ್
ಸಕಾನಾ. ರೋಚ್ ಧನಿಯಾಂಕ್ ಕಂಗಾಲ್ ಕೆಲ್ಲೊ ಡೆನ್ ರೋಚ್, ತಸಲ್ಯಾ ಬಾಪ
ಯ್ಚೊ ಪುತ್. ಸ್ಟೀವನ್ ರೊಜಾಚೊ ಧನಿ ಮ್ಹಣ್ ಲೋಕಾನ್ ಬೋಟ್ ಜೊಕ್ಚೆಂ ಹಾಂವ
ಪಸಂಧ್ ಕರಿನಾ. ದೆಕುನ್ ಮ್ಹಾಕಾ ಮಾಫ್ ಕರ್ ಆನಿ ಹೆಂ ಮ್ಹಜೆಂ ರಾಜಿನಾಮ
ಪತ್ರ್ ಸ್ವೀಕಾರ್ ಕರ್.

“ತುಜೊ ವಿಶ್ವಾಸಿ—.—ಸ್ಟೀವನ್ ಸಾಲ್ವಾದೊರ್ ರೋಚ್.”

ಪತ್ರ್ ವಾಚುನ್ ಡೆನಿಕ್ ದಾಧೋಶಿ ಹಾಸೊಂಕ್ ಆಯ್ಲೆಂ. ಕೂಡ್ಲೆ ತಾಣೆ ಪುನಾ ಯೆಲಾ ಮಿಲ್ಲಾಕ್ ಟೆಲಿಫೊನ್ ಕರ್ನ್ ಸ್ಟೀವನ್ ರೊಚಾಕ್ ಆಪಯ್ಲೊ.

“ಹಾಂವ್ ಡೆನ್ ರೋಚ್ ಉಲಯ್ತಾಂ” ಮ್ಹಣಾಲೊ ಡೆನ್.

“ಗುಡ್ ಆಫ್ಟರ್‌ನೂನ್ ಸರ್. ಹಾಂವ್ ಸ್ವೀವನ್ ರೋಚ್ ಉಲಯ್ತಾಂ” ಪ್ ದಿಲಿ ಸ್ಟೀವನಾನ್.

“ತುಜೆಂ ರಜಿಸ್ಟರ್ಡ್ ಗ್ರೀಟಿಂಗ್ ಕಾರ್ಡ್ ಆನಿ ಲವ್‌ಲೆಟರ್ ಮೆಳ್ಳೆಂ. ದೇವ್ ರೆಂ ಕರುಂ. ಖುಶ್ ಜಾಲೊಂ ಹಾಂವ್ ತೆಂ ವಾಚುನ್. ತೆಂ ಗ್ರೀಟಂಗ್ ಪತ್ರ್ ತ ವೆಂ ಡ್ಲಾಂಯ್ ಪಳೆ ತಾಕಾ ತುಂ ರಾಜಿನಾಮ್ ಪತ್ರ್ ಮ್ಹಣ್ತಾಯ್. ತೆಂ ಹಾವೆಂ ಬ್ದಿಲ್ ಕರ್ನ್ ತುಕಾ ಪ್ರೊಮೋಶನಲ್ ಪತ್ರ್ ತಯಾರ್ ಕೆಲಾಂ. ತುಂ ಅಜ್ಯಾಪ್ ವಾನಾಕಾ. ತುಂ ಮ್ಹಜ್ಯಾ ಸಂಪತ್ತಿ ಥಾವ್ನ್ ಖಂಯಿ ವಚಾಸೊನಾಂಯ್ ಆನಿ ಂವ್ ತುಕಾ ಸೊಡಿಸೊನಾ. ಹಾಂವ್‌ಚ್ ಕಿತ್ಯಾಕ್ ಹಾವೆಂ ಹಾಂಗಾ ತಯಾರ್ ಕೆಲ್ಲೆಂ ಮೋಶನ ಪತ್ರ್ ಪಳೆವ್ನ್ ತುಂಚ್ ಮ್ಹಾಕಾ ಸಾಂಡುನ್ ವೆಚ್ಯಾಕ್ ಸಕ್ಚೊ ಂಯ್, ನಹಿಂಚ್ ಮ್ಹಾಕಾ ಬಗಾರ್ ನೊಯೆಲಾ ಹೌಸಾಂತ್ಲೊ ಮೆಟ್ ಭಾಯ್ರ್ ವರುಂಕ್ ತುಂ ಖುಶಿ ವ್ಹರಾಸೊನಾಂಯ್.

“ಮಿ। ರೋಚ, ತುಕಾ ಅಸಲ್ಯಾ ಪದ್ವೆಚೊ ಸ್ವಾಗತ್ ಹಾವೆಂ ಕರ್ನ್ ದವರ್ಲ್ಲಾ ಕಿ ಂ ಪಳೆವ್ನ್ ತುವೆಂ ಮ್ಹಾಕಾ ಬರಯಿಲ್ಲ್ಯಾ ತ್ಯಾ ಲವ್ ಲೆಟರಾಂತ್ಲೆಂ ಏಕ್‌ಚ್ ಏಕ್ ತಾರ್ ಸಯ್ತ್ ತುಕಾ ಉಗ್ಡಾಸ್ ಉರ್ಚೆಂ ನಾ. ಆನಿ ತೆಂ ಸಗ್ಳೆಂ ಫಟ್ ಮ್ಹಣ್ ತುಂ ಮ್ಜಾತೇಲೊಯ್. ಮಾತ್ರ್ ನಹಿಂ. ತುಜ್ಯಾ ಬಾಪ್–ಭಾವ್–ಆವಯ್ ಆನಿ ಮ್ಹಜೆ ಧ್ಲ್ಯಾ ಗುಣಾ–ಸ್ವಭಾವಾ ಥಂಯ್ ದಿಸ್ಚ್ಯಾ ಅಂತರಾಚೊ ಗುಣಾಕಾರ್ ಕರುಂಕ್ ರ್‌ಲ್ಲಿ ತುಜಿ ಸಗ್ಳಿ ಜೀಣ್ ತುಕಾ ಪಾಂವ್ಚಿ ನಾ. ತವಳ್ ತುಕಾ ಜಿವಂತ್ ಆಸೊನ್‌ಯಿ ಲ್ಲ್ಯಾಂತ್ ದಾಖಲ್ ಜಾಲ್ಲೊ ಅನುಭವ್ ಜಾತೊಲೊ. ಪುಣ್ ಹೊ ಡೆನ್ ರೋಚ್ ಕಾ ಕಸಲೊ ಪರಿಹಾರ್ ದಿತೊಲೊ? ಕಸಲೊ ಪ್ರೊಮೋಶನ್ ಹುದ್ದೊ ದಿತೊಲೊ ಂ ಪಳೆಂವ್ಕ್ ಆನಿ ಚಿಂತುಂಕ್ ತುಜಿ ಜ್ಞಾನ್ ಸಕತ್ ಬೋವ್ ಉಣಿ ಪಡ್ತೆಲಿ. ತವಳ್ ಜ್ಯಾ ವಿಶಾಲ್ ಸಮ್ಜಣೆಂತ್ ತುಜೊ ಬಾಪ್ ಕಿತ್ಲೊ ಬರೊ ಆನಿ ಡೆನ್ ರೋಚ್ ತ್ಲೊ ವಾಯ್ಟ್ ಆನಿ ಡೆನ್ ರೊಚಾನ್ ತುಜ್ಯಾ ಬಾಪಾ–ಭಾವಾ ಥಂಯ್ ಕೆಲ್ಲೆಂ ವ್ ಕಿತ್ಲ್ಯಾ ಮಾಪಾಕ್ ಪ್ರಶಂಸೆಚೆಂ ಮ್ಹಳ್ಳೆಂ ತುಕಾ ಸಮ್ಜಾತಾನಾ ತುಂ ತುಜ್ಯಾ ಪಾ ಥಾವ್ನ್ ಹಜಾರೊಂ ಮಯ್ಲಾಂ ಪಯ್ಸ್ ರಾವೊಂಕ್ ಖುಶಿ ವ್ಹರ್ತೊಲೊಯ್. ತ್ಯಾಕ್ ತಸಲ್ಯಾ ಬಾಪಾಯ್ಚ್ಯಾ ವಾರ್‍ಯಾಚೊ ಸಯ್ತ್ ಸ್ಪರ್ಶ್ ತುಕಾ ಆದಾಳ್ಚೊ ತುಂ

ಧ್ವೇಪಿತೊಲೊಯ್. ದೆಕುನ್ ತೆಂ ಪ್ರೊಮೋಶನ್ ಪತ್ರ್ ಸ್ವೀಕಾರ್ ಕರುಂಕ್ ಕೊ ತುವೆಂ ಬೆಂಗ್ಳುರಾಕ್ ಯೆಂವ್ಚೆಂ. ಆಜ್‌ಚ್ ವಿಮಾನಾಚಿ ಟಿಕೆಟ್ ಬುಕ್ ಕರ್ ಬೆಂಗ್ಳುರಾಂತ್ ಹಾಂವ್ ತುಕಾ ರಾಕ್ತೊಲೊಂ."

"ಪುಣ್ ಧನಿಯಾ...ಸರ್..."

"ಧನಿ, ಸರ್ ಆಜ್ ಥಾವ್ನ್ ಬಂಧ್. ಕಿತ್ಯಾಕ್ ತುಜ್ಯಾ ಮುಖ್ಲ್ಯಾ ಹುದ್ದ್ಯಾ ಮುಖಾರ್ ಸರ್ ಆನಿ ಧನಿ ಬೊಲ್ತೊಚ್ ಜಾತೊಲೊ."

"ಮ್ಹಾಕಾ ಅರ್ಥ್ ಸಮ್ಜಾಲೊನಾ."

"ದೆಕುನ್‌ಂಚ್ ತುಂ ಬೆಂಗ್ಳುರ್ ಯೆ. ಹಾಂವ್ ತುಕಾ ಸಮ್ಜಾಯ್ತಾಂ" ಇತ್ಲೆ ಮ್ಹಣೊನ್ ಡೆನಿನ್ ರಿಸೀವರ್ ದವರ್ಲೆಂ.

ಸ್ಟೀವನ್ ರೊಚಾಚೆ ಹಾತ್–ಪಾಂಯ್ ಕಾಂಪ್ತಾಲೆ. ಡೆನಿ ಕಿತೆಂ ಉಲಯ್ತಾ ಪ್ರೊಮೋಶನ್ ಕಸಲೆ? ಡೆನಿಚ್ಯಾ ಉತ್ರಾಂ ಪಾಟ್ಲೊ ಮಿಸ್ತೆರ್ ಸ್ಟೀವನಾಕ್ ಸಮ ಲೊನಾ. ತೊ ಕಾಲುಬುಲೊ ಜಾಲೊ ಆನಿ ಧನಿಯಾಚ್ಯಾ ಹುಕ್ಮಾಖಾಲ್ ತಾಣೆ ಟಿಕೆಟ ಬುಕ್ ಕೆಲಿ.

§ § § § § §

ಸಾಂಜೆರ್ ಘರಾ ಆಯಿಲ್ಲ್ಯಾ ಡೆನಿನ್ ಆವಯ್ಕ್ ನೊಯೆಲಾಕ್ ಆಪ್ಲ್ಯಾ ಕುಡಾಕ ಆಪಯ್ಲೆಂ. "ಮಾಮ್ಮಿ" ಮ್ಹಣಾಲೊ ಡೆನ್. "ಸಭಾರ್ ಕಾಳಾ ವರ್ಸಾಂ ಉಪ್ರಾಂತ ತುಜಿ ಆಶಾ ಜ್ಯಾರಿ ಜಾಂವ್ಚೊ ವೇಳ್ ಆಯ್ಲಾ."

"ಮ್ಹಾಕಾ ಸಮ್ಜಾಲೆಂನಾ ಪುತಾ. ಕಿತೆಂ ತುಂ ಉಲಯ್ತಾಯ್?" ಮ್ಹಣಾ ನೊಯೆಲಾ.

"ಹೆಂ ಪತ್ರ್ ವಾಚ್. ಡಡಿನ್ ಮ್ಹಾಕಾ ರಿಜಿಸ್ಟರ್ಡ್ ಕರುನ್ ಧಾಡ್ಲಾಂ."

ನೊಯೆಲಾನ್ ತೆಂ ಘೆವ್ನ್ ವಾಚ್ಲೆಂ. "ರಾಜಿನಾಮ್ ಪತ್ರ್. ಆನಿ ಹೆಂ..."

"ತೆಂ ಲವ್‌ಲೆಟರ್ ಮಾಮ್ಮಿ. ಆಪ್ಲ್ಯಾ ಬಾಪಾಯ್ಚೊ ತಾಕಾ ಕಿತ್ಲೊ ಮೋಗ ಆಸಾ ಮ್ಹಳ್ಳೆಂ ತ್ಯಾ ಪತ್ರಾಂತ್ ತಾಣೆ ಲಿಖ್ಲಾಂ."

"ಆತಾಂ ತುವೆಂ ಕಿತೆಂ ಆಲೊಚನ್ ಕೆಲ್ಯಾಯ್ ಪುತಾ?"

"ತಾಕಾ ಹಾವೆಂ ಆನ್ಯೆಕ್ ಹುದ್ದೊ ತಯಾರ್ಲಾ. ತ್ಯಾ ಹುದ್ದ್ಯಾಕ್ ತೊ ಕೆದಿಂಚ್ ರಾಜಿನಾಮ್ ದಿಂವ್ಚೊನಾ. ತ್ಯಾ ಹುದ್ದ್ಯಾರ್ ಕಾಯಮ್ ತೊಚ್ ಜಾತೊಲೊ ತಾಕಾ ಹಾಂವ್ ಆಜ್ ಖರ್ಯಾ ಉಜ್ವಾಡಾಕ್ ಹಾಡ್ತೊಲೊಂ. ತ್ಯಾ ಉಜ್ವಾಡಾಂತ್ ತಾಕಾ ತಾಚ್ಯಾ ಬಾಪಾಯ್ಚಿಂ ಖರಿಂ ಪಾತ್ಕಾಂ ಹಾಂವ್ ದಾಕಯ್ತೊಲೊಂ. ತವಳ್ ತಾಚೊ ಬಾಪ್ ಕಿತ್ಲೊ ಬರೊ ಆನಿ ಹಾಂವ್ ಕಿತ್ಲೊ ವಾಯ್ಟ್ ಮ್ಹಳ್ಳೆಂ ತಾಕಾ ದಾಕಯ್ತೊಲೊಂ."

“ಉಪ್ರಾಂತ್ ಕಿತೆಂ ಜಾತೆಲೆಂ ಪುತಾ?” ವಿಚಾರ್ಲೆಂ ನೋಯೆಲಾನ್.

“ಉಪ್ರಾಂತ್ ಕಿತೆಂ ಜಾತೆಲೆಂ ತೆಂ ತುಂಚ್ ದೆಖ್ತೆಲಿಯ್. ತುಮಿ ಎಕಾಮೆಕಾ ಪಳೆತೆವ್ಯಾತ್ ಆನಿ ಖರಿ ಕಾಣಿ ಉಗ್ಡಾಪಿ ಜಾತೆಲಿ. ಮಾಮ್ಮಿ ತುಜೆಂ ಆನಿ ಡೆಡಿಚೆಂ ಖರೆಂ ರೆಸ್ಟರ್ ಜಾತೆಲೆಂ ಆನಿ ತೆಂ ಸಾರ್ವಜನಿಕ್ ನಹಿಂ. ಬಗಾರ್ ದೇವ್ ತೆಂಪ್ಲಾಂತ್ ದೆವಾ ಆನಿ ಸಾಸೆರ್ದೋತಿ ಸಾಮ್ಕಾರ್ ಮಾತ್ರ್. ಆನಿ ಮ್ಹಜೊ ಡೆಡಿ ಹ್ಯಾ ಘರಾಂತ್ ರಾವ್ತೊಲೊ ತುಜೊ ಧರ್ಮ್‌ಪತಿ ಜಾವ್ನ್ ಆನಿ ಹ್ಯಾಲಗ್ತಿ ಸಗ್ಳಿ ಬಂದೊಬಸ್ತ್ ಹಾಂವ್ ಕರ್ತೊಲೊಂ. ಉಪ್ರಾಂತ್ ಗಾಬ್ರಿಯೆಲ್ ರೊಚಾನ್ ಆಪ್ಲ್ಯಾ ಪುತಾಚಿ ಪತಿಣ್ ಜಾವ್ನ್ ನೋಯೆಲಾ ಪಿಂಟೊಕ್ ಸ್ವೀಕಾರ್ ಕರ್ಚೆಚ್ ಪಡ್ತೆಲೆಂ. ತವಳ್ ತೊ ಕಸೊ ಭಿಕಾರಿಣ್, ವೇಶ್ಯಾ, ಬಾಜಾರಿ ಸ್ತ್ರಿಯೆಕ್ ಆಪ್ಲಿ ಸುನ್ ಮ್ಹಣ್ ಮಾಂದಿನಾ ತೆಂ ಹಾಂವ್ ಪಳೆತಾಂ. ಮಾಮ್ಮಿ, ತುಜ್ಯಾ ಪ್ರಾಜಿತಾಚೆ ದೀಸ್ ಸಂಪ್ಲೆ. ತುಜ್ಯಾ ಸಾಕ್ರಿಫಿಸಾಂತ್ ಆಜ್ ತುಕಾ ಜಯ್ತ್ ಮೆಳ್ಳೆಂ. ಮ್ಹಜೊ ಡೆಡಿ ವೆಗಿಂಚ್ ಯೇವ್ನ್ ಪಾವ್ತೊಲೊ ದೆಕುನ್ ತುಂ ತಯಾರ್ ರಾವ್, ತಾಕಾ ಸ್ವೀಕಾರ್ ಕರುಂಕ್. ತುಜೊ ಮೋಗ್, ತುಜೆಂ ಕಾಳಿಜ್, ತುಜೊ ಕಾಳ್ಜಾ ಥಾವ್ನ್ ಪ್ರೇಮ್ ಕೆಲ್ಲೊ ತುಜೊ ಖರೊ ಪತಿ ತುಕಾ ಮೆಳ್ತೊಲೊ. ಭಾಗಿ ತುಂ. ತ್ಯಾ ಘಡಿಯೆಕ್ ರಾಕೊನ್ ರಾವ್.

“ಕೆನಡಾ ಥಾವ್ನ್‌ಗಾಬ್ರಿಯೆಲ್ ರೋಚ್ ಆನಿ ಮನು ವೆಗಿಂಚ್ ಬೆಂಗ್ಳುರ್ ಯೇವ್ನ್ ಪಾವ್ತೆಲೆ. ತ್ಯಾ ಆಧಿಂ ತುಮ್ಚೆಂ ರೆಸ್ಟರ್ ಜಾಯ್ಜಾಯ್. ಗಾಬ್ರಿಯೆಲ್ ರೋಚ್ ಧನಿಯಾಂಕ್ ಬ್ರಾಯನಾಚ್ಯಾ ಮರ್ಣಾಚಿ ಮಾತ್ರ್ ಖಬಾರ್ ಆಸಾ. ಪುಣ್ ರೋಚ್ ಧನಿಯಾಂಚಿ ಸಂಪತ್ತ್ ಬ್ರಾಯನಾನ್ ಎಕಾ ಬರ್ಯಾ ಪಾತ್ಯೆಣೆಚ್ಯಾ ಮನ್ಶ್ಯಾ ಲಾಗಿಂ ಸಾಂಭಾಳುಂಕ್ ದಿಲ್ಯಾ ಆನಿ ತಿ ಬರ್ಯಾಪಣಿ ಸಾಂಭಾಳುನ್ ಆಸಾ ಮ್ಹಳ್ಳಿ ಖಬಾರ್ ರುಫಸಾನ್ ರೋಚ್ ಧನಿಕಾಂಕ್ ಕಳಯ್ಲ್ಯಾ. ಶಿವಾಯ್ ಮ್ಹಜೆಂ ನಾಂವ್ ಸಾಂಗೊಂಕ್ ನಾ. ಕಿತ್ಯಾಕ್ ಮ್ಹಜೆಂ ನಾಂವ್ ಆಯ್ಕೊನ್ ಗಾಬ್ರಿಯೆಲ್ ರೋಚ್ ಅಮೆರಿಕಾಂತ್‌ಚ್ ಕಾಳಿಜ್ ರಾವೊನ್ ಮರ್ಚೆಂ ರುಫಸಾಕ್ ಪಸಂಧ್ ನಾತ್ಲ್ಯಾನ್ ತಾಣೆ ಮ್ಹಜೆಂ ನಾಂವ್ ಸಾಂಗೋಂಕ್ ನಾ. ಹ್ಯಾ ನಿಮ್ತಿಂ ಅಪ್ಲ್ಯಾ ಸಂಪತ್ತಿಚಿ ಜವಾಬ್ದಾರಿ ಸಾಂಭಾಳ್ಚ್ಯಾ ವ್ಯಕ್ತಿಕ್ ಪಳೆಂವ್ಚೆ ಖಾತಿರ್ ರೋಚ್ ಧನಿ ಆತುರಾಯೆನ್ ಯೆತೆಲೆ ಆನಿ ತವಳ್ ತಾಂಕಾಂ ವಿಚಿತ್ರ್ ದೃಶ್ಯ್ ದಿಸ್ತೆಲೆಂ. ಅಘಾಧ್ ಧಖೊ ಬಸ್ತೊಲೊ ಆನಿ ತೊ ಹಾಂಗಾ ಯೇವ್ನ್ ಪಾವ್ತೊಲೊ. ಆನಿ ತವಳ್ ತಾಕಾ ಸಂಸಾರ್ ಗುಂವ್ಚೊ ತೊ ದಿಸ್ತೊಲೊ. ತುಜ್ಯಾ ಶಿರಾಪಾಚೊ ತಾಕಾ ಉಗ್ಡಾಸ್ ಯೆತೊಲೊ. ತುಜ್ಯಾ ಜಿದ್ದಾಚ್ಯಾ ಉತ್ರಾಂಚೊ ತೊ ಸ್ಮರಣ್ ಕರ್ತೊಲೊ ಆನಿ ತ್ಯಾ ದೀಸ್ ಭಿಕಾರಿ, ಕಚ್ರ್ಯಾಂತ್ಲೊ ಕಿಡೊ, ಪಾತ್ಕಾಚೆಂ ಫಳ್, ಬೇವಾರಿಸ್ ಜಾವ್ನಾಸ್ಲ್ಲೊ ಸಂಸಾರಾಂತ್ಲ್ಯಾ ನಿಮಾಣ್ಯಾ

ವರ್ಗಾಚೊ ಕೀಳ್ ಮನಿಸ್ ಆಪ್ಲ್ಯಾಚ್ ಪುತಾಚ್ಯಾ ರಗ್ತಾಕ್ ಜಾಲ್ಲೊ ಗಾಬ್ರಿಯೆ ರೊಚಾಚ್ಯಾ ಸರ್ವ್ ಸಂಪತ್ತಿಚೊ ಹಕ್ಕ್‌ದಾರ್ ಡೆನ್ ರೋಚ್ ತ್ಯಾ ವೇಶಾ ಬಾಜಾರಿ, ಭಿಕಾರಿಣ್ ನೊಯೆಲಾಚೊಚ್ ಪುತ್ ಮ್ಹಳ್ಳೆಂ ಗಾಬ್ರಿಯೆಲ್ ರೊಚಾ ಕಳ್ತಾನಾ ತಾಚೆಂ ಕಾಳಿಜ್ ಫುಟ್ತೆಲೆಂ. ಆನಿ ತವಳ್ ತುಕಾ ಸಂಪೂರ್ಣ್ ಸ್ವತಂತ್ರ್ ಆಸ ಉರ್‌ಲ್ಲೆ ಜಿಣೆಯೆಚಿ ಗಾಂಟ್ ಗಡ್ಸುಂಕ್ ಆನಿ ಆಧ್ಲೆ ಮಾಜ್ವೊನ್ ಗೆಲ್ಲೆ ಅವಸ್ವ ಗಾಬ್ರಿಯೆಲ್ ರೊಚಾಚ್ಯಾ ದೊಳ್ಯಾಂ ಹುಜ್ರಿಂ ದವರುಂಕ್.”

“ಹಾಂವ್ ತ್ಯಾಚ್ ವೇಳ್ ಘಡಿಯೆಕ್ ರಾಕ್ತಾಂ ಪುತಾ. ತ್ಯಾ ದಿಸಾಚಿ ಹಾಂವ ಸಭಾರ್ ವರ್ಸಾಂ ಥಾವ್ನ್ ವಾಟ್ ರಾಕೊನ್ ಆಸಾಂ” ಮ್ಹಣಾಲಿ ನೊಯೆಲಾ.

“ತುಂ ಶೆವಟಾಕ್ ಬೋವ್ ಲಾಗಿಂ ಪಾವ್ಲ್ಯಾಯ್ ಮಾಮ್ಮಿ. ಆತಾಂ ತು ವಿರಾಮ್ ಕರ್. ಮ್ಹಾಕಾ ಹ್ಯಾ ಬಾಬ್ತಿನ್ ಥೊಡಿಂ ಕಾಮಾಂ ಆಸಾತ್, ಫಾಲ್ಯಾಂ ಕಿತೆ ಸಗ್ಳೆಂ ಕರುಂಕ್ ಜಾಯ್ ತೆಂ ತುಕಾ ಹಾಂವ್ ಸಾಂಗ್ತಾಂ” ಇತ್ಲೆಂ ಮ್ಹಣೊನ್ ಡೆನ್ ಆಪ್ಲ್ಯಾ ವಾವ್ರಾರ್ ಪಡ್ಲೊ. ಥೊಡ್ಯಾ ವೆಳಾನ್ ತಾಣೆ ಆಪ್ಲೆಂ ಕಾರ್ ಶಿವಾಜಿ ನಗರ್ ಇಗರ್ಜೆಕ್ ವ್ಹೆಲೆಂ. ಫಾ। ಮಾರಿಯೊ ಆಜೂನ್‌ಯಿ ತ್ಯಾಚ್ ಇಗರ್ಜೆಂತ್ ವಿಗಾರ ಜಾವ್ನ್ ಆಸ್‌ಲ್ಲೊ ಆನಿ ಮ್ಹಾತಾರೊ ಜಾಲ್ಲೊ.

“ಫಾದರ್” ಡೆನಿನ್ ಫಾ। ಮಾರಿಯೊಕ್ ಉಲೊ ಮಾರ್ಲೊ. ಫಾ। ಮಾರಿಯೊಕ್ ಡೆನಿಚೆರ್ ವಿಶೇಸ್ ಮೋಗ್. ತೊ ನೊಯೆಲಾಚೊ ಪುತ್ ಜಾವ್ನಾಸೊನ್ ಆಪ್ಲ್ಯಾ ಸಾಂಗ್ಣೆಖಾಲ್ ಚಲೊನ್ ಶೆಗುಣಾಂನಿ ವಾಡ್‌ಲ್ಲೊ ಭುರ್ಗೊ, ಆನಿ ತಾಚೆರ್ ಫಾ। ಮಾರಿಯೊನ್ ಘಾಲ್ಲ್ಯಾ ಬೆಸಾಂವಾನ್ ಆಜ್ ಡೆನ್ ಕರೊಡ್‌ಪತಿ ಜಾಲ್ಲೊ ತರಿ ತಾಕಾ ತ್ಯಾ ಫಾ। ಮಾರಿಯೊಚೊ ಉಗ್ಡಾಸ್ ವಿಸ್ರೊಂಕ್ ನಾತ್‌ಲ್ಲೊ. ತವಳ್ ತವಳ್ ತೊ ಫಾ। ಮಾರಿಯೊಕ್ ಭೆಟ್ ದಿತಾಲೊ. ಇಗರ್ಜೆಚ್ಯಾ ಹರ್ ಕಾಮಾಕ್ ಡೆನಿನ್ ಮಜತ್ ಕೆಲ್ಲಿ ಮಾತ್ರ್ ನಹಿಂ ತ್ಯಾ ಇಗರ್ಜೆಖಾತಿರ್ ಲಾಖಾಂನಿ ತಾಣೆ ದಾನ್ ದಿಲ್ಲೆಂ ಆನಿ ಇಗರ್ಜ್ ಸೊಭಯಿಲ್ಲಿ ಆನಿ ಡೆನಿಚೆಂ ನಾಂವ್ ಇಗರ್ಜೆಚ್ಯಾ ದಾನಿಂಚ್ಯಾ ಬುಕಾರ್ ಪಯ್ಲ್ಯಾ ಫಂಗ್ತಿರ್ ಆಸೊನ್ ಹರ್ಯೆಕಾ ಫೆಸ್ತಾಂ-ಪರ್ಬಾಂಚ್ಯಾ ದಿಸಾಂನಿ ವಿಗಾರ್ ಮಿಸಾಚ್ಯಾ ವೆಳಾರ್ ಡೆನ್ ರೊಚಾಚೆಂ ನಾಂವ್ ಉಚ್ಚಾರ್ನ್ ಮಾನಾಚ್ಯೊ ವಾತಿ ತಾಕಾ ದಿತಾಲೊ ಆನಿ ಡೆನ್ ಕುಟ್ಮಾಚೆರ್ ಬೆಸಾಂವ್ ಘಾಲ್ತಾಲೊ. ತ್ಯಾಚ್ ಬೆಸಾಂವಾನ್ ಡೆನಿಚೆಂ ಭವಿಷ್ಯ್ ಉಜ್ವಲ್ ಜಾಲ್ಲೆಂ ಮ್ಹಣ್ಯೆತ್.

“ಯೆ ಪುತಾ ಬಸ್” ಫಾ। ಮಾರಿಯೊನ್ ಡೆನಿಕ್ ಬಸ್ಕ್ಯಾ ದಿಲಿ. “ಕಸಿ ಆಸಾ ಮಾಮ್ಮಿ ತುಜಿ?” ಹರ್ಯೆಕ್ ಪಾವ್ಟಿ ಫಾ। ಮಾರಿಯೊನ್ ಡೆನಿಕ್ ಭೆಟ್ ದಿಲ್ಲೆವೆಳಿಂ ಪಯ್ಲೆಂ ನೊಯೆಲಾಕ್ ವಿಚಾರ್ಚೆಂ ಆಸ್‌ಲ್ಲೆಂ.

"ಮಾಮ್ಮಿ ತುಮ್ಚ್ಯಾ ಬೆಸಾಂವಾನ್ ಬರಿ ಆಸಾ ಫಾದರ್" ಮ್ಹಣಾಲೊ ಡೆನ್.

“ಕಿತೆಂ ಆಯ್ಲೊಯ್ ಪುತಾ?” ವಿಚಾರ್ಲೆಂ ವಿಗಾರಾನ್.

“ಮ್ಹಜ್ಯಾ ಮಾಮ್ಮಿಚೊ ಶೆವಟ್ ಜ್ಯಾರಿ ಜಾಂವ್ಚೊ ವೇಳ್ ಲಾಗಿಂ ಆಯ್ಲೊ ಫಾದರ್. ಆಜ್-ಫಾಲ್ಯಾಂ ಮ್ಹಜ್ಯಾ ಬಾಪಾಯ್ಕ್ ಸಾಕ್ರಾಮೆಂತಾಖಾಲ್ ಸ್ವೀಕಾರ್ ಕರುಂಕ್ ಹಾಂವ್ ಖುಶಿ ವ್ಹರ್ತಾಂ.”

“ಮ್ಹಾಕಾ ಸಮ್ಜಾಲೆಂ ನಾ ಪುತಾ” ಮ್ಹಣಾಲೊ ವಿಗಾರ್.

“ತುಮಿ ಜಾಣಾಂತ್ ಸ್ಟೀವನ್ ರೋಚ್...”

“ವ್ಹಯ್. ತೊ ತುಜ್ಯಾ ನೊಯೆಲಾ ಮಿಲ್ಲಾಂತ್ ಭಾಗಿದಾರ್ ಜಾಂವ್ಕ್ ಪಾವ್ಲಾ...”

“ತಾಕಾ ಹಾಂವ್ ಮ್ಹಜ್ಯಾ ಆನಿ ಮ್ಹಜ್ಯಾ ಮಾಮ್ಮಿಚ್ಯಾ ಜಿವಿತಾಚೊಯಿ ಭಾಗಿದಾರ್ ಕರುಂಕ್ ಖುಶಿ ವ್ಹರ್ತಾಂ. ತಾಂಚೆಂ ರೆಸ್ಪೆರ್ ಜಾಯ್ಜಾಯ್. ಪುಣ್ ಸಾರ್ವಜನಿಕ್ ನಹಿಂ. ಬಗಾರ್ ತುಮ್ಚೆ ಆಮ್ಚೆ ಆನಿ ದೆವಾ ಹುಜ್ರಿಂ ಹ್ಯಾ ಭಾಗೆವಂತ್ ದೇವ್ ತೇಂಪ್ಲಾಂತ್. ಆನಿ ಹಾಚೆಂ ಕಾರಣ್ ಹಾವೆಂ ತುಮ್ಕಾಂ ವಿವರಾವ್ನ್ ಸಾಂಗ್ಚೆ ಗರ್ಜ್ ನಾ ಕತ್ಯಾಕ್ ಸಮಾಜೆಕ್ ಆಮ್ಚಿ ಪುರಾಣ್ ಕಥಾ ಕಳೆಂವ್ಕ್ ಮ್ಹಾಕಾ ನಾಕಾ. ತಿ ದೆವಾಕ್ ಮಾತ್ರ್ ಕಳಿತ್ ಆಸಾ ತಿ ಪುರೊ. ಮ್ಹಜ್ಯಾ ಆವಯ್-ಬಾಪಾಚೆಂ ಕಾಜಾರ್ ಸಿತಳ್ ಮನಾನ್ ಹಾಂವ್ ಜನ್ಮೊಂಚ್ಯಾ ವರ್ಸಾ ಆಧಿಂಚ್ ಜಾಲಾಂ. ತಾಣಿ ಎಕಾಮೆಕಾ...”

“ತಿ ಕಾಣಿ ಮ್ಹಾಕಾ ಸಂಪೂರ್ಣ್ ಕಳಿತ್ ಆಸಾ. ತುಕಾ ಬೊಂಬಯ್ ಥಾವ್ನ್ ಬೆಂಗ್ಳುರ್ ಹಾಡುನ್ ಆಯಿಲ್ಲೆವೆಳಿಂ ನೊಯೆಲಾನ್ ಮ್ಹಾಕಾ ಸಾಂಗ್ಲ್ಯಾ. ಇಗರ್ಜ್ ಮಾತೆನ್'ಯಿ ಸ್ಟೀವನಾಚೊ ಆನಿ ಸೆರಾಲಿನಾಚೊ ಲಗ್ನ್ ಅಧಿಕೃತ್ ರಿತಿನ್ ಸಂಪಯ್ಲ್ಯಾಂ. ತುಂ ಕಾಂಯ್ ಚಿಂತ್ತಾ ಕರಿನಾಕಾ, ತುಜೆಂ ಭಗ್ಲಾಂ ಹಾಂವ್ ಸಮ್ಜತಾಂ. ತುಜಿ ಖುಶಿ ಜ್ಯಾರಿ ಜಾತೆಲಿ. ಆನಿ ತುಜ್ಯಾ ಆವಯ್-ಬಾಪಾಯ್ಕ್ ದೇವ್ತೆಂಪ್ಲ ಥಾವ್ನ್ ಲಗ್ನಾ ಸರ್ಟಿಫಿಕೆಟ್ ಜರೂರ್ ಮೆಳ್ತಲಿ. ಕ್ರಿಸ್ತ್ ತುಮ್ಕಾಂ ಬೆಸಾಂವ್ ಘಾಲ್ತೊಲೊ. ಖರೊ ಮೋಗ್ ಖಂಡಿತ್ ಜಿಕ್ತೊಲೊ. ತಾಂಚೊ ಲಗ್ನ್ ರೆಸ್ಪೆರ್ ಜರೂರ್ ಜಾತೆಲೆಂ ಆನಿ ತೆಂ ತುಜ್ಯಾ ಅಪೇಕ್ಷೆ ಪ್ರಕಾರ್‌ಚ್.”

“ದೇವ್ ಬರೆಂ ಕರುಂ ತುಮ್ಕಾಂ ಫಾದರ್” ಮ್ಹಣಾತ್ತ್ ಡೆನಿ ಗರ್ಜೆಚೆ ಹೆರ್ ಥೊಡೆ ವಿಷಯ್ ಉಲವ್ನ್ ಪಾಟಿ ಗೆಲೊ.

‡ ‡ ‡ ‡ ‡ ‡

ನೊಯೆಲಾಚಿ ಮತ್ ಧಾರಾಳ್ ಸಮಸ್ಯಾಂನಿ ರೆವ್ಡೊನ್ ಗೆಲ್ಲಿ. ಆಪ್ಲ್ಯಾ ಪುತಾ ಥಾವ್ನ್ ತಾಚ್ಯಾ ಆವಯ್-ಬಾಪಾಚೆಂ ಮಿಲನ್ ಜಾತೆಲೆಂ ಮ್ಹಣ್ ತಿ

ಜಃಣಾ ಆಸ್ಲ್ಲಿ. ಪುಣ್ ಘಡಿತ್ ಕಸೆಂ ಘಡ್ತೆಲೆಂ ತೆಂ ತಿಕಾ ಕಳಿತ್ ನಾತ್ ನೊಃಯೆಲಾ ಶೀದಾ ಭಿತರ್ ಮಾವೊಳ್ಳಿ ಸರ್ಶಿಂ ಗೆಲಿ. "ಆಕಯ್" ಮ್ಹಣಾಲಿ ನೊಯೆ ಸೆರಾಫಿನ್ ಮ್ಹಾತಾರಿ ಜಾಲ್ಲಿ.

"ಕಿತೆಂ ಪುತಾ?" ನೀಟ್ ಬಸ್ಲಿ ತಿ.

"ಫಾಲ್ಯಾಂ ಇಶ್ಲ್ಯಾರ್ ಸ್ಟೀವನ್ ಹಾಂಗಾ ಯೆತೊಲೊ. ಆನಿ ಡೆನಿಸ್... ವೋಡಾವಳ್ ಕೆಲ್ಯಾ. ಕಿತ್ಯಾಕ್‌ಗಿ ಮ್ಹಾಕಾ ಏಕಾ ರಿತಿಚೆ ಬಾಂಧ್ವ್ಯಾಸ್‌ಸೆ ಭಗ್ತಾ ಮ್ಹಾಕಃಚ್ ಕಳಾನಾ."

"ಸ್ವಾಭಾವಿಕ್ ತೆಂ. ದೆವಃಕ್ ಅರ್ಗಾಂ ದಿ. ತಿ ಅವೊಲಿಕ್ ಘಡಿ ತಾಣೆ ತು ಘಃವೊ ಕೆಲಿ. ತುಮ್ಚೊ ಖರೊ ವೋಗ್ ಜಿಕೊನ್ ಯೆತಃಶೆಂ ಮ್ಹಾಕಾ ಭಗ ಧಯ್ರ್ ಘೆ. ಡನಿ ಸಗ್ಳೆಂ ಕರ್ತೊಲೊಂ. ಬುದ್ವಂತ್ ಭುರ್ಗೊ ತೊ. ತಃಚ್ಯಾ ಹಿಶಾರ ಖಃಲ್ ಚಲ್. ತುಜೆ ಉದ್ದೇಶ್, ತುಜೊ ಶೆವಟ್ ಜ್ಯಾರಿ ಜಾಂವ್ಚೊ ದೀಸ್ ಲಾ ಆಯ್ಲೊ. ನೀತಿಕ್, ಸತಃಕ್ ಖರ್ಯಾ ಮೊಗಾಕ್ ಮರಣ್ ನಾ ಮ್ಹಳ್ಳೆಂ ರುಜು ಕೆಲೆಂಯ ತುವೆಂ. ಕಃಂಯ್ ಭಿಂಯೆನಃಕಾ. ಧಯ್ರ್ಯಾನ್ ಮುಖಾರ್ ಸರ್ ಆನಿ ಗಃಬ್ರಿಯೆಲ ರೊಜಃಕ್ ಬರಿ ಬೂಧ್ ಶಿಕಯ್ ಆನಿ ತಸೆಂಚ್ ಜಃತೆಲೆಂ" ಮ್ಹಣಾಲಿ ಸೆರಃಫಿನ್.

ನೊಃಯೆಲಾಕ್ ಧಯ್ರ್ ಜಾಲೆಂ. ಸಮಾಧಾನ್ ಲಃಭ್ಲೆಂ.

ದುಸ್ರೆ ದೀಸ್ ದೊನ್ಪಾರಾಂಚ್ಯಾ ಉಧಿಂ 11-00 ವರಃರ್ ಸ್ಟೀವನ್ ರೋಚ ನೊಃಯೆಲಾ ಪ್ರೆಸ್ಸಾಕ್ ಯೇವ್ನ್ ಪಃವ್ಲೊ. ಕೆಬಿನಾಂತ್ ಡೆನಿ ಬಸೊನ್ ಆಸ್ಲ್ಲೊ.

"ಗುಡ್ ಮೋರ್ನಿಂಗ್ ಸರ್" ಮ್ಹಣಾಲೊ ಸ್ಟೀವನ್ ರೋಚ್ ಧನಿಯಾಕ ವಂದನ್ ಕರ್ನ್.

"ವೆರಿ ಗುಡ್ ಮೊರ್ನಿಂಗ್ ಸರ್. ಪ್ಲೀಜ್ ಬಿ ಸೀಟೆಡ್" ತಾಣೆ ಬಾಪಃಯ್ ಬಸ್ಕಾ ದಾಕಯ್ಲಿ. ಸ್ಟೀವನ್ ಬಸ್ಲೊ. ಡೆನಿ ಸ್ಟೀವನಃಚ್ಯಾಚ್ ತೊಂಡಃಕ್ ಪಳೆತಾಲೊ ಆನಿ ಸ್ಟೀವನ್ ಡೆನಿಚ್ಯಾಚ್ ತೊಂಡಾಕ್ ದೆಖ್ತಾಲೊ. ಸ್ಟೀವನಾಕ್ ಡೆನಿಚ್ಯಾ ಮುಖ ಮಳಾರ್ ವಿಶೇಸ್ ಏಕ್ ದೃಶ್ಯ್ ದಿಸ್ಲೆಂ. ತೊ ಡೆನಿಚ್ಯಾ ಮುಖಮಳಾಕ್‌ಚ್ ದೆಖಾಲೊ ಆನಿ ಡೆನಿಕ್ ಮತಿಂತ್ ಹಃಸೊ ಯೆತಾಲೊ, ಸಭಾರ್ ವರ್ಸಾಂ ಉಪ್ರಾಂತ್ ಡೆನಿನ್ ಆಜ್ ಆಪ್ಲೆಂ ಖಾಡ್ ಕಾಡ್ಲೆಲೆಂ ಆನಿ ಮಿಶಿಯೊ ನಾಜೂಕ್ ರಿತಿರ್ ಕಾತ್ರುನ್ ಸೊಭಯಿಲ್ಲ್ಯೊ.

"ಮಿ। ರೋಚ್, ಹಃಂವ್ ಸಮ್ಜತಾಂ ತುಂ ಮ್ಹಜ್ಯಾ ಮುಖಮಳಾಕ್ ಕಿತ್ಯಾಕ್ ಪಳೆತಃಯ್ ಮ್ಹಳ್ಳೆಂ. ತುಂ ಆಜ್ ಏಕಾ ಆರ್ಸ್ಯಾ ಮುಖಾರ್ ಬಸೊನ್ ನಾಂಯ್ ಬಗಾರ್ ಆರ್ಸ್ಯಾ ತಸಲ್ಯಾ ಪ್ರತಿರೂಪಾ ಹುಜ್ರಿಂ ಬಸ್ಲಾಯ್" ಮ್ಹಳೆಂ ಡೆನಿನ್.

ಬಾಪ್ ಆನಿ ಶರಾಪ್
ಎಕ್ಟರ್ ರೊಡ್ರಿಗಸ್

200

"ಮ್ಹಜ್ಯಾ ಮುಖಮಳಾರ್ ತುಕಾ ತುಜೆಂ ಮುಖ್ ದಿಸ್ತಾ," ಡೆನಿನ್ ಸ್ಟೀವನ್ ರೊಚಾಕ್ ವಿವರಾಯ್ಲೆಂ. "ಆನಿ ಆತಾಂ ಭಾಯ್ರ್ ಥಾವ್ನ್ ಕೊಣೆ ಹಾಂಗಾ ಯೆತಿತ್ ಜಾಲ್ಯಾರ್ ಏಕ್ ಪಾವ್ಟಿಚ್ಯಾಕ್ ಚಿಂತ್ತೆಲೆ. ಹಾಂತುಂ ಸ್ಟೀವನ್ ರೋಚ್ ಕೊಣ್, ಡೆನ್ ರೋಚ್ ಕೊಣ್ ಮ್ಹಳ್ಳೆಂ. ಕಿತ್ಯಾಕ್ ಆಜ್ ಆಮಿ ದೊಗ್‌ಂ ಏಕ್‌ಚ್ ಲೆಖ್ ದಿಸ್ತಾಂವ್. ಪುಣ್ ತುಜ್ಯಾ ಮುಖಮಳಾರ್ ಥೊಡಿ ಪ್ರಾಯ್ ದಿಸ್ತಾ ಆನಿ ಮ್ಹಜ್ಯಾ ರುಪಾಚೆರ್ ತರ್ನಾಟ್ಪಣ್ ದಿಸ್ತಾ. ಪುಣ್ ಕಿತೆಂ ಜಾಲ್ಯಾರಿ. ಆಮಿ ದೊಗ್‌ಯಿ ಜೊವ್ಳ್ಯಾಂಬರಿ ದಿಸ್ತಾಂವ್ ಆಸ್ಯೆತ್. ಸೊಡ್ ತಿ ಖಬಾರ್ ಸಂಸಾರಾಂತ್ ಎಕೆಕಾ ಮನ್ಶ್ಯಾಬರಿ ಸಾತ್ ಜಣಾಂ ಲೆಖಾನ್ ಮನಿಸ್ ಆಸಾತ್ ಖಂಯ್. ತಾಚೆ ವಿಷ್ಯಾಂತ್ ಆಮಿ ಉಪ್ರಾಂತ್ ಉಲವ್ಯಾಂ."

"ಪುಣ್ ಧನಿಯಾ. ಖಾಡಾಚೆರ್ ತುಂ ದುಸ್ರೊಚ್ ದಿಸ್ತಾಲೊಯ್ ಆನಿ ಬರೊ ಸೊಭ್ತಾಲೊಯ್. ಆಜ್ ತುಕಾ ಖಾಡಾವಿಣೆ ಪಯ್ಲೆಚ್ ಪಾವ್ಟಿ ಪಳೆತಾನಾ ತುಜ್ಯಾ ಮುಖಮಳಾರ್ ಮ್ಹಾಕಾ ಮ್ಹಜೆಂ ರೂಪ್ ದಿಸ್ತಾ" ಸ್ಟೀವನ್ ಒಪ್ಲೊ.

"ಆರ್ಸೊ ಕೆದಿಂಚ್ ಫಟ್ ಮಾರಿನಾ ಮಿ। ರೋಚ್. ತೊ ಖರೆಂ ರೂಪ್‌ಚ್ ದಾಕಯ್ತಾ. ತಿ ಗಜಾಲ್ ಸದ್ಯಾಕ್ ಬಾಕಿ ದವರ್ಯಾಂ ಆನಿ ಆಮಿ ಮುಖ್ಯ ವಿಷಯಾಕ್ ಯೆವ್ಯಾಂ. ತುಂ ಪಯ್ಣಾಂತ್ ಥಕ್ಲಾಯ್. ದೆಕುನ್ ತುಕಾ ವಿರಾಮಾಚಿ ಗರ್ಜ್ ಆಸಾ. ಆಮಿ ಘರಾ ಯಾ" ಇತ್ಲೆಂ ಮ್ಹಣೊನ್ ಡೆನಿಸ್ ಡ್ರಾಯ್ವರಾಕ್ ಆಪವ್ನ್ ಸಾಂಗ್ಲೆಂ: "ಡ್ರಾಯ್ವರ್, ಹ್ಯಾ ಮಾನೆಸ್ತಾಚಿ ಬ್ರಿಫ್‌ಕೇಜ್ ಕಾರಾಂತ್ ದವರ್. ಆನಿ ಆಮಿ ಘರಾ ಯಾ."

ತಸೆಂಚ್ ಜಾಲೆಂ. ಡೆನಿನ್ ಸ್ಟೀವನಾಕ್ ಡ್ರಾಯ್ವರಾ ಸಾಂಗಾತಾ ಮುಖಾರ್ ಧಾಡ್ಲೊ. ಆನಿ ಸೊಯೆಲಾಕ್ ಫೋನ್ ಕರುನ್ ಮ್ಹಳೆಂ: "ಮಮ್ಮಿ ಆಮಿ ಯೆತಾಂವ್. ತಯಾರ್ ರಾವ್, ಹಾಂವೆಂ ಸಾಂಗ್‌ಲ್ಲೆಬರಿ ಉಗ್ಡಾಸ್ ಆಸೊಂ" ಇತ್ಲೆಂ

ಮ್ಹಣೊನ್ ಡೆನಿನ್ ಕೆಬಿನ್ ಬಂಧ್ ಕೆಲೆಂ ಆನಿ ತೋಯಿ ಭಾಯ್ರ್ ಆಯ್ಲೊ
ಸ್ಟೀವನಾ ಸಾಂಗಾತಾ ಆಪ್ಲ್ಯಾ ಕಾರಾರ್ ಬಸೊನ್ ನೊಯೆಲಾ ಹೌಸಾಕ್ ಪಾವ್ಲೊ

ಎದೊಳ್ ಪರ್ಯಾಂತ್ ಡೆನಿನ್ ಸ್ಟೀವನಾಕ್ ನೊಯೆಲಾ ಹೌಸಾಂತ್ ಪ್ರ
ಘೇಂವ್ಚೊ ಸಂದರ್ಭ್ ದಿಲ್ಲೊ ನಾ. ಫಕತ್ ತಾಕಾ ನೊಯೆಲಾ ಗೆಸ್ಟ್ ಹೌಸಾಂ
ತಾಣೆ ವಸ್ತಿ ದಿಲ್ಲಿ. ಕಿತ್ಯಾಕ್ ತಾಣೆ ನೊಯೆಲಾಕ್ ಭೆಟ್ಚೊ ಸಂದರ್ಭ್
ಘಾಲ್ಲೊ. ಆಜ್ ನೊಯೆಲಾ ಹೌಸಾಂತ್ ಪಯ್ಲೆಚ್ ಪಾವ್ಟಿ ಪ್ರವೇಶ್ ಜಾ
ಸ್ಟೀವನಾಕ್ ರಾಯಾಚ್ಯಾ ರಾವ್ಪೆರಾಂತ್ ಪ್ರವೇಶ್ ಜಾಲ್ಲೆ ತಸಲೊ ಅನುಭವ್ ಜಾ
ತೊ ರಾಯಾಳ್ ಬಂಗ್ಲೊ ಇತ್ಲೊ ನಾಜೂಕ್ ಆನಿ ಆಕರ್ಷಕ್ ಜಾವ್ನಾಸ್ಲ್ಲೊ
ಫಿಲ್ಮಾಂನಿ ದಿಸ್ಚ್ಯಾ ಶ್ರೀಮಂತಾಚ್ಯಾ ಬೃಹದಾಕಾರಾಚ್ಯಾ ರಾವ್ಪೆರಾಸಾರ್ಕ್ಯಾ ಬಂಗ
ಪ್ರಾಸ್ ಹಜಾರ್ ವಾಂಟ್ಯಾಂನಿ ಉಂಚ್ಲೊ. ಬಂಗ್ಲ್ಯಾ ಭಿತರ್ ಸಯ್ತ್ ರೂಕ್-ರು
ಆನಿ ಫುಲಾಂಚೆಂ ತೋಟ್, ದೋನ್ "ಸ್ವಿಮ್ಮಿಂಗ್ ಪೂಲ್". ಬಾಂಧ್ಪಾಚ್ಯಾ ಪಯ
ಮಾಳಿಯೆರ್ ಭುಗ್ರ್ಯಾಂಖಾತಿರ್ ವಿಂಗಡ್ ಸ್ವಿಮ್ಮಿಂಗ್ ಪೂಲ್. ಸಗ್ಳೊ ಬಂಗ
ಸೆಂಟ್ರಲ್ ಎರ್‌ಕಂಡಿಶನ್ ಸವ್ಲತೆಂತ್ ರಚ್‌ಲ್ಲೊ. ವೀಜ್ ದಿವ್ಯಾಂಚೆ ಝುಮ
ಬಾಂಧ್ಪಾಚ್ಯಾ ಥಳಾ ಪಂದ್ಲ್ಯಾನ್ ನಾಜೂಕ್ ರಿತಿಚೆಂ ಕಾರ್ ಪಾರ್ಕಾಂ. 24 ವರಾಂ
ಸಗ್ಳ್ಯಾ ಬಂಗ್ಲ್ಯಾಂತ್ ಸಂಗೀತ್, ಮ್ಯೂಝಿಕ್ ದಿಂವ್ಚೆಂ ಸ್ಟಿರಿಯೊ ಸಿಸ್ಟಮ್. ಬಂಗ
ಭಿತರ್‌ಚ್ ಲ್ಹಾನ್ಸೆಂ ಫಿಲ್ಮ್ ಥಿಯೆಟರ್ ಆನಿ ವಿವರುಂಕ್ ಆಸಾಧ್ಯ್ ಜಾಲ್ಲೆ ತಸ
ರಾಂದಾಳ್ ಸವ್ಲತಾ. ಹೆಂ ಪಳೆವ್ನ್ಂಚ್ ಸ್ಟೀವನಾಕ್ ಐಸಾಂತ್ ದವರ್‌ಲ್ಲೆ
ಅನುಭವ್ ಜಾಲೊ.

"ಹೆಂ ಮ್ಹಜೆಂ ಘರ್. ಪಸಂಧ್ ಜಾಲೆಂ ತುಕಾ?" ವಿಚಾರ್ಲೆಂ ಡೆನಿನ್ ಆಪ್ಲ
ಬಾಪಾಯ್ಕ್, ಸಗ್ಳೆಂ ಘರ್ ಭಂವ್ಡಾವ್ನ್. ಉಪ್ರಾಂತ್ ತೆ ಟೆರೆಸಾರ್ ಗೆಲೆ. ಥಂಯ
ಥಾವ್ನ್ ದಿಸ್ತೆಂ ಸಗ್ಳೆಂ ಬೆಂಗ್ಳುರ್ ಶಹರ್. ಆ ಹಾ ಹಾ ಮ್ಹಣ್ಚೆ ತಸಲಿ ಸೋಭಾಯ
ಇಂಡಿಯಾಂತ್‌ಯಿ ಅಸಲಿಂ ರಾಯಾಳ್ ರಾವ್ಪೆರಾಂ ಆಸಾತ್‌ಗಾಯ್ ಮ್ಹಣ
ಸ್ಟೀವನಾಕ್ ಭಗ್‌ಲ್ಯಾಂತ್ ನವಾಲ್ ನಾತ್‌ಲ್ಲೆಂ. ತೊ ಅಜ್ಯಾಪ್‌ಚ್ ಜಾಲ್ಲೊ. ಜಣ್ಯಾಂತ
ಅಸಲೊ ಬಂಗ್ಲೊ ತಾಣೆ ಪಳೆಂವ್ಕ್ ನಾ. ಫಿಲ್ಮಾಂನಿ ಸಯ್ತ್ ಅಸಲ್ಯಾ ಬಂಗ್ಲ್ಯಾಚಿ
ದೃಶ್ಯಾಂ ತಾಣೆ ದೆಖ್‌ಲ್ಲಿಂ ನಾಂತ್. ತೊ ಪಳೆಂವ್ಕ್‌ಚ್ ಪಡ್‌ಲ್ಲೊ. ಹ್ಯಾ ಬಂಗ್ಲ
ಮುಖಾರ್ ಮಂಗ್ಳುರ್ ಆಪ್ಲ್ಯಾ ಬಾಪಾಯ್ಚೊ ಬಂಗ್ಲೊ ಲ್ಹಾನ್ ಏಕ್ ಗುಡ್ಸ್ಲ
ತಸೆಂ ತಾಕಾ ದಿಸ್ಲೆಂ.

"ಮೈಸೂರ್‌ಚೊ ಪಯ್ಲೊ ರಾಯ್ ತುಂ ಧನಿಯಾ. ಆನಿ ದುಸ್ರೊ ತೊ. ಪುಣ
ಮ್ಹಾಕಾ ಉತ್ರಾಂ ಮೆಳಾನಾಂತ್. ಜರ್ತರ್ ಮೈಸೂರ್ಚ್ಯಾ ರಾಯಾನ್ ಯೇವ್ನ್ ಹೊ

ಗ್ಲೊ ಪಳೆಲ್ಲೊ ತರ್ ತೊ ಖಂಡಿತ್ ಜಾವ್ನ್ ಮ್ಹಣ್ಲೊ: “ಮಿ। ಡೆನ್, ತುಂ ಜ್ಯಾ ರಾವ್ಪೆರಾಂತ್ ರಾವ್. ಆನಿ ಹಾಂಗಾ ಹಾಂವ್ ಯೇವ್ನ್ ರಾವ್ತಾಂ. ಕಿತ್ಯಾಕ್ ಂವ್ ರಾಯ್. ತುಜ್ಯಾ ಹ್ಯಾ ಬಂಗ್ಲ್ಯಾ ಮುಖಾರ್ ಮ್ಹಜೆಂ ರಾವ್ಪೆರ್ ಕಾಂಯ್ ಂ' ಮ್ಹಣ್ ತೊ ಹಾಂಗಾಚ್ ಯೇವ್ನ್ ತಂಬು ಮಾರ್ತೊ” ಹಾಸಾತ್ತ್ ಸಾಂಗಾ ಗ್ಲೊ ಸ್ಟೀವನ್ ರೋಚ್. ತಾಕಾ ದಾಧೊಸ್ಕಾಯ್ ಭಗ್ಲಿ.

“ಆತಾಂ ಆಮಿ ಕೊನ್ಪರೆನ್ಸ್ ಹೊಲಾಕ್ ಯಾ” ಮ್ಹಣಾತ್ತ್ ಡೆನಿನ್ ತಾಕಾ ಕಾ ವಿಶಾಲ್ ಹೊಲಾಕ್ ಆಪವ್ನ್ ವ್ಹೆಲೆಂ. ಹಾಂಗಾಸರ್ ತೆ ದೊಗ್‌ಚ್, “ಬಸ್” ಣಾಲೊ ಡೆನ್. ತಿತ್ಲ್ಯಾರ್ ನವ್ಕರ್ ದೊಗಾಂಯ್ಕಿ ಥಂಡ್ ಪೀವನ್ ಹಾಡ್ನ್ ಯ್ಲೊ. ದೊಗ್‌ಯಿ ಪಿಯೆತಚ್ ಡೆನ್ ಮುಖ್ಯ ಸಂಗ್ತಿಕ್ ಆಯ್ಲೊ.

“ಮಿ। ರೋಚ್” ಮ್ಹಣಾಲೊ ಡೆನ್. “ಮ್ಹಜೆ ವಿಷ್ಯಾಂತ್ ತುಜ್ಯಾ ಮತಿಂತ್ ಸಲಿಂ ಭಾವ್ಣಾಂ ಉಬ್ಜಾತಾತ್?”

“ತಿಂ ಮ್ಹಜ್ಯಾನ್ ಖಂಯ್ಚ್ಯಾಯಿ ನಿರ್ಧಾರಾಕ್ ಹಾಡುಂಕ್ ಜಾಯ್ನಾಂತ್.”

“ತರ್ ತುವೆಂ ರಾಜಿನಾಮ್ ಪತ್ರ್ ಲಿಖುನ್ ಮ್ಹಾಕಾ ಧಾಡ್ಚೆಂ ಧಯ್ರ್ ಆನಿ ಮನ್ ಕಿತ್ಯಾಕ್ ಕೆಲೆಂಯ್? ತುಕಾ ಮ್ಹಜೆ ಥಾವ್ನ್ ಕಸಲೆಂ ವಾಯ್ಟ್ ಮೆಳ್ಳೆಂ?”

“ಸರ್...ಮ್ಹಾಕಾ...”

“ಹಾಂ, ಏಕ್ ವಿಷಯ್; ತುಕಾ ‘ಸರ್’ ಆನಿ ‘ಧನಿಯಾ’ ಮ್ಹಣ್ ಮ್ಹಾಕಾ ಆಪಂವ್ಚೆ ಸಂದರ್ಭ್ ಹಾಂವ್ ಧಾರಾಳ್ ದಿತಾಂ. ಮ್ಹಸ್ತ್ ಪಾವ್ಟಿ ಉಚಾರ್. ಕಿತ್ಯಾಕ್ ಥೊಡ್ಯಾ ವರಾಂ ಉಪ್ರಾಂತ್ ತುಂ ಸ್ವತಃ ತೆ ವಿಸರ್ತೊಲೊಯ್.”

“ತಸೆಂ ಜಾಂವ್ಚೆಂ ನಾಕಾ ಧನಿಯಾ. ಹಾಂವ್ ನ್ಯಾಯ್-ನಿತಿಚ್ಯಾ ಫಂಗ್ತಿರ್ ಚಲೊಂಕ್ ಜಿಯೆಂವ್ಕ್ ಖುಶಿ ವ್ಹರ್ತಾಂ. ತುಜೆ ಥಾವ್ನ್ ಮ್ಹಾಕಾ ವಾಯ್ಟ್ ಖಂಡಿತ್ ಮೆಳ್ಳೆಂ ನಾ. ಪುಣ್ ಆಯ್ಲೆವಾರ್ಚ್ಯಾ ತುಜ್ಯಾ ಥೊಡ್ಯಾ ಕಾಮಾನಿಮ್ತಿಂ ಕಿತ್ಯಾಕ್‌ಗಿ ಮ್ಹಜೆಂ ಮನ್ ಕೊಡ್ಕೆಲೆಂ. ಹಾಂವ್‌ಚ್ ನೆಣಾ, ತುವೆಂ ಅಸೆಂ ಕಿತ್ಯಾಕ್ ಕೆಲೆಂಯ್? ಪುಣ್ ಮ್ಹಾಕಾ ಹೆಂ ಬೋವ್‌ಚ್ ದುಕ್ಲೆಂ.”

“ಮಾನೆಸ್ತಾ, ಜೆಂ ಹಾವೆಂ ತುಜ್ಯಾ ಬಾಪ್-ಭಾವಾಕ್ ಕೆಲ್ಲ್ಯಾನ್ ತೆಂ ತುಕಾ ದುಕ್ಲೆಂ. ಪುಣ್ ಜೆಂ ತುಜ್ಯಾ ಬಾಪ್-ಭಾವಾನ್ ಪೆಲ್ಯಾಕ್ ಕರ್ತಾಸ್ತಾನಾ ತುಕಾ ತೆಂ ಬರೆಂ ಲಾಗ್‌ಲ್ಲೆಂ?”

“ಹಾಂವ್ ಸಮ್ಜಲೊನಾ.”

“ತುವೆಂ ಸಮ್ಜೊಂಚೆ ತಿತ್ಲೆಂ ಪ್ರಯತ್ನ್ ಜರ್ ಕೆಲ್ಲೆಂಯ್ ತರ್ ಆಜ್ ತುಕಾ ಆನಿ ತುಜ್ಯಾ ಬಾಪಾಯ್ಕ್ ಹಿ ಸ್ಥಿತಿ ಯೆತಿನಾ. ತುಜ್ಯಾ ಆವಯ್-ಬಾಪಾಯ್ನ್ ತುಕಾ ಬರೆಂ

ಪಣ್ ಕರುಂಕ್ ನಾ ಮ್ಹಣ್ತಾಚ್ ತಿಂ ತುಜಿಂ ಆವಯ್-ಬಾಪಯ್ ನಹಿಂ ಮ್ಹ
ಹಾಂವ್ಯಿ ಮ್ಹಣಾನಾ. ಪುಣ್ ತಾಣಿ ತುಜೆ ಥಂಯ್ ವಾಯ್ಟ್ಯಿ ಕರುಂಕ್
ಮ್ಹಣ್ ತುಂ ಕಸೆಂ ಸಾಂಗ್ತಾಯ್?"

"ಮ್ಹಜ್ಯಾ ಧನಿಯಾ, ಮ್ಹಜ್ಯಾ ಆವಯ್-ಬಾಪಾಯ್ನ್ ಮ್ಹಜೆಂ ಜಿವಿ
ಉಜ್ವಲ್ ಕರುಂಕ್ ಮಾತ್ರ್ ಪ್ರಯತ್ನ್ ಕೆಲ್ಲೆಂ. ಪುಣ್ ತೆ ಮ್ಹಜ್ಯಾ ಉದ್ದೇಶಾ
ಆನಿ ಸಮ್ಜೊಣೆಕ್ ಸಾರ್ಕೆ ಮ್ಹಣ್ ದಿಸ್ಲೆನಾಂತ್. ಪುಣ್ ಹ್ಯಾ ನಿಮ್ತಿಂ ತಿ ಮ್ಹಜ
ಬಾಪ್-ಭಾವಾ-ಆವಯ್ಚಿ ಚೂಕ್ ನಹಿಂ."

"ಮಿ। ರೋಚ್, ಖಂಯ್ಚೊಯಿ ಏಕ್ ಬಾಪ್ ಆಪ್ಲ್ಯಾ ಪುತಾಚೆಂ ಭವಿಷ್
ಉಜ್ವಲ್ ಕರ್ಚೆ ಖಾತಿರ್ ನಿರಾಪ್ರಾಧಿ ಪೆಲ್ಯಾಚಿ ಗೊಮ್ಟಿ ಲುಂವಾತ್ ಜಾಲ್ಯಾರ್
ತಾಂತುಂ ತೊ ಬಾಪ್ ಕರ್ತಾ ತೆಂ ಬರೆಂ ಮ್ಹಣ್ ತುಂ ಸಮ್ಜತಾಯ್?"

"ತಸೆಂ ಜಾಂವ್ಕ್ ನಜೊ?"

"ಜಾವ್ನ್ ಗೆಲಾಂ ಜಾಲ್ಯಾರ್?"

ಸ್ಟೀವನ್ ಮೌನ್ ರಾವ್ಲೊ.

"ತುವೆಂ ತುಜೊ ಫುಡಾರ್ ಬರೊ ಕರುಂಕ್ ವದ್ದಾಡ್ಲೆಲ್ಯಾ ಬಾಪಾಯ್ನ್ ನಿರಾಧಾರಿ, ಭಿಕಾರಿ, ಗತಿಪಾಸ್ಟ್ ಜಾಂವ್ಚೆಂ ತುಕಾ ಪಸಂಧ್ ನಾ ತರ್ ತಸಲ್ಯಾ ಬಾಪಾಯ್ನ್ ಆಪ್ಲ್ಯಾ ಪುತಾಚ್ಯಾ ಬರೆಪಣಾಖಾತಿರ್ ಪೆಲ್ಯಾಕ್ ಭಿಕಾರಿ, ನಿರಾಧಾರಿ, ಗತಿಪಾಸ್ಟ್ ಕರ್ನ್ ಉಡಂವ್ಚೆಂ ತುಂ ಪಸಂಧ್ ಕರ್ತಾಯ್?"

"ತಸೆಂ ಜಾಂವ್ಕ್ ಸಾಧ್ಯ್ ನಾ."

"ಸಾಧ್ಯ್ ಆಸಾ ಜಾಲ್ಯಾರ್?"

"ಹಾಂವ್ ತೆಂ ಜಾಣಾ ಜಾಂವ್ಕ್ ಖುಶಿ ವ್ಹರ್ಯಾಂ. ನಿತಿಂತ್ ಜಾಂವ್ ತೊ ಮ್ಹಜೊ ಬಾಪ್. ಭಾವ್, ಆವಯ್ ವ ಕೋಣಿ ಮ್ಹಾಕಾ ಪಕ್ಷಾಪಾತ್ ನಾ."

"ತರ್ ತುಂ ಆಪ್ಲ್ಯಾ ಫಾಯ್ದ್ಯಾಖಾತಿರ್ ಕೋಣಾಚೆಂಯಿ ಜಿವಿತ್ ಭಿಕೆಪಾಸ್ಟ್ ಕರ್ನ್ ಉಡಂವ್ಚೆಂ, ತಾಚೆಂ ನಾಂವ್ ಪಾಡ್ ಕರ್ಚೆಂ, ತಾಚಿ ಮಾನ್-ಮರ್ಯಾದ್ ಕಾಡ್ಚಿ ಸಮಾಜೆನ್ ತ್ಯಾ ವ್ಯಕ್ತಿಕ್ ಧಿಕ್ಕಾರ್ನ್ ಅಕ್ರಾಮ್ಸುಂಚೆಂ, ಖೊಟಾಂವ್ಚೆಂ ಆನಿ ತ್ಯಾ ವ್ಯಕ್ತಿನ್ ಶೆಕಿಂ ಬೀದಿ-ಭಿಕಾರಿ ಜಾವ್ನ್ ನಿರ್ನಾಮ್ ಜಾಂವ್ಚೆಂ ತುಂ ಪಸಂಧ್ ಕರಿನಾಂಯ್. ತರ್ ತಸೆಂ ಕೆಲ್ಲ್ಯಾ ವ್ಯಕ್ತಿ ಥಂಯ್ ತುಜೆಂ ಕಿತೆಂ ತೀರ್ಪ್?"

"ತುಂ ಮ್ಹಾಕಾ ಹೆಂ ಕೋಣಾ ವಿಷ್ಯಾಂತ್ ಸಾಂಗ್ತಾಯ್ ಧನಿಯಾ?" ವಿಚಾರ್ಲೆಂ ಸ್ಟೀವನಾನ್.

"ಹಾಂವ್ ಸಂಸಾರಾಚ್ಯಾ ದಸ್ತೂರೆ ವಿಷ್ಯಾಂತ್ ಉಲಯ್ತಾಂ. ಸಂಸಾರಾಂತ್

ಕಸಲೆ ಮನಿಸ್‌ಯಿ ಆಸಾತ್ ಆನಿ ತಸಲ್ಯಾಂ ಥಂಯ್ ನ್ಯಾಯ್–ನಿತಿಚೊ ತೀರ್ಪ್ ಕಿತೆಂ ಮ್ಹಳ್ಳೆಂ ಜಾಣಾ ಜಾಂವ್ಕ್ ಹಾಂವ್ ಖುಶಿ ವ್ಹರ್ತಾಂ. ಪ್ರಸ್ತುತ್ ಸಂಸಾರಾಂತ್ ಕಸಲ್ಯಾ ವರ್ಗಾಚೆ ಮನಿಸ್ ಆಸಾತ್ ಆನಿ ತೆ ಆಪ್ಲ್ಯಾ ನಾಂವಾಖಾತಿರ್, ಮಾನಾಖಾತಿರ್, ಮುಜರ್ಯಾದಿಖಾತಿರ್, ವ್ಹಡ್ವಣಾಖಾತಿರ್, ಶ್ರೀಮಂತಿಕೆಚ್ಯಾ ದಳ್ಬಾರಾಖಾತಿರ್ ಲೋಕಾನ್ ತಾಂಕಾಂ ಶ್ರೇಷ್ಟ್ ಮ್ಹಣಾಜಾಯ್, ತಕ್ಲಿ ಬಾಗಾಯ್ಜಾಯ್ ಮ್ಹಳ್ಳ್ಯಾ ಭಾವನಾಖಾತಿರ್ ಕಿತೆಂಯಿ ಕರ್ತಾ. ತ್ಯಾ ಉದ್ದೇಶಾ ಮುಖಾರ್ ತಾಕಾ ಆಪ್ಲ್ಯಾಚ್ ಮನ್ಶ್ಯಾ ವರ್ಗಾಚಿ ಮಾನವಿಯತಾ ದಿಸಾನಾ. ಮುಖ್ಲೊ ವ್ಯಕ್ತಿ ತಾಕಾ ಕೀಳ್ ಮ್ಹಣ್ ದಿಸ್ತಾ. ಗರೀಬ್ ವ್ಯಕ್ತಿ ಭಿಕಾರಿಸೊ ದಿಸ್ತಾ ಆನಿ ತಸಲ್ಯಾ ಗರಿಬಾಕ್ ತೊ ಆಪ್ಲ್ಯಾ ಉದ್ದೇಶಾಚಿ ಬಲಿ ಕರುನ್ ಘೆತಾ, ಜಾಯ್ತೆಕಡೆ ಅಸೆಂ ಘಡ್ತಾ ಆನಿ ಘಡ್ಲಾಂ ಜಾಲ್ಯಾರಿ ಆಮಿ ತೆ ವೊರವ್ನ್ ವಿಸರ್ತಾನಾಂವ್. ಕಿತ್ಯಾಕ್ ತೆ ಆಮ್ಕಾಂ ಲಾಗು ನಾಂತ್ ಮ್ಹಳ್ಳಿ ಸವ್ಚಣಿ. ಪುಣ್ ತೆಂ ಸ್ವತಃ ಥಂಯ್ ಘಡ್ತಾನಾ ಮಾತ್ರ್ ಮನ್ಶ್ಯಾಚೆ ದೊಳೆ ಉಗಡ್ತಾತ್."

“ಆಸಲ್ಯಾ ಧಾರಾಳ್ ಕಾಣಿಯೊ, ಜಿಣಿಯೊ ಹಾವೆಂಯಿ ಆಯ್ಕಾಲ್ಯಾತ್” ಮ್ಹಣಾಲೊ ಸ್ಟೀವನ್.

“ತರ್ ಹಾಂವ್ ಏಕ್ ಕಾಣಿ ತುಕಾ ಸಾಂಗ್ತಾಂ ಆಯ್ಕ್: ಸಭಾರ್ ವರ್ಸಾಂ ಆಧಿಂ ಏಕ್ ಕಥಾ ಅಸಿ ಘಡ್‌ಲ್ಲಿ—ತ್ಯಾ ವೆಳಾರ್ ಹಾಂವ್ ನಾತ್‌ಲ್ಲೊಂ...”

“ತರ್ ಸಾಂಗ್ ಧನಿಯಾ. ತುಜ್ಯೊ ಕಾಣಿಯೊ ಆತುರಾಯ್ ಉಬ್ಜಾಯ್ತಾತ್” ಮ್ಹಣಾಲೊ ಸ್ಟೀವನ್. ಕಿತ್ಯಾಕ ಗಿ ಆಜ್ ತಾಚಿ ಮತ್ ಪ್ರಫುಲ್ಲ್ ಆಸ್‌ಲ್ಲಿ. ನೊಯೆಲಾ ಹೌಸಾಂತ್ ಪ್ರವೇಶ್ ಜಾಲ್ಲೊಚ್ ತಾಚ್ಯಾ ಕುಡಿಂತ್ ಅವ್ಯಕ್ತ್ ಏಕ್ ಸಕತ್ ಉಬ್ಜಾಲ್ಲಿ. ಅಸೆಂ ಹ್ಯಾ ಘರಾಂತ್ ತಾಕಾ ಆಕರ್ಷಣ್ ಭಗ್ತಾಲೆಂ.

“ತ್ಯಾ ಏಕಾ ಲ್ಹಾನ್ ಶ್ಹರಾಂತ್ ಏಕ್ ಬೋವ್ ದುಬ್ಳೆಂ ಘರಾಣೆಂ ಆಸ್‌ಲ್ಲೆಂ. ಬಾಪಯ್ ಆನಿ ಏಕ್ ಧುವ್. ದೊಗಾಂಚ್ ಜಿಯೆತಾಲಿಂ. ತೀವ್ರ್ ಗರೀಬ್ ಮ್ಹಳ್ಯಾರ್ ದಿಸಾ ಪುರ್ತೆಂ ಘೊಳೊನ್ ಜೀವನ್ ಕಾಡ್ಚಿಂ ಮನ್ಶ್ಯಾಂ. ಬಾಪ್ ಪ್ರಾಯ್ವಂತ್, ಧುವ್ ಆಂಕ್ವಾರ್ ತರ್ನಾಟೆಂ. ದೇವ್ ಭಿರಾಂತೆಚೆಂ ಘರಾಣೆಂ. ತ್ಯಾ ಏಕಾ ಸಾಂಜೆರ್ ಆಮೊರೆಚೊ ವೇಳ್, ಬಾಪಯ್ ಧುವ್ ಮಾಗ್ಣ್ಯಾರ್ ಆಸ್ತಾನಾ, ಹಿತ್ಲಾಂತ್ ಏಕ್ ಆವಾಜ್ ಸಾದ್ಲೊ. ಆವಾಜಾಕ್ ಧುವ್ ಭಾಯ್ರ್ ವೆತಾನಾ, ಏಕ್ ತರ್ನಾಟೊ ಬಾಯ್ಕ್ ಅವ್ಘಡಾನ್ ಸುಮಾರ್ 30-40 ಫುಟ್ ಉಬಾರಾಯೆಚ್ಯಾ ರಸ್ತ್ಯಾರ್ ಥಾವ್ನ್ ಹಿತ್ಲಾರ್ ಪಡ್‌ಲ್ಲೊ ಆನಿ ಘಾಯೆವ್ನ್ ಮತಿ ಭ್ರಷ್ಟ್ ಜಾಲ್ಲೊ. ತ್ಯಾ ತರ್ನಾಟ್ಯಾ ಚಲಿಯೆನ್ ತಾಚಿ ಸೂಸ್ರೂಶಾ ಕೆಲಿ ಆನಿ ರಾತಾ ರಾತ್ ತಾಕಾ ಆಸ್ಪತ್ರೆಕ್ ವ್ಹೆಲೊ. ತೊ ಯುವಕ್ ಏಕಾ

ಗ್ರೇಸ್ತ್ ಸಾವ್ಕಾರಾಚೊ ಪುತ್. ಬಾಪಾಯ್ಕ್ ಖಬಾರ್ ದಿಲ್ಲಿಚ್ ಬಾಪಯ್-ಆವಯ್ ಆಸ್ಪತ್ರೆಕ್ ಆಯ್ಲಿಂ ಆನಿ ಪುತಾಚ್ಯಾ ಚಿಕಿತ್ಸೆಚಿ ಜವಾಬ್ದಾರಿ ಘೆಲಾಗ್ಲಿಂ, ಚಲಿಯೆಚೊ ಉಪ್ಕಾರ್ ಬಾವುಡ್ನ್ ತಿಕಾ ಪಯ್ಶೆ ದಿಲೆ. ಪುಣ್ ತಿಣೆ ತೆ ಘೆತ್ಲೆ ನಾಂತ್. ಮಾನವೀಯ್ ಸೆವೆಚೆಂ ರುಸುಮ್ ಘೆಂವ್ಕ್ ತಿ ಕಬೂಲ್ ಜಾಲಿ ನಾ."

"ಉಪ್ರಾಂತ್ ಕಿತೆಂ ಜಾಲೆಂ?" ಸ್ಟೀವನಾಕ್ ಆಪ್ಲ್ಯಾ ಘಡಿತಾಚೊ ಉಗ್ಡಾಸ್ ಆಯ್ಲೊ.

"ಆಯ್ಕ್. ಕಾಣಿ ಹಾಂವ್ ಮುಖಾರುನ್ ವ್ಹರ್ತಾಂ" ಮ್ಹಣಾಲೊ ಡೆನ್. "ತೊ ಯುವಕ್ ಭಾರಿಚ್ ಬರ್ಯಾ ಕಾಳ್ಜಾಚೊ ಜಾವ್ನಾಸೊನ್ ಆಪ್ಲಿ ಚಾಕ್ರಿ ಕೆಲ್ಲ್ಯಾ ತ್ಯಾ ಗರೀಬ್ ಚಲಿಯೆಚೊ ಉಪ್ಕಾರ್ ಬಾವ್ಡುಂಕ್ ಆಯ್ಲೊ. ದೊಗಾಂಯಿ ತರ್ನಾಟಿಂ, ದೊಗಾಂಯಿ ಸುಂದರ್ ಆಕರ್ಷಿಕ್ ಕುಡಿಚಿಂ. ಪುಣ್ ಫರಕ್ ಇತ್ಲೊಚ್ ಚಲೊ ಶ್ರೀಮಂತ್ ಕರೋಡ್ ಪತಿ. ಚಲಿ ಗರೀಬ್ ಭಿಕ್ಪತಿ. ಪುಣ್ ಚಲ್ಯಾಥಂಯ್ ತ್ಯಾ ಕುಟ್ಮಾ ವಿಷಿಂ ಪರಿಣಾಮ್ ಜಾಲೊ. ಚಲಿಯೆಚ್ಯಾ ಗುಣಾ-ಸ್ವಭಾವಾ ಥಂಯ್ ತೊ ಮೆಚ್ವಾಲೊ ಆನಿ ತಾಣೆ ತ್ಯಾ ಚಲಿಯೆಕ್ ಆಪ್ಲಿ ಕರುಂಕ್ ಖುಶಿ ವ್ಹೆಲೆಂ, ಮ್ಹಣ್ಜೆ ತಾಕಾ ತಿಚೆರ್ ಪ್ರೇಮ್ ಉಬ್ಜಾಲೊ. ಪುಣ್ ಚಲಿಯೆಚ್ಯಾ ಬಾಪಾಯ್ನ್ ಹ್ಯಾ ಸಯ್ರಿಕೆಕ್ ಆಡ್ಕಳ್ ಹಾಡ್ನ್ ಮ್ಹಳೆಂ. "ಪುತಾ ತುಮಿ ಗ್ರೆಸ್ತಾಂ ಆಮಿ ಗರೀಬಾಂ. ಹೊ ಸಂಬಂಧ್ ಬಿಲ್ಕುಲ್ ಅಸಾಧ್ಯ್, ಬಿಲ್ಕುಲ್ ಅಸಾಧ್ಯ್" ಮ್ಹಳೆಂ. ಪುಣ್ ಚಲೊ ಎಕಾ ಉತ್ರಾಚೊ ಆನಿ ಧೃಡ್ ನಿರ್ಧಾರಾಚೊ, ಬರ್ಯಾ ಕಾಳ್ಜಾಚೊ. ತಾಣೆ ಖಂಡಿತ್ ಭಾಸ್ ದಿಲಿ ಆನಿ ಮ್ಹಳೆಂ. ಆಪುಣ್ ಮ್ಹಜ್ಯಾ ಬಾಪಾಯ್ಚ್ಯಾ ಕರೊಡಾಂಚ್ಯಾ ಹಕ್ಕಾಕ್ ಸಯ್ತ್ ಪಾಟ್ ಕರಿನ್ ಪುಣ್ ತುಕಾ ಘಾತ್ ಕರ್ಸೊಂನಾ. ತುಜೆಚ್ ಲಾಗಿಂ ಹಾಂವ್ ಲಗ್ನ್ ಜಾತೊಲೊಂ ಮ್ಹಣ್ ಖರ್ಯಾ ಕಾಳ್ಜಾ ಥಾವ್ನ್ ತಾಣೆ ತಿಕಾ ಭಾಸ್ ದಿಲಿ. ತರ್ಯೀ ಗ್ರೇಸ್ತಾಂಕ್ ದೊದೊಣ್ ಜಿಬೊ ಮ್ಹಳ್ಳೆಂ ಪಾತ್ಯೆವ್ನ್ ಆಸ್ಲಲ್ಯಾ ತ್ಯಾ ಗರೀಬ್ ಬಾಪ್-ಧುವೆನ್ ಚಲ್ಯಾಚ್ಯಾ ವ್ಹಡಿಲಾಂಚಿ ಕಬ್ಲಾತ್ ಘೆವ್ನ್ ಯೇಂವ್ಕ್ ವಿನಂತಿ ಕೆಲಿ ಆನಿ ಚಲ್ಯಾನ್ ತಿಯಿ ಆಪ್ಲ್ಯಾ ಬಾಪಾಯ್ ಥಾವ್ನ್ ಘೆವ್ನ್ ಹಾಡ್ಲಿ. ಚಲ್ಯಾಚೊ ಬಾಪಯ್ ಆಪ್ಲ್ಯಾ ಪುತಾಕ್ ಗರೀಬ್ ಚೆಡ್ವಾ ಲಾಗಿಂ ಲಗ್ನ್ ಕರುನ್, ತಿಕಾ ಆಪ್ಲಿ ಸುನ್ ಕರುನ್ ಹಾಡುಂಕ್ ಕಬೂಲ್ ಜಾಲೊ. ಹಿ ಖಬಾರ್ ಚಲ್ಯಾನ್ ಚಲಿಯೆಗೆರ್ ಯೇವ್ನ್ ಸಾಂಗ್ತಾಚ್ ತಿಂ ಸಂತೊಸ್ಲಿಂ. ಪುಣ್ ತ್ಯಾ ಬಾಪಾಯ್ನ್ ತ್ಯಾ ಗರೀಬ್ ಚೆಡ್ವಾಕ್ ಆಪ್ಲಿ ಸುನ್ ಕರುಂಕ್ ಖುಶಿ ನಾತ್ಲ್ಲಿ ಆನಿ ಹಿ ಸಂಗತ್ ತಾಣೆ ಪುತಾಕ್ ಜಾಂವ್ ಭಾಯ್ರ್ ಕೊಣಾಕ್ಚ್ ಸಾಂಗ್ಲಿ ನಾ."

"ಮಿ। ರೋಚ್, ಮ್ಹಜ್ಯಾ ಧನ್ಯಾ ಹಿ ಕಥಾ..." ಸ್ಟೀವನಾಕ್ ಕಿತೆಂಸೆಂ ಭಗುಂಕ್ ಸುರು ಜಾಲೆಂ. ತಾಕಾ ಆಪ್ಲ್ಯಾ ಆನಿ ನೊಯೆಲಾಚ್ಯಾ ಜಿಣ್ಯೆಚೊ ಉಗ್ಡಾಸ್ ಆಯ್ಲೊ.

"ರಾವ್ ಮಾನೆಸ್ತಾ, ಮಧೆಂ ಉಲಯ್ನಾಕಾ. ಕಾಣಿಯೆಂತ್ 'ಸಸ್ಪೆನ್ಸ್' ಆಸಾ; ಧೆಂ ಉಲಯ್ಲ್ಯಾರ್ ಗಾಂಚ್ ಚುಕ್ತಾತ್. ಹಾಂವ್ ಸಾಂಗಾತ್ತ್ ವೆತಾಂ. ತುಂ ಯ್ಕಾತಚ್ ರಾವ್. 'ಸಸ್ಪೆನ್ಸಾಂತ್' ಮಝಾ ಆಸಾ" ಮ್ಹಣಾಲೊ ಡೆನ್. ತೆಣೆ ಲಾಚ್ಯಾ ಭಿತರ್ಲ್ಯಾನ್ ನೊಯೆಲಾಚೆಂ ಕೂಡ್ ಆನಿ ನೊಯೆಲಾ ಸ್ಟೀವನ್ ಡೆನಿಚೆಂ ಂಭಾಷಣ್ ಆಯ್ಕಾತಾಲಿ. ಡೆನಿನ್ ಕಾಣಿ ಮುಖಾರಿಲಿ.

"ತ್ಯಾ ಯುವಕಾಚೊ ಆನಿ ಚಲಿಯೆ-ಚೊ ನಿತಳ್ ಮೋಗ್ ವಾಡ್ಲೊ. ಹೆಂ ಸಭಾ ರಾಂಕ್ ಕಳಿತ್ ಜಾಲೆಂ. ಅಸೆಂ ಆಸ್ತಾಂ ಯುವಕಾನ್ ಆಪ್ಲ್ಯಾ ಪ್ರೇಮಿಕ್ ಪಾಟಾಕ್ ಅಪವ್ನ್ ವ್ಹರ್ಚಿ ಖುಶಿ ದಾಕಯ್ಲಿ. ಯುವಕಾಚ್ಯಾ ಬಾಪಾಯ್ಕ್ ಮಂಗ್ಳುರಾಂತ್ ನಳ್ಯಾಂ ಕಾರ್ಖಾನೆ ಮಾತ್ರ್ ನಹಿಂ, ಚಿಕ್ಮಗ್ಳುರಾಂತ್ ವಿಶಾಲ್ ತೋಟಾಂಯಿ ಆಸ್ಲ್ಲಿಂ; ಆನಿ ತಿಂ ತೋಟಾಂ ದಾಕವ್ನ್ ಆಪ್ಲಿ ಸಂಪತ್ತ್ ಭುಂವ್ಡಾವ್ನ್ ಯುವಕಾನ್ ಆಪ್ಲ್ಯಾ ಪ್ರೇಮಿಕ್ ಫಾಟಾಕ್ ವ್ಹೆಲೆಂ. ಆನಿ ಥಂಯ್ಸರ್ ತಿಂ ತೋಟಾಂತ್ಲ್ಯಾ ಬಂಗ್ಲ್ಯಾಂತ್ ದೊಗಾಂಚ್ ತರ್ನಾಟೆಂ. ತಾಂಚೆ ಮಧೆಂ ಏಕ್ ಘುಡಿತ್ ಘಡ್ಲೆಂ, ಜೆಂ ಸಂಸಾರಾಚ್ಯಾ ಆರಂಭಾರ್ ದೆವಾನ್ ರಚ್ಲ್ಲ್ಯಾ ಪಯ್ಲ್ಯಾ ಮನ್ಶ್ಯಾ ಥಂಯ್ ಆದಾಂವ್-ಎವೆ ಥಂಯ್ ಘಡ್ಲ್ಲೆಂ ತೆಂ ಆಡ್ವಾರ್ಲ್ಲೆಂ ಫಳ್ ತಾಣೆಂಯಿ ಖೆಲೆಂ ಆನಿ ತಿಂ ಪಾಟಿ ಆಯ್ಲಿಂ. ತಾಂಚೊ ಪ್ರೇಮ್ ಚಲ್ತಾಲೊ. ಪರಿಣಾಮ್ ಜಾವ್ನ್ ಚಲಿಯೆ ಥಂಯ್ ಆವಯ್ಪಣಾಚಿಂ ಖುಣಾಂ ದಿಸೊನ್ ಆಯ್ಲಿಂ. ಚಲಿ ಭಿಂಯೆಲಿ. ಬಾಪಾಯ್ ಲಾಗಿಂ ಸಾಂಗೊಂಕ್ ತಿ ಕಾವ್ಜಲಿ ತಿಣೆ ಯುವಕಾಲಾಗಿಂ ಸಾಂಗ್ಲೆಂ ಆನಿ ತ್ವರಿತ್ ಕಾಜಾರಾಚಿ ತಯಾರಿ ಕರುಂಕ್ ಬಳ್ ಕೆಲೆಂ. ಆತಾಂ ಚಲ್ಯಾಕ್ ಆಪ್ಲ್ಯಾ ಬಾಪಾಯ್ಲಾಗಿಂ ಲಗ್ನಾಚೊ ಅಂವ್ಸರ್ ಕರುಂಕ್ಚ್ ಪಡ್ಲ್ಲ್ಯಾನ್ ತಾಣೆ ಆಪ್ಲ್ಯಾ ಕಾಜಾರಾಚಿ ಅಂವ್ಸರಾಯ್ ಕೆಲಿ. ಬಾಪಾಯ್ಕ್ ಚಲಿಯೆ ಥಂಯ್ ಘಡ್ಲೆಲಿ ಸಂಗತ್ ತಾಣೆ ಸಾಂಗ್ಲಿ ನಾ. ಪುಣ್ ತ್ಯಾ ಬಾಪಾಯ್ಕ್ ತ್ಯಾ ಗರೀಬ್ ಚಲಿಯೆಕ್ ಆಪ್ಲಿ ಸುನ್ ಕರ್ಚಿ ಖುಶಿ ನಾತ್ಲ್ಲಿ, ದೆಕುನ್ ತಾಣೆ ಪುತಾಕ್ ಭಾಯ್ಲ್ಯಾನ್ ಕಬ್ಲಾತ್ ದಿಲಿ. ಆನಿ ಭಿತರ್ಲ್ಯಾನ್ ಘಾತ್ ಆಟಯ್ಲೊ. ತ್ಯಾಚ್ ಹಫ್ತ್ಯಾಂತ್ ತ್ಯಾ ಯುವಕಾಕ್ ಬೆಂಕಾಚ್ಯಾ ಉನ್ನತ್ ಪರೀಕ್ಷೆ ಖಾತಿರ್ ಬೆಂಗ್ಳುರ್ ವಚೊಂಕ್ ಆಸ್ಲ್ಲ್ಯಾನ್ ಏಕಾ ಹಫ್ತ್ಯಾ ಖಾತಿರ್ ತೊ ಬೆಂಗ್ಳುರ್ ಭಾಯ್ರ್ ಸರ್ಲೊ. ಬೆಂಗ್ಳುರ್ ಥಾವ್ನ್ ಆಯಿಲ್ಲೊ ಖರಾರ್ ಕರ್ನ್ ಉಟಾ-ಉಟಿ ಕಾಜಾರ್ ಕರ್ಚಿ ಭಾಸ್ ಬಾಪಾಯ್ನ್ ದಿಲಿ ಆನಿ ಹಿ ಭಾಸ್ ಯುವಕಾನ್ ಚಲಿಯೆಕ್ ತಿಳ್ಸುನ್ ಧಯ್ರ್ ದೀವ್ನ್ ತೊ ಬೆಂಗ್ಳುರ್ ಗೆಲೊ. ಪುತ್ ಬೆಂಗ್ಳುರ್ ಗೆಲ್ಲೊಚ್ ಬಾಪಯ್ ಚಲಿಯೆಗೆರ್ ಗೆಲೊ ಆನಿ ತಿಕಾ ತಾಣೆ ಧಮ್ಕುನ್ ಸಯ್ರಿಕ್ ನಿರಾಕರಿಲಿ."

"ಒಂಧ್ ಕರ್ ಧನಿಯಾ, ಬಂಧ್ ಕರ್ ಹಿ ಕಾಣಿ. ಹಾಂವ್ ಆಯ್ಕೊಂಕ್

1600

ಸಕಾನಾ" ಕಾನಾಕ್ ಹಾತ್ ಧರ್ನ್ ಸಾಂಗಾಲಾಗ್ಲೊ ಸ್ಟೀವನ್. ತಾಕಾ ಹಿ ಕಥಾ ಆಪ್ಲಿ
ಮ್ಹಳ್ಳೆಂ ಕಳ್ಳೆಂ.

“ಅರೆರೆ, ಹಿ ಕಿತೆಂ ಗಜಾಲ್? ತುಂ ಕಿತ್ಯಾಕ್ ಘಡ್ಬಡ್ಲ್ಯಾಯ್ ಮಿ। ರೋಕ
ಹಾಂವ್ ತುಕಾ ಕಾಣಿ ಸಾಂಗ್ತಾಂ” ಮ್ಹಣಾಲೊ ಡೆನ್.

“ರಾವ್. ಹಿ ಕಾಣಿ ತುಂ ಮ್ಹಾಕಾ ಸಾಂಗ್ನಾಕಾ. ಪುಣ್ ಹೆಂ ಸಾಂಗ್ ಮ್ಹಾ
ಮ್ಹಜ್ಯಾ ಮೊಗಾಚ್ಯಾ ಧನಿಯಾ, ಹಿ ಕಥಾ ತುಕಾ ಕೋಣೆ ಸಾಂಗ್ಲ್ಲಿ?”

“ಹಾವೆಂ ಹಿ “ಪಯ್ಣಾರಿ” ಮ್ಹಳ್ಯಾ ನಾಂವಾಡ್ಡಿಕ್ ಶ್ರೇಷ್ಟ್ ಕೊ
ಪತ್ರಾರ್ ವಾಚ್ಲ್ಲಿ.”

“ಘಟ್” ಮ್ಹಣಾಲೊ ಸ್ಟೀವನ್. “ಪಯ್ಣಾರಿ” ಪತ್ರಾರ್ ತಿ ತುವೆಂ ಸಾಂಗ್ತ
ಆಯಿಲ್ಲಿ ಆಸ್ಯೆತ್. ಪುಣ್ ಸಾಂಗ್ ಮ್ಹಾಕಾ ಹಿ ಕಥಾ ಕೋಣೆ ತುಕಾ ಸಾಂಗ್ಲ್ಲಿ
ಹಾಂತುಂ ಹಾಂವ್ ಪಾತ್ಯೆನಾತ್ಲೆ ತಸಲೆ ವಿಷಯ್ ಆಸಾತ್. ಹೆಂ ಸಾಧ್ಯ್ ನಾ. ತ
ಬಾಪಾಯ್ನ್ ಪುತಾಕ್ ಉಗ್ತ್ಯಾ ಮನಾನ್ ಲಗ್ನಾಕ್ ಕಬ್ಲಾತ್ ದಿಲ್ಲಿ.”

“ಪುಣ್ ಉಪ್ರಾಂತ್ ಘಾತ್ಕ್ಯಾ ರಿತಿರ್ ತಾಣೆ ಪುತಾಕ್ ಆನಿ ಭಾವಿ ಸುನೆ
ಧಗೊ ಕೆಲ್ಲೊ. ಪುಣ್ ಹಿ ಕಾಣಿ ಸಾಯ್ಬಾ. ತುಂ ಕಿತ್ಯಾಕ್ ಉಸ್ಮಡ್ತಾಯ್?”

“ಹಿ ಕಾಣಿ ನಹಿಂ ಮ್ಹಜ್ಯಾ ಧನಿಯಾ, ಹಿ ಏಕ್ ಖರಿ ಜಿಣಿ.”

“ಖರಿ ಜಿಣ! ಕೋಣಾಚಿ? ಸಾಂಗ್ ಮ್ಹಾಕಾ ಕೋಣಾಚಿ ಖರಿ ಜಿಣಿ?”

ಸ್ಟೀವನಾಚ್ಯಾ ಮತಿಂತ್ ತುಫಾನ್ ಉಟ್ಲ್ಲೆಂ. ಆಪ್ಲಿಚ್ ಜಿಣೆಯೆ ಕಾಣ ಹ
ಸಾವ್ಕಾರಾಕ್ ಕೋಣೆ ಸಾಂಗ್ಲಿ? ಹಾಕಾ ಕಶಿ ಕಳ್ಳಿ? ಸ್ಟೀವನಾಚ್ಯಾ ಮತಿಂತ್ ಗೊಂದೊಳ
ಉಬ್ಜಲೊ. “ಮಾಫ್ ಕರ್ ಧನಿಯಾ ಮ್ಹಜ್ಯಾ. ಹಾಂವ್ ಕಿತೆಂಗಿ ಹೊಗ್ಡಾಯ್ತಾಂ
ಹೊಗ್ಡಾವ್ನ್ ಗೆಲ್ಲೆಂ ಆಪ್ಣಾಯ್ತಾಂ ತಸೆಂ ಮ್ಹಾಕಾ ಭಗ್ತಾ. ಸಾಂಗ್ ಮ್ಹಜ್ಯಾ ಧನಿಯಾ
ಸಾಂಗ್ ಹಿ ಕಥಾ ತುಕಾ ಕೋಣೆ ಸಾಂಗ್ಲ್ಲಿ? ಸಾಂಗ್ ಮ್ಹಾಕಾ. ಮ್ಹಜ್ಯಾ ಜಿವಿತಾಚ
ಥೋಡೆ ಗಾಂಚ್ ಮೆಕ್ಳ್ಯೊನ್ ಗೆಲ್ಯಾತ್. ತೆ ಲಾಗಿಂ ಘಡ್ಯೊನ್ ಯೆತಾತ್ ತಸೆಂ ಮ್ಹಾಕ
ಭಗ್ತಾ, ಸಾಂಗ್ ಕೋಣ್ ತಿ ಚಲಿ ತ್ಯಾ ಚಲ್ಯಾಚಿ ಪ್ರೇಮಿಃ ಸಾಂಗ್ ಮ್ಹಾಕಾ”
ಸ್ಟೀವನ್ ಕಾಂಪ್ತಾಲೊ.

ಡೆನಿನ್ ಗೊವೆತ್ ಉಗಡ್ಲೆಂ ಆನಿ ಏಕ್ ವಸ್ತ್ ಕಾಡ್ನ್ ಸ್ಟೀವನಾಚ್ಯಾ
ಹಾತಾಂತ್ ದೀವ್ನ್ ಮ್ಹಳೆಂ: “ಮ್ಹಾಕಾ ಹಿ ಕಥಾ ಹ್ಯಾ ಮುದಿಯೆನ್ ಸಾಂಗ್ಲ್ಲಿ. ಹ್ಯಾ
ಮುದಿಯೆಕ್ ತುಂ ವಳ್ಕಾತಾಯ್?” ಮುದಿ ದೀವ್ನ್ ವಿಚಾರ್ಲೆಂ ಡೆನಿನ್. ತೊ ಸ್ಟೀವನಾ
ಕ್ಚ್ ಪಳೆತಾಲೊ. ಸ್ಟೀವನಾನ್ ತಿ ಘೆವ್ನ್ ಪಳೆಲೆಂ ವ್ಹಯ್ ತಿ ಮುದಿ ತಾಣೆ
ನೊಯೆಲಾಕ್ ದಿಲ್ಲಿ. ಆಪ್ಲ್ಯಾ ಲಗ್ನಾ-ಭಾಸಾವ್ಣೆಚೊ ಗುತ್ರ್ ಜಾವ್ನ್. ತ್ಯಾ ಮುದಿ
ಯೆರ್ S.N. ಮ್ಹಣ್ ಉತ್ರಾಂ ಕಾಂತಯಿಲ್ಲಿಂ. ಸ್ಟೀವನ್–ನೊಯೆಲಾ.



201

“ಹಿ ಮುದಿ. ಹ್ಯಾ ಮುದಿಯೆನ್ ತುಕಾ ಹಿ ಕಾಣಿ ಸಾಂಗ್‌ಲ್ಲಿ?” ವಿಚಾರ್ಲೆಂ ೀವನಾನ್ ಮುದಿ ಹಾತಿಂ ಘೆವ್ನ್. ತಾಚಿ ದೊಳೆ ಮುದ್ಯೆಕ್‌ಚ್ ಪಳೆತಾಲೆ.

“ವೊ ಥಂಯ್ ಪಳೆ. ತುಜಿ ನದರ್ ಎದೊಳ್ ತ್ಯಾ ಸುವಾತೆರ್ ವಚೊಂಕ್ ಾ” ಮ್ಹಣಾಲೊ ಡೆನ್ ಸ್ಟೀವನಾಕ್. “ಕಿತ್ಯಾಕ್ ಹಾವೆಂ ತುಕಾ ತ್ಯಾ ಸುವಾತೆಚ್ಯಾ ರುಧ್ ದಿಕ್ಕಾಕ್ ಬಸಯಿಲ್ಲೊ. ತಿ ತಸ್ವೀರ್ ಪಳೆ. ಹಿ ಮುದಿ ವೋ ತ್ಯಾ ತಸ್ವೀರೆ ವಯ್ಲ್ಯಾ ಸ್ತ್ರಿಯೆಚಿ. ಆನಿ ತಿ ಸ್ತ್ರೀ ಉಭಿ ಆಸಾ ಎಕಾ ಯುವಕಾ ಸಾಂಗಾತಾ. ಜೊ ಯುವಕ್ ಜಾವ್ನಾಸಾ ತಿಚೊ ಪ್ರೇಮಿ. ಬೆಂಗ್ಳುರ್ ವೆಚ್ಯಾ ಥೊಡ್ಯಾ ದಿಸಾಂ ಆಧಿಂ ಾಣಿ ತಿ ತಸ್ವೀರ್ ಮಂಗ್ಳುರ್ಚ್ಯಾ ಎಕಾ ಸ್ಟುಡಿಯೊಂತ್ ಕಾಡ್ಲ್ಲಿ.”

ಸ್ಟೀವನ್ ಗುಂವೊನ್ ತ್ಯಾ ತಸ್ವೀರೆಕ್ ಪಳೆಲಾಗ್ಲೊ. ತಾಚೆ ದೊಳೆ ಉಗ್ತೆಚ್ ುರ್ಲೆ. ತಾಚಿ ಆನಿ ನೊಯೆಲಾಚಿ ಸಾಂಗಾತಾ ಕಾಡ್ಲ್ಲಿ ಆಂಕ್ವಾರ್ ಜಿಣೆಯೆಂತ್ಲಿ ತಸ್ವೀರ್ ಿ. ಸ್ಟೀವನಾಚೆ ಹಾತ್ ಕಾಂಪ್ತಾಲೆ. ತಾಚೊ ತಾಳೊ ಗದ್ಗದಿತ್ ಜಾಲ್ಲೊ. ತೊ ದೊಳೆ ಸೊಡ್ನ್ ತಸ್ವೀರೆಕ್‌ಚ್ ಪಳೆಲಾಗ್ಲೊ. ಉಟೊನ್ ತಸ್ವೀರೆಲಾಗಿಂ ಗೆಲೊ ತೊ. “ಮ್ಹಜೆಂ ನೊಯೆಲಾ” ಇತ್ಲೆಂಚ್ ಮ್ಹಳೆಂ ತಾಣೆ. ತಾಚ್ಯಾ ದೊಳ್ಯಾಂತ್ಲ್ಯಾನ್ ದುಃಖಾಂ ದೆಂವ್ಲಿಂ. ತಸ್ವೀರ್ ಕಾಡ್ನ್ ತಾಣೆ ಹಾತಾಂತ್ ಘೆತ್ಲಿ ಆನಿ ತೊ ಡೆನಿಸರ್ಶಿಂ ಆಯ್ಲೊ.

“ಧನಿಯಾ, ಸಾಂಗ್ ಮ್ಹಾಕಾ ಹಿ ತಸ್ವೀರ್, ಹಿ ಮುದಿ ತುಕಾ ಖಂಯ್ ಮೆಳ್ಳಿ? ಹಿ ತಸ್ವೀರ್ ಮ್ಹಜ್ಯಾ...”

“ತುಜ್ಯಾ ಕಿತೆಂ?” ವಿಚಾರ್ಲೆಂ ಡೆನಿನ್.

“ತಿ ತಸ್ವೀರ್ ಮ್ಹಜಿ, ಹಾಂವ್ ತೊ. ತೊ ಯುವಕ್ ಮ್ಹಜೆಬರಿ ದಿಸ್ತಾ,”

“ವ್ಹಯ್, ತುಜೆಬರಿ ದಿಸ್ತಾ. ಪುಣ್ ತೊ ಹಾಂವ್ ತೊ ಜಾವ್ನಾಸಾಂ, ತರ್ ತಿ ಸ್ತ್ರೀ ಕೊಣ್?”

“ಧನಿಯಾ, ತುಂ ಮ್ಹಜೆ ಥಾವ್ನ್ ಕಿತೆಂಗಿ ಲಿಪಯ್ತಾಯ್. ಸಾಂಗ್ ಹಿ ತಸ್ವೀರ್

ತುಕಾ ಕಶಿ ಮೆಳ್ಳಿ? ತಿ ಸ್ತ್ರೀ ಗರೀಬ್ ಭಿಕಾರಿ, ಮ್ಹಜ್ಯಾ ಪ್ರೇಮಿಕಾಚಿ. ಎದೆ ಸಾವ್ಕಾರಾಕ್ ಕರೊಡ್‌ಪತಿಕ್ ತುಕಾ ಕಶಿ ಮೆಳ್ಳಿ? ಕೊಣೆ ದಿಲಿ? ಹಾಂಗಾ ಕಶಿ? ತಿ ಸ್ತ್ರೀ ಮ್ಹಜೆಂ ನೊಯೆಲಾ. ರೇಯ್ಲ್ ಅಪ್ಘಡಾಂತ್ ವ ಜೀವ್ಘಾ ಸಂಸಾರ್ ಸಾಂಡುನ್ ಮ್ಹಾಕಾ ಎಕ್ಸುರ್ಪಣ್ ದೀವ್ನ್ ಗೆಲ್ಲಿ ಮ್ಹಜಿ ಜಿಣಿಯೆ ತಿಣ್. ತುಕಾ ತಿ ತಸ್ವೀರ್–ಮುದಿ ಕಶಿ ಮೆಳ್ಳಿ?"

"ತುಂ ಖಂಡಿತ್ ಜಾವ್ನ್ ಪಾತ್ಯೆತಾಯ್‌ಗಿ ತುಜೆಂ ನೊಯೆಲಾ ವ ಪಾವ್ಲಾಂ ಮ್ಹಣ್?"

"ಮ್ಹಾಕಾ ಆತಾಂ ಪಾತ್ಯೆಂವ್ಕ್ ಕಷ್ಟ್ ಮಾರ್ತಾತ್ ಮ್ಹಜ್ಯಾ ಧನಿಯಾ ವ ಬಾಪಾಯ್ನ್ ಸಾಂಗ್‌ಲ್ಲ್ಯಾ ಸಂಗ್ತಿಂತ್ ಆತಾಂ ಮ್ಹಾಕಾ ಕಿತೆಂಗಿ ದುಬಾವ್ ನೊಯೆಲಾ ಜೀವಂತ್ ಆಸ್‌ಲ್ಲೆಂ ತರ್ ಇತ್ಲ್ಯಾ ವರ್ಸಾಂನಿ ಜರೂರ್ ವ ಮೆಳ್ತೆಂ ಪುಣ್ ಸಾಂಗ್ ಧನಿಯಾ, ಹಿ ತಸ್ವೀರ್–ಮುದಿ ಕೊಣೆ ತುಕಾ ದಿಲ್ಲಿ? ಆ ಕಥಾ ಕೊಣೆ ತುಕಾ ಸಾಂಗ್‌ಲ್ಲಿ?"

"ಮ್ಹಜ್ಯಾ ಆವಯ್ನ್ ಮಿ। ರೋಚ್. ಹಿ ಕಥಾ ಮ್ಹಾಕಾ ಸಾಂಗ್‌ಲ್ಲಿ ಮ್ಹ ಆವಯ್ನ್. ಹಿ ಮುದಿ ಮ್ಹಜೆಲಾಗಿಂ ದಿಲ್ಲಿ ಮ್ಹಜ್ಯಾ ಆವಯ್ನ್. ಹಿ ತಸ್ವೀರ್ ಸಾ ಳುನ್ ಉರಂವ್ಕ್ ಮ್ಹಜೆಲಾಗಿಂ ದಿಲ್ಲಿ ಮ್ಹಜ್ಯಾ ಆವಯ್ನ್."

"ತುಜ್ಯಾ ಆವಯ್ನ್? ತಿಕಾ ಮ್ಹಜ್ಯಾ ನೊಯೆಲಾಚಿ ಕಶಿ ವಳಕ್?"

"ತಿಕಾ ಜರೂರ್ ವಳಕ್ ಆಸಾ. ತುಕಾ ಹ್ಯಾ ತಸ್ವೀರೆಂತ್ಲ್ಯಾ ಭುಗ್ಯಾ ವಳಕ್ ಆಸಾ?" ಡೆನಿಸ್ ಏಕ್ ತಸ್ವೀರ್ ಗೊವೆತಾಂತ್ಲಿ ಕಾಡುನ್ ಸ್ಟೀವನಾಕ್ ದೀ ವಿಚಾರ್ಲೆಂ.

"ಸ್ಟೀವನ್ ತಸ್ವೀರೆಕ್ ಪಳೆಂವ್ಕ್ ಉಡ್ಲೊ. ವ್ಹಯ್, ತಿ ತಸ್ವೀರ್ ಬೊ ಯಾಂತ್ಲ್ಯಾ ದಿಸಾಳ್ಯಾ ಏಕಾ ಪತ್ರಾರ್ ಆಯಿಲ್ಲಿ. 'ಭುಗೊರ್ಂ ಸಾಂಡುನ್ ಗೆ ಶಿರೊನಾಂವಾರ್ ಸುನಿಲಾಚಿ ತಸ್ವೀರ್ ಛಾಪ್‌ಲ್ಲಿ ಡೆಖ್ಲಿ ಸ್ಟೀವನಾನ್.

"ಹೊ...ಹೊ ಮ್ಹಜೊ ಸುನಿಲ್. ಹೊ ಮ್ಹಜೊ ಪೊಸ್ಕೊ. ಮ್ಹ ಭುಗ್ರ್ಯಾಚಿ ತಸ್ವೀರ್ ಹಿ" ಮ್ಹಣಾಲೊ ಸ್ಟೀವನ್ ಅಕ್ಲಸೊನ್. ತಾಕಾ ಏಕಾ ವಯ ಆನ್ಯೆಕ್ ಕಾಳ್ಜಾಕ್ ಧಖೆ ಪಡ್ತಾಲೆ. "ಹಿ ತಸ್ವೀರ್ ತುಜೆಲಾಗಿಂ ಕಶಿ ಆಯ್ಲಿ ಮ್ಹ ಧನಿಯಾ?"

"ಹಿ ತಸ್ವೀರ್ ಮ್ಹಜೆಚ್‌ಲಾಗಿಂ ನಹಿಂ. ಲಾಖೊಂ ಲೊಕಾಲಾಗಿಂ ಆಸ್‌ಲ್ಲಿ, ತ ಕಾಳಾರ್. ಆನಿ ಹಿ ತುವೆಂ ಪ್ರಗಟ್ ಕೆಲ್ಲಿಯ್, ತುಜೊ ಪೊಸ್ಕೊ ಪುತ್ ಘ ಸಾಂಡುನ್ ಗೆಲಾ ಮ್ಹಣ್. ಆನಿ ಪೊಲಿಸ್ ಹಿ ತಸ್ವೀರ್ ಘೆವ್ನ್ ಭಂವ್ತಾಲೆ. ಪುಣ್ ಹೊ ಭುಗೊರ್ಂ ಖಂಯ್ಚ್ಯಾಚ್ ಪೊಲಿಸಾಂಕ್ ಮೆಳ್ಳ್ಯೊನಾ. ಖಂಯ್ಚ್ಯಾಚ್ ಪತ್ರಾ

ಸಾಂಪ್ಡಾಲೊ ನಾ. ಬಗಾರ್ ಕುರ್ಲಾ ರೇಯ್ಲ್ ನಿಲ್ದಾಣಾಂತ್ ಸಿಮೆಟಿಚ್ಯಾ
ಕಾರ್ ಎಕ್ಸುರೊ ಬಸ್ಲ್ಲ್ಯಾ ಹ್ಯಾ ಸುನಿಲಾಕ್ ವಾಟ್ಸುರ್ಯಾ ಎಕಾ ಸ್ತ್ರಿಯೆನ್
ಯ್ಲೊ. ಪೊಸ್ಕ್ಯಾ ಆವಯ್ಚ್ ಮಾರ್ ಖಾವ್ನ್ ಪಾಟ್ ಶಿಂದ್ಲ್ಲೊ ಹೊ ಭುಗ್ರೊ
ಸಾಂಡುನ್ ವಾಟ್ಸುರ್ಯಾಚ್ಯಾ ಪಾಟ್ಲ್ಯಾನ್ ವಚೊನ್ ರೇಯ್ಲಾರ್ ಬಸ್ಲೊ ಆನಿ
ನ್ಸುರ್ ಕೋಣ್ಂಚ್ ತಾಕಾ ಲಾಗಿಂ ಆಯ್ಲೊನಾ. ತಾಚ್ಯಾ ಪೊಸ್ಕ್ಯಾ ಆವಯ್ನ್
ಾ ಮಾರ್ನ್ ಭಾಯ್ರ್ ಘಾಲ್ಲೊ. ಕುರ್ಲಾ ರೇಯ್ಲ್ ಸ್ಟೇಶನಾಂತ್ ಎಕಾ ಸ್ತ್ರಿಯೆಕ್
ವ್ನ್ ಹ್ಯಾ ಭುಗ್ರ್ಯಾನ್ ಅಡ್ದೊಸ್ ಮಾಗ್ಲೊ ಮ್ಹಣೊನ್ 'ಆಂಟಿ, ಮ್ಹಾಕಾ
ತುಮ್ಗೆರ್ ಆಪವ್ನ್ ವ್ಹರ್. ಹಾಂವ್ ತುಮ್ಗೆರ್ಚ್ ರಾವ್ತಾಂ. ಮ್ಹಾಕಾ ಮ್ಹಜಿ
ಮ್ಮಿ ಮಾರ್ತಾ ಪಳೆ' ಮ್ಹಣ್ ತಾಣೆ ಘಾಯ್ ದಾಕಯ್ಲೆ. ಹೆಂ ದೆಖ್ಲ್ಲ್ಯಾ ಸ್ತ್ರಿಯೆನ್
ಭುಗ್ರ್ಯಾಕ್, ಜೊ ಹ್ಯಾ ತಸ್ವೀರೆಂತ್ ಆಸಾ, ಆಪ್ಣಾಯ್ಲೊ ಆನಿ ಆಪ್ಲ್ಯಾ ಘರಾ
ರೊ. ಪುಣ್ ತ್ಯಾ ಸುನಿಲಾಚ್ಯಾ ಬಾಪಾಯ್ನ್ ವ್ಹಣ್ಜ ಪೊಸ್ಕ್ಯಾ ಬಾಪಾನ್
ರ್ ಜಾಹಿರ್ ಕೆಲೆಂ. ಕಿತ್ಯಾಕ್ ತೊ ತಾಚೊ ಅಧಿಕ್ ಮೋಗ್ ಕರ್ತಾಲೊ.
ಹಿರ್ ವಾಚುನ್ ಸುನಿಲಾಕ್ ವ್ಹಲ್ಲಿ ಸ್ತ್ರೀ ಭಿಂಯೆಲಿ. ಆತಾಂ ಪೋಲಿಸ್ ಸೊಧ್ತೆಲೆ,
ಕ್ ಧರ್ತೆಲೆ, ಭುಗ್ರೊ ಚೊರ್ಲ್ಲೊ ಮ್ಹಳ್ಳೊ ಅಪ್ರಾಧ್ ಥಾಪ್ತೆಲೆ ಮ್ಹಳ್ಯಾ
ಯಾನ್ ತಿಣೆ ತ್ಯಾ ಭುಗ್ರ್ಯಾಕ್ ರಾತ್ ಉಜ್ವಾಡ್ತಾಂ ಉಜ್ವಾಡ್ತಾಂ ಘೆವ್ನ್
ಾಂಬಯ್ ಸಾಂಡ್ಲೆಂ ಆನಿ ದುಸ್ರ್ಯಾ ಗಾಂವಾಕ್ ಗೆಲಿ. ತ್ಯಾ ತಸ್ವೀರೆಚೆಂ ಜಾಹಿರ್
ನ್ ತಿಣೆ ಸಾಂಭಾಳ್ಳೆಂ,“

“ಪುಣ್ ಧನಿಯಾ, ತಿಣೆ ತ್ಯಾ ಭುಗ್ರ್ಯಾಕ್ ಕಿತ್ಯಾಕ್ ಆಪ್ಣಾಯ್ಲೊ?”

“ಕಿತ್ಯಾಕ್ ತೊ ತಿಚೊಚ್ ಭುಗ್ರೊ ಜಾವ್ನಾಸ್ಲ್ಲೊ.”

“ತಿಚೊಚ್ ಭುಗ್ರೊ? ತೊ ತಿಚೊ ಭುಗ್ರೊ ಮ್ಹಣ್ ಕಸೆಂ ತಿಣೆ ಸಾಂಗ್ಚೆಂ?”

“ತಿಣೆ ಸಾಂಗೊಂಕ್ ನಾ ಬಗಾರ್ ತ್ಯಾ ಭುಗ್ರ್ಯಾನ್ ಸಾಂಗ್ಲೆಂ ಮ್ಹಣೊನ್
ಾಂವ್ ರಾಸ್ತ್ಯೇಕಾ ಬಚ್ಚ್ಯಾ, ಲಾವಾರಿಸ್' ಮ್ಹಣ್ ಮ್ಹಾಕಾ ಸಕ್ಕಡ್ ಸೆಜಾರಿ ಭುಗ್ರೆ
ತ್ಯಾದಿ ಹಿಣ್ಸ್ತಾಲೆ. ದೆಕುನ್ ಆಯ್ಯಾಲಾಗಿ ಆಪ್ಲೆ ವಿಚಾರ್ಲ್ಲ್ಯಾಕ್ ಆಯಾನ್ ತಾಕಾ
ಾಂಗ್ಲ್ಲೆಂ 'ಪುತಾ, ತುಂ ಮಜ್ಗಾಂವ್ ಇಗರ್ಜೆಂತ್ ಮೆಳ್ಲ್ಲೊ ಭುಗ್ರೊ. ತುಂ
ಾಸ್ತ್ಯೇಕಾ ಬಚ್ಚ್ಯಾ ನಹಿಂ. ಬಗಾರ್ ತುಂ ಭಗ್ವಾನ್ಕಾ ಬಚ್ಚ್ಯಾ . ತುಂ ದೆವಾಚೊ ಭುಗ್ರೊ'
ಣ್. ಹೆಂ ಉತಾರ್ ಸುನಿಲಾ ಥಾವ್ನ್ ಆಯ್ಕ್ಲ್ಲೆಂಚ್ ತ್ಯಾ ಸ್ತ್ರಿಯೆಕ್ ಖರಿ ಗಜಾಲ್
ವಜ್ಲಿ. ಕಿತ್ಯಾಕ್ 6 ವರ್ಸಾಂ ಆಧಿಂ ತ್ಯಾ ಭುಗ್ರ್ಯಾಕ್ ಪ್ರಸೂತ್ ಜಾಲ್ಲೆಂಚ್ ತ್ಯಾ
ಯೆಚ್ಯಾ ಮಾವ್ವೊಳ್ನಿನ್ ತಾಕಾ ಮಜ್ಗಾಂವ್ ಇಗರ್ಜೆಚ್ಯಾ ಆಂಗ್ಣಾ ಭಾಯ್ರ್, ಗೇಟಿ
ಾಗಿಂ ಎಕಾ ಪೆಟಾರ್ಯಾಂತ್ ಘಾಲ್ನ್ ದವರ್ಲ್ಲೊ. ತಕ್ಷಣ್ಂಚ್ ತಾಣಿ ದೆವಾಕ್ ಹಾಕ್

ಮಾರ್ಲಿ ಆನಿ ತ್ಯಾ ಸ್ತ್ರಿಯೆನ್ ದೆವಾಲಾಗಿಂ ಭಗ್ಸಾಣೆ ಮಾಗ್ಲೆಂ. ಕಿತ್ಯಾಕ್ ತೊ ಭುಗ
ಮ್ಹಣ್ತಾಚ್ ಖರಿ ಆವಯ್ ಆಪ್ಲ್ಯಾ ಸುಂದರ್ ಭುಗ್ಯಾಕ್ ಕೆದಿಂಚ್ ಪರಾಧ
ಕರುಂಕ್ ಸಕ್ಲಿನಾ. ತಿ ಆವಯ್ ತ್ಯಾ ಭುಗ್ಯಾಕ್ ಘೆವ್ನ್ ದುಸ್ರ್ಯಾ ಗಾಂವಾಕ್ ಪ್ಹೋ
ಗೆಲಿ ಆನಿ ತಿಣೆ ತ್ಯಾ ಭುಗ್ಯಾಕ್ ವಾಡಯ್ಲೊ."

"ಮ್ಹಜ್ಯಾ ಧನಿಯಾ, ಮ್ಹಾಕಾ ಸಾಂಗ್ ತ್ಯಾ ಭುಗ್ಯಾಕ್ ತ್ಯಾ ಆವಯ
ಕಿತ್ಯಾಕ್ ರಸ್ತ್ಯಾರ್ ಸೊಡ್ಲ್ಲೊ, ಪೆಟಾರ್ಯಾಂತ್ ಘಾಲ್ನ್?" ವಿಚಾರ್ಲೆಂ ಸ್ಟೀವನಾನ್.

"ಕಿತ್ಯಾಕ್ ತೊ ಭುಗೊ ತಿಚ್ಯಾ ಆಂಕ್ವಾರ್ಪಣಾಚ್ಯಾ ಪಾತ್ಕಾಚೊ ಜಾವ್ನ್
ಲ್ಲ್ಯಾನ್ ಸಮಾಜಿಚ್ಯಾ ಜಿಬಾಂಕ್ ಬಲಿ ಜಾಂವ್ಕ್ ಖುಶಿ ವ್ಹರಾನಾ ಜಾಲಿ. ಪುಣ್
ನಹಿಂ. ಬಗಾರ್ ತಿಚ್ಯಾ ಮಾವ್ಶಿನ್ ತ್ಯಾ ಭುಗ್ಯಾಕ್ ಆವಯ್ಕ್ ಕಳಿತ್ ನಾಸ
ನಾಂಚ್ ವ್ಹರ್ನ್ ಲಿಪವ್ನ್ ಇಗರ್ಜೆಲಾಗಿಂ ಸೊಡ್ಲೆಂ, ತ್ಯಾ ವಖ್ತಾ ಪ್ರಸೂತ್ ಆವಯ
ಮತಿರ್ ನಾತ್ಲ್ಲಿ. ಆನಿ ಮತಿರ್ ಯೆತಚ್ 'ತುಜೆಂ ಭುಗೆಂ ಜನ್ಮಾನಾಂಚ್ ಮೆಲ್ಲೆ
ಮ್ಹಣ್ ಫಟ್ ಮಾರುನ್ ಸಮಾಜಿಚ್ಯಾ ಜಿವಾಂ ಥಾವ್ನ್ ಆಪ್ಲ್ಯಾ ಭಾಚಿಯೆ
ರಾಕೊಂಕ್ ತಿ ವದ್ದಾಡ್ಲಿ. ಜಸೆಂ ತ್ಯಾ ಭುಗ್ಯಾಕ್ ಇಗರ್ಜೆ ಥಾವ್ನ್ ಎಕಾ ಗ್ರೇಸ
ಮನ್ಶ್ಯಾನ್ ಆಪ್ಲೊ ಪೊಸ್ಕೊ ಕರುನ್ ವ್ಹೆಲೊ, ಮೊಗಾನ್ ಪೊಸ್ಲೊ. ಪುಣ್ ಪೊಸ
ಆವಯ್ ತಾಕಾ ಕಾಂಠಾಳೊಂಕ್ ಲಾಗ್ಲಿ, ಸುನಿಲ್ ಮ್ಹಣ್ ತಾಣೆ ತಾಕಾ ನಾಂವ
ದವರ್ಲೆಂ ಆನಿ ಮೊಗಾನ್ ಪೊಸ್ಲೆಂ. ಪುಣ್ ಶಾಸ್ಟಿತ್ ಸಾಂಭಾಳ್ಚೆಂ ಭಾಗ್ ತ
ಮನ್ಶ್ಯಾಕ್ ಮೆಳ್ಳೆಂ ನಾ. ಭುಗೊ ತಾಚ್ಯಾ ಹಾತಾಂತ್ಲೊ ಚುಕ್ಲೊ ಆನಿ ಖರ್ಯಾ ಚ
ಆವಯ್ ಸರ್ಶಿಂ ಪಾವ್ಲೊ, ದೆವಾಚೆಂ ವಿಚಿತ್ರ್ ಮಹಿಮಾಂ ನಹಿಂಗಿ?"

"ವ್ಹಯ್, ನಿಜಾಯ್ಕಿ ವಿಚಿತ್ರ್ ಮಹಿಮಾಂ. ಪುಣ್ ಉಪ್ರಾಂತ್ ತಿ ಆವಯ
ತ್ಯಾ ಭುಗ್ಯಾಕ್ ಘೆವ್ನ್ ಖಂಯ್ ಗೆಲಿ? ತುಂ ತಿಕಾ ವಳ್ಖತಾಯ್ ಮ್ಹಣ
ಸಮ್ಜಾಲೊಂ. ಕಿತ್ಯಾಕ್ ಹೆಂ ಸಗ್ಳೆಂ ತುಂ ತಿಚೆ ಥಾವ್ನ್ ಜಾಣಾ ಜಾಲಾಯ್ ಮ್ಹಣ್ತಾಚ
ಹಾಂವ್ ಖಂಡಿತ್ ಜಾವ್ನ್ ಪಾತ್ಯೆತಾಂ ತ್ಯಾ ಸ್ತ್ರಿಯೆಕ್ ತುಂ ವಳ್ಖತಾಯ್. ಹ
ಮ್ಹಜ್ಯಾ ಪೊಸ್ಕ್ಯಾ ಸುನಿಲಾಕ್ ಹಾಂವ್ ಪಳೆಂವ್ಕ್ ಖುಶಿ ವ್ಹರ್ತಾಂ. ತಾಚೆ
ಪೋಸ್ ಕೆಲ್ಲ್ಯಾ, ಮೋಗ್ ಕೆಲ್ಲ್ಯಾ ತ್ಯಾ ಸ್ತ್ರಿಯೆಕ್ ಹಾಂವ್ ಬರೆಂ ಇನಾಮ್ ದಿತೊಲೊ
ಸಾಂಗ್ ಧನಿಯಾ, ಖಂಯ್ ಆಸಾ ತಿ ಸ್ತ್ರೀ? ಮ್ಹಜ್ಯಾ ಭುಗ್ಯಾಕ್, ಜಾಂವ್ ತ
ತಿಚೊ ಖಾಸ್ ಪುತ್. ಪುಣ್ ಹಾವೆಂಯಿ ತಾಕಾ 6 ವರ್ಸಾಂ ಖರ್ಯಾ ಬಾಪಾಯ್ಲ
ಮೋಗ್ ದಿಲಾ. ತಾಚೆಖಾತಿರ್ ಹಾವೆಂ ಮ್ಹಜಿ ಜೀಣ್ ನಿರಾಶೆನ್ ಪಾಶಾರ್ ಕೆಲ್ಯಾ
ತಾಚೆಖಾತಿರ್ ಹಾವೆಂ ಮ್ಹಜ್ಯಾ ಪತಿಣ್ ಸೆಲಿನಾಚೊ ತ್ಯಾಗ್ ಕೆಲಾ. ಸಾಂಗ್, ತಿ ಸ್ತ್ರ
ಖಂಯ್ ಆಸಾ? ಸಾಂಗ್, ಮ್ಹಜ್ಯಾ ಸುನಿಲಾಕ್ ಹಾಂವ್ ಪಳೆಂವ್ಕ್ ಆಶೆತಾಂ."

"ತೊ ಜರೂರ್ ತುಕಾ ಮೆಳ್ತೊಲೊ ಆನಿ ತ್ಯಾ ಸ್ತ್ರೀಯೆಕ್‌ಯಿ ತುಂ ಪಳೆತೊಲೊಯ್. ತಿಣೆ ತ್ಯಾ ಭುರ್ಗ್ಯಾಕ್ ಬೊಂಬಯ್ ಥಾವ್ನ್ ಬೆಂಗ್ಳುರ್ ಹಾಡ್ಲೊ. ಸುನಿಲ್ ಮ್ಹಳ್ಳೆಂ ನಾಂವ್ ಬದ್ಲುನ್ ಡೆನಿಲ್ ಮ್ಹಣ್ ಆಪಯ್ಲೆಂ. ಆತಾಂ ಭುರ್ಗ್ಯಾಕ್ ಇಸ್ಕೊಲಾಕ್ ಘಾಲ್ತಾನಾ ಬಾಪಾಯ್ಚೆಂ ನಾಂವ್ ದಿಜಾಯ್. ತ್ಯಾ ಆವಯ್ನ್ ಲಗ್ನ್ ಜಾಂವ್ಕ್ ನಾತ್ಲೆಂ. ತರ್ ಬಾಪಾಯ್ಚೆಂ ನಾಂವ್ ದಿಲೆಂ ಮ್ಹಣೊನ್ 'ಡೆನಿಲ್ ರೋಚ್, ಸನ್ ಒಫ್ ಸ್ಟೀವನ್ ಸಾಲ್ವಾದೊರ್ ರೋಚ್. ಆವಯ್ಚೆಂ ನಾಂವ್ ನೊಯೆಲಾ ರೋಚ್. ಆನಿ ತೊ ಸುನಿಲ್ ಡೆನಿಲ್ ಜಾವ್ನ್ ವಾಡ್ಲೊ ಆನಿ ಡೆನ್ ರೋಚ್ ಜಾವ್ನ್ ವಾಡ್ಲೊ ಆನಿ ಡೆನ್ ರೋಚ್ ಜಾವ್ನ್ ಜಿಯೆಲೊ ಆನಿ ಆಜ್ ಹಾಂಗಾಸರ್ ತುಜೆ ಮುಖಾರ್ ಬಸೊನ್ ಉಲಯ್ತಾ ಆಪ್ಲ್ಯಾ ಬಾಪಾಯ್‌ಲಾಗಿಂ ತೊಚ್ ತೊ ಸುನಿಲ್, ಡೆನ್ ರೋಚ್ ಪುತ್ ತುಜೊ ಆನಿ ತ್ಯಾ ನೊಯೆಲಾ ಪಿಂಟೊಚೊ. ಆನಿ ತಿ ಜಾವ್ನಾಸಾ ಆವಯ್ ಮ್ಹಜಿ, ಪತಿಣ್ ತುಜಿ ರೆಸ್ಪೆರಾವಿಣೆ ತರಿ ಖರ್ಯಾ ಮೊಗಾಚಿ" ಮ್ಹಣೊನ್ ಡೆನಿನ್ ಕುಶಿಚೆಂ ದಾರ್ ದಾಕಯ್ಲೆಂ. ಥಂಯ್ಸರ್ ನೊಯೆಲಾ ಉಭಿ ಆಸ್‌ಲ್ಲಿ ಆನಿ ದುಃಖಾಂ ಭರ್ಲ್ಲ್ಯಾ ದೊಳ್ಯಾಂನಿ ಸ್ಟೀವನಾಕ್‌ಚ್ ಪಳೆತಾಲಿ.

ಸ್ಟೀವನಾಕ್ ಹಜಾರ್ ಝುಗ್ಲಾಣಿ ಎಕಾಘಾರಾ ಮಾರ್‌ಲ್ಲೊ ಅನುಭವ್ ಜಾಲೊ. ಕಾನಾಚಿಂ ಫುಲಾಂ ತಾಚಿಂ ಬಸ್ಲಿಂ. ಹಾತ್–ಪಾಂಯ್ ಕಾಂಪ್ಲೆ. ದೊಳ್ಯಾಂಚ್ಯೊ ಆಸ್ಡ್ಯೊ, ಝುಗ್ತ್ಯೊಚ್ ಉರ್ಲ್ಯೊ. ಮತಿಕ್ ಕಾಳೊಕ್‌ಸೊ ಆಯ್ಲೊ. ತಕ್ತಿ ಗುಂವ್ತಾ ತಸೊ ಅನುಭವ್ ಜಾಲೊ. ಘಾತ್ರ್ಯಾಬರಿ ಜಾಲ್ಲೊ ತೊ. ಕಿತೆಂ ಪಳೆತಾ ತೊ? ಕಿತ್ಲ್ಯಾ ವರ್ಸಾಂ ಉಪ್ರಾಂತ್ ಮೆಲಾಂ ಮ್ಹಳ್ಳೆಂ ತಾಚೊ ನೊಯೆಲಾ ಆಜೂನ್ ಜೀವ್ ಆಸಾ. ಡೆನ್ ಆಪ್ಲೊಚ್ ಪುತ್ ಮ್ಹಳ್ಳೆಂ ಕಳ್‌ಲ್ಲೆಂಚ್ ಸ್ಟೀವನಾಚೊ ಕಾಳಿಜ್ ಫುಟ್‌ಲ್ಲೆಬರಿ ಜಾಲೆಂ. ತ್ಯಾವಖ್ತಾ ತಾಚಿಂ ಭಗ್ಣಾಂ ವಿವರುಂಕ್ ಅಸಾಧ್ಯತ್ ಜಾಲ್ಲಿಂ. ತೊ ಸರ್ವಾಂಗ್ ಘಾಮೆವ್ನ್ ಮುದೊ ಜಾಲೊ.

"ಮಾಮ್ಯೊ. ಸ್ವೀಕಾರ್ ಕರ್ ತುಜ್ಯಾ ಪ್ರೇಮಿಕ್" ಮ್ಹಣಾಲೊ ಡೆನ್.

ನೊಯೆಲಾ ಲಾಗಿಂ ಆಯ್ಲಿ. ಸ್ಟೀವನಾನ್ ನೊಯೆಲಾಕ್ ವೆಂಗ್ ಮಾರ್ಲಿ: "ಮ್ಹಜ್ಯಾ ನೊಯೆಲಾ. ಕಿತೆಂ ಘಡ್ಲೆಂ ಹೆಂ! ಕಿತೆಂ ಹಾಂವ್ ಆಯ್ಕಾತಾಂ! ಕಿತೆಂ ಹಾಂವ್ ಪಳೆತಾಂ!" ಸ್ಟೀವನಾಚ್ಯಾ ದೊಳ್ಯಾಂ ಥಾವ್ನ್ ಖಳಾನಾಸ್ತಾಂ ದುಃಖಾಂ ವ್ಹಾಳ್ತಾಲಿಂ. ತೊ ಗಳ್ಗಳ್ಯಾಂ ರಡ್ಲೊ. ತಾಚ್ಯಾ ತೊಂಡಾ ಥಾವ್ಕ್ ಉತ್ರಾಂ ಸುಟ್ಲಿಂನಾಂತ್. "ತುಂ ಮೆಲಾಂಯ್ ಮ್ಹಣ್ ನಿರಾಶೆಂತ್ ಹಾಂವ್ ಬುಡ್ಲೊಂ. ಹಾಯ್ ದೆವಾ! ಕಸಲೊ ಭಾಗಿ ಸಂಗಮ್ ಕೆಲೆಂಯ್ ತುವೆಂ? ಮ್ಹಜ್ಯಾ ಬಾಳಾ" ಮ್ಹಣಾಲೊ ಸ್ಟೀವನ್ ಡೆನಿಕ್ ವೆಂಗ್ ಮಾರ್ನ್. "ಬಾಪ್ ಮ್ಹಣ್ ಜಾಣಾ ಆಸೊನ್‌ಯಿ ಪುತಾ ತುವೆಂ ಮ್ಹಾಕಾ ಇತ್ಲ್ಯಾ

ತೇಂಪ್ ಗುಟಾನ್ ದವರ್ಲ್ಲೊಯ್. ಕಿತೆ ದೆಖ್ತಾಂ ಆನಿ ಕಿತೆಂ ಭಗ್ತಾಂ ಹಾಂವ್ ಮ್ಹಜೊ ಪುತ್ ಎದೊ ವ್ಹಡ್ ಸಾವ್ಕಾರ್! ಎದೊ ವ್ಹಡ್ ಶ್ರೀಮಂತ್! ಎದೊ ವ್ಹಡ್ ಮಹಾನ್ ವ್ಯಕ್ತಿ! ಮ್ಹಜೆಂ ನೊಯೆಲಾ ಗರೀಬ್ ಕುಟ್ಮಾಂತ್ಲೆಂ ಆಜ್ ಎದೆ ವ್ಹಡ್ ಸಂಪತ್ತಾಚಿ ರಾಣಿ! ಹಾ! ಕಿತೆಂ ಕೆಲೆಂ ಹಾವೆಂ!" ರಡ್ಲೊಚ್ ತೊ.

"ತುವೆಂ ಕಾಂಯ್ ಕರುಂಕ್ ನಾಂಯ್ ಸ್ಟೀವನ್. ತುಜ್ಯಾ ಬಾಪಾಯ್ನ್ ಕೆಲ್ಲೆಂ. ಡೆನಿನ್ ಅರ್ಧಿ ಕಾಣಿ ಮಾತ್ರ್ ತುಕಾ ಸಾಂಗ್ಲಿ. ತುಂ ಬೆಂಗ್ಳುರ್ ಥಾವ್ನ್ ಪಾಟಿ ಯೆಂವ್ಚೆ ಆಧಿಂ ಕಿತೆಂ ಜಾಲ್ಲೆಂ ತೆಂ ತಾಣೆ ತುಕಾ ಸಾಂಗೊಂಕ್ ನಾ. ತುಜ್ಯಾ ಬಾಪಾಯ್ನ್ ಮ್ಹಾಕಾ ನಾಸ್ ಕೆಲೆಂ. ತುಂ ಖರಾರ್–ಕಾಜಾರಾಕ್ ತಾರಿಕ್ ನಮ್ಯಾರ್ನ್ ಬೆಂಗ್ಳುರ್ ವೆತಚ್ ದುಸ್ರೆಚ್ ರಾತಿ ತುಜೊ ಬಾಪಯ್ ಮ್ಹಜ್ಯಾ ಘರಾ ಆಯ್ಲೊ. ಅಕ್ಮಾನ್ಸ್ಸ್ ಉಲಯ್ಲೊ ಮ್ಹಜ್ಯಾ ಬಾಪಾಯ್ಲಾಗಿಂ. "ತುಜ್ಯಾ ಧುವೆಕ್ ತುಜ್ಯಾ ವರ್ಗಾಚ್ಯಾ ಸಮಾನ್ ತಾಂಕಿವಂತ್ ಚೆಡ್ಯಾಲಾಗಿಂ ಕಾಜಾರ್ ಕರ್. ಮ್ಹಜ್ಯಾ ಪುತಾಕ್ ನಿಯಾಳ್ನಕಾ. ತುಮ್ಕಾಂ ಶಿಕಾಪ್ ನಾ. ತುಮಿ ಗರೀಬಾಂ. ಭಿಕಾರ್ಯಾಂ. ಹಾಂವ್ ಕರೊಡ್ಪತಿ ಆನಿ ತುಮಿ ಭಿಕಾರ್ಯಾಂ...ಮ್ಹಜ್ಯಾ ಆಸ್ತಿಂತ್ ಶೆಂಬರಾಂತ್ ಎಕಾ ವಾಂಟ್ಯಾಚೊ ಹಿಸೊಪ್ ಕರುಂಕ್ ತುಜ್ಯಾ ಧುವೆಕ್ ಸಗ್ಳಿ ಜೀಣ್ ಜಾಯ್ ಪಡ್ತೆಲಿ. ಮ್ಹಜ್ಯಾ ಮ್ಹಾಲ್ಘಡ್ಯಾ ಸುನೆನ್ 10 ಲಾಖ್ ರುಪಯ್ ದೋತ್ ಹಾಡ್ಲ್ಯಾ. ತುಕಾ 10 ರುಪಯ್ ದಿಂವ್ಚಿ ತಾಂಕ್ ನಾ. ತುಕಾ ಹಾಂವ್ ಮ್ಹಜ್ಯಾ ಸ್ಟೀವನಾಲಾಗಿಂ ಬಿಲ್ಕುಲ್ ಲಗ್ನ್ ಜಾಂವ್ಕ್ ದಿಂವ್ಚೊ ನಾ..."ಆನಿ ಸಭಾರ್ ಅಕ್ಮಾನಿತ್ ಉತ್ರಾಂನಿ ಉಲಯ್ಲೊ. ನಿಮಾಣೆ ಹಾವೆಂ ಆಡ್ದೊಸ್ ಮಾಗ್ಲೊ. ಶೆಕಿಂ ಮ್ಹಜ್ಯಾ ಆವಯ್ಪಣಾಚಿ ಖರಿ ಗಜಾಲ್ ತಾಕಾ ಸಾಂಗ್ಲಿ. 'ಆಮಿ ಖರೊ ಮೋಗ್ ಕೆಲಾ. ಹ್ಯಾನಿಮಿತ್ತಾಂ ಹಾಂವ್ ತಾಚ್ಯಾಚ್ ಭುಗ್ರ್ಯಾಚಿ ಆವಯ್ ಜಾಂವ್ಚ್ಯಾರ್ ಆಸಾಂ" ಮ್ಹಣ್. ಹ್ಯಾ ವಖ್ತಾ ತೊ ತೀವ್ರ್ ಖುಬಾಳ್ಲೊ. ಮ್ಹಾಕಾ ಬಾಸ್ಕಳ್, ವ್ಯಭಿಚಾರಿಣ್, ವೇಶ್ಯಾ, ಬಾಜಾರಿ ಸ್ತ್ರೀ ಮ್ಹಳೆಂ ಆನಿ ಹಜಾರಾಂಚಿ ನೊಟಾಂಚಿ ಆಟ್ಟಿ ಮೆಜಾರ್ ಉಡವ್ನ್ ತೊ ಮ್ಹಣಾಲೊ: 'ದಾಕ್ತೆರಾಕ್ ದಿ ಆನಿ ಪೊಟ್ ಸಾಫ್ ಕರ್' ಮ್ಹಣ್.

"ಪುಣ್ ಹಾಂವ್ ಎಕಾಚ್ ಉತ್ರಾರ್ ರಾವ್ಲಿಂ. 'ಹಾಂವ್ ಸ್ಟೀವನಾಕ್ ರಾಕೊನ್ ರಾವ್ತೆಲಿಂ ಆನಿ ತಾಚೆಚ್ ಲಾಗಿಂ ಕಾಜಾರ್ ಜಾತೆಲಿಂ. ತುಂ ಕಿತೆಂಯಿ ಕರ್. ಪುಣ್ ತುಕಾ ಹಾಂವ್ ಸ್ಟೀವನಾಕ್ ದುಸ್ರೆಂ ಕಾಜಾರ್ ಕರುಂಕ್ ಸೊಡ್ಚಿಂ ನಾ. ಹೆಂ ಉಬಾರ್ ಪೊಟ್ ಘೆವ್ನ್ ಹಾಂವ್ ತಾಚೊ ವ್ಹಾರ್ ವೆತಾನಾ ಮುಖಾರ್ ರಾವ್ತೆಲಿಂ' ಮ್ಹಣ್. ತೊ ಧಮ್ಕಿ ದೀವ್ನ್ ಗೆಲೊ. ಪುಣ್ ಘಡ್ಲೆಂ ದುಸ್ರೆಂಚ್. ಹಾಂವ್ ಆವಯ್ ಜಾಂವ್ಚ್ಯಾರ್ ಆಸಾಂ ಮ್ಹಳ್ಳೊ ಸಬ್ದ್ ಆಯ್ಕೊನ್ ಮ್ಹಜೊ ಪ್ರಾಯ್ವಂತ್ ಬಾಪಯ್

ಾಳಿಜ್ ರಾವೊನ್ ಮೆಲೊ ಆನಿ ಹಾಂವ್ ನಿರಾಧಾರಿ ಜಾಲಿಂ,

“ಆತಾಂ ಮ್ಹಜ್ಯಾನ್ ಸ್ಟೀವನಾಶ' ರಾಕೊನ್ ರಾವೊಂಕ್‌ಯಿ ನಹಿಂ, ತಾಚೆಲಾಗಿಂ ಕಾಜಾರ್ ಜಾಂವ್ಕ್‌ಯಿ ನಹಿಂ. ಬಾಪಾಯ್ಚೆಂ ಮೊಡೆಂ ಕಾಡ್ನ್ ಮಹಿನ್ಯಾ—ದೋನ್ ಮಹಿನ್ಯಾಂನಿ ಕಾಜಾರ್ ಜಾಂವ್ಕ್ ಸಾಧ್ಯ ನಾ. ವರ್ಸಾಚ್ಯಾ ಅವ್ದೆಕ್ ರಾಕ್ಲ್ಯಾರ್ ಪ್ರೊಟಾಂತ್ಲೆಂ ಪಾಪ್ ಸಂಸಾರಾಕ್ ಕಳ್ತಾ. ಹಾಂವ್ ಕಷ್ಟಾರ್ ಪಡ್ಲಿಂ. ತುಜ್ಯಾ ಬಾಪಾಯ್ನ್ ಮ್ಹಜಿ ಗತ್ ಕೆಲಿ. ಮ್ಹಜ್ಯಾ ಬಾಪಾಯ್ಚೆಂ ಮರಣ್ ಜಾಲ್ಲೆಂಚ್ ಹಾವೆಂ ಗಾಂವ್ ಸಾಂಡ್ಚಿ ಆಲೊಚನ್ ಕೆಲಿ. ಕಿತ್ಯಾಕ್ ಹೆಂ ಪ್ರೊಟ್ ಘೆವ್ನ್ ಹಾಂವ್ ಸಮಾಜೆ ಮುಖಾರ್ ಜಿಯೆಂವ್ಕ್ ಸಕಾನಾ ಜಾಲ್ಲಿಂ. ಘರ್ ಖಾಲಿ ಕರ್ನ್ ಧನಿಯಾಕ್ ಸೊಡ್ಲೆಂ ಆನಿ ಶೀದಾ ಹಾಂವ್ ಬೋಳಾರ್ ಗೆಲಿಂ, ತುಜ್ಯಾ ಬಾಪಾಯ್‌ಸರ್ಶಿಂ ಅನಿ ತವಳ್ ತಾಣೆ ಮ್ಹಾಕಾ ತೀವ್ರ್ ಅಕ್ಮ್ರಾನ್ ಕೆಲೊ. ಮ್ಹಜಿ ನಿಂದಾ ಕೆಲಿ. ತುಜ್ಯಾ ಆವಯ್ನ್—ತಿಯಿ ಏಕ್ ಸ್ತ್ರೀ. ತಿಣೆಯಿ ಮ್ಹಾಕಾ ಅಕ್ಮ್ರಾನ್ಸ್ಲೆಂ. ಪೆಟ್ಯಾಕ್ ಸೊಡ್ಲೊ. ಪುಣ್ ಹಾಂವ್ ಮರೊಂಕ್‌ಯಿ ತಯಾರ್ ಆಸ್ಲ್ಲಿಂ. ತುಜ್ಯಾಚ್ ಜಾಗ್ಯಾರ್ ಮರ್ತಾಂ ಮ್ಹಳ್ಳ್ಯಾ ನಿರ್ಧಾರಾರ್ ಹಾಂವ್ ಉಭಿಂಚ್ ರಾವ್ಲಿಂ. ಪುಣ್ ತೊಂಡ್ ಯೆನಾತ್ಲಿ ಮೊನ್ಜಾತ್ ಪೆಟೊ ವಾಗಾಬರಿ ಧಾಂವೊನ್ ಆಯ್ಲೊ ಆನಿ ಬೊಕ್ರ್ಯಾಬರಿ ಮಾಸ್ ಬಾಗಾವ್ನ್ ಶಿವ್ಟಿ ಹಾಲವ್ನ್ ಪಾಟಿಂಚ್ ಗೆಲೊ. ಮೊನ್ಜಾತಿಕ್ ತರಿ ಸಮ್ಜಾಲಿಂ ಪ್ರೊಟಾಂತ್ಲೆಂ ಹೆಂ ಪಾಪ್ ನಹಿಂ, ಬಗಾರ್ ರೋಚ್ ಕುಟ್ಮಾಚೆಂಚ್ ಹಕ್ಕಾಚೆಂ ದಾಯ್ಜ್ ಮ್ಹಣ್, ತರಿ ಮನಿಸ್ ಸಮ್ಜಾಲೊನಾ. ಧಿಕ್ಕಾರಿಲೆಂ ಮ್ಹಾಕಾ—ವೇಶ್ಯಾ, ಬಾಜಾರಿ ಮ್ಹಣ್. ಹಾವೆಂ ವಿನಂತೆಚಿ ಭಿಕ್ ಮಾಗ್ಲಿ. ‘ಪ್ರೊಟಾಂತ್ಲ್ಯಾ ಭುಗ್ರ್ಯಾಕ್ ಜೆಂ ತುಮ್ಚೆಂಚ್ ರಗಾತ್ ಕಿತೆಂ ಕರುಂ ಹಾಂವ್?' ವಿಚಾರ್ಲೆಂ ಹಾವೆಂ.

“ಕಚ್ರ್ಯಾಕ್ ಉಡಯ್. ರಸ್ತ್ಯಾ ದೆಗಾಂನಿ ಮನ್ಸಿಪಾಲಿಟಿಚೆ ಧಾರಾಳ್ ಡಬ್ಬೆ ಆಸಾತ್. ತಾಂತುಂ ವ್ಹರ್ನ್ ಘಾಲ್. ಪಾತ್ಕಾಚೆಂ ಫಳ್ ತೆಂ. ಬಾಪಯ್ ನಾತ್‌ಲ್ಲೊ ಹರಾಮಿ, ಆಡ್ವಾರ್ಲ್ಲ್ಯಾ ಫಳಾಚೆಂ ಪೀಲ್ ಮ್ಹಣ್ ಧಿಕ್ಕಾರಿಲೆಂ. ತವಳ್ ಹಾಂವ್ ವಗಿಂ ರಾವ್ಲಿಂ ನಾ. ಮ್ಹಜೆಂ ಕಾಳಿಜ್ ಭೆಸಾಂ ಜಾಲೆಂ. ಮತ್ ವಿಕಾರ್ಲಿ. ರಗಾತ್ ಸಳ್ಸಳ್ಳೆಂ. ಸಂಸಾರಾಂತ್ಲೆಂ ಹೆಂ ಪಾಪ್ ಮ್ಹಜೆಂ ಪಯ್ಲೆಂ ನಹಿಂ. ಹಾಂವ್ ಹ್ಯಾ ಫಳಾಚೊ ಪೋಸ್ ಕರ್ತೆಲಿಂ. ಹ್ಯಾ ಭುಗ್ರ್ಯಾಕ್ ಜಲ್ಮ್ ದಿತೆಲಿಂ, ವಾಡಯ್ತೆಲಿಂ, ಆನಿ ಏಕ್ ದೀಸ್ ಹ್ಯಾಚ್ ಭುಗ್ರ್ಯಾಕ್ ತುಜ್ಯಾ ಸಂಪತ್ತಿಚೊ ಹಕ್ಕ್‌ದಾರ್ ಕರ್ತೆಲಿಂ. ಪುಣ್ ಆನ್ಯೆಕ್ ಉಗ್ಡಾಸ್ ದವರ್. ಏಕಾ ಗರೀಬ್ ಚಲಿಯೆಕ್ ತುವೆಂ ದಗೊ ದೀವ್ನ್ ತಿಚ್ಯಾ ಜಿವಿತಾಚೆಂ ನಾಸ್ ಕೆಲಾಂಯ್. ತಸೆಂಚ್ ತುಜ್ಯಾಯಿ ಜಿವಿತಾಂತ್ ಘಡ್ತೆಲೆಂ. ಕರೊಡಾಂಚಿ ತುಜಿ ಸಂಪತ್ತ್ ಮುಖಾರುನ್ ವ್ಹರುಂಕ್ ತುಜ್ಯಾ ಕುಟ್ಮಾಂತ್ ಸಂತತ್ ವಾಡ್ಚಿನಾ;

ತುಜ್ಯಾ ಪುತಾಂಕ್ ಸಂತಾನ್ ಜಾಂವ್ಚಿ ನಾ. ತುಜ್ಯಾ ಆಸ್ತಿಕ್ ಹಕ್ಕ್‌ದಾರ್ ಜಲ್ಲೊ ನಾ ಮ್ಹಜೊ ಶಿರಾಪ್ ತುಜೆರ್ ಭೆಜ್ತೊಲೊ ಆನಿ ತುಜಿ ಆಸ್ತ್ ದಿಕ್ಕಾಪಾಲ್ ಆನಿ ಏಕ್ ದೀಸ್ ಹ್ಯಾಚ್ ಮ್ಹಜ್ಯಾ ಭುಗ್ರ್ಯಾಕ್ ತುಜ್ಯಾ ಸಂಪೂರ್ಣ್ ಆಸ್ತಿ ಹಕ್ಕ್‌ದಾರ್ ಜಾವ್ನ್ ದೇವ್ ಧಾಡ್ತೊಲೊ ಆನಿ ತ್ಯಾ ದಿಸಾಚಿ ವಾಟ್ ರಾಕ್ತಲಿಂ' ಮ್ಹಣ್ ಶಿರಾಪ್ ಹಾವೆಂ ಘಾಲೊ ಆನಿ ಹಾಂವ್ ತಾ ಚ್ ದೀಸ್ ಮಂಗ ಸಾಂಡುನ್ ಬೊಂಬಯ್ ಗೆಲಿಂ. ಬೊಂಬಯಾಂತ್ ಮ್ಹಜಿ ಎಕ್ಲಿಚ್ ಮಾವೊಳ್ನ್ ಆಸ್‌ಲ್ಲಿ. ತಿಚೊ ಆಶ್ರಯ್ ಹಾವೆಂ ಘೆತ್ಲೊ ಆನಿ ತಿಣೆ ಸಾಂಬಾಳ್ಳೆಂ.

"ಮ್ಹಜೆಂ ಪಾಪ್ ಲಿಪವ್ನ್ ಸಮಾಜಿಚ್ಯಾ ವಾಯ್ಟ್ ನದ್ರೆ–ಹಿಣ್ಸ್ಣ್ಯಾ ಮ್ಹಾಕಾ ಬಚಾವ್ ಕರ್ಚೆ ಖಾತಿರ್ ತಿಣೆ ಮ್ಹಜ್ಯಾ ಭುಗ್ರ್ಯಾಕ್ ಪ್ರಸೂತ್ ಜಾಲ್ಲೆ ತಕ್ಷ ಮ್ಹಜ್ಯಾ ತಿಳುವಳ್ಕೆ ಭಾಯ್ರ್ ವ್ಹರ್ನ್ ಮಜ್ಗಾಂವ್ ಇಗರ್ಜೆ ಭಾಯ್ರ್ ಸೊಡ್ಲೆಂ. ಪು ದೆವಾಚಿಂ ಮಹಿಮಾಂ ವಿಚಿತ್ರ್. ತೊಚ್ ಭುಗ್ರೊ 6 ವರ್ಸಾಂ ಪರ್ಯಾಂತ್ ಬಾಪಾಯ್ಚ್ಯಾ ತಾಬೆಂತ್ ವಾಡ್ಲೊ. ಪೊಸ್ಕ್ಯಾ ಆವಯ್ನ್ ಕ್ರೂರ್‌ಪಣ್ ದಾಕಯ್ಲಿಂ ದೆವಾಚ್ಯಾ ಮಹಿಮಾಂ ಪ್ರಕಾರ್ ಬೆಕ್ಕ್‌ಚ್ ಪಸ್ಲೆಂ ಆನಿ ತೊ ಭುಗ್ರೊ ಖರ್ಯಾ ಜಲ್ಮ್ ದಿಲ್ಲ್ಯಾ ಆವಯ್ಕ್ ಮ್ಹಾಕಾ ಮೆಳ್ಳೊ ಆನಿ ಹಾವೆಂ ತಾಕಾ ಆವಯ್ಚಿ ವಳ ಸಾಂಗಾನಾಸ್ತಾಂ ವೊಗಾನ್ ಪೊಸ್ಲೊ. ಘಾ! ಮಾರಿಯೊಕ್ ಸಗ್ಳಿ ಕಥಾ ಸಾಂಗ್‌ಲ್ಲಿ. ತಾಣೆ ಮ್ಹಾಕಾ ಭರ್ಪೂರ್ ಮಜತ್ ಕೆಲ್ಲಿ.

"ಸುನಿಲಾಕ್ 'ಡನಿ' ಮ್ಹಣ್ ಹಾವೆಂ ನಾಂವ್ ಬದ್ಲಿಲೆಂ. ತಾಕಾ ಪರ್ಯಾಂತ್ ಖರ್ಯಾ ಆವಯ್ಚ್ಯಾ ವಳ್ಕಿ ಭಾಯ್ರ್ ವಾಡಂವ್ಚಿ ಆಲೊಚನ್ ಜಾವ್ನಾಸ್‌ಲ್ಲಿ; ಕಿತ್ಯಾಕ್ ತಾಚ್ಯಾ ಮತಿಂತ್ ಆಪ್ಚ್ಯಾ ಆವಯ್ಚೆರ್ 'ಪಾಪಿ ಮ್ಹಳ್ಳೆಂ ಭಾವನ್ ಉಬ್ಜಾನಾಸೆಂ ಹಾವೆಂ ಪ್ರಯತ್ನ್ ಕೆಲ್ಲೆಂ. ಪುಣ್ ಗುಟ್ ಉರ್ಲೊನಾ. ಆಮ್ಚೆಂ ಘರ್ ಬದ್ಲಿ ಕರ್ತಾನಾ ಹಿ ತಸ್ವೀರ್ ಡೆನಿಚ್ಯಾ ಹಾತಾಕ್ ಮೆಳ್ಳಿ ತುಕಾ ತೊ ವಳ್ಕ್ಯಾಲೊ. ಕಿತ್ಯಾಕ್ 6 ವರ್ಸಾಂ ತುವೆಂ ತಾಕಾ ಪೊಸ್‌ಲ್ಲೊಯ್. ತವಳ್ ತಾಣೆ ಮ್ಹಾಕಾ ಹಠ್ ಧರುನ್ ವಿಚಾರ್ಲೆಂ 'ಹ್ಯಾ ದಾದ್ಲ್ಯಾ ಸಾಂಗಾತಾ ತುಂ ಉಭಿ?" ಆನಿ ಹಾವೆಂ ತಾಕಾ ಖರಿ ಕಾಣಿ ಸಾಂಗ್ಚೆಂ ಪಡ್ಲಿ. ತ್ಯಾ ದೀಸ್ ಥಾವ್ ಡೆನಿಕ್ ಮ್ಹಜೆರ್ ಖರ್ಯಾ ಆವಯ್ತೊ ವೋಗ್ ದೊಡ್ಯಾನ್ ವಾಡ್ಲೊ ಶಿವಾಯ್ ಹಾವೆಂ ಚಿಂತ್‌ಲ್ಲೆಬರಿ ಜಾಲೆಂ ನಾ, ಹ್ಯಾ ಘಡಿಯೆ ತಾಕಾ ಹಾವೆಂ ಸಗ್ಳಿ ಕಥಾ ವಿವರಿಲಿ ಆನಿ ಮ್ಹಜೊ ಉದ್ದೇಶ್ ಸಾಂಗ್ಲೊ. ತ್ಯಾ ದೀಸ್ ಥಾವ್ನ್ ಆಮಿ ಎಕಾಚ್ ಧ್ಯೇಯಾ ಚೆರ್ ಚಲೊನ್ ಆಯ್ಲ್ಯಾಂವ್."



202

“ತುಜೊ ಬಾಪ್ ತುಕಾ ಕಿತ್ಲೊಯಿ ಬರೊ ಜಾಂವ್, ಪುಣ್ ಹಾಂವ್ ತಾಕಾ
ಚ್ ಮಾನವ್ ಮ್ಹಣ್ತಾಂ” ಬೆಜಾರಾಯೆನ್ ನೊಯೆಲಾ ಮುಂದರುನ್ ಸ್ಟೀವನಾಕ್
ಮ್ಜಾಯ್ತಾಲಿ. “ಘಾತ್ಕಿ ತೊ. ತಾಣೆ ಏಕ್ ಜಿವಿತ್ ನಾಸ್ ಕೆಲೆಂ. ಏಕಾ ಗರಿಬ್
ತ್ರಾಕ್ ಪಿಡ್ಡ್ಯಾರ್ ಗೆಲೆಂ, ಮ್ಹಜ್ಯಾ ಬಾಪಾಯ್ಕ್ ತಾಣೆ ಜಿವ್ಯಿಂ ಮಾರ್ಲೊ;
ತ್ರ್ ಹ್ಯಾ ಸ್ಟೈರಿಕೆಂತ್ ತಾಣೆ ಆಡ್ಕಳ್ ಹಾಡುಂಕ್ ನಾತ್ಲ್ಲಿ ಜಾಲ್ಯಾರ್ ಆಮ್ಚೆಂ
ತ್ನ್ ಜಾತೆಂ, ಆಮ್ಚೊ ಸಂಸಾರ್ ಸೊಭಿತ್ ಆಸ್ತೊ, ಮ್ಹಜೊ ಬಾಪ್ ಮರ್ತೊನಾ
ಹಾವೆಂ ಗಾಂವ್-ದೇಶ್ ಸಾಂಡುಂಕ್ ಪಡ್ತೆಂ ನಾ. ಬರೆಂ ಜಾಲೆಂ ಬೊಂಬ
ಾಂತ್ ಮ್ಹಜಿ ಏಕ್ ಮಾವೊಳ್ಶ್ ಆಸ್ಲ್ಲಿ ಆನಿ ತಿಣೆ ಮ್ಹಾಕಾ ಆಸ್ರೊ ದಿಲೊ.
ತರ್ ಹಾಂವ್ ಬಿದಿ ಭಿಕಾರಿಣ್ ಜಾವ್ನ್ ವೆತಿಂ ಆನಿ ಕಿತೆಂ ಜಾಂವ್ಕ್ ಪಾವ್ತಿಂ ತೆಂ
ಂವ್ಂಚ್ ನೆಣಾ. ದೆವಾನ್ ಮ್ಹಜೊ ಹಾತ್ ಧರ್ಲೊ. ಮ್ಹಜ್ಯಾ ಖರ್ಯಾಚ್ ಪುತಾಕ್
ಾಕಾ ಹಾಡ್ನ್ ದಿಲೊ, ಆನಿ ಆಜ್ ದೆವಾನ್ ಮ್ಹಾಕಾ ವ್ಹರ್ತೆಂ ಕೆಲಾಂ ಜಾಲ್ಯಾರ್
ಜ್ಯಾ ಬರ್ಯಾ ಗುಣಾ ಆನಿ ನಿತಳ್ ಮನಾಚ್ಯಾ ಪ್ರಭಾವಾನ್. ಪುಣ್ ಹಾಂವ್ ವಗಿಂ
ಂವ್ಚಿಂನಾ. ಹಾವೆಂ ತುಜ್ಯಾ ಬಾಪಾಯ್ಕ್ ಪತ್ರಾಂ ಬರವ್ನ್ ಜಾಗವ್ನ್ ದವರ್ಲ್ಯಾಂಕಿ,
ಣೆ ಮ್ಹಜೊ ಉಗ್ಡಾಸ್ ವಿಸ್ರೊಂಕ್ ನಜೊ ದೆಕುನ್. ತೊ ನೆಣಾ ಹಾಂವ್ ಜಿವಂತ್
ಸಾಂ ಮ್ಹಣ್. ಪುಣ್ ತೊ ನೆಣಾಕಿ ಹಾಂವ್ ಬೆಂಗ್ಳುರಾಂತ್ ಆಸಾಂ ಆನಿ ಹ್ಯಾ
ಯೆಲಾ ಪ್ರೆಸ್ಸಾಚಿ ಮ್ಹಾಲ್ಕಿಣ್, ಹ್ಯಾಚ್ ಡೆನಿಚಿ ಆವಯ್ ಮ್ಹಳ್ಳೆಂ ತಾಕಾ
ಜುನ್ಯಿ ಕಳಿತ್ ನಾ, ಆನಿ ಹಾಂವ್ ತ್ಯಾ ವೆಳಾಕ್ ರಾಕ್ತಾಂ. ಕಿತೆಂ ತಾಣೆ ಮ್ಹಾಕಾ
ಲ್ಲೆಂ ತೆಂ ಪಾಟಿಂ ತಾಕಾ ಹಾಂವ್ ದಿತೆಲಿಂ. ತುಜ್ಯಾ ಬಾಪಾಯ್ನಿಮಿತ್ತಿಂ ಮ್ಹಜಿ ಸಗ್ಳಿ
ಣ್ ಎಕ್ಸುರಿ ಹಾವೆಂ ಸಾರ್ಲಿ. ಮ್ಹಜೆಂ ಸಗ್ಳೆಂ ತರ್ನಾಟ್ಪಣ್ ಹಾವೆಂ ನಾಫಾ
ದ್ಯಾಚೆಂ ಕರ್ನ್ ಘೆತ್ಲೆಂ. ಹೆಂಚ್ ಕಾರಣ್ ತುಜ್ಯಾ ಬಾಪಾಯ್ನ್ ತುಜಿಯಿ ಜೀಣ್
ಗಾಲ್ ಕರ್ನ್ ಉಡಂವ್ಕ್, ಗ್ರೇಸ್ತ್ ಡಿ'ಕ್ರೂಜಾಗೆಲ್ಯಾ ಚೆಡ್ವಾಚಿ ಸ್ಟೈರಿಕ್ ಕರುನ್ ತುಕಾ

16.0

ತಾಣೆ ಧನಾಚ್ಯಾ ರಾಶಿರ್ ಬಸಂವ್ಕ್ ಪಳೆಲೆಂ. ಪರಿಣಾಮ್ ಕಿತೆಂ ಜಾಲೊ
ತುಂಚ್ ಜಾಣಾಂಯ್. ಹಾವೆಂ ಸಾಂಗ್ಚಿ ಗರ್ಜ್ ನಾ ಆನಿ ತುಜ್ಯಾ
ಪತಿಣೆನ್ ತುಕಾ ವೆಗ್ಳ್ಯಾಚಾರ್ ದಿಲೊ. ಕಿತ್ಯಾಕ್ ತಿ ಕರ್ತವ್ಯ್ಶೀಲ್ ಸ್ತ್ರೀ
ಬಗಾರ್ ಶ್ರಿಮಂತಿಕೆಚ್ಯಾ ಆಬ್ಲಾಸ್ಪಣಾಚಿ ಸ್ವಾರ್ಥಿ ಸ್ತ್ರೀ.”

“ಮ್ಹಾಕಾ ಮಾಫ್ ಕರ್ ನೊಯೆಲಾ ಮ್ಹಣಾಲೊ ಸ್ಟೀವನ್.
ದೊಳ್ಯಾಂನಿ ಆಜ್ ಹಾವೆ ಖರೊ ಪ್ರಕಾಸ್ ದೆಖ್ಲೊ. ತ್ಯಾ ಪ್ರಕಾಸಾಂತ್
ಮ್ಹಜ್ಯಾ ಬಾಪಾಯ್ಚೆಂ ದುಷ್ಟ್ ಮುಖಮಳ್ ದಿಸ್ತಾ. ಹಾ! ಮ್ಹಜೊ ಪುತ್,
ಪತಿಣ್, ಮ್ಹಜಿ ಸುನ್, ನಾತಾಂ, ಮ್ಹಜ್ಯಾ ದೊಳ್ಯಾಂ ಮುಖಾರ್ ಆಸೊ
ಹಾಂವ್ ವಳ್ಕೊಂಕ್ ಸಕ್ಲೊಂನಾ. ಮ್ಹಜ್ಯಾ ಪುತಾಚೆಂ ರೂಪ್ ಮ್ಹಜ್ಯಾ ರುಪಾಕ್
ತಾಳ್ ಪಡ್ತೆಂ ತೆಂ ಪಳೆವ್ಯಿ ಹಾಂವ್ ತಿತ್ತುನ್ ಪರ್ಯಾಂತ್ ಚಿಂತುಂಕ್ ಗೆಲೊ
ಕಿತ್ಯಾಕ್ ಮ್ಹಜಿ ನೊಯೆಲಾ ಗರ್ಭೆಸ್ತ್ ಆಸ್ತಾನಾಂಚ್ ರೇಯ್ಲ್ ಅವ್ಘಡಾಂತ್
ಆಸ್ತಾಂ. ಮ್ಹಜ್ಯಾ ರುಪಾಚ್ಯಾ ವ್ಯಕ್ತಿ ಥಂಯ್ ಹಾವೆಂ ಮ್ಹಜ್ಯಾ ಭುಗ
ಆಸ್ತಿತ್ವ್ ಸಮ್ಜೊಂಕ್ ಸಾಧ್ಯ್ ನಾತ್ಲೆಂ. ಪುಣ್ ಪುತಾ ಮ್ಹಜ್ಯಾ……”

“ಧನ್ಯ್ ಮ್ಹಣ್ ಡ್ಯಾಡಿ, ಸರ್ ಮ್ಹಣ್ ಡ್ಯಾಡಿ” ಹಾಸಾತ್ತ್ ಉಲಯ್ಲೊ

“ಪುತಾ, ಮ್ಹಜೊ ಪುತ್ ಜಾಲ್ಯಾರ್ ಕಿತೆಂ? ತುಂ ಮ್ಹಜೊ ಧನಿಂಚ್.
ಹಾವೆಂ ಆತಾಂಯಿ ಆನಿಕ್ಯಿ ‘ಸರ್’ ಮ್ಹಣ್ ಆಪವ್ಯೆತ್. ಮ್ಹಜ್ಯಾ ಬಾಳಾ,
ತೆಂಪ್ ಪರ್ಯಾಂತ್ ಮ್ಹಾಕಾ ತುವೆಂ ವಳ್ಕೊನ್ಯಿ ವಳಕ್ ದಾಕಯ್ಲಿನಾಂಯ್.
ಆತಾಂ ಸಮ್ಜಾಲೊಂ—ತುವೆಂ ಮ್ಹಾಕಾ ಕಿತ್ಯಾಕ್ ಖಾತಿರ್ ಮುನೆಶ್ವರಾಚಿ
ಕೆಲ್ಯಾವೆಳಿಂ ಜಾಮಿನೆರ್ ಸೊಡವ್ನ್ ಹಾಡ್ಲೊಯ್. ವಕಿಲಾಕ್
ಮ್ಹಜಿ ಕೇಜ್ ಝುಜೊನ್ ಮ್ಹಾಕಾ ತುಂವೆಂ ಸಜೆಂತ್ಲೊ ಬಚಾವ್ ಕೆಲ್ಲೊ
ತುಜ್ಯಾ ಮಿಲ್ಲಾಂತ್ ಬರೊ ಹುದ್ದೊ ದಿಲ್ಲೊಯ್ ಆನಿ ಭಾಗಿದಾರ್ ಕೆಲ್ಲೊ
ಧನ್ಯ್ ತುಂ, ಆನಿ ತುಂಯಿ ನೊಯೆಲಾ, ಏಕಾ ಸುಪುತ್ರಾಕ್ ತುವೆಂ ಜನ್ಮ್ ದಿಲೊ
ಆನಿ ತಾಕಾ ವ್ಹಡ್ ಕೆಲೊಯ್, ಅಜ್ ಮ್ಹಾಕಾ ತಾನ್-ಭುಕ್ ಲಾಗಾನಾ.
ಆಜ್ ಎದೆ ವ್ಹಡ್ ಶ್ರೇಷ್ಟ್ ಉದ್ಯಮಿ ಸಾಮ್ಯಾರಾಚೊ ಬಾಪ್ ಮ್ಹಣೊಂಕ್
ಲ್ಹಾನ್ಪಣ್ ಭಗ್ತಾ. ಕಿತ್ಯಾಕ್ ಹಾಂವ್ ತುಜೆ ಮುಖಾರ್ ಬೋವ್ ಲ್ಹಾನ್.
ನಾಯೆ ಆಸ್ಲ್ಲೆಂ ಆಮ್ಚೆ ಥಂಯ್ ಘಡೊನ್ ಗೆಲೆಂ. ಲಗ್ನಾ ಆಧಿಂ ಆಧಾರ್
ಆಂಕ್ವಾರ್ಪಣಾಚ್ಯಾ ಪಾತ್ಕಾಕ್ ಕಸಲಿ ಶಿಕ್ಷಾ ಮನಾಸ್ಯಾನ್ ಅನುಭವಿಸುಂಕ್
ಮ್ಹಳ್ಳೆಂ ಲಿಸಾಂವ್ ಹಾಂವ್ ಶಿಕ್ಲೊಂ. ಪುಣ್ ಮ್ಹಜೊ ಬಾಪ್ ಇತ್ಲೊ
ಕಾಳ್ಜಾಚೊ ಕಸೊ ಜಾಲೊ ತೆಂಚ್ ಮ್ಹಾಕಾ ಕಳಾನಾ.”

“ಕಳಿತ್ ಜಾಂವ್ಚ್ಯಾ ಸಂದರ್ಭಾ ತುಜೆ ಥಾವ್ನ್ಂಚ್ ಉದೆಲೊ ಡ್ಯಾಡಿ. ಕಿತ್ಯಾಕ್
ಆಧಿಂ ತುಜ್ಯಾ ಡ್ಯಾಡಿಚಿ ಖುಶಿಚ್ ಹರ್ಯೆಕ್ಲ್ಯಾನ್ ಜ್ಯಾರಿ ಕೆಲ್ಯಾ. ಜರ್ತರ್ ತುಜ್ಯಾ
ಮಾಮ್ಮಿಚ್ಯಾ ಇಷ್ಟಾಗತಿಂತ್ ಗಾಂಚ್ ನಾತ್‌ಲ್ಲೆ ತರ್, ತುಮ್ಚೊ ಮಾಧೊ ಮೋಗ್
ಜ್ಜಾಂಕ್ ನಾತ್‌ಲ್ಲೊ ತರ್ ತುಂ ಹ್ಯಾ ಸ್ತ್ರೀಯೆಚಿ ಏತ್ರತ್ವ್ ಕರ್ತೊನಾಂಯ್.
ಂ ತುಜೊ ಬಾಪ್ ಶ್ರೀಮಂತ್ ಚೆಡ್ವಾಕ್ ಸ್ಟೈರಿಕ್ ಕರ್ತೊ ಆನಿ ತುಮ್ಚೊ ಸಂಸಾರ್
ಚ್ ಕಾಣ್ಯೆಂತ್ ಆಟಃಪುನ್ ವೆತೊ ತುಜೊ ಬಾಪ್ ದಡು, ಗ್ರೇಸ್ತ್‌ಕಾಯ್,
ವಾ-ಮಾನಾಕ್ ಲಬ್ದಾಲ್ಲೊ ಜಾವ್ನಾಸ್‌ಲ್ಲ್ಯಾನ್ ತಾಣೆ ಆಪ್ಲೆಂ ಬರೆಂ ಕರುಂಕ್
ಚೆಂ ವಾಯ್ಟ್ ಕೆಲೆಂ. ಪುಣ್ ಪರಿಣಾಮ್ ಜಾವ್ನ್ ತಾಚೆಂಚ್ ವಾಯ್ಟ್ ಜಾವ್ನ್
ಲ್ಲೆಂ. ತುಜ್ಯಾ ಬಾಪ್-ಭಾವಾಚೊ ಹಾಂವ್ ವೈರ ನಹಿಂ, ತಾಣೆ ಜಾವ್ನ್ ಮ್ಹಜ್ಯಾ
ನಾಕ್ ಹಾತ್ ಘಾಲೊ. ಮ್ಹಜೆ ಬೊಶಿ ವೊಡುಂಕ್ ಪಳೆಲೆಂ ಆನಿ ತ್ಯಾ ವಖ್ತಾ
ವ್ ವಗೊ ರಾಂವ್ತೊ ವ್ಯಕ್ತಿ ನಹಿಂ. ಕಿತ್ಯಾಕ್ ತ್ಯಾ ಮನ್ಯಾವಿಷಿಂ ಮ್ಹಾಕಾ
ಜ್ಯಾ ಆವಯ್ನ್ ಪರಿಚಯ್ ದೀವ್ನ್ ಜಾಲ್ಲಿ. ದೆಕುನ್ ಹಾಂವ್ ಮ್ಹಜ್ಯಾ
ಯೆಚ್ಯಾ ಉದ್ದೇಶ್ ಜ್ಯಾರಿ ಕರ್ಚ್ಯಾ ವಾಟೆಚೆ ಕಾಂಟೆ-ಫಾತ್ರ್ ಕಾಡುಂಕ್ ಮುಖಾರ್
ಲ್ಲೊಂ ಹಾಂವ್ ಜಾವ್ನ್ ತುಜ್ಯಾ ಬಾಪ್-ಭಾವಾಚ್ಯಾ ರಗ್ತ್ಯಾಂಕ್ ಗೆಲ್ಲೊನಾ.
ರ್ ತೆ ಜಾವ್ನ್ ಆಯ್ಲೆ ಆನಿ ತಾಣೆ ಮ್ಹಾಕಾ ಭರ್ಪೂರ್ ಲುಕ್ಸಾಣ್ ಕರುಂಕ್
ಲೆಂ. ಮ್ಹಜೆಂ ಆನಿ ಮ್ಹಜ್ಯಾ ಕುಟ್ಮಾಚೆಂ ನಾಸ್ ಕರುಂಕ್ ಸಾಧನಾಂ ಕೆಲಿಂ. ಕೇಡಿ-
ಡಾಂಕ್ ನವ್ಯಾರ್ನ್ ಖಂಡಾಲಾ ಘಾಟಿಯೆರ್ ಆಮ್ಕಾಂ ನಿರ್ನಾಮ್ ಕರುಂಕ್
ಯತ್ನಾಂ ಕೆಲಿಂ......”

“ಹೆಂ ತಾಣೆ ಕಿತ್ಯಾಕ್ ಕೆಲೆಂ? ಕೊಣಾ ಮುಖಾಂತ್ರ್ ಕೆಲೆಂ?” ವಿಚಾರ್ಲೆಂ
ವನಾನ್,

“ಬ್ರಾಯನಾ ಮುಖಾಂತ್ರ್. ಕಿತ್ಯಾಕ್ ಬ್ರಾಯನ್ ತಾಂಚೊ ಉಜ್ವೊ ಹಾತ್
ವ್ನಾಸ್‌ಲ್ಲೊ. ತಾಚ್ಯಾ ದುಷ್ಟ್‌ಪಣಾಕ್ ಲಾಗೊನ್ ತೊ ಖುದ್ದ್ ಆಪ್ಲೆಂಚ್ ನಾಸ್
ಫೆಂವ್ಕ್ ಸಕ್ಲೊ. ಸಾಂಗಾತಾಚ್ ತಾಣೆ ಆಪ್ಲ್ಯಾ ಧನ್ಯಾಂಕ್‌ಯಿ ಭಿಕಾರಿ ಕರ್ನ್
ಡಯ್ಲ್ಲೆಂ. ಪುಣ್ ನೆಣಾರ್ಯಾಂಕ್ ಭಿತರ್ಲೊ ಗುಟ್ ಕಳಿತ್ ಜಾಲೊನಾ. ಥೊಡ್ಯಾಂನಿ
ಹಾಕಾ ಚುಕಿದಾರ್ ಕೆಲೊ. ಮ್ಹಜೆ ವಿರೋಧ್ ಪಾಟ್ಲ್ಯಾನ್ ಉಲಂವ್ಕ್ ಲಾಗ್ಲೆ.
ರೊಚಾನ್ ಬ್ರಾಯನಾಕ್ ಬನಾವ್ನ್ ರೊಚ್ ಧನಿಯಾಂಚಿ ಸಂಪತ್ತ್ ಭಿತರ್
ಲೆಂ ಮ್ಹಣ್ ತಾಂಚೆ ಪಕ್ಷೆಚೆ ಮನಿಸ್ ಉಲಯ್ಲಾಗ್ಲೆ. ಹಿಂಚ್ ಚಿಂತಾಂ ತುಜ್ಯಾಯಿ
ಲ್ಲೊಣೊತ್ ಆಯ್ಲ್ಲಿಂ ಆನಿ ತುವೆಂಯಿ ಮ್ಹಾಕಾಚ್ ಚುಕಿದಾರ್ ಕೆಲೊಯ್ ಆನಿ
ಜಿನಾವ್ ಬರವ್ನ್ ಧಾಡ್ಲೆಂಯ್. ಮ್ಹಜ್ಯಾ ಜಿಣೆಯೆಂತ್ ಹಾವೆಂ ಕೊಣಾಯ್ಕಿ

ವಾಯ್ಟ್ ಕರುಂಕ್ನಾ. ಬಗಾರ್ ವ್ಹಾಕಾ ವಾಯ್ಟ್ ಕೆಲೆಲ್ಯಾಕ್ ಹಾವೆಂ
ಸೊಡುಂಕ್ನಾ. ತೊ ಕೊಣ್ಯಿ ಜಾಂವ್, ಹಾವೆಂ ಮಾಫಿ ದೀಂವ್ಕ್ನಾ.
ಮ್ಹಜ್ಯಾಚ್ ರಸ್ತ್ಯಾಂನಿ ಚಲ್ಲಾ ತಾಕಾ ಹಾವೆಂ ಬರೊ ಕೆಲಾ. ಸತಾ-ನಿತಿನ್
ರ್ಲೆಲ್ಯಾಕ್ ವ್ಹರ್ತೊ ಕೆಲಾ. ತರ್ ತುಜ್ಯಾ ಬಾಪಾಯ್ಕ್ ಹಾಂವ್ ಕಿತ್ಯಾಕ್ ದುಸ್ಮಾನ

“ಪುಣ್ ಮ್ಹಜ್ಯಾ ಆವಯ್ಕ್ ತಾಚೆರ್ ಧ್ವೇಷ್ ಆಸಾ. ಕಿತ್ಯಾಕ್ ತಾಣೆ
ಆವಯ್ಕ್ ನಿರಾಧಾರಿ ಕೆಲ್ಲೆಂ. ತಿಕಾ ಆಪ್ಲ್ಯಾ ಖರ್ಯಾ ಬರ್ಯಾ ನಿತಳ್ ಮೊಗಾ
ವೆಗ್ಳೆಂ ಕೆಲ್ಲೆಂ, ಮಾಚನ್ ಕೆಲ್ಲೆಂ. ಮ್ಹಜ್ಯಾ ಆವಯ್ಕ್ ತುಜ್ಯಾ ಬಾಪಾಯ್ನ್
ಭಿಕಾರಿಣ್ ಕರ್ನ್ ಉಡಯಿಲ್ಲೆಂ, ಪತಿ ಆಸೊನ್ಯಿ ತಿಕಾ ವಿಧವ್ ತಾಣೆ ಕೆಲ್ಲೆಂ.
ಸ್ತ್ರೀ ವಗಿ ರಾವಾತ್ಗಿ?

“ಬಿಲ್ಕುಲ್ ನಾ. ಎಕಾ ಬರ್ಯಾ ಶೆಗುಣಿ ಸ್ತ್ರೀಯೆ ಥಾವ್ನ್ ತುಜ್ಯಾ ಬಾಪಾಂ
ತುಕಾ ವೊಡ್ನ್ ವ್ಹರ್ನ್ ಶ್ರೀಮಂತ್ ಘರಾಣ್ಯಾಚೊ ಜಾಂವಂಯ್ ಕೆಲೊ.
ಥಾವ್ನ್ ತುಜ್ಯಾ ಬಾಪಾಯ್ಕ್ ಲಾಭ್ ಕಿತೆಂ ಮೆಳ್ಳೊ? ಡಿ'ಕ್ರೂಜ್ ಮಿಲ್ಲ್
ಬಾಬ್ತಿನ್ ಜಾಂವ್ಯಾಕ್ ಭಾಸಾವ್ನ್ ಉಪ್ರಾಂತ್ ಧಗೊ ದಿಲೊ. ಜಯ್ಲಾಕ್ ಗೆಲ
ತುಕಾ ವೆಗ್ಳ್ಯಾಚಾರ್ ದಿಲೊ—ತುಜ್ಯಾ ಬಾಪಾಯ್ಚ್ಯಾ ಮೊಗಾಚ್ಯಾ ಸುನೆನ್,
ಕುಳಾರಾ ವಚೊನ್ ವೆಗ್ಳಿ ರಾವ್ಲಿ. ಹಾಂವ್ ತಿಕಾಯಿ ಭೆಟ್ಲ್ಲೊಂ.”

“ತುಂ ಪರತ್ ತಿಕಾ ಭೆಟ್ಲ್ಲೊಯ್?” ವಿಚಾರ್ಲೆಂ ಸ್ಟೀವನಾನ್ ಆಜಾಪೊನ್.

“ವ್ಹಯ್. ಡೇವಿಸ್ ಮಿಲ್ಲ್ ದಿವಾಳಿ ಜಾವ್ನ್ ಎಲಮಾಕ್ ತಯಾರ್
ಆನಿ ತೆಂ ಘೆಂವ್ಕ್ ಹಾಂವ್ ಗೆಲ್ಲ್ಯಾ ವೆಳಿಂ ಆಪ್ವಿತ್ತ್ ಮ್ಹಾಕಾ ಡಿ'ಕ್ರೂಜಾಚ್ಯಾ
ಮೆಟ್ ದಿಸ್ಲೆಂ ಆನಿ ತಾಂಗೆರ್ ಹಾಂವ್ ಗೆಲ್ಲೊಂ. ಸೆರಾಲಿನ್, ಜಿ ತುಜಿ ಪತಿಣ್
ಮ್ಹಜಿ ಪೊಸ್ಕಿ ಧಾರುಣ್ ಆವಯ್, ಹಾಂವ್ ತಿಕಾ ವಳ್ಖ್ಲೊಂ. ತರಿ ತಿ
ವಳ್ಖ್ಲಿನಾ. ಹಾವೆಂ ಡಿ'ಕ್ರೂಜ್ ಮಿಲ್ಲಾಚಿ ಕಾಣಿ ಡಿ'ಕ್ರೂಜಾ ಥಾವ್ನ್
ಖುಶಿ ವ್ಹೆಲಿ.

“ತಾಕಾ ಮ್ಹಜ್ಯಾ ಬೆಂಗ್ಳುರ್ಚ್ಯಾ ಉದ್ಯಮಾ ವಿಷ್ಯಾಂತ್ ಪರಿಚಯ್
ತವಳ್ ತೊ ಬೆಂಗ್ಳುರ್ಚ್ಯಾ ಗಾಬ್ರಿಯೆಲ್ ರೊಚಾ ವಿಷ್ಯಾಂತ್ ಮ್ಹಾಕಾ
ಲಾಗ್ಲೊ. ಕಥಾ ಆತುರಾಯೆದಾಯೆಕ್ ಆಸ್ಲ್ಲಿ. ಥೊಡ್ಯಾ ಸಂಗ್ತಿ ಹಾಂವ್
ಜಾಣಾಸ್ಲ್ಲೊಂ. ನೆಣಾಸ್ಲ್ಲ್ಯೊ ಡಿ'ಕ್ರೂಜಾನ್ ಮ್ಹಾಕಾ ಸಾಂಗ್ಲ್ಯೊ. ಹ್ಯಾ
ತುಜೆ ವಿಷ್ಯಾಂತ್ ತೊ ಉಲಯ್ಲೊ. ಮ್ಹಜಿ ಆತುರಾಯ್ ವಾಡ್ಲಿ. ಹ್ಯಾ
ಬೆಂಕಾಂತ್ ತುಜೆರ್ ಚೊರಿ-ಖುನ್ಯೆಚೊ ಅಪ್ರಾಧ್ ಥಾಪುನ್ ತುಕಾ
ಧಾಡ್ಲೆಲಿ ಖಬಾರ್ ತಾಣೆ ಮ್ಹಾಕಾ ತಿಳ್ಸಿಲ್ಲಿಚ್ ಹಾಂವ್ ಉಲ್ಲಟ್-ಪಲ್ಲಟ್
ಕಿತ್ಯಾಕ್ ತವಳ್ ಪರ್ಯಾಂತ್ ತುಜ್ಯಾ ಜಿವಿತಾಚೊ ಉಲ್ಲೇಖ್ಚ್

ಜ್ಯಾ ಮಾಮ್ಮಿನ್ ತುಜೆವಿಷಿಂ ಮ್ಹಾಕಾ ಸಾಂಗ್‌ಲ್ಲೆಂ ತರಿ ತುಂ ಖಂಯ್ಸರ್ ಆಸಾಯ್ ಳ್ಳೆಂ ಆಮ್ಕಾಂ ಕಳಿತ್ ನಾತ್‌ಲ್ಲೆಂ. ಆನಿ ಡಿ'ಕ್ರೂಜಾನ್ ಸಾಂಗ್ಲೆಂ. ತ್ಯಾ ಕಾಳಾರ್ ರ್ತಾ ಪತ್ರಾಂನಿ ಪ್ರಗಟ್ ಜಾಲ್ಲ್ಯಾ ತುಜ್ಯಾ ಅಪ್ರಾಧಾಚ್ಯೊ ಖಬ್ರೊ ತಸ್ವಿರ್ಯಾಂ ೀತ್ ಧಾಡ್‌ಲ್ಲಿಂ ಪತ್ರಾಂ ದಿಸಾಳಿಂ ತಾಣೆ ಮ್ಹಾಕಾ ದಾಕಯ್ಲಿಂ, ಆನಿ ವ್ಹರ್ ಣಾಲೊ. ತಾಂತುಂ ತುಜಿ, ಜಯಕರಣಾಚಿ ಆನಿ ಪ್ರಕಾಶ್ ಭಿಂಡೆಚಿ ತಸ್ವೀರ್ ಪುನ್ ವಿವರ್ ಲಿಖ್‌ಲ್ಲೊ. ತೊ ಘೆವ್ನ್ ಹಾಂವ್ ಬೆಂಗ್ಳುರ್ ಆಯ್ಲೊಂ, ಆನಿ ಮ್ಮಿಕ್ ಸಾಂಗ್ಲೆಂ, ತಿ ಬೋವ್ ದುಃಖಿ ಜಾಲಿ. ತಿಕಾ ಹಾವೆಂ ಧಯ್ರ್ ದಿಲೊ ಆನಿ ಂ ತರಿ ತುಕಾ ಬಚಾವ್ ಕರುನ್ ಪಾಟಿ ಹಾಡ್ಚಿ ಆಲೊಚನ್ ಕೆಲಿ. ಪುಣ್ ಘಾವೊ ್ಯಾ ರುಜ್ವಾತಿ ನಾಸ್ತಾನಾ ತುಕಾ ಪಾಟಿ ಹಾಡುಂಕ್ ಅಸಾಧ್ಯ ಜಾಲ್ಲೆಂ,

"ಅಸೆಂ ಆಸ್ತಾಂ ಬೆಂಗ್ಳುರಾಂತ್ ಮುನೇಶ್ವರ್-ಭಿಂಡೆ ಹಾಂಚಿಂ ಪ್ರತಿರುಪಾಂ ಕಾ ಬೆಂಗ್ಳುರ್ ಕ್ಲಬ್ಬಾಂತ್ ಪಳೆಂವ್ಕ್ ಮೆಳ್ಳಿಂ. ತ್ಯಾ ವಖ್ತಾ ಮ್ಹಾಕಾ ತ್ಯಾ ಪಾಂಚೊ ಜೋಪ್ ಉದೆಲೊ. ಮ್ಹಸ್ತ್ ಚಿಂತ್ಲೆಂ ತರಿ ಉಗ್ಡಾಸ್ ಆಯ್ಲೊನಾ. ನಾಚೆಂ ವಿಚಿತ್ರ್ ಮಹಿಮಾಂ. ನಿದೆಂತ್ ಮ್ಹಾಕಾ ಡಿ'ಕ್ರೂಜಾನ್ ಪತ್ರಾಂ ದಾಕವ್ನ್ ವರಾಯಿಲ್ಲಿ ಜಿಣ್ಯೆ ಕಾಣಿ ಪರತ್ ದಿಸ್ಲಿ. ತಕ್ಷಣ್ ಉಟ್ಲೊಂ ಹಾಂವ್. ಪತ್ರಾ ಖ್ಲ್ಯಾ ಚಿತ್ರಾಚೆರ್ ಹಾವೆಂ ಖಾಡ್ ಸೊಡಯ್ಲೆಂ ಆನಿ ತ್ಯಾ ವಖ್ತಾ ಮ್ಹಾಕಾ ಲ್ಲೊ ಜಯಕರಣ್—ಮುನೇಶ್ವರ್‌ಚ್ ಮ್ಹಳ್ಳಿ ಖಾತ್ರಿ ಜಾತಾನಾ, ತಾಚೊ ಭಾಗಿ ಾರ್ ಪ್ರಕಾಶ್ ಭಿಂಡೆ ತೊಚ್ ತೊ ತುಜ್ಯಾ ಬೆಂಕಾಂತ್ಲೊ ತುಜೊ ಸಹಾಯಕ್ ನೆಜರ್ ಆನಿ ಮುಖ್ಯ ಸಾಕ್ಸಿದಾರ್ ಮ್ಹಳ್ಳೆಂ ಉಗ್ಡಾಸಾಕ್ ಯೇವ್ನ್ ಮ್ಹಜಿ ಮತ್ ವ್ರುಂಕ್ ಲಾಗ್ಲಿ.

"ಹಾವೆಂ ಕೂಡ್ಲೆ ಹಿ ಖಬಾರ್ ಪೊಲಿಸ್ ಇನ್ಸಪೆಕ್ಟರಾಕ್ ಆನಿ ಕಮಿಶನರಾಕ್ ಳ್ಸನ್ ಮುನೇಶ್ವರಾಚ್ಯಾ ಪಾಟ್ಲ್ಯಾನ್ ಸಿ. ಐ. ಡಿ. ಸೊಡ್ಲೆ. ಕಾರಣ್ ಮುನೇಶ್ವರ್ ಳ್ಯಾ ನಾಂವಾರ್ ಜಯಕರಣ್ ಜಿವಂತ್ ಆಸಾ ಜಾಲ್ಯಾರ್, ತಿ ಕೇಜ್ ಪರತ್ ಯ್ರ್ ಕಾಡ್ನ್ ತಾಂಕಾಂ ಖರ್ಯಾ ಅಪ್ರಾಧಾರ್ ಧರ್ನ್ ತುಕಾ ಜಯ್ಲಾಂತ್ಲೊ ಬಚಾವ್ ರ್ನ್ ಪಾಟಿ ಹಾಡ್ಚೆ ಖಾತಿರ್ ಸರ್ವ್ ವಿಲೆವಾರಿ ಕೆಲಿ. ತ್ಯಾ ಲಗ್ತಿ ಎಕಾ ಪತ್ತೆದಾರಾಕ್ ನಿ ವಕಿಲಾಕ್ ಹಾವೆಂ ಬೊಂಬಯ್ ಧಾಡ್ಲೊ, ಆನಿ ಸಿ. ಐ. ಡಿ.ಕ್ ಕೇರಳಾ ಾಡ್ಲೊ. ಜಯಕರಣಾಚ್ಯಾ ಕುಟ್ಮಾಕ್ ಭೆಟೊನ್ ಮುಳಾಂ ಉಸ್ತುಂಕ್ ಮ್ಹಜ್ಯಾ . ಐ. ಡಿ.ನಿ ಯಶಸ್ವಿ ಕಾಮಾಂ ಕೆಲಿಂ. ಆನಿ ಹಾಂಗಾಚೊ ಮುನೇಶ್ವರ್ ಮ್ಹಳ್ಯಾರ್ ಲಾ ಮ್ಹಳ್ಯೊ ತೊಚ್ ಜಯಕರನ್ ಮ್ಹಳ್ಳೆಂ ಖಾತ್ರಿ ಕರುನ್ ಘೆತ್ಲೆಂ.

"ಇತ್ಲೆಂ ಹಾಂಗಾಸರ್ ಘಡ್ತಾನಾ ಮ್ಹಜ್ಯಾ ವಕಿಲಾನ್ ತುಜಿ ಕೇಜ್ ವಯ್ರ್

ಕಾಡ್ಚೆ ಖಾತಿರ್ ಜಿಶೆವಾರಿ ಕರುನ್ ತೊ ಜಯ್ಲಾಂತ್ ತುಕಾ ಭೆಟ್ ದೀಂವ್ಕ್ ಗೆಲ
ಪುಣ್ ಥಂಯ್ಸರ್ ತುಜಿ ಸಜಾ ದೋನ್ ವರ್ಸಾಂಕ್ ಉಣಿ ಕರ್ನ್ ಸರ್ಕಾರಾನ್ ತು
ಸುಟ್ಕಾ ದಿಲ್ಯಾ ಮ್ಹಣ್ ಖಬಾರ್ ಮೆಳೊನ್ ತೊ ಪಾಟಿ ಆಯ್ಲೊ. ಆತಾಂ ತು
ಖಂಯ್ ಸೊಧ್ಚೆಂ? ತರಿ ತುಂ ಆಪ್ಲ್ಯಾ ಬಾಪಾಯ್ಕ್-ಭಾವಾಕ್ ಮೆಳೊಂ
ಮಂಗ್ಳುರ್ ಥಾವ್ನ್ ಬೆಂಗ್ಳುರ್ ಖಂಡಿತ್ ಯೆತೊಲೊಯ್ ಮ್ಹಳ್ಳೊ ದುಬಾವ
ಆಮ್ಕಾಂ ಆಸ್ಲೊ.

"ಪರಿಸ್ಥಿತಿ ತಸಿ ಆಸ್ತಾಂ ಮ್ಹಜೆ ಪತ್ತೇದಾರ್, ಪೊಲಿಸ್ ಶಿಬಂಧಿ ಮುನೇಶ್ವರ ಚೆರ್ ಗುಪ್ತ್ ನಿಗಾಃ ದವರ್ನ್ ಆಸ್ಲೆ. ಅಸೆಂ ಆಸ್ತಾಂ ಹೊಟೆಲ್ ಝುಂದಾಬಾದಾಂತ ದೊಡ್ತೆಂ ಕಾರ್ಯೆಂ ತಾಣೆ ಠರಾಯಿಲ್ಲೆಂ. ತ್ಯಾ ದೀಸ್ ಮುನೇಶ್ವರಾಚ್ಯಾ ಪಯ್ಲ್ಯಾ ಬಾಯ್ಲೆಕ್ ಆನಿ ಬಾಪಾಯ್ಕ್ ಆಮಿ ಗುಪ್ತ್ ಬೆಂಗ್ಳುರ್ ಹಾಡಯ್ಲೆಂ. ಆನಿ ಕಾರ್ಯಾ ದೀಸ್ ತಿ ಆನಿ ತೊ ಆಪ್ಲ್ಯಾ ಘೊವಾಕ್ ಆನಿ ಬಾಪ್ ಆಪ್ಲ್ಯಾ ಪುತಾಕ್ ವಳ್ಕ್ಯಾ ತೊಲೊ. ತವಳ್ ರುಜ್ವಾತೆ ಬರಾಬರ್ ಮುನೇಶ್ವರಾಕ್ ಕೈದ್ ಕರ್ಚಿ ಸೂಕ್ತ್ ಹಿಕ್ಮತ್ ಆಮಿ ಮಾಂಡುನ್ ಹಾಡ್ಲಿ ಆನಿ ಕಾರ್ಯಾ ದೀಸ್ ಆಮ್ಚೆ ಪೊಲಿಸ್ ಗುಪ್ತ್ ವೇಸಾರ್ ಸಜ್ಜಿತ್ ಜಾವ್ನ್ ರಾವ್ಲೆ.

"ಪುಣ್ ಘಡ್ಲೆಂ ವೆಗ್ಳೆಂಚ್. ಸ್ಟೇಜಿರ್ ತುವೆಂಚ್ ತಾಂಚಿ ವಳಕ್ ತಿಳ್ಸುನ್ ಮುನೇಶ್ವರಾಕ್ ಕಾಬಾರ್ ಕಾಡ್ಲೊಯ್. ಆಮ್ಚೆಂ ಯೋಜನ್ ನಿಷ್ಫಳ್ ಜಾಲೆಂ. ಜಯಕರನಾಕ್ ನ್ಯಾಯ್-ನಿತಿಚ್ಯಾ ಕೊಕ್ಯಾಕ್ ಸಾಂಪ್ಡಾವ್ನ್ ಸಂಸಾರಾ ಹುಜ್ರೆಂ ಉಭೊ ಕರುನ್, ತುಕಾ ಎಕಾ ನಿರಪ್ರಾಧಿ ಮೆನೆಜರಾಕ್ ಕೆಲ್ಲೊ ಅನ್ಯಾಯಾಚೊ ಪ್ರತೀಕಾರ್ ದಾಕವ್ನ್ ತುಜೊ ನಿರಪ್ರಾಧಿತ್ವ್ ಸಂಸಾರಾಕ್ ಕಳವ್ನ್ ಸರ್ಕಾರಾ ಥಾವ್ನ್ ತುವೆಂ ಭೊಗ್ಲ್ಯಾ ಅನಾವಶ್ಯಕ್ ಸಜೆಚೊ ಪರಿಹಾರ್ ಘೆವ್ನ್ ದಿವಂಚಿ ಬಂದೊಬಸ್ತ್ ಆಮಿ ಕೆಲ್ಲಿ.

"ಪುಣ್ ನ್ಯಾಯ್-ನೀತ್ ತುವೆಂಚ್ ಕೆಲಿಯ್. ತುಕಾ ಬಚಾವ್ ಕರುಂಕ್ ಕಿತ್ಲೆಂ ಹಾಂವ್ ವದ್ದಾಡ್ಲೊಂಗಿ ತಿತ್ಲೆಂಚ್ ಆಜ್ ತುಕಾ ಪರತ್ ಜಯ್ಲಾಂತ್ ಶೆವ್ಟಾಂಚಿ ಪರಿಸ್ಥಿತಿ ಉದೆಲಿ. ಕಿತ್ಯಾಕ್ ತುವೆಂ ಮುನೇಶ್ವರಾಚಿ ಖಿರೆಂಚ್ ಖುನ್ ಕೆಲಿಯ್ ಆನಿ ಹಜಾರೊಂ ಲೊಕಾಂ ಸಾಮ್ಕಾರ್. ತುಂ ಅಪ್ರಾಧಿ ನಹಿಂ ಮ್ಹಣ್ ರುಜು ಕರಂಚೆ ಖಂಯ್ಚೆಚ್ ರಸ್ತೆ ನಾಂತ್ ಜಾಲೆ, ಹಾಂವ್ ಆನಿ ಮಾಮ್ಮಿ ಶಿರಿಂ ಚುಕ್ಲ್ಯಾಂವ್. ತ್ಯಾ ಕಾರ್ಯಾ ದೀಸ್ ಮ್ಹಜಿ ಆವಯ್‌ಯಿ ಹಾಜರ್ ಆಸ್ಲಿ. ಮ್ಹಜಿ ಪತಿಣ್ ಆನಿ ಭುರ್ಗೆಯಿ ಹೊಲಾಂತ್ ಆಸ್ಲೆ. ತಾಣೆಯಿ ಹೆಂ ದೃಶ್ಯ್ ದೆಖ್ಲ್ಲೆಂ ಆನಿ ಘರಾ ಯೇವ್ನ್ ಮ್ಹಾಕಾ ಸಾಂಗ್ಲ್ಲೆಂಚ್ ಮ್ಹಜಿ ಆಶಾ ರಾವ್ಪ್ರಾಂ ಕೊಸಾಳ್ಳಿಂ.

"ತರಿ ಧಯ್ರ್ ಹಾವೆಂ ಸಾಂಡ್ಲೆಂನಾ, ತುಕಾ ಜಾಮಿನೆರ್ ಸೊಡವ್ನ್ ಹಾಡ್ಲೊ

ಕಿತ್ಯಾಕ್ ತುಂ ಮ್ಹಜೊ ಬಾಪ್ ದೆಕುನ್. ಉಪ್ರಾಂತ್ಲಿ ಕಥಾ ತುಕಾ ಕಳಿತ್ ಆಸಾ, ಇತ್ಲೆಂ ಹಾವೆಂ ಕರ್ನಾಯಿ ತುಜೊ ಬಾಪ್ ಮ್ಹಜೆರ್ ತೃಪಿ ನಾ ಜಾಲೊ. ತಾಚೆನಿಮಿತ್ತಂ ತುಜಿ ಸುಟ್ಕಾ ಬಿಲ್ಕುಲ್ ಅಸಾಧ್ಯ್ ಜಾವ್ನಾಸ್ಲ್ಲಿ ಆನಿ ಹೆಂ ಮ್ಹಾಕಾ ಕಳಿತ್ ಆಸ್ಲ್ಲೆಂ. ದೆಕುನ್ ಹಾವೆಂ ತೊ ವಾವ್ರ್ ವಹಿಸುನ್ ಘೆತ್ಲೊ ಆನಿ ಬರ್ಯಾ ವಕಿಲಾ ಮುಖಾಂತ್ರ್ ತುಜಿ ಸುಟ್ಕಾ ಜಾಲಿ. ಪರತ್ ನವ್ಯಾ ಜಿವಿತಾಂತ್ ತುವೆಂ ಪಾಂಯ್ ದವರ್ಲ್ಲೊಯ್. ತುಂ ಮ್ಹಜೊ ಬಾಪ್. ತುಜಿ ಹಿ ಪ್ರಾಯ್ ನಹಿಂ ಕಾವ್ ಕರಿ.

"ಸಂಸಾರಾಕ್ ಮ್ಹಾಕಾ ಸತ್ ಕಳವ್ಯ್ ನಾಕಾ ಆಸ್ಲ್ಲೆಂ. ತುಜ್ಯಾ ಬಾಪಾಯ್ಯ್ ಹೊ ಸಂಬಂಧ್ ತಿಳ್ಸಾಂಕ್ ಆಸ್ಲೆಲ್ಯಾನ್ ಹಾವೆಂ ತುಜೆ ಥಂಯ್ ಮ್ಹಜೆಂ ಸ್ಥಾನ್ ಧರ್ಯಾಚೆಂ ಜಾವ್ನ್ ವಹಿಸುನ್ ಘೆತ್ಲೆಂ ಕಾರಣ್ ನಾಸ್ತಾಂ ತುಕಾ ಹಾವೆಂ ನೊಯೆಲಾ ಮಿಲ್ತಾಚೊ ಭಾಗಿದಾರ್ ಕೆಲ್ಲೊ ನಹಿಂ, ಒಗಾರ್ ಹಕ್ಕಾನ್ ಕೆಲ್ಲೊ. ಕಿತ್ಯಾಕ್ ಡಿ'ಕ್ರೂಜ್ ಮಿಲ್ಲ್ ತುಕಾ ಭಾಸಾಯಿಲ್ಲಿ ಆಸ್ತ್ ಆನಿ ತೆಂ ತುಕಾಚ್ ಫಾವೊ ಮ್ಹಣ್ ಹಾವೆಂ ಚಿಂತ್ಲೆಂ. ಕಿತ್ಯಾಕ್ ತುಕಾ ಹಾವೆಂ ಸಾಂಗ್ಲ್ಲೆಂ—'ಏಕ್ ದೀಸ್ ತುಜ್ಯಾ ಪಾಲ್ವಾಲ್ಯಾ ವಾತಿಕ್ ಹಾಂವ್ ಮ್ಹಜ್ಯಾ ಹಕ್ಕಾಂತ್ಲ್ಯಾ ವಾತಿಚೊ ಉಜೊ ದಿತೊಲೊಂ. ತವಳ್ ತುಜಿ ವಾತ್ ಜರೂರ್ ಜಳ್ತೆಲಿ' ಆನಿ ಆಜ್ ತಿ ಜಳೊಂಕ್ ಸುರು ಜಾಲಿ. ತುಕಾ ಹಾವೆಂ ಹೆಂಯಿ ಸಾಂಗ್ಲ್ಲೆಂ ಮ್ಹಜ್ಯಾ ಬಾಪಾಯ್ ವಿಷ್ಯಾಂತ್ ತುವೆಂ ವಿಚಾರ್ತಾನಾ 'ಮ್ಹಜೊ ಬಾಪ್ ಏಕ್ ಮಹಾನ್ ವ್ಯಕ್ತಿ. ಕಿತ್ಯಾಕ್ ತಾಚ್ಯಾಯಿ ಜಿಣ್ಯೆಂತ್ ಏಕ್ ಕಾಣಿ ಆಸಾ ಆನಿ ತಿ ತುಜ್ಯಾ ಕಾಣ್ಯೆಕ್ ಲಾಗು ಜಾತಾ. ತಿ ತುಕಾ ಆನ್ಯೇಕ್ ಪಾವ್ಟಿ ಹಾಂವ್ ಸಾಂಗ್ತಾಂ' ಮ್ಹಳ್ಳೆಂ. ಆನಿ ತಿ ಕಾಣಿ ಆಜ್ ತುಂವೆಂ ಆಯ್ಕಾಲಿಯ್.

"ತುಜೊ ಬಾಪ್ ಆನಿ ಹಾಂವ್ ಆಮ್ಚ್ಯಾ ಮಧ್ಲ್ಯಾ ವೈರತ್ವಾಂತ್ ತುವೆಂ ದುಃಖ್ಚೆಂ ತಸ್ಲೆಂ ಕಿತೆಂ ಆಸಾ ಮ್ಹಳ್ಳೆಂ ತುಕಾ ತಿಳ್ಸಾಂಕ್ ಹಾಂವ್ ಖುಶಿ ವ್ಹರ್ತಾಂ. ಘೆ ಹೆಂ ಪತ್ರ್ ಬ್ರಾಯನಾನ್ ಜಿವ್ಘಾತ್ ಕರ್ಚೆ ಆದಿಂ ಲಿಖುನ್ ದವರ್ಲ್ಲೆಂ. ಹಾಚಿ ಏಕ್ ಪ್ರತಿ ಪೊಲಿಸಾಲಾಗಿಂ ಆಸಾ, ದುಸಿ, ಹಿ ಜಾವಾಸಾ, ವಾಚ್" ಮ್ಹಣಾತ್ತ್ ಡೆನಿಸ್ ಪತ್ರ್ ಸ್ಟೀವನಾಕ್ ದಿಲೆಂ. ಸ್ಟೀವನ್ ವಾಚಿಲಾಗ್ಲೊ.

"ಮ್ಹಜ್ಯಾ ವಿಸ್ವಾಸಿ ಧನ್ಯಾಂಕ್ ಶ್ರೀಮಾನ್ ಗಾಬ್ರಿಯೆಲ್ ರೊಚಾಕ್ ಆನಿ ಮನೊಹರ್ ರೊಚಾಕ್ ಬ್ರಾಯನಾನ್ ನಿಮಾಣ್ಯಾ ವಖ್ತಾ ಸುಟಾವೆಂ ಬರಂವ್ಚಿಂ ಅಮುಲ್ಯ್ ಉತ್ರಾಂ. ಸಭಾರ್ ವರ್ಸಾಂಚ್ಯಾ ತುಮ್ಚ್ಯಾ ವಿಶ್ವಾಸಾಕ್ ಪಾತ್ರ್ ಜಾವ್ನ್ ಹಾವೆಂ ತುಮ್ಚ್ಯಾ ಸಂಪತ್ತಿಂತ್ ಭರ್ಪೂರ್ ವಾವ್ರ್ ಕೆಲೊ. ಹ್ಯಾ ವಾವ್ರಾಂತ್ ತುಮಿ ಮ್ಹಾಕಾ ತುಮ್ಚ್ಯಾ ರಗ್ತಾ ಸಂಬಂಧಾಚ್ಯಾ ಪುತಾ ಪ್ರಾಸ್ ಪಯ್ಲೆಂ ಸ್ಥಾನ್ ದಿಲ್ಲೆಂ ಆನಿ ತ್ಯಾ ವಿಶ್ವಾಸಾಚೆರ್ ಹಾಂವ್ ತುಮಿ ಮ್ಹಜೆಚ್ ಮ್ಹಳ್ಳೆಬರಿ ವಾವ್ರುನ್ ಆಯಿಲ್ಲೊಂ.

"ಏಕ್ ವಾಯ್ಟ್ ಸವಯ್ ಜುಗಾರ್-ಘೊಡ್ಯಾಂ ರೇಸ್ ಮ್ಹಜ್ಯಾ ಜಿಣ್ಯೆಕ್

ಆಜ್ ಸಂಪೂರ್ಣ್ ವಿರಾಮ್ ದೀಂವ್ಕ್ ಸಕ್ಲಿ. ತುಮ್ಚ್ಯಾ ಸರ್ವ್ ಹಿಶಾರ
ಹಾವೆಂ ಪಾಟಿಂಬೊಚ್ ದಿಲೊ ಶಿವಾಯ್ ನಕಾರ್ ದಾಕಯ್ಲೊ ನಾ. ಹಾಂಕುಂ ಹ
ಮ್ಹಜೊಯಿ ಸ್ವಾರ್ಥ್ ಆಪ್ಣಾಯ್ಲೊ. ತುಮ್ಚ್ಯಾ ಸಂಪತ್ತಿಕ್ ಧಾರಾಳ್ ಘ
ವಾಡವ್ನ್ ತಿ ವಿಸ್ತಾರಾಂವ್ಕ್ ಕಿತ್ಲೆಂ ಹಾವೆಂ ಬರ್ಯಾ ವಾಯ್ಟಾಚೊ ಆಶ್ರಯ್ ರಚ
ಘೆತ್ಲೊ ಗಿ—ತಿತ್ಲೊಚ್ ಆಜ್ ತಿ ಸಂಪತ್ತ್ ನಾಸ್ ಕರುಂಕ್‌ಯಿ ತ್ಯಾಚ್ ಆಶ್ರಯಾ
ಹಾವೆಂ ಪಾಂವ್ಚೆಂ ಪಡ್ಲೆಂ. ಮನಿಸ್ ಕಸಲೆಂ ಬಿಂ ವೊಂಪ್ತಾ ತೆಂಚ್ ಫಳ್
ಖಾತಾ ಮ್ಹಣ್ ಆಜ್ ಮ್ಹಾಕಾ ಕಳ್ಳೆಂ.

“ಡನ್ ರೊಚ್ ಆಮ್ಚೊ ಏಕ್ ಸ್ಪರ್ಧಿ. ಸಹಉದ್ಯಮಿ ಜಾವ್ನ್ ಜಮು
ಪ್ರೆಸ್ಸಾಚೊ ಮ್ಹಾಲಕ್ ಜಾವ್ನ್ ಉಪ್ರಾಂತ್ ನೊಯೆಲಾ ಪ್ರೆಸ್ಸಾಚೊ ಧನಿ ಜಾಲ
ತೊ ಜಮುನಾ ಪ್ರೆಸ್ಸಾಚೊ ಮ್ಹಾಲಕ್ ಜಾಂವ್ಕ್ ಕಾರಣ್ ಜಾಲ್ಲೊಂ ಹಾಂವ್. ನ
ತಾಣೆ ಮ್ಹಾಲಕ್ ಜಾಯ್ಜಾಯ್ ಮ್ಹಣ್, ಬಗಾರ್ ಹಾವೆಂ ತಾಕಾ ಪನ್ನ್
ಲಾಖ್ ರುಪಯ್ ದಿಲ್ಲೆಂ ರೀಣ್ ವಾಯ್ದ್ಯಾ ಭಿತರ್ ತೊ ಮ್ಹಾಕಾ ಫಾರಿಕ್ ಕರುಂ
ಸಕ್ಚೊ ಚೆಡೊ ನಹಿಂ, ಹ್ಯಾ ನಿಮ್ತಿಂ ವಾಯ್ದೊ ಸಂಪಲ್ಲೊಚ್ ಜಮುನಾ ಪ್ರೆಸ
ಮ್ಹಜ್ಯಾ ತಾಬೆಂತ್ ಘೆತೊಲೊಂ ಮ್ಹಳ್ಯಾ ಮಾತ್ಲೆಬಿ ಹಿಕ್ಮತೆನ್ ಹಾವೆಂ ತಾಕ
ರೀಣ್ ದಿಲ್ಲೆಂ. ಪುಣ್ ತೊ ಮ್ಹಜ್ಯಾಕ್‌ಯಿ ಸಾಮರ್ಥ್ಯವಂತ್ ಜಾವ್ನಾಸ್‌ಲ್ಯಾನ
ವಾಯ್ದ್ಯಾ ಭಿತರ್‌ಚ್ ತಾಣೆ ಮ್ಹಜೆಂ ರೀಣ್ ಫಾರಿಕ್ ಕರುನ್ ಪ್ರೆಸ್ ಆಪ್ಲೆಂ ಕೆಲ
ಹಾಂತುಂ ಹಾಂವ್ ಪಯ್ಲೆ ಪಾವ್ಟಿ ಸಲ್ವಾಲೊಂ.

“ಡೆನಿಕ್ ನಷ್ಟ್ ಕರುಂಕ್ ಹಾವೆಂ ಮ್ಹಸ್ತ್ ಪ್ರಯತ್ನ್ ಕೆಲೆ. ಪುಣ್ ಜಾಲೆ
ನಾ. ತಾಚೊ ವೈರಿ ರಾಜೆ ಗೌಡಾಕ್ ಸಕಯ್ಲ್ ಘಾಲ್ನ್ ಡೆನಿಕ್ ವಯ್
ಹಾಡುಂಕ್ ಹಾವೆಂ ಪ್ರಯತ್ನ್ ಕರುಂಕ್ ಸುರು ಕೆಲ್ಲೆಂ. ಕಿತ್ಯಾಕ್ ಹಾಂವ್
ಸಮ್ಜಲ್ಲೊಂ ಡೆನಿ ಮನಿಸ್ ಕಸಲೊ ಮ್ಹಳ್ಳೆಂ. ರಾಜೆ ಗೌಡ ಆನಿ ಡೆನ್ ರೊಚ
ಮಧೆಂ ಭೀಕರ್ ಸ್ಪರ್ಧೊ ಚಲ್ತಾಲೊ. ಪುಣ್ ಡೆನ್ ಆಪ್ಲ್ಯಾ ಸಾಮರ್ಥ್ಯಾಂತ್ ಜಯ್ತ
ವಂತ್ ಜಾವ್ನ್ ಯೆತಾಲೊ. ಡೆನ್ ಖಂಡಿತ್ ಜಾವ್ನ್ ಏಕ್ ನ್ಯಾಯ್-ನಿತಿಚೊ
ಮನಿಸ್ ಮ್ಹಳ್ಳೆಂ ತವಳ್ ಮ್ಹಾಕಾ ಸಮ್ಜೊನ್ ಆಯ್ಲೆಂ. ತೊ ಆಪ್ಲ್ಯಾ ಹರ್ಯೆಕ್
ಮೆಟಾಂನಿ ನ್ಯಾಯ್-ನಿತಿಕ್ ಉಕಲ್ನ್ ದಾಕಯ್ತಾಲೊ. ರಾಜೆ ಗೌಡಾನ್ ಆನಿ ತಾಚ್ಯಾ
ಜಾಂವಯ್ ವಕಿಲ್ ಜೈರಾಜ್ ಗೌಡಾನ್ ಡೆನಿಕ್ ಕಂಗಾಲ್ ಕರ್ನ್ ಉಡಂವ್ಕ್ ಮ್ಹಸ್ತ್
ಸಾಧನ್ ಕೆಲ್ಲಿಂ. ಪುಣ್ ತೆಚ್ ಸಲ್ವಾಲೆ ಆನಿ ಡೆನಿನ್ ತಾಂಕಾಂ ಧರ್ಣಿಸಮಾ ಕೆಲೆಂ
ಡೆನಿನ್ ಆಪ್ಲೆಂ ನೊಯೆಲಾ ನಾಂವಾಚೆಂ ಬೃಹದ್ ಪ್ರೆಸ್ ಉಗ್ತೆಂ ಕೆಲೆಂ ಮಾತ್ರ
ನಹಿಂ ಆಸ್ಪಾಸ್ ನಪ್ಟಾರ್ ಚಲ್ಚಿಂ ಸೆಜಾರಿ ಪ್ರೆಸ್ಸಾಂ ಸಯ್ತ್ ಆಪ್ಲಿಂ ಕೆಲಿಂ.”

ಪಾಪ್ ಆನಿ ಶಾಪ್
ವಿಕ್ಟರ್ ರೊಡ್ರಿಗಸ್ ಅಂಜೆಲೋರ್

203

“ತೊ ನಿತಿನ್ ಉದ್ಯಮ್ ವಾಡಯಿತ್ತ್ ಆಯ್ಲೊ.” ಬ್ರಾಯನಾನ್ ಲಿಖ್‌ಲ್ಲೆಂ ಕಾಗ
ಸ್ಟೀವನ್ ವಾಚ್ತಾಲೊ ಆನಿ ನೊಯೆಲಾ-ಡನಿ ಆಯ್ಕ್ತಾಲಿಂ.” ಹ್ಯಾನಿಮ್ತಿಂ ಮ್ಹಾಕಾ
ಚೆರ್ ವಿಶ್ವಾಸ್, ಮೋಗ್ ಆನಿ ಆಕರ್ಷಣ್ ಉಬ್ಜಾಲೆಂ. ತಾಕಾ ಆನಿಕಿ ವ್ಹಡ್ ಮನಿಸ್
ಂಕ್ ಹಾವೆಂ ಆಧಾರ್ ದಿಲೊ. ರಾಜೆ ಗೌಡಾಕ್ ಕಂಗಾಲ್ ಕರ್ನ್ ಜಯ್ಲಾಕ್
ಡ್ತೆಚ್, ವಕಿಲ್ ಜೈರಾಜ್ ಗೌಡಾಚೊ ಹಂಕಾರ್-ಘಮಂಡ್-ಗರ್ವ್ ಇತ್ಯಾದಿ
ನಿನ್ ರಾವಯ್ತಾಚ್, ಡನಿಚ್ಯಾ ಶಾತ್ಯೆಚೆರ್ ಆನಿ ಬರ್ಯಾ ಗುಣಾಂಚೆರ್ ಪ್ರಭಾವಿತ್
ಲ್ಲ್ಯಾ ಹಾವೆಂ ಡೆನಿಕ್ ಮ್ಹಜೊ ಜಾಂವಯ್ ಕರ್ಚ್ಯಾಕ್ ಆಲೊಚನ್ ಕೆಲಿ;
ತ್ಯಾಕ್ ಡನಿ ದಿಸಾನ್ ದೀಸ್ ಶ್ರೇಷ್ಟ್ ಉದ್ಯಮಿಂಚ್ಯಾ ಘಾಗ್ರಿಂತ್ ವೆಗಾಸ್
ಲ್ತಾಲೊ. ಪುಣ್ ಡೆನ್ ಮ್ಹಜ್ಯಾ ಅಪೇಕ್ಷೆಕ್ ಕಬೂಲ್ ಜಾಲೊನಾ; ತೊ ಮ್ಹಜ್ಯಾ
ವೆಲಾಗಿಂ ಲಗ್ನ್ ಜಾಂವ್ಕ್ ಖುಶಿ ವ್ಹರಾನಾ ಜಾಲೊ. ಹ್ಯಾನಿಮ್ತಿಂ ಮ್ಹಾಕಾ
ಚೆರ್ ತಿರಸ್ಕಾರ್ ಉಬ್ಜಾಲೊ. ಕಿತ್ಲೊ ತಾಕಾ ಹಾವೆಂ ವಯ್ರ್ ಹಾಡುಂಕ್
ಯತ್ನ್ ಕೆಲ್ಲೆಂಗಿ ತಿತ್ಲೊಚ್ ತಾಕಾ ಹಾವೆಂ ನಿರ್ನಾಮ್ ಕರ್ನ್ ಸಕಯ್ಲ್ ಘಾಲುಂಕ್
ಪಾಯ್ ಸೊಧ್ಲೆ. ಹಿ ಸಂಗತ್ ತುಕಾಯಿ ಹಾವೆಂ ಉಪ್ರಾಂತ್ ಸಾಂಗ್‌ಲ್ಲಿ ಆನಿ
ಜೇ ಗೌಡಾ ಜಯ್ಲಾಕ್ ವೆತಚ್ “ಲೊಸ್” ಜಾವ್, ವೆಚೆಂ ರಾಜಾ ಪ್ರೆಸ್ಸ್ ಗೌಡಾಚೊ
ತ್ ವಿಕ್ತಾ ವ್ಹಳಿ ಖಬಾರ್ ಮೆಳ್‌ಲ್ಲಿಚ್ ತೆಂ ಪ್ರೆಸ್ಸ್ ಡೆನ್ ರೊಚ್ ಘೆಂವ್ಚ್ಯಾಕ್
ಸ್‌ಲ್ಲೊ. ಪುಣ್ ಮ್ಹಾಕಾ ತೆಂ ಪ್ರೆಸ್ಸ್ ಡೆನಿಕ್ ವೆಚಿ ಖುಶಿ ನಾತ್‌ಲ್ಲಿ. ಹ್ಯಾನಿಮ್ತಿಂ
ವೆಂ ಡೆನಿಕ್ ಧಗೊ ಕರುನ್ ಗುಪ್ತ್ ತುಮ್ಕಾಂ ಹಿ ಖಬಾರ್ ದೀವ್ನ್ ತೆಂ ಪ್ರೆಸ್ಸ್
ನ್ ರೊಚಾಖಾತಿರ್ ತುಮಿ ಘೆಂವ್ಚ್ಯಾಕ್ ಉತ್ತೇಜನ್ ದಿಲೆಂ; ಹೆಂ ಮ್ಹಜೆಂ
ನಿಕ್ ಧಗೊ ಯೊಜ್ಲ್ಲೆಂ ದುಸ್ರೆಂ ಸಾಧನ್ ಜಾಂವ್ಕ್ ಪಾವ್ಲೆಂ.

“ಡೆನಿ ಥಂಯ್ ಹಾಂವ್ ಗುಪ್ತ್ ಹಗ್ಯಾರ್ ಆಸ್‌ಲ್ಲೊಂ ತರಿ, ಭಾಯ್ಲ್ಯಾನ್
ಚೊ ಹಾಂವ್ ನಕ್ಲಿ ಮಿತ್ರ್ ಜಾವ್ನ್ ಜಿಯೆವ್ನ್ ಆಯ್ಲೊಂ, ರಾಜಾ ಪ್ರೆಸ್ಸ್ ತುಮಿ

ಘೆತಚ್ ಮ್ಹಣ್ಜೆ ತವೆಂ ಘೆವ್ನ್ ತೆಂ 'ಮನೋಹರ್ ಪ್ರೆಸ್' ಕರ್ತಚ್ ಡೆನಿ ನೊಯೆಲಾ ಪ್ರೆಸ್ಸಾಚೆರ್ ಆಮಿ ಸ್ಪರ್ಧೊ ಸುರು ಕೆಲೊ. ಡೆನಿನ್ ಜಾವ್ನ್ ಆವ ಕಾಂಯ್ ಅನ್ಯಾಯ್ ಕೆಲ್ಲೊನಾ. ತಾಣೆ ಜಾವ್ನ್ ಆಮ್ಚ್ಯಾ ಬಿಜ್ನೆಸಾಕ್ ಆಡ್ ಪಾಂ ದಿಲ್ಲೊನಾ ಪುಣ್ ಆಮಿ ಜಾವ್ನ್ ತಾಚ್ಯಾ ದಂದ್ಯಾಕ್ ಘಾತ್ ಕರುಂಕ್ ಪಳೆ ತಾಚೆ ಮೆಗರ್ಝಿನ್ ಆಮ್ಚ್ಯಾ ಪ್ರೆಸ್ಸಾಕ್ ಪಾಟಿಂ ಕಾಡಂವ್ಚ್ಯಾ ಕುತಂತ್ರಿ ವಾವ್ರಾ ಆಮಿ ಮ್ಹಸ್ತ್ ಖೆಳ್ ಖೆಳ್ಳ್ಯಾಂವ್ ಆನಿ ನೊಯೆಲಾ ಪ್ರೆಸ್ಸಾಚೆಂ ಬಿಜ್ನೆಸ್ “ಭೊಪ ಕರುಂಕ್ ವದ್ದಾಡ್ಲ್ಯಾಂವ್. ಹ್ಯಾನಿಮಿತ್ತಾಂ ಸಹಜ್ ಜಾವ್ನ್ ಡೆನಿನ್ ತುಮ್ಕಾಂ ಧ ದಿಲಿ. ಭೆಷ್ಟಾಯ್ಲಂ—ಅಸಂ ಕರಿನಾಕಾತ್, ಕರ್ತ್ಯಾತ್ ತರ್ ಆಪುಣ್ ವಗೊ ರಾಂವ ನಾ ಮ್ಹಣ್ ಸೂಚನ್ ದಿಲೆಂ. ತರಿ ತುಮಿ ತಾಕಾ ಚಡ್ ಲುಕ್ಸಾಣ್ ಕರುಂಕ್ ಪಳೆ ತುಮ್ಚ್ಯಾ ಸೂಚನಾನುಸಾರ್ ಹಾವೆಂಯಿ ತುಮ್ಕಾಂ ಪಾಟಿಂಬೊ ದಿಲೊ ಆನಿ ಆ ಸರ್ವಾಂನಿ ಮೆಳೊನ್ ಡೆನ್ ರೊಜಾಕ್ ನಾಸ್ ಕರ್ಚೊ, ತಾಚೆಂ ಸಂಪತ್ ವಿಭಾ ಕರ್ಚೊ. ತಾಕಾ ಲುಕ್ಸಾಣ್ ಕರ್ಚೊ, ತಾಚೊ ವಹಿವಾಟ್-ವ್ಯಾಪ್ತ್ ಸ್ಥಗಿತ್ ಕರು ಏಕ್‌ಚ್ ಉದ್ದೇಶ್ ಕರುನ್ ಘೆತ್ಲೊ.

“ಪುಣ್ ಆಮಿ ಸಂಪೂರ್ಣ್ ರಿತಿರ್ ಜಯ್ತ್ ಜೊಡ್ಲೆಂನಾ. ತಾಕಾ ಕಿತ್ಲೆಂ ಆ ನಾಸ್ ಕರುಂಕ್ ವದ್ದಾಡ್ಲ್ಯಾಂವ್‌ಗಿ, ತಿತ್ಲೊಚ್ ತೊ ಧಾ ವಾಂಟ್ಯಾಂನಿ ಶ್ರೇಷ ಜಾಂವ್ಕ್ ಪಾವ್ಲೊ. ಪರಿಣಾಮ್ ಜಾವ್ನ್ ಆಮ್ಚ್ಯಾಚ್ ದಂದ್ಯಾಕ್ ಕುರಾಡ್ ಪಡ್ಲ ಡೆನಿಚೆಂ, ತಾಚ್ಯಾ ಮಿಲ್ಲಾಚೆಂ ನಾಂವ್ ಪಾಡ್ ಕರುಂಕ್ ಆಮಿ ಮ್ಹಸ್ತ್ ಸಾಧನ್ ಕೆಲೆ ಪುಣ್ ಫಾಯ್ದೊ ತಾಕಾಚ್ ಜಾಲೊ. ಲುಕ್ಸಾಣ್ ಆಮಿ ಭಗ್ಲೊ. ವಯ್ಲ್ಯಾ ತುಮ್ಚ್ಯಾ ಪ್ರೆಸ್ಸ್ಯಾಕ್ ಕಠಿಣ್ ಜಯ್ತ್ಲಾಯಿ ಜಾಲೆಂ. ಹಾಚೊ ಪರಿಣಾಮ ಆಮ್ಚೆರ್ ಜಾಲೊ ಆನಿ ತುಮಿ ತಾಕಾ ತಾಚ್ಯಾ ಕುಟ್ಮಾ ಸಮೇತ್ ಲಗಾಡ್ ಕಾಡುಂಕ ಉಪಾಯ್ ಸೊಧ್ಲೆ ಆನಿ ಹ್ಯಾ ವಾವ್ರಾಕ್ ತುಮಿ ಮ್ಹಾಕಾ ಪ್ರೇರಿತ್ ಕೆಲೊ. ತೀನ ಲಾಖ್ ರುಪಯ್ ದೀವ್ನ್ ಧಾರಾವಿಂತ್ಲ್ಯಾ ಕೇಡಿಂಕ್ ನಮ್ಯಾರ್ನ್ ಖಂಡಾಳಾ ಘಾ ಯೆರ್ ಡನಿ ಆನಿ ತಾಚ್ಯಾ ಬಾಯ್ಲ್ ಭುರ್ಗ್ಯಾಂಚೊ ನಾಸ್ ಕರುಂಕ್ ಆಮಿ ಪ್ರಯತ್ನ್ ಕೆಲೆಂ. ಪುಣ್ ಹಾಂತುಂಯಿ ತೊ ವಾಂಚ್ಲೊ

“ತಾಚೊ ಪುತ್ ಸ್ಟೀವನ್ ರೊಚ್ ಜಯ್ತ್ ಸಂಪವ್ನ್ ಪಾಟಿ ಯೆತಚ್‌ಯಿ ತಾಕಾ ತುಮಿ ಬರ್ಯಾ ಕಾಳ್ಜಾಚೊ ಸ್ವಾಗತ್ ದಿಲೊನಾ. ತರಿ ಸೊರ್ಗಾತಿಕ್ ಪಾವೆಲ್ಯಾ ತಾಕಾ ಡೆನಿನ್ ಜಿವಿತ್ ದಿಲೆಂ. ತೊ ಖಂಡಿತ್ ಜಾವ್ನ್ ಪರತ್ ಸಜೆಕ್ ಪಚೊ ಫಾಶೆಕ್ ಚಡ್ತೊ. ಪುಣ್ ಡೆನಿನ್ ಮಾತ್, ತಾಕಾ ವಾಂಚಯ್ಲೊ. ಡೆನಿ ಶಿವಾಯ್ ತುಮ್ಚ್ಯಾನ್ ತಾಕಾ ವಾಂಚಂವ್ಕ್ ಬಿಲ್ಕುಲ್ ಸಾಧ್ಯ್ ನಾತ್ಲೆಂ. ಇತ್ಲೆಂ ಒರೆಂಪಣ್

ನ್ ತುಮ್ಕಾಂ ತುಜ್ಯಾ ಮರೊಂಕ್ ವೆಚ್ಯಾ ಪುಣಾ ಥಾಯ್ ಕೆಲ್ಲೆಂ ಆಸೊನ್‌ಯಿ ಮಿ ಡೆನಿ ಪರಿವಾರಾಚೊ ಖುನ್ ಕರುಂಕ್ ಮ್ಹಾಕಾ ಪ್ರೇರಿತ್ ಕೆಲ್ಲೆಂ ನಿಜಾಯ್ಕಿ ಕ್ರಮ್ ಮ್ಹಣ್ ಮ್ಹಾಕಾ ಆತಾಂ ಭಗ್ತಾ. ಪುಣ್ ಪಯ್ಲೆಂ ಭಗ್ಲೆಂನಾ. ಕಿತ್ಯಾಕ್ ಜ್ಯಾ ಮತಿಚೆರ್ ಏಕ್ ಸ್ವಾರ್ಥಾಚೊ ಪಡ್ದೊ ಆಸ್‌ಲ್ಲೊ" ಬ್ರಾಯನಾಚೊ ಪತ್ರ್ ವನ್ ವಾಚುನ್‌ಂಚ್ ಆಸ್‌ಲ್ಲೊ.

"ಪರಿಸ್ಥಿತಿ ಅಶಿ ಆಸ್ತಾಂ, ಡೆನಿ ಪರಿವಾರಾಚೆಂ ನಾಸ್ ಯೆವ್ಹಿಲ್ಲ್ಯಾ, ಮ್ಹಜ್ಯಾಚ್ ಪತ್ತಾಚೊ ನಾಸ್ ಜಾಲೆಂ. ಮ್ಹಜೊ ಬಂಗ್ಲೊ ಜಳ್ಳೊ ಆನಿ ಹಾಂವ್ ನಿರ್ಗತಿಕ್ ವ್ನೊಂ. ಹ್ಯಾ ವಖ್ತಾ ತುಜ್ಯಾಯಿ ವಾವ್ರಾಚಿ ಮಜೂರಿ ಘೆಂವ್ತೊ ದೀಸ್ ದೆವಾನ್ ಡ್ಲೊ ಆನಿ ತುಮಿ ದೊಗ್‌ಯಿ ಕೆನಡಾ ಗೆಲ್ಯಾತ್. ತುಜ್ಯಾ ಆಸ್ತಿ-ಬದ್ಯಾಕ್ ಹಕ್ಕ್ ರ್ ಜಾವ್ನ್ ಮನು-ಸ್ಟೀವನ್ ಆಸ್ಲ್ಯಾರಿ—ಸ್ಟೀವನಾಕ್ ತುವೆಂ ಆಪ್ಲ್ಯಾ ಕ್ಯಾಂತ್ಲೊ ವಜಾ ಕೆಲೊಯ್. ಜೊ ಸ್ಟೀವನ್ ಡೆನಿಚ್ಯಾ ವೀಲ್ಲಾಂತ್ ಫಾಯನಾನ್ಸ್ ಟ್ರೊಲರ್ ಜಾವ್ನ್ ಭರ್ತಿ ಜಾಲ್ಲೆಂ ಪಳೆವ್ನ್, ಆನಿ ತುವೆಂ ತಾಜೆಂ ಸಗ್ಳೆಂ ಸಂಪತ್ತ್ ನಕ್ ಆನಿ ತಾಚಿ ನಂತರ್ ಕೆನಡಾಂತ್ಲ್ಯಾ ತುಜ್ಯಾ ಧುವೆ ಬೆನೆಟಾಚ್ಯಾ ಭುಗ್ಯಾರ್ಂಕ್ ಣ್ ವೀಲ್ ಕರುಂಕ್ ಸಗ್ಳಿ ಬಂದೊಬಸ್ತ್ ತುವೆಂ ಕೆಲಿಯ್ ಆನಿ ತುಮಿ ಕೆನಡಾಕ್ ವ್ಲ್ಯಾತ್.

"ಸ್ಟೀವನಾನ್ ತುಮ್ಕಾಂ ಕಾಂಯ್ ವಾಯ್ಟ್ ಕೆಲ್ಲೆಂನಾ. ತಾಚೊ ಏಕ್ ಸ್ವಭಾವ್ ಶಿ ತುಮ್ಕಾಂ ವಾಯ್ಟ್-ಚೂಕ್ ಮ್ಹಣ್ ಭಗ್ತಾ ತೊ ನ್ಯಾಯ್-ನಿತಿಪ್ರಕಾರ್ ಚಲ್ಚೊ ತುಮ್ಕಾಂ ರುಚಾನಾತಲ್ಲೊ. ದೆಕುನ್ ತಾಕಾ ತುಮಿ ಹಕ್ಕಾ ಥಾವ್ನ್ ವೆಗ್ಳೊ ಲ್ಲೊ. ತರಿ ತಾಚೊ ವಾಯ್ಟ್ ಜಾಲೆಂನಾ. ತಾಕಾ ಡೆನಿನ್ ಸಾಂಬಾಳ್ಳೊ. ಆಪ್ಲೊ ಳೆಬರಿ ಡೆನಿನ್ ತಾಕಾ ಆಪ್ಣಾಯ್ಲೊ ಆನಿ ಆತಾಂ ಆಪ್ಲ್ಯಾ ಮಿಲ್ಲಾಚೊ ಭಾಗಿ ದಾರ್ ಕೆಲೊ.

"ಅಸಲ್ಯಾ ಬರ್ಯಾ ಧನಿ ಡೆನಿಕ್ ಆಮಿ ಸರ್ವಾನಿ ಮೆಳೊನ್ ಕೆಲ್ಲೆಂ ವಾಯ್ಟ್ ರೊಕಾರ್ ಜಾವ್ನಾಸಾ. ಪುಣ್ ತೆಂ ಮ್ಹಾಕಾ ಆತಾಂ ಕಳ್ಳೆಂ. ಕಿತ್ಯಾಕ್ ಉಜ್ಯಾಚಿ ಾಪ್ ಮ್ಹಾಕಾ ಆತಾಂ ಲಾಗ್ಲಿ. ತುಮಿ ಕೆನಡಾ ವೆತಚ್ ಹಾಂವ್ ಕಷ್ಟಾರ್ ಪಡ್ಲೊಂ. ಳ್ಳೊ ಬಂಗ್ಲೊ ಬಾಂಧುಂಕ್ ದುಡ್ವಾಚಿ ವಹ್ಡ್ ಗರ್ಜ್ ಪಡ್ಲಿ. ಕಿತ್ಯಾಕ್ ಮ್ಹಜಿ ಭಾಗಿ ದುಡು ಉಣೊ ಆಸ್‌ಲ್ಲೊ ಹಾಂವ್ ರೇಸಿಕ್ ಗೆಲೊಂ ಆನಿ ಸಲ್ವಲೊಂ. ಾಳ್ ಹಾವೆ ಜೊಡ್ಲೆ, ಯಥೆಸ್ಟ್ ಹಾವೆಂ ಹೊಗ್ಡಾಯ್ಲೆಂ. ಕ್ಲಬ್ಬಾಂನಿ ಜುಗಾರ್ ಳ್ಳೊಂ. ಜೊಡ್ಲೆಂ ಆನಿ ಹೊಗ್ಡಾಯ್ಲೆಂ. ಹೊಗ್ಡಾಯ್ಲ್ಲೆಂ ಭರ್ತಿ ಕರುಂಕ್ ತುಜ್ಯಾ ಎಕೌಂ ಟಾಂತ್ಲೊ ಹಾವೆ. ದುಡು ಕಾಡ್ಲೊ. ಕಿತ್ಯಾಕ್ ತುವೆಂ ಮ್ಹಾಕಾ ದಿಲೆಲ್ಯಾ 'ಜನರಲ್ ಪಾವರ್ ಒಫ್ ಎಟೊರ್ನಿ'ಂತ್ ಮ್ಹಾಕಾ ಸೊಡುನ್ ದಿಲೆಲ್ಯಾ ಹಕ್ಕಾನುಸಾರ್ ತುಜ್ಯಾ

ಉದ್ಯಮಾಂನಿ ಹಾವೆಂ ಅಧಿಕಾರ್ ಚಲಂವ್ಕ್ ಸಾಧ್ಯ್ ಅಸ್‌ಲ್ಲ್ಯಾನ್ ಹಾವೆಂ ತ
ಬೆಃಕಾಂತ್ಲೆ ಪಯ್ಸೆ ಕಾಡ್ಲೆ—ಮೆಳ್ತಚ್ ಭರ್ತಿ ಕರ್ತೆಲೊಂ ಮ್ಹಣ್ ಚಿಂತುನ್
ಜುಗಾರ್ ಖೆಳ್ಳ್ಯಾಂ. ಕಿತ್ಯಾಕ್ ವಃವ್ರ್ನ್ ಜೊಡ್ನ್ ಜಮಂವ್ಕ್ ಸಾಧ್ಯ್ ನಾ
ಜುಗಾರ್ ತಿತ್ಲೊ ಐವಜ್ ಫಕತ್ತ್ ಜುಗಾರೆಂತ್ ಮಾತ್ರ್ ಜೊಡ್ಯೆತ್. ಹ್ಯಾನಿ
ಜುಗಾರ್ ಖೆಳ್ಳ್ಯಾಂ,

“ಪುಣ್ ನಿತಿಚೊ ಶಿರಾಪ್ ಮ್ಹಜೆರ್ ಭೆಜ್ಲ್ಲೊ, ಪಾಪ್ ಹಾವೆಂ ಕೆಲ್ಲೆ
ಶಿರಾಪ್ ಮ್ಹಾಕಾ ಭೆಜೊಂಕ್‌ಚ್ ಅಸ್‌ಲ್ಲೊ. ಕಿತ್ಯಾಕ್ ಪಾಪ್ ಆಧಾರಿನಾತ್ಲ
ನಿತಿವಂತ್ ಡೆನಿಕ್ ಹಾವೆಂ ಘಾತ್ ಕೆಲ್ಲೊ. ಹ್ಯಾನಿಮಿತ್ತಿಂ ಹಾಂವ್ ಶಿರಾಪಾ
ಖಂಡಿತ್ ವಾಂಟೆಲಿ ಜಾಲ್ಲೊಂ. ಹೊಗ್ಡಾಯಿಲ್ಲೊ ದುಡು ವಾಯ್ದ್ಯಾಕ್ ಭರು
ದುಡ್ವಾಚಿ ಗರ್ಜ್ ಆಸ್‌ಲ್ಲಿ. ಪುಣ್ ಲಾಖಾಂ-ಲಾಖಾಂನಿ ದುಡು ಮ್ಹಾಕಾ ಕೊಣ್
ದೀಂವ್ಕ್ ಸಕ್ಲೊನಾ.

“ಪರಿಣಾಮ್ ಹಾಂವ್ ದೆಧೆಸ್ಪ್ರಾರ್ ಜಾಲೊಂ. ನಿಮಾಣೆ ಮ್ಹಾಕಾ ಗರ್ಜ್ ಪ
ಡೆನಿಚೆಚ್. ಆನಿ ಪರಿಸ್ಥಿತಿ ಮ್ಹಾಕಾ ತಾಚೆಚ್ ಸರ್ಶಿನ್ ಆಪವ್ನ್ ವ್ಹರ್ನ್ ಗ
ಕೊಣಾಚೊ ಹಾವೆಂ ನಾಸ್ ಅಪೆಕ್ಷಿಲ್ಲೆಂಗಿ. ಕೊಣಾಕ್ ಹಾವೆಂ ತಾಚ್ಯಾ ಬಾಯ
ಭುಗ್ರ್ಯಾಂ ಸಂಗಿಂ ಕಾಬಾರ್ ಕಾಡ್ನ್ ತಾಚ್ಯಾ ಸಂಪತ್ತಿಕ್ ಗಂಗಾಗತ್ ಅಪೆಕ್ಷಿಲ್ಲಿಗಿ
ತ್ಯಾಚ್ ಮನ್ಶ್ಯಾಲಾಗಿಂ ಹಾಂವ್ ಆತಾಂ ದುಡ್ವಾಚ್ಯಾ ಮಜತಿಕ್ ಗೆಲೊಂ ಆನಿ ತಾ
ಮ್ಹಾಕಾ, ಹಾಂವ್ ತಾಚೊ ಗುಪ್ತ್ ವೈರಿ, ತಾಚೆಂ ನಾಸ್ ಯೆವ್ಜಿಲ್ಲೊ ಘಾತ
ಮ್ಹಣ್ ಜಾಣಾ ಆಸೊನ್‌ಯಿ ಬರೊ ಸ್ವಾಗತ್ ದಿಲೊ ಆನಿ ದುಡ್ವಾ ಸಹಾಯ
ಭಾಸಾಯ್ಲಿ.

“ಹಾವೆಂ ಮಾಗ್‌ಲ್ಲೊ ಐವಜ್ ತಾಣೆ ಮ್ಹಾಕಾ ದಿಲೊ. ಪುಣ್ ಭದ್ರ
ಅವಶ್ಯ್ ತಾಣೆ ಘೆತ್ಲಿ. ತಾಣೆ ಆಮ್ಚೆ ಥಂಯ್ ಕಿತೆಂ ಚಿಂತುನ್ ಘೆತ್ಲೆಲೆಂಗಿ ತೆಂ ಹಾಂ
ನೆಣಾಸ್‌ಲ್ಲೊಂ. ತರಿ ಸಹಜ್ ಜಾವ್ನ್ ತಾಚ್ಯಾ ಚಿಂತ್ಪಾಕ್ ನ್ಯಾಯ್ ಆಸ್‌ಲ್ಲೊ ಅ
ಅರ್ಥ್ ಆಸ್‌ಲ್ಲೊ ಆನಿ ತಿ ತಾಚಿ ಬಿಲ್ಕುಲ್ ಚೂಕ್ ನಹಿಂ. ತಾಚ್ಯಾ ಜಾಗ್ಯಾ
ಕೊಣ್ ನಿತಿದಾರ್ ವ್ಯಕ್ತಿ ಆಸ್‌ಲ್ಲೊ ಜಾಲ್ಯಾರ್‌ಯಿ ತೊಯಿ ತ್ಯಾಚ್ ರಸ್ತ್ಯಾ
ವಯ್ಲ್ಯಾನ್ ಚಲ್ತೊ. ಜಸೆಂ ಡೆನ್ ರೋಬ್ ಚಲೊನ್ ಆಯ್ಲಾ.

ಭದ್ರತೆಕ್ ತಾಕಾ ಹಾಂವೆಂ ತುಜೆಂ ಮನೋಹರ್ ಪ್ರೆಸ್ ಆಡವ್ ದವರ್ನ್ ದಸ
ವೆಜಾಂ ದಿಲಿಂ. ಹಿಂ ತಾಣೆ ಜಾವ್ನ್ ವಿಚಾರ್ನ್ ನಹಿಂ. ಕಿತ್ಯಾಕ್ ತಾಣೆ ಅಪ್ಣಾ
ರೋಬ್ ಧನಿಯಾಂಚಿ ಸಂಪತ್ತ್ ಆಡವ್ ದಿ ಮ್ಹಣ್ ವಿಚಾರುಂಕ್ ನಾ. ಬಗಾರ
ಹಾವೆಂ ಮ್ಹಜ್ಯಾ ಖುಶೆನ್ ತುಮ್ಚಿಂ ಉದ್ಯಮಾಂ ತಾಕಾ ಆಡವ್ ದವರ್ಲ್ಲಿಂ. ಆ
ಪ್ರೊನೋಟ್ ಬರವ್ನ್ ಘೆತ್ಲೆ. ವಾಯ್ದ್ಯಾ ಭಿತರ್ ದುಡು ದೀವ್ನ್ ಸೊಡಯ್ತೊಲೊ

ಣ್. ಪುಣ್ ಸೊಡುಂವ್ಚೆ ಆಧಿಂ ಹಾಂವ್ ಜೊಡ್ಲೆಲೆಂಯಿ ಬುಡಾಂವ್ಕ್ಯೆಚ್ ಪಾವ್ಲೊಂ. ಸೊಡಯ್ತೊಲೊಂ ಕಸೆಂ? ಪಯ್ಶ್ಯಾಂಚಿ ಮ್ಹಾಕಾ ಗರ್ಜ್ ಪಡ್ಲಿ ಆನಿ ಹಾವೆಂ ರತ್ ತುಜಿ ಆನ್ಯೇಕ್ ಸಂಪತ್ತ್, ಮಾಗಿರ್ ಏಕ್ ಸಂಪತ್ತ್ ಆಡವ್ ಘಾಲಿ ಆನಿ ಸೊಡಂವ್ಚೆ ಆಧಿಂ ತಾಚ್ಯೊಚ್ ಜಾವ್ನ್ ಗೆಲ್ಯೊ. ಕಿತ್ಯಾಕ್ ಪ್ರೊನೊಟಾರ್ ಖ್ಲ್ಯಾ ಶರ್ತಾಂನುಸಾರ್ ವಾಯ್ದೊ ಸಂಪಲ್ಲ್ಯಾನ್ ಹಾವೆಂ ಕಾಂಯ್ ಕರುಂಕ್ ನಾಟ್ ನಾ ಜಾಲಿ” ಸ್ಟೀವನ್ ಸುಸ್ಕಾರ್ಲೊ. ದೋನ್ ಮಿನುಟಾಂ ರಾವೊನ್ ಪರತ್ ಣೆ ಮುಖಾರಿಲೆಂ.

“ತರಿಕಿ ಡೆನಿನ್ ಮ್ಹಾಕಾ 48 ವರಾಂಚೊ ಚಡಿತ್ ವಾಯ್ದೊ ದಿಲೊ. ಪುಣ್ ಆವ್ದೆರ್ ಹಾಂವ್ ಜಾಯ್ ಪುರ್ತೊ ದುಡು ಜಮಂವ್ಕ್ ಸಕೊಂನಾ. ಹಾಂವ್ ಂಪೂರ್ಣ್ ನಿರಾಶಿ ಜಾಲೊಂ. ಆತಾಂ ಮ್ಹಾಕಾ ಮ್ಹಜ್ಯಾಚ್ ಮರ್ಣಾಚೊ ಫೊಡ್ ಸೊ. ಮ್ಹಾಕಾ ಕಂಗಾಲ್ ಕರುಂಕ್ ಡೆನಿಚ್ ಕಾರಣ್. ತಾಕಾ ಹಾವೆಂ 70 ಲಾಖ್ ಪಯ್ ದೀಂವ್ಕ್ ಸಾಧ್ಯ್ ನಾ. ಹ್ಯಾನಿಮಿತ್ತಿಂ ತುಜಿ ಸಂಪತ್ತ್ ಪಾಟಿ ಘೆಂವ್ಚೆಂಯಿ ಸಾಧ್ಯ್.

“ಹ್ಯಾ ದೆಕುನ್ ರೋಚ್ ಧನಿಯಾಂಚಿ ಸಂಪತ್ತ್ ಡೆನಿಕ್ ಖಾವಂವ್ಕ್ ದಿಂವ್ಚಿ ಹಿಂ, ತಾಣೆ ಮಾಂಚಾನಾಯೆ. ಹ್ಯಾ ಖಾತಿರ್ ಹಾವೆಂ ಉಪಾಯ್ ಆಟವ್ನ್ ಯಶವಂ ‘ಪುರಾಂತ್ಲ್ಯಾ ಚಿನ್ನಪ್ಪಯ್ಯ ಮುಖಾಂತ್ರ್ ಮಾರೆಕಾರ್ ಬೊಮ್ ತಯಾರ್ ರಯ್ಲೊ, ಆನಿ ಚಾರ್ ಲಾಖ್ ರುಪಯ್ ತಾಕಾ ದಿಲೆ. ಪುಣ್ ಹ್ಯಾ ಘಾತಾಂತ್ ಹಾಂವ್‌ಂಚ್ ಫಸ್ಲೊಂ ಆನಿ ನಿತಿವಂತ್ ಡೆನ್ ಆಪ್ಲ್ಯಾ ಸತಾ ನಿತಿಂತ್ ಜಿಕ್ಲೊ ಆನಿ ಾಂಚ್ಲೊ. ಹಾಂವ್ ಜಾಣಾಸ್ಲ್ಲೊಂ—ಬ್ರಿಫ್‌ಕೇಜಿಂತ್ ಆಸ್‌ಲ್ಲ್ಯಾ ಬೊಮಾನಿಮಿತ್ತಿಂ ನ್ ಆಪ್ಲ್ಯಾ ಸಗ್ಳ್ಯಾ ಘರ್ ಕುಟ್ಮಾ ಸಮೇತ್ ಭಸ್ಮೂನ್ ನಾಸ್ ಜಾತೊಲೊ, ಾಯೆಲಾ ಹೌಸಾಂತ್ ನಹಿಂ ಆಸ್ಪಾಸ್ ಸುವಾತ್‌ಯಿ ಗೊಬೊರ್ ಜಾವ್ನ್ ಥಂಯ್ಸರ್ ಾಯೆಲಾ ಹೌಸ್ ಬಂಗ್ಲೊ ಆಸ್‌ಲ್ಲೊ ಮ್ಹಳ್ಳಿ ನಿಶಾನ್‌ಂಚ್ ಉರ್ತಿನಾ ಆನಿ ತ್ಯಾ ಂಗಿಂ ಹಾಂವ್‌ಯಿ ನಾಸ್ ಜಾತೊಲೊಂ.

“ಪುಣ್ ಜಿವಾಚಿ ಆಶಾ ಮ್ಹಾಕಾಯಿ ಆಸ್‌ಲ್ಲಿ, ದೆಕುನ್ ಹಾವೆಂ ಉಪಾಯಾನ್ ್ರೀಫ್‌ಕೆಜ್ ಮಾತ್ರ್ ಡೆನಿಕ್ ಪಾವಿತ್ ಕರುನ್ ಪಯ್ಸ್ ರಾಂವ್ಚಿ ಹಿಕ್ಮತ್ ಕೆಲ್ಲಿ. ಪುಣ್ ಾಂತುಂಯಿ ಹಾಂವ್ ವಾಂಚೊನ್ ತರ್ ಕಾಯ್ದ್ಯಾ ಥಾವ್ನ್ ಸುಟ್ಲೊಂ ಆನಿ ತುಮಿ ಾಟಿ ಯೆತಚ್ ತುಮ್ಚ್ಯಾ ಹಾತಾಂತ್ಲೊಯಿ ವಾಂಚಾಸೊಂನಾ ಮ್ಹಾಕಾ ಕಳಿತ್ ಆಸ್ ್ಯಾನ್ ಹಾವೆಂ ಮ್ಹಜ್ಯಾ ಜಿವಾಚಿ ವಿಲೆವಾರಿ ಕೆಲ್ಲಿ. ಕಿತ್ಯಾಕ್ ಹಾಂವ್ ಆನಿ ಾಂಚೊನ್ ಉರೊಂಕ್ ಸಕಾನಾ ಮ್ಹಳ್ಳೆಂ ಹಾಂವ್ ಸ್ಪಷ್ಟ್ ಜಾಣಾ ಆಸ್‌ಲ್ಲೊಂ.

“ಆತಾಂ ಏಕ್ ವಿಷಯ್ ಸಾಂಗೊಂಕ್ ಹಾಂವ್ ಖುಶಿ ವ್ಹರ್ತಾಂ. ಶ್ರೀಮಾನ್

ಗಾಬ್ರಿಯೆಲ್ ರೋಚ್ ಧನಿಯಾ. ಸಭಾರ್ ವರ್ಸಾಂ ಥಾವ್ನ್ ಆಮಿ ಸಭಾರ್
ಜೊಡ್ಲ್ಯಾಂಯಿ ಆನಿ ಸಭಾರ್ ಅನ್ಯಾಯ್ ಕೆಲಾ. ಕಿರ್ಲ್ಯಾಂಕ್ ಫಾಲ್ಲೆಂ ಭಿಂ ಜ
ಕಿರ್ಲಿತಾ. ಕಿತ್ಯಾಕ್ ತಾಕಾ ಬರೊ ಈಟ್ ಆಮಿ ಘಾಲಾ. ಆನಿ ತೆಂ ಖಂಡಿತ್
ದೀಸ್ ಫಳ್ ದಿತಾ. ಬರೊ ಈಟ್ ಸೆಂವ್ಲ್ಲೊ ಝಾಡ್ ಬರೆಂ ಫಳ್ ದಿತಾ ಆನಿ ವಿ
ಸಾರೆಂ ಸೆಂವ್ಲ್ಲೆಂ ಝಾಡ್ ಪಿಕಾಳ್ ಫಳ್ ದಿತಾ.

“ಸತಾ–ಸಿತಿಚ್ಯಾ ದಿಷ್ಟಿನ್ ಡೆನ್ ರೊಚಾನ್ ಕೊಣಾಕ್‌ಚ್ ವಾಯ್ಟ್ ಕರ
ನಾ. ಬಗಾರ್ ಧಾರಾಳ್ ಬರೆಂಪಣ್ ತಾಣೆ ಕೆಲಾಂ ಮ್ಹಳ್ಯಾಕ್ ತಾಚಿ ಯಶಸ್ವಿ
ಪ್ರಗತಿ ಸತಾಚಿ ಸಾಕ್ಷ್ ಜಾವ್ನಾಸಾ. ತಾಣೆ ಜೆಂ ಕಿತೆಂ ಕೆಲಾಂ ತೆಂ ವಾಯ್ಟ್ ವ್ಹ
ಆಮ್ಕಾಂ ಭಗ್ತಾ ಕಿ ತೆಂ ಆಮ್ಚ್ಯಾ ವಾಯ್ಟ್ ನದ್ರೆಕ್ ಮಾತ್ರ್ ಕಿತ್ಯಾಕ್ ದೊಳ್ಯಾ
ಕಾಳೆಂ ವೊಕ್ಲ್ ದವರ್‍ಲ್ಯಾರ್ ಭಾಯ್ರ್ ಕಾಳೊಕ್‌ಚ್ ದಿಸ್ತಾ. ಪುಣ್ ಧವೆಂ ನಿ
ವೊಕ್ಲ್ ದವರ್‍ಲ್ಯಾರ್ ಭಾಯ್ರ್ ಉಜ್ವಾಡ್‌ಚ್ ದಿಸ್ತಾ. ಆಮಿ ಡಸಿಕ್ ಪದು
ಪರ್ಯಾಂತ್ ಕಾಳೆಂ ವೊಕ್ಲ್ ದವರ್ನ್ ಪಳೆಲ್ಯಾನ್ ಆಮ್ಕಾಂ ಬರೆ
ಕಾಳೆಂಚ್ ದಿಸ್ಲಾಂ. ಆಮಿ ದುಸ್ರ್ಯಾಚ್ಯಾ ಶಿಮ್ಟೆರ್ ಪಾಂಯ್ ದವರ್‍ಲ್ಯಾರ್ ವಾ
ತೊ ಆಮ್ಕಾಂ ಚಾಬೊಂಕ್ ತೊಂಡ್ ಉಗ್ತೆಂ ಕರ್ತಾ ಶಿವಾಯ್ ತಾಚ್ಯಾ ಖಬ್ರ
ವಚಾನಾ ಜಾಲ್ಯಾರ್ ತೊ ಆಮ್ಕಾಂ ಕಾಂಯ್ಚ್ ಕರಿನಾ.

“ಆತಾಂ ಏಕ್ ಸತ್ ಆಮಿ ಮಾಂದುನ ಘೆವ್ಯಾಂ ಕಿ ಜೆಂ ಡೆನಿನ್ ಆಪಾಯ್ಯಾ
ತೆಂ ಆಪ್ಲ್ಯಾ ಹಕ್ಕಾಚೆಂ ಶಿವಾಯ್ ಅಸ್ನಿತೆಚೆಂ ನಹಿಂ. ಜಸೆಂ ಘಡೊಂಕ್ ಆಸ್‌ಲ್ಲೆಂ ತ
ಘಡ್ಲೆಂ. ತೆಂ ನಿರ್ಮಿತ್ ದೆವಾಚೆಂ ಬರೆಂ ಕೆಲ್ಲ್ಯಾಕ್ ಬರೆಂಚ್ ಮೆಳ್ತಾ ಆನಿ ವಾಯ
ಕೆಲ್ಲ್ಯಾಕ್ ವಾಯ್ಟ್‌ಚ್ ಲಾಭ್ತಾ ಮ್ಹಳ್ಯಾಕ್ ಹೆಂ ಏಕ್ ಉದಾಹರಣ್ ಜಾವ್ನಾಸ
ತುಮ್ಚ್ಯಾ ಉಪದೆಸಾಂ ಅನುಸಾರ್ ಹಾವೆಂ ಕೆಲ್ಲ್ಯಾ ಅಕ್ರಮಾಂಖಾತಿರ್ ಸ
ಹಾವೆಂಯಿ ಭಗ್ಲಿ ಆನಿ ಉರ್‌ಲ್ಲಿ ತುಮಿ ಅನುಭವಿಸಿಯಾ. ಆತಾಂ ಕಿತೆಂ ತೆಂ ಉರಾ
ತೆಂ ಮಾತ್ರ್ ತುಮ್ಚೆಂ. ಪರಾಧಿನ್ ಜಾವ್ನ್ ಗೆಲ್ಲೆಂ ತೆಂ ಪೆಲ್ಯಾಚೆಂ. ಹಾವೆಂ ತುಮ
ಥಂಯ್ ಕೆಲ್ಲ್ಯಾ ಹ್ಯಾ ಅವಿಶ್ವಾಸ್ ವಾವ್ರಾ ಥಂಯ್ ಹಾಂವ್ ಪಶ್ಚಾತ್ತಾಪ್ ಪಾವ್ತಾ
ಆನಿ ಮಾಫಿ ಮಾಗ್ತಾಂ ಆನಿ ಹಾಂವ್ ಹೊ ಸಂಸಾರ್ ಆಜ್ ಸಾಂಡ್ತಾಂ ಮ್ಹ
ಅಂತ್ಯ ಅಸೆಚ್ ಜಾತೆಲೆಂ ಮ್ಹಣ್ ಹಾಂವ್ ಸಮ್ಜಲೊಂ. ಮ್ಹಾಕಾ ಫಾ. ಶ್ರೆ
ಖಾಂಬ್ಯಾಕ್ ಉಮ್ಕಳೊಂಕ್ ನಾಕಾ. ದೆಕುನ್ ಸಾಯುನಾಯ್ಡ್ ಗುಳಿ ಹಾವೆಂ ತಾಬೆಂ
ಘೆತ್‌ಲ್ಲಿ. ತಿ ಮ್ಹಜ್ಯಾ ಸಾಸ್ಣಾಚ್ಯಾ ಪಯ್ಣಾಚ್ಯಾ ಜೆವ್ಣಾಚಿ ಭುತಿ ಮ್ಹಣ್ ಹಾಂ
ಸೆವ್ತಾಂ. ಅದೇವ್ಸ್.

—ತುಮ್ಚೊ ವಿಶ್ವಾಸಿ ಅಡಳ್ತೆದಾರ್,
ಬ್ರಾಯನ್ ಡಿ'ಆಲ್ಮೇಡಾ.
ಜನ್ರಲ್ ಪಾವರ್ ಒಫ್ ಎಟೊರ್ನಿ ಹೋಲ್ಡರ್
(ದಸ್ಕತ್).

ಪತ್ರ್ ವಾಚುನ್ ಸ್ಟೀವನ್ ಸಗ್ಳೊಚ್ ಅವಾಕ್ ಜಾವ್ನ್ ಗೆಲೊ. "ಬ್ರಾಯನ್
ಲೊ ಘಾತ್ಕಿ ಮನಿಸ!" ಸ್ಟೀವನಾಚೆ ದೊಳೆ ವ್ಹಡ್ ಜಾಲೆ. ತಿತ್ಲ್ಯಾರ್ ಡೆನಿಸ್
ತಾವಯ್ಲ್ಯಾ ಎಕಾ ಲ್ಹಾನ್ ಟೇಪ್ ರೆಕೊರ್ಡರಾಚೊ ಪ್ಲೇ ಒಟನ್ ದಾಂಬ್ಲೊ
ಚ್ ಏಕ್ ಟೇಪ್ ಉಲಂವ್ಕ್ ಲಾಗ್ಲಿ. ಪುನಾ ಗೆಸ್ಟ್ ಹೌಸಾ ಥಾವ್ನ್ ಬ್ರಾಯನಾ
ರಾವಿಂತ್ಲ್ಯಾ ನಾಗಚಂದ್ರಾಚ್ಯಾ ಮನ್ಶ್ಯಾಕ್ ಕೆಲ್ಲೆಂ ಟೆಲಿಫೋನ್ ಸಂಭಾಷಣ
ಯ್ಕೊನ್ ಸ್ಟೀವನ್ ಥಂಡ್ ಜಾಲೊ.

"ಬ್ರಾಯನಾ ಪ್ರಾಸ್ ಮಾರೆಕಾರ್ ಘಾತ್ಕಿ ಮನಿಸ್ ತುಜೊ ಬಾಪಯ್. ಕಿತ್ಯಾಕ್
ಸ್ ಲಾಖ್ ರುಪಯ್ ತಾಜ್ಯಾ ಬಾಪಾಯ್ನ್ ಬ್ರಾಯನಾ ಮುಖಾಂತ್ರ್ ದೀವ್ನ್
ಜೆಂ, ಮ್ಹಜ್ಯಾ ಪರಿವಾರಾ ಸಮೇತ್ ನಾಸ್ ಕರುಂಕ್ ನಿರ್ಧರಿಲ್ಲೆಂ. ಆತಾಂ ತುವೆಂ
ಜಣಯೆ ಕಾಣಿ ಆಯ್ಕಾಲಿಯ್. ಸಾಂಗ್ ಮ್ಹಾಕಾ ತುಜೆಂ ರಾಜಿನಾಮ್ ಪತ್ರ್
ಜೂರ್ ಕರುಂ? ತುಂ ಮ್ಹಾಕಾ ಸೊಡ್ನ್ ವೆತಾಯ್?" ವಿಚಾರ್ಲೆಂ ಡೆನಿಸ್
ಪಾಯ್ಚ್ಯಾ ಮುಖಮಳಾಕ್ ಪಳೆವ್ನ್.

"ನಾ ಪುತಾ, ನಾ. ಹಾಂವ್ ತುವ್ಕಾಂ ಕಸೊ ಸೊಡುನ್ ವಚುಂ?

"ತರ್ ಘೆ ಹೊ ತುಕಾ ಹಾವೆಂ ತಯಾರ್ ಕರುನ್ ದವರ್ಲ್ಲೊಲೊ ಪ್ರೊಮೋಶ
ೊ ಹುದ್ದೊ. ಹೊ ತುವೆಂ ಸ್ವೀಕಾರ್ ಕರ್ಚೊ" ಮ್ಹಣೊನ್ ತಾಣೆ ನೊಯೆಲಾಕ್
ಗಿಂ ಆಪವ್ನ್ ಮ್ಹಳೆಂ: "ಆಜ್ ಥಾವ್ನ್ ಹಿ ತುಜಿ ಸಂಪತ್ತ್. ತುಜೆಂ ದಾಯ್ಜ್,
ಜ್ಯಾ ನಿತಳ್–ಖರ್ಯಾ ಮೊಗಾಚೆಂ ದಿರ್ವೆಂ. ಹೆಂ ತುವೆಂ ಸ್ವೀಕಾರ್ ಕರ್ಚೆಂ. ಕಿತ್ಯಾ
ಚೊ ಮೋಗ್ ಆಜ್ ಜಿಕೊ" ಮ್ಹಣಾತ್ತ್ ಡೆನಿನ್ ಆಪ್ಲ್ಯಾ ಆವಯ್ಚೊ ಹಾ
ೀವನಾಚ್ಯಾ ಹಾತಾಂತ್ ದಿಲೊ.

ಸ್ಟೀವನಾಚೆ ದೊಳೆ ಉದಾಕ್ ಪಾಜ್ರಾಂವ್ಕ್ ಲಾಗ್ಲೆ. ನೊಯೆಲಾಯಿ ರಡ್ತಾಲಿ.

"ಪುಣ್ ಡೆಡಿ ಹೆಂ ದಿರ್ವೆಂ ತಾಜ್ಯಾಚ್ ಹಕ್ಕಾಚೆಂ ಮ್ಹಳ್ಯಾಚಿ ಖಾತ್ರಿ
ಯ್ಜಾಯ್. ದೆಕುನ್ ತಿ ರಿಜಿಸ್ಟರ್ಡ್ ಕರಿಜಾಯ್ ಪಡ್ತಾ. ತವಳ್ ಮಾತ್ರ್ ತಿಚೆ
ಂ ಹಕ್ಕಾಚೊ ಮ್ಹಾಲಕ್ ಜಾಂವ್ಕ್ ಪಾವ್ತಾಲೊಯ್. ತುಜೆಲಾಗಿಂ ತಾಚೆಂ ದಸ್ತಾ
ಜ್ ಆಸೊಂಕ್ ಜಾಯ್ ಪಡ್ತಾ ಆನಿ ತ್ಯಾ ದಸ್ತಾವೆಜಾಚಿ ಜರೂರ್ ಗರ್ಜ್ ಆಸಾ.
ನಿ ತೆಂ ದಸ್ತಾವೆಜ್ ರಿಜಿಸ್ಟರ್ಡ್ ದಫ್ತರಾಂತ್ ನ್ಯಾಯಾಧೀಶಾ ಹುಜ್ರಿಂ ರಚುಂಕ್
ಡ್ತಾ ಆನಿ ನ್ಯಾಯಾಧೀಶಾಚ್ಯಾ ದಸ್ಕತೆ ನಂತರ್ ತುಕಾ ಆತಾಂ ತುಜೆಂ ಹಕ್ಕ್
ಪ್ರಾಪ್ತ್ ಜಾತಾ ದೆಕುನ್ ಆಮಿ ಥಂಯ್ಸರ್ ಯಾ. ಆಮ್ಚೊ ನ್ಯಾಯಾಧೀಶ್
ಸೊನ್ ಆಸ್ಲ್ಲಾ ಕೊಡ್ತಿಕ್" ಮ್ಹಣೊನ್ ಡೆನ್ ಉಟ್ಲೊ.

ಸ್ಟೀವನಾಕ್ ಡೆನಿಚ್ಯಾ ಉತ್ರಾಂನಿ ಗುಸ್ಪಡಾಯ್ ಜಾಲಿ. ತೊ ಪುನಾಚ್ ಪಳೆ

ಲಾಗ್ಲೊ. ಪುಣ್ ನೊಯೆಲಾ ಜಾಣಾಸ್'ಲ್ಲಿ ಡೆನ್ ಖಿಂಯ್ಚ್ಯಾ ನ್ಯಾಯಾಧೀಶಾ ಖಂಯ್ಚ್ಯಾ ಕೊಡ್ತಿ ವಿಷ್ಯಾಂತ್ ಉಲಯ್ತಾ ಮ್ಹಳ್ಳೆಂ.

"ಚಲ್ಯಾಂ" ಮ್ಹಣಾಲಿ ನೊಯೆಲಾ ಸ್ಟೀವನಾಚೊ ಹಾತ್ ಧರುನ್. ಸ್ಟೀ ವೌನ್ ಆಸ್'ಲ್ಲೊ. ನೊಯೆಲಾ, ಸ್ಟೀವನ್,ಡೆನ್, ಆನಿ ಸೆರಾಫಿನ್ ಚವ್ಗಾಂಚ್ ಭಾ ಯೇವ್ನ್ ಕಾರಾರ್ ಬಸ್ಲಿಂ. ಜಜ್ ಡೆನ್ ಸ್ವತಃ ಕಾರ್ ಚಲಯ್ಲಾಗ್ಲೊ. ಥೊಡಾ ವೆಳಾನ್ ತಾಚೆಂ ಜಾಗ್ವಾರ್ ಕಾರ್ ಇಗರ್ಜೆಚ್ಯಾ ಆಂಗ್ಣಾಂತ್ ರಾವ್ಲೆಂ.

"ಹಿ ಆಮ್ಚಿ ಕೋಡ್ತ್ ಡೆಡಿ. ಆಮಿ ಹಿಕಾ ಇಗರ್ಜ್ ಮ್ಹಣ್ತಾಂವ್. ನ್ಯಾ ಧೀಶ್ ಭಿತರ್ ಆಮ್ಕಾಂ ರಾಕ್ತಾ. ತಾಕಾ ಆಮಿ ಸಾಸೆದೊರ್ತ್ ಮ್ಹಣ್ತಾಂವ್."

"ಮ್ಹಾಕಾ ಸಮ್ಜ್ಲೆಂ ಪುತಾ. ಆಮ್ಚೆಂ ರೆಸ್ಪೆರ್ ಜಾಂವ್ಕ್ ನಾತ್'ಲ್ಲೆಂ."

"ಆನಿ ಆಜ್ ತೆಂ ಜಾತೆಲೆಂ. ಫಾ। ಮಾರಿಯೊ ಆಮ್ಕಾಂ ರಾಕ್ತಾ: ತೊ ತುಮ ರೆಸ್ಪೆರ್ ಕರ್ತೊಲೊ. ಉಪ್ರಾಂತ್ ತುಮ್ಕಾಂ ಕೊಣೆಂಯಿ ಕಿತೆಂಚ್ ಉಲಂವ್ಚೆ ಹಾ ಆಸ್ಚೆಂ ನಾ, ಕಿತ್ಯಾಕ್ ಲಗ್ನಾ ಸರ್ಟಿಫಿಕೆಟ್ ತುಮ್ಚ್ಯಾ ತಾಬೆಂತ್ ಆಸ್ತೆಲಿ ಆನಿ ದೇ ತೆಂಪ್ಲಾಂತ್ ತುಮ್ಚ್ಯಾ ಲಗ್ನಾಚಿ ರುಜ್ವಾತ್ ಉರ್ತೆಲಿ" ಇತ್ಲೆಂ ಮ್ಹಣೊನ್ ತಿಂ ಇಗ ಭಿತರ್ ಗೆಲಿಂ. ಫಾ। ಮಾರಿಯೊ ತಾಂಕಾಂಚ್ ರಾಕ್ತಾಲೊ, ಡೆನಿಚ್ಯಾ ಮುಂಗ ಸಾಂಗ್ಣೆ ಅನುಸಾರ್ ಆನಿ ತಾಣೆ ವಿಗಾರಾಕ್ ಜಾಗಯ್ಲೊ. ವಿಗಾರಾನ್ ಸ್ಟೀವನ್ ನೊಯೆಲಾಚೆಂ ರೆಸ್ಪೆರ್ ಕೆಲೆಂ. ಆಲ್ತಾರಿ ಹುಜ್ರಿಂ ದೆವಾ ಮುಖಾರ್ ಸ್ಟೀವನಾ ಆಪ್ಲ್ಯಾ ನೊಯೆಲಾಕ್ ಪತಿಣ್ ಸ್ವೀಕಾರ್ ಕೆಲಿ ಆನಿ ಇಗರ್ಜೆಚ್ಯಾ ದಾಖ್ಲ್ಯಾ ಪುಸ್ತಕಾ ದಸ್ಕತ್ ಕರ್ನ್ ತಿಂ ಪಾಟಿ ಆಯ್ಲಿಂ.

"ಆತಾಂ ತುಜೊ ಬಾಪ್ ವೇಶ್ಯಾ, ಬಾಸ್ಕಳ್, ಬಾಜಾರಿ, ಗರೀಬ್, ಭಿಕಾರ ನೊಯೆಲಾಕ್ ಸುನ್ ಜಾವ್ನ್ ಕಸೊ ಸ್ವೀಕಾರ್ ಕರಿನಾ ತೆಂ ಹಾಂವ್ ಪಳೆತೆಲಿಂ ಮ್ಹಣಾಲಿ ನೊಯೆಲಾ.

"ಆಜ್ ನೊಯೆಲಾ ಭಿಕಾರಿ, ಗರೀಬ್ ನಹಿಂ ಡೆಡಿ; ಆಜ್ ನೊಯೆಲಾ ಉದ್ಯಮ್ ಕೇಂದ್ರ್ ಲೆಖ್ ಕರುಂಕ್'ಚ್ ತುಜ್ಯಾ ಬಾಪಾಯ್ಕ್ ಉರ್'ಲ್ಲಿ ಜೇಣ ಪಾಂವ್ಚಿ ನಾ" ಡೆನ್ ಮ್ಹಣಾಲೊ.

"ಮ್ಹಜ್ಯಾ ಬಾಪಾಯ್ನ್ ಖಿರೆಂಚ್ ವಾಯ್ಟ್ ಕೆಲೆಂ ಪುತಾ, ಪ್ರತಿಫಳ್ ತಾಣ ಮೆಳೊಂಕ್'ಚ್ ಫಾವೊ. ಜರ್ತರ್ ಮ್ಹಾಕಾ ಹೆಂ ಪಯ್ಲೆಂ ಕಳಿತ್ ಆಸ್'ಲ್ಲೆಂ ತರ್ ಹಿ ಕಥಾ ದುಸ್ರಿಚ್ ಜಾಂವ್ಕ್ ಪಾವ್ತಿ. ನೊಯೆಲಾ. ಕಿತೆಂಯಿ ಜಾಂವ್ ನಿಮಾಣೆ ತರಿ ಆಮ್ಚೆಂ ಲಗ್ನ್ ಜಾಲೆಂ" ಮ್ಹಣಾಲೊ ಸ್ಟೀವನ್.



204

ಆಜ್ ಸ್ಟೀವನಾಚ್ಯಾ ಜಿವಿತಾಂತ್ಲೊ ಮಹತ್ವಾಚೊ ದೀಸ್ ಜಾಂವ್ಕ್ ಪಾವ್ಲೊ. ನಿನ್ ಬಿನ್ನಿ ಪೆಟೆಕ್, ಆಪ್ಲ್ಯಾ ಮಾಂವಾಕ್, ರೈಮಂಡ್ ಆಲ್ವಾರಿಸಾಕ್ ಫೋನ್ ಕರ್ನ್ ಾಂವ್–ಮಾಂಯ್ಕ್ ದೊಗಾಂಯ್ಕಿ ಆಪಯ್ಲೆಂ. ವಕೀಲ್ ಜೈರಾಜ್ ೌಡ ಆನಿ ನೀಲಾವತಿ ತಸೆಂ ತಾಂಚ್ಯಾ ಭುಗ್ರ್ಯಾಂಕ್, ಜನರಲ್ ಮೆನೆಜರ್ ರಾಜ್ ಮಾರ್. ರುಫಸ್, ಸುಭಾಸ್ ಶೆಟ್ಟಿ, ಶಾಮ್ಲಾ ಗೌಡ ಆನಿ ಇ। ರಂಗರಾಜ್, ಮಿಶನರ್ ಸುವಾರಿಸ್, ಫಾ। ಮಾರಿಯೊ ಆನಿ ತಾಚ್ಯಾ ಬೋವ್ ಲಾಗ್ಗಿಲ್ಯಾ ಖಾಸ್ ನ್ಯಾಂಕ್ ತಾಣೆ ಆಪವ್ಣೆ ದಿಲೆಂ ಆನಿ ಏಕ್ ಜೆವ್ಣಾ ಸತ್ಕಾರ್ ಕೆಲೊ.

ಹ್ಯಾ ಜೆವ್ಣಾವೆಳಿಂ ಡೆನಿನ್ ಮಟ್ವೆಂ ಚಾರ್ ಉತ್ರಾಂ ಉಚಾರ್ನ್ ಮ್ಹಳೆಂ: ಮೊಗಾಚ್ಯಾಂನೊ, ಹೆಂ ಕಾರ್ಯೆಂ ಲ್ಹಾನ್ಶೆಂ ಹಾವೆಂ ಆಚರಿಲ್ಲೆಂ ಕಾರಣ್ ತುಮ್ಕಾಂ ಜ್ಯಾಪ್ ಕರ್ತೆಲೆಂ. ಪುಣ್ ಏಕ್ ವಿಷಯ್ ಹಾವೆಂ ಎದೊಳ್ ಪರ್ಯಾಂತ್ ಗುಪಿತ್ ವರ್ಲ್ಲೊ. ಸ್ಟೀವನ್ ರೋಚ್ ಮಾನ್ಯ ಗಾಬ್ರಿಯೆಲ್ ರೊಚಾಚೊ ಪುತ್. ಪುಣ್ ಕಾ ಖುನಿಯೆಚ್ಯಾ ಆನಿ ಚೊರಿಯೆಚ್ಯಾ ಘಟ್ಕೆರ್ಯಾ ಅಪ್ರಾಧಾರ್ 14 ವರ್ಸಾಂಚಿ ಯ್ಲ್ ಸಜಾ ಪ್ರಾಪ್ತ್ ಜಾಲ್ಲಿ. ಅಸಲ್ಯಾ ವ್ಯಕ್ತಿಕ್ ಬಚಾವ್ ಕರ್ಚೆ ಖಾತಿರ್ ಹಾವೆಂ ಲ್ಲ್ಯಾ ಹರ್ ಪ್ರಯತ್ನಾಂತ್ ಸರ್ವಾಂಕ್ ಏಕ್ ಮಿಸ್ತೆರ್ ಉಬ್ಜಾಲ್ಲೊ.

“ಹೊ ಡೆನ್ ರೋಚ್ ತಾಚೊ ಪ್ರತಿಸ್ಪರ್ಧಿ ಜಾವ್ನಾಸ್ಚ್ಯಾ ಗಾಬ್ರಿಯೆಲ್ ೊಚಾಚ್ಯಾ ಪುತಾಕ್, ಸ್ಟೀವನ್ ರೊಚಾಕ್ ಬಚಾವ್ ಕರ್ನ್ ಆಪ್ಣ ತೆವ್ಯಿನ್ ವೊಡ್ತಾ ಂ ಕಾರಣ್ ಕೊಣ್ಯಿ ಸಮ್ಜೊಂಕ್ ಸಕ್ಲ್ಲೆ ನಾಂತ್. ವಕೀಲ್ ಮಹಾಶಯ್ ಜೈರಾಜ್ ೌಡಾನ್ಯಿ ಮ್ಹಾಕಾ ಏಕ್ ಸವಾಲ್ ಕೆಲ್ಲೆಂ. ನ್ಯಾಯ್‌ಮೂರ್ತಿ, ಕಾಯ್ದೊ ರಕ್ಷಕ್ ಪೊಲಿಸ್ ಕಮಿಶನರ್ ಮಾಯ್ಕಲ್ ಸುವಾರಿಸಾನ್ಯಿ ಸವಾಲ್ ಕೆಲ್ಲೆಂ ಮ್ಹಣೊನ್ ತೊ ಗಾಬ್ರಿಯೆಲ್ ರೊಚಾಚೊ ಪುತ್. ತುಂ ಕಿತ್ಯಾಕ್ ತಾಚೆಖಾತಿರ್ ವದ್ದಾ ತ್ತಾಯ್?”, ವಕೀಲ್ ಜೈರಾಜ್ ಗೌಡಾನ್ “ತುಮಿ ಸಗ್ಳೆ ರೋಚ್ ಕುಟ್ಮಾಂತ್ಲೆ

ಮ್ಹಣ್ಚ್ ತುಮ್ಚ್ಯಾ ಮಧೆಂ ಕಿತೆಂ ತರಿ ಸಂಬಂಧ್ ಆಸಾ ಮ್ಹಣ್ ಹಾವೆಂ ಚಿಂತ್ಯ ಮ್ಹಣ್ ಮ್ಹಾಕಾ ವಿಚಾರ್ಲ್ಲೆಂ. ಆನಿ ತಾಕಾ ಹಾವೆಂ ಜಾಪ್ ದಿಲ್ಲಿ: ‘ತುಂ ಕಿ ಚಿಂತ್. ವೇಳ್–ಕಾಳ್ ಲಾಗಿಂ ಯೆತಾಸ್ತಾನಾ ಆಮ್ಚೊ ಸಂಬಂಧ್ ಕಳಯ್ತೊಲೊಂ’ ಮ್ಹಣ್.

“ಆನಿ ತೊ ವೇಳ್–ಕಾಳ್ ಆಜ್ ಉದೆಲೊ. ಥೊಡ್ಯಾ ಅನಿವಾರ್ಯ್ ಣಾಂಕ್ ಲಾಗೊನ್ ಹಾವೆಂ ಹ್ಯಾ ಸಂಬಂಧಾವಿಶಿಂ ಮೌನತಾ ಘೆತ್ಲ್ಲಿ. ತಿ ಬೋವ್ ಲಾಂಬ್ ಆಸಾ. ಪುಣ್ ಖರೊ ವಿಷಯ್ ಸಾಂಗೊಂಕ್ ವ ಸಂತೋಸ್ ಭಗ್ತಾ. ಹೊ ಸ್ಟೀವನ್ ರೋಚ್ ಮ್ಹಜೊಚ್ ಬಾಪ್ ಜಾವಾ ಸಾ, ಹ ಮ್ಹಜ್ಯಾ ಆವಯ್ ನೊಯೆಲಾ ಪಿಂಟೊಚೊ ಪತಿ. ದೆವಾಚ್ಯಾ ವಿಚಿತ್ರ್ ಮಾಂಡ ಅನುಸಾರ್ ಕಾಳಾ ಆಧಿಂ ತಾಂಚ್ಯಾ ಜಿಣಿಯೆಂತ್ ಏಕ್ ತುಫಾನ್ ಉಟ್ಲೆಂ ಮ್ಹಜ್ಯಾ ಆವಯ್–ಬಾಪಾಯ್ ಮಧೆಂ ಲಾಂಬ್ ಕಾಳಾಚೊ ಅಂತರ್ ಉಬ್ಜ ಮ್ಹಜಿಂ ಆವಯ್–ಬಾಪಯ್ ಎಕಾಮೆಕಾಚ್ಯಾ ನದ್ರೆ ಥಾವ್ನ್ ಪಯ್ಸ್ ಉ ವಿಧಿನ್ ತಸಲೊ ಪಾಸ್ ತಾಂಚೆರ್ ಉಡಯಿಲ್ಲೊ. ಪುಣ್ ಮ್ಹಸ್ತ್ ವರ್ಸಾಂ ಪಯ್ಸ್ ಉರ್ಲ್ಯಾರಿ ಖರೊ ಮೋಗ್ ಜಯ್ತಿವಂತ್ ಜಾಲೊ ಆನಿ ವೇಳ್–ಘಡಿಯ ತಾಂಕಾಂ ಆವ್ಚಿತ್ ಪುನರ್ ಮಿಲನ್ ಫಾವೊ ಕೆಲೆಂ. ಹ್ಯಾ ಸಂತೋಸಾನ್ ಆಜ್ ಲ್ಹಾನ್ ಜಿವ್ಣ್ ಕಾರ್ಯೆಂ ಹಾವೆಂ ದವರ್ನ್ ತುಮ್ಕಾಂ ಆಪವ್ಣೆ ದಿಲೆಂ. ಆಜ್ ಥಾ ಹೊ ಮ್ಹಜೊ ಬಾಪ್. ಆಪ್ಲ್ಯಾ ಪತಿಣ್, ಪುತ್, ಸುನ್, ನಾತ್ರಾಂ ಸಾಂಗಾ ಜಿಯೆವ್ನ್ ಆಸ್ತೊಲೊ” ಮ್ಹಣಾಲೊ ಡೆನ್.

ಆಯ್ಕೊನ್ ಸರ್ವಾಂಕ್ ಸಹಜ್ ಅಜ್ಯಾಪ್ ಜಾಲೆಂ.

“ಪುಣ್ ಹಿ ಸಂಗತ್ ತುಜೊ ಆಜೊ ಗಾಬ್ರಿಯೆಲ್ ರೋಚ್ ನೆಣಾಸ್ಲ್ಲೊ ವಿಚಾರ್ಲೆಂ ಕಮಿಶನರ್ ಮಾಯ್ಕಲ್ ಸುವಾರಿಸಾನ್.

“ತಿ ಆಮ್ಚ್ಯಾ ಕುಟ್ಮಾ ಭಿತರ್ಲಿ ಏಕ್ ಮಾರೆಕಾರ್ ಕಥಾ. ಹರ್ಯೆಕಾ ಮನ್ಶ್ಯಾ ಜಿಣಿಯೆಂತ್ ಎಕೆಕ್ ಕಥಾ ಆಸ್ತಾ. ಆನಿ ಹರ್ಯೆಕಾ ಕಾಣಿಯೆ ಪಾಟ್ಲ್ಯಾನ್ ವಿವಿ ಅರ್ಥ್ ಆನಿ ಘಡಿತಾಂ ಆಸ್ತಾತ್. ಥೊಡಿಂ ವಿವರಾಂವ್ಕ್ ಜಾತಾತ್. ಥೊ ಅವಿವರಣ್ಯಾಕ್ ಲಗ್ತಿ ಜಾವ್ನಾಸ್ತಾತ್. ಥೊಡ್ಯಾ ಘಡಿತಾಂ ಪಾಟ್ಲ್ಯಾನ್ ನಿಗೂ ಮಿಸ್ತೆರ್ ಆಸ್ತಾತ್ ಆನಿ ತೆ ಸಾಂಗ್ಚೆ ತಸಲೆ ನಹಿಂ ಜಾವ್ನಾಸ್ತಾತ್. ತೆ ಸಂ ರಾಂತ್ ಜನ್ಮಾಲ್ಲ್ಯಾ ಹರ್ ಮನ್ಶ್ಯಾಚ್ಯಾ ಜಿವಿತಾಂತ್ ಭರ್ಸಲ್ಲೆಚ್ ಆಸ್ತಾತ್. ಹಾಂತ ಸಭಾರ ಸವಾಲಾಂಯಿ ಆಸ್ತಾತ್. ತಾಂಕಾಂ ಜಾಪಿಯಿ ಆಸ್ತಾತ್. ಪುಣ್ ಜಾಯ್ತ ಸವಾಲಾಂ ಆಸಿಂ ಆಸ್ತಾತ್ ಆನಿ ತ್ಯಾ ಸವಾಲಾಂಕ್ ಜಾಪಿ ಆಸಾನಾಂತ್,

“ಆಜ್ ಹಾಂವ್ ಅಧಿಕ್ ಸಂತೊಸ್ ಪಾವ್ತಾಂ—ಸಭಾರ್ ವರ್ಸಾಂ ಉಪ್ರಾಂತ್ ಜ್ಯಾ ಬಾಪಾಯ್ಕ್ ಹಾವೆಂ ಮ್ಹಜಿ ಖರಿ ವಳಕ್ ಕರ್ನ್ ದಿಲಿ, ಕಿತ್ಯಾಕ್ ತೊ ಮ್ಹಜೆ ವ್ನ್ ಮೆಕ್ಳೊ ಜಾವ್ನ್ ವೆತಾಸ್ತಾನಾ ಹಾಂವ್ ಬೋವ್ ಲ್ಹಾನ್ ಆಸ್‌ಲ್ಲೊಂ. ಸ್ಥಿತೆನ್ ಆಮ್ಚ್ಯಾ ಜಿವಿತಾಂತ್ ಏಕ್ ಕಾಣಿ ಘಡ್ಲಿ. ತಿ ಬೋವ್ ಚಡ್ ಂಬ್ ಅವ್ದೆಕ್ ವ್ಹೆಲಿ. ಆನಿ ಆಜ್ ತಿ ಸಂಪೂರ್ಣ್ ಜಾವ್ನ್ ಆಯ್ಲಿ. ಮ್ಹಜೊ ಪ್ ಮ್ಹಾಕಾ ಮೆಳ್ಳೊ. ಹ್ಯಾ ಸಂತೊಸಾಂತ್ ತುಮ್ಕಾಂಯಿ ವಾಂಟೆಲಿ ಕರ್ಚ್ಯಾಂತ್ ಾಕಾ ದಾಧೊಸ್ಕಾಯ್ ಭಗ್ತಾ.”

“ಭಾಗಿ ತುಂ ಡೆನ್ ರೋಚ್” ಮ್ಹಣಾಲೊ ಕಮಿಶನರ್. “ತುಜ್ಯಾ ರುಪಾಂತ್ ಜ್ಯಾ ಬಾಪಾಯ್ಚೆಂ ಮುಖ್ ದಿಸ್ತಾ. ಆಜ್ ತುಂ ಖಾಡಾವಿಣೆ ಸ್ಟೀವನ್ ರೋಚ್‌ಚ್ ಸ್ತಾಯ್. ಹಾಂತುಂ ಕಾಂಯ್ಚ್ ದುಬಾವ್ ನಾ ಕಿ ದೆಖ್ತೆಲ್ಯಾಕ್ ಮ್ಹಣೊಂಕ್ ಡೆನ್ ೋಚ್, ಪುತ್ ಸ್ಟೀವನ್ ರೊಚಾಚೊ ಮ್ಹಣ್. ಕಿತ್ಯಾಕ್ ತುಮಿ ದೊಗ್‌ಯಿ ಎಕಾಚ್ ಪಾಚೆ ದಿಸ್ತಾತ್, ಕೊಂಗ್ರೆಚ್ಯುಲೇಶನ್ಸ್ ತುಮ್ಚ್ಯಾ ಪುನರ್ ಮಿಲನಾಕ್” ಮ್ಹಣೊನ್ ತ್ರಾಂನಿ ಉಲ್ಲಾಸಿಲೆಂ. ಪುಣ್ ಕೊಣಾಕ್‌ಚ್ ಗುಪ್ತಿಂ ಮಿಸ್ತೆರ್ ಕಳ್ಳೊನಾ ಆನಿ ತೊ ನ್ಚೊಂಚ್ಯಾ ಪ್ರಯತ್ನಾಕ್ ಕೊಣ್‌ಯಿ ಗೆಲೆನಾಂತ್.

ಆಜ್ ಸ್ಟೀವನಾಚ್ಯಾ ಸಂತೊಸಾಕ್ ಅಳಿ ನಾತ್‌ಲ್ಲಿ. ತಾಣೆ ಜಿಣಿಯೆಂತ್ ಭಗ್‌ಲ್ಲೆ ಕಷ್ಟ್ ಆಯ್ತೆ ದಿಸಾ ವಿಸ್ರೊನ್ ಸೊಡ್ಲೆ. ಸೆರಾಲಿನಾಚೊ ತಾಕಾ ಉಗ್ಡಾಸ್‌ಚ್ ಯ್ಲೊನಾ. ಕಿತ್ಯಾಕ್ ತಾಕಾ ತಾಣೆ ವಿಸ್ರೊನ್‌ಂಚ್ ಸೊಡ್‌ಲ್ಲೆಂ. ಆಯ್ಚೊ ದೀಸ್ ಚ್ಯಾ ಜಿವಿತಾಂತ್ಲೊ ಅತೀ ಮಹತ್ವಾಚೊ ಜಾಂವ್ಕ್ ಪಾವ್‌ಲ್ಲೊ ಆಪ್ಲ್ಯಾ ಪಾಯ್ನ್ ಕೆಲ್ಲೆಂ ಗುಪ್ತ್ ಅಕ್ರಮ್ ತಾಚ್ಯಾ ಮತಿಂತ್ ಯೆತಾನಾ ತೊ ಕ್ರೋಧಾನ್ ಮಾಳ್ತಾಲೊ. ಸಭಾರ್ ವರ್ಸಾಂ ಉಪ್ರಾಂತ್ ಆಜ್ ನೊಯೆಲಾ ಆಪ್ಲ್ಯಾ ಪ್ರೇಮಿ ೀವನಾಕ್ ಆಪ್ಣಾವ್ನ್ ವ್ಹರ್ತ್ಯಾ ಸಂತೊಸಾನ್ ಬುಡ್‌ಲ್ಲಿ. ತಿ ರಾತ್ ಸ್ಟೀವನಾನ್ ಪ್ಲ್ಯಾ ಪತಿಣ್, ಪುತ್, ಸುನ್ ಆನಿ ನಾತ್ರ್ಯಾಂಸಂಗಿಂ ಅಧಿಕ್ ದಾಧೊಸ್ಕಾಯೆನ್ ಶಾರ್ ಕೆಲಿ.

ಉಜ್ವಾಡ್ತಚ್ ಸ್ಟೀವನ್ ಮ್ಹಣಾಲೊ ಡೆನಿಲಾಗಿಂ: ”ಪುತಾ! ಮ್ಹಾಕಾ ಪುನಾ ಚಾಜಾಯ್ ಆನಿ ಮ್ಹಜ್ಯಾ ಮಿಲ್ಲ್ ವಾವ್ರಾಡ್ಯಾಂಕ್ ಖುಶ್ ಕರಿಜಾಯ್. ಕಿತ್ಯಾಕ್ ವೆಂ ನವೆಂ ಜೀವನ್ ಪ್ರಾರಂಭ್ ಕೆಲೆಂ. ಮ್ಹಾಕಾ ಮ್ಹಜೆಂ ಕುಟಾಮ್ ಪಾಟಿ ಳ್ಳೆಂ. ತ್ಯಾ ಶಿವಾಯ್ ಮ್ಹಜಿ ಜವಾಬ್ದಾರಿಯಿ ಥಂಯ್ಸರ್ ಆಸಾ.”

“ಕಾಂಯ್ ಚಿಂತ್ತಾ ಕರಿನಾಕಾ ಡೆಡಿ. ತುಂ ಆತಾಂ ಧನಿ. ಹೆಂ ಸಗ್ಳೆಂ ಸಂಪತ್ತ್ ಜೆಂಚ್. ನಹಿಂಚ್ ಪುನಾಂತ್ಲೆಂ ಮಿಲ್ಲ್. ಬಗಾರ್ ಮ್ಹಜೆಂ ಕಿತೆಂ ಆಸಾ ತೆಂ ತುಜೆಂಚ್.

ತುಕಾ ಏಕ್ ದೀಸ್ ಹಾವೆಂ ಸಾಂಗ್‌ಲ್ಲೆಂ, ತುಕಾ ಉಗ್ಡಾಸ್ ಆಸ್ತೊಲೊ. ತುಕಾ ಹಾ
ಮ್ಹಜ್ಯಾ ನೊಯೆಲಾ ಮಿಲ್ಲಾಚೊ ಫೈನಾನ್ಸ್ ಕಂಟ್ರೋಲರ್ ಕರ್ನ್ ಹುದ್ದೊ
ದೀಸ್ ತುವೆಂ ಮ್ಹಳ್ಳೆಂಯ್: 'ತುಜೆಂ ಮಿಲ್ಲ್ ಹಾಂವ್ ಮ್ಹಜ್ಯಾಚ್ ಮಿಲ್ಲಾಬರಿ ವ
ಕರುಂಕ್ ಪೆಚಾಡ್ತೊಲೊಂ'. ಆನಿ ಹಾವೆಂ ತುಕಾ ಜಾಪ್ ದಿಲ್ಲಿ: "ತುಜ್ಯಾ ಮಿಲ್ಲಾ
ಆನಿ ತುಜೆಂಚ್ ಮ್ಹಳ್ಳೆಬರಿ. ಆನಿ ತಸೆಂಚ್ ಜಾತೆಲೆಂ' ಮ್ಹಣ್. ಆಜ್ ತಸೆಂ
ಜಾಲೆಂ. ತುಂ ಆತಾಂ ಧನಿ. ತುವೆಂ ತುಜ್ಯಾ ಮಿಲ್ಲಾಕ್ ಕೆದಾಳಾಯಿ ವಚ್ಯೆತ್, ಕೆ
ಳಾಯಿ ಯೆವ್ಯೆತ್. ತುಕಾ ಕೊಣ್‌ಯಿ ವಿಚಾರ್ತೊಲೊ ನಾ. ತುಂ ಕೊಣಾಚೊ
ನವ್ಕರ್ ನಹಿಂ. ಪಾಗ್ ಘೆಂವ್ಚೊ ಕಾಮಾಗಾರ್ ನಹಿಂ. ಬಗಾರ್ ವಾವ್ರಾಡ್ಯಾಂ
ಪಾಗ್ ದಿಂವ್ಚೊ ಧನಿ ಜಾವ್ನಾಸಾಯ್. ದೆಕುನ್ ತುವೆಂ ಪುನಾ ಕೆದಾಳಾಯಿ ವಚ್ಯೆತ
ಥಂಯ್ಸರ್ ಅಡಳ್ತೆದಾರ್ ಆಸಾತ್, ಸಾಂಭಾಳ್ತೆಲೆ. ತರಿ ತುಂ ತುಜಿ ಖುಶಿ ಜಾ
ಕರ್. ತುಜ್ಯಾ ವಾವ್ರಾಡ್ಯಾಂಕ್ ಖುಶ್ ಕರ್ ಆನಿ ತಾಂಚಿ ಥಂಯ್ ತುಜಿ ವಯ
ಬರೊ ಮಯ್ಪಾಸ್–ಮೋಗ್ ಉಬ್ಜಾಯ್. 'ಆಮ್ಚೊ ಧನಿ ಬರೊ. ಮೊಗಾಳ
ಮ್ಹಳ್ಳೆಂ ಉತಾರ್ ಹರ್ಯೆಕ್ಲ್ಯಾಚ್ಯಾ ತೊಂಡಾ ಥಾವ್ನ್ ಕೆದಾಳಾಯಿ ಉಚಾರ್‌ಲ್ಲ
ಆಸೊಂದಿ. ತಸಲೆ ಧನಿ ಕೆದಾಳಾಯಿ ಲಾಚಾರ್ ಜಾಯ್ನಾಂತ್. ದೆಕುನ್ ವಾವ
ಡ್ಯಾಂಕ್ ಖುಶ್ ದವರ್. ಜಸೆಂ ಎದೊಳ್ ಪರ್ಯಾಂತ್ ತೆ ಮ್ಹಜೆ ಥಂಯ
ಆಸ್‌ಲ್ಲೆ."

"ತಸೆಂಚ್ ಜಾತೆಲೆಂ ಧನಿಯಾ" ಮ್ಹಣಾಲೊ ಸ್ಟೀವನ್.

"ಅಳೆ ಪರತ್ ತೆಂಚ್ 'ಧನಿಯಾ' ಮ್ಹಳ್ಳೆಂ ಸಂಭೋದನ್. ಡೆಡಿ ವಿಸರ್ ತ
ಸಬ್ದಾಕ್."

"ಪುತಾ. ತುಕಾ ಧನಿ ಮ್ಹಣ್ ಧನಿಯಾಚೊ ಮಾನ್ ದೀವ್ನ್ ಜಾ
ಸವಯ್ ತಿ. ಕಿತೆಂ ಕರುಂ? ಮೊಗಾನ್ ಉಚ್ಚಾರಣ್ ಜಾತಾನಾ ಉತಾರ್ ಉತ್ರಾವ್
ಭಾಯ್ರ್ ಪಡ್ತಾ."

"ಅಜ್ ಥಾವ್ನ್ 'ಡೆನಿ' ಮ್ಹಣೊಂಕ್ ಸುರು ಕರ್."

"ತಾಂತುಂ ಕಾಂಯ್ ಚಡ್ ಫರಕ್ ನಾ ಪುತಾ. ಧನಿ ಆನಿ ಡೆನಿ ಮ್ಹಳ್ಯಾಂತ್
ತುಂ ಮ್ಹಜೊ ಪುತ್ ವ್ಹಯ್. ತಸೊಚ್ ಧನಿಯಿ ವ್ಹಯ್. ಕಿತ್ಯಾಕ್ ಹೆಂ ಎದೆ
ವ್ಹಡ್ ಸಂಪತ್ತ್ ಹಾವೆಂ ರಚ್‌ಲ್ಲೆಂ ನಹಿಂ. ತುವೆಂ ರಚ್‌ಲ್ಲೆಂಯ್. ತುಂ ಹ್ಯಾ ಸಂಪ
ತ್ತೆಚೊ, ಉದ್ಯಮಾಂಚೊ ಧನಿ. ಹಾಂವ್ ಮಾಗಿರ್ ಆಯಿಲ್ಲೊಂ ವ್ಯಕ್ತಿ. ರಗ್ತಾ
ಸಂಬಂಧಾಚ್ಯಾ ವಳ್ಕಿ ನಂತರ್ ಮಾತ್ರ್ ಆಮಿ ಬಾಪ್–ಪುತ್ ಶಿವಾಯ್ ಧನಿಕ್‌ಪಣಾ
ಖಾಲ್ ತುಂಚ್ ಧನಿ, ಕಿತೆಂಯಿ ಆಸೊಂ, ತುಜಿ ಖುಶಿ ಜ್ಯಾರಿ ಜಾತೆಲಿ" ಮ್ಹಣಾಲೊ

ೀವನ್.

“ಆತಾಂ ಏಕ್ ವಿಷಯ್ ಆಯ್ಕ್” ಮ್ಹಣಾಲೊ ಡೆನ್. “ಆಜ್ ತುವೆಂ ಕ್ಲ್ಯಾನ್ ವೆಚೆಂ ನಹಿಂ. ಮಾಮ್ಮಿಕ್ ಆಪವ್ನ್ ವ್ಹರ್. ಕಿತ್ಯಾಕ್ ತಿಣೆ ಪುನಾಂತ್ಲೆಂ ಪ್ಲೆಂ ನೊಯೆಲಾ ಮಿಲ್ಲ್ ಆಜೂನ್ ಪಳೆಂವ್ಕ್ ನಾ. ತಿಚ್ಯಾ ನಾಂವಾಚೆಂ ಉದ್ಯಮ್ ಂ. ತಿ ತ್ಯಾ ಮಿಲ್ಲಾಚಿ ಧನಿನ್. ತು ತಿಕಾ ಅಜೂನ್ ಹಾವೆಂ ಥಂಯ್ಸರ್ ವ್ಹರುಂಕ್ ಾ. ಹ್ಯಾನಿಮ್ತಿಂ ಆಜ್ ತುಂ ತಿಕಾ ಆಪವ್ನ್ ವ್ಹರ್ನ್ ವಚ್. ತುಜೆಂ ಸೊಭಿತ್ ಫ್ಲೆಟ್ ಸಾ. ತುಕಾ ನಾಜೂಕ್ ಕಾರ್ ಆಸಾ. ತುಜ್ಯಾ ಪತಿಣಿಕ್ ಪುನಾ ಶಹರ್ ದಾಕಯ್. ಂವ್ಡಾಯ್ ತಿಕಾ. ನೊಯೆಲಾ ಮಿಲ್ಲಾಚೆ ಸರ್ವ್ ವಾವ್ರಾಡಿ ಆಪ್ಲ್ಯಾ ಧನಿನೆಕ್ ಪಳೆಂವ್ದಿತ್. ನೊಯೆಲಾ ಮಿಲ್ಲಾಚಿ ಮ್ಹಾಲ್ಕಿಣ್ ‘ನೊಯೆಲಾ ರೋಚ್’ ಆವಯ್ ೆನ್ ರೊಚಾಚಿ ಆನಿ ಪತಿಣ್ ಸ್ಟೀವನ್ ರೊಚಾಚಿ ಮ್ಹಳ್ಳೆಂ ತುಜ್ಯಾ ವಾವ್ರಾಡ್ಯಾಂಕ್ ಾಕಯ್” ಮ್ಹಣಾಲೊ ಡೆನ್.

“ಸರ್” ಮ್ಹಣಾಲೊ ಸುಭಾಸ್ ಶೆಟ್ಟಿ, ಮೆನೆಜರ್ ತ್ಯಾ ಮಿಲ್ಲಾಚೊ. “ಡೆನ್ ಬಾಯ್ಲಾನ್ ಸಾರ್ಕೆಂಚ್ ಸಾಂಗ್ಲೆಂ. ಹೆಂ ಭಾಗ್ ಆಮ್ಕಾಂಯಿ ಲಾಭೊಂದಿ, ಆಮ್ಚ್ಯಾ ಧನಿನೆಕ್ ಪಳೆಂವ್ಚೆಂ.”

“ಬರೆಂಚ್” ಮ್ಹಣಾಲೊ ಸ್ಟೀವನ್. ಆನಿ ತ್ಯಾಚ್ ದೀಸ್ ಡೆನಿನ್ ತೀನ್ ಟಿಕೆಟ್ಯೊ ವಿಮಾನಾಚ್ಯೊ ಬುಕ್ ಕೆಲ್ಯೊ. ಸ್ಟೀವನಾಕ್, ನೊಯೆಲಾಕ್ ಆನಿ ಸುಭಾಸ್ ಶೆಟ್ಟಿಕ್.

“ಮಾಮ್ಮಿ ವಚ್. ಹವೊ ಬದ್ಲುನ್ ಯೆ. ತುಜೆಂ ಮಿಲ್ಲ್ ಪಳೆ. ಡೆಡಿಚೆಂ ಫ್ಲೆಟ್ ಪಳೆ. ಪುನಾ ಶಹರ್ ಪಳೆ. ತುಜ್ಯಾ ನಾಂವಾಚೊ ವೈಭವ್ ಪಳೆ” ಮ್ಹಣಾಲೊ ಡೆನ್ ಟಿಕೆಟಿ ಹಾತಾಂತ್ ದೀವ್ನ್. ನೊಯೆಲಾಕ್ ಆಪ್ಲ್ಯಾ ಪತಿಸಂಗಿಂ ವೆಚ್ಯಾಕ್ ಅಧಿಕ್ ಸಂತೊಸ್ ಭಗ್ಲೊ. ಡ್ರಾಯ್ವರಾನ್ ತಾಂಕಾಂ ಬೆಂಗ್ಳುರ್ ಎರ್‌ಪೊರ್ಟಾ ಪರ್ಯಾಂತ್ ಪಾವಯ್ಲೆಂ. ವಿಮಾನ್ ಸುಟ್ತಚ್ ಡ್ರಾಯ್ವರ್ ಪಾಟಿ ಆಯ್ಲೊ.

ನೊರಾಕ್ ಭಾರಿಚ್ ಅಜ್ಯಾಪ್. ಆಪ್ಲ್ಯಾ ಬಾಪಾಯ್ ವಿಷ್ಯಾಂತ್ ಡೆನಿನ್ ಇತ್ಲೊ ಕಾಳ್ ಪರ್ಯಾಂತ್ ಸಾಂಗಾನಾತ್ಲ್ಲ್ಯಾಕ್ ನೊರಾ ಡನಿಚೆರ್ ಶಿಣ್ಲೆಂ. ಪುಣ್ ಡೆನಿನ್ ಬಾಯ್ಲೆಕ್ ಶಾಂತ್ ಕೆಲೆಂ. ನೊರಾ ಬರ್ಯಾ ಸವ್ಭಾಣೆಚೆಂ ಚೆಡುಂ ಜಾಲ್ಲ್ಯಾನ್ ಪತಿಲಾಗಿಂ ಗರ್ಜೆ ಭಾಯ್ಲಿಂ ಸವಾಲಾಂ ಕರುಂಕ್ ಗೆಲೆಂನಾ. ಡೆನಿ ಹಾಂತುಂಚ್ ತೃಪ್ತಿ ಜಾಲ್ಲೊ.

ಸ್ಟೀವನ್–ನೊಯೆಲಾ ಪುನಾ ಪಾವ್ಲ್ಲಿಂಚ್ ಸ್ಟೀವನಾನ್ ನೊಯೆಲಾಕ್ ಆಪ್ಲ್ಯಾ ಫ್ಲೆಟಾಕ್ ಆಪವ್ನ್ ವ್ಹೆಲೆಂ. “ಡೆನಿನ್ ಮ್ಹಾಕಾ ದಿಲ್ಲೆಂ ವಸ್ತಗೃಹ್ ಹೆಂ.

ಲ್ಹಾನ್ಸೆಂ ರಾವ್ಪೆರ್" ಮ್ಹಣಾಲೊ ಸ್ಟೀವನ್. ನಿಜಾಯ್ಕಿ ಉತ್ತಿಮ್ ಸವ್ಲತೆಚೆಂ ಫ್ಲೆಟ್ ಜಾವ್ನಾಸ್ಲ್ಲೆಂ. ಆಧುನಿಕ್ ಸರ್ವ್ ಸವ್ಲತ್ಯಾಂನಿ ಆಟಾಪ್ಲೆಲೆಂ. ತೊ ದೀ ನೊಯೆಲಾ–ಸ್ಟೀವನಾನ್ ವಿಶ್ರಾಂತೆಖಾತಿರ್ ಖರ್ಚಿಲೊ. ದುಸ್ರೆ ದೀಸ್ ಸ್ಟೀವನಾ ಮಿಲ್ಲಾಚ್ಯಾ ಆಡಳಿತ್ ವರ್ಗಾಕ್ ತಾಕಿದ್ ದೀನ್ ಸಾಂಗ್ಲೆಂ: "ಹ್ಯಾ ಹಫ್ತ್ಯಾ ಚ ಆಖ್ರೇಚ್ಯಾ ದಿಸಾ ಸನ್ವಾರಾ ಸಗ್ಳ್ಯಾ ಮಿಲ್ಲಾಕ್ ರಜಾ ಘೋಷಿತ್ ಕರಿಜಾಯ್ ಆ ಏಕ್ ಪಾರ್ಟಿ ಸತ್ಕಾರ್ ಕಾರ್ಯೆಂ ದವ್ರಿಜಾಯ್" ಮ್ಹಣ್.

ತಸೆಂಚ್ ಜಾಲೆಂ. ಮಿಲ್ಲಾಚ್ಯಾ ಸಗ್ಳ್ಯಾ ವಾವ್ರಾಡ್ಯಾಂಕ್ ಭಾರಿಚ್ ಗಡ್ದ್ ಪಾಟ ಸತ್ಕಾರ್ ಆಸಾ ಕೆಲೊ ಆನಿ ತ್ಯಾ ದೀಸ್ ಡೆನಿಕ್, ನೊರಾ–ಭುಗ್ಯಾಂಕ್ ಆಪವ್ಣೆ ದಿಲ ತ್ಯಾ ಪ್ರಕಾರ್ ಡೆನಿ ಪರಿವಾರ್‌ಯಿ ಹಾಜರ್ ಜಾಲ್ಲೆಂ. ಸಭೆರ್ ಡೆನಿನ್ ಮಿಲ್ಲಾಚ ಸರ್ವ್ ವಾವ್ರಾಡ್ಯಾಂಕ್ ಆಪ್ಲ್ಯಾ ಆವಯ್–ಬಾಪಾಚಿ ಪರಿಚಯ್ ಕರ್ನ್ ದಿ ಸರ್ವಾಂಕ್ ಅಜ್ಯಾಪ್.

"ಹೆಂ ಅಸೆಂ ಕಸೆಂ? ತಸೆಂ ಕಸೆಂ?" ಮ್ಹಣ್ ಸಭಾರಾಂಕ್ ಸವಾಲ್ ಜಾಲ್ಲೆಂ ಥೊಡ್ಯಾಂಕ್ ಜಾಪಿ ಮೆಳ್ಳ್ಯೊ. ಥೊಡ್ಯಾಂಕ್ ಅರ್ಥ್ ಜಾಲೊನಾ. ಕಿತೆಂ ಜಾಲ್ಯಾ ಮಿಲ್ಲಾಚ್ಯಾ ನಾಂವಾಚಿ ಮ್ಹಾಲ್ಕಿಣ್ ನೊಯೆಲಾ ರೊಚಾಕ್ ಸರ್ವಾಂನಿ ದೆಖ್ಲ್ಲಂ ಮ್ಹಾಲ್ಕಿಣ್ ನೊಯೆಲಾ, ಡೆನ್ ರೋಚ್ ಸಾಯ್ಬಾಚಿ ಆವಯ್ ಮ್ಹಣ್ ಹರ್ಯೆಕ್ಲ್ಯಾ ಜಾಣಾ. ಪುಣ್ ಸ್ಟೀವನ್ ರೊಚಾಚಿ ಪತಿಣ್ ಮ್ಹಳ್ಳೆಂ ಆನಿ ಸ್ಟೀವನ್ ರೋಚ್ ಡೆನಿ ಸಾಯ್ಬಾಚೊ ಬಾಪ್ ಮ್ಹಳ್ಳೆಂ ಆಜ್ ಜಾಣಾ ಜಾವ್ನ್ ಹರ್ಯೆಕ್ಲ್ಯಾನ್ ನಾಕಾರ್ ಬೊಟಾಂ ಚಡಯ್ಲ್ಲಿಂ.

ಸಂಸಾರಾಂತ್ಲ್ಯಾ ಸಭಾರ್ ಆಚರ್ಯಾಂ ಪಯ್ಕಿ ಹೆಂಯಿ ಏಕ್ ಮ್ಹಣ್ ತಾಂಕಾಂ ಭಗ್ತಾನಾ ಮಿಲ್ಲಾಂತ್ಲ್ಯಾ ಥೊಡ್ಯಾ ಪನ್ನ್ಯಾ ವಾವ್ರಾಡ್ಯಾಂಕ್ ಹೆಂ ಅರ್ಥ್ ಸಮ್ಜಾ ನಾತ್ಲ್ಲೆಂ ಸಮಸ್ತ್ಯಂ ಜಾಲ್ಲೆಂ. ಕಿತ್ಯಾಕ್ ತೆ ಜಾಣಾಸ್ಲ್ಲೆ ನೊಯೆಲಾ ಮಿಲ್ಲ್ ಪಯ್ಲ್ಲೆಂ 'ಡೇವಿಸ್ ಮಿಲ್ಲ್' ಜಾವ್ನಾಸ್ಲ್ಲೆಂ. ತ್ಯಾ ಆಧಿಂ ಡಿ'ಕ್ರೂಜ್ ಮಿಲ್ಲ್ ಜಾವ್ನ ಸ್ತಾನಾ ಡಿ'ಕ್ರೂಜಾಚಿ ಧುವ್ ಸೆರಾಲಿನಾಚಿಂ ಕಾಜಾರ್ ಹ್ಯಾಚ್ ಸ್ಟೀವನ್ ರೊಚಾ ಲಾಗಿಂ ಜಾಲ್ಲೆಂ. ಸ್ಟೀವನ್ ರೊಚಾಕ್ ಬೆಂಕಾಂತ್ಲ್ಯಾ ಖುನಿಯೆ–ಚೊರಿಯೆ ಪ್ರಕರಣಾ ಲಗ್ತಿ ಜಯ್ಲ್ ಜಾಲ್ಲೆಂ. ಆನಿ ತ್ಯಾ ವಖ್ತಾ ಸೆರಾಲಿನಾನ್ ಸ್ಟೀವನಾಕ್ ವೆಗ್ಳಾಚಾರ್ ದಿಲ್ಲೊ. ತಸೆಂ ಆಸ್ತಾಂ ಹೊ ಸ್ಟೀವನ್ ರೋಚ್, ನೊಯೆಲಾ ರೊಚಾಲಾಗಿಂ ಕೆದಾಳಾ ಕಾಜಾರ್ ಜಾಲ್ಲೊ? ಆನಿ ಡೆನ್ ರೋಚ್ ತಾಂಕಾಂ ಕೆದಾಳಾ ಜನ್ಮಾಲ್ಲೊ? ಸೆರಾಲಿನಾಚ್ಯಾ ವೆಗ್ಳ್ಯಾಚಾರಾ ನಂತರ್ ಸ್ಟೀವನ್ ರೊಚಾಚೆಂ ಕಾಜಾರ್ ನೊಯೆಲಾ ಲಾಗಿಂ ಜಾಂವ್ಕ್ ಸಾಧ್ಯ್ ನಾ. ಆನಿ ಎದೊ ವ್ಹಡ್ ಪುತ್‌ಯಿ ತಾಂಕಾಂ ಜನ್ಮೊಂಕ್

ಧ್ಯ ನಾ, ತರ್ ನೊಯೆಲಾ ಸ್ಟೀವನಾಚಿ ಪತಿಣ್ ಕಸಿ? ಆನಿ ಡೆನ್ ಸಾಯ್ಬ್ ಪುತ್ ಸೊ?" ಹೆಂ ರಾಜಾಂವಿಕ್ ಆನಿ ಸ್ವಾಭಾವಿಕ್ ಸವಾಲ್ ಜಾವ್ನಾಸ್‌ಲ್ಲೆಂ. ಪುಣ್ ಚಾರುಂಕ್ ಕೊಣಾಕ್‌ಚ್ ಧಯ್ರ್ ನಾತ್‌ಲ್ಲೆಂ.

ಗ್ರೇಸ್ತಾಂಚ್ಯಾ ಜಿಣಿಯಾಂನಿ ವಿಚಿತ್ರ್ ಕಾಣಿಯೊ ಆಸ್ತಾತ್. ತಸಲಿ ಕ್ ಕಾಣಿ ಹ್ಯಾ ರೋಚ್ ಕುಟ್ಮಾಂತ್ಲಿ ಜಾವ್ನಾಸ್ಯತ್ ಮ್ಹಣ್ ಥೊಡೆ ಆಪ್ಣಾಕ್‌ಚ್ ಮಾಧಾನ್ ಕರುನ್ ಘೆತಾಸ್ತಾನಾ, ಬಹುಶಃ ಸೆರಾಲಿನಾಲಾಗಿಂ ಕಾಜಾರ್ ಜಾಂವ್ಚೆ ಧಿಂ ಹಾಂಚೆಂ ಕಾಂಯ್ ಗುಪ್ತ್ ಲಗ್ನ್ ಜಾಲ್ಲೆಂ ಆಸ್ತೆಲೆಂ. ಕಿತ್ಯಾಕ್ ಡೆನ್ ಸಾಯ್ಬ್ ಖಂಡಿತ್ ಜಾವ್ನ್ ಸ್ಟೀವನ್ ಸಾಯ್ಬಾಚೊಚ್ ಪುತ್ ಮ್ಹಳ್ಯಾಕ್ ತಾಂಚೆಂ ಮುಖ ಮಳಾಂ 100% ಸಾಕ್ಸ್ ದಿತಾಲಿಂ. ಡೆನಿ ಸಾಯ್ಬಾಚ್ಯಾ ಮುಖಾಕ್ ತಾಳ್ ಪಡ್ಚೆಂ ಸಿಸ್ತಾ. ಹ್ಯಾಸಿಮಿತ್ತಿಂ ಡೆನ್ ಸಾಯ್ಬ್ ಖಂಡಿತ್ ಜಾವ್ನ್ ಸ್ಟೀವನ್ ಸಾಯ್ಬಾಚೊಚ್ ಪುತ್" ಮ್ಹಣಾಲೆ ಸಭಾರ್. ಪುಣ್ ನೊಯೆಲಾ ಮ್ಹಾಲ್ಕಿಣೆಲಾಗಿಂ ತಾಚೆಂ ಲಗ್ನ್ ಕಿದಾಳಾ ಜಾಲ್ಲೆಂ? ತಾಂಚೆಂ ಜರ್ ಲಗ್ನ್ ಪಯ್ಲೆಂ ಜಾಲಾಂ, ತರ್ ಸ್ಟೀವನ್ ಸೆರಾಲಿನಾಲಾಗಿಂ ಕಿತ್ಯಾಕ್ ಆನಿ ಕಸೊ ಕಾಜಾರ್ ಜಾಲೊ? ಹ್ಯಾ ಸವಾಲಾಕ್ ಕೊಣ್ಂಚ್ ಜಾಪ್ ದೀಂವ್ಕ್ ಸಕ್ಲೆಂ ನಾ. ಪುಣ್ ಹಿ ಗಜಾಲ್ ಅಸಿಚ್ ಉರ್ಲಿನಾ. ವಿಸ್ತಾರ್ಲಿಚ್.

‡ ‡ ‡ ‡ ‡ ‡

ಬೆಂಗ್ಳುರಾಂತ್ ಡೆನ್ ರೊಚಾನ್ ಗಾಬ್ರಿಯೆಲ್ ರೊಚಾಚೆಂ ಸಗ್ಳೆಂ ಸಂಪತ್ತ್, ಪ್ರೆಸ್ಸ್. ಲೊಜಿಂಗ್ಸ್ ಆನಿ ಘಾಟಾವಯ್ಲಿಂ ತೋಟಾಂ ಆಪ್ಣಾ ತಾಬೆಂತ್ ಘೆತ್‌ಲ್ಲಿ ಖಬಾರ್ ಪತ್ರಾಂನಿ ಪ್ರಚಾರ್ ಜಾಲ್ಲಿ ತಿ ವಿಸ್ತಾರೊನ್ ತಿಂ ಪತ್ರಾಂ ಪುನಾಂತ್‌ಯಿ ಪಾವ್‌ಲ್ಲಿಂ ಆನಿ ಡಿ'ಕ್ರೂಜಾಗೆರ್‌ಯಿ ಆಯಿಲ್ಲಿಂ. ವಾಚುನ್ ಡಿ'ಕ್ರೂಜ್ ಥಂಡ್ ಜಾವ್ನ್ ಗೆಲೊ. ಬ್ರಾಯನಾಚೊ ಬಂಧೆಂತ್ ಜೀವ್ಘಾತ್, ರೋಚ್ ಧನಿ ಕೆನಡಾ ಗೆಲ್ಲ್ಯಾವೆಳಿಂ ಬ್ರಾಯನಾನ್ ಧನಿಯಾಂಚೆಂ ಸಂಪತ್ತ್ ಡೆನ್ ರೊಚಾಕ್ ಅಡವ್ ಘಾಲ್ನ್ ಘೊಡ್ಯಾಂ ರೇಸಿಂತ್ ಆನಿ ಜುಗಾರೆಂತ್ ದುಡು ಹೊಗ್ಡಾವ್ನ್ ಘೆತ್ಲೊ. ಜನರಲ್ ಪಾವರ್ ಒಫ್ ಎಟೊರ್ನಿ ಹೋಲ್ಡರ್ ಜಾವ್ನಾಸ್‌ಲ್ಲ್ಯಾ ಬ್ರಾಯನಾನ್ ಧನಿಯಾಚೆಂ ಸತ್ತ್ಯಾನಾಸ್ ಕರ್ನ್ ಉಡಯ್ಲೆಂ.

ಆತಾಂ ರೋಚ್ ಧನಿಯಾಂಕ್ ಆಪ್ಲ್ಯಾ ಸಂಪತ್ತೆಂತ್ ಕಾಂಯ್ ಹಕ್ಕ್ ನಾ. ಗಾಬ್ರಿಯೆಲ್, ಮನು ರೊಚಾಚ್ಯಾ ಉದ್ಯಮಾಂನಿ ಡೆನ್ ರೊಚಾಚೆಂ ಅಡಳ್ತೆಂ ಚಲ್ತಾ. ರೋಚ್ ಧನಿ ಅಜೂನಿ ವಿದೇಶಾಂತ್ ಭಂವ್ಡರ್ ಆಸಾತ್. ಹೆಂ ವಾಚುನ್ ಡಿ'ಕ್ರೂಜಾಕ್ ಜಾಲ್ಲೊ ಸಂತೊಸ್ ವರ್ಣುಂಚೊ ನಹಿಂ. "ಶಹಭಾಸ್" ಮ್ಹಣಾಲೊ ತೊ ಧುವೆಕ್

ಆನಿ ಬಾಯ್ಲ್ಲೆಕ್ ಆಪವ್ನ್, "ಮ್ಹಜೆಂ ಮಿಲ್ಲ್ ಗಾಬ್ರಿಯೆಲಾಚ್ಯಾ ಪುತಾಕ್ ದೊತಿ ರುಪ
ಹಾವೆಂ ಭಾಸಾಯಿಲ್ಲೆಂ ತೆಂ ಅನಾಪೇಕ್ಷಿತ್ ಡಿವಿಸಾಚೊ ಯೆಣೆ ಜಾಲ್ಲ್ಯಾನ್ ಗಾಬ್ರಿಯ
ರೊಚಾಕ್ ದಿಲ್ಲ್ಯಾ ಭಾಸೆಕ್ ಹಾಂವ್ ಚುಕ್ಲೊಂ. ಹ್ಯಾಲಗ್ಗಿ ತಾಣೆ ಮ್ಹಾಕಾ ಅಕ
ಕರ್ನ್ ಸಂಬಂಧ್ ಸೊಡ್ಲೊ. ಆಪಾಲ್ಲ್ಯಾ ಪುತಾಕ್ ಸ್ಟೀವನಾಕ್ ಹಕ್ಕಾಂತ್ಲೊ ಭಾ
ಘಾಲೊ. ಆನಿ ಆಜ್, ತೊಚ್ ಸ್ಟೀವನ್, ನೊಯೆಲಾ ಮಿಲ್ಲಾಚೊ ಮ್ಹಾಲಕ್ ಜಾಲ
ಪುಣ್ ಗಾಬ್ರಿಯೆಲ್ ರೋಚ್ ಆಪಾಲ್ಲ್ಯಾಚ್ ಸಂಪತ್ತೆಚ್ಯಾ ಧನಿಕ್ಪಣಾಂತ್ಲೊ
ಜಾಲೊ. ಸ್ವಾರ್ಥಿ ಆಬ್ಲೆಶಿ.

"ಗಾಬ್ರಿಯೆಲ್ ರೋಚ್ ಪುತಾಂಕ್ ಸಂತತ್ ನಾ ಜಾಲ್ಯಾರಿ ಲೊಕ
ಖಾಂವ್ಕ್ ಧಾರಾಳ್ ಆಸ್ತ್ ಕರುನ್ ಘಾಲ್ಲಿ ಬಾವ್ಡ್ಯಾನ್, ಆನಿಕಿ ಅರ್ಧೊ ಸಂಸ
ಮೊಲಾಯ್ಯೊ. ಪುನೆಗೆಲ್ಲ್ಯಾಕ್ ಆಸ್‌ಲ್ಲೇಯಿ ಉರುಂವ್ಚೆಂ ನಶಿಬ್ ನಾ ನಾಲೆಂ. ತ್ಯಾ ಡ
ರೋಚ್ ಮ್ಹಳ್ಯಾ ಪರ್ಕಿ ಸಾವ್ಕಾರಾನ್ ಆಪ್ಣಾಯ್ಲೆಂ. ಹಾಯ್ ದೆವಾ! ಸೆರಾಲಿ
ಜರ್ತರ್ ತುವೆಂ ಸ್ಟೀವನಾಕ್ ವೆಗ್ಳ್ಯಾಚಾರ್ ದೀಂವ್ಕ್ ನಾತ್‌ಲ್ಲೊಯ್ ತರ್ ಆ
ನೊಯೆಲಾ ಮಿಲ್ಲಾಚಿ ಮ್ಹಾಲ್ಕಿಣ್ ತುಂ ಜಾತೆಂಯ್" ಮ್ಹಣಾಲೊ ಡಿ'ಕ್ರೂ
"ತುಜ್ಯಾ ನಶಿಬಾಂತ್ ನಾ". ತಿಂ ಹ್ಯಾಚ್ ವಿಷಯಾಚೆರ್ ತರ್ಕ್ ಕರ್ನ್ ಆಸ್ತಾ
ತಾಂಚ್ಯಾ ಸೆಜಾರಾ ವಸ್ತೆರ್ ಆಸ್‌ಲ್ಲ್ಯಾ ಎಕ್ಲ್ಯಾ ಮಿಲ್ಲ್ ವಾವ್ರಾಡ್ಯಾ ಥಾವ್ನ್
ವಾರ್ತಾ ತಾಂಕಾಂ ಆಯ್ಕೊಂಕ್ ಮೆಳ್ಳಿ.

"ಡಿ'ಕ್ರೂಜಾಬಾ" ಮ್ಹಣಾಲೊ ಸೆಜಾರಿ. "ನೊಯೆಲಾ ಮಿಲ್ಲಾಂತ್ ಭಾರಿ
ಸಾಂಭ್ರಮಿಕ್ ಕಾರ್ಯೆಂ ಜಾಲೆಂ. ಮಿಲ್ಲಾಚ್ಯಾ ಧನಿನೆಕ್ ಪಳೆಲೆಂ.

"ಮಿಲ್ಲಾಚಿ ಧನಿನ್! ಕೊಣ್ ತಿ? ವಿಚಾರ್ಲೆಂ ಸೆರಾಲಿನಾನ್.

"ಮಿಲ್ಲಾಚಿ ಧನಿನ್ ನೊಯೆಲಾ ಮ್ಹಾಲ್ಕಿಣ್" ಮ್ಹಣಾಲೊ ತೊ.

"ನೊಯೆಲಾ ಮ್ಹಾಲ್ಕಿಣ್ ತಿ ಡೆನ್ ಸಾಯ್ಬಾಚಿ ಆವಯ್."

"ವ್ಹಯ್, ಡೆನ್ ಸಾಯ್ಬಾಚಿ ಆವಯ್. ಪುಣ್ ಆಜ್ ಆಮಿ ಡೆನ್ ಸಾಯ್ಬಾಚ
ಬಾಪಾಯ್ಕ್ಯಿ ಪಳೆಲೊ."

"ತಾಂತುಂ ವಿಶೇಸ್ ಕಿತೆಂ?" ವಿಚಾರ್ಲೆಂ ಡಿ'ಕ್ರೂಜಾನ್.

"ವಿಶೇಸ್ ಕಿತೆಂ ಮ್ಹಳ್ಳೆಂ ಉಪ್ರಾಂತ್ ತುಂ ಮ್ಹಾಕಾ ವಿಚಾರ್. ಪುಣ್ ಹ
ಮ್ಹಾಕಾ ಪಯ್ಲೆಂ ತುಂ ಸಾಂಗ್. ಸ್ಟೀವನ್ ರೋಚ್ ತುಜೊ ಜಾಂವಯ್‌ಮು?"

"ಸ್ಟೀ...ಸ್ಟೀವನ್ ರೋಚ್. ವ್ಹಯ್ ಮ್ಹಜೊ ಜಾಂವಯ್ ಜಾವ್ನಾಸ್‌ಲ್ಲೊ
ಪುಣ್..."

"ಪುಣ್ ಹಾಂವ್ ಜಾಣಾ. ಸೆರಾಲಿನಾನ್ ತಾಕಾ ವೆಗ್ಳ್ಯಾಚಾರ್ ದಿತಚ್ ತ
ತುಜ್ಯಾ ಜಾಂವ್ಯಾ ಸಂಬಂಧಾಂತ್ಲೊ ಸುಟ್ಲೊ" ಸೆಜಾರ್ಯಾನ್ ವಾಕ್ಯಂ ಸಂಪಯ್ಲೆಂ.



205

“ವ್ಹಯ್, ಪುಣ್ ಅತಾಂ ಕಿತೆಂ ಜಾಲಂ?” ಡಿಕ್ರೂಜಾನ್ ವಿಚಾರ್ಲೆಂ:

“ತುಮಿ ಡೆನ್ ರೊಚಾಕ್ ಹ್ಯಾ ಆಧಿಂ ಪಳೆಲಾಂವೆ?" ಪ್ರತಿ ಸವಾಲ್ ಕೆಲೆಂ ಮೆಲ್ಯಾನ್:

“ವ್ಹಯ್. ಮಿಲ್ಲ್ ಎಲವ್ ಕರ್ಚ ವೆಳಿಂ ತೊ ಹಾಂಗಾಸರ್ ಆಯಿಲ್ಲೊ. ತ್ಯಾ ತರ್ ಸಭಾರ್ ಪಾವ್ಟಿ ತಾಕಾ ಆಮಿ ಕಾರಾರ್ ಯೆತಾ-ವೆತಾನಾ ಪಳೆಲಾ. ಖಾಡ್ ವರ್ಣ್ ಬರೊ ದಿಸ್ತಾಲೊ."

“ಆತಾಂ ತಾಣೆ ಖಾಡ್ ಕಾಡ್ಲಾಂ. ಹ್ಯಾನಿಮಿತ್ತಿಂ ತೊ ಆತಾಂ ಆನಿಕ್ಯಿ ಬರೊ ರ್ನಾಟೊಚ್ ದಿಸ್ತಾ. ತಿತ್ಲೆಂಚ್ ನಹಿಂ, ಸ್ಟೀವನ್ ರೋಚ್ ಆನಿ ಡೆನ್ ರೋಚ್ ಂಗಾತಾ ರಾವ್ಲ್ಲೆಕಡೆ ತೆ ಜೊವ್ಳೆ ಭಾವ್ ವ ಬಾಪ್-ಪುತ್ ತಸೆ ದಿಸ್ತಾತ್. ಕಿತ್ಯಾಕ್ ಂಚೆಂ ಎಕಾಮೆಕಾಚೆಂ ರುಪಾಂ ಬಿಲ್ಕುಲ್ ಎಕಾಚ್ ಆಚ್ಟ್ಯಾರ್ ಘಡ್ಲ್ಲೆಬರಿ ದಿಸ್ತಾತ್. ನಿ ಆಜ್ ಆಮಿ ಕಿತೆಂ ಆಯ್ಕ್ಯಾಲೆಂ ಜಾಣಾಂಯ್ಗಿ ತುಂ? ಆಯ್ಚ್ಯಾ ಸತ್ಕಾರ್ ರ್ಯಾಂತ್ ಆಮಿ ಏಕ್ ನವಿಚ್ ಖಬಾರ್ ಆಯ್ಕ್ಯಾಲಿ, ವಿಚಿತ್ರ್ ಖಬಾರ್ ಆಯ್ಕ್ಯಾಲಿ. ಮಿ ಡೆನ್ ರೊಚಾಚ್ಯಾ ಬಾಪಾಯ್ಕ್ ಪಳೆಲೊ. ಕೊಣ್ ತೊ ಜಾಣಾಂಯ್! ತೊಚ್ ೊ ತುಜೊ ಮಾಜಿ ಜಾಂವಯ್ ಸ್ಟೀವನ್ ರೋಚ್. ಬಾಪ್ ಡೆನ್ ರೊಚಾಚೊ ಆನಿ ೊಯೆಲಾ ಮ್ಹಾಲ್ಕಿಣ್ ಜಾವ್ನಾಸಾ ಆವಯ್ ಡೆನ್ ಸಾಯ್ಬಾಚಿ, ಪತಿಣ್ ಸ್ಟೀವನ್ ೊಚಾಚಿ."

"ತುಂ ತಕ್ಲೆಂತ್ ಅಸ್ಕತ್ ಪುಣಿ ಜಾಂವ್ಕ್ನಾಂಯ್ಮು?" ವಿಚಾರ್ಲೆಂ ಸೆರಾಲಿ ಎನ್:

“ಸ್ಟೀವನ್ ರೊಚಾಚಿ ಪತಿಣ್ ಹಾಂವ್. ತಾಚೆಂ ಕಾಜಾರ್ ಮ್ಹಜೆಲಾಗಿಂ ಾಲ್ಲೆಂ ಆನಿ ಆಮ್ಕಾಂ ಭುರ್ಗಿಂ ಜಾಂವ್ಕ್ನಾಂತ್. ತರ್ ಡೆನ್ ರೋಚ್ ಸ್ಟೀವನಾಚೊ ುತ್ ಕಸೊ ಜಾತೊಲೊ? ಆನಿ ನೊಯೆಲಾ ಆವಯ್ ಕಸಿ ಜಾತೆಲಿ?”

1634

“ನೊಯೆಲಾ. ನೊ...ಯೆ...ಲಾ... ಸ್ಟೀವನ್...ರೋಚ್...ಗಾಬ್ರಿಯೆಲ ರೋಚ್......!” ಡಿ'ಕ್ರೂಜಾಚಿ ತಕ್ಲಿ ಎಕಾಘಾರಾ ಗಿರ್ಗಿರೊಂಕ್ ಸುರು ಜಾಲಿ. ಘಾರಾ ತಾಚ್ಯಾ ತಕ್ಲೆಕ್ ಮಾರ್ಲ್ಲೆಬರಿ ಜಾಲೆಂ. ತಾಚೊ ಉಗ್ಡಾಸ್ ಪಾಟಿ ಧಾಂ ಕಾನ್ಪಟ್ಯಾಕ್ ಥಾಪಾಡ್ ಮಾರ್ಲ್ಲೆಬರಿ ಅನುಭವ್ ಜಾಲೊ ತಾಕಾ. “ಬಂಧ್ ಕ ಮ್ಹಣಾಲೊ ತೊ ತ್ಯಾ ಸೆಜಾರ್ಯಾಕ್. “ತುಂ ಸಕ್ಕರ್ ಕಾರ್ಯಾಕ್ ಗೆಲ್ಲೊಯ ಖಾವ್ನ್-ಜೇವ್ನ್ ಆಯ್ಲೊಯ್?”

“ವ್ಹಯ್. ದಾಧೊಶಿ ಜಾವ್ನ್ ಆಯ್ಲೊಂ.”

“ತರ್ ವಚ್. ತುವೆಂ ಕಿತೆಂ ಆಯ್ಕಾಲ್ಲೆಂಯ್ ಆನಿ ಕಿತೆಂ ಉಚಾರ್ಲ್ಲೆಂಯ್ ಸತ್ ಜಾವ್ನಾಸಾ. ಸ್ಟೀವನ್ ಖರೊಚ್ ಏಕ್ ನಿತಿವಂತ್ ಚೆಡೊ. ತಾಚ್ಯಾ ಜಿವಿತಾ ತಾಚ್ಯಾ ಬಾಪಾಯ್ನ್ ಘಾತ್ ಭರ್ಲ್ಲಿ. ಆಜ್ ತೊ ಜಯ್ತಿವಂತ್ ಜಾಲೊ. ವಚ್ ಅ ತುಜೆಬರಿ ಆಸ್‌ಲ್ಲ್ಯಾ ನೆಣಾರ್ಯಾಂಕ್‌ಯಿ ಸಾಂಗ್— ಜೆ ಕೊಣ್ ಜಾಣಾಂತ್‌ಕಿ ಸ್ಟೀ ನಾಚಿಂ ಆನಿ ಸೆರಲಿನಾಚಿಂ ಕಾಜಾರ್ ಜಾಲ್ಲೆಂ ಮ್ಹಣ್, ಆನಿ ಹೆಂಯಿ ಸಾಂಗ್ ಸ್ಟೀ ನಾಚೆಂ ಕಾಜಾರ್ ಸೆರಾಲಿನಾಲಾಗಿಂ ಜಾಂವ್ಚೆ ಆಧಿಂ ಸ್ಟೀವನ್ ನೊಯೆಲಾಚೊ ಪ ಜಾವ್ನಾಸ್‌ಲ್ಲೊ ಆನಿ ಹಿ ಸಂಗತ್ ಸ್ಟೀವನಾಚ್ಯಾ ಬಾಪಾಯ್ನ್ ಗುಪಿತ್ ದವರ್ಲ್ಲಿ.”

“ವ್ಹಯ್‌ಗಿ ಕಿತೆಂ?” ಸೆಜಾರಿ ಅಕ್ಲಾಸ್ಲೊ.

“ಖಂಡಿತ್ ಜಾವ್ನ್ ಸತ್ ಹೆಂ. ತುಕಾ ಇತ್ಲೆಂಚ್ ಕಳ್‌ಲ್ಲೆಂ ಪುರೊ. ತುಂ ವಚ್ ಮ್ಹಣಾಲೊ ಡಿ'ಕ್ರೂಜ್. ಸೆಜಾರಿ ಗೆಲೊ. ಡಿ'ಕ್ರೂಜಾಚಿ ತಕ್ಲಿ ಜಡ್ ಜಾಲಿ. ಸೆರಾಲಿನ ಆವಾಕ್ ಜಾಲ್ಲೆಂ.

“ಡ್ಯಾಡಿ, ಹೆಂ ತುಂ ಕಿತೆಂ ಉಲಯ್ತಾಯ್? ಸ್ಟೀವನಾಕ್ ಪಯ್ಲೆಂ ಕಾಜಾರ ಜಾಲ್ಲೆಂ?”

“ತಾಂತುಂ ತುಕಾ ಕಿತೆಂ ಫರಕ್ ಪಡ್ಲಾ ಸೆರಾ? ತುಕಾ ಆನಿ ಸ್ಟೀವನಾಕ್ ಆತಾಂ ಕಾಂಯ್ ಸಂಬಂಧ್ ನಾ ಹ್ಯಾನಿಮ್ತಿಂ ತುಕಾ ಸ್ಟೀವನಾಚ್ಯಾ ಜಿಣ್ಯೆಚೆಂ ಪಾಟ್ಲೆಂ ಪಾನಾಂ ವಾಚ್ಚೆ ಕಾಂಯ್ ಗರ್ಜ್ ನಾ ಆನಿ ತುಜ್ಯಾ ಕಸಲ್ಯಾಚ್ ಉಪ್ಕಾರಾಚೆಂ ನಹಿಂ.”

“ತಾಣೆ ಮ್ಹಾಕಾ ಧಗೊ ಕೆಲೊ ತೊ ಕಾಜಾರಿ ಜಾವ್ನಾಸೊನಿ......!”

“ತೊ ಕಾಜಾರಿ ಜಾಂವ್, ಬಾಜಾರಿ ಜಾಂವ್. ತುವೆಂ ಅತಾಂ ಖರ್ಶೆಂವ್ಚ್ಯಾಂತ್ ಕಾಂಯ್ ಅರ್ಥ್‌ನಾ, ಸ್ಟೀವನ್ ಚುಕಿದಾರ್ ನಹಿಂ. ತೊ ಖರೊಚ್ ನಿರಾಪ್ರಾಧಿ. ಚುಕಿದಾರ್ ಘಾತ್ಕಿ ತಾಚೊ ಬಾಪ್—ಗಾಬ್ರಿಯೆಲ್ ರೋಚ್. ತಾಣೆ ದುಡ್ವಾಖಾತಿರ್ ಆಪ್ಲ್ಯಾ ಶ್ರೀಮಂತಿಕೆಚ್ಯಾ ಸ್ವಾರ್ಥಾಖಾತಿರ್ ಮ್ಹಜೆಂ ಮಿಲ್ಲ್ ತಾಬೆಕ್ ಆಪ್ಣಾಂವ್ಚೆ ಖಾತಿರ್ ಪುತಾಕ್ ಬನಾವ್ನ್ ತುಜೆ ಸೈರಿಕ್ ಕೆಲ್ಲಿ. ನೊಯೆಲಾ ಮ್ಹಳ್ಯಾ ಆಂಕ್ವಾರ್

ಗರೀಬ್ ಚೆಡ್ವಾಲಾಗಿಂ ಸ್ಟೀವನ್ ಮೊಗಾರ್ ಆಸ್‌ಲ್ಲೊ ಆನಿ ತೆಂ ಕಾಜಾರಾ ಅಧಿಂಚ್ ಗರ್ಭೆಸ್ತ್ ಆಸ್‌ಲ್ಲೆಂ, ಆನಿ ಬಾಪಾಯ್ಕ್ ತೆಂ ಗರೀಬ್ ಚೆಡುಂ ಆಪ್ಲ್ಯಾ ಘರಾಚಿ ಸುನ್ ಕರುಂಕ್ ನಾಕಾ ಆಸ್‌ಲ್ಲೆಂ."

"ಪುಣ್ ಡ್ಯಾಡಿ, ಸ್ಟೀವನ್ ಕರೊಡ್‌ಪತಿಚೊ ಪುತ್. ತ್ಯಾ ಗರೀಬ್ ಚೆಡ್ವಾರ್ ಭುಲ್ಲೊ ಕಸೊ?"

"ದೆವಾಚಿಂ ವಿಚಿತ್ರ್ ಮಹಿಮಾ. ಗರೀಬ್ ನಿಮಾಣ್ಯಾ ವರ್ಗಾಚೆಂ ಚೆಡುಂ ತೆಂ. ತೀವ್ರ್ ಆನಿ ತೀವ್ರ್ ಗರೀಬ್. ಸ್ಟೀವನ್ ಬಾಯ್ಕ್ ಆವ್ಘಡಾನ್ ತಾಂಚ್ಯಾ ಹಿತ್ಲಾಂತ್ ಶೆವ್ಟಾಲ್ಲೊ ಆನಿ ನೊಯೆಲಾನ್ ಮ್ಹಣ್ಜೆ ತ್ಯಾ ಗರೀಬ್ ಚೆಡ್ವಾನ್ ತಾಕಾ ಒಚಾವ್ ಕೆಲೊ. ರಾತಾರಾತ್ ಪ್ರಥಮ್ ಚಿಕಿತ್ಸಾ ಕರ್ನ್ ಆಸ್ಪತ್ರೆಕ್ ವ್ಹರುನ್ ವಾಂಚಯ್ಲೊ. ಹೊ ಖುಣ್ ತಾಣೆ ತಿಚೆರ್ ಮೊಗಾರ್ ಪಡೊನ್ ಘಾರಿಕ್ ಕರುಂಕ್ ಚಿಂತ್ಲೆಂ ಆನಿ ತಿಕಾ ತೊ ಲಗ್ನಾ ಭಾಸ್ ದಿಂವ್ಕ್ ಲಾಗ್ಲೊ, ಆನಿ ತಾಣೆ ಏಕಾಮೆಕಾ ಲಗ್ನಾ ಭಾಸ್ ದಿಲ್ಲಿ

"ಹಿ ಸಂಗತ್ ಬಾಪಾಯ್ಕ್ ಕಳ್ಳಿ. ತರಿ ತೊ ಮೌನ್‌ಂಚ್ ರಾವ್ಲೊ ಆನಿ ಆಪ್ಲ್ಯಾ ಮತಿಂತ್ಲೊ ಘಾತ್ ಭಾಯ್ರ್ ದಾಕಯ್ನಾಸ್ತಾನಾ ಪುತಾಕ್ ಬನಾವ್ನ್ ತ್ಯಾ ಚೆಡ್ವಾ ಥಾವ್ನ್ ಪಯ್ಸ್ ಕೆಲೊ. ಉಟಾ-ಉಟಿ ಹಾಂಗಾ ಯೇವ್ನ್ ತುಜಿ ಸೈರಿಕ್ ಘಟ್ ಕೆಲಿ.. ನೊಯೆಲಾ ತ್ಯಾವೆಳಿಂ ಗರ್ಭೆಸ್ತ್ ಆಸ್‌ಲ್ಲೆಂ ಆನಿ ಗಾಬ್ರಿಯೆಲ್ ರೊಚಾನ್ ತಾಕಾ ರಾತಿ ಘರಾ ವಚೊನ್ ಧಮ್ಕಿ ದಿಲಿ ಆನಿ ಸೈರಿಕ್ ಇನ್ಕಾರ್ಸ್ಲಿ. ಚೆಡ್ವಾಚೊ ಬಾಪ್ ಮೆಲೊ ಆನಿ ಚೆಡುಂ ಗಾಂವ್ ಸಾಂಡುನ್ ಬೊಂಬಯ್ ಗೆಲೆಂ. ತ್ಯಾ ನಂತರ್ ಕಿತೆಂ ಜಾಲೆಂ, ತೆಂ ಖಂಯ್ ಗೆಲೆಂ ಕೊಣ್‌ಂಚ್ ನೆಣಾ. ಗಾಬ್ರಿಯೆಲ್ ರೊಚಾನ್ ಸ್ಟೀವನಾಲಾಗಿ ಘಟಿ ಮಾರುನ್ ತಾಚೆಂ ಮನ್ ಗುಂವ್ಡಾಯ್ಲೆಂ ಆನಿ ನೊಯೆಲಾ ಬೊಂಬಯಾಂತ್ ರೇಯ್ಲ್ಲಿ ಅವ್ಘಡಾಂತ್ ಮೆಲಾಂ ಮ್ಹಣ್ ತಿಳ್ಸುನ್ ಸ್ಟೀವನಾಕ್ ಸೆರಾಲಿನಾಲಾಗಿಂ ಲಗ್ನ್ ಜಾಂವ್ಕ್ ಬಳ್ ಕೆಲೆಂ. ತಸೆಂ ತುಮ್ಚೆಂ ಲಗ್ನ್ ಜಾಲ್ಲೆಂ

"ಪುಣ್ ಆಜ್ ಮ್ಹಾಕಾ ಆಧ್ಲೊ ಕಾಳ್ ಉಗ್ಡಾಸಾಂತ್ ಆಯ್ಲೊ. ತೆಂ ನೊಯೆಲಾ ಮರೊಂಕ್ ನಾ. ತೆಂ ಜೀವ್ ಆಸಾ. ತಾಣೆ ಭುಗ್ರ್ಯಾಕ್ ಜನ್ಮ್ ದಿಲಾ ಆನಿ ತೊಚ್ ಪುತ್ ಆಜ್ ಡೆನ್ ರೋಚ್ ಸಾವ್ಕಾರ್ ಜಾಲಾ. ಹಾಂತುಂ ಕಾಂಯ್ ದುಬಾವ್ ನಾ. ಸ್ಟೀವನ್ ರೊಚಾಚೊಚ್ ರೂಪ್ ಡೆನ್ ರೊಚಾಚೊ ತರ್ ಖಂಡಿತ್ ಜಾವ್ನ್ ತೊ ಸ್ಟೀವನ್-ನೊಯೆಲಾಚೊಚ್ ಪುತ್ ಆನಿ ನೊಯೆಲಾ ತೆಂಚ್ ತೆಂ ಗರೀಬ್ ಚೆಡುಂ ನೊಯೆಲಾ—ಸ್ಟೀವನಾಚೆಂ ಪ್ರೇಮಿ. ರಗ್ತಾಕ್ ರಗಾತ್—ಮೋಗಾಕ್ ಮೋಗ್—ಸಂಬಂಧಾಂತ್ ಸಂಬಂಧ್ ಜರೂರ್ ಮೆಳ್ತಾ. ಹಾಂತುಂ ಕಾಂಯ್ ದುಬಾವ್ ನಾ."

“ಪುಣ್ ತುಂ ಹೆಂ ಸಗ್ಳೆಂ ಕಸೆಂ ಜಾಣಾ ಜಾಲೊಯ್?”

“ತುಜಿ ಸೈರಿಕ್ ಉಲಂವ್ಕ್ ಆಯಿಲ್ಲ್ಯಾ ವೆಳಾರ್ ಗಾಬ್ರಿಯೆಲ್ ರೊಚಾನ್ ಕಥಾ ವ್ಹಾಕಾ ಸಾಂಗ್‌ಲ್ಲಿ.”

“ತರ್ ತುಂ ಕಬುಲ್ ಜಾಲೊಯ್ ಆನ್ಸ್ಕಾ ಚಲಿಯೆಚೊ ಘೊವ್ ಜ ಆಸ್‌ಲ್ಲ್ಯಾ ಗಾಬ್ರಿಯೆಲ್ ರೊಚಾಚ್ಯಾ ಪುತಾಕ್ ತುಂ ತುಜ್ಯಾ ಧುವೆಚೊ ದು ಘೊವ್ ಕರುನ್ ದಿಂವ್ಕ್?”

“ವ್ಹಾಕಾಯಿ ಮ್ಹಜೆಬರಿಚ್ ಶ್ರೀಮಂತ್ ಸಾವ್ಕಾರಾಚ್ಯಾ ಪುತಾಚೊ ಮಾ ಜಾಂವ್ಚಿ ಸಹಜ್ ಆಶಾ ಆಸ್‌ಲ್ಲಿ ಆನಿ ಆಮ್ಚ್ಯಾ ತಸಲ್ಯಾ ಗ್ರೇಸ್ತ್ ದುಡ್ವಾದಾರಾಂ ಕುಟ್ಮಾಂನಿ ಆಸಲ್ಯಾ ಕಾಣಿಯಾಂ ಥಂಯ್ ವಿಶೇಸ್ ಕಾಂಯ್ ನಾ ಸೆರಾ, ಹೆಂ ಬಾಂಕ್ ಮಾತ್ರ್ ವ್ಹಡಾ ಮಾನ್-ಮರ್ಯಾದಿಚೆಂ ಸವಾಲ್ ಜಾವ್ನಾಸ್ತಾ ಶಿವಾಯ ಆಮ್ಚ್ಯಾ ತಸಲ್ಯಾಂಕ್ ಹೆಂ ಸಗ್ಳೆಂ ‘ಸಾಯ್ಡ್ ಬಿಜ್ನೆಸ್’ ಜಾಚ್ಯಾಸಾ. ಸೊಡ್ ತಿ ಗಜಾ ಹೆಂ ಘಡಿತ್ ತುಜ್ಯಾ ಜಿವಿತಾಂತ್ಲಿ ಮಾಜ್ವೊನ್ ಗೆಲ್ಲಿ ರಾತ್ ಮ್ಹಣ್ ಚಿಂತ್. ಆ ತುಂ ಉಜ್ವಾಡ್ಲ್ಲ್ಯಾ ದಿಸಾಂತ್ ಆಸಾಯ್. ಹ್ಯಾ ಉಜ್ವಾಡಾಂತ್ ತುಂ ನ ದೃಶ್ಯ್ ಪಳೆ.”

“ನಾ. ಹಾಂವ್ ಹೆಂ ವ್ಹಡ್ ಕರ್ತಲಿಂ. ಹಾಂವ್ ಸ್ಟೀವನಾಕ್ ಸೊಡಿಸಿಂನಾ...”

“ತೊಂಡ್ ಬಂಧ್ ಕರ್ ಸೆರಾ, ಸ್ಟೀವನ್ ಆಜ್ ತುಕಾ ಕಸಲ್ಯಾಚ್ ಸಂ ಧಾಚೊ ಜಾವ್ನ್ ಉರೊಂಕ್ ನಾ. ಆಜ್ ತೊ ಡೆನ್ ಸಾಯ್ಬಾಚೊ ಬಾಪ್, ತ ಜಾಣಾಂಯ್ ಡೆನ್ ರೋಚ್ ಮನಿಸ್ ಕಸಲೊ ಮ್ಹಳ್ಳೆಂ. ತಾಣೆ ಗಾಬ್ರಿಯೆ ರೊಚಾಕ್ ಕಿತೆಂ ಕರ್ನ್ ಉಡಯ್ಲ್ಲಾ ತೆಂ ಪಳೆ. ಕೆದೊ ವ್ಹಡ್ ಉದ್ಯಮಿ ತೊ! ಆಮಾ ಫುಂಕುನ್ ಉಡಂವ್ಚ್ಯಾ ಸಕ್ತಿಚೊ ತೊ. ತಾಚೆಲಾಗಿಂ ಬರೊ ಸಂಬಂಧ್ ದವರ್ನ್ ತ ರಾಂವ್ಲ್ಲೆಂ ಬರೆಂ ಶಿವಾಯ್, ದುಸ್ಮಾನ್ಕಾಯೆನ್ ನಹಿಂ, ತಾಣೆ ಕಿತೆಂ ಸಗ್ಳೆಂ ಕರ ಉಡಯ್ಲ್ಲೆಂ ಪಳೆ. ನೊಯೆಲಾಕ್ ಗಾಬ್ರಿಯೆಲ್ ರೊಚಾನ್ ಕೆಲ್ಲೊ ದಗೊ. ನೊಯೆ ವಗೆಂ ರಾವ್ಲ್ಲೆಂ ನಾ. ತಾಣೆ ಪುತಾಕ್ ಜನ್ಮ್ ದಿಲೊ, ವಾಡಯ್ಲೊ, ಎದೊ ವ್ಹ ಸಾವ್ಕಾರ್ ಕೆಲೊ ಆನಿ ಕೆದೆಂ ಫಾರಿಕ್ಪಣ್ ಘೆತ್ಲ್ಲೆಂ ಪಳೆ. ಆಪ್ಲ್ಯಾ ಬಾಪಾಯ್ಕ್ ಭಾ ಯಿಲ್ಲೆಂ ಮಿಲ್ಲ್ ಘೆವ್ನ್ ದಿಲೆಂ. ಗಾಬ್ರಿಯೆಲ್ ರೊಚಾಚಿ ಸಂಪತ್ತ್ ತಾಬೆಂತ್ ಘೆವ ಗ್ರೇಸ್ತ್ ಹಂಕಾರಿ ಗಾಬ್ರಿಯೆಲ್ ರೊಚಾಕ್ ಭಿಕೆ ಪಾಸ್ಟ್ ಕೆಲೆಂ.

“ಆತಾಂ ಗಾಬ್ರಿಯೆಲ್ ರೋಚ್ ಆನಿ ಮನು ರೋಚ್ ಕೆನಡಾ ಥಾವ್ನ್ ಪಾ ಯೆತಾನಾ ತಾಂಕಾಂ ರಾವೊಂಕ್ ಠಿಕಾಣೆ ನಾತ್‌ಲ್ಲೆಬರಿ ಕೆಲೆಂ. ಕೊಣೆ ಕೆಲೆಂ? ನೊಯ ಲಾನ್ ಆನಿ ಡೆನಿನ್. ತಸಲ್ಯಾ ಮನ್ಸ್ಯಾಲಾಗಿಂ ತುಂ ಖಂಯ್ಚ್ಯೊ ಆನಿ ಕಿತ್ಯಾಚಿ

ಂಬಂಧ್ ಘೆವ್ನ್ ಹಕ್ಕ್ ಮಾಗೊಂಕ್ ವ ನೀತ್ ಮಾಗೊಂಕ್ ಭಾಯ್ರ್ ಸರ್ತಾಯ್? ರ್ತರ್ ಸ್ಟೀವನಾಲಾಗಿಂ ತುಜೊ ಲಗ್ನಾ ಸಂಬಂಧ್ ಜಿವೊ ಆಸ್‌ಲ್ಲೊ ತರ್ ಆಜ್ ಾಕಾ ನಿತಿಕ್ ಉಭೊ ಕರ್ಚೆಂ ಹಕ್ಕ್ ತುಕಾ ಆಸ್ತೆಂ. ಪುಣ್ ಆಜ್ ತುಂ ಹಕ್ಕಾ ಭಾಯ್ರ್ ಸಾಯ್. ಕಿತ್ಯಾಕ್ ತುವೆಂ ತಾಕಾ ವೆಗ್ಳ್ಯಾಚಾರ್ ದಿಲಾಯ್."

ಸೆರಾಲಿನ್ ಮೌನ್ ರಾವ್ಲೆಂ. ಬಾಪಾಯ್ಚೆಂ ರಾಜಾಂವ್ ಸಾರ್ಕೆಂ ಮ್ಹಣ್ ಭಗ್ಲೆಂ ಾಕಾ. "ಪುಣ್ ಮ್ಹಾಕಾ ಸ್ಟೀವನಾಕ್ ಪರತ್ ಮೆಳಾಜಾಯ್ ಡ್ಯಾಡಿ. ಆನಿ ತ್ಯಾ ಾಥಿವಂತ್ ಸ್ತ್ರೀ ನೊಯೆಲಾಕ್ ಪಳೆಜಾಯ್."

"ಖಂಡಿತ್ ಜಾವ್ನ್. ಪುಣ್ ಕಾಂಯ್ ಉಪ್ಕಾರ್ ನಾ. ಕಿತ್ಯಾಕ್ ಸ್ಟೀವನ್ ಪರತ್ ಕಾಂಯ್ ಸಂಬಂಧ್ ಜೊಡ್ಚೊ ನಾ. ಫಕತ್ತ್ ಮನಃತೃಪ್ತೆ ಖಾತಿರ್ ಮಾತ್ರ್" ಮ್ಹಣಾಲೊ ಡಿ'ಕ್ರೂಜ್.

‡ ‡ § § ‡ ‡

ಪೂನಾಂತ್ ನೊಯೆಲಾ ಮಿಲ್ಲಾಂತ್ ಸ್ಟೀವನ್ ರೊಚಾಚ್ಯಾ ಪತಿಣ್-ಪುತಾಚ್ಯಾ ಭಾಗಿ ಮಿಲನಾಚ್ಯಾ ಸಂತೊಸಾಚೆಂ ಸತ್ಕಾರ್ ಕಾರ್ಯೆಂ ಅಪುರ್ಬಾಯೆನ್ ತಿರ್ಸಾಲೆಂ; ಡೆನ್ ರೋಚ್ ಆಪ್ಲ್ಯಾ ಬಾಯ್ಲ್-ಭುಗ್ರ್ಯಾಂ ಸಮೇತ್ ಪೂನಾ ಆಯಿಲ್ಲೊ, ಸೆರಾಫಿನ್. ಮಾತ್ರ್ ಬೋವ್ ಪ್ರಾಯ್ವಂತ್ ಜಾವ್ನ್ ಆಸ್‌ಲ್ಲ್ಯಾನ್ ತಿ ಬೆಂಗ್ಳುರ್ ನೊಯೆಲಾ ಹೌಸಾಂತ್‌ಚ್ ರಾವ್‌ಲ್ಲಿ. ಡೆನಿಕ್ ಚಡ್ ದೀಸ್ ಪೂನಾ ರಾವೊಂಕ್ ನಾಕಾ. ಕಿತ್ಯಾಕ್ ಬೆಂಗ್ಳುರಾಂತ್ ತಾಚೊ ವಹಿವಾಟ್ ಚಾಲು ಆಸಾ. ದೆಕುನ್ ತೊ ತಿಸ್ರೆ ದಿಸಾ ವೆಚ್ಯಾಕ್ ಭಾಯ್ರ್ ಸರ್ಲೊ. ಪುಣ್ ಬಾಪಾಯ್ನ್ ಮ್ಹಳೆಂ—

"ಪುತಾ, ಬೆಂಗ್ಳುರಾಂತ್ ತುಂ ಸದಾಂಚ್ ಆಸಾಯ್. ಹೆಂ ಘರ್‌ಯಿ ತುಜೆಂಚ್, ತುವೆಂಚ್ ಮ್ಹಾಕಾ ದಿಲ್ಲೆಂಯ್. ಪುಣ್ ಆಮಿ ಸಾಂಗಾತಾ ಚಡ್ ದೀಸ್ ರಾವೊಂಕ್ ನಾಂವ್. ಹೊ ಏಕ್ ಹಫ್ತೊ ಆಮ್ಚೆ ಸಾಂಗಾತಾ ತುಂ ರಾವ್. ಮ್ಹಾಕಾ ಮ್ಹಜ್ಯಾ ಸುನ್ ಆನಿ ನಾತ್ರ್ಯಾಂ ಸಾಂಗಾತಾ ಏಕ್ ಹಫ್ತೊ ತರಿ ರಾವೊನ್ ಸಂತೊಸ್ ಭಗ್ಚೆಂ ಭಾಗ್ ದಿ. ಬೆಂಗ್ಳುರಾಂತ್ ತುಜೆವಿಣೆ ವ್ಯವಹಾರ್-ಬಿಜ್ನೆಸ್ ಚಲ್ತಾ. ಪಾತ್ಯೆಣೆಚೆ ಆಡಳ್ತೆದಾರ್ ಆಸಾತ್. ಮ್ಹಾಕಾ ಮ್ಹಜ್ಯಾ ನಾತ್ರ್ಯಾಂಕ್ ತುಮ್ಚೆ ಸಾಂಗಾತಾಂತ್ ಪೂನಾ ಶಹರ್ ಭಂವ್ಡಾಯ್ಜಾಯ್. ಏಕ್ ಹಫ್ತೊ ರಾವ್."

"ಡ್ಯಾಡಿ, ತುಂ ತಿ ಖಂತ್ ಕರಿನಾಕಾ. ತುಂ ತುಜ್ಯಾ ಪತಿಣ್, ಪುತ್-ಸುನ್ ಆನಿ ನಾತ್ರ್ಯಾಂ ಸಾಂಗಾತಾಚ್ ಆಸ್ತೊಲೊಯ್; ತಿ ವಿಲೆವಾರಿಯಿ ಹಾಂವ್ ಕರ್ತಾಂ. ಆತಾಂ ತುಕಾ ಹಾಂವ್ ನಿರಾಶಿ ಕರಿನಾ; ತುಜಿ ಆಶಾ ಜ್ಯಾರಿ ಜಾಂವ್. ಹಾಂವ್ ಏಕ್ ಹಫ್ತೊ ರಾವ್ತಾಂ" ಮ್ಹಣಾಲೊ ಡೆನ್.

ತ್ಯಾ ಪ್ರಕಾರ್ ಸ್ಟೀವನಾನ್ ನೊಯೆಲಾಕ್ ಆನಿ ಆಪ್ಲ್ಯಾ ಸುನೆಕ್-ನಾತ ಕಾರಾರ್ ಘೆವ್ನ್ ಸಗ್ಳೆಂ ಪೂನಾ ಶಹರ್ ಭಂವ್ಡಾಯ್ಲೆಂ. ಉಪ್ರಾಂತ್ ಬೊಂಬಯ್ ಗೆಲಿಂ. ದೋನ್ ದೀಸ್ ತಾಣಿ ಕಾರಾರ್ ಭಂವ್ಡೆಂತ್ ಪಾಶಾರ್ ಕೆಲೆ. ಉಪ್ರಾಂತ್ ದೀಸ್ ವಿರಾಮ್ ಕೆಲೊ ಆನಿ ತ್ಯಾ ಹಫ್ತ್ಯಾಚ್ಯಾ ಆಯ್ತಾರಾ ದೀಸ್ ಸ್ಟೀವನಾ ಫ್ಲೆಟಾಂತ್ ಏಕ್ ಲ್ಹಾನ್ ಜೆವ್ಣಾ ಸತ್ಕಾರ್ ಕೆಲೊ. ಕಿತ್ಯಾಕ್ ಡೆನ್-ನೊರಾ-ಭು ಸೊಮಾರಾ ದೀಸ್ ಪಾಟಿ ಬೆಂಗ್ಳುರಾಕ್ ವೆತಾತ್ ಜಾಲ್ಲ್ಯಾನ್, ಆನಿ ತ್ಯಾ ದಿಸಾ ಜೆವ್ಣಾಚಿ ತಯಾರಿ ಕರ್ಚ್ಯಾರ್ ಪಡ್ಲಿಂ. ಸಕಾಳಿಂ ಡೆನ್ ಆನಿ ನೊರಾ ಪಯ್ಲ್ಯಾ ಮಿಸ ಭಾಯ್ರ್ ಸರ್ಲಿಂ. ಸ್ಟೀವನ್-ನೊಯೆಲಾ ಆನಿ ಭುರ್ಗಿಂ ದುಸ್ರ್ಯಾ ಮಿಸಾಕ್ ವೆಚಾ ರಾವ್ಲಿಂ. ಮಿಸ್ ಜಾವ್ನ್ ಭಾಯ್ರ್ ಯೆತಾಸ್ತಾನಾ ಡೆನಿಚಿ ನದರ್ ಏಕಾ ಸ್ತ್ರಿಯೆ ಖಿಂಚ್ಲಿ. 'ಆಂಜೆಲಿನ್' ಆಯಾ ಆಂಜೆಲಿನ್! ಡೆನಿನ್ ತಿಕಾ ಉಲೊ ದಿಲೊ. ತಿ ಪಳೆತಾನಾ ಡೆನಿ ತಿಕಾ ಪಳೆವ್ನ್ ವಂದನ್ ಕರಿಲಾಗ್ಲೊ.

"ಮಿಸಾಕ್ ಆಯಿಲ್ಲಿಯ್ ಆಂಟಿ?" ವಿಚಾರ್ಲೆಂ ತಾಣೆ.

"ವ್ಹಯ್ ಧನ್ಯಾ, ಹಾಂವ್ ಮಿಸಾಕ್ ಆಯಿಲ್ಲಿಂ, ಆತಾಂ ಘರಾ ವೆತಾಂ."

"ಬಸ್ ಕಾರಾರ್, ತುಕಾ ಘರಾ ವ್ಹರ್ನ್ ಪಾವಯ್ತಾಂ" ಮ್ಹಣಾಲೊ ತೊ.

"ನಾಕಾ ಪುತಾ, ಹಾಂವ್ ಚಲೊನ್ಂಚ್ ವೆತಾಂ."

"ತುಜಿ ಚಲ್ಚಿ ಆಶಾ ಆಜೂನ್ಯಿ ಭಾಗೊಂಕ್ ನಾ. ಚಲ್ ಬಸ್ ಕಾರಾ ತುಕಾ ಮ್ಹಜ್ಯಾ ವ್ಹಕ್ಲೆಚಿ ವಳಕ್ ಕರುನ್ ದಿತಾಂ" ಮ್ಹಣಾಲೊ ಡೆನ್.

ಆಯಾ ಆಂಜೆಲಿನಾಕ್ ಸಂತೊಸ್ ಜಾಲೊ. ಮ್ಹಜ್ಯಾ ಸುನಿಲಾಚಿ ವ್ಹಕಾಲ್ ಪ ಜಾಯ್ ಮ್ಹಣ್ ಆನಿ ತಿ ಡೆನಿಚ್ಯಾ ಕಾರಾರ್ ಬಸ್ಲಿ. ಕಾರಾರ್ ನೊರಾ ಆಸ್ಲ್ಲಿ.

"ಬಸ್ ಆಂಟಿ ಹಿ ಮ್ಹಜಿ ವ್ಹಕಾಲ್, ನೊರಾ ಹಿಚೆಂ ನಾಂವ್. ಆನಿ ನೊರಾ ಹಿ ಮ್ಹಜಿ ಏಕ್ ಆಂಟಿ. ಲ್ಹಾನ್ ಆಸ್ತಾನಾ ಹಿಣೆ ಮ್ಹಜೊ ಮ್ಹಸ್ತ್ ಮೋಗ್ ಕೆಲ ಬರಿ ಚಾಕ್ರಿ ಕೆಲ್ಯಾ" ಮ್ಹಣಾತ್ತ್ ತಾಣೆ ಏಕಾಮೆಕಾಚಿ ವಳಕ್ ಕರುನ್ ದಿಲಿ.

ನೊರಾಕ್ ಪಳೆವ್ನ್ ಆಂಜೆಲಿನಾಕ್ ಅಪ-ಮಿತ್ ದಾಧೊಸ್ಕಾಯ್ ಭಗ್ಲ "ಪುತಾ, ಚಂದ್ರ್ಯಾಚೊ ಕುಡ್ಕೊ ತುಂ, ಭಾಂಗಾರಾಚಿ ವಾಟ್ಲಿ ತುಂ, ನಶಿಬಾಚೆಂ ಖಜಾನ ತುಂ. ಹ್ಯಾ ವಜ್ರಾ ಸಾರ್ಕ್ಯಾ ಶೆಗುಣಿ ಭುಗ್ರ್ಯಾಚಿ ಪತಿಣ್ ಜಾಂವ್ಕ್ ಪಾವ್ಲೆಂಯ್ ಹಜಾರ್ ವರ್ಸಾಂ ಜಿಯೆ ಹಾಚ್ಯಾ ಸಾಂಗಾತಾಂತ್" ಮ್ಹಣಾಲಿ ಆಂಜೆಲಿನ್ ಆಂ ನೊರಾಕ್. ನೊರಾಕ್ಯಿ ತಿಚೆಂ ಉಲವ್ಣೆಂ ಸಾಧೆಪಣ್ ಆಯ್ಕೊನ್ ಸಮ್ಜೊನ್ ಸಂತೊಸ್ ಜಾಲೊ. ಉಲವ್ನ್-ಉಲವ್ನ್ ತಿಂ ಸ್ಟೀವನಾಚ್ಯಾ ಫ್ಲೆಟಾಕ್ ಪಾವ್ಲಿಂ.

"ಮ್ಹಜೆಂ ಘರ್ ಹ್ಯಾ ವಾಟೆನ್ ನಹಿಂ ಪುತಾ" ಮ್ಹಣಾಲಿ ಆಂಜೆಲಿನ್.

"ಹಾಂವ್ ಜಾಣಾ ಆಂಟಿ, ಪುಣ್ ಹೆಂ ಮ್ಹುಜೆಂ ಘರ್. ತುವೆಂ ಆಜ್ ಆಮ್ಚೆ ಂಗಾತಾ ಯೆಜಾಯ್. ತುಜಿ ಆವಯ್ಕಾಂ ಗರ್ಜ್ ಆಸಾ."

"ಪುತಾ, ಹಾವೆಂ ಘರಾ ಸಾಂಗೊಂಕ್ ನಾ. ಮ್ಹಾಕಾ ರಾಕ್ತೆಲಿಂ."

"ಕಾಂಯ್ ವ್ಹಡ್ ನಾ. ತುಜ್ಯಾ ಘರಾ ಹಾಂವ್ ಖಬಾರ್ ಧಾಡ್ತಾಂ. ಕಿತ್ಯಾಕ್ ಜ್ಯಾ ಮಿಲ್ಲಾಂತ್ಲ್ಯಾ ವಾವ್ರಾಡ್ಯಾಂಕ್ ತುಜ್ಯಾ ಘರ್ಚಿ ವಳಕ್ ಆಸಾ."

"ನಾಕಾ, ತೊ ವಾವ್ರ್ ತುಂ ಕರನಾಕಾ. ಹಾಂವ್ ಘರಾ ವೆತಾಂ."

"ತೆಂ ಜಾಯ್ನಾ, ತುಂ ಏಕ್ ಕಾಮ್ ಕರ್. 10 ವರಾಂ ತುವೆಂ ಹಾಂಗಾ ವ್ಚೆಂ. ಹೆಂ ಆಮ್ಚೆಂ ಫ್ಲೆಟ್. ಹಾಂಗಾಸರ್ ಮ್ಹುಜಿ ಆವಯ್ ಆನಿ ತುಜೊ ವನ್ ಸಾಯ್ಬ್ ಮ್ಹುಜೊ ಬಾಪಯ್ ಆನಿ ಮ್ಹುಜೆಂ ಭುರ್ಗಿಂ ಆಸಾತ್. ತುವೆಂ 10 ರಾರ್ ಯೆಂವ್ಕ್ ಜಾಯ್" ಮ್ಹಣಾಲೊ ಡೆನ್. ಆಂಜೆಲಿನಾಕ್ ಬಾರ್ಧ್ಪಾಸ್ ಭಗ್ಲೆ, ನಾ ಮ್ಹಣೊಂಕ್ ಜಾಲೆಂ ನಾ. ಕಿತ್ಯಾಕ್ ಡೆನಿನ್ ತಿಚೆ ಥಂಯ್ ವ್ಹರ್ತೊ ಪ್ಕಾರ್ ಕೆಲ್ಲೊ ಆಸಾ.

"ಜಾಯ್ತ್ ಹಾಂವ್ ಯೆತೆಲಿಂ" ಮ್ಹಣಾಲಿ ತಿ.

ತಿತ್ಲ್ಯಾರ್ ಡೆನಿನ್ ಡ್ರಾಯ್ವರಾಕ್ ಸಾಂಗ್ಲೆಂ—"ಡ್ರಾಯ್ವರ್ ಹಿಕಾ ತಿಚ್ಯಾ ರಾ ಪರ್ಯಾಂತ್ ಆಪವ್ನ್ ವ್ಹರ್. ಘರ್ಚ್ಯಾಂಕ್ ಖಬಾರ್ ದಿ ಆನಿ ಕೂಡ್ಲೆ ಪಾಟಿ ಪವ್ನ್ ಹಾಡ್ನ್ ಯೆ, ಸೊಡ್ನ್ ಯೆನಾಕಾ."

"ಜಾಯ್ತ್ ಸರ್" ಮ್ಹಣಾತ್ತ ಡ್ರಾಯ್ವರಾನ್ ಆಯಾ ಆಂಜೆಲಿನಾಕ್ ಕಾರಾರ್ ಪವ್ನ್ ವ್ಹೆಲೆಂ. ಡೆನ್-ನೊರಾ ಮಿಸಾ ಥಾವ್ನ್ ಆಯಿಲ್ಲಿಂಚ್ ನೊಯೆಲಾ-ಸ್ಟೀವನ್ ನಿ ಭುರ್ಗಿಂ 8 ವರಾಂಚ್ಯಾ ದುಸ್ರ್ಯಾ ಮಿಸಾಕ್ ಗೆಲಿಂ. ವರಾಂ 8-30 ಜಾತಾಸ್ತಾನಾ ಡ್ರಾಯ್ವರ್ ಆಂಜೆಲಿನಾಕ್ ಆಪವ್ನ್ ಹಾಡ್ನ್ ಆಯ್ಲೊ. ದಾಕ್ಷೆವ್ನ್ ದಾಕ್ಷೆವ್ನ್ಸಿ ಂಜೆಲಿನ್ ಸ್ಟೀವನಾಚ್ಯಾ ಫ್ಲೆಟಾಂತ್ ಪ್ರವೇಶ್ ಜಾಲಿ.

"ತುವೆಂ ಕಾಂಯ್ ದಾಕ್ಷೆಂವ್ಚಿ ಗರ್ಜ್ ನಾ ಆಂಟಿ, ತುಕಾ ಆಮ್ಚ್ಯಾ ಘರಾಂತ್ ಯೆವ್ ಕಳಿತ್ ಆಸಾ" ಮ್ಹಣಾಲೊ ಡೆನ್.

"ವ್ಹಯ್ ಪುತಾ, ತ್ಯಾ ಘರಾಕ್ ಆನಿ ಹ್ಯಾ ಘರಾಕ್ ಮ್ಹಸ್ತ್ ಫರಕ್ ಆಸಾ."

"ಘರಾಕ್ ಫರಕ್ ಆಸಾ. ಪುಣ್ ಮನ್ಶ್ಯಾಂ ತಿಂಚ್ ಜಾವ್ನಾಸಾಂವ್ ಆಮಿ; ಪುಣ್ ಕಿತೆಂ ಕರ್ಚೆಂ ಕಾಳ್ ಮಾತ್ರ್ ಬದಲ್ಲಾ ಆನಿ ಮನ್ಶ್ಯಾಂಚ್ಯಾ ಜಿಣ್ಯೆಂತ್ ಬದ್ಲಾವಣ್ ಜಾಲ್ಯಾ. ತರಿ ತುವೆಂ ತಿತ್ತುನ್ ಪರ್ಯಾಂತ್ ಚೀತ್ಚೆಂ ನಾಕಾ. ತುಕಾ ಹಾವೆಂ ಆಯಾಚ್ಯಾ ನದ್ರೆನ್ ದೆಖೊಂಕ್ ನಾ. ಬಗಾರ್ ಮ್ಹುಜ್ಯಾ ಆವಯ್ಚ್ಯಾ ನದ್ರೆನ್ ದೆಖ್ಲ್ಲಾಂ. ಕಿತ್ಯಾಕ್ ಎಕಾ ತೆ ಪಾರ್ ತುವೆಂ ಮ್ಹಾಕಾ ಮ್ಹುಜ್ಯಾ ಆವಯ್ ತಸ್ಲೊ

ಮೋಗ್ ದಿಲಾಯ್. ಆಜ್ ಹ್ಯಾ ಘರಾ ಮ್ಹಜಿ ಖರಿ ಆವಯ್ ಆನಿ ಖರೊ ಬಾ
ಆಯ್ಲ್ಯಾಂತ್. ಆಮಿ ಸಾಂಗಾತಾ ಏಕ್ ಜೆವಾಣ್ ಜೊಬ್ಬಿ ತಯಾರಿ ಕೆಲ್ಯಾ. ಕಿತಾ
ಮ್ಹಜ್ಯಾ ಜಿಣ್ಯೆಚಿ ಕಾಣಿ ಹಾವೆಂ ತುಕಾ ಸಾಂಗ್‌ಲ್ಲಿ ಆನಿ ತಿ ವೇಳ್-ಘಡಿ ಯೇ
ಮ್ಹಜ್ಯಾ ಆವಯ್-ಬಾಪ್-ಪುತ್ ಆಮ್ಚೆಂ ಮಿಲನ್ ಜಾಲೆಂ. ಫಾಲ್ಯಾಂ ಹಾ
ಬೆಂಗ್ಳುರ್ ವೆತಾಂ."

"ಹಾಂವ್ ಕಾಂಯ್ ರಾಂದ್ಪಾಕ್ ಮಜತ್ ಕರುಂ?" ವಿಚಾರ್ಲೆಂ ಆಯಾನ್.

"ಕಾಂಯ್ ಗರ್ಜ್ ನಾ. ತರಿ ತುಜ್ಯಾ ಸಂತೊಸಾ ಖಾತಿರ್ ತುವೆಂ ಆಮ್ಕಾ
ರಾಂದ್ಪಾಚ್ಯಾ ಮನ್ಯಾಕ್ ಮಾಹೆತ್ ದಿವ್ಕತ್."

"ಹಾಂವ್ ಅಧಿಕ್ ಸಂತೊಸ್ ಪಾವ್ತಾಂ ಪುತಾ, ತುಜ್ಯಾ ಘರಾಂತ್ ಕಾವ
ಕರುಂಕ್" ಮ್ಹಣಾತ್ತ್ ಆಂಜೆಲಿನಾಮಿ ಭಿತರ್ ಗೆಲಿ.

ಡೆನಿನ್ ನವ್ಕರಾಕ್ ಸಾಂಗ್ಲೆಂ—"ಹಿ ಮ್ಹಜಿ ಆಂಟಿ, ತಿಕಾ ರಾಂದ್ಪಾಂತ್ ಬ
ಮಾಹೆತ್ ಆಸಾ. ತುಕಾ ತಿ ಕುಮಕ್ ಕರ್ತೆಲಿ."

"ಜಾಯ್ತ್ ಬಾಬಾ" ಮ್ಹಣಾಲೊ ರಾಂದ್ಪಿ ನವ್ಕರ್ ಆನಿ ತಿಂ ರಾಂದ್ಪಾರ್ ಪಡ್ಲಿ

ಸಾಡೆನೋವ್ ವರಾಂಚೆರ್ ಸ್ಟೀವನ್ ರೋಚ್ ನೊಯೆಲಾ ಆನಿ ನಾತಾ
ಸಂಗಿಂ ಮೀಸ್ ಸಂಪವ್ನ್ ಘರಾ ಆಯ್ಲಿಂ. ನೊಯೆಲಾ ವಸ್ತುರ್ ಬದ್ಲುಂಕ್ ಗೆ
ಆನಿ ಸ್ಟೀವನ್‌ಯಿ ಸೂಟ್ ಬದ್ಲುನ್ ಭಾಯ್ರ್ ಆಯ್ಲೊ. ಭಿತರ್ ತಾಕಾ ದಾದ್ಲ
ಸಂಗಿಂ ಎಕೆ ಸ್ತ್ರೀಯೆಚೊ ತಾಳೊ ಆಯ್ಕಾಲೊ. ನೊರಾ ಭಾಯ್ರ್ ಆಸಾ, ನೊಯೆಲ
ಕುಡಾಂತ್ ಆಸಾ, ತರ್ ಆನ್ಯೇಕ್ ಸ್ತ್ರೀ ಕೋಣ್? ಸ್ಟೀವನ್ ಸೀದಾ ರಾಂದ್ಪಾ ಕುಡ
ತೆವ್ಶಿನ್ ಗೆಲೊ. ಥಂಯ್ಸರ್ ತಾಕಾ ಆಂಜೆಲಿನ್ ದಿಷ್ಟಿಕ್ ಪಡ್ಲಿ. ಸುರ್ವೆರ್ ತೊ
ವಳ್ಕಾಲೊ ನಾ. ಕಿತ್ಯಾಕ್ ತಿಚ್ಯಾ ಪ್ರಾಯೆನಿಮಿತ್ತಂ ತಿಚ್ಯಾ ರುಪಾಂತ್ ಇಲ್ಲಿ ಬದ್ಲಾವಣ
ಜಾಲ್ಲಿ. ತರಿ ಘೊಡ್ಯಾಚ್ ವೆಳಾನ್ ಸ್ಟೀವನ್ ತಿಕಾ ವಳ್ಕಾಲೊ; ದಾರಾರ್ ಡೆನ
ಉಭೊ ರಾವೊನ್ ಬಾಪಾಯ್ಕ್‌ಚ್ ದೆಖ್ತಾಲೊ. ಹಾಂಚಿ ಗಮ್ಮತ್ ಪಳೆವ್ಯಾಂ ಮ್ಹಣ್

"ತುಂ ಆಂಜೆಲಿನ್ ನಹಿಂವೆ?" ವಿಚಾರ್ಲೆಂ ಸ್ಟೀವನಾನ್ ಅಜಾಪೊನ್

"ವ್ಹಯ್ ಬಾಬಾ, ಹಾವ್ಂಚ್ ತಿ, ಏಕಾ ತೆಂಪಾರ್ ತುಜ್ಯಾ ಘರಾ ವಾವ್ರ್
ಆಸ್‌ಲ್ಲಿ ಆಯಾ ಅಂಜೆಲಿನ್."

"ಪು...ಪು...ಣ್ ತುಂ ಆಜ್ ಹಾಂಗಾ ಕಸಿ?" ವಿಚಾರ್ಲೆಂ ಸ್ಟೀವನಾನ್.

"ಡ್ಯಾಡಿ" ಮ್ಹಣಾಲೊ ಡೆನ್. "ತಿ ಮ್ಹಜಿ ಸೈರಿ ಜಾವ್ನಾಸಾ. ತಿಕಾ ಹಾವ
ಆಪವ್ನ್ ಹಾಡ್‌ಲ್ಲೆಂ,"

"ಪುಣ್ ತಿಕಾ ತುಂ ವಳ್ಕಾಲೊಯ್? ಆನಿ ಖಂಯ್ ಮೆಳ್‌ಲ್ಲೊಯ್?"

ಪಾಪ್ ಆನಿ ಶಾಪ್

ವಿಕ್ಟರ್ ರೊಡ್ರಿಗಸ್ ಅಂಜೆಲೊರ್

206

ಘಾಂಚೆಂ ಸಂಭಾಷಣ್ ಜಾತಾಸ್ತಾನಾ ನೊಯೆಲಾಯಿ ಥಂಯ್ ಯೇವ್ನ್ ಪಾವ್ಲಿ.
"ಆಂಟಿ" ಮ್ಹಣಾಲೊ ಡೆನ್ ಆಂಜೆಲಿನಾಕ್ ಉದ್ದೇಶುನ್. "ಹಿ ಮ್ಹಜಿ
ಮ್ಮಿ, ಮ್ಹಜಿ ಖರಿ ಮಾಮ್ಮಿ. ಮ್ಹಾಕಾ ಜನ್ಮ್ ದಿಲ್ಲಿ ಮ್ಹಜಿ ಆವಯ್. ನಹಿಂ
ಸೆರಾಲಿನ್, ಬಗಾರ್ ನೊಯೆಲಾ ಮಿಲ್ಲಾಚಿ ಮ್ಹಾಲ್ಕಿಣ್. ಆನಿ ಮಾಮ್ಮಿ, ಹಿ
ಆಂಟಿ, ತುಕಾ ಹಾವೆಂ ಲ್ಹಾನ್ ಆಸ್ತಾನಾ ಸಾಂಗ್‌ಲ್ಲೆಂ—'ಭಗವಾನ್‌ಕಾ ಬಚ್ಚಾ'
ಮ್ಹಜ್ಯಾ ಮತಿಂತ್ ಬರೊ ಪ್ರಭಾವ್ ಘಾಲ್ಲಿ ಹಿ ಸ್ತ್ರೀ. ಮ್ಹಜ್ಯಾ ಪೊಸ್ಕ್ಯಾ
ರ್‌ಗೆರ್ ಆಯಾ ಜಾವ್ನ್ ಆಸ್‌ಲ್ಲಿ ಆನಿ ಮ್ಹಾಕಾ ಮ್ಹಜ್ಯಾ ಪೊಸ್ಕ್ಯಾ ಆವಯ್ನ್
ಲ್ಲ್ಯಾ ವೆಳಾರ್ ಹಿಣೆ ಮ್ಹಾಕಾ ಆವಯ್ ತಸ್ಲೊ ಮೋಗ್ ದಿಲ್ಲೊ. ಪುಣ್ ಕಿತೆಂ
ಾ? ತಿ ಕಾಂಯ್ ಧನಿನ್ ನಹಿಂ. ಸಾಂಭಾಳಾಚಿ ಆಯಾ ಜಾವ್ನ್ ಆಸ್‌ಲ್ಲಿ ಆನಿ
ಿ ಪೊಸ್ಕಿ ಆವಯ್ ಮ್ಹಾಕಾ ದಗ್ದಿತಾನಾ ಹಿಣೆ ಮ್ಹಾಕಾ ತಿಚೆ ಥಾವ್ನ್ ಪೊಡುನ್
ನ್ ಆಪ್ಣಾ ಬಗ್ಲೆಕ್ ಬಸವ್ನ್ ಖಾಂವ್ಕ್-ಜೆಂವ್ಕ್ ದಿಲ್ಲೆಂ ಆಸಾ. ಮ್ಹಜ್ಯಾ
ರಾಂಕ್ ತೆಲ್ ಪುಸ್‌ಲ್ಲೆಂ ಆಸಾ. ಮ್ಹಾಕಾ ಇಸ್ಕೊಲಾಕ್ ವ್ಹರ್ತಾಂ ಹಾಡ್ತಾನಾ
ಸಾಂಗಾತ್ ಮ್ಹಾಕಾ ಖರ್ಯಾ ಆವಯ್ ಸಾಂಗಾತಾ ವೆತಾನಾ ಜಾಂವ್ಚೆ ತಿತ್ಲೊ
ಲೊ. ಜಾಂವ್ಚೆ ಜಾಲೆಂ. ಏಕ್ ದೀಸ್ ತೊ ಉದೆಲೊ ಆನಿ ಹಾಂವ್
ಂಕ್ ಸೊಡ್ನ್ ರಸ್ತೊ ಧರುನ್ ಗೆಲ್ಲೊಂ. ಉಪ್ರಾಂತ್ಲಿ ಜಿಣಿ ಮ್ಹಜಿ ತುಜ್ಯಾ
ಂತ್ ಮುಂದರ್ಸುನ್ ಆಯಿಲ್ಲಿ. ಪುಣ್ ಹಾಂವ್ ಆಯಾ ಆಂಟಿಕ್ ವಿಸ್ರೊಂಕ್ ನಾ,
ತಿ ಹಿ ಆಯಾ ಆಂಟಿ."

ಆಯ್ಕೊನ್ ನೊಯೆಲಾಚ್ಯಾ ಕಾಳ್ಜಾಂತ್ ಆಯಾ ಥಂಯ್ ಕರುಣಾಯ್
ಲಿ. ಆಪ್ಣಾಚ್ಯಾ ಭುರ್ಗ್ಯಾನ್ ಕಷ್ಟಾಂಚ್ಯಾ ವೆಳಾರ್ ಹಿಣೆ ಆವಯ್ ತಸ್ಲೊ
ಶ್ವಾಸ್ ದೀವ್ನ್ ಸಾಂಭಾಳ್‌ಲ್ಲೆಂ ಚಿಂತುನ್ ನೊಯೆಲಾಚೆ ದೊಳೆ ಕೃತಜ್ಞತೆನ್ ಭರ್ಲೆ,

"ತುಕಾ ಭುರ್ಗಿಂ-ಬಾಳಾಂ ಆಸಾತ್‌ಗಿ ಮಾಮಿಯೆ?" ವಿಚಾರ್ಲೆಂ ನೊಯೆಲಾನ್,

1642

“ವ್ಹಯ್ ಭಯ್ಣಿ. ಆನಿ ತಿಂ ಸಕ್ಡಾಂ ಹ್ಯಾ ಡೆನಿ ಸಾಯ್ಬಾಚ್ಯಾ ಮಜತಿನ ಸಂಗಿಂ ಸುಖಿ ಆಸಾತ್” ಮ್ಹಣಾಲಿ ತಿ.

“ಡೆನ್” ಆಪಯ್ಲೆಂ ಸ್ಟಿವನಾನ್. “ಪುತಾ. ನಿಜಾಯ್ಕಿ ಹಾಂವ್ ದಾಧೊಶಿ ಜಾಲೊಂ. ತುಂ ಬಾಳ್ಪಣಾರ್ ಘರ್ ಸಾಂಡುನ್ ವೆತಚ್ ಆಂಜೆಲಿ ಕಾಮ್ ಸೊಡ್ಲೆಂ, ಕಿತ್ಯಾಕ್ ತಿಕಾ ತುಜೆಪಿಣೆ ಘರ್ ಭುಂಯಾರ್ ತಸೆಂ ಲಾಗ್ಲ್ಲೆಂ ಮ್ಹಣ್ತಾಲಿ ತಿ. ಹಾವೆಂಯಿ ತಿಕಾ ಆಡ್ವೊಳ್ ಹಾಡ್ಲಿನಾ. ಕಿತ್ಯಾಕ್ ಹಾ ಧೆದೆಸ್ಪಾರ್ ಸ್ಥಿತೆರ್ ಆಸ್'ಲ್ಲೊಂ. ಪುಣ್ ತುವೆಂ ತರಿ ತಿಚೊ ಉಗ್ಡಾಸ್ ದವರ ಖೆಂಯ್ ಮೆಳ್ಳಿ ತುಕಾ ಹಿ?”

“ಬಾಬಾ” ಮ್ಹಣಾಲಿ ಆಂಜೆಲಿನ್ “ಪುಸಾಂತ್ಲಿ ನೊಯೆಲಾ ಆಸ್ಪತ್ರ್ ಸ್ತಾನಾ......” ಆಂಜೆಲಿನಾನ್ ಕಥಾ ಸಾಂಗ್ಲಿ. “ಮ್ಹಾಕಾ ಕೊಂಟ್ರೆಕ್ಟರಾಚ್ಯಾ ಕ ವೃತ್ತೆಂತ್ಲೆಂ ನಿವೃತ್ತ್ ಕರಯ್ಲೆಂ. ಮ್ಹಜೆ ದೊಗ್ ಪುತ್ ನೊಯೆಲಾ ಮಿಲ್ಲಾಂತ್ ಕಾಮಾರ್ ಆಸಾತ್. ತಾಂಕಾಂ ಹೆಂ ಕಾಮ್ ಡೆನಿಸಾಂಚ್ ದೀವ್ನ್ ಆಮ್ಚೆಂ ಜೀವನ್ ಉರ್ಜಿತ್ ಕೆಲ್ಲೆಂ ಆನಿ ಮ್ಹಾಕಾ ದುಡ್ವಾಚಿ ಥೈಲಿ ದೀವ್ನ್ ಘರಾ ಧಾ ಆನಿ ಮಿಲ್ಲಾಚ್ಯಾ ಲಿಖಾರ್ ಫುಂಗ್ರ್ಯಾಚಿ ವಸ್ತಿ ಮ್ಹಜ್ಯಾ ಪುತಾಂಕ್ ತಾಣೆ ದಿವ ಹೊ ಉಪ್ಕಾರ್ ಆಮಿ ಜಿಣ್‌ಭರ್ ವಿಸ್ರೊಂಕ್ ಸಕಾನಾಂವ್. ಆಜ್ ಮಿಸಾ ಯೆತಾಸ್ತಾನಾ ಮ್ಹಾಕಾ ತಾಣೆ ಆಪವ್ನ್ ಹಾಡ್ಲೆಂ ತಸೆಂ ತುವ್ಯಾಂ ಪಳೆಂವ್ಚೆಂ ಮ್ಹಾಕಾ ಮೆಳೆಂ.”

“ಪುತಾ ಡೆನಿ. ಮ್ಹಸ್ತ್ ಬರಿ ಕಾಮಾಂ ಕೆಲ್ಯಾಂಯ್ ತುವೆಂ. ಹ್ಯಾಚ್ ದೆವಾನ್ ತುಕಾ ಎದೊ ವ್ಹಡ್ ಕೆಲಾ. ಕಾಂಯ್ಚ್ ದುಬಾವ್ ನಾ – ನೊಯೆಲಾಚಿ ಘಿಸ್ ದೆವಾ ಮುಖಾರ್ ಪಾವ್ಲ್ಯಾತ್ ಮ್ಹಣ್ಚ್ಯಾಕ್” ಮ್ಹಣಾಲೊ ಸ್ಟೀವನ್.

‡ ‡ ‡ ‡

ತೆಣೆ ಡಿ'ಕ್ರೂಜಾಗೆರ್ ವೆಗ್ರೂಚ್ ಆಟಪ್ ಜಲ್ಮಾಲೊ. ಸೆರಾಲಿನಾಕ್ ಸ್ಟೀವ ಆನಿ ನೊಯೆಲಾಕ್ ಪಳೆಂವ್ಚಿ ಉರ್ಬಾ. ಆಪ್ಲ್ಯಾ ಮಾಜಿ ಘೊವಾಚಿ ಪಯ್ಲಿ ಬಾ ಕೋಣ್ ತಿ? ಎದೆ ವ್ಹಡ್ ಸಂಪತ್ತೆಚಿ ಧನಿಣ್, ಎಕಾ ಕಾಳಾಚಿ ಗರೀಬ್ ಭಿಕಾರಿಣ್ ತಿ ನೊಯೆಲಾ ಕೋಣ್? ಹೆಂ ತಾಕಾ ಪಳೆಜಾಯ್ ಆಸ್'ಲ್ಲೆಂ. ಸ್ಟೀವನಾಗೆರ್ ಆಧಿಂಯಿ ಸೆರಾಲಿನ್ ಆನಿ ಡಿ'ಕ್ರೂಜ್ ಗೆಲ್ಲಿಂ — ಮಾಫಿ ಮಾಗೊನ್ ಪುನರ್ ಸ್ಟೀ ಕರುನ್ ಘೆಂವ್ಚ್ಯಾಕ್. ಪುಣ್ ಸ್ಟೀವನ್ ಆಯ್ಕೊಂಕ್ ನಾತ್'ಲ್ಲೊ.

“ಆಜ್ ಆಯ್ತಾರ್ ಡ್ಯಾಡಿ, ಸ್ಟೀವನ್-ನೊಯೆಲಾ ಘರಾಚ್ ಆಸ್ತೆಲಿಂ, ವಚೊನ್ ಯೆವ್ಯಾಂ” ಮ್ಹಣಾಲೆಂ ಸೆರಾಲಿನ್.

“ಪುಣ್ ಕಾಂಯ್ ಘಾಯ್ದೊ ನಾ ಸೆರಾ, ಸ್ಟೀವನಾಕ್ ತುಕಾ ಪಳೆತಾನಾ ರಂಗ್ ಲೊ.”

“ಕಾಂಯ್ ಪರ್ವಾ ನಾ. ಹಾಂವ್ ಕಾಂಯ್ ತಾಚೆಲಾಗಿಂ ಪರತ್ ಸಂಬಂಧ್ ಂಕ್ ಖುಶಿ ವ್ಹರಾನಾ. ಕಿತ್ಯಾಕ್ ತಾಚಿ ಅಸ್ಲಿ ಪಯ್ಲಿ ಬಾಯ್ಲ್ ತಾಚೆ ಸಂಗಿಂ ಆಪ್ಲ್ಯಾ ಪುತಾ ಆನಿ ನಾತ್ರಾಂ ಸಾಂಗಾತಾ ಮ್ಹಣ್ತಾಚ್, ಮ್ಹಜ್ಯಾ ಸ್ವೀಕಾರ್ಪ ಥಂಯ್ಸರ್ ಸ್ಥಾನ್ ಬಿಲ್ಕುಲ್ ನಾ. ತರಿ ಮನ್ಯಾಕ್ ಸ್ವೆಂಭಾ ಪ್ರಕಾರ್ ತಾಚ್ಯಾ ಕುಟ್ಮಾಕ್ ಮ್ಹಾಕಾ ಪಳೆಜಾಯ್.”

“ಬರೆಂ ತರ್ ಚಲ್ಯಾಂ” ಮ್ಹಣಾಲೊ ಡಿ'ಕ್ರೂಜ್ ಆನಿ ತಿಂ ಭಾಯ್ರ್ ಸರ್ಲಿಂ.

ವರಾಂ 11 ವ್ಹಾಜ್ತಾನಾ ಸ್ಟೀವನಾಚ್ಯಾ ಫ್ಲೆಟಾಚ್ಯಾ ದಾರಾಚಿ ಬೆಲ್ ವ್ಹಾಜ್ಲಿ. ನ್ ದಾರ್ ಉಗಡ್ಲೆಂ. ಸೈರಿಂ ಭಿತರ್ ಆಯ್ಲಿಂ. ನವ್ಕರಾನ್ ಸೆರಾಲಿನಾಕ್ ಆನಿ ್ರಜಾಕ್ ಬಸೊಂಕ್ ಸಾಂಗ್ಲೆಂ ಆನಿ ತೊ ಧನ್ಯಾಕ್ ಖಬಾರ್ ದಿಂವ್ಕ್ ಗೆಲೊ. ಯ್ಲೊ ಯೇವ್ನ್ ಹೊಲಾಂತ್ ಪ್ರವೇಶ್ ಜಾಲ್ಲೊಚ್ ತಾಕಾ ಪಳೆವ್ನ್ ಸೆರಾಲಿನ್ ್ರಜ್ ಉಭಿಂ ರಾವೊನ್ “ಗುಡ್ ಮೊರ್ನಿಂಗ್ ಸರ್” ಮ್ಹಣ್ ವಂದನ್ ಕರಿ ಂ. ಕಿತ್ಯಾಕ್ ಡೆನ್ ಏಕ್ ಉದ್ಯಮಿ, ಕರೊಡಾಂಚೊ ಧನಿ ಮ್ಹಣ್ತಾಚ್ ಮನಿಸ್ ನ್ ತೊ ಕಿತ್ಲೊಯಿ ಲ್ಹಾನ್ ಜಾಂವ್. ಪುಣ್ ಪರ್ಕಿ ಮನ್ಯಾಂಕ್ ತೊ ಾಚೊ ಧನಿಚ್.

“ವೆರ್ರಿ ಗುಡ್ ಮೊರ್ನಿಂಗ್ ಮಿ। ಡಿ'ಕ್ರೂಜ್ ಆನಿ ಮಿಸೆಸ್........” ತಾಣೆ ಯ್ಲೆಂ.

“ಎಕ್ಸ್ ಮಿಸೆಸ್ ರೋಜಿಜ್” ಸೆರಾಲಿನಾನ್ ವಾಕ್ಯಂ ಸಂಪಯ್ಲೆಂ.

“ಹಾಂವ್ ಆಧಿಕ್ ಸಂತೊಸ್ ಪಾವ್ತಾಂ ಆಯ್ಚ್ಯಾ ದಿಸಾ ತುಮ್ಕಾಂ ಹ್ಯಾ ಚ್ಯಾ ಘರಾ ಸ್ವಾಗತ್ ಕರುಂಕ್” ಮ್ಹಣಾಲೊ ಡೆನ ಆನಿ ತಾಣೆ ಆಪ್ಲ್ಯಾ ಬಾಪಾಕ್ ೂ ಮಾರುನ್ ಮ್ಹಳೆಂ—“ಡ್ಯಾಡಿ, ಹಾಂಗಾ ಯೆ. ಡಿ'ಕ್ರೂಜ್ ಮಿಲ್ಲಾಚೊ ಮಾಜಿ ಲಿಕ್ ಶ್ರೀಮಾನ್ ನೊರ್ಮನ್ ಡಿ'ಕ್ರೂಜ್ ಆನಿ ತಾಚಿ ಧುವ್ ಆಯ್ಲ್ಯಾಂತ್” ತೊ ಭಾಯ್ರ್ ಗೆಲೊ.

ತಿತ್ಲ್ಯಾರ್ ಸ್ಟೀವನ್ ಭಿತರ್ ಆಯ್ಲೊ. ಸೈರ್ಯಾಂಕ್ ಪಳೆವ್ನ್ ತಾಚ್ಯಾ ಮುಖ ರ್ ಬಾವ್ಸಾಣ್ ಉದೆಲಿ. ತರಿ ಆಯಿಲ್ಲ್ಯಾ ಸೈರ್ಯಾಂಕ್ ಬರೊ ಸ್ವಾಗತ್ ದಿಂವ್ಚೆಂ ವ್ಕ್ ಮಾಂದ್ಲೆಂ ತಾಣೆ.

“ಗುಡ್ ಮೊರ್ನಿಂಗ್ ಮಿ। ಡಿ'ಕ್ರೂಜ್ ಆನಿ ಸೆರಾ” ಮ್ಹಣಾಲೊ ಸ್ಟೀವನ್. ಯಿ ಪ್ರತಿವಂದನ್ ಕೆಲೆಂ. ಸ್ಟೀವನ್ ಮುಖ್ಲ್ಯಾ ಸೊಫಾಚೆರ್ ಬಸ್ಲೊ. “ಹಾಂವ್

ಸಮ್ಜಾತಾಂ ತುಮ್ಕಾಂ ಖಬಾರ್ ಮೆಳ್ಳ್ಯಾ ಮ್ಹಣ್. ಮ್ಹಜ್ಯಾ ಪುತಾ ಆನಿ
ಥಂಯ್ ಮ್ಹಜೊ ಖರೊ ಸಂಬಂಧ್ ಘಡ್ಲಸಲಾ ಮ್ಹಣ್; ತ್ಯಾ ಲಗ್ತಿ ನೊಂ
ಮಿಲ್ಲ್ ವಾವ್ರಾಡ್ಯಾಂಕ್ ಪೂರ್ ಏಕ್ ಸತ್ಕಾರ್ ಕಾರ್ಯೆಂ ಆಚರಣ್ ಜಾಲೆಂ."

"ವ್ಹಯ್, ಆಮ್ಕಾಂ ತಿ ಖಬಾರ್ ಆಸಾ ಮಾತ್ರ್ ನಹಿಂ, ಆಮ್ಕಾಂ
ಕಾಣಿಯಿ ಕಳಿತ್ ಆಸಾ. ಪುಣ್ ಆಮಿ ತ್ಯಾ ವಿಷ್ಯಾಂತ್ ಕಸಲೆಂಚ್ ತರ್ಕ್ ಕರ
ಉದ್ದೇಶಾನ್ ಆಯಿಲ್ಲ್ಯಾಂವ್ ನಹಿಂ. ಬಗಾರ್ ತುಜ್ಯಾ ಅಸ್ಲಿ ಆನಿ ಪ್ರಥ
ಪತಿಣೆಕ್ ಪಳೆಂವ್ಕ್ ಆಯ್ಲ್ಯಾಂವ್. ಎಕಾ ತೆಂಪಾರ್ ತೀರ್ ಗರಿಬ್ ಜಾವ್ನಾಸ
ತುಜ್ಯಾ ಬಾಪಾಯ್ಚ್ಯಾ ಪಸಂಧೆಕ್ ಅಸ್ವೀಕೃತ್ ಜಾವ್ನ್ ತುಮ್ಚೆ ಮಧೆಂ ಅನಾಪೇ
ಘಡಿತ್ ಘಡೊನ್ ಗೆಲ್ಲೆಂ. ತಿ ಧಗ್ಯಾಭರಿತ್ ಸಾಂಕಳ್ ತುಜ್ಯಾ ಬಾಪಾಯ್ನ್ ಗಾ
ಯೆಲ್ ರೊಚಾನ್ ತಿತ್ಲ್ಯಾ ಮಜ್ಬೂತ್ ರಿತಿರ್ ವೊಳಾವ್ನ್ ಹಾಡ್ಲೆಲಿ ಆನಿ
ಸಾಂಕ್ಳಿಚ್ಯಾ ಗಾಂಚಾಂನಿ ಧಾರಾಳ್ ಗೊಂದೊಳ್ ಉಬ್ಜಲೆ ಆನಿ ಘಡೊಂಕ್ ಆಸ್
ತೆಂ ಘಡೊನ್ ಗೆಲೆಂ. ಹಾಕಾ ಕೊಣೆಂಚ್ ಕೊಣಾಕ್‌ಚ್ ದುಸೊರ್ಂಕ್ ಫಾವೊ ನ
ಖಂಡಿತ್ ಜಾವ್ನ್ ಹಾಂವ್ ತುಜೆಲಾಗಿಂ ಪರತ್ ಎಕ್ವಟಾಚ್ಯಾ ಹಕ್ಕಾ ಭಾಯ್ರ್ ಆಸಾ
ಪುಣ್ ಮಾನವೀಯ್ ರಿತಿರ್ ತುಮ್ಚೆ ಥಂಯ್ ಆಮಿ ವಳ್ಕಿ-ಮಿತ್ರತ್ವಾಚೊ ಸಂಬಂ
ದವರುಂಕ್ ಖುಶಿ ವ್ಹರ್ತಾಂವ್" ಮ್ಹಣಾಲೆಂ ಸೆರಾಲಿನ್.

"ಕಾಂಯ್ಚ್ ಅಡ್ಕಳ್ ನಾ ಸೆರಾ. ತುಮಿ ಹ್ಯಾ ಘರಾ ಕೆದಾಳಾಯಿ ಯೆವ್ಯೆತ
ವಚ್ಯೆತ್-ರಾವ್ಯೆತ್. ಸ್ತೆರ್ಯಾಂಲರಿ ಆನಿ ತುಮ್ಕಾಂ ಸ್ವಾಗತ್ ಆಸ್ತೊಲೊ. ಪುಣ
ಹಾಂವ್ ಹೆಂ ಸಾಂಗಾನಾಕಿ ಹೆಂ ಮ್ಹಜೆಂ ಫ್ಲೆಟ್ ಶಾಸ್ವಿತ್ ಮ್ಹಜೆಂಚ್ ಜಾವ
ಉರ್ತಲೆಂ ಆನಿ ಹಾಂವ್ ಹಾಂಗಾಚ್ ಆಸ್ತೊಲೊಂ ವ್ಹಣ್. ಕಿತ್ಯಾಕ್ ಮ್ಹಜೊ ಧನಿ
ತೊ ಮ್ಹಜೊ ಪುತ್ ಮ್ಹಣ್ ಆತಾಂ ಹಾಂವ್ ಜಾಣಾ, ತೊ ಮ್ಹಾಕಾ ಕೆದಾಳಾಯಿ
ಖಂಯ್ಚ್ಯಾಯಿ ದಾಂವಾಕ್ ವ್ಹರ್ನ್ ಮ್ಹಜ್ಯಾ ವಸ್ತೆಚಿ ಬದ್ಲಾವಣ್ ಕರುಂಕ್ ಸಕ್ತಾ
ಹಾಂವ್ ಮ್ಹಜ್ಯಾ ಪತಿಣೆ ಆನಿ ನಾತ್ರಾಂ ಸಾಂಗಾತಾ ಜಿಯೆಂವ್ಕ್ ಖುಶಿ ವ್ಹರ್ತಾಂ."

"ತೆಂ ಸ್ವಾಭಾವಿಕ್ ಜಾವ್ನಾಸಾ" ಮ್ಹಣಾಲೊ ಡಿ'ಕ್ರೂಜ್. ತಿತ್ಲ್ಯಾರ್ ಡೆನಿಚಾ
ಹಿಶಾರ್ಯಾನುಸಾರ್ ಸ್ತೆರ್ಯಾಂಕ್ ಥಂಡ್ ಪೀವನ್ ಆಯಾ ಆಂಜೆಲಿನ್‌ಂಚ್ ಹಾಡುನ
ಆಯ್ಲಿ.

"ಬಾಯೆ, ಥಂಡ್ ಪೀವನ್ ಸ್ವೀಕಾರ್ ಕರಾ" ಮ್ಹಣಾಲಿ ತಿ. ಸೆರಾಲಿನಾಚ
ನದರ್ ಆಂಜೆಲಿನಾಚೆರ್ ಪಡ್'ಲ್ಲಿಚ್ ತಾಚಿ ದೊಳೆ ಗ್ರೆಸೆ ಜಾಲೆ. ತಾಚಿ ಮತ್ ಕಾವ
ಕರಿಲಾಗ್ಲಿ, ಇಲ್ಲೆಶ್ಯಾಚ್ ವೆಳಾನ್ ಸೆರಾಲಿನಾಕ್ ಆಯಾಚಿ ವಳಕ್ ಮೆಳ್ಳಿ.

"ತುಂ ಆಂಜೆಲಿನ್‌ಮು?" ವಿಚಾರ್ಲೆಂ ಸೆರಾಲಿನಾನ್.

“ವ್ಹಯ್ ಬಾಯೆ, ”

“ತುಂ ಹಾಂಗಾ ಕಸಿ?” ಸೆರಾಲಿನ್ ಅಜಾಪ್ಲೆಂ,

“ಖಂಯ್ ಮ್ಹಜೊ ಧನಿ, ಥಂಯ್ಸರ್ ತಾಚಿ ಆಯಾ; ದೆವಾಚಿಂ ಮಹಿಮಾಂ ಚಿತ್ರ್ ಬಾಯೆ; ಆವ್ಚಿತ್ತ್ ಡೆನ್ ಸಾಯ್ಬಾಚಿ ಭೆಟ್ ಜಾಲಿ, ಉಪ್ರಾಂತ್ ಸ್ಟೀವನ್ ಯ್ಬಾಚಿ ಮಿಲಾಗತ್ ಜಾಲಿ. ಆಜ್ ಹಾಂಗಾಸರ್ ಸಾಂಗಾತಾ ಮೆಳ್ಯಾಂವ್.”

“ಪುಣ್ ತುಂ ಬೊಂಬಯ್ ರಾವ್ತಾಲಿಯ್!”

“ರೂಕ್ ಝಾಡಾಂ ಆಸ್‌ಲ್ಲೆಕಡೆಚ್ ಆನಿ ಮನಿಸ್ ಗೆಲ್ಲೆಕಡೆ ಮ್ಹಳ್ಳಿ ಏಕ್ ಸಾಂಗ್ಣಿ ಸಾ ಬಾಯೆ. ಮನಿಸ್ ಜಲ್ಮಾತಾ ಎಕೆಕಡೆ. ವಾಡ್ತಾ ಆನ್ಯೆಕಡೆ ಆನಿ ಪಾವ್ತಾ ಾಗಿರ್ ದುಸ್ರೆಚ್ ಕಡೆ,”

“ಬಸ್ ಬಸ್ ಉಲಯ್” ಮ್ಹಣಾಲೆಂ ಸೆರಾಲಿನ್. ಆಯಾ ಥಂಯ್ಚ್ ಸೊಫಾ ರ್ ಬಸ್ಲಿ;

“ನೊಯೆಲಾ ಆಸ್ಪತ್ರೆಚಿಂ ಬಾಂಧಾಪ್ ಜಾತಾಸ್ತಾನಾ ಡೆನ್ ಸಾಯ್ಬ್ ಮ್ಹಾಕಾ ಟೆಲ್ಲೊ; ದುಬ್ಳಿಕಾಯೆನಿಮಿತ್ತಂ ಬೊಂಬಯ್ ಸಾಂಡುನ್ ಹಾಂವ್ ಪುತಾಕ್ ಕಾಜಾರ್ ರ್ನ್ ಹಾಡ್ಲೆಲ್ಯಾ ಚೆಡ್ವಾಚ್ಯಾ ಗಾಂವಾತ್ ಪೂನಾಂತ್ ಹಾವೆಂ ವಸ್ತಿ ಘೆತ್‌ಲ್ಲಿ” ಣೆ ಆಪ್ಲಿ ಕಥಾ ಸಾಂಗ್ಲಿ. ತಸೆಂ ಡೆನಿ ಸಾಯ್ಬಾನ್ ಮ್ಹಜ್ಯಾ ಗರಿಬ್ ಕುಟ್ಮಾಚೆರ್ ಉಜ್ವಾಡ್ ಫಾಂಕಯ್ಲೊ ಆನಿ ಮ್ಹಜ್ಯಾ ಪುತಾಂಕ್ ಆಪ್ಲ್ಯಾ ಮಿಲ್ಲಾಂತ್ ಬರಿಂ ಾಮಾಂ ದಿಲಿಂ. ಆತಾಂ ಆಮಿ ಸುಖಿ ಆಸಾಂವ್.”

“ಭಾಗಿ ತುಂ, ತುಜ್ಯಾ ಬರೆಪಣಾಂತ್ ಆಮಿ ಸಂತೊಸ್ ಪಾವ್ತಾಂವ್” ಮ್ಹಣಾಲೆಂ ಸೆರಾಲಿನ್. ಇತ್ಲೆಂ ಉಲಯ್ತಾಂ ಉಲಯ್ತಾಂ ತಾಚಿ ನದರ್ ಕುಶಿಚ್ಯಾ ಮೆಜಾರ್ ಎಕಾ ತಸ್ವೀರೆಚೆರ್ ಖಂಚ್ಲಿ. ಸೆರಾಲಿನ್ ಥಂಯ್ಚ್ ಪಳೆಲಾಗ್ಲೆಂ.

“ತಿ ಸುನಿಲಾಚಿ ತಸ್ವೀರ್”! ಸೆರಾಲಿನ್ ಉಟೊನ್ ಥಂಯ್ಸರ್ ಗೆಲೆಂ. ವ್ಹಯ್, ಸ್ಟೀವನಾನ್ ಆಪ್ಲ್ಯಾ ಸುನಿಲಾಚಿ ತಸ್ವೀರ್ ಡೆನಿ ಥಾವ್ನ್ ಘೆತ್‌ಲ್ಲಿ ತಿ ಫ್ರೇಮ್ ಕರುನ್ ಮೆಜಾರ್ ದವರ್ಲ್ಲಿ;

“ತುಂ ಹಾಕಾ ವಳ್ಕತಾಯ್?” ವಿಚಾರ್ಲೆಂ ಸ್ಟೀವನಾನ್ ಕೊಡ್ವೆಲ್ಯಾ ಕಾಳ್ಜಾನ್. ಕಿತ್ಯಾಕ್ ತಾಚ್ಯಾ ಮತಿಂತ್ ಆತಾಂಯಿ ಸೆರಾಲಿನಾನ್ ಬಾಳ್ ಸುನಿಲಾಚೆರ್ ಚಲಯಿಲ್ಲಿ ಧಾರುಣಾಯ್ ಝುಳ್ಕತಾಲಿ. ಸೆರಾಲಿನಾನ್ ತಕ್ಲಿ ಬಾಗಾಯ್ಲಿ.

“ತುಂ ಆಜೂನಿ ಮ್ಹಜೆಂ ಧಾರುಣ್ ಆಸಾಯ್ ಸ್ಟೀವ್ ಡಾರ್ಲಿಂಗ್?” ಮ್ಹಣಾಲೆಂ ಸೆರಾಲಿನ್. ತಾಕಾ ಸ್ಟೀವನಾಚ್ಯಾ ಸವಾಲಾ ಪಾಟ್ಲೊ ಅರ್ಥ್ ಸಮ್ಜಾಲೊ. “ಮಾಫ್ ಕರ್ ಸ್ಟೀವನ್, ಹಾಂವ್ ಮ್ಹಜ್ಯಾ ಕರ್ನೆಂ ಥಂಯ್ ಪಶ್ಚಾತ್ತಾಪ್ ಪಾವ್ತಾಂ. ಮ್ಹಾಕಾ ಆಜೂನ್‌ಯಿ ಸುನಿಲಾಚೊ ಉಗ್ಡಾಸ್ ಆಸಾ. ಕೆದ್ನಾಂ ತೊ ಘರ್ ಸಾಂಡುನ್

ಪಯ್ಸ್ ಗೆಲೊ ತ್ಯಾ ದೀಸ್ ಥಾವ್ನ್ ಹಾವೆಂ ಏಕ್ ಭಾಗ್ ಹೊಗ್ಡಾಯಿಲ್ಲೆಂ. ಮ್ಹಾ
ಭುರ್ಗಿಂ ಜಾತೆಲಿಂ ಮ್ಹಣ್ ಹಾವೆಂ ಚಿಂತ್ಲ್ಲೆಂ. ಪುಣ್ ದೆವಾನ್ ಮ್ಹಜ್ಯಾ ಆವಯ
ಣಾಕ್ ಫಳ್ ದಿಲೊನಾ. ಹಾಂವ್ ಮ್ಹಜ್ಯಾ ಆವಯ್ಚ್ಯಾ ಪುರಾಣ್ ಫಿತಿಸ್ಪಣಾಂಚ
ಸಾಂಗ್ಣ್ಯಾಂಕ್ ಪಾತ್ಯಲ್ಲಿಂ ಆನಿ ಸುನಿಲಾಕ್ ಹಾವೆಂ ಕಷ್ಟ್ ದಿಲ್ಲೆ. ಪೊಸ್ಕ್ಯಾ
ಪೊಸ್ಲ್ಯಾರ್ ನವ್ಯಾ ಕಾಜಾರಿ ಜೊಡ್ಯಾಕ್ ಭುರ್ಗಿಂ ಜಾಯ್ನಾಂತ್ ಮ್ಹಳ್ಯಾ
ಸಾಂಗ್ತೆಂತ್ ಸತ್ ಸಮ್ಜಾಲ್ಲಿಂ ಹಾಂವ್. ತ್ಯಾ ಲಗ್ತಿ ಎಕಾ ಸನ್ಯಾಸಿನ್‌ಯಿ ಮ್ಹಾಕ
ತಸೆಂಚ್ ಸಾಂಗೊನ್ ಮ್ಹಳ್ಳೆಂ. "ಹ್ಯಾ ಭುಗ್ರ್ಯಾಚ್ಯಾ ಆವಯ್ಚೊ ಏಕ್ ಶಿರಾಪ್ ಆಸ
ಹ್ಯಾ ನಿಮ್ತಿಂ ತುವಸ್ಕ್ಯಾಂ ಸಂತತ್ ಜಾಂವ್ಚಿನಾ" ಮ್ಹಣ್.

"ಸಮಾ ಸಾಂಗ್‌ಲ್ಲೆಂ ಸೆರಾ, ತ್ಯಾ ಸನ್ಯಾಸಿನ್. ಖರೆಂ ಸಾಂಗ್‌ಲ್ಲೆಂ ತಾಣೆ
ನಿಜಾಯ್ಕಿ ತ್ಯಾ ಭುಗ್ರ್ಯಾಚ್ಯಾ ಆವಯ್ಚೊ ಶಿರಾಪ್ ಆಸ್‌ಲ್ಲೊ. ಕೊಣಾಕ
ಜಾಣಾಂಯ್?"

"ಕೊಣಾಕ್?" ವಿಚಾರ್ಲೆಂ ಸೆರಾಲಿನಾನ್. ಡಿ'ಕ್ರೂಜ್ ತಾಂಕಾಂಚ್ ಪಳೆತಾಲೊ.

"ಸುನಿಲಾಚ್ಯಾ ಆವಯ್ಚೊ ಶಿರಾಪ್ ಖರೊಚ್ ಆಸ್‌ಲ್ಲೊ. ತ್ಯಾ ಸುನಿಲಾಚ್ಯಾ
ಬಾಪಾಯ್ಚ್ಯಾ ಬಾಪಾಯ್ಚೆರ್, ಮ್ಹಜಿ ಪತಿಣ್ ನೊಯೆಲಾಚೊ ಶಿರಾಪ್ ತೊ
ತಿಣೆ ತ್ಯಾ ಭುಗ್ರ್ಯಾಚ್ಯಾ ಆಜ್ಯಾಕ್ ಘಾಲ್ನ್ ಮ್ಹಳ್ಳೆಂ—"ತುಜ್ಯಾ ಪುತಾಂಕ್ ಕೊಣಾ
ಕ್‌ಚ್ ಸಂತತ್ ಜಾಂವ್ಚಿ ನಾ. ತುಜ್ಯಾ ಆಸ್ತಿ-ಬದ್ಯಾಕ್ ಕಥೊಡಾಂಚ್ಯಾ ಸಂಪತ್ತೆರ್
ಹಕ್ಕ್‌ದಾರ್ ಜಲ್ಮ್ಯಾಂಚೊ ನಾ, ತುಜಿ ಆಸ್ತ್ ತುಂ ಖಾಂವ್ಕ್ ಪಾಂವ್ಚೊ ನಾಂಯ್. ತ್ಯಾ
ಆಸ್ತಿಚೊ ಹಕ್ಕ್‌ದಾರ್ ಜಾವ್ನ್ ಮ್ಹಜ್ಯಾ ಭುಗ್ರ್ಯಾಕ್ ದೇವ್ ಧಾಡ್ತೊಲೊ" ಮ್ಹಣ್.
ಮ್ಹಜ್ಯಾ ಪತಿಣೆನ್ ಮ್ಹಜ್ಯಾ ಬಾಪಾಯ್ಕ್ ಘಾಲ್ಲೊ ಶಿರಾಪ್ ತೊ" ಗಂಭಿರಾಯೆನ್
ಸಾಂಗ್ತಾಲೊ ಸ್ಟೀವನ್.

"ಪುಣ್ ಸ್ಟೀವನ್, ನೊಯೆಲಾನ್ ತುಜ್ಯಾ ಬಾಪಾಯ್ಕ್ ಶಿರಾಪ್ಲ್ಯಾನ್
ಆಮ್ಚ್ಯಾ ಸುನಿಲಾಕ್ ತಾಂತುಂ ಮ್ಹಣ್ಜೆ ತ್ಯಾ ಶಿರಾಪಾಂತ್ ಕಿತೆಂ ವಾಂಟೊ ಆಸಾ?"

"ಕಿತ್ಯಾಕ್ ತೆಂ ನೊಯೆಲಾ ತ್ಯಾ ಸುನಿಲಾಚಿ ಆವಯ್ ಜಾವ್ನಾಸ್‌ಲ್ಲಿ ಆನಿ ಮ್ಹಜಿ
ಪತಿಣ್, ಕಿತ್ಯಾಕ್ ಹಾವೆಂ ಮ್ಹಜ್ಯಾ ಜಿಣ್ಯೆಂತ್ ಪಯ್ಲೊ ಮೋಗ್ ಕೆಲ್ಲೊ ನೊಯೆಲಾಚೊ ಮಾತ್ರ್ ಆನಿ ಖರೊ ಮೋಗ್ ಕೆಲ್ಲೊ. ಆಮ್ಚೆಂ ರೆಸ್ಟರ್ ಇಗರ್ಜೆಂತ್
ಜಾಂವ್ಕ್ ನಾತ್‌ಲ್ಲೆಂ. ತರಿ ದೆವಾ ಸಮೊರ್ ಆಮಿ ಖರ್ಯಾ ಕಾಳ್ಜಾನ್ ಎಕಾಮೆಕಾ
ದೆವಾಕ್ ಸಾಕ್ಸ್ ದವರ್ನ್ ಭಾಸ್ ದಿಲ್ಲಿ ಆನಿ ಆಮಿ ಪತಿ-ಪತಿಣ್ ಮಾಂಡುನ್ ಜಿಯೆಲ್ಯಾಂವ್. ಹಾಚೊ ಫಳ್ ಜಾವ್ನ್ ಮ್ಹಜಿ ನೊಯೆಲಾ ಗರ್ಭೆಸ್ತ್ ಜಾಲ್ಲೆಂ. ಆಮ್ಚ್ಯಾ
ಮೊಗಾಕ್ ಮ್ಹಜೊ ಬಾಪ್ ನಟನೀಯ್ ರಿತಿರ್ ಕಬೂಲ್ ಜಾಲ್ಲೊ ಆನಿ ಹಾಂವ್

ಹಫ್ತ್ಯಾ ಖಾತಿರ್ ಬೆಂಗ್ಳುರ್ ಗೆಲ್ಲೆವೆಳಿಂ ತಾಣೆ ಮ್ಹಜ್ಯಾ ನೊಯೆಲಾಕ್ ತಿರಸ್ಕಾರ್ ಕರ್ನ್ ಘಾತ್ ಕೆಲೊ ಆನಿ ಆಮ್ಚ್ಯಾ ಲಗ್ನಾಕ್ ಅಡ್ಕಳ್ ಹಾಡ್ಲಿ. ಪರಿಣಾಮ್ ನೊಯೆಲಾಚೊ ಬಾಪ್ ಮೆಲೊ ಆನಿ ಗರ್ಭೆಸ್ತ್ ನೊಯೆಲಾ ನಿರಾಧಾರಿ ಜಾಲೆಂ. ದೇಶಾಂತರ್ ವೆಚ್ಯಾ ಆಧಿಂ ದ್ಹುಜ್ಯಾ ಆವಯ್-ಬಾಪಾಕ್ ಮೆಳೊನ್ ತಾಣೆ ಶಿರಾಪುನ್ ಮ್ಹಳೆಂ—"ಮ್ಹಜ್ಯಾ ಆನಿ ಸ್ಟೀವನಾಚ್ಯಾ ನಿತಳ್ ಮೊಗಾಕ್ ತುವೆಂ ಧಗೊ ಕೆಲೊಯ್. ಹ್ಯಾ ನಿಮ್ತಿಂ ಮ್ಹಜೊ ಬಾಪ್ ಮೆಲೊ ಆನಿ ಹಾಂವ್ ನಿರಾಧಾರಿ ಜಾಲಿಂ. ಪುಣ್ ತುಂ ಸುಖಿ ಉರಾಸೊನಾಂಯ್. ತುಜ್ಯಾ ಪುತಾಕ್ ತುವೆಂ ಆಶೆಲ್ಲೆಂ ಸುಖ್ ಮೆಳ್ಚೆಂನಾ. ತುಜ್ಯಾ ಪುತಾಂಕ್ ಸಂತತ್ ಜಾಂವ್ಚಿನಾ ಆನಿ ತುಜ್ಯಾ ಕರೊಡಾಂಚ್ಯಾ ಸಂಪತ್ತಾರ್ ಹಕ್ಕ್ದಾರ್ ಆಸ್ಚೊನಾ. ಏಕ್ ದೀಸ್ ಹ್ಯಾಚ್ ಮ್ಹಜ್ಯಾ ಭುಗ್ರ್ಯಾಕ್ ತುಜ್ಯಾ ಸಂಪತ್ತಿಚೊ ಹಕ್ಕ್ದಾರ್ ಕರುನ್ ಹಾಂವ್ ಧಾಡ್ತೆಲಿಂ" ಮ್ಹಣ್. ವ್ಹಯ್, ತೊಚ್ ಶಿರಾಪ್ ಆಮ್ಚೆರ್ ಭೆಜ್ಲ್ಲೊ. ಮ್ಹಾಕಾ ಆನಿ ಮ್ಹಜ್ಯಾ ಭಾವಾಕ್ ಸಂತತ್ ಜಾಲಿನಾ, ಮ್ಹಜೆಂ ಲಗ್ನ್ ಜಿವಿತ್ ಮ್ಹಜ್ಯಾ ಬಾಪಾಯ್ಚ್ಯಾ ಆಶೆ-ಅಪೇಕ್ಷೆಖಾಲ್ ಸಂತೊಸಾಚೆಂ ಉರ್ಲೆಂನಾ ಸೆರಾ, ತುಜೆ-ಮ್ಹಜೆ ಮಧೆಂ ಮನಃಸ್ತಾಪ್ ಉಬ್ಜಲೊ. ತುಜ್ಯಾ ಬಾಪಾಯ್ನ್ ಮ್ಹಾಕಾ ದೊತಿ ರುಪಾರ್ ಭಾಸಾಯಿಲ್ಲೆಂ ಮಿಲ್ಲ್ ಪಾಟಿ ಘೆತ್ಲೆಂ. ವ್ಹಯ್ ತಾಚಿ ತಿ ಚೂಕ್ ನಹಿಂ, ರಾಚಾಂವಿಕ್ಪಣೆ ತಾಣೆ ತೆಂ ಆಪ್ಲ್ಯಾ ಹಕ್ಕಾಚ್ಯಾ ಪುತಾಕ್ ದಿಂವ್ಚೆಂ ತೆಂ ಹಾವೆಂ ಸಮ್ಜೊನ್ ಹಾತ್ ಉಕಲ್ನ್ ಪಾಟಿ ಒಪ್ಸಿಲೆಂ. ತಾಂತುಂ ಮ್ಹಾಕಾ ಕಾಂಯ್ ದುಃಖ್ನಾ. ಮ್ಹಜ್ಯಾ ಬಾಪಾಯ್ಚ್ಯಾ ಆಸ್ತಿಚ್ಯಾ ಹಕ್ಕಾಕ್ ಪುತ್ ನಾತ್ಲೆಲ್ಯಾನ್ ಮ್ಹಣ್ಜೆ ಪುತಾಂಕ್ ಭುರ್ಗಿಂ ನಾತ್ಲೆಲ್ಯಾನ್ ಮ್ಹಜ್ಯಾ ಭಾವಾ ಮನೋಹರಾನ್ ಎಕಾ ಚೆಡ್ವ್ಯಾಕ್ ಪೊಸ್ಕೊ ಕೆಲೊ. ಪುಣ್ ಗರ್ಭೆಸ್ತ್ ಸ್ತ್ರಿಯೆಚ್ಯಾ ಶಿರಾಪಾನ್ ತ್ಯಾ ಪೊಸ್ಕ್ಯಾಕ್ಯಿ ಹಕ್ಕ್ ಲಾಭ್ಲೆಂನಾ ತೊ ಜಿವಾವಧಿ ಸಜೆಕ್ ಗೆಲೊ. ತರ್ ಆತಾಂ ಮ್ಹಜ್ಯಾ ಬಾಪಾಯ್ಚೆಂ ಕರೊಡಾಂಚೆಂ ದಾಯ್ಜ್ ಕೊಣಾಕ್? ಪುತ್ ಆಮಿ ದೊಗ್ ಆಸಾಂವ್. ತುಜ್ಯಾ ಬಾಪಾಯ್ಕ್ ಹಾವೆಂ ಮಿಲ್ಲ್ ಪಾಟಿ ಸೊಡ್ಲ್ಲ್ಯಾಕ್ ಆನಿ ಸುನಿಲಾಕ್ ಪೊಸ್ಕೊ ಕೆಲ್ಲ್ಯಾ ಖಾತಿರ್ ಮ್ಹಾಕಾ ಮ್ಹಜ್ಯಾ ಬಾಪಾಯ್ನ್ ಹಕ್ಕಾಂತ್ಲೊ ವಜಾ ಕೆಲೊ. ಪುಣ್ ಮನುಕ್ ಹಕ್ಕ್ ಆಸಾ ಆನಿ ತೊ ತಾಚೆಂ ಸಂಪತ್ತ್ ಚಲಯ್ತ್ಲೊ, ಪುಣ್ ಕಿತ್ಲೊ ತೇಂಪ್? ತಾಚ್ಯಾ ನಂತರ್ ತೆಂ ಕೊಣಾಕ್? ಸರ್ಕಾರಾಕ್ ವ ಕೆನಡಾಂತ್ಲ್ಯಾ ಧುವೆ ಬೆನೆಟಾಕ್ ಆನಿ ತಾಚ್ಯಾ ಭುಗ್ರ್ಯಾಂಕ್? ಡ್ಯಾಡಿಚಿ ನಿಮಾಣೆ ಆಲೊಚನ್ ತಿಚ್ ಜಾವ್ನಾಸಾ. ಹಿ ಖಬಾರ್ಯಿ ಮ್ಹಾಕಾ ಆಸಾ.

"ಪುಣ್ ತೆಂ ತಿತ್ಲೆಂ ಸಲೀಸ್ ನಹಿಂ. ಕಿತ್ಯಾಕ್ ಕೆನಡಾ ಥಾವ್ನ್ ತಿಂ ಹ್ಯಾ ಇಂಡಿಯಾಂತ್ ಯೇವ್ನ್ ಜಿಯೆಂವ್ಕ್ ಸಕ್ಚಿಂ ನಾಗರಿಕಾಂ ನಹಿಂ. ತರಿ ಸಂಪತ್ತ್ ವಿಕುನ್

ದುಡು ತೆಣಿ ಆಪ್ಣಾ ವ್ಹೆತ್'. ಪುಣ್ ನೊಯೆಲಾಚೊ ಶಿರಾಪ್ ತಿತ್ಲೊನ್ ಪರ್ಯಾಂ ಜಾಂವ್ಕ್ ಕಸೊ ಸೊಡಿತ್?

“ಮ್ಹಜ್ಯಾ ಬಾಪಾಯ್ನ್ ಖರೊಚ್ ಅನ್ಯಾಯ್ ಕೆಲ್ಲೊ ಸೆರಾ, ಮ್ಹ ನೊಯೆಲಾ ಬೊಂಬಯಾಂತ್ ಯೇವ್ನ್ ಜಿವ್ಘಾತ್ ಕರುನ್ ವೆಲ್ಲೆಂ ಮ್ಹಣ್ ಹಾಂ ಖಂಡಿತ್‌ಚ್ ಪಾತ್ಯೆಲ್ಲೊಂ, ತಸೆಂ ಜಾಲ್ಲ್ಯಾನ್ ಮಾತ್ರ್ ಹಾಂವ್ ತುಜೆಲಾ ಕಾಜಾರ್ ಜಾಂವ್ಕ್ ಮುಖಾರ್ ಸರ್'ಲ್ಲೊಂ. ಪುಣ್ ನೊಯೆಲಾಚ್ಯಾ ಶಿರಾಪಾ ಆಮ್ಕಾಂ ಸೊಡ್ಲೆಂನಾ. ಎಕೆ ನಿರಾಪ್ರಾಧಿ ಮಜ್ಬೂರ್ ಗರೀಬ್ ಗರ್ಭೆಸ್ತ್ ಸ್ತ್ರೀಯೆಚ ಶಿರಾಪ್ ಖಂಡಿತ್ ಜಾವ್ನ್ ಪ್ರತೀಕಾರ್ ದಾಕಯ್ತಾ ಆನಿ ದಾಕಯ್ಲೊ. ಹ್ಯಾ ಶಿ ಪಾಕ್ ಒಲಿ ಆಮಿ ಜಾಲ್ಯಾಂವ್.”

ಸ್ಟೀವನ್ ಸಾಂಗಾತ್ ವೆತಾಲೊ. ಸೆರಾ ಆನಿ ಡಿ'ಕ್ರೂಜ್ ಆಯ್ಕೊನ್ ಆಸ್'ಲ್ಲಿ ಭಾಯ್ಲ್ಯಾ ಹೊಲಾಂತ್ ಡನ್ ಆನಿ ನೊಯೆಲಾ ಬಸೊನ್ ಆಸ್'ಲ್ಲಿಂ. ತಾಂಕಾ ಸೈರ್ಯಾಂಚ್ಯಾ ಗಜಾಲಿಂಚೆರ್ ಧ್ಯಾನ್ ದೀವ್ನ್ ಆಯ್ಕೊಂಚಿ ಸವಯ್ ನಾತ್'ಲ್ಲಿ. ಡ ಜಾಣಾ ಆಸ್'ಲ್ಲೊ ಆಪ್ಲೊ ಬಾಪ್ ಆಪ್ಲ್ಯಾ ಮಾಜಿ ಪತಿಣ್ ಆನಿ ಮಾಂವಾಲಾಗಿಂ ಉಲಯ್ತಾ ತಾಂಚ್ಯಾ ಉಲವ್ಣ್ಯಾಂತ್ ಆಪ್ಣೆಂ ಮಧೆಂ ವಚೊನ್ ಭರ್ಸೊಂಚೆಂ ಆನಿ ತಾಂಚ ಖಾಸ್ಗಿ ಉಲವ್ಣ್ಯಾಕ್ ಕಾನ್ ದಿಂವ್ಚೆಂ ಸಾರ್ಕೆಂ ನಹಿಂ ಮ್ಹಳ್ಳಿ ಬರಿ ಸವಯ್ ಆಪ್ಣಾವ ಆಸ್'ಲ್ಲಿಂ ಮನ್ಶ್ಯಾಂ ತಿಂ ಆಪ್ಲ್ಯಾ ಗಜಾಲೀನಿ ಮೆತೆರ್ ಆಸ್'ಲ್ಲಿಂ. ನೊರಾ, ಅನಿಲ್ ಸುನಿಲ್ ಆನಿ ಬಾಳ್ ಡಾಯನಾ ಸಂದಿಂ ಖೆಳ್ತಾಲಿಂ. ಸ್ಟೀವನ್-ಸೆರಾಚೆಂ ಸಂಭಾಷಣ ಮುಂದರ್ಸೊನ್ ವೆತಾಲೆಂ.

“ಮ್ಹಾಕಾ ಹೊ ಮಿಸ್ತೆರ್ ಸಮ್ಜಾನಾ ಸ್ಟೀವ್ ಡಾರ್ಲಿಂಗ್. ತುಜಿ ಪತಿಣ ನೊಯೆಲಾ ಸುನಿಲಾಚಿ ಆವಯ್ ಮ್ಹಳೆಂಯ್ ತುವೆಂ. ನೊಯೆಲಾನ್ ಸುನಿಲಾಕ ಖಂಯ್ಸರ್ ಜಲ್ಮ್ ದಿಲ್ಲೊ ಆನಿ ತಿಣೆ ಆಪ್ಲ್ಯಾ ಭುಗ್ರ್ಯಾಕ್......!”

“ರಸ್ತ್ಯಾರ್ ಕಿತ್ಯಾಕ್ ವ್ಹರ್ನ್ ಸೊಡ್ಲೆಂ?” ಮ್ಹಣ್ ತುಂ ಸಮ್ಜೊಂಕ್ ಖುಶಿ ವ್ಹರ್ತಾಯ್ ವ್ಹಯ್‌ಮು?”

“ವ್ಹಯ್, ತಿಣೆ ಭುಗ್ರ್ಯಾಕ್ ಮಜ್ಗಾಂವ್ ಇಗರ್ಜೆಲಾಗಿಂ ಕಿತ್ಯಾಕ್ ಸೊಡ್ಲೆಂ?”

“ತೆಂ ಆವಯ್ಚೆಂ ಪಾಪ್ ಮ್ಹಣ್ ಸಮ್ಜಲ್ಲ್ಯಾ ನೊಯೆಲಾಚ್ಯಾ ಮಾವ್ಶಿ ನ ಬಾಳ್ಯಾಕ್ ಗುಪಿತ್ತ್ ವ್ಹರುನ್ ಮಜ್ಗಾಂವ್ ದೇವ್ ತೆಂಪ್ಲಾಲಾಗಿಂ ವವರ್'ಲ್ಲೆಂ ಕಿತ್ಯಾಕ್ ತ್ಯಾವೆಳಿಂ ನೊಯಲಾ ಮತಿಹೀನ್ ಆಸ್'ಲ್ಲ್ಯಾನ್ ನೊಯೆಲಾಕ್ ಮಾವ್ ಶಿಚೆಂ ಕೃತ್ಯೆಂ ಬಿಲ್ಕುಲ್ ಕಳಿತ್ ನಾ ಜಾಲೆಂ. ನೊಯೆಲಾಕ್ ಸಮಾಧಾನ್ ಕರುಂಕ್ ತಿಣೆ ಭುರ್ಗೆಂ ಜನ್ಮತಾನಾಂಚ್ ಮೆಲಾಂಮ್ಹಣ್ ಫಟ್ ಮಾರ್'ಲ್ಲಿ ಆನಿ ತಾಕಾ ಆಪ್ಲ್ಯಾ ತಾಬೆಂತ್ ಸಾಂಬಾಳ್ಳೆಂ.”



207

“ಇಗರ್ಜೆಲಾಗಿಂ ದವರ್ಲ್ಲೊಲೊ ಪೆಟಾರೊ ಮ್ಹಾಕಾ ಮೆಳ್ಳೊ” ಇಲ್ಲೊ ವೇಳ್
ವೊನ್ ಉಲಯ್ಲೊ ಸ್ಟೀವನ್: “ಆನಿ ಹಾವೆಂ ತ್ಯಾ ಸುಂದರ್ ಭುಗ್ರ್ಯಾಕ್ ಹಾಡ್ನ್
ಸ್ಲೊ. ‘ಸುನಿಲ್’ ಮ್ಹಣ್ ತಾಕಾ ನಾಂವ್ ದಿಲೆಂ ಆನಿ ಮೊಗಾನ್ ಪೊಸ್ಲೊ.
ಆಪ್ಲೆಂಚ್ ರಗಾತ್-ಮಾಸ್ ಮ್ಹಣ್ ನೆಣಾಸ್ತಾನಾ ಖರ್ಯಾ ಬರ್ಯಾ ಬಾಪಾಚೊ
ಗ್ ಭುಗ್ರ್ಯಾಕ್ ಹಾವೆಂ ದಿಲೊ; ಪುಣ್ ಪೊಸ್ಕ್ಯಾ ಆವಯ್ನ್—ತುವೆಂ, ತಾಕಾ
ಂ ದಿಲೆಂಯ್?”

“ಸ್ಟೀವನ್...ಮ್ಹಾಕಾ ಮಾಫ್ ಕರ್. ಮ್ಹಜೆ ಫಾಯ್ಯ್ ಜೀವ್ ಕರಿನಾಕಾ:
ಂಗ್ ಮ್ಹಾಕಾ ತೊ ಸುನಿಲ್ ಖಂಯ್ ಗೆಲೊ? ತುಜೆಲಾಗಿಂ ಹಿ ತಾಚಿ ತಸ್ವೀರ್
? ಸುನಿಲ್ ತುಜೊ ಭುಗ್ರೊ; ತರ್ ಡೆನ್ ರೊಚಾಚೊ ತುಂ ಬಾಪ್ ಕಸೊ?
ವೆಂ ಆಯ್ಕ್ಯಾಲಿ ಖಬಾರ್—ನೊಯೆಲಾ ಮಿಲ್ಲ್ ಮ್ಹಾಲಕ್ ಬೆಂಗ್ಳುರ್ಚೊ ಮಹಾನ್
ದ್ಯಮಿ ಡೆನ್ ಸಾಯ್ಬ್ಯಿ ತುಜೊ ಪುತ್ ಮ್ಹಣ್. ತರ್ ಡೆನ್ ಸಾಯ್ಬ್ ತುಕಾ
ಣಾ ಥಾವ್ನ್, ಕೆದಾಳಾ ಜನ್ಮ್ಲೊ?”

“ಹಾಂ, ತೆಂ ಆತಾಂ ಮುಖ್ಯ್ ಸವಾಲ್” ಉತ್ಸಾಹಿ ರಿತಿನ್ ಉಲಯ್ಲೊ ಸ್ಟೀವನ್:
ಕಾ ಸಾಂಗಾಜಾಯಿಚ್ ಪಡ್ತಾ, ತೊ ಮ್ಹಾಕಾ ವಳ್ಕ್ಯಾಲೊ. ಕಿತ್ಯಾಕ್ ತಾಣೆ ಮ್ಹಾಕಾ
ಪ್ಲ್ಯಾ ಬಾಳ್ಪಣಾರ್ ಪಳೆಲ್ಲೊ ಉಗ್ಡಾಸ್ ತಾಕಾ ಆಸ್‌ಲ್ಲೊ. ಪುಣ್ ಹಾಂವ್ ತಾಕಾ
ಳ್ಕ್ಯೊಂಕ್ ನಾ. ಕಿತ್ಯಾಕ್ ತಾಚ್ಯಾ ರುಪಾಂತ್ ಮ್ಹಸ್ತ್ ಬದ್ಲಾವಣ್ ಜಾಲ್ಲಿ ಆನಿ ತೊ
ದೊ ವ್ಹಡ್ ಸಾವ್ಕಾರ್ ಜಾಂವ್ಕ್ ಪಾವ್‌ಲ್ಲೊ. ತಾಚೆ ಮುಖಾರ್ ಹಾಂವ್ ಬೋವ್
ನ್ ಗರೀಬ್. ತಸೆಂ ಆಸ್ತಾಂ. ತಾಚೆಂ ರೂಪ್ ಮ್ಹಜ್ಯಾ ರುಪಾಕ್ ತೊಳ್ ಪಡ್ಚೆಂ
ಂ ಲಿಪಂವ್ಕ್ ತಾಣೆ ಖಾಡ್ ವಾಡಯಿಲ್ಲೆಂ. ತರಿ ವೇಳ್-ಘಡಿ ಲಾಗಿಂ ಯೆತಾನಾ
ಗ್ತಾಕ್ ರಗಾತ್ ಮೆಳ್ಳೆಂಚ್. ತೊ ಆಪ್ಲ್ಯಾ ಬಾಪಾಯ್ಕ್ ವಳ್ಕ್ಯಾಲೊ. ಆಪ್ಲೊ ಬಾಪ್
ರಾಪ್ರಾಧಿ ಜಾವ್ನ್ 14 ವರ್ಸಾಂಚ್ಯಾ ಜೈಲ್ ಸಜೆಂತ್ ಆಸಾ ಮ್ಹಳ್ಳಿ ಖಬಾರ್ ತಾಕಾ

ತುಮಿಂಚ್ ದಿಲ್ಲಿ ಆನಿ ಖಬ್ರೆ ಪತ್ರಾಂ ದೀವ್ನ್ ತಾಕಾ ತುಮಿ ಬೆಂಗ್ಳುರ್ ಧಾಡ್‌ಲ್ಲೆ

"ಆಮಿ! ಆಮಿ ತಾಕಾ......ಖಬಾರ್......!" ಸೆರಾಲಿನ್ ಗುಸ್ಪಡ್ಲೆಂ.

"ವ್ಹಯ್, ತುಮಿಂಚ್. ಡೇವಿಸ್ ಮಿಲ್ಲ್ ಎಲಮಾರ್ ಮೊಲಾ ಆಯಿಲ್ಲ್ಯಾ......"

"ಹಾಂ......ವ್ಹಯ್ ವ್ಹಯ್. ಡೆನ್ ಸಾಯ್ಬ್ ಆಮ್ಗೆರ್ ಆಯಿ ಬೆಂಗ್ಳುರ್ಚಿ ವಳಕ್ ಸಾಂಗ್ತಾನಾ ಆಮಿ ಗಾಬ್ರಿಯೆಲ್ ರೋಚ್ ಸಾವ್ಕಾರಾಚಿ ವ ಸಾಂಗೊನ್ ಪರಿಚಯ್ ಕೆಲಿ. ತ್ಯಾ ಪ್ರಕಾರ್ ರೋಚ್ ಕುಟ್ಮಾಚಿ ಆನಿ ಆಮ ಸಂಬಂಧಾಚಿ ಕಥಾ ಸಾಂಗ್ತಾನಾ ತುಜ್ಯಾ ಜಿಣ್ಯೆಚೊ ಆನಿ ಪರಿಸ್ಥಿತೆಚೊ ವಿವ ಸಾಂಗೊನ್ ವಾರ್ತಾ ಪತ್ರಾಂ ದಿಲ್ಲಿಂ."

"ವ್ಹಯ್, ತ್ಯಾ ವಾರ್ತಾ ಪತ್ರಾಂತ್ಲ್ಯೊ ವಾರ್ತಾ ಆನಿ ತಸ್ವೀರ್ಯೊ ಪಳೆ ತಾಣೆ ಮ್ಹಾಕಾ ಜಯ್ಲಾಂತೂನ್ ಸೊಡಂವ್ಚೆಂ ಪ್ರಯತ್ನ್ ಕೆಲ್ಲೆಂ ಆನಿ ತೊ ಜಯ್ತಿವಂ ಜಾಲೊ. ಮುನೇಶ್ವರಾಚಿ ಖುನಿ ಕೆಲ್ಲ್ಯಾ ಮ್ಹಾಕಾ ತಾಣೆ ಬರ್ಯಾ ವಕಿಲಾಕ್ ಧರ ಮ್ಹಾಕಾ ಫಾಶೆಚ್ಯಾ ಸಜೆಂತ್ಲೊ ಮುಕ್ತ್ ಕೆಲೊ. ಅಜಾಪಾಂತ್ಲೆಂ ಅಜಾಪ್ ಮ್ಹ ಥಂಯ್ ಘಡ್ಲೆಂ ಆನಿ ತಾಣೆ ಮ್ಹಜೆ ಥಾವ್ನ್ ಮ್ಹಜ್ಯಾ ಜಿವಿತಾಚಿ ಕಥಾ ಸವ್ಜ ಘೆತ್ಲಿ. ಮ್ಹಾಕಾ ತಾಚ್ಯಾ ನೊಯೆಲಾ ಮಿಲ್ಲಾಂತ್ ಹುದ್ದೊ ದಿಲೊ ಆನಿ ಭಾಗಿದಾ ಕೆಲೊ. ಹಾಂವ್ ಹೆಂ ಬಿಲ್ಕುಲ್ ನೆಣಾ, ಹೊ ಪರ್ಕಿ ಸಾವ್ಕಾರ್ ಮ್ಹಾಕಾ ಇತ್ಲೆ ಹಕ್ಕ್ ಕಿತ್ಯಾಕ್ ದಿತಾ ಮ್ಹಣ್. ವಿಚಾರ್‌ಲ್ಲ್ಯಾಕ್ ತಾಣೆ ಅರ್ಥಾಭರಿತ್ ಜಾ ದಿಲ್ಯೊ. ಪುಣ್ ತೊ ಅರ್ಥ್ ಮ್ಹಾಕಾ ಸಮ್ಜಾಲೊ ನಾ. ತಸೆಂ ತಾಣೆ ಬೆಂಗ್ಳುರಾಂತ ಮಹಾನ್ ಕಾರ್ಭಾರ್ ಕೆಲೆಂ. ಮ್ಹಜ್ಯಾ ಬಾಪಾಯ್ಚೆಂ ಸಗ್ಳೆಂ ಸಂಪತ್ತ್ ಆಪ್ಲ್ಯಾ ಹಕ್ಕಾಚೆಂ ಕರುನ್ ಘೆತ್ಲೆಂ ಆನಿ ಹಾವೆಂ ಹೆಂ ತಾಚೆಂ ಕೃತ್ಯೆಂ ಚೂಕ್ ಮ್ಹಣ್ ಸವ್ಜ ಮ್ಹಜ್ಯಾ ಭಾಗಿಧಾರೆಕ್ ರಾಜಿನಾಮ್ ದಿಲೆಂ. ಹ್ಯಾ ವಖ್ತಾ ತಾಣೆ ತಾಚೊ ಆ ಮ್ಹಜೊ ಸಂಬಂಧ್ ತಿಳ್ಸಿಲೊ. ತೆದಾಳಾ ಮ್ಹಜೆ ದೊಳೆ ಉಗ್ತೆ ಜಾಲೆ ಆನಿ ಮ್ಹಜ್ಯಾ ಬಾಪಾಯ್ಚಿ ಅಸ್ಲಿ ಕಾಣಿ ಅರ್ಥ್ ಜಾಲಿ."

"ಪುಣ್ ತುಕಾ ಹೊ ಜನ್ಮಾಲೊ ಕೆದಾಳಾ? ನೊಯೆಲಾಕ್ ಚೆರ್ಕೊ ಎಕ್ಲೊ ಚ ಜನ್ಮಾಲ್ಲೊ ತುಜೆ ಥಾವ್ನ್, ಸುನಿಲ್. ತರ್ ಡೆನ್ ರೋಚ್ ಕೆದಾಳಾ ಜಾಲ್ಲೊ?"

"ತ್ಯಾಚ್ ದೀಸ್—ನೊಯೆಲಾಕ್‌ಚ್ ಜನ್ಮಾಲ್ಲೊ."

"ತರ್ ನೊಯೆಲಾಕ್ ಜೊವ್ಳೆ ಚೆರ್ಕೆ ಜಾಲ್ಲೆ?" ಸೆರಾಲಿನ್ ವಿಜ್ಮಿತ್ಕಾಯೆನ್ ವಿಚಾರ್ತಾಲೆಂ.

"ನಾ, ಜೊವ್ಳೆ ಜಾಲ್ಯಾತ್ ತ್ಯಾಚ್ ಡೆನ್ ರೊಚಾಕ್—ಅನಿಲ್ ಆನಿ ಸುನಿಲ್

ವಾಚಿ. ಪುಣ್ ನೊಯೆಲಾಕ್ ಮ್ಹಜೆ ಥಾವ್ನ್ ಜನ್ಮಾಲ್ಲೊ ಎಕ್ಲೊಚ್ ಸುನಿಲ್. ಕಿ ಮ್ಹಜೆ ತಾಬೆಂತ್ ಆಸ್ತಾ ಪರ್ಯಾಂತ್ ಮಾತ್ರ್ ಸುನಿಲ್ ಜಾವ್ನ್ ಆಸ್ಲ್ಲೊ. ಪ್ರಾಂತ್ ತಾಕಾ ತುವೆಂ ಮಾರ್ನ್ ಭಾಯ್ರ್ ಘಾಲೊಯ್. ತ್ಯಾ ದೀಸ್ ರಸ್ತ್ಯಾರ್ ಟ್ಸುರ್ಯಾಂ ಸಾಂಗಾತಾ ಎಕ್ಸುರೊಚ್ ಗೆಲ್ಲೊ ಸುನಿಲ್ ಕುರ್ಲಾ ರೇಯ್ಲ್ ನಿಲ್ದಾ ಂತ್ ಆಪ್ಲ್ಯಾ ಖರ್ಯಾ ಆವಯ್ಕ್ ಮೆಳ್ಳೊ.

“ದೆವಾಚಿಂ ವಿಚಿತ್ರ್ ಮಹಿಮಾಂ! ನೊಯೆಲಾಯಿ ತ್ಯಾಚ್ ಸ್ಟೇಶನಾಂತ್ ಯ್ಲ್ ಗಾಡಿಯೆಕ್ ರಾಕೊನ್ ರಾವ್ಲ್ಲ್ಯಾ ವೆಳಾರ್ ಹೊ ಸುನಿಲ್ ಎಕ್ಸುರೊ ಸೊನ್ ಆಸ್ಲ್ಲೊ. ಸುವಾಂಸೊ ವೇಳ್ ಹೆಂ ಪಳೆಲ್ಲ್ಯಾ ನೊಯೆಲಾಕ್ ಪರ್ಕಿ ರ್ಗ್ಯಾಚಿ ಬಿರ್ಮತ್ ದಿಸ್ಲಿ ಆನಿ ತಿ ತಾಚೆಲಾಗಿಂ ವಚೊನ್ ಬಸ್ಲಿ. ರಗ್ತಾಕ್ ರಗಾತ್ ಡಿತ್ ಜಾವ್ನ್ ಆಕರ್ಷಿತಾ ಎಕಾ ‘ಮೆಗ್ನೆಟಾ’ಬರಿ ಆನಿ ತ್ಯಾ ಭುರ್ಗ್ಯಾನ್ ನೊಯೆ ಕ್ ವಿಚಾರ್ಲೆಂ ಮ್ಹಣೊನ್—‘ಆಂಟಿ, ತುಂ ಮ್ಹಾಕಾ ತುಮ್ಗೆರ್ ಆಪವ್ನ್ ರ್ತಾಯ್‌ವೆ? ಹಾಂವ್ ವ್ಹಡ್ಲೊ ಜಾತಚ್ ತುಕಾ ಮ್ಹಸ್ತ್ ಪಯ್ಶೆ ಹಾಡುನ್ ತಾಂ. ಕಾರ್ ಘೆತಾಂ, ತುಕಾ ಕಾರಾರ್ ಭೊಂವ್ಡಾಯ್ತಾಂ, ಮ್ಹಾಕಾ ಮ್ಹಜ್ಯಾ ಮ್ಮಿನ್ ಮಾರ್ನ್ ಘರಾ ಭಾಯ್ರ್ ಘಾಲಾ……ಮ್ಹಾಕಾ ರಾಸ್ತಿಕಾ ಬಚ್ಚಾ ಣ್ತಾತ್……ಹಾಂವ್ ಭಗ್ವಾನ್‌ಕಾ ಬಚ್ಚಾ—ಹೆಂ ಮ್ಹಾಕಾ ಆಯಾ ಆಂಟಿನ್ ಕಯಿಲ್ಲಿಂ……”

“ಹೆಂ ಆಯ್ಕೊನ್ ಕರುಣಾಯ್ ಉಬ್ಜಲ್ಲ್ಯಾ ತ್ಯಾ ಸ್ತ್ರೀಯೆನ್ ತೊ ಪ್ಲ್ಯಾಚ್ ಉದರಾಂತ್ಲೊ ಭುರ್ಗೊ ಮ್ಹಣ್ ನೆಣಾಸೊನ್ ಆಪ್ಣಾ ಸಾಂಗಾತಾ ಘರಾ ಲೊ. ಮಾವ್ಶಿನ್ ವಿಚಾರ್ತಾನಾ ಗಜಾಲ್ ಸಾಂಗ್ಲಿ. ಭಗ್ವಾನ್‌ಕಾ ಬಚ್ಚಾ ಇಗರ್ಜೆ ಗಿಂ ಮೆಳ್‌ಲ್ಲೊ ಭುರ್ಗೊ ಮ್ಹಳ್ಳೆಂ ಕಳ್ತಚ್ ಮಾವ್ಶಿಚ್ಯಾ ಮತಿಕ್ ಉಜ್ವಾಡ್ ಸ್ಲೊ. ತಿಣೆ ದೆವಾಲಾಗಿಂ ಭಗ್ಸಾಣೆ ಮಾಗ್ಲೆಂ ಆನಿ ನೊಯೆಲಾಕ್ ಭುರ್ಗ್ಯಾಚಿ ವಳಕ್ ಂಗ್ಲಿ. ಆಪ್ಲೊಚ್ ಭುರ್ಗೊ ಮ್ಹಣ್ ಕಳ್ತಚ್ ಖಂಯ್ಚಿ ಸ್ತ್ರೀ ತಿ ತ್ಯಾ ಭುರ್ಗ್ಯಾಕ್ ಾಟಿ ವಚೊಂಕ್ ಸೊಡಿತ್? ನಾ, ನೊಯೆಲಾನ್ ತಾಕಾ ಆರಾಯ್ಲೊ, ಆಪ್ಣಾಯ್ಲೊ

“ಪುಣ್ ದುಸ್ರೆ-ತಿಸ್ರೆ ದೀಸ್ ಪತ್ರಾಂನಿ ಸುನಿಲಾಚ್ಯಾ ನಪಂಯ್ಚಪಣಾಚಿ ಬಾರ್ ತಸ್ವೀರೆ ಸಮೇತ್ ಪ್ರಚಾರ್ಲ್ಲಿ ಪಳೆವ್ನ್ ನೊಯೆಲಾ ಆಪ್ಲ್ಯಾ ಭುರ್ಗ್ಯಾಕ್ ವ್ನ್ ಘಾಂತ್ಯಾ-ಘಾಂತ್ಯಾರ್ ಬೆಂಗ್ಳುರ್ ಗೆಲೆಂ. ಥಂಯ್ಸರ್ ತಾಣೆ ಹ್ಯಾ ಸುನಿಲಾಕ್ ಡಯ್ಲೊ. ಸುನಿಲ್ ಮ್ಹಳ್ಳೆಂ ನಾಂವ್ ಬದ್ಲುನ್ ‘ಡೆನಿಲ್’ ಮ್ಹಣ್ ದಿಲೆಂ, ಆತಾಂ ಸ್ಕೊಲಾಂತ್ ಬಾಪಾಯ್ಚೆಂ ನಾಂವ್ ಜಾಯ್. ನೊಯೆಲಾನ್ ಆಪ್ಲ್ಯಾ ಪತಿಚೆಂ ವನಾಚೆಂ—ಮ್ಹಜೆಂಚ್ ನಾಂವ್ ದೀವ್ನ್ ‘ಡೆನ್ ರೋಚ್’ ಮ್ಹಣ್ ಬರಯ್ಲೆಂ.

ತಸೆಂ ಸುನಿಲ್ ಆಸ್‌ಲ್ಲೊ ಡೆನ್ ರೋಚ್ ಜಾಲೊ ಆನಿ ಆಜ್ ತೊಚ್ ಡೆನ್ ರೊ
'ರಾಸ್ತೇಕಾ ಬಚ್ಚಾ' 'ಲಾವಾರಿಸ್' 'ಕಚ್ರ್ಯಾಂತ್ಲೊ ಕಿಡೊ' 'ಪಾತ್ಕ್ಯಾಚೆಂ
ಅನಾಥ್ ಆಶ್ರಮಾಂತ್ ವ್ಹರ್ನ್ ಘಾಲುಂಕ್ ಫಾವೊ ಆಸ್‌ಲ್ಲೊ ಬೇಕಾರ್ ಭುಗ
ಕೊಣಾಕ್‌ಚ್ ನಾಕಾ ಜಾಲ್ಲೊ ಮ್ಹಜೊ ಸುನಿಲ್ ರೋಚ್ ಆಜ್ ಡೆನ್ ರೊ
ಜಾವ್ನ್ ಭಾರತಾಂತ್ಲೊ ಮಹಾನ್ ಉದ್ಯಮಿ ಜಾಂವ್ಕ್ ಪಾವ್ಲಾ; ಸೆರಾ, ತುಜೆಲ
ಆಸಾತ್‌ಗಿ ಉತ್ರಾಂ—ಆಜ್ ಹ್ಯಾ ಮ್ಹಜ್ಯಾ ಅಜ್ಯಾಪಾಕ್ ಜಾಪ್ ದೀಂವ್
ವಿಚಾರ್ಲೆಂ ಸ್ಟೀವನಾನ್.

ಸೆರಾಲಿನ್ ಕಿತೆಂ ಆಯ್ಕ್ಯಾತಾ! ಡಿ'ಕ್ರೂಜ್ ಕಿತೆಂ ದೆಖ್ತಾ? ತಾಂಚ್ಯಾ ಕಾ
ತಾಲ್ಯಾನ್ ನಾಳಿಂಚೊ ಅವಾಜ್ ಉಸಾಳ್ತಾ ತಸೊ ಅನುಭವ್ ಜಾಲೊ ತಾಂಕ
ಧರ್ಣ್ ಫುಟೊನ್ ಆಪುಣ್ ಭುಂಯ್ ಪಾತಾಳಾಂತ್ ಶೆವ್ಟಾತಾಂವ್ ತಸೆಂ ಜಾ
ಬಾಪಯ್-ಧುವ್ ಘಾಮೆವ್ನ್ ಗೆಲ್ಲಿಂ. ಹಾತ್-ಪಾಂಯ್ ಥರ್ಥರ್ತಾಲೆ; ವೊಂ
ತಾಂಚೆ ಕಾಂಪ್ತಾಲೆ.

"ಗರೀಬ್, ತೀರ್ ಭಿಕಾರಿ ನೆಪೊಲಿಯೊನ್ ಸಯ್ತ್ ಫ್ರಾನ್ಸಾಚೊ ರಾಂ
ಜಾಲ್ಲೊ ಸೆರಾ, ಮನ್ಶ್ಯಾಚೆಂ ಭವಿಷ್ಯ್ ಕೆದಾಳಾಚ್ ಸಾಂಗೊಂಕ್ ಸಾಧ್ಯ್ ನಾ.
ದೀಸ್ ಹೊಚ್ ಭುಗ್ರೊ ಸಂಸಾರಾಂತ್ಲೊ ಮಹಾನ್ ವ್ಯಕ್ತಿ ಜಾಂವ್ಕ್ ಸಾಧ್ಯ್ ಆಸ
'ತಾಕಾ ಧಿಕ್ಕಾರ್ಸಿನಾಕಾ' ಮ್ಹಣ್ತಾಲೊಂ ಹಾಂವ್ ತುಕಾ ಎಕಾ ತೆಂಪಾರ್ ಸುನಿಲಾಚ
ತುಂ ಧಾರುಣಾಯ್ ದಾಕಯ್ತಾನಾ. ಪುಣ್ ತುವೆಂ ಮ್ಹಜ್ಯಾ ಉತ್ರಾಂಚೆಂ ಗುಮಾ
ಕೆಲೆಂನಾಂಯ್.

"ಆಜ್ ತೊಚ್ ಸುನಿಲ್, ಡೆನ್ ರೋಚ್ ಜಾವ್ನ್ ಕೆದೊ ವ್ಹಡ್ ಮನಿ
ಜಾಂವ್ಕ್ ಪಾವ್ಲಾ!" ಮುಖಾರ್ ಉಲಯ್ಲೊ ಸ್ಟೀವನ್. "ಪಳೆ ತಾಚಿ ಸಂಪತ್
ಬೆಂಗ್ಳುರಾಂತ್ ನೊಯೆಲಾ ಪ್ರಿಂಟರ್ಸ್, ಚಾರ್ ಪ್ರೆಸ್ಸಾಂ. ನೊಯೆಲಾ ಟೆಕ್ಸ್ಟಾಯ
ಸೆಂಟರ್, ನೊಯೆಲಾ ಹೊಸ್ಪಿಟಲ್, ನೊಯೆಲಾ ಸ್ಕೂಲ್, ಬೆಂಗ್ಳುರಾಂತ್ ಡೆನೊ
ಮಿಲ್ಲ್, ಕೂರ್ಗಾಂತ್ ನೊಯೆಲಾ ಎಸ್ಟೇಟ್, ಆನಿ ಕಿತೆಂ ಜಾಯ್? ವ್ಹಡ್ಲೆ-ವ್ಹ
ಶ್ರೀಮಂತ್ ಆಜ್ ಡೆನಿ ಮುಖಾರ್ ದುಬ್ಳೆ.

"ಪಳೆ ತಾಚ್ಯಾ ಆವಯ್ಕ್ ತಾಣೆ ಭಾಸ್ ದಿಲ್ಲಿ—'ಹಾಂವ್ ವ್ಹಡ್ ಜಾತಚ
ತುಕಾ ಮ್ಹಸ್ತ್ ಪಯ್ಶೆ ಹಾಡುನ್ ದಿತಾಂ, ತುಕಾ ಕಾರಾರ್ ಭೊಂವ್ಡಾಯ್ತಾಂ' ಆ
ಆಜ್ ತಾಣೆ ಆಪ್ಲಿ ಭಾಸ್ ಪೂರ್ಣ್ ಕೆಲಿ. ಆವಯ್ಕ್ ತಾಣೆ ಜಿ ತಾಕಾ ರಸ್ತ್ಯಾ
ಥಾವ್ನ್ ಆಪವ್ನ್ ವ್ಹರುನ್ ಪೊಸ್‌ಲ್ಲಿ—ತಿಕಾ ತಾಣೆ ಆಜ್ ಧನಾಚ್ಯಾ ಪರ್ವತಾ
ದವರ್ಲ್ಯಾಂ. ಆವಯ್ ಖಾತಿರ್‌ಚ್ ಪಕ್ ಕಾರ್ ತಾಣೆ ಫೆವ್ನ್ ದಿಲ್ಯಾಂ. ಶಿವಾಯ

ತೀನ್-ಚಾರ್ ಕಾರಾಂಚೊ ಮ್ಹಾಲಿಕ್ ತೊ. ಆನಿ ತುಂ ಖಂಯ್ ಪಾವ್ಲೆಂಯ್? ಂದ್ ಸೆರಾ, ದೆವಾಚ್ಯಾ ಮಹಿಮಾಂಚೆಂ ಕಾರ್ಭಾರ್."

ಸೆರಾಲಿನ್-ಡಿ'ಕ್ರೂಜ್ ಘಾತ್ಯಾಬರಿ ಜಾಲ್ಲಿಂ. ತಾಂಚೆಂ ಕಾಳಿಜ್ ಉಮಾಳೊನ್ ತಾಲೆಂ: "ಡೆನ್ ಸಾಯ್ಬ್ ಮ್ಹಜೊ ಸುನಿಲ್! ಹಾ! ದೆವಾ, ಕಿತೆಂ ಕೆಲೆಂ ಹಾವೆಂ" ಫಾರಾ ಉಟ್ಲೆಂ ಸೆರಾ. "ಸ್ಟೀವ್, ಮ್ಹಾಕಾ ಮ್ಹಜ್ಯಾ ಸುನಿಲಾಕ್ ದಾಕಯ್. ಶ್ ತಾಕಾ ಹಾಂವ್ ಆವಯ್ ಸಾರ್ಕ್ಯಾ ನದ್ರೆನ್ ದೊಳೆಭರ್ ಪಳೆತಾಂ" ತಾಚೆಂ ಳಿಜ್ ಉಮಾಳ್ತಾಲೆಂ:

ಸ್ಟೀವನ್ ಉಟ್ಲೊ ಆನಿ ತಾಣೆ ಕುಶಿಚ್ಯಾ ದಾರಾಕ್ ಠೊಕ್ಲೆಂ. ದಾರ್ ಉಗ್ತೆಂ ಲ್ಲೆಂಚ್ ಸೆರಾಲಿನಾಚಿ ನದರ್ ದುಸ್ರ್ಯಾ ಹೊಲಾಂತ್ ಆಪ್ಲ್ಯಾ ಆವಯ್-ಪತಿಣ್ ನಿ ಭುಗ್ರ್ಯಾಂ ಸಂಗಿಂ ಆಸ್‌ಲ್ಲ್ಯಾ ಡೆನಿಚೆರ್ ಪಡ್ಲಿ. ಡೆನ್ ಸೆರಾಲಿನಾಕ್‌ಚ್ ಪಳೆ ಲೊ. ಸೆರಾಲಿನಾಚೆ ದೊಳೆ ದುಃಖಾಂನಿ ಭರ್ಲೆ. ಧಾಂವ್ಲೆಂ ತೆಂ ಡೆನಿ ಸರ್ಶಿಂ ಆನಿ ನಿಚ್ಯಾ ದೋನ್‌ಯಿ ಬಾವ್ಲ್ಯಾಂಕ್ ಧರ್ನ್ ತಾಣೆ ಡೆನಿಕ್ ವೆಂಗ್ ಮಾರ್ಲಿ.

"ಮ್ಹಜ್ಯಾ ಬಾಳಾ, ಮ್ಹಜೆಂ ಕಾಳಿಜ್ ಆತ್ತಾಂ ಫುಟ್ತಾ ತಸೆಂ ಭಗ್ತಾ ಮ್ಹಾಕಾ. ಮ್ಹಾಕಾ ವಳ್ಕೊನ್‌ಯಿ ತುವೆಂ ವಳಕ್ ಲಿಪಯ್ಲಿಯ್ ಪುತಾ, ಮ್ಹಜ್ಯಾ ಸುನಿಲಾ, ಮಾಫ್ ಕರ್ ಮ್ಹಾಕಾ. ತುಕಾ ಹಾವೆಂ ಲ್ಹಾನ್ಪಣಾರ್ ಕಷ್ಟಿಲ್ಲೆಂ, ದಗ್ದಿಲ್ಲೆಂ, ಮಾರ್ಲೆಲೆಂ. ಂವ್ ನಿಜಾಯ್ಕಿ ಏಕ್ ಕ್ರೂರ್ ಸ್ತ್ರೀ. ಮ್ಹಾಕಾ ಖಂಡಿತ್ ಜಾವ್ನ್ ಹೆಂ ಭಾಗ್ ವೊ ನಹಿಂ. ತುಂ ಕಿತ್ಯಾಕ್ ಸಾಂಡುನ್ ಗೆಲ್ಲೊಯ್ ಪುತಾ ಮ್ಹಾಕಾ? ಮ್ಹಜ್ಯಾ ನಿಲಾ, ಮ್ಹಾಕಾ ಮಾಫ್ ಕರ್. ಭಗ್ಸಿ ಮ್ಹಾಕಾ—ತುಜ್ಯಾ ಪೊಸ್ಕ್ಯಾ ಆವಯ್ಕ್." ರಾಲಿನ್ ಗಳ್ಗಳ್ಯಾಂ ರಡ್ಲೆಂ,

ತಾಣೆ ಅಸೆಂ ಡೆನಿಕ್ ವೆಡ್ಕ್ಯಾಳ್ ಘಾಲ್ಲೊಕಿ ಸದ್ದ್ಯಾಕ್ ತಿಂ ಸುಟ್ಚ್ಯಾ ಸ್ಥಿತೆರ್ ಾಂತ್ ತಸೆಂ ಭಗ್ತಾಲೆಂ ದೆಖ್ತೆಲ್ಯಾಕ್. ನೊಯೆಲಾ ತಾಂಕಾಂಚ್ ಪಳೆತಾಲಿ. ಡಿ'ಕ್ರೂಜ್ ಹೆಂಚ್ ದೆಖ್ತಾಲೊ. ಸ್ಟೀವನ್ ಮೌನ್ ರಾವೊನ್ ಆಸ್‌ಲ್ಲೊ.

"ಮಾಮ್ಮಿ" ಮ್ಹಣಾಲೊ ಡೆನ್ ಮಾಜಿ ಪೊಸ್ಕ್ಯಾ ಆವಯ್ಕ್—ವೆಡ್ಕ್ಯಾಳಾಂತ್ಲೆ ತಿಚೆ ಹಾತ್ ಸೊಡವ್ನ್ ಆಪ್ಲ್ಯಾ ಹಾತಾಂತ್ ಘೆವ್ನ್. "ತುವೆಂ ಪಶ್ಚಾತ್ತಾಪ್ ಾಂವ್ಚ್ಯಾಂತ್ ಕಾಂಯ್ ಅರ್ಥ್ ನಾ. ತುವೆಂ ಮ್ಹಜೆ ಥಂಯ್ ಕಿತೆಂ ಕೆಲ್ಲೆಂಯ್ ತೆಂ ಖಂಡಿತ್ ಜಾವ್ನ್ ಮ್ಹಜ್ಯಾ ಬರ್ಯಾ ಭವಿಷ್ಯಾಚ್ಯಾ ಸುವಾರ್ತೆಚಿ ಬುನ್ಯಾದ್ ಜಾವ್ನ್ ಸ್‌ಲ್ಲಿ. ಹಾಂವ್ ಅಜ್ ಮ್ಹಜ್ಯಾ ಬಾಪಾಯ್ ಪ್ರಾಸ್ ಚಡ್ ಪ್ರಶಂಸಾ ತುಜಿಕರ್ತಾಂ. ಕಿತ್ಯಾಕ್, ಮ್ಹಜ್ಯಾ ಡ್ಯಾಡಿನ್ ಮ್ಹಜೊ ಮ್ಹಸ್ತ್ ಮೋಗ್ ಕೆಲ್ಲೊ, ತಾಚ್ಯಾ ಮೊಗಾಚ್ಯಾ ಪ್ರಭಾವಾನ್ ಹಾಂವ್ ಫಕತ್ತ್ ತಾಚೆಬರಿ ಏಕ್ ಬೆಂಕ್ ಮೆನೆಜರ್ ಜಾಂವ್ಕ್ ಪಾವ್ತೊಂ

ಕೊಣ್ಣಾ: ಪುಣ್ ತುಜೆನಿಮ್ತಿಂ ಹಾಂವ್ ಆಜ್ ಎದೊ ವ್ಹಡ್ ಉದ್ಯಮಿ ಜಾಂ ಪಾವ್ಲೊಂ. ತುವೆಂಯಿ ಮ್ಹಜೊ ಡ್ಯಾಡಿಬರಿಚ್ ವೋಗ್‍ಚ್ ಕೆಲ್ಲೊಯ್ ಜಾಲ್ಯಾ ಹಾಂವ್ ಆಜೂನಿ ತುಮ್ಚೆಚ್ ಸಾಂಗಾತಾ—ತುಮ್ಚೊ ಪ್ರೊಸ್ಕ್ಯೊಚ್ ಜಾವ್ನ್ ಉರ್ಲೊ ಮ್ಹಾಕಾ ಮ್ಹಜಿ ಖರಿ ಆವಯ್ ಮೆಳ್ತಿ ನಾ. ಖರ್ಯಾ ಬಾಪಾಯ್ಚಿ ವಳಕ್‍ಯಿ ಜಾತಿನಾ

"ಪುಣ್ ತುವೆಂ ಮ್ಹಾಕಾ ಮಾರ್ನ್, ಧಾರುಣಾಯ್ ದಾಕಯಿಲ್ಲ್ಯಾನ್ ಹಾಂ ಘರ್ ಸಾಂಡುನ್ ಗೆಲೊಂ ಆನಿ ಮ್ಹಜ್ಯಾ ಖರ್ಯಾ ಆವಯ್ಕ್ ಮೆಳ್ಳೊಂ. ತಿಚೆ ಥಾವ ಮ್ಹಾಕಾ ಆವಯ್ಚೊ ಮೋಗ್ ಮೆಳ್ಳೊ. ಬರೆಂ ಶಿಕ್ಷಣ್ ಲಾಭ್ಲೆಂ. ಮ್ಹಜಿ ಬರಿ ಪ್ರ ಜಾಲಿ ಆನಿ ಹಾಂವ್ ಬರ್ಯಾ ಉದ್ಯಮಾಕ್ ಪಾವ್ಲೊಂ ಆನಿ ಮ್ಹಜ್ಯಾ ಆವಯ್ ಬಾಪ ಥಂಯ್ ಘಡ್ಲೆಲ್ಯಾ ಅನಿತೆಚಿ ಪರಿಚಯ್ ಮ್ಹಾಕಾ ಲಾಭ್ಲಿ. ಮ್ಹಜ್ಯಾ ಆವಯ್ ಬಾಪ ಚೆರ್ ವಾಯ್ಟ್ ಗೆಲೆಲ್ಯಾಂಚೆರ್ ಘಾವೊ ತೆಂ ಕ್ರಮ್ ಘೆವ್ನ್ ಮ್ಹಜ್ಯಾ ಆವಯ್ ಉದ್ದೇಶ್ ಜ್ಯಾರಿ ಕರ್ಚೊ ಅವ್ಕಾಸ್ ಮೆಳ್ಳೊ ಆನಿ ಮ್ಹಜ್ಯಾ ಬಾಪಾಯ್ಕ್ ತಾಚ ಹಕ್ಕಾಚೆಂ ಮಿಲ್ಲ್. ಜೆಂ ತುಜ್ಯಾ ಡ್ಯಾಡಿನ್ ದೊತಿ ರುಪಾರ್ ಭಾಸಾಯಿಲ್ಲೆಂ. ಪಾಟ ಆಪ್ಣಾಂವ್ಕ್ ಕಾರಣ್ ಜಾಲೆಂ. ಆಜ್ ತೆಂ ಆಪ್ಲೆಂಚ್—ಶಿವಾಯ್ ದೊತಿ ರುಪಾರ ಬಾಯ್ಲೆನ್ ದಿಲ್ಲೆಂ ಮ್ಹಣ್ ಕೊಣೆಯಿ ಸಾಂಗ್ಚ್ಯಾಕ್ ಅವ್ಕಾಸ್ ಉರ್ಲೊ ನಾ.

"ಹ್ಯಾನಿಮ್ತಿಂ ಮ್ಹಜ್ಯಾ ಬಾಪಾಯ್ಕ್ ಹಾವೆಂ ಕೋಣಾಚಾಚ್ ಹಂದಾಂತ್ ಉ ಯೆಲ್ಲೊನಾ. ಆಜ್ ತೊ ಆಪ್ಲ್ಯಾಚ್ ಹಕ್ಕಾಚೊ ಸಾವ್ಕಾರ್ ಜಾವ್ನಾಸಾ. ತುವ ಮ್ಹಾಕಾ ಕಾಂಯ್ ವಾಯ್ಟ್ ಕರುಂಕ್‍ನಾಂಯ್. ಮ್ಹಜ್ಯಾ ಸಮ್ಜಣೆಂತ್ ಆಜೂ ಏಕ್ ವಾದ್ ಹಾಂವ್ ಮಾಂಡುನ್ ಆಯ್ಲಾಂ. 'ಸತಾ ನಿತಿನ್ ಚಲ್ಲ್ಯಾ ಮನ್ಯಾ ಥಂಯ್ ಸಂಸಾರಾಂತ್ ಕಿತೆಂ ವಾಯ್ಟ್ ಘಡ್ತಾಗಿ, ತೆಂ ತಾಚ್ಯಾ ಬರ್ಯಾ ಭವಿಷ್ಯಾಚ ಪಯ್ಲೆಂ ಮೆಟ್ ಜಾಂವ್ಕ್ ಪಾವ್ತಾ.' ತಾಚ್ಯಾ ಬರೆಪಣಾಚಿ ಸುರ್ವಾತ್ ಜಾವ್ನಾಸ್ತಾ.

"ತಸೆಂ ತುವೆಂ ತ್ಯಾ ದೀಸ್ ಮ್ಹಾಕಾ ಕಷ್ಟುನ್-ಮಾರ್ನ್ ಘರಾ ಭಾಯ್ರ್ ಘಾಲ್ಲ್ಯಾನ್ ಮಾತ್ರ್ ಹಾಂವ್ ಘರ್ ಸಾಂಡುನ್ ವಚೊಂಕ್ ಕಾರಣ್ ಜಾಲೊಂ ತರ್ ಹೆಂ ಮ್ಹಜ್ಯಾ ಬರ್ಯಾಕ್‍ಚ್ ನಹಿಂದಿ ಜಾಲ್ಲೆಂ? ತರ್ ತುಕಾ ಹಾಂವ್ ಕಿತ್ಯಾಕ ಚುಕಿದಾರ್ ಕರುಂ? ಪುಣ್ ಏಕ್ ಮಾತ್ರ್ ತುವೆಂ ವಾಯ್ಟ್ ಕೆಲೆಂಯ್. ರೆಸ್ಪ ಜಾವ್ನ್ ಹಾತ್ ಧರ್ಲ್ಲ್ಯಾ ಪತಿಕ್ ತೆಂಯಿ ಏಕಾ ಬರ್ಯಾ ಪತಿಕ್ ತುವೆಂ ವೆಗ್ಳ್ಯಾಚಾರ ದೀವ್ನ್ ಆಜ್ ತುಂ ತಾಚ್ಯಾ ಕಸಲ್ಯಾಚ್ ಸಂಬಂಧಾಚಿ ಹಕ್ಕ್‍ದಾರ್ನ್ ಜಾವ್ನ್ ಉರ್ಲ ನಾಂಯ್."

"ತೆಂಯಿ ಬರ್ಯಾಕ್‍ಚ್ ಜಾಲ್ಲೆಂ ಪುತಾ" ಸೆರಾಲಿನಾನ್ ಸಾಂಗ್ಲೆಂ. "ಜರ್ತರ ಹಾವೆಂ ತಾಕಾ ವೆಗ್ಳ್ಯಾಚಾರ್ ದಿಂವ್ಕ್ ನಾತ್‍ಲ್ಲೊ ತರ್ ಆಜ್ ತಾಕಾ ಆಪ್ಲ್ಯಾ

ಯೆಲಾ ಥಂಯ್ ಎಕ್ವಟೊನ್ ಜಿಯೆಂವ್ಚೊ ಸಂದರ್ಭ್ ಬಿಲ್ಕುಲ್ ಯೆತೊನಾ ಆನಿ ಕೆ ನೊಯೆಲಾಕ್ ಆಪ್ಲಿ ಕರುನ್ ಘೆಂವ್ಕ್ ಜಾತೆಂ ನಾ, ಕಿತ್ಯಾಕ್ ಆವ್ಚ್ಯಾ ರ್ಮಾಂತ್ ದಾದ್ಲ್ಯಾಕ್ ಏಕ್ ಸ್ತ್ರೀ ಪತಿಣ್ ಜಾವ್ನ್ ಆಸ್ತಾನಾ ದುಸ್ರ್ಯಾ ಸ್ತ್ರೀಯೆಕ್ ಣೆಚ್ಯಾ ನದ್ರೆನ್ ದೆಖ್ಚೊ ಕಾಯ್ದೊ ನಾ. ಹ್ಯಾ ವಖ್ತಾ ತುವೆಂ ಏಕ್‌ಚ್ ತುಜ್ಯಾ ಯ್ ನೊಯೆಲಾ ಸಾಂಗಾತಾಚ್ ಜಿಯೆಂವ್ಚೆಂ ಪಡ್ತೆಂ, ವ ಬಾಪಾಯ್ ಸಾಂಗಾತಾ ಂವ್ಚೆಂ ಪಡ್ತೆಂ. ನಾತರ್ ನೊಯೆಲಾನ್ ತಾಚಿ ಜೇಣ್ ಎಕ್ಸುರಿಚ್ ಮುಖಾರ್ಸುಂಚಿ ತ್ತಿ. ತುಂ ಮಾತ್ರ್ ಬಾಂಧ್ಪಾಸಾಂತ್ ಪಡ್ತೊಯ್. ಕಿತ್ಯಾಕ್ ತುಕಾ ಬಾಪ್‌ಯಿ ಯ್, ಮೂತಾಯಿ ಜಾಯ್. ಪುಣ್ ದೊಗಾಂಯಿ ಸಾಂಗಾತಾ ತುಜ್ಯಾನ್ ಯೆಂವ್ಕಯಿ ಜಾತೆಂ ನಾ. ಕಿತ್ಯಾಕ್ ತುಜ್ಯಾ ಬಾಪಾಚಿ ಧರ್ಮ್ ಪತಿಣ್ ಹಾಂವ್ ವ್ನ್ ಆಸ್‌ಲ್ಲ್ಯಾನ್ ತಾಣೆ ಮ್ಹಜೊಚ್ ಪತಿ ಜಾವ್ನ್ ಮ್ಹಜೆ ಸಾಂಗಾತಾ ಯೆಂವ್ಕ್ ಪಡ್ತೆಂ, ಆನಿ ನೊಯೆಲಾನ್ ಸ್ಟೀವನಾಕ್ ಅಪ್ಣಾಂವ್ಕ್ ಜಾತೆಂ ನಾ ಆನಿ ಂ ಖರ್ಯಾ ಆವಯ್ಕ್ ಸಾಂಡುನ್ ಪೊಸ್ಕ್ಯಾ ಆವಯ್ ಆನಿ ಖಾಸ್ ಬಾಪಾಯ್ ಗಿಂ ಜಿಯೆಂವ್ಕ್ ಸಕ್ತೊನಾಂಯ್.

“ಹ್ಯಾ ದೆಕುನ್ ಬರ್ಯಾ ದೆವಾನ್ ಘಡಿತ್ ಅಸೆಂ ರಚುನ್ ಹಾಡ್ಲೆಂಕಿ— ವಾಚ್ಯಾ ಆಪೇಕ್ಷೆ ಪ್ರಕಾರ್ ತುಮಿ ಏಕ್ ಮಾಸ್, ಏಕ್ ರಗಾತ್, ಏಕ್ ಕುಟಾಮ್ ಾವ್ನ್ ಜಿಯೆಸಂ ಕೆಲೆಂ ಆನಿ ಹಾವೆಂ ಸ್ಟೀವನಾಕ್ ವೆಗ್ಳ್ಯಾಚಾರ್ ದಿಂವ್ಚೊಚ್ ಪಡ್‌ಲ್ಲೊ. ಚ್ ಬರೆಂ ಜಾಲೆಂ.

“ನಾ ತರ್ ಜಾಲ್ಯಾರಿ ಮ್ಹಜ್ಯಾ ಜಿವಿತಾಂತ್ ಸುಖ್ ಖಂಯ್ ಆಸ್‌ಲ್ಲೆಂ? ಜ್ಯಾ ಆನಿ ಸ್ಟೀವನಾಚ್ಯಾ ಜಿವಿತಾಂತ್ ಅರ್ಥ್ ಕಿತೆಂ ಆಸ್‌ಲ್ಲೊ? ಭುರ್ಗಿಂ ಆಮ್ಕಾಂ ತ್ಲೆಲ್ಯಾನ್ ಆಮ್ಚೆಂ ಅಧುರೆಂ ಕುಟಾಮ್ ಕಸಲ್ಯಾ ಉಪ್ಕಾರಾಚೆಂ ಜಾವ್ನಾಸ್ತೆಂ? ಲ್ಕುಲ್ ನಾ ಫಾಯ್ದ್ಯಾಚೆಂ. ಆತಾಂ ಜಾಲ್ಯಾರ್ ತುಮ್ಚ್ಯಾ ಕುಟ್ಮಾಂತ್ ಏಕ್ ವಿತ್ ಆಸಾ. ಬಾಪ್-ಆವಯ್, ಪುತ್, ಸುನ್, ನಾತ್ರಾಂ ಸಗ್ಳಿಂ ಸಾಂಗಾತಾ ಸ್‌ಲ್ಲೆಂ ಭಾಗಿ ಕುಟಾಮ್ ತುಮ್ಚೆಂ ತರ್ ಹಾಂವ್ ಕಿತ್ಯಾಕ್ ಸ್ಟೀವನಾಕ್ ಚುಕಿದಾರ್ ರುಂ? ಖಂಡಿತ್ ಜಾವ್ನ್ ನಾ. ತಾತಾಂಚ್ಯಾ ನಶಿಬಾಂತ್ಲೆಂ ಮಾತ್ರ್ ತಾಕಾ ಮೆಳ್ತಾ.”

“ಸಮಾ ಸಾಂಗ್ಲೆಂಯ್ ಮಾಮ್ಮಿ ತುವೆಂ” ಮ್ಹಣಾಲೊ ಡೆನ್ ಸೆರಾಲಿನಾಕ್. ಪುಣ್ ತುಂ ನಿರಾಶಿ ಜಾಯ್ನಾಕಾ. ತುಂ ತುಜ್ಯಾ ವೆಗ್ಳ್ಯಾಚಾರಾ ನಿಮ್ತಿಂ ಡ್ಯಾಡಿಚ್ಯಾ ತ್ನಿ ಸಂಬಂಧಾಂತುನ್ ಮೆಕ್ಳಿ ಜಾಲ್ಯಾಯ್ ತರಿ, ಆಮ್ಚ್ಯಾ ಮೊಗಾ ಸಂಬಂಧಾಂತುನ್ ಹಿಂ. ತುವೆಂ ಕೆದಾಳಾಯಿ ಹ್ಯಾ ಘರಾ ಯೆವ್ಯೆತ್, ರಾವ್ಯೆತ್, ವಚ್ಯೆತ್—ಆಪ್ಲೆಂಚ್

ಘರ್ ಮ್ಹಳ್ಳೆಬರಿ. ಆಯ್ಚ್ಯಾನ್ ತುಕಾ ಹಾಂಗಾಸರ್ ಆತ್ಮೀಯ್ ಸ್ವಾಗತ್
ತುಂ ಹಾಂಗಾ ಯೆ, ಬೆಂಗ್ಳುರ್ ಯೆ ಆನಿ ಆಮ್ಚ್ಯಾ ಸಂಬಂಧಾಂತ್ ಜಿವಿ
ನಿರಾಶಿ ಜಾಯ್ನಾಕಾ" ಮ್ಹಣಾಲೊ ಡೆನ್ ಆನಿ ತಾಣೆ ಮ್ಹಳೆಂ ಸೆರಾಲಿನಾಕ್—
ಹಿ ಮ್ಹಜಿ ಮೊಗಾಳ್ ಆವಯ್. ಎಕಾ ತೆಂಪಾರ್ ತೀರ್ ಗರೀಬ್ ನಿಮ
ವರ್ಗಾರ್ ದುಬ್ಳಿ ಜಾವ್ನ್ ಆಸ್ಲ್ಲಿ, ಆನಿ ಹಿಕಾ ಮ್ಹಜ್ಯಾ ಆಜ್ಯಾನ್......"

"ನಾಕಾ ಪುತಾ, ಮ್ಹಾಕಾ ಸಾಂಗಾನಾಕಾ. ತುಜ್ಯಾ ಬಾಪಾಯ್ನ್ ಸಗ್ಳೆಂ ವ
ಸಾಂಗ್ಲೆಂ......!"

"ಆಜ್ ಮ್ಹಜಿ ಆವಯ್ ಗರೀಬ್ ನಹಿಂ, ಕರೊಡಾಂಗಟ್ಲ್ಯಾ ರುಪ
ಮ್ಹಾಲ್ಕಿಣ್. ದೇವ್ ಬರ್ಯಾಂಕ್ ಕೆದಾಳಾಯಿ ವಾಯ್ಟ್ ಕರಿನಾ. ಆನಿ ಹಿ ಮ್ಹಜಿ ಪ
ನೊರಾ,ಆನಿ ಹಿಂ ಮ್ಹಜೆಂ ಬಾಳಾಂ, ಹೆ ಜೊವ್ಳೆ—ಅನಿಲ್ ಆನಿ ಸುನಿಲ್. ಮ್ಹಜ್ಯಾ
ಭುಗ್ಯಾರ್ಕ್ ಹಾವೆಂ ಮ್ಹಜೆಂಚ್ ನಾಂವ್ ದವರ್ಲ್ಲಾಂ—ಜೆಂ ತುಮಿ ವ
ಪೊಸ್ಕ್ಯಾಕ್ ದವರ್ಲ್ಲೆಂ. ತೆಂ ಉಗ್ಡಾಸಾಕ್ 'ಸುನಿಲ್' ಮ್ಹಣ್. ಆನಿ ಹೆಂ ಡಾಯ
ಘರ್ಚೆಂ ಲಕ್ಷಣ್. ಚಿಡುಂ ಭುರ್ಗೆಂ ಘರ್ಚೆಂ ಲಕ್ಷಣ್ ಮ್ಹಣ್ತಾತ್. ಹೆಂ ಮ್ಹ
ಪರಿವಾರ್" ಮ್ಹಣಾಲೊ ಡೆನ್.

ಸೆರಾಲಿನಾನ್ ನೊಯೆಲಾಕ್ ದೊಳೆಭರ್ ಪಳೆಲೆಂ. ನೊರಾಕ್ ವೆಂಗುನ್
ಉಬೊ ದೀವ್ನ್ ಮ್ಹಣಾಲೆಂ ಸೆರಾಲಿನ್. "ಪುತಾ, ಮ್ಹಜಿಯಿ ಸುನ್ ತುಂ. ಲಾ
ಅವ್ಕ್ ಘೆವ್ನ್ ಜಿಯೆ. ಆನಿ ತಾಣೆ ನಾತ್ರ್ಯಾಂಚಿ ಉಮೆ ಘೆತ್ಲೆ. ನೊಯೆಲಾ ಥಂ
ಅಭಿಮಾನ್ ಪಾವೊನ್ ಮ್ಹಣಾಲೆಂ ಸೆರಾಲಿನ್. "ಗ್ರೇಸ್ತ್, ಘೊವಾಕ್ ಬರೆಂ,
ದುಬ್ಳೆಂ ದೆವಾಕ್ ಬರೆಂ. ಹಿ ಸಾಂಗ್ಣಿಂ ಹಾಂವ್ ಮಾಂದ್ತಾಂ ನೊಯೆಲಾ, ತು
ಖರ್ಯಾ ನಿತಳ್ ಮೊಗಾನ್ ಕಷ್ಟ್ ಮ್ಹಸ್ತ್ ಸೊಸ್ಲೆ. ತರಿ ಜಯ್ತ್ ತುಕಾ ಮೊ
ದೇವ್ ತುಮ್ಚೆಂ ಆನಿಕಿ ನಂದನ್ ಕರುಂ."

ಸರ್ವಾಂಕ್ ಸಂತೊಸ್ ಜಾಲ್ಲೊ: ಕೊಣೆಂಚ್ ಚಿಂತುಂಕ್ ಸಯ್ತ್ ನಾತ್
ತಸ್ಲೆಂ ಭಾಗಿ ಮಿಲನ್ ಜಾವ್ನ್ ಗೆಲ್ಲೆಂ. ಡಿ'ಕ್ರೂಜ್ ಮಾತ್ರ್ ಮೌನ್‌ಚ್ ಆಸೊ
ಆಪ್ಲ್ಯಾ ನಶಿಬಾಕ್ ರಡ್ತಾಲೊ. ಜರ್ತರ್ ಸೆರಾಲಿನಾನ್ ಸ್ಟೀವನಾಕ್ ವೆಗ್ಳ್ಯಾಚ
ದೀಂವ್ಕ್ ನಾತ್'ಲ್ಲೊ ತರ್ ಆಜ್ ಸೆರಾಲಿನ್ ಹ್ಯಾಚ್ ಸ್ಟೀವನಾಚಿ ಪತಿಣ್ ಜಾ
ಉರ್ತೆಂ ಆನಿ ಆಪ್ಲಿ ಮಿಲ್ಲ್ ಸಂಪತ್ತ್ ಪಾಟಿಂ ಮೆಳ್ತಿ, ಪುಣ್ ಘಡಿತ್ ದೆವಾಚ
ಖುಶೆ ಪ್ರಕಾರ್ ಘಡೊನ್ ಗೆಲ್ಲ್ಯಾನ್ ಡಿ'ಕ್ರೂಜಾಚ್ಯಾನ್ ಕಾಂಯ್ ಕರುಂ
ಜಾಲೆಂನಾ, ತಾಣೆ ನಿರಾಶೆಚೆ ಆಂವ್ಡೆ ಮಾತ್ರ್ ಗಳಂವ್ಚೆ ಪಡ್ಲೆ.



208

“ಬರೆಂ ಪುತಾ, ಸುನಿಲ್ ಆಮಿ ವೆತಾಂವ್. ದೇವ್ ತುಮ್ಚೆರ್…” ಸೆರಾಲಿನ್
ಪಾಯ್ ಸವೆಂ ವಚುಂಕ್ ಉಟ್ಲೆಂ,

“ನಾ, ನಾ” ಮ್ಹಣಾಲೊ ಡೆನ್. “ತುಮಿ ಆಜ್ ಆಮ್ಚೆ ಸಾಂಗಾತಾ ಜೆವ್ಣಾಂತ್
ಗ್ ಘೆಜಾಯ್. ಸಭಾರ್ ಕಾಳಾ ನಂತರ್ ಆಮ್ಚೆಂ ಭಾಗಿ ಮಿಲನ್ ಜಾಲಾಂ. ಆಮಿ
ತ್ ಸಾಂಗಾತಾ ಮೆಳ್ಳ್ಯಾಂವ್ ಆನಿ ತುಮಿಂಯಿ ಆಮ್ಚೆ ಸಾಂಗಾತಾ ಹ್ಯಾ ಸಂತೊ
ಂತ್ ಭಾಗ್ ಘೆಂವ್ಕ್ ಜಾಯ್. ಜೆವಾಣ್ ತಯಾರ್ ಆಸಾ, ಆಮಿ ಜೆವ್ಯಾಂ.”

“ಪುಣ್ ಆಮ್ಕಾಂ ಘರಾ ರಾಕ್ತಾತ್. ಆಮಿ……” ಡಿ'ಕ್ರೂಜ್ ಉಲಯ್ಲೊ.

“ತುಮ್ಕಾಂ ರಾಕ್ಚೆಂ ಘರಾಂತ್ ತುಜಿ ಪತಿಣ್ ಶಿವಾಯ್ ಹೆರ್ ಕೋಣ್‌ಯಿ
ಂತ್ ಮ್ಹಳ್ಳೆಂ ಮ್ಹಾಕಾ ಕಳಿತ್ ಆಸಾ. ಕಾಂಯ್ ವ್ಹಡ್ ನಾ. ತಿ ತುಮ್ಕಾಂ
ಕ್ಲ್ಯಾರಿ ಘುಡ್ಬಡ್ಚಿ ನಾ. ಕಿತ್ಯಾಕ್ ತಿಕಾ ಕಳಿತ್ ಆಸ್ತಲೆಂ ತುಮಿ ಹಾಂಗಾ ಆಯ್ಲ್ಯಾತ್
ಣ್. ತರಿ ಕಾಂಯ್ ಫಿಕಿರ್ ನಾಕಾ, ಆಮಿ ತಿಕಾ ಫೋನ್ ಕರುನ್ ತಿಳ್ಸಿ
ಂವ್” ಮ್ಹಣಾಲೊ ಡೆನ್.

ನಿಮಾಣೆ ಡೆನಿಚ್ಯಾ ಆನಿ ನೊಯೆಲಾಚ್ಯಾ ವತ್ತಾಯೆಕ್ ಲಾಗೊನ್ ಡಿ'ಕ್ರೂಜ್
ಸೆರಾಲಿನ್ ಜೆವ್ಣಾಕ್ ರಾವ್ಲಿಂ. ಆಪುರ್ಬಾಯೆಚೆಂ ಜೆವಾಣ್ ಜಾತಚ್ ಸೆರಾಲಿನ್
ಡಿ'ಕ್ರೂಜ್ ಆಪ್ಲೆಂ ಫುಟ್ಕಿರ್ ನಶೀಬ್ ಘೆವ್ನ್, ಚುರ್ಚುರೊನ್, ಡೆನ್
ಚ್ಯಾಚೊ ಉಪ್ಕಾರ್ ಬಾವುಡ್ನ್ ಆಪ್ಲ್ಯಾ ಘರಾ ಪಾಟಿ ಗೆಲಿಂ, ಘರಾ ವೆತಚ್
ಾಲಿನಾನ್ ಡೆನಿ-ಸುನಿಲಾವಿಶಿಂ ಆವಯ್ಕ್ ವಿವರಾವ್ನ್ ಸಾಂಗ್ತಾನಾ, ಸೆರಾಲಿನಾಚಿ
ವಯ್ ಆಯ್ಕೊನ್ ಶೆರ್ಮೆವ್ನ್‌ಂಚ್ ಗೆಲಿ. ಪುಣ್ ಕಿತೆಂ ಕರ್ಚೆಂ? ನಶಿಬಾಂತ್
ತ್ಲೆಲ್ಯಾಕ್ ಚುರ್ಚುರೊನ್ ಘಾಯ್ದೊ ನಾತ್‌ಲ್ಲೊ.

‡ ‡ ‡ ‡ ‡

ಕೆನಡಾ ಥಾವ್ನ್ ಭಾಯ್ರ್ ಸರ್‌ಲ್ಲೆ ಬಾಪಯ್-ಪುತ್ ಬೊಂಬಯ್ ಯೇವ್ನ್

ಪಾವ್ಲೆ. ಥಂಯ್ ಥಾವ್ನ್ ಗಾಬ್ರಿಯೆಲ್ ರೊಜಾನ್ ಮಂಗ್ಳುರ್ ಬೊಳಾರಾಂ ಆಸ್ಚ್ಯಾ ಆಪ್ಲ್ಯಾ ಘರಾ ಟೆಲಿಫೊನ್ ಕೆಲೊ. ಪುಣ್ ಬಾಯ್ಲ್ ಉಲಂವ್ಕ್ ಮೆಳ್ಳಿನಾ ತಿ ಬೇಂಗ್ಳುರ್ ಸುನೆಗೆರ್ (ಮನುಗೆಂರ್) ಗೆಲ್ಯಾ ಮ್ಹಳ್ಳಿ ಖಬಾರ್ ನವ್ಕರಾ ಥಾವ ತಾಕಾ ಮೆಳ್ಳಿ.

ಬೆಂಗ್ಳುರಾಂತ್ ಆನೆಟ್ ಆನಿ ಲಿಡಿಯಾ ವ್ಹಡಾ ಬೆಜಾರಾಯೆರ್ ಆಸ್‌ಲ್ಲಿಂ ಆತಾಂ ಘೊವ್ ಆಯಿಲ್ಲೆಚ್ ಹಾಂಗಾಚಿ ಪರಿಸ್ಥಿತಿ ಕಸಿ ಸಾಂಗ್ಚಿ ಆನಿ ಕಿತೆಂ ತಾಂ ಥಂಯ್ ಘಡ್ಲೆಲೆಂ ಮ್ಹಳ್ಳೆವಿಶಿಂ ತಿಂ ಆಲೊಚನ್ ಕರ್ತಾಲಿಂ. ಪುಣ್ ಕೆದಾಳಾ ಯೇವ್ನ್ ಪಾವ್ತೆಲೆ ತಿ ಖಬಾರ್ ತಾಂಕಾಂ ನಾತ್‌ಲ್ಲಿ.

ಆತಾಂ ಬೊಂಬಯಾಂತ್ ಏಕ್ ದೀಸ್ ವಿರಾಮ್ ಘೆತ್ಲೊ ಬಾಪ್-ಪುತಾನ್. ದುಸ್ರೆ ದೀಸ್ ತಾಣಿ ಎರ್‌ಲಾಯಿನ್ಸಾಕ್ ಸಂಪರ್ಕ್ ಕರುನ್ ಬೇಂಗ್ಳುರ್ಚ್ಯಾ ಟಿಕೆಟ ಮಾಗ್ಲ್ಯೊ. ಪುಣ್ ದೇಡ್ ಹಪ್ತೊ ಪರ್ಯಾಂತ್ ವಿಮಾನಾಚ್ಯೊ ಟಿಕೆಟಿ ರಿಜರ್ವ್ ಆಸ್ಲೆಲ್ಯಾನ್ ರೋಚ್ ಧನಿಯಾಂಕ್ ದೇಡ್ ಹಪ್ತೊ ಪರ್ಯಾಂತ್ ಬೊಂಬಯಾಂತ್ ರಾಂವ್ಚ್ಯಾಕ್ ಅಸಾಧ್ಯ್ ಜಾಲ್ಲೆಂ. ಬಸ್ಸಾರ್ ವ ಕಾರಾರ್ ವಚೊಂಕ್ ತಾಂಕಾಂ ನಾಕಾ. ವ್ಹಡ್ಲೆ ಶ್ರೀಮಂತ್ ಧನಿ—ವಿಮಾನಾರ್‌ಚ್ ವಚಾಜಾಯ್. ಆತಾಂ ಕಿತೆಂ ಕರ್ಚೆಂ? ಪುಣ್ ಪಯ್ಸೆ ಆಸ್ಲ್ಯಾರ್ ಇಂಡಿಯಾಂತ್ ಕಿತೆಂಯಿ ಮೆಳ್ತಾ. ತ್ಯಾ ಪ್ರಕಾರ್ ಎರ್‌ಲಾಯಿನ್ಸಾಂತ್ಲ್ಯಾ ಸಂಬಂಧ್ ವ್ಯಕ್ತಿಂಕ್ ದುಡು ಖಾವವ್ನ್ ರೋಚ್ ಧನಿಯಾಂಕ್ ಚವ್ತ್ಯಾ ದಿಸಾಚ್ಯೊ ಟಿಕೆಟಿ ಕಸ್ಯೊಯಿ ಮೆಳ್ಯೊ. ಪುಣ್ ಚಾರ್ ದೀಸ್ ಪರ್ಯಾಂತ್ ಬೊಂಬಯಾಂತ್ ರಾಂವ್ಚೆಂ ತಾಂಕಾಂ ಬಾಂಧ್ಪಾಸ್‌ಚ್ ಜಾಲ್ಲೆ. ತರಿ ತಾಣಿ ರಾವಾ ಜಾಯಿಚ್ ಪಡ್ಲೆಂ.

‡ ‡ ‡ ‡

ಪುನಾಂತ್ ದುಸ್ರೆ ದೀಸ್ ಡೆನ್, ನೊರಾ ಆನಿ ಭುರ್ಗಿಂ ಬೆಂಗ್ಳುರ್ ಭಾಯ್ರ ಸರ್ಲಿಂ. "ಮಾಮ್ಮಿ" ಮ್ಹಣಾಲೊ ಡೆನ್ ನೊಯೆಲಾಕ್. "ತುಂ ಥೊಡೆ ದೀಸ್ ಹಾಂಗಾ ಡ್ಯಾಡಿ ಸಂಗಿಂ ರಾವ್. ತಾಕಾ ತುಜೆಲಾಗಿಂ ಮ್ಹಸ್ತ್ ವರ್ಸಾಂಚಿ ಲಾಂಬ್ ಕಾಣಿ ಸಾಂಗೊಂಕ್ ಆಸ್ತಲಿ. ಆಮಿ ಬೆಂಗ್ಳುರ್ ವೆತಾಂವ್."

"ಪುಣ್ ಮ್ಹಾಕಾ ತೊಚ್ ಗಾಂವ್ ಆನಿ ತುಜೊ ಸಾಂಗಾತ್ ಬರೊ ಲಾಗ್ತಾ ಪುತಾ. ನೊರಾ ಆನಿ ಭುರ್ಗ್ಯಾಂ ಶಿವಾಯ್ ಮ್ಹಾಕಾ ಬಿಲ್ಕುಲ್ ಎಕ್ಸುರ್ಪಣ್ ಭಗ್ತಾ."

"ಸಹಜ್ ತೆಂ. ತರಿ ಥೊಡ್ಯಾ ದಿಸಾಂನಿ ತಿಯಿ ಸವಯ್ ಜಾತೆಲಿ, ಎಕ್ಸುರ್ಪಣ್ ವಿಸ್ರೊಂಚಿ. ಪುಣ್ ಹಾಂವ್ ಸಮ್ಜಾತಾಂ ತುಜಿಂ ಭಗ್ಣಾಂ. ತುವೆಂ ಚಿಂತಾ ಕರ್ಚಿ ನಾಕಾ. ತುಮಿ ಮ್ಹಜೆಚ್ ಸಂಗಿಂ ರಾವ್ತೆಲ್ಯಾತ್. ಪುಣ್ ತವಳ್ ಪರ್ಯಾಂತ್ ಡ್ಯಾಡಿಕ್

ಂಗಾತ್ ದಿ. ಕಿತ್ಲಿಶಿಂ ವರ್ಸಾಂ ತೊ ತುಕಾ ಮರ್ಣಾಂತ್ ದಾಖಿಲ್ ಕರ್ನ್ ಕಳ್ವಳ್ಯಾ. ಕಾ ಮ್ಹಾಸ್ತ ತುಜೆಲಾಗಿಂ ಉಲಂವ್ಕ್ ಆಸ್ತೆಲೆಂ, ಉಲಯಾ. ಕಿತ್ಯಾಕ್ ತುಮ್ಚ್ಯಾ ಣ್ಯೆಂತ್ಲೆ ಅಧಿಕ್ ಮೊಲಾಧಿಕ್ ದೀಸ್ ತುಮಿ ಹೊಗ್ಡಾಯ್ಲ್ಯಾತ್."

"ತುಜಿ ಖುಶಿ. ಪುಣ್......"

"ಪುಣ್ ಗೀಣ್ ಕಾಂಯ್ ನಾ ಮಾಮ್ಮಿ, ಹಾಂವ್ ಹ್ಯಾವಿಶಿಂ ಸಮ್ಜಾತಾಂ" ಣಾಲೊ ಡೆನ್ ಆನಿ ಆಪ್ಲ್ಯಾ ಬಾಯ್ಲೆ-ಭುಗ್ರ್ಯಾಂಕ್ ಘೆವ್ನ್ ಬೆಂಗ್ಳುರ್ ಗೆಲೊ.

ತೊ ಹಫ್ತೊ ಸ್ಟೀವನಾನ್ ಆಪ್ಲ್ಯಾ ನೊಯೆಲಾ ಸಂಗಿಂ ಅಧಿಕ್ ಸಂತೊಸಾನ್ ಶಾರ್ ಕೆಲೊ. ತಾಂಚಿಂ ಏಕಾಮೆಕಾಚಿಂ ಭಗ್ಣಾಂ, ಸಮಸ್ಯಾಂ, ಜಿಣ್ಯೆಂತ್ಲ್ಯಾ ಡ್ಡು ಘಡಿಯೊ, ಪಾಶಾರ್ ಜಾವ್ನ್ ಗೆಲ್ಲ್ಯಾ ಜೀವನಾಂತ್ಲಿಂ ಮಾರೆಕಾರ್ ದೃಶ್ಯಾಂ ಯೆಲಾನ್ ಸ್ಟೀವನಾಕ್ ಸಾಂಗ್ತಾನಾ, ಸ್ಟೀವನಾಚೆಂ ಕಾಳಿಜ್ ಭೆಸಾಂ ಜಾತಾಲೆಂ.

ಪುಣ್ ಕಿತೆಂ ಕರ್ತೆಲಿಂ ತಿಂ? ಫಕತ್ ಏಕಾ ಘಡಿಯೆಚ್ಯಾ ವೊಡ್ನೆಕ್ ಖಾಲ್ ಜಾವ್ನ್ ಎದಿ ಲಾಂಬ್ ಸಜಾ ತಾಣಿ ಅನುಭವಿಸಿಲಿ. ಆಂಕ್ವಾರ್ಪಣಾರ್ ಆಧಾರ್ಲ್ಲ್ಯಾ ತ್ಯಾಚೊ ಪರಿಣಾಮ್ ಥೊಡೆ ಪಾವ್ಟಿ ಮನ್ಶ್ಯಾಚೆರ್ ಕಿತ್ಲ್ಯಾ ಮಾಪಾರ್ ಕರೊ ಯೆಚೊ ಜಾಂವ್ಕ್ ಪಾವ್ತಾ ಮ್ಹಳ್ಳೆಂ ಆಜ್ ಹ್ಯಾ ಜೊಡ್ಯಾಕ್ ಸಮ್ಜಾಲೆಂ. ಏಕ್ ಹಫ್ತೊ ತೊ ಏಕಾ ದಿಸಾಬರಿ ಪಾಶಾರ್ ಜಾಲ್ಲೊ; ಹ್ಯಾ ಆವ್ದೆರ್ ನೊಯೆಲಾನ್ ಬೆಂಗ್ಳುರ್ ಪುತಾ-ಸುನ್-ನಾತ್ರಾಂಲಾಗಿಂ ಸದಾಂಚ್ ಟೆಲೆಫೊನಾರ್ ಉಲವ್ನ್ ಆಸ್ಲ್ಯಾನ್ ತಾಂಕಾಂ ತಿಂ ಏಕಾಮೆಕಾ ಪಯ್ಸ್ ಆಸಾತ್ ಮ್ಹಣ್ ಭಗಾನಾತ್ಲೆಂ.

ಹ್ಯಾ ಆವ್ದೆರ್ ಡೆನಿನ್ ಆನ್ಯೆಕ್ ಬಂದಬಸ್ ಕೆಲ್ಲಿ. ಹ್ಯಾ ಪ್ರಾಯೆರ್ ಆಪ್ಲ್ಯಾ ಬಾಪಾಯ್ಕ್ ಕಾಮ್ ಕರಂವ್ಚೊ ಇರಾದೊ ತಾಚೊ ನಹಿಂ. ಕಿತ್ಯಾಕ್ ತಾಚ್ಯಾ ಬಾಪಾಯ್ನ್ ಆಜ್ ಕಾಮ್ ಕರ್ಚಿ ಗರ್ಜ್ ನಾ. ಪುಣ್ ಡೆನಿಕ್ ಗಾಬ್ರಿಯೆಲ್ ರೊಚಾಚ್ಯಾ ಕೃತ್ಯಾಂ ಖಾತಿರ್ ಆಪ್ಲ್ಯಾ ಶೆವ್ಟಿಂಚ್ಯಾ ಉದ್ದೇಶಾಖಾತಿರ್ ಬಾಪಾಯ್ಕ್ ನಿಬಾತೆಕಿದ್ ಆಪ್ಲ್ಯಾ ಸಂಪತ್ತೆಂತ್ ಪ್ರವೇಶ್ ದಿಂವ್ಚ್ಯಾ ಖಾತಿರ್ ತಾಕಾ ತಾಣೆ ಹುದ್ದೊ ದಿಲ್ಲೊ. ಆತಾಂ ತಾಚಿ ನಿವೃತ್ತ್ ಪ್ರಾಯ್. ತಾಣೆ ಜಯ್ಲಾಂತ್ ಆಪ್ಲ್ಯಾ ಜಿಣ್ಯೆಚಿ ಮುಖ್ಯ ಬಾರಾ ವರ್ಸಾಂ ಕಾಬಾರ್ ಕೆಲ್ಯಾತ್. ಹ್ಯಾನಿಮಿತ್ತಿಂ ತಾಕಾ ಆತಾಂ ಹಕ್ಕಾನ್ಂ ಸುಖ್ ಮೆಳೊಂಕ್ ಫಾವೊ. ದೆಕುನ್ ತಾಣೆ ಬಾಪಾಯ್ಕ್ ನಿವೃತ್ತ್ ಕರುಂಕ್ ಖುಶಿ ವ್ಹೆಲಿ. ತ್ಯಾ ಪ್ರಕಾರ್ ಬೆಂಗ್ಳುರ್ ಸ್ಟೀವನ್ ರೊಚಾಚ್ಯಾ ನಾಂವಾರ್ ಡೆನಿನ್ ರಿಜಿಸ್ಟರ್ಡ್ ಲೆಟರ್ ಧಾಡ್ಲೆಂ. ತಾಚೊ ಸಾರಾಂಶ್ ಹ್ಯಾಪರಿಂ ಆಸ್ಲ್ಲೊ;

"ತುಜಿ ಪ್ರಾಯ್ ನಿವೃತ್ತೆಚಿ ಜಾಲ್ಲ್ಯಾನ್, ತುವೆಂ ಕಾಯ್ದ್ಯಾಖಾಲ್ ಮ್ಹಜ್ಯಾ ಮಿಲ್ಲಾಂತ್ ವಾವುರ್ಚೆಂ ಹಾಂವ್ ಖುಶಿ ವ್ಹರಾನಾ. ಹ್ಯಾನಿಮಿತ್ತಿಂ ಹ್ಯಾಚ್ ಪಯ್ಲೆ

ತಾರಿಕೆ ಥಾವ್ನ್ ತುವೆಂ ನಿವೃತ್ಪಣ್ ಸ್ವೀಕಾರ್ ಕರ್ಚೆಂ ಆನಿ ತುಜ್ಯಾ ಪತಿಣೆ ಸ
ಬೆಂಗ್ಳುರ್ ಪಾಟಿ ಯೇವ್ಚೆಂ. ಪುನಾಂತ್ಲೆಂ ತುಕಾ ದಿಲ್ಲೆಂ ಫ್ಲೆಟ್ ಖಾಲಿ ಕರುನ್ ತ
ತುಜ್ಯಾ ಪತಿಣೆ ಸಂಗಿಂ ಬೆಂಗ್ಳುರ್ ನೊಯೆಲಾ ಹೌಸಾಂತ್ ಉರ್‌ಲ್ಲಿ ಜೀಣ್ ಸುಖ
ಸಾರ್ಚಿ. ತುಜ್ಯಾ ಮುಖ್ಲ್ಯಾ ಜಿವಿತಾವಿಶಿಂ ಹಾವೆಂ ಚಿಂತ್ಲೆಂ ಜಾಲ್ಲ್ಯಾನ್ ತು
ಸಮಾಧಾನೆನ್ ಹೊ ಸಂಧೇಶ್ ಸ್ವೀಕಾರ್ ಕರ್ಚೊ ಆನಿ ವೆಗಿಂಚ್ ಬೆಂಗ್ಳುರ್ ಯೇ
ಮ್ಹಾಕಾ ಭೆಟ್ಚೆಂ:
—ಡೆನ್ ರೋಚ

ಸ್ಟೀವನಾಕ್ ಸಂತೊಸ್‌ಯಿ ಜಾಲೊ, ನಿರಾಶಾಯಿ ಜಾಲಿ. ತಾಕಾ ನೊಯೆ
ಮಿಲ್ಲಾಂತ್ ಸಮಾಧಾನ್ ಆನಿ ಆಕರ್ಷಣ್ ಭಗ್ತಾಲೆಂ. ಪುಣ್ ತಾಣೆ ಪುತಾಚ
ಆದೇಶಾಖಾಲ್ ಪೂನಾ ಸಾಂಡುಂಕ್‌ಚ್ ಆಸ್‌ಲ್ಲೆಂ. ನೊಯೆಲಾಕ್‌ಯಿ ಹೆಂ ಸಮಾ
ನ್‌ಂಚ್. ತಿಕಾ ಪುನಾಂತ್ ಎಕ್ಸುರ್ಪಣ್ ಭಗ್ತಾಲೆಂ. ಬೆಂಗ್ಳುರಾಂತ್ ರಾವೊನ್ ಪುತ
ಸುನೆ-ನಾತ್ರಾಂ ಸಂಗಿಂ ಆಸೊನ್ ಪುನಾಂತ್ ಬಿಲ್ಕುಲ್ ಆಕರ್ಷಣ್ ಭಗಾನಾತ್ಲೆಂ.

ತ್ಯಾಚ್ ಪ್ರಕಾರ್ ತ್ಯಾಚ್ ಹಫ್ತ್ಯಾಂತ್ ಸ್ಟೀವನ್ ರೊಚಾನ್ ಪುನಾಂತ್ಲ
ಆಪ್ಲ್ಯಾ ಹುದ್ದ್ಯಾಕ್ ಪಾಟ್ ಕೆಲಿ. ವಾವ್ರಾಡ್ಯಾಂಕ್, ಆಡಳ್ತೆದಾರಾಂಕ್ ಮ್ಹ
ಬೆಜಾರ್ ಜಾಲೆಂ. ಪುಣ್ ಕಿತೆಂ ಕರ್ತಾ? ಧನ್ಯಾಚಿ ಹುಕುಮ್ ಇನ್ಕಾರ್ ಕರುಂ
ಸಾಧ್ಯ್ ನಾತ್‌ಲ್ಲೆಂ.

ತ್ಯಾ ಹಫ್ತ್ಯಾಂತ್ ಮಿಲ್ಲಾಚ್ಯಾ ಸರ್ವ್ ವಾವ್ರಾಡ್ಯಾಂನಿ ಸ್ಟೀವನ್ ರೊಚಾ
ಆದೇವ್ಸ್ ಕಾರ್ಯೆಂ ಕರ್ನ್ ಸನ್ಮಾನ್ ಕೆಲೊ ಆನಿ ತಾಕಾ ಎರ್‌ಪೊರ್ಟಾ ಪರ್ಯಾಂತ
ತಾಣಿ ಪಾವಯ್ಲೊ. ಪೂನಾ ಲೋಹೆಗಾಂವ್ ಎರ್‌ಪೊರ್ಟಾಂತ್ ಸಭಾರ್ ವಾವ್ರ
ತಾಕಾ ಪಾಂವ್ಕ್ ಆಯಿಲ್ಲೆ. ನೊಯೆಲಾ ಸಂಗಿಂ ಸ್ಟೀವನ್ ರೋಚ್ ತ್ಯಾಚ್ ದೀಸ
ಬೆಂಗ್ಳುರ್ ಯೇವ್ನ್ ಪಾವ್ಲೊ.

"ಡ್ಯಾಡಿ" ಮ್ಹಣಾಲೊ ಡೆನ್ ಜಾಪಾಯ್ಕ್. "ತುವೆಂ ಜಿಣ್ಯೆಂತ್ ಮ್ಹಸ್
ತ್ರಾಸ್, ಕಷ್ಟ್ ಅನುಭವಿಸಿಲೆಯ್. ಆತಾಂ ವಿರಾಮ್ ಕರ್. ಹಿ ತುಜಿ ನಿವೃತ
ಪಣಾಚಿ ಪ್ರಾಯ್. ನಾತ್ರಾಂ ಸಾಂಗಾತಾ ಖೆಳ್ಚೆ ದೀಸ್ ಹೆ. ಹೊ ಬಂಗ್ಲೊ ತುಜ್ಯಾ
ಹಕ್ಕಾಚೊ, ತುಂ ಹ್ಯಾ ರಾವ್ಪೆರಾಚೊ ರಾಯ್. ತುಂ ಹಾಚೊ ವ್ಹಡಿಲ್. ಆಜ್ ಹ
ಬಂಗ್ಲ್ಯಾಂತ್ ಸಂಪೂರ್ಣ್ ಜೀವ್ ಆಯ್ಲೊ. ಎಕಾ ವ್ಯಕ್ತಿನಿಮ್ತಿಂ ಹೊ ಬಂಗ್ಲ
ಅಧುರೊ ಆನಿ ಅಸಂಪೂರ್ಣ್ ಜಾವ್ನಾಸ್‌ಲ್ಲೊ. ಆಜ್ ಥಾವ್ನ್ ಹಾಂತುಂ ಕಸಲೆಂಚ
ವಿರಳ್‌ಪಣ್ ನಾ. ಅಮಿ ಸಾಂಗಾತಾ ಜಿಯೆಯಾಂ."

"ಪುತಾ" ಮ್ಹಣಾಲೊ ಸ್ಪೀವನ್. ತಾಚ್ಯಾ ದೊಳ್ಯಾಂತ್ಲ್ಯಾನ್ ದುಃಖಾ
ವ್ಹಾಳ್ಳಿಂ. "ಹಾಂವ್ ಖಂಡಿತ್ ಜಾವ್ನ್ ಫಾವೊ ನಹಿಂ ಹ್ಯಾ ತುಜ್ಯಾ ಸ್ವಾಗತಾಕ್ ಅ

ನಾಮಾರ್. ಹೆಂ ತುಜೆಂ ಸಂಪತ್ತ್—ತುಜ್ಯಾ ಕಷ್ಟಾಂಚೆಂ. ತುವೆಂ ರಚ್ಲ್ಲೆಂ, ತುಜೆ ಾವ್ನ್ ಉಬಾಲ್ಲೆಂ......”

“ಚೂಕ್ ಡ್ಯಾಡಿ, ಹೆಂ ಮ್ಹಜೆ ಥಾವ್ನ್ ಉಬ್ಜೊಂಚೆ ಆಧಿಂ ಹಾಂವ್ ತುಜೆ ಾವ್ನ್ ಉಬಾಲ್ಲೊಂ. ಜರ್ತರ್ ಹಾಂವ್ ತುಜ್ಯಾ ಬಾಪ್ಪಣಾ ಥಾವ್ನ್ ಜನ್ಮೊಂಕ್ ತ್ಲ್ಲೊಂ ಜಾಲ್ಯಾರ್ ಹೆಂ ಸಂಪತ್ತ್ಯಿ ಜನ್ಮಾತೆಂನಾ. ದೆಕುನ್ ತುಂ ಹಾಕಾ ರಣ್, ಆನಿ ಹಿ ಮ್ಹಜಿ ಆವಯ್ ನಾತ್ಲ್ಲಿ ತರ್ ಆಜ್ ಆಮಿ ಏಕ್ ಜಾತೆನಾಂವ್.

“ದೆಕುನ್ ನಿರಾಸ್ಪಣಾಚಿಂ ಭಾವನಾಂ ವಿಸ್ರೊನ್ ಸೊಡ್. ತುಂ ಮ್ಹಜ್ಯಾ ಕ್ಕಾಂತ್ ಆಸಾಯ್. ಬಾಪ್ ತುಂ ಮ್ಹಜೊ ಆನಿ ಬಾಪಾಕ್ ಮ್ಹಜ್ಯಾ ಸಂಪತ್ತೆಂತ್ ಯ್ಲೆಂ ಹಕ್ಕ್ ದಿಂವ್ಚೊ ಕಾಯ್ದೊ ಮ್ಹಜೊ. ಹಾವೆಂ ಜೆಂ ಕಿತೆಂ ಕೆಲಾಂ—ಮ್ಹಜಿಂ ಉದ್ಯಮಾಂ ಸಗ್ಳಿಂ ತುಜ್ಯಾಯಿ ಹಕ್ಕಾಂತ್ ಮೆಳೊನ್ ಆಸಾತ್. ತುಕಾಯಿ ತಾಂತುಂ ಅಧಿಕಾರ್ ಆಸಾ.

“ದೆಕುನ್ ಆಜ್ ಥಾವ್ನ್ ತುಂ ಮಾಮಿ ಸಾಂಗಾತಾ ಹ್ಯಾ ಬಂಗ್ಲ್ಯಾಚೊ ಡಿಲ್. ಆಮ್ಲ್ಯಾ ಘರಾಚೊ ಕುಟ್ಮಾಚೊ ಖಾಂಬೊ ಜಾವ್ನ್ ಸುಖಾನ್ ತುವೆಂ ಜಿಯೆಂವ್ಚೆಂ. ನೊಯೆಲಾ ಹೌಸ್, ನೊಯೆಲಾ ಪ್ರಿಂಟರ್ಸ್ ಆನಿ ತಿಚೆ ಚಾರ್ ಶಾಖೆ—ಡೆನೊರಾ ಮಿಲ್ಸ್, ನೊಯೆಲಾ ಟೆಕ್ಸ್ಟಾಯ್ಲ್ ಸೆಂಟರ್, ನೊಯೆಲಾ ಲೊಜಿಂಗ್ಸ್, ನೊಯೆಲಾ ಎಸ್ಟೇಟ್, ನೊಯೆಲಾ ಟಿ-ಕೊಫಿ ಎಂಡ್ ರಬ್ಬರ್ ಎಸ್ಟೇಟ್, ನೊಯೆಲಾ ಮಿಲ್ಸ್, ನೊಯೆಲಾ ಹೊಸ್ಪಿಟಲ್, ನೊಯೆಲಾ ಪ್ರಾಯ್ಮರಿ ಎಂಡ್ ಸೆಕೆಂಡರಿ ಸ್ಕೂಲ್......ಇತ್ಯಾದಿ ಸಂಪೂರ್ಣ್ ತುಜ್ಯಾಯಿ ಹಕ್ಕಾಂತ್ ಮೆಳೊನ್ ಆಸೊನ್ ತುಂಯಿ ಹಾಂಚೊ ಧನಿ ಜಾವ್ನಾಸಾಯ್, ತುವೆಂ ಕಿತೆಂ ಹೊಗ್ಡಾಯ್ಲಾಂಯ್ ತೆಂ ತುಕಾ ಹಜಾರ್ ವಾಂಟ್ಯಾಂನಿ ದೆವಾನ್ ಪಾಟಿ ಆಜ್ ದಿಲೆಂ. ಕಿತ್ಯಾಕ್ ತುವೆಂ ವಾಯ್ಟ್ ಕರುಂಕ್ನಾಂಯ್. ನಿತಳ್ ಖರೊ ಮೋಗ್ ತುವೆಂ ಮ್ಹಜ್ಯಾ ಆವಯ್ಚೊ ಕೆಲ್ಲೊಯ್. ತ್ಯಾ ಮೊಗಾಕ್ ತುಜ್ಯಾ ಬಾಪಾಯ್ನ್ ಧಗೊ ದಿಲ್ಲ್ಯಾಂತ್ ತುಂ ಪಾಪಿ ನಹಿಂ, ಪಾಪಿ ತೊ—ಜೊ ತುಮ್ಕಾಂ ಘಾತ್ ಕರ್ನ್ ತುಮ್ತೆಂ ನಾಸ್ ಕೆಲ್ಲೊ.

“ಪಾಪ್ ಆದಾಂವ್ನ್ ಆನಿ ಎವೆನ್ ಕೆಲ್ಲ್ಯಾನ್ ಮಾತ್ರ್ ತಾಂಚ್ಯಾ ಸಂತತಿನ್ಯಿ ಕರ್ಚೆಂ ಪಡ್ಲೆಂ, ಜರ್ತರ್ ಮನಿಸ್ ಆತಾಂಯಿ ತೆಂ ಪಾಪ್ ಕರಿನಾಸ್ತಾಂ ಆಯಿಲ್ಲೊ ತರ್ ಮನ್ಶ್ಯಾಕಳಾಚ್ಯಾ ಇತಿಹಾಸಾಂತ್, ಜೆಣ್ಯೆಂತ್ ಆಧಿಂ-ಪ್ರಸ್ತುತ್ ವಾಡೊನ್ ಆಯಿಲ್ಲ್ಯಾ ಮನ್ಶ್ಯಾಕುಳಾಚ್ಯಾ ಸಮ್ಜಣೆಂತ್ ಆದಾಂವ್-ಎವೆಚೆಂ ನಾಂವ್ ಉಗ್ಡಸಾಂತ್ ಉರ್ತೆಂ ನಾ. ತಾಣಿ ಪಾತಾಕ್ ಕೆಲ್ಲೆಂ ಮ್ಹಳ್ಳೆಂ ಸತ್ ಮನ್ಶ್ಯಾಕುಳಾಚ್ಯಾ ಜ್ಞಾನಾ ಥಾವ್ನ್ ವಿಸ್ರೊನ್ ವೆತೆಂ.

"ಹಿ ಚೂಕ್ ನಹಿಂ, ಹೆಂ ಪಾಪ್ ನಹಿಂ. ಚಲಿಯೆಕ್ ಬನಾವ್ನ್ ಪಾಪ್ ಆಧಾ ತಿಕಾ ರಸ್ತ್ಯಾರ್ ಸೊಡ್ಚೆಂ—ಆಪ್ಲೆಂ ಪಾಪ್ ನೆಗಾರ್ ಕರ್ಚೆಂ ಪಾಪ್. ಪುಣ್ ಪಾ ಹೆಂ ನಹಿಂ—ಖಿರ್ಸ್ತಾ ನಿತಳ್ ಮೊಗಾನ್ ದೆವಾಕ್ ಸಾಕ್ಸ್ ದೀವ್ನ್ ಲಗ್ನಾ ಭಾ ದೀವ್ನ್ ಎಕ್ವಟ್ ಜೊಡ್ಚೊ. ಕಿತ್ಯಾಕ್ ಲಗ್ನಾ ದೀಸ್ ಇಗರ್ಜೆಂತ್ ಜಾಲ್ಯಾರಿ ತಿಂ ದೆ ಮುಖಾರ್ ಆನಿ ಮನ್ಶ್ಯಾಂ ಮುಖಾಂ ಸಾಕ್ಸ್ ದೀವ್ನ್ ಭಾಸ್ ದಿತಾತ್.

“ತುಮಿ ಜಾಲ್ಯಾರಿ ದೆವಾಕ್ ಸಾಕ್ಸ್ ದವರ್ನ್ ಎಕಾಮೆಕಾಕ್ ಖರೆಂ ಉತಾ ವ ಲಗ್ನಾ ಭಾಸ್ ದಿಲ್ಲಿ. ದೇವ್ ಇಗರ್ಜೆಂತ್ಚ್ ನಹಿಂ ಸಗ್ಳ್ಯಾನ್ ಆಸಾ. ತ ಆಸ್ತಾಂ ದೆವಾಕ್ ಸಾಕ್ಸ್ ದವರ್ನ್ ಖಂಯ್ಸರಿ ಚಲೊ-ಚಲಿಯೆನ್ ಎಕಾಮೆಕಾಕ್ ದಿ ತಿ ಭಾಸ್—ರೆಸ್ಪೆರಾ ದೀಸ್ ಇಗರ್ಜೆಂತ್ ದಿಂವ್ಚ್ಯಾ ಭಾಸೆ ಪ್ರಾಸ್ ಕಾಂಯ್ ಉ ಜಾಯ್ನಾ. ಆಮ್ಚ್ಯಾ ಧರ್ಮಾಂತ್ಯಿ ದೊತೊರ್ನ್ ಆಸಾ. ಪುಣ್ ತ್ಯಾ ದೊತ ರ್ನಿಂತ್ಲ್ಯಾ ಹರ್ ಉತ್ರಾಂ ಪ್ರಕಾರ್ ಕೊಣ್ಂಚ್ ಚಲಾನಾ ಆನಿ ಚಲೊಂಕಿ ಸಕಾನ ಮನಿಸ್ ಜೆಂ ಪಾಪ್ ಮ್ಹಣ್ ಸಮ್ಜಾತಾ ತೆಂ ಪಾಪ್ಚ್. ಮನಿಸ್ ಜೆಂ ಪೂ ಮ್ಹಣ್ ಸಮ್ಜಾತಾ ತೆಂ ಪೂನ್ಂಚ್. ಬರ್ಯಾ ಮನ್ಶ್ಯಾ ಥಂಯ್ ಕೆದ್ನಾಂಯಿ ಪಾ ಘಡ್ತಾ ತೆಂ ತಾಚ್ಯಾ ಅಸ್ಕತ್ಯಾಯೆನ್ ವ ಅಸಹಾಯಕತೆನ್ ಘಡ್ತಾ, ಆನಿ ತೊ ಆಪ್ಲ ಪಾತ್ಕಾಖಾತಿರ್ ಚುರ್ಚುರ್ತಾ ತೊ ಖಂಡಿತ್ ಜಾವ್ನ್ ದೆವಾ ಥಾವ್ನ್ ಭಗ್ಸ ಜೊಡ್ತಾ.

“ತಸೆಂ ತುಮ್ಚ್ಯಾ ಪಾಶಾರ್ ಜಾವ್ನ್ ಗೆಲ್ಲ್ಯಾ ಜಿಣ್ಯೆಂತ್ ಕಸಲ್ಯಾ ತರಿ ಅಸ ಯಕತೆನ್ ಘಡಾನಾಯೆ ಆಸ್ಲ್ಲೆಂ ಘಡೊನ್ ಗೆಲ್ಲ್ಯಾನ್ ತುಮಿ ಧಾರಾಳ್ ಕಷ ಅನುಭವಿಶಿಲೆ. ತೆಂಚ್ ತುಮ್ಚ್ಯಾ ಪಾತ್ಕಾಚೆಂ ಪ್ರಾಜಿತ್ ಮ್ಹಣ್ ತುಮಿ ಚಿಂತುನ ಉರ್ಲ್ಲಿ ಜೀಣ್ ಸುಖಾನ್ ಜಿಯೆಂವ್ಚೆಂ.”

ಪುತಾಚಿಂ ಜಾಣ್ವೆಕ್ ಉತ್ರಾಂ ಆಯ್ಕೊನ್ ಸ್ಟೀವನ್-ನೊಯೆಲಾಚ ದೊಳ್ಯಾಂನಿ ಕಿಟಾಳಾಂ ಉಸಾಳ್ಚೊ ಅನುಭವ್ ಜಾತಾಲೊ.

“ಭಾಗಿ ಪುತಾ ಆಮಿ, ತುಜೆ ತಸಲ್ಯಾ ಎಕಾ ಸುಪುತ್ರಾಕ್ ಜನ್ಮ್ ದಿಲೊ ಇತ್ಲೆಂತ್ ತಾಣಿ ಮ್ಹಳೆಂ ಆನಿ ಮುಖಾರ್ಸುನ್ ಮ್ಹಣಾಲೊ ಸ್ಟೀವನ್. “ಹಾಂ ಕಾಮ್ ಕರುನ್ ಆಸ್ಲ್ಲೊಂ ಮನಿಸ್, ಮ್ಹಜ್ಯಾನ್ ವೊಗೆಂ ಬಸೊಂಕ್ ಜಾಂವ್ಚೆಂನ ಮ್ಹಜ್ಯಾ ಕುಡಿಂತ್ ಆತಾಂಯಿ ತ್ರಾಣ್ ಆಸಾ. ಹಾಂವ್ ಕಾಮ್ ಕರ್ತೊಲೊಂ.”

“ಕಾಂಯ್ ಅಡ್ಡಿನಾ ಡ್ಯಾಡಿ, ನೊಯೆಲಾ ಉದ್ಯಮಾಂನಿ ತುಮೆಂ ಕೆದಾಳಾಂ ವಚ್ಯೆತ್, ಯೆವ್ಯೆತ್, ಅಧಿಕಾರ್ ಚಲವ್ಯೆತ್. ಜಾಯ್ ತಸೆಂ ಚಲ್ಯೆತ್. ಕಿತ್ಯಾಕ್ ತ ಧನಿ. ಧನಿ ಕಾಮ್ ಕರಿನಾಂತ್—ಅಧಿಕಾರ್ ಚಲಯ್ತಾತ್. ಪೂನಾ ವಚ್, ಚ

ಟೈರ್ ವಚ್, ಕೂರ್ಗಾಕ್ ವಚ್, ಪ್ರೆಸ್ಸಾಂನಿ ಭಂವ್. ಸಗ್ಳೆಂ ತುಜೆಂಚ್ ತುಜೆ ಆರಾವಮಾಯೆನ್ ವೆತೆಲೆ.”

“ಪುಣ್ ಆತಾಂ ಕೆನಡಾ ಥಾವ್ನ್ ಮ್ಹಜೊ ಡ್ಯಾಡಿ ಆನಿ ಮನು ಯೆತಾಸ್ತಾನಾ...”

“ತ್ಯಾಚ್ ವೆಳಾಕ್ ಹಾಂವ್ ಕಾಳಾ ಥಾವ್ನ್ ರಾಕ್ತಾಂ ಸ್ಟೀವನ್” ಮ್ಹಣಾಲಿ ಯೆಲಾ. “ಮ್ಹಜ್ಯಾ ಉದ್ದೇಶಾಚ್ಯಾ ವೇಳ್ ಘಡಿಯೆಚಿ ಹಾಂವ್ ವಾಟ್ ರಾಕೊನ್ ಾಂ. ಮ್ಹಜೆ ಥಂಯ್ ಕಿತೆಂ ತಾಣೆ ಅಪೇಕ್ಷಿಲ್ಲೆಂ ತೆಂ ತಾಕಾ ಪಾಟಿ ದಿಂವ್ಕ್ ಹಾಂವ್ ಸ್ತಾಂ. ತುಂ ತಿ ಫಿಕಿರ್ ಕರಿನಾಕಾ. ಕಿತ್ಯಾಕ್ ತುಜ್ಯಾ ಬಾಪಾಯ್ನ್ ಹೆಂ ಫಳ್ ಯಿಲ್ಲೆಂ ಆನಿ ರೂಕ್ ಕೆಲ್ಲೊ. ತಾಣೆ ಲಾಯಿಲ್ಲ್ಯಾ ರುಕಾಚೆಂ ಫಳ್ ಆಜ್ ಪಿಕ್ಲಾಂ ತೆಂ ತಾಕಾ ಹಾಂವ್ ಖಾಂವ್ಕ್ ದಿತೆಲಿಂ. ಮ್ಹಜೊ ಶಿರಾಪ್ ಬೇಕಾರ್ ಜಾಲೊನಾ. ಗರೀಬ್ ಚಲಿಯೆಚೆಂ ಜಿವಿತ್ ತಾಣೆ ಭಿಕಾರ್ಯಾಚೆಂ ಕೆಲೆಂ ಆನಿ ಆಜ್ ತೊ ತ್ಯಾಚ್ ಕಾರ್ ಜಿಣ್ಯೆಕ್ ಪ್ರವೇಶ್ ಜಾಂವ್ಚೆಂ ಬಿಲ್ಕುಲ್ ನವಾಲ್ ನಹಿಂ. ತಾಚೆಂ ಸಂಪತ್ತ್ ತ್ ಮ್ಹಜ್ಯಾ ಪುತಾ ಡೆನಿಚ್ಯಾ ಹಕ್ಕಾಚೆಂ ಜಾಲಾಂ. ಹಾವೆಂ ತಾಕಾ ಭಾಸ್ ದಿಲ್ಲಿ ಕ್ ದೀಸ್ ತುಜ್ಯಾ ಸಂಪತ್ತಾಕ್ ಮ್ಹಜ್ಯಾ ಭುಗ್ರ್ಯಾಕ್ ಹಾಂವ್ ಹಕ್ಕ್ದಾರ್ ಲಿಂ’ ಮ್ಹಣ್.

“ಹಾಂತುಂ ತುವೆಂ ಕಾಂಯ್ ದುಃಖ್ಚೆಂ ಸವಾಲ್ ನಾ; ಕಿತ್ಯಾಕ್ ತುಜ್ಯಾ ಪಾಯ್ನ್ ತುಕಾ ಕಾಂಯ್ ದಿಂವ್ಕ್ನಾ. ಹಕ್ಕಾಂತ್ಲೊ ಭಾಯ್ರ್ ಘಾಲಾ. ತಾಣೆ ಕಾ ದಿಲ್ಲೊ ಫಕತ್ ಘಾತಾಚೆಂ ಸಂಕಪಾಷಣ್. ಪುಪ್ ತುಕಾ ತುಜ್ಯಾ ಹಕ್ಕಾಚೆಂ ಂಯಿ ವೆಚೆಂನಾ. ಜೆಂ ತುಕಾ ತುಜ್ಯಾ ಪುತಾ ಥಾವ್ನ್ ಲಾಭ್ಲಾಂ, ದೆಕುನ್ ನಿಮಾಣೊ ಡ್ದೊ ವೊಡುಂಕ್ ಮ್ಹಾಕಾ ಸೊಡ್” ಇತ್ಲೆಂ ಮ್ಹಣಾತ್ತ್ ನೊಯೆಲಾ ಭಿತರ್ ಗೆಲಿ. ಪ್ಲ್ಯಾ ಬಂಗ್ಲ್ಯಾಂತ್ ರಿಗ್ತೆಚ್ ತಿಕಾ ಸಂತೊಸ್ ಜಾಲೊ.

ನೊಯೆಲಾಚೆಂ ರಾಜಾಂವ್ ಸತ್ ಜಾವ್ನಾಸ್ಲೆಂ. ಮಾಂದ್ಲೆಂ ಸ್ಟೀವನಾನ್. ಪ್ಲ್ಯಾ ಬಾಪಾಯ್ನಿಮ್ತಿಂ ಆಪ್ಣಾಚಿ ಆನಿ ಆಪ್ಲ್ಯಾ ನೊಯೆಲಾಚಿ ಗತ್ ಹ್ಯಾಪರಿಂ ಾಂವ್ಕ್ ಕಾರಣ್ ಜಾಲ್ಲಿ. ಪತಿ ಆಸೊನ್‌ಯಿ ಆಪ್ಲ್ಯಾ ನೊಯೆಲಾನ್ ಸಗ್ಳಿ ತರ್ನಾಟಿ ಶೀಣ್ ವಿಧ್ವೆಬರಿ ಪಾಶಾರ್ ಕೆಲಿ. ದೆವಾನ್ ನೊಯೆಲಾಕ್ ಆಧಾರ್ಸಿಲ್ಲ್ಯಾನ್ ಆನಿ ತೆಂ ತಳ್ ಮನಾಚಿ ಬರಿ ಮನಿಸ್ ಜಾಲ್ಲ್ಯಾನ್ ಆಜ್ ದೆ ವಾನ್ ತಿಕಾ ಕರೊಡಾಂಚಿ ನಿನ್ ಕೆಲ್ಲೆಂ. ನಾತರ್ ನೊಯೆಲಾ ಬೀದಿ ಭಿಕಾರಿಣ್ ವ ಬೊಂಬಯಾಂತ್ಲ್ಯಾ ವೇಶ್ಯಾ ಬಾಜಾರಾಂತ್ ಖೆಳಾಚಿ ಬಾವ್ಲಿ ವ ಕಿತೆಂ ಜಾವ್ನ್ ವೆತೆಂ—ಹೆಂ ಚ್ಯಾನ್ ಚಿಂತುಂಕ್ ಜಾಲೆಂನಾ. ತಾಚೆ ದಾಂತ್ ಆಪ್ಲ್ಯಾ ಬಾಪಾಯ್ಚ್ಯಾ ರಾಗಾನ್ ಕಟ್ಕಿಟ್ತಾಲೆ. ಶೀದಾ ಭಿತರ್ ಗೆಲೊ ತೊ ಆನಿ ನಿಮಾಣ್ಯಾ ನಾತಿ ಡಾಯನಾ ಸರ್ಶಿನ್ ವಚೊನ್ ಬಸ್ಲೊ. ಸುಂದರ್ ಭುಗ್ರ್ಯಾಂಕ್ ಪಳೆವ್ನ್ ತಾಚೆಂ ಮನ್ ಖುಶ್

ಜಾತಾಲೆಂ.

ಆತಾಂ ನೊಯೆಲಾನ್ ಆನ್ಯೆಕ್ ಕಾಮ್ ಕೆಲೆಂ. ಏಕ್ ಪತ್ರ್ ತಿಣೆ ಘೆ ಬರಂವ್ಕ್ ಸುರು ಕೆಲೆಂ. ಕೆನಡಾ ಥಾವ್ನ್ ಗಾಬ್ರಿಯೆಲ್ ರೋಚ್ ಆನಿ ಪೂತ್ ವೆಗಿಂ ಯೆಂವ್ಚ್ಯಾರ್ ಆಸಾತ್ ತೆಂ ತಿಕಾ ಕಳಿತ್ ಆಸ್‌ಲ್ಲೆಂ. ತ್ಯಾ ದೆಕುನ್ ರೋಚ್ ಘ ಪ್ರವೇಶ್ ಜಾತಾಸ್ತಾನಾ ತಾಕಾ ಸಂತೊಸಾಚಿ ಖಬಾರ್ ಲಿಖುನ್ ದಿಂವ್ಕ್ ಖ ವ್ಹಡ್ಲಿ ತಿಣೆ ಆನಿ ಪತ್ರ್ ಬರಯ್ಲೆಂ.

ಹೆಂ ಪತ್ರ್ ನೊಯೆಲಾಲ್ ಬಂಧ್ ಕರುನ್ ಕವರಾಚೆರ್ 'ಪರ್ಸನಲ್ ಎಂ ಕೊನ್ಫಿಡೆನ್ಸಿಯಲ್' ಮ್ಹಣ್ ತಾಂಬ್ಡ್ಯಾ ರಂಗಾನ್ ಬರಯ್ಲ್ಲೆಂ ಆನಿ ಪೋಸ್ಟ್ ಕೆಲೆಂ.

‡ ‡ ‡ ‡

ಬೊಂಬಯಾಂತ್ ಚಾರ್ ದೀಸ್ ಉರ್‌ಲ್ಲ್ಯಾ ಗಾಬ್ರಿಯೆಲ್ ರೊಚಾಕ್ ಆ ಮನುಕ್ ಬಾಂಧ್ಪಾಸ್ ಜಾಲ್ಲೆ. ಬ್ರಾಯನಾನ್ ಜೀವ್ಘಾತ್ ಕಿತ್ಯಾಕ್ ಕೆಲೊ? ಡೆನಿ ತಾಣೆ ಧಗೊ ಕಸಲೊ ದಿಲೊ ಆನಿ ಬ್ರಾಯನಾಚಿ ಸ್ಥಿತಿ ಅಸಿ ಕಸಿ ಜಾಲಿ? ಬ್ರಾಯ ನಾನ್ ಖಂಯಚ್ಯಾ ಬರ್‍ಯಾ ಜವಾಬ್ದಾರೆಚ್ಯಾ ಭರ್ವಸೆಕ್ ಮನ್ಶ್ಯಾಕ್ ಮ್ಹಡ್ಯಾ ಸಂಪ ತ್ತಿಚೊ ಭಾರ್ ದಿಲಾ? ಮೆನೆಜರ್ ತಾಚೆಂ ನಾಂವ್ ಕಿತ್ಯಾಕ್ ಸಾಂಗಾನಾ? ಹಿಂ ಚಿಂತ್ನಾಂ ತಾಂಕಾಂ ವಿಚಾರ್ ಕರ್ತಾಲಿಂ.

ತಾಣೆ ಬೊಂಬಯ್ ಥಾವ್ನ್ ಮನೊಹರ್ ಲೊಜಿಂಗಾಕ್ ಫೋನ್ ಕೆಲೊ ಪುಣ್ ಲಾಯ್ನ್ ಮೆಳ್ಳಿನಾ. ಘರಾ ಫೋನ್ ಕರ್ತಾಸ್ತಾನಾ ಲಿಡಿಯಾ ಆನಿ ಲಿನೆಟ್ ಘರಾಂತ್ ನಾತ್‌ಲ್ಲಿಂ. ತಿಂ ಬ್ರಾಯನಾಚ್ಯಾ ಬಾಯ್ಲೆಕ್ ಭುಜಾವಣ್ ದಿಂವ್ಕ್ ಗುಟ್ಟಹಳ್ಳಿ ಗೆಲ್ಲಿಂ. ಕಿತ್ಯಾಕ್ ಆತಾಂ ಬ್ರಾಯನಾಚ್ಯಾ ಬಾಯ್ಲೆಕ್ ಆಧಾರ್ ನಾತ್‌ಲ್ಲ್ಯಾನ್ ತಿ ಧುವೆಗೆರ್ ಗುಟ್ಟಹಳ್ಳಿಕ್ ಗೆಲ್ಲಿ ಆನಿ ತಿಕಾ ಭೆಟ್ ದಿಂವ್ಕ್ ಲಿಡಿಯಾ ಆಪ್ಲ್ಯಾ ಸಾಸು ಸಂಗಿಂ ಗುಟ್ಟಹಳ್ಳಿಕ್ ಪಾವ್ಲ್ಲಿ. ಬೆಲ್ಲ್ ವ್ಹಾಜ್ತಾಲಿ ಶಿವಾಯ್ ಕೊಣ್ಯಿ ಉಕ್ಲ ನಾತ್ಲೆಂ. ಘರ್ಚಿಂ ಚಾಕ್ರಾಂ ಆಪಾಪ್ಲ್ಯಾ ವಾವ್ರಾರ್ ಭಾಯ್ರ್ ಆಸ್‌ಲ್ಲಿಂ. ಮನು ರೊಚಾನ್ ಪ್ರೆಸ್ಸಾಕ್ ಫೋನ್ ಕೆಲೊ. ಎಕಾ ವರಾನ್ ಕಸಿಯಿ ಲಾಯ್ನ್ ಮೆಳ್ಳಿ.

"ಹಲೊ" ಮ್ಹಣಾಲೊ ಮೆನಜರ್ ರುಫಸ್.

"ಹಲೊ, ಹಾಂವ್ ಮನೋಹರ್ ಉಲಯ್ತಾಂ."

"ಹಲೊ ಮಿ। ಮನೋಹರ್. ಕಸೊ ಆಸಾಯ್ ತುಂ?" ವಿಚಾರ್ಲೆಂ ರುಫಸಾನ್.

"ಮಿ। ಮ...ನೊ...ನೊ...ಹರ್...!" ಮನುಕ್ ಏಕ್ ನಮೂನ್ ಜಾಲೆಂ. ತಾಕಾ ಏದೊಳ್ ಪರ್ಯಾಂತ್ ಪ್ರೆಸ್ಸಾಚೆ ಹರ್ ವಾವ್ರಾಡಿ ಆಡಳ್ತೆದಾರ್ 'ಸರ್' ಮ್ಹಣ್ ಸಂಬೋಧನ್ ಕರುನ್ ಆಸ್‌ಲ್ಲೆ. ವ 'ಮಿ। ರೋಚ್' ಮ್ಹಣ್ತಾಲೆ. ಹೊ ನಾಂವಾನ್ ಆಪಯ್ತಾ ಆನಿ ಹೊ ತಾಳೊಯಿ ಪರ್ಕೆಚ್. ಮನು ಕಾಲುಬುಲೊ ಜಾಲೊ.



ಪಾಪ್ ಆನಿ ಶ್ರಾಪ್

ವಿಕ್ಟರ್ ರೊಡ್ರಿಗಸ್ ಅಂಜೆಲೊರ್

209

"ಹಾಂವ್ ಬರೊ ಆಸಾಂ. ತುಂ ಕೋಣ್ ಉಲಯ್ತಾಯ್?" ಮನೊಹರಾನ್
ಸಾಕ್ ವಿಚಾರ್ಲೆಂ.

"ಹಾಂವ್ ತುಜ್ಯಾ ಪ್ರೆಸ್ಸಾಚೊ ಮೆನೆಜರ್" ಜಾಪ್ ದಿಲಿ ರುಪ್ಸಾನ್.

"ತುಜೊ ತಾಳೊ ಮ್ಹಾಕಾ ವಳ್ಕಿಭಾಯ್ಲೊ ಜಾವ್ನಾಸಾ."

"ಮನಿಸ್‌ಚ್ ತುಜ್ಯಾ ವಳ್ಕಿಭಾಯ್ಲೊ ಆಸ್ಲ್ಯಾಂ, ತಾಳೊ ಕಸೊ ವಳ್ಕಿಚೊ
ತೊಲೊ ಮಿ। ಮನೋಹರ್?"

"ಮ್ಹಾಕಾ ಅರ್ಥ್ ಸಮ್ಜಾಲೊನಾ."

"ಹಾಂವ್ ಹ್ಯಾ ಪ್ರೆಸ್ಸಾಚೊ ನವೊ ಮೆನೆಜರ್."

"ತರ್ ಪಯ್ಲೆಂಚೊ ಶಿವ್‌ಕುಮಾರ್ ಖಂಯ್ ಆಸಾ?"

"ಮಿ। ಮನೋಹರ್, ಬ್ರಾಯನಾನ್ ತುಜ್ಯಾ ಪ್ರೆಸ್ಸಾಂತ್ ಭರ್ಪೂರ್ ಸುದಾರ್ಪ್
ಬದ್ಲಾಪ್ ಕೆಲಾಂ. ಪ್ರೆಸ್ಸಾಂತ್ ಕಾಯ್ದೆ, ರಿವಾಜಿ, ರೆಗ್ರೊ ಬದ್ಲಲ್ಯಾತ್, ವಾವ್ರ
ದ್ದತ್ ಬದ್ಲಿಲ್ಯಾ. ಹುದ್ದೆದಾರಾಂಚೆಂ ಬದ್ಲಾವಣ್ ಜಾಲಾಂ. ದಗಲ್ಬಾಜಿ, ಕಾಮ್
ರಾಂಕ್ ನಿವೃತ್ತ್ ಕೆಲಾಂ ಆನಿ ಯೋಗ್ಯ್ ಪಾತ್ಯೆಣೆಚ್ಯಾ ಮನ್ಶ್ಯಾಂಕ್ ಘಾವೊತೆ
ದ್ದೆ ದಿಲ್ಯಾತ್. ಹ್ಯಾನಿಮಿತ್ತಂ ಹೆಂ ಪ್ರೆಸ್ಸ್ ಭಾರಿಚ್ ಯಶಸ್ವಿನ್ ಚಲೊಂಕ್ ಲಾಗ್ಲಾಂ,
ರ್ಪೂರ್ ಬಿಜ್ನೆಸ್."

"ಪುಣ್ ಹೆಂ ಅಸೆಂ ಕಿತ್ಯಾಕ್ ಕೆಲಾಂ?"

"ತಾಚಿ ಮರ್ಜಿ. ಬ್ರಾಯನಾನ್ ಎದೊಳ್ ಕಿತೆಂ ತುಮ್ಕಾಂ ಬರೆಂಚ್ ಕೆಲಾಂ.
ರ್ ಹೆಂ ವಾಯ್ಟ್ ಕಸೆಂ ಜಾತೆಲೆಂ?"

"ತರ್ ತೊ ಮೆಲೊ ಕಸೊ?"

"ಆಜ್‌ಕಾಲ್ ಬರ್ಯಾಂಕ್ ಜಿವಿತ್ ಖಂಯ್ ಆಸಾ ಮಿ। ರೋಚ್? ಸಾಂದ್.
ರೆಂ ಕೆಲ್ಲೆ ವೆಗಿಂಚ್ ಮರ್ತಾತ್ ಆನಿ ವಾಯ್ಟ್ ಕೆಲ್ಲೆ ಲಾಂಬ್ ಜಿಯೆತಾತ್. ಪುಣ್

1935

ತಾಕಾಯಿ ಏಕ್ ಗಡ್ ಆಸಾ. ತಿ ಸಂಪ್ತಚ್ ಲಾಂಬ್ ವಾಡ್‌ಲ್ಲೆ ತೆ ಲಾಂಬ್ ಖಾಂಬ
ಪರ್ಯ್ಂತ್ ಪಾವೊನ್ ಲಾಂಬಾಯೆರ್ ಉಮ್ಯಾಕಳ್ತಾತ್. ಪುಣ್ ತುಂ ಕಾಂಯ್ ಖ
ಕರಿನಾಕಾ. ಬ್ರಾಯನಾನ್ ಸಗ್ಳಿ ಬಂದೊಬಸ್ತ್ ಉತ್ತಿಮ್ ರಿತಿಚಿ ಕೆಲ್ಯಾ. ಅಸ
ಮನ್ಯಾಕ್ ತಾಣೆ ಸಂಪತ್ತಿಚಿ ಜವಾಬ್ದಾರಿ ದಿಲ್ಯಾ ಕಿ ತುಮ್ಯಾಂ ಪಳೆವ್ನ್ ಸರ್ಗ
ಮುಟಿಂತ್ ಆಸ್‌ಲ್ಲೆಬರಿ ಭಗ್ತಲೆಂ."

"ತುಜೆಂ ನಾಂವ್ ಕಿತೆಂ? ಆನಿ..."

"ಮ್ಹಜೆಂ ನಾಂವ್ ಕಿತ್ಯಾಕ್ ತುಕಾ? ತುಂ ಮ್ಹಾಕಾ ಪ್ರತ್ಯಕ್ಷ್ ಯೇವ್ನ್ ಪ
ದಾಧೊಶಿ ಜಾತೊಲೊಯ್. ಕಿತ್ಯಾಕ್ ಪ್ರೆಸ್ಸಾಂತ್ ಹರ್ಯೆಕ್ ವಾವ್ರಾಡಿ ಆಜ್ ದಾಧ
ಆಸಾತ್. ತುಜ್ಯಾ ಸಂಪೂರ್ಣ್ ಸಂಪತ್ತೆಂತ್ ಆಜ್ ಭರ್ಪೂರ್ ವಜ್ರಾಂ ಪಿಕ್ತಾ
ಬ್ರಾಯನ್ ಮೆಲೊ ಜಾಲ್ಯಾರಿ ತಾಣೆ ತುಮ್ಚೆ ಥಂಯ್ ಆಪ್ಲೆಂ ಕರ್ತವ್ಯ್ ಪಾಳ
ತುಮ್ಚೆಂ ಉದ್ದಾರ್ ಕರ್ನ್ಂಚ್ ತೊ ಮೆಲೊ."

"ಪುಣ್ ತಾಚ್ಯಾ ಜೀವ್ಘಾತಾಚೆಂ ಕಾರಣ್ ಕಿತೆಂ?"

"ಆಮ್ಚ್ಯಾ ಸೆಜಾರಾ ತೊ ಎಕ್ಲೊ ಸಾವ್ಕಾರ್ ಆಸಾ ಪಳೆ. ಡೆನ್ ಸಾಯ್ಬ್..."

"ತೊಂಡ್ ಬಂಧ್ ಕರ್. ಸಂಸಾರಾಂತ್ ಸಾಯ್ಬ್ ಕೊಣ್‌ಯಿ ನಾಂತ್. ಸಾಯ
ಸರ್ಗಾರ್ ಆಸಾ ಮ್ಹಣ್ಲ್ಲೊ ಮನು. ತಾಕಾ ಡೆನಿ ವಿಷ್ಯಾಂತ್ ಕೊಣೆಯಿ ಹೊಗ್ಳಿ
ವ ಮಾನ್ ದಿಂವ್ಚೆಂ ಸೊಸ್ಣ್‌ನಾತ್ಲೆಂ. ಖಿಂಬಾಳ್ತಾಲೊ ತೊ.

"ಸಮಾ ಸಾಂಗ್ಲೆಂಯ್ ತುಮೆಂ ಮಿ। ರೋಚ್. ಸರ್ಗಾರ್ ಆಸಾ ತೊ ವ್ಹಡ
ಆನಿ ಶ್ರೇಷ್ಟ್ ಸಾಯ್ಬ್. ತೊ ಸರ್ಗಾರ್ ವಚೊನ್ 2 ಹಜಾರ್ ವರ್ಸಾಂ ಜಾಲಿಂ ಆ
ಬ್ರಾಯನ್‌ಯಿ ತ್ಯಾಚ್ ಸಾಯ್ಬಾ ಸರ್ಶಿನ್ ಗೆಲಾ. ತಾಚ್ಯಾ ಧನಿಯಾಂಕ್, ತುಮ್ಯಾ
ಎಪೊಂಯ್ಟ್‌ಮೆಂಟ್ ಲೆಟರಾಂ ತಯಾರುಂಕ್ ಆನಿ ಹಾಂಗಾಚೊ ಡೆನ್ ಸಾಯ್ಬ್ ಅ
ಪಳೆ ತೊ ಬೆಂಗ್ಳುರಾಂತೊ ಸಾಯ್ಬ್. ಸೊಡ್ಯಾಂ ತಿ ಗಜಾಲ್. ತುಕಾ ಡೆನ್ ಸಾಯ್ಬಾ
ನಾಂವ್ ಆಯ್ಕೊಂಕ್ ಬರೆಂ ಲಾಗಾನಾ ಮ್ಹಣ್ತಚ್ ಮ್ಹಾಕಾ ಬ್ರಾಯನಾಕ್ ತಾ
ಥಾವ್ನ್ ಕಿತೆಂ ಘಡ್ಲೆಂ ತೆಂ ಸಾಂಗೊಂಕ್‌ಯಿ ಬರೆಂ ಲಾಗಾನಾ. ತುಮಿ ಹ್ಯಾ ವಿಷ
ಕಿತ್ಯಾಕ್ ತಕ್ಲಿ ತಾಪಯ್ತಾತ್? ತುಮ್ಚೆಂ ಕಾರ್ಭಾರ್ ಯಶಸ್ವಿನ್ ಚಲ್ತಾ. ಕಾಂಯ
ಭಿರಾಂತ್ ನಾ. ತುಂ ಖಂಯ್ ಥಾವ್ನ್ ಉಲಯ್ತಾಯ್?"

"ಆಮಿ ಕೆನಡಾ ಥಾವ್ನ್ ಬೊಂಬಯ್ ಯೇವ್ನ್ ಪಾವ್ಲ್ಯಾಂವ್. ಫೆಬ್ರ
2 ತಾರಿಕೆರ್ ಬೆಂಗ್ಳುರ್ ಪಾವ್ತಾಂವ್. ಪುಣ್ ಬ್ರಾಯನಾಚಿ ಬಾಯ್ಲ್–ಕುಟಾಮ
ಕಿತೆಂ ಕರ್ತಾ?"

"ತೆಂ ಆಮಿ ನೆಣಾಂವ್ ಮಿ। ರೋಚ್. ಕಿತ್ಯಾಕ್ ಮ್ಹಾಕಾ ಪ್ರೆಸ್ಸಾಚಿ ಜವಾಬ್ದಾ

ನಾ. ಬ್ರಾಯನಾಚ್ಯಾ ಕುಟ್ಮಾಕ್ ಆನಿ ಮ್ಹಾಕಾ ಕಾಂಯ್ ಸಂಬಂಧ್ ನಾ" ಇತ್ಲೆಂ ಣೊನ್ ರುಫಸಾನ್ ಟೆಲಿಫೋನ್ ಸಂಪರ್ಕ್ ತುಟಯ್ಲೊ. ಮನು ಕಾಲುಬುಲೊ ಲೊ.

"ಹಾಂತುಂ ಕಾಂಯ್ ತರಿ ಘಡ್ಬಡ್ ಆಸಾ. ಉಲಯ್ತಾಂ ಉಲಯ್ತಾಂ ತಾಣೆ ಲಿಫೋನ್ ಸಂಪರ್ಕ್ ತುಟಯ್ಲೊ ಕಿತ್ಯಾಕ್? ಹಾಂವ್ ಧನಿ. ಧನಿಯಾಲಾಗಿಂ ಉಲ ತ್ತಿಲ್ಯಾ ನವ್ಕರಾನ್ ಧನಿಯಾಚಿ ಜಾಪ್-ಉಲೊಣೆ ಸಂಪ್ಚೆ ಆಧಿಂ ಟೆಲಿಫೋನ್ ಪರ್ಕ್ ತುಟಂವ್ಚೊ ಮತ್ಲಬ್ ಕಿತೆಂ? ಆಪ್ಲೆಂ ನಾಂವ್ ಧನಿಯಾಕ್ ಸಾಂಗೊಂಕ್ ಶಿ ವ್ಹರಾನಾತ್ಲೊ ಹೊ ಮೆನೆಜರ್ ಕಸೊ ಆನಿ ಕೊಣೆ ಹಾಕಾ ಮ್ಹಜ್ಯಾ ಪ್ರೆಸ್ಸಾಂತ್ ಮಾರ್ ದವರ್ಲಾ?" ಮನು ಆವಾಕ್ಕ್ ಜಾಲೊ.

"ಕಿತೆಂ ಜಾಲೆಂರೆ?" ವಿಚಾರ್ಲೆಂ ಗಾಬ್ರಿಯೆಲ್ ರೊಚಾನ್.

"ಡ್ಯಾಡಿ, ಕಾಂಯ್ ತರಿ ಘಡ್ಬಡ್ ಆಸಾ. ಮ್ಹಜ್ಯಾ ಪ್ರೆಸ್ಸಾಂತ್ ಮೆನೆಜರ್ ದ್ದ್ಯಾರ್ ಬಲ್ತ್ಯೊಚ್ ವ್ಯಕ್ತಿ ಆಸಾ. ತಾಣೆ ಉಲಂವ್ಚಿ ರೀತ್ ಧನಿಯಾಲಾಗಿಂ ವ್ಕರಾನ್ ಉಲಂವ್ಚೆ ಬರಿ ನಹಿಂ. ಬಗಾರ್ ಧನಿಯಾನ್ ಚಾಕ್ರಾಲಾಗಿಂ ಉಲಂವ್ಚೆ ಬರಿ, ಪ್ರೆಸ್ಸಾಂತ್ ಬ್ರಾಯನಾನ್ ಬದ್ಲಾವಣ್ ಕೆಲ್ಯಾ ಖಂಯ್. ಜವಾಬ್ದಾರಿ ಪಾತ್ಯೆಣೆಚ್ಯಾ ರೋಗ್ಯಾ ಮನ್ಶ್ಯಾಕ್ ದಿಲ್ಯಾ ಖಂಯ್. ಕಾಯ್ದ್ಯಾ-ರೆಗ್ರಾಂಚೆಂ, ಹುದ್ದೆದಾರಾಂಚೆಂ ಬದ್ಲಾವಣ್ ಜಾಲಾಂ ಖಂಯ್. ಸರ್ವ್ ವಾವ್ರಾಡಿ ದಾಧೊಶಿ ಆಸಾತ್ ಖಂಯ್..." ಮನುನ್ ಬಾಪಾಯ್ಕ್ ರುಫಸಾಚೆಂ ಸಂಭಾಷಣ್ ವಿವರಿಲೆಂ.

ಆಯ್ಕೊನ್ ಗಾಬ್ರಿಯೆಲ್ ರೋಚ್ ಅವಾಕ್ಕ್ ಜಾಲೊ. ತಾಚ್ಯಾ ಮತಿಂತ್ಯಿ ನಾನಾಂತೆ ದುಬಾವ್ ಉಬ್ಜಾಲೆ. "ಬ್ರಾಯನ್ ಎಕ್ಲೊಚ್ ಪಾತ್ಯೆಣೆಚೊ ಮನಿಸ್ ಆವ್ಚೊ. ತಾಣೆ ಮೆಲ್ಲೆಂ ಕಾರಣ್ ಕಿತೆಂ? ಆನಿ ತಾಣೆ ಆಪ್ಲಿ ಜವಾಬ್ದಾರಿ ದುಸ್ರ್ಯಾಕ್ ಕಸಿ ದಿಲಿ? ಆನಿ ಕೊಣ್ ತೊ ವ್ಯಕ್ತಿ? ಕಾಂಯ್ ಆಪ್ಲ್ಯಾ ಜಾಂವ್ಯಾಕ್ ಪುಣಿ ಜವಾಬ್ದಾರಿ ದಿಂವ್ಕ್ನಾಮು?"

"ತಾಚ್ಯಾ ಜಾಂವ್ಯಾಕ್ ಆವ್ಚ್ಯಾ ಇಂಡಸ್ಟ್ರಿಚಿ ಕಸಲಿ ಮಾಹೆತ್ ಆಸಾ ಮ್ಹಣ್ ಡ್ಯಾಡಿ? ತೊ ಲೆಬೊರೇಟರಿ ಕೆಮಿಸ್ಟ್."

"ಪುಣ್ ತೊ ತಾಚೊ ಜಾಂವಯ್ ಮನು. ಪಾತೆಣೆಚೊ ಸಂಬಂಧಿತ್ ವ್ಯಕ್ತಿ. ಆಪ್ಲಿ ಜವಾಬ್ದಾರಿ ಆಮಿ ಯೆತಾಸರ್ ತಾಚೆ ತಾಬೆಂತ್ ಪುಣಿ ತಾಣೆ ದಿಲ್ಯಾ ಜಾಲ್ಯಾರ್?"

"ಮ್ಹಾಕಾ ಕಾಂಯ್ ಸಮ್ಜಾನಾ ಡ್ಯಾಡಿ. ಪುಣ್ ತಾಣೆ ಜವಾಬ್ದಾರಿ ಘೆತ್ಲ್ಯಾರಿ ತಾಕಾ ಪ್ರೆಸ್ಸಾಂತ್ ಬದ್ಲಾವಣ್ಯೊ, ಹುದ್ದೆದಾರಾಂಚೆಂ ತಬ್ದಿಲ್ಪಣ್ ಕರ್ಚೆಂ ಕಾಂಯ್

ಹಕ್ಕ್ ನಾ. ತೊ ಧನಿ ನಹಿಂ ವ ತಾಕಾ ಕಾಂಯ್ ಜನರಲ್ ಪಾವರ್ ಒಫ್ ಎಟೊ ದಿಂವ್ಕ್ನಾ.”

“ಕಾಂಯ್ ಬ್ಯಾಯನಾನ್‌ಂಚ್ ದಿಲ್ಯಾ ಜಾಲ್ಯಾರ್?”

“ಸಾಧ್ಯ್‌ಚ್ ನಾ.”

“ಪುಣ್ ಸಾಧ್ಯ್ ಕಿತೆಂ ಜಾಲಾಂ ಆನಿ ಕಿತೆಂ ಸಾಧ್ಯ್ ಆಸಾ ತೆಂ ಆಮಿ ವ ನ್‌ಂಚ್ ಪಳೆಜಾಯ್. ಘರಾ ಮಂಗ್ಳುರಾಂತ್ ಮಾಮ್ಮಿಯಿ ನಾ, ಬೆಂಗ್ಳುರಾಂ ಲಿಡಿಯಾಯಿ ನಾ. ಥಂಯ್ಸರ್ ಲಾಯ್ನ್‌ಯಿ ಲಾಗಾನಾ. ಮ್ಹಾಕಾ ಹೆಂ ಕಾಂಯ ಸಮ್ಜಾನಾ” ಮ್ಹಣಾಲೊ ಮನು. ತಾಣೆ ಪರತ್ ಘರಾ ಫೋನ್ ಕೆಲೊ. ಬೆ ವ್ಹಜಾಲಾಗ್ಲಿ. ಕೊಣ್‌ಯಿ ಉಲಯ್ನಾಂತ್ ಜಾಲಿಂ.

ವ್ಹಯ್, ಲಿಡಿಯಾ ದಾರಾಂ ಬಂಧ್ ಕರುನ್ ಗುಟ್ಟ ಹಳ್ಳಿಕ್ ಗೆಲ್ಲಿ, ಸಾ ಸಂಗಿಂ. ನವ್ಕರಾಂಕ್ ಬಂಧ್ ದಾರಾ ಭಿತರ್ ಪ್ರವೇಶ್ ಆಸಾಧ್ಯ್. ತ ಟೆಲೆಫೊನ್ ಉಕಲ್ತಂ ಕೊಣೆ? ರೋಚ್ ಧನಿ ನಿರಾಶಿ ಜಾಲೆ. ಆನಿ ಕಿತೆಂ ಕರ್ತೆಲೆ? ತಾಣಿ ಆತಾಂ ಮನೋಹರ್ ಲೊಜಿಂಗಾಕ್ ಫೋನ್ ಕೆ ಮನೋಹರ್ ಲೊಜಿಂಗಾಂತ್ ಡೆನಿಚೆಂ ಮೆನೆಜ್‌ಮೆಂಟ್ ಚಲ್ತಾಲೆಂ. ಡೆನಿಚೊ ಮುನ ಪದ್ವೆರ್ ಆಸ್ಲ್ಲೊ.

“ಹಲೊ” ಮ್ಹಣಾಲೊ ಮೆನೆಜರ್.

“ಹಲೊ, ಹಾಂವ್ ಗಾಬ್ರಿಯೆಲ್ ರೋಚ್ ಉಲಯ್ತಾಂ, ಬೊಂಬಯ ಥಾವ್ನ್.”

“ಉಲಯ್. ಕಿತೆಂ ಸೇವಾ ಅಪೇಕ್ಷಿತಾಯ್?” ವಿಚಾರ್ಲೆಂ ಮೆನೆಜರಾನ್.

“ಸೇವಾ? ಹಾಂವ್ ಧನಿ ಉಲಯ್ತಾಂ. ಮನೋಹರ್ ಲೊಜಿಂಗಾಚ ಮ್ಹಾಲಕ್. ಮನೋಹರ್ ರೊಚಾಚೊ ಬಾಪಯ್” ಜಾಪ್ ದಿಲಿ ಗಾಬ್ರಿಯೆಲ ರೊಚಾನ್.

“ಕೊಣ್ ಜಾಯ್ ತುಕಾ? ಕಾಂಯ್ ರೂಮ್ ಬುಕ್ ಕರುಂಕ್...”

“ಶಟಪ್” ಮ್ಹಣಾಲೊ ಗಾಬ್ರಿಯೆಲ್ ರೋಚ್ ರಾಗಾನ್. “ಹಾಂವ ಮನೋಹರ್ ಲೊಜಿಂಗಾಚೊ ಧನಿ, ಮನೋಹರ್ ಲೊಜಿಂಗಾಚ್ಯಾ ಮೆನೆಜರಾಲಾಗಿ ಉಲಂವ್ಕ್ ಖುಶಿ ವ್ಹರ್ತಾಂ.”

“ಸೊರ್ರಿ” ಮ್ಹಣಾಲೊ ಮೆನೆಜರ್. “ಹೆಂ ಮನೋಹರ್ ಲೊಜಿಂಗ್ ನಹಿಂ ರೊಂಗ್ ನಂಬರ್ ಡಾಯಲ್ ಕೆಲಾಂಯ್ ತುವೆಂ” ಮ್ಹಣೊನ್ ಮೆನೆಜರಾನ ಟೆಲೆಫೊನ್ ಬಂಧ್ ಕೆಲೆಂ.

ಗಾಬ್ರಿಯೆಲ್ ರೋಚ್ ತಾಪ್ಲೊ: “ರೊಂಗ್ ನಂಬರ್! ಮ್ಹಜ್ಯಾ ಲೊಜಿಂಗಾ ಂಚ್ ನಂಬರ್ ಡಾಯಲ್ ಕೆಲಾಂ ಹಾವೆಂ. ತೆಂ ರೊಂಗ್ ಕಸೆಂ ಜಾಂವ್ಚೆಂ? ಪರತ್ ಣೆ ಟೆಲಿಫೊನ್ ಎಕ್ಸ್‌ಚೆಂಜಾಕ್ ನಂಬರ್ ದೀವ್ನ್ ಡಾಯಲ್ ಕರಯ್ಲೆಂ. ಪಾವ್ಣೆ ರಾನ್ ಕಸಿಯಿ ಲಾಯ್ನ್ ಮೆಳ್ಳಿ ಆನಿ ತೊಚ್ ಮೆನೆಜರ್ ಉಲಯ್ಲಾಗ್ಲೊ. “ಹಲೊ”

“ಹಲೊ, ಹಾಂವ್ ಬೊಂಬಯ್ ಥಾವ್ನ್ ಗಾಬ್ರಿಯೆಲ್ ರೋಚ್ ಉಲಯ್ತಾಂ. ಂ ಬೆಂಗ್ಳುರಾಂತ್ಲೆಂ ಮನೋಹರ್ ಲೊಜಿಂಗ್‌ಮು?”

“ತುಕಾ ಹಾವೆಂ ಆತ್ತಾಂಚ್ ಸಾಂಗ್ಲೆಂ ರೊಂಗ್ ನಂಬರ್ ಮ್ಹಣ್. ಹೆಂ ನೋಹರ್ ಲೊಜಿಂಗ್ ನಹಿಂ. ಹೆಂ ‘ನೊಯೆಲಾ ಲೊಜಿಂಗ್’’ ಕಳ್ಳೆಂಮು?” ಇತ್ಲೆಂ ಮ್ಹಣೊನ್ ತಾಣೆ ಟೆಲಿಫೊನ್ ಡಿಸ್‌ಕನೆಕ್ಟ್ ಕೆಲೆಂ. ಗಾಬ್ರಿಯೆಲ್ ರೋಚ್ ಘಾಬ್ರೆವ್ನ್ ಗೆಲೊ.

“ಮನು” ಆಪಯ್ಲೆಂ ತಾಣೆ ಪುತಾಕ್. “ಹೊ ಸಾರ್ಕೊ ನಂಬರ್. ಆಮ್ಚ್ಯಾ ಲೊಜಿಂಗಾಚೊ ನಂಬರ್ ಹೊ. ಮೆನೆಜರ್ ಮ್ಹಣ್ತಾ ‘ಮನೋಹರ್ ಲೊಜಿಂಗ್ ನಹಿಂ, ಬಗಾರ್ ‘ನೊಯೆಲಾ ಲೊಜಿಂಗ್’, ಮಿಸ್ತೆರ್ ಕಿತೆಂ ಹೊ? ಮ್ಹಾಕಾ ಕಾಂಯ್ ಸಮ್ಜಾನಾ.”

“ಡ್ಯಾಡಿ, ಕಾಂಯ್ ಎಕ್ಸ್‌ಚೆಂಜಾಂತ್ ನಂಬರ್ ಡಾಯಲ್ ಕರ್ತಾಸ್ತಾನಾ ಚೂಕ್ ಜಾಲ್ಯಾ ಆಸ್ಕೆಲಿ. ತುಂ ಜಾಣಾಂಯ್ ಆಮ್ಚ್ಯಾ ಸಂಪರ್ಕ್ ಸಾಧನಾಂಚ್ಯಾ ವ್ಯವಹಾರಾ ವಿಷ್ಯಾಂತ್. ನಂಬರ್ ಬದ್ಲುಂಕ್ ಸಾಧ್ಯೆಚ್ ನಾ. ಕಾಂಯ್ ಒಪರೇಟರಾನ್ ರೊಂಗ್ ನಂಬರ್ ಕನೆಕ್ಟ್ ಕೆಲಾಂ.”

“ಬೆಂಗ್ಳುರಾಂತ್ ನೊಯೆಲಾ ಲೊಜಿಂಗ್ ಕೆದಾಳಾ ಜಾಲ್ಲೆಂ?”

“ದೇವ್ ಜಾಣಾ. ಕಾಂಯ್ ಡೆನಿನ್ ಉಗಡ್ಲೆಂ ಆಸ್ತೆಲೆಂ, ಕಿತ್ಯಾಕ್ ನೊಯೆಲಾ ನಾಂವಾಚೆ ಸಂಸ್ಥೆ ಫಕತ್ ಡೆನಿಚೆ ಮಾತ್ರ್. ಆನಿ ತಾಚೆಲಾಗಿಂ ಧಾರಾಳ್ ದುಡು ಆಸಾ. ತಾಣೆ ಆಮ್ಕಾಂ ಪ್ರತಿಸ್ಪರ್ಧಿ ಜಾವ್ನ್ ಉಗಡ್ಲೆಂ ಆಸ್ಕೆತ್.”

“ತರ್ ಆಮ್ಚ್ಯಾ ಲೊಜಿಂಗಾಚ್ಯಾ ನಂಬ್ರಾಕ್ ಪರತ್ ಡಾಯಲ್ ಕರಯ್.”

ಮನುನ್ ಖುದ್ದ್ ನಂಬರ್ ದೀವ್ನ್ ಟ್ರಂಕ್‌ಕೊಲ್ ಬುಕ್ ಕೆಲೆಂ. ಲಾಯ್ನ್ ಮೆಳ್ತಚ್ “ಹಲೊ. ನೊಯೆಲಾ ಲೊಜಿಂಗ್” ಮ್ಹಣ್ ಜಾಪ್ ದಿಲಿ ಮೆನೆಜರಾನ್.

“ನೊಯೆಲಾ ಲೊಜಿಂಗ್! ಮ್ಹಾಕಾ ಮನೋಹರ್ ಲೊಜಿಂಗ್ ಜಾಯ್.”

“ರೊಂಗ್ ನಂಬರ್ ಸರ್” ಮ್ಹಣೊನ್ ಟೆಲಿಫೊನ್ ಡಿಸ್‌ಕನೆಕ್ಟ್ ಕೆಲೆಂ ಮೆನೆಜರಾನ್.

“ಕಿತೆಂ ತರಿ ಗಡ್ಬಡ್ ಆಸಾ ಡ್ಯಾಡಿ. ನಂಬರ್ ತೆಂಚ್. ಪುಣ್ ನೊಯೆಲಾ

ಲೊಜಿಂಗ್ ಖಂಯ್. ಆನಿ ಪರತ್ ಪರತ್ ಟ್ರಂಕ್‌ಕೊಲ್ ಕರ್ಚಿ ಗರ್ಜ್ ನಾ, ಏಕ ಲಾಯ್ನ್ ಮೆಳೊಂಕ್ ಕಷ್ಟ್. ಕಾಂಯ್ ಬೆಂಗ್ಳುರಾಂತ್ ಟೆಲಿಫೊನ್ ನಂಬ್ರಾಚ ಬದ್ಲಾವಣ್ ಜಾಲಾಂಗಿ ವ ರೊಂಗ್ ನಂಬರ್ ಕನೆಕ್ಟ್ ಜಾತಾಗಿ ವ ಕಿತೆಂ ತೆಂ ಸಮ್ಜಾನಾ ಘರಾ ಟೆಲಿಫೊನ್‌ಂಚ್ ಕೊಣ್‌ಯಿ ಉಕ್ಲಿನಾಂತ್. ಪ್ರೆಸ್ಸಾಂತ್ ಬಲ್ತ್ಯಾಚ್ ಜಾ ಮೆಳ್ತಾತ್, ಮ್ಹಾಕಾ ಕಿತೆಂಚ್ ಆರ್ಥ್ ಜಾಯ್ನಾ. ಕಿತೆಂಯಿ ಜಾಂವ್, ಏಕ್ ದೋನ್ ದಿಸಾಂನಿ ಕಾಂಯ್ ಸಂಸಾರ್ ಉಲ್ಟೊ ಜಾಂವ್ಚೊ ನಾ. ಬೆಂಗ್ಳುರ್ ವಚೊನ್‌ಂಚ ಪಳೆಂವ್ಚೆಂ" ಮ್ಹಣಾಲೊ ಮನು.

ತರಿ ಗಾಬ್ರಿಯೆಲ್ ರೊಚಾಕ್ ಸಮಾಧಾನ್ ನಾ ಜಾಲೆಂ. ಕಿತ್ಯಾಕ್ ತಾಕಾ ಡೆನಿಚ ಭಾರಿಚ್ ಭಿರಾಂತ್ ಆಸ್‌ಲ್ಲಿ. ಡೆನಿಕ್ ಬ್ರಾಯನಾನ್ ಕೆಲ್ಲ್ಯಾ ಧಗ್ಯಾನಿಮಿತ್ತಂ ಬ್ರಾಯನಾನ್ ಜೀವ್ಘಾತ್ ಕೆಲ್ಲೊ ಮ್ಹಳ್ಳೆಂ ತಾಕಾ ಪಯ್ಲೆಂಚ್ ಅಮೆರಿಕಾ ಥಾವ್ನ್ ಬೆಂಗ್ಳುರ್ ಫೋನ್ ಕೆಲ್ಲಿವೆಳಿಂ ಖಬಾರ್ ಮೆಳ್ಳಿ. ಅಸೆಂ ಆಸ್ತಾಂ ಆತಾಂ ತಾಚ್ಯಾ ಕಸಲ್ಯಾಚ್ ಮತಿ ಚಿಂತ್ಯಾ ಸವಾಲಾಂಕ್ ಜಾಪಿ ಮೆಳಾನಾಂತ್ ಜಾಲ್ಯೊ.

ಗಾವಾಂತ್ ಬಾಯ್ಲ್ ಆನೆಟ್ ಘರಾ ನಾ. ಬೆಂಗ್ಳುರ್ ಗೆಲ್ಯಾ ಖಂಯ್. ಬೆಂಗ್ಳುರಾಂತ್ ಲಿಡಿಯಾಚಿ ಕಾಂಯ್ ಜಾಪ್ ನಾ. ಟೆಲಿಫೊನ್ ಕೊಣ್‌ಯಿ ಉಕ ಲ್ನಾಂತ್. ಲೊಜಿಂಗ್-ಪ್ರೆಸ್ಸಾಂತ್ ಅನಾಪೇಕ್ಷಿತ್ ಜಾಪಿ ಮೆಳ್ತಾತ್. ಹಾಂತು ಕಾಂಯ್ ತರಿ ಘೊಟಾಳೊ ಆಸಾ.

"ಮನು ಆಮಿ ಟಿಕೆಟಿ ರದ್ದ್ ಕರ್ಯಾಂ ಆನಿ ಕಾರ್ ಭಾಡ್ಯಾಕ್ ಘೆವ್ನ್ ಬೆಂಗ್ಳುರ್ ಯಾ. ತೀನ್ ದೀಸ್ ಪರ್ಯಾಂತ್ ಹಾಂಗಾಸರ್ ರಾಂವ್ಚೆಂ ಸಯ್ರಾಣ್ ಮ್ಹಜೆಲಾಗಿಂ ನಾ" ಮ್ಹಣಾಲೊ ಬಾಪಯ್.

ಮನುಕ್‌ಯಿ ತೆಂಚ್ ಸಾರ್ಕೆಂ ಮ್ಹಣ್ ಭಗ್ಲೆಂ. ಕಾರಾರ್ ಆಜ್ ಬಸ್ಲ್ಯಾನ್ 20 ವರಾಂ ಭಿತರ್ ಬೆಂಗ್ಳುರ್ ಪಾವ್ಯೆತ್."

"ಜಾಯ್ತ್" ಮ್ಹಣಾಲೊ ಮನು. ತ್ಯಾ ಪ್ರಕಾರ್ ಬುಕ್ ಕೆಲ್ಲ್ಯೊ ಟಿಕೆಟಿ ತಾಣಿ ರದ್ದ್ ಕರಯ್ಲೊ ಆನಿ ಭಾಡ್ಯಾಚೆಂ ಕಾರ್ ಕರ್ನ್ ತೆ ಶೀದಾ ಬೆಂಗ್ಳುರಾಕ್ ಪಯ್ಣ ಧರುನ್ ಗೆಲೆ. ದುಸ್ರೆ ದೀಸ್ ಸಾರ್ಕ್ಯಾ ವೆಳಾರ್ ತಾಂಚೊ ಕಾರ್ ಬೆಂಗ್ಳುರಾಕ್ ಪಾವ್ಲೆಂ. ಬೆಂಗ್ಳುರ್ ಪಾವ್ತಾಸ್ತಾನಾ ಘರಾಕ್ ಬೀಗ್ ಆಸ್‌ಲ್ಲೆಂ. ನವ್ಕರಾಂನಿ ಧನಿಯಾಂಕ್ ಸ್ವಾಗತ್ ಕೆಲೊ ಆನಿ ಕಾರಾಂತ್ಲ್ಯೊ ಸೂಟ್‌ಕೆಜಿ ಕಾಡ್ನ್ ಭಿತರ್ ವ್ಹೆಲ್ಯೊ.

"ಘರಾಕ್ ಬೀಗ್ ಕಿತೆಂ?" ವಿಚಾರ್ಲೆಂ ಗಾಬ್ರಿಯೆಲ್ ರೊಚಾನ್ ನವ್ಕರಾಲಾಗಿಂ.

"ಬಾಯ್ ಗುಟ್ಟಹಳ್ಳಿ ಗೆಲ್ಯಾ ಬಾಬಾ. ಬ್ರಾಯನ್ ಬಾಬಾಚ್ಯಾ ಬಾಯ್ಲೆಚ್ಯಾ ಧುವೆಗೆರ್. ಆಜ್ ಯೆತೆಲಿಂ. ಬ್ರಾಯನ್ ಬಾಬಾಚ್ಯಾ ಬಾಯ್ಲೆಚಿ ಬಲಾಯ್ಕಿ ಬರಿ ನಾ

ಂಯ್. ದೆಕುನ್ ಗೆಲ್ಯಾಂತ್.”

“ಬ್ರಾಯನ್ ಕಸೊ ಮೆಲೊ?” ವಿಚಾರ್ಲೆಂ ಮನುನ್.

“ಕಿತೆಂ ಸಾಂಗೊಂ ಬಾಬಾ? ಬ್ರಾಯನ್ ಬಾಬಾನ್ ಡೆನಿ ಸಾವ್ಕಾರಾಕ್ ಜಿವ್ಯಂ ಾರುಂಕ್ ಬ್ರೀಫ್‌ಕೆಜಿಂತ್ ಬೊಮ್ ಘಾಲ್ನ್ ದಿಲ್ಲೊ. ಪುಣ್ ತೆಂ ಡೆನಿ ಸಾವ್ಕಾರಾಕ್ ೊನ್ ತಾಣೆ ಬ್ರಾಯನ್ ಬಾಬಾಕ್ ಪೊಲಿಸಾಂ ತಾಬೆಂತ್ ದಿಲೊ. ಆನಿ ್ರಾಯನ್ ಬಾಬಾನ್ ಲೊಕಪ್ಪಾಂತ್ ಸಂಕ್‌ಪಾಷಣಾಚಿ ಗುಳಿ ಖಾವ್ ೀವ್ಘಾತ್ ಕೆಲೊ.”

ಆಯ್ಕೊನ್ ರೋಚ್ ಧನಿಯಾಂಕ್ ಏಕ್ ನಮೂನ್ ಜಾಲೆಂ. “ಬ್ರಾಯನಾನ್ ನಿಕ್ ಜಿವ್ಯಂ ಮಾರುಂಕ್ ಆಖೇರ್ ಪರ್ಯಾಂತ್ ಸಾಧನಾಂ ಚಲಯ್ಲಿಂ. ಪುಣ್ ಖ್ರೇಕ್ ತರಿ ಬಾವ್ಡೊ ಜಿಕ್ಲೊನಾ” ಚುರ್ಚುರ್ಲೊ ಗಾಬ್ರಿಯೆಲ್ ರೋಚ್.

“ತಾಣೆ ಆಪ್ಲ್ಯಾ ಧನಿಯಾಂಖಾತಿರ್ ಆಪ್ಲೊಚ್ ಜೀವ್ ದಿಲೊ ಡ್ಯಾಡಿ. ಾಗೆವಂತ್ ತೊ ಬ್ರಾಯನ್. ಆಮಿ ತಾಚೆರ್ ದವರ್ಲ್ಲ್ಯಾ ವಿಶ್ವಾಸಾಕ್ ತಾಣೆ ಆಮ್ಕಾಂ ಘಾತ್ ಕೆಲೊನಾ. ಆಮ್ಚ್ಯಾ ಗೈರ್ ಹಾಜ್ರೆಂತ್ ಸಯ್ತಯಿ ತಾಣೆ ಆಮ್ಚೆ ಖಾತಿರ್ ಆಮ್ಚ್ಯಾ ವೈರಿ ಡೆನಿಚೆಂ ನಾಸ್ ಕರ್ಚಿಂ ಹರ್ ಪ್ರಯತ್ನಾಂ ಕೆಲಿಂ. ಜಿಕ್ಲೊನಾ ಖರೆಂ; ಪ್ರಯತ್ನ್ ತಾಣೆ ಧಾರಾಳ್ ಕೆಲೆಂ, ಪುಣ್ ಡೆನಿ ಮನಿಸ್‌ಚ್ ವಿಚಿತ್ರ್. ತಾಂತುಂಯಿ ತೊ ವಾಂಚ್ಲೊ: ಹಾ! ಬ್ರಾಯನ್ ತುವೆಂ ಆಮ್ಚೆ ಖಾತಿರ್ ತುಜೊಚ್ ತ್ಯಾಗ್ ಕೆಲೊಯ್. ಬರೆಂ ಕೆಲೆಂಯ್ ತುವೆಂ, ಪೊಲಿಸಾಂನಿ ತುಜೆಂ ತೋಂಡ್ ಸೊಡಂವ್ಚೆ ಆಧಿಂ ತುವೆಂ ಸಾಸ್ಣಾಕ್ ತುಜೆಚ್ ದೊಳೆ ಧಾಂಪ್ಲೆಯ್. ನಾ ತರ್ ತೆ ಪೊಲಿಸ್ ತುಜ್ಯಾ ತೊಂಡಾ ಥಾವ್ನ್ ಹೆರ್ ಮಿಸ್ತೆರ್ ಸೊಡಯ್ತೆ ಆನಿ ಹ್ಯಾ ವೆಳಿಂ ಆಮ್ಚಿಂ ಕರ್ತುವಾಂ ಆನಿ ಮಹಾ ಪಾತ್ಕಾಂಯಿ ಪ್ರಗಟ್ ಜಾತಿಂ. ಸಾಸ್ಣಾಚೊ ವಿಶೆವ್ ದೇವ್ ತುಕಾ ದೀಂವ್ದಿ ಬ್ರಾಯನ್” ಮ್ಹಣಾಲೊ ಮನು ರೋಚ್.

ಗಾಬ್ರಿಯೆಲ್ ರೊಚಾನ್‌ಯಿ ಆಪ್ಲೊ ಸಂತಾಪ್ ವ್ಯಕ್ತ್ ಕೆಲೊ. ನವ್ಕರಾಲಾಗಿಂ ಹೆರ್ ಸಂಗ್ತಿ ವಿಚಾರ್ಚ್ಯಾ ಗೋಚರಾಕ್ ತೆ ಗೆಲೆನಾಂತ್. ಪಯ್ಣಾನ್ ಥಕ್ಲ್ಲೆ ತೆ ವಿರಾಮ್ ಕರುಂಕ್ ಗೆಲೆ. ಸಗ್ಳಿ ರಾತ್ ತಾಣೆ ಸಭಾರ್ ಚಿಂತ್ನಾಂನಿ ಪಾಶಾರ್ ಕೆಲಿ. ಉಜ್ವಾಡ್ತಾಚ್ ಜಾಪಯ್–ಪುತ್ ಕಾರ್ ಘೆವ್ನ್ ಶೀದಾ ಪ್ರೆಸ್ಸಾಕ್ ಗೆಲೆ.

ಗೇಟಿಲಾಗಿಂ ಪಾವ್ತಾಸ್ತಾನಾ ಗೂರ್ಖಾ ನವ್ಯಾಚ್ ಯುನಿಫೊರ್ಮಾಚೆರ್ ಉಭೊ ರಾವೊನ್ ತಾಂಕಾಂ ಮುಖಾರ್ ಆಯ್ಲೊ.

“ಕೋಣ್ ತುಮಿ? ಕೋಣ್ ಜಾಯ್ ತುಮ್ಕಾಂ?” ವಿಚಾರ್ಲೆಂ ಗೂರ್ಖಾನ್,

“ತುಜಿ ತಕ್ಲಿ ಪಾಡ್ ಜಾಲ್ಯಾಗಿ ಕಿತೆಂ? ಗೇಟ್ ಉಗಡ್” ಮ್ಹಣಾಲೊ

ಮನು ರೋಚ್.

"ಹ್ಯಾ ಬುಕಾರ್ ನಾಂವ್ ಬರವ್ನ್ ದಸ್ಕತ್ ಕರಾ. ಉಪ್ರಾಂತ್..."

"ನಾಂವ್...ದಸ್ಕತ್...? ತುಂ ನವೊ ಪಾರ್ಯಾಗಾರ್‌ಗಿ ಕಿತೆಂ?" ವಿಚಾರ್ಲೆ ಗಾಬ್ರಿಯೆಲ್ ರೊಚಾನ್.

"ವ್ಹಯ್, ಹಾಂವ್ ನವೊ. ಆನಿ ಹ್ಯಾ ಪ್ರೆಸ್ಸಾಂತ್ ಹೊ ಕಾಯ್ದೊ ಚಾಲ ಆಸಾ. ಆಯಿಲ್ಲ್ಯಾ ಆಗಂತುಕಾಂನಿ ಆಪ್ಲೆಂ ನಾಂವ್ ಬರವ್ನ್ ದಸ್ಕತ್ ಕರ್ಚಿ. ಉಪ್ರಾಂತ ಹಾಂವ್ ಭಿತರ್ ಮೆನೆಜರಾಕ್ ವಾರ್ತಾ ದಿತಾಂ. ತಾಚ್ಯಾ ಹುಕ್ಮಾ ನಂತರ್ ಹಿ ಗೇಟ್ ಉಗ್ತಿ ಜಾತಾ."

"ತುಂ ಕೋಣಾಲಾಗಿಂ ಉಲಯ್ತಾಯ್ ಮ್ಹಳ್ಳೆಂ ಜಾಣಾಂಯ್‌ಗಿ ತುಂ?" ವಿಚಾರ್ಲೆಂ ಮನುನ್.

"ಮ್ಹಾಕಾ ಜಾಣಾ ಜಾಂವ್ಚಿ ಕಸಲಿಚ್ ಗರ್ಜ್ ನಾ. ಹಾಂವ್ ಧನಿಯಾಚೊ ನವ್ಕರ್. ತೊ ಮ್ಹಾಕಾ ಪಾಗ್ ದಿತಾ. ಆನಿ ತಾಚೆ ಕಾಯ್ದೆ ಹಾಂವ್ ಪಾಳ್ತಾಂ."

"ಹಾಂವ್ ತುಜೊ ಧನಿ. ಹೆಂ ಮ್ಹಜೆಂ ಪ್ರೆಸ್ಸ್ ಜಾವ್ನಾಸಾ. ಆಮಿ ರೋಚ್ ಧನಿ."

"ಮಾಫ್ ಕರ್ ಮಾನೆಸ್ತಾ" ಮ್ಹಣಾಲೊ ಗೂರ್ಖಾ. "ಹೆಂ ಮ್ಹಜೆಂ ಯುನಿಫೊರ್ಮ್ ದಿಸ್ತಾಮು ತುಕಾ? ಅಸಲಿಂ ಯುನಿಫೊರ್ಮಾಂ ತುಜೆ ತಸಲ್ಯಾ ಧನಿಯಾನ್ ಆಪ್ಲ್ಯಾ ಖಂಯ್ಚ್ಯಾಯಿ ನವ್ಕರಾಕ್ ದಿಲ್ಲಿಂ ನಾಂತ್. ಶಿವಾಯ್, ತುಜ್ಯಾ ಪ್ರೆಸ್ಸಾಚ್ಯಾ ದಾರಾರ್ ಗೂರ್ಖಾಂಚೆಂ ನೇಮಕ್ಪಣ್‌ಂಚ್ ನಾತ್ಲ್ಲೆಂ. ತುಂ ವಾಟ್ ಚುಕೊನ್ ಆಯ್ಲ್ಲಾಯ್."

"ಪಿಸ್ಯಾ! ಹಾಂವ್ ಧನಿ. ಹೆಂ ಮನೋಹರ್ ಪ್ರೆಸ್ಸ್. ಮ್ಹಜೆಂ ಪ್ರೆಸ್ಸ್. ಹಾಂವ್ ಮ್ಹಜ್ಯಾ ಪ್ರೆಸ್ಸಾಕ್ ವಾಟ್ ಚುಕೊನ್ ಆಯ್ಲ್ಲಾಂ? ಕೊಣೆ ತುಕಾ ಹಾಂಗಾ ನಮ್ಯಾರ್ಲಾ?"

"ತುಕಾ ವಾಚುಂಕ್ ಕಳ್ತಾವೆ? ವಿಚಾರ್ಲೆಂ ಗೂರ್ಖಾನ್.

"ಕಿತ್ಯಾಖಾತಿರ್?" ತಾಂಬ್ಡೊ ಜಾಲೊ ಮನು ರೋಚ್.

"ಕಾರ್ ಚಿಕ್ಕೆ ಪಾಟಿ ವ್ಹರ್ ಆನಿ ಪ್ರೆಸ್ಸಾಚೊ ಬೋರ್ಡ್ ಸಾರ್ಕೊ ವಾಚ್. ತವಳ್ ತುಕಾ ಕಳ್ತೆಲೆಂ ಹೆಂ ತುಜೆಂ ಮನೋಹರ್ ಪ್ರೆಸ್ಸ್‌ಗಿ ವ ತುಂ ಹಾಚೊ ಧನಿಗಿ ಮ್ಹಳ್ಳೆಂ."

ಹಾಂಗಾಸರ್ ರೋಚ್ ಧನಿಯಾಂಕ್ ಆಕ್ರಾನ್ ಜಾಲೊ. ಆಪ್ಲೆಂ ಪ್ರೆಸ್ಸ್. ಆಸಿ ಹೊ ಗೂರ್ಖಾ ಪಿಸ್ಯಾಂಬರಿ ಉಲಯ್ತಾ. "ಕೊಣೆ ಹೆ ಪುರಾ ನಾಟಕ್ ಕೆಲ್ಯಾತ್ ಮ್ಹಜ್ಯಾ ಪ್ರೆಸ್ಸಾಂತ್? ಕೊಣ್ ತೊ ನವೊ ಜವಾಬ್ದಾರೆಚೊ ಮನಿಸ್ ಬ್ರಾಯನಾನ್ ನಮ್ಯಾರ್ಲೊ ಶೊ?" ದಾಂತ್ ಚಾಬಾತ್ತ್ ತಾಣೆ ಕಾರ್ ಚಿಕ್ಕೆ ಪಾಟಿ ವ್ಹೆಲೆಂ.

ಪಾಪ್ ಆನಿ ಶಿರಾಪ್
ವಿಕ್ಟರ್ ರೊಡ್ರಿಗಸ್ ಅಂಜೆಲೊರ್

210

ಗಾಬ್ರಿಯೆಲ್ ರೊಚಾನ್ ಆನಿ ಮನುನ್ ವಯ್ರ್ ಪಳೆತಾನಾ 'ಮನೋಹರ್ ಸ್ಸ್ ಮ್ಹಣ್ ಆಸ್ಲ್ಲ್ಯಾ ಜಾಗ್ಯಾರ್ ಬೃಹದ್ ಆಕಾರಾಚೊ ಆನಿ ನವೀನ್ ಡಿಜಾ ಯ್ನಾಚೊ "ನೊಯೆಲಾ ಪ್ರಿಂಟರ್ಸ್ ಬ್ರಾಂಚ್ 4" ಮ್ಹಣ್ ನಿಯೊನ್ ಸಾಯ್ನ್ ಳ್ಳ್ಯಾಲೊ. "ನೊಯೆಲಾ ಪ್ರಿಂಟರ್ಸ್ ಚವ್ತೆಂ ಬ್ರಾಂಚ್!! ಹೆಂ ಕಿತೆಂ? ಹೆಂ ಣ್ಜೆಂ ಪ್ರೆಸ್ಸ್ ಜಾವ್ನಾಸಾ" ಮ್ಹಣಾಲೊ ಮನು ರೋಚ್,

"ತುಜೆಂ ಜಾವ್ನ್ ಆಸ್ಲ್ಲೆಂ. ಪುಣ್ ಆತಾಂ ನಾ. ಆತಾಂ ಹೆಂ ಡೆನ್ ರೊಚಾಚೆಂ ೊಯೆಲಾ ಪ್ರೆಸ್ಸ್ ಜಾವ್ನ್ ಗೆಲಾಂ. ಆನಿ ಹಾಂಗಾಸರ್ ಕಾಯ್ದೆ, ಕಾನೂನಾಂ. ಅಡಳ್ತೆಂ, ರೀತ್, ನೀತ್, ಶಿಸ್ತ್ ಧನಿಕ್ಪಣ್ ಸಗ್ಳೆಂ ಡೆನ್ ರೊಚಾಚೆಂ ಚಲ್ತಾ" ಮ್ಹಣಾಲೊ ಗೂರ್ಖ್ಯಾ.

"ಡೆನ್ ರೊಚಾಚೆಂ! ಹೆಂ ಕಸೆಂ ಜಾಂವ್ಚೆಂ?" ವಿಚಾರ್ಲೆಂ ಮನುನ್,

"ಭಿತರ್ ಮೆನೆಜರ್ ಸಾಯ್ಬ್ ಆಸಾ. ತೆಂ ಕಸೆಂ ಜಾಂವ್ಚೆಂ ಮ್ಹಳ್ಳೆಂ ತೊ ಸಾಂಗ್ತೊಲೊ. ದೆಕುನ್ ಹಾಂಗಾ ದಸ್ಕತ್ ಕರಾ. ಉಪ್ರಾಂತ್ ಹಾಂವ್ ತುಮ್ಕಾಂ ಗೇಟ್ ಉಗಡ್ತಾಂ, ಮೆನೆಜರಾ ಸರ್ಶಿನ್ ವೆಚ್ಯಾಕ್."

ಗಾಬ್ರಿಯೆಲ್ ರೊಚಾಚಿ ಆನಿ ಮನು ರೊಚಾಚಿ ಹಾತ್–ಪಾಂಯ್ ಕಾಂಪೊಂಕ್ ಸುರು ಜಾಲೆ. ಹಾಂಗಾಸರ್ ತಾಂಕಾಂ ದುಬಾವ್ ಜಾಂವ್ಕ್ ಸುರು ಜಾಲೊ ಕಿತೆಂ ತರಿ ಘೊಟಾಳೊ ಜಾಲಾ ಮ್ಹಣ್. ಬುಕಾರ್ ತಾಣಿ ದಸ್ಕತ್ ಕೆಲಿ ಆನಿ ತಾಂಕಾಂ ಗೂರ್ಖ್ಯಾನ್ ಭಿತರ್ ವಚೊಂಕ್ ಸೊಡ್ಲೆಂ. ಕಾರ್ ಆಂಗ್ಣಾಂತ್ ರಾವವ್ನ್ ಬಾಪಯ್–ಪುತ್ ಭಿತರ್ ಪ್ರವೇಶ್ ಜಾಲೆ.

ಗಾಬ್ರಿಯೆಲ್ ರೊಚಾಚ್ಯಾ ತೊಂಡಾಂತ್ ಚುರುಟ್ ಧುಂವರ್ತಾಲೆಂ. ತಾಕಾ ಉಗ್ಡಾಸ್ ಆಯ್ಲೊ ಎಕಾ ತೆಂಪಾರ್ ನೊಯೆಲಾ ಪ್ರೆಸ್ಸಾಂತ್ ಗೆಲ್ಲ್ಯಾವೆಳಿಂ ಡೆನಿಚ್ಯಾ ಕಾಯ್ದ್ಯಾನುಸಾರ್ ಪ್ರೆಸ್ಸಾ ಭಿತರ್ ಧುಂವ್ರ್ಯಾ ಸೇವನಾಕ್ ಪರ್ವಣ್ಗಿ ನಾತ್ಲ್ಲಿ ಆನಿ

ಆಜ್ ಹ್ಯಾ ಪ್ರೆಸ್ಸಾಂತ್‌ಯಿ ಮುಖಾರ್ 'No Smoking' ಫಲಕ್ ಪಳೆ
ರೊಚಾನ್ ಚುರುಟ್ ಪಾಲ್ವಯ್ಲೆಂ.

ಭಿತರ್ ರಿಗ್ತಾಸ್ತಾನಾ ತಾಂಕಾಂ ದೊಗಾಂಯ್ಕಿ ನವೆಸಾಂವಾಂಚ್ ದಿಸ್ಲಿ
ಕಾಮ್ಗಾರ್ ಥೊಡೆ ಪರ್ನೆ, ಥೊಡೆ ನವೆಚ್ ದಿಸ್ಲೆ. "ಧನಿ ಆಯ್ಲೆ, ಆಧ್ಲೆ ಧನಿ ಆಯ
ಮ್ಹಣ್ ವಾವ್ರಾಡ್ಯಾಂನಿ ಉದ್ಗಾರ್ ಕಾಡ್ಲೊ. ಪ್ರವೇಶ್ ದಾರಾ ವಯ್ರ್ ತೆಂ
ಫಲಕ್ 'ನೊಯೆಲಾ ಪ್ರಿಂಟರ್ಸ್ ಬ್ರಾಂಚ್ 4" ವಾಚುಂಕ್ ಮೆಳ್ಳೆಂ ತಾಂಕಾ
ಚುರುಟ್ ಪಾಲ್ವವ್ನ್ ತಾಣೆ ತಾಬೆಂತ್ ಘೆತ್ಲೆಂ. ತಿತ್ಲ್ಯಾರ್ ಸಯ್ರ್ಯಾಂಕ್ ಭಿತ
ಆಪವ್ಣ್ಯಾಚೊ ಸಂಕೇತ್ ಲಾಭ್ಲೊ. ರೋಚ್ ಧನಿ ದೊಗ್'ಯಿ ರುಫಸಾಚ
ಕೆಬಿನಾಂತ್ ರಿಗ್ಲೆ.

"ವೆಲ್ಕಮ್ ವೆಲ್ಕಮ್ ಮಿ। ರೋಚ್. ಬಸಾ. ಕಸೆ ಆಸಾತ್ ತುಮಿ?" ವಿಚಾರ್ಲೆ
ರುಫಸಾನ್. ಆಪ್ಲ್ಯಾ ಕದೆಲಾರ್ ಬಸೊನ್ ಆಸ್‌ಲ್ಲ್ಯಾ ರುಫಾಸಾಕ್‌ಚ್ ದೆಖ್ತಾಲೆ
ಗಾಬ್ರಿಯೆಲ್ ರೋಚ್.

"ಹೆಂ ಆಮಿ ಕಿತೆಂ ಪಳೆತಾಂವ್?" ವಿಚಾರ್ಲೆಂ ಗಂಭೀರಾಯೆನ್ ಮಾನುನ್,

"ತುಮಿ ಮ್ಹಾಕಾ ಬಸೊನ್ ಆಸ್‌ಲ್ಲ್ಯಾ ಮೆನೆಜರ್ ರುಫಸ್ ಸೆರಾಂವ್ಕ ಪಳೆತಾತ್.

"ತೊಂಡ್ ಧಾಂಪ್. ಹೆಂ ಕದೆಲ್ ತುಕಾ ಕೊಣೆ ದಿಲ್ಲೆಂ?"

"ಭಾಯ್ರ್ ತುಮಿ ಬೋರ್ಡ್ ವಾಚುನ್‌ಯಿ ಸಮ್ಜೊಂಕ್ ನಾಂತ್ ತರ್ ಹಾಂವ
ಜಾವ್ನ್ ಪರತ್ ಸಾಂಗ್ತಾಂ. ಹೆಂ ಕದೆಲ್ ಮ್ಹಾಕಾ ಧನಿಯಾನ್ ದಿಲ್ಲೆಂ. ಹ
ಪ್ರೆಸ್ಸಾಚ್ಯಾ ಧನಿಯಾನ್."

"ಹೆಂ ಪ್ರೆಸ್ಸ್ ಮ್ಹಜೆಂ. ಹ್ಯಾ ಪ್ರೆಸ್ಸಾಚೊ ಧನಿ ಹಾಂವ್."

"ಜಾವ್ನ್ ಆಸ್‌ಲ್ಲೊಯ್ ಕೆನಡಾಕ್ ವೆಚೆ ಆಧಿಂ. ಉಪ್ರಾಂತ್ ನಹಿಂ, ಉಪ್ರಾಂತ
ಹಾಚೊ ಧನಿ ಬ್ರಾಯನ್ ಜಾಲೊ ಆನಿ ತಾಣೆ ಪ್ರೆಸ್ಸ್ ಡೆನ್ ರೊಚಾಕ್ ಅರ್ಪಿಲೆಂ
ಮ್ಹಣಾತ್ತ್ ತಾಣೆ ಗೊವೆತ್ ವೊಡುನ್ ಕೊರ್ಟಾಚೆಂ ಹುಕ್ಮ್ ಪತ್ರ್ ದಾಕವ್ನ್ ಮ್ಹಳೆಂ
"ಬ್ರಾಯನಾನ್ ಹೆಂ ಪ್ರೆಸ್ಸ್ ಡೆನ್ ರೊಚಾಕ್ ಅಡವ್ ಘಾಲ್ನ್ 40 ಲಾಖ್ ರುಪಯ
ಘೆತ್ಲೊ ಆನಿ ಜುಗಾರ್ ಖೆಳ್ಳೊ, ಘೊಡ್ಯಾರೇಸಿಂತ್ ಘಾಲೊ. ವಾಯ್ದ್ಯಾ ಭಿತರ
ದುಡು ಹಾಡುನ್ ದಿಲೊನಾ. ದಸ್ಕತ್ ಕೆಲ್ಲ್ಯಾ ಪ್ರೊನೋಟಾ ಅನುಸಾರ್ ಪ್ರೆಸ್ಸ್ ಡೆನ
ರೊಚಾಚ್ಯಾ ಹಕ್ಕಾಕ್ ಗೆಲೆಂ. ಹೆಂ ಕೊಡ್ತಿಚೆಂ ಪ್ರೆಸ್ಸ್ ಸ್ವಾಧಿನ್‌ಪಣಾಚೆಂ ಹುಕ್ಮ್‌ಪತ್ರ್."

"40 ಲಾಖಾಂಕ್ ಬ್ರಾಯನಾನ್ ಮ್ಹಜೆಂ ಎದೆಂ ವ್ಹಡ್ ಪ್ರೆಸ್ಸ್ ಡೆನಿಕ್ ಅಡವ
ಘಾಲ್ಲೆಂ?" ರೋಚ್ ಧನಿಯಾಂಚಿ ತಕ್ಲಿ ಗಿರ್ಗಿರ್ಲಿ, ಹಾತ್-ಪಾಂಯ್ ಕಾಂಪ್ಲ
"ಬ್ರಾಯನಾನ್ ಹೆಂ ಕಸೆಂ ಕೆಲೆಂ? ಪ್ರೆಸ್ಸಾಚೊ ಧನಿ ಹಾಂವ್. ಹಿ ಮ್ಹಜ

ಪತ್ತ್.”

“ವ್ಹಯ್, ತುಜಿ ಜಾವ್ನ್ ಆಸ್‌ಲ್ಲಿ ಮಾತ್ರ್. ಬ್ರಾಯನಾನ್ ತುಜೆ ಥಾವ್ನ್ ನರಲ್ ಪಾವರ್ ಒಫ್ ಎಟೊರ್ನಿ ಸ್ವೀಕಾರ್ ಕರ್ತಚ್ ತುಜೆಂ ಧನಿಕ್ಪಣ್ ಕಾಭಾರ್. ಖ್ಲೆಲ್ಯಾ ಅವ್ದೆ ಪರ್ಯಾಂತ್ ತುಜ್ಯಾ ಸಂಪತ್ತೆಚೊ ಧನಿ ಬ್ರಾಯನ್ ಮಾತ್ರ್ ಜಾವ್ನ್ ಸ್‌ಲ್ಲೊ.”

ವ್ಹಯ್. ಆತಾಂ ಭಗ್ಲೆಂ ರೋಚ್ ಧನಿಯಾಂಕ್. ಬ್ರಾಯನಾಚೆರ್ ವಿಶ್ವಾಸ್ ವರ್ನ್ ತಾಕಾ ಹಕ್ಕ್ ಸೊಡ್ನ್ ತಾಣೆ ದಿಲ್ಲೆಂ ಆನಿ ಆಜ್ ಬ್ರಾಯನಾನ್ ತಾಂಚೊ ಳೊ ಉಸಂವ್ಲೊ.

“ನಾ ನಾ, ಹೆಂ ಸಾಧ್ಯ್ ನಾ. ಮ್ಹಜೆಂ 200 ಲಾಖಾಂಕ್ ವಿಕ್ವಲ್ಲೆಂ ಪ್ರೆಸ್ಸ್ ಿಂ. 40 ಲಾಖಾಂಕ್ ಡೆನಿನ್ ಕಸೆಂ ಘೆತ್ಲೆಂ? ಹಾಂವ್ ಹೆಂ ಸೊಡಿಸೊನಾ, ಹಾಂವ್ 0 ಲಾಖ್ ತಾಕಾ ದಿತಾಂ, ಪ್ರೆಸ್ಸ್ ಮ್ಹಾಕಾ ಪಾಟಿ ಜಾಯ್” ಮ್ಹಣಾಲೊ ಾಬ್ರಿಯೆಲ್ ರೋಚ್.

“ತೆಂ ತುಂ ಡೆನಿ ಸಾಯ್ಬಾಲಾಗಿಂ ವಿಚಾರ್” ಮ್ಹಣಾಲೊ ರುಫಸ್.

“ಆತಾಂ ಬಾಪಯ್–ಪುತಾಕ್ ಸಂಸಾರ್ ದಿಸಾನಾ ಜಾಲೊ. ಉಭಿ ಆಸ್ಚಿ ಸುವಾತ್ ಪಾತಾಳ್ ತಸೆಂ ಭಗುಂಕ್ ಲಾಗ್ಲೆಂ, ಕೊಡ್ತಿಚೆಂ ಪತ್ರ್ ವಾಚುನ್ ರೋಚ್ ಅವಾಕ್ ಜಾಲ್ಲೆ. ಕಾಯ್ದ್ಯಾಖಾಲ್ ತಾಂಚ್ಯಾನ್ ಕಾಂಯ್ತ್ ಕರುಂಕ್ ವಾಟ್ ನಾ ಜಾಲಿ, ರಾಗಾನ್ ದಾಂತ್ ಕಟ್ಕಟ್ಲೆ ತಾಂಚೆ. ಮುಟಿ ಆಂದಾರ್ಲ್ಯೊ. ಬ್ರಾಯನ್ ಹೆಂ ನಾಂವ್ ತಾಂಕಾಂ ಆತಾಂ ಭಿರಾಂಕುಳ್ ದ್ರೋಹಾಭರಿತ್ ಜಾಂವ್ಕ್ ಪಾವ್ಲೆಂ.

ಉಟ್ಲೆ ತೆ ದೊಗ್‌ಯಿ ಆನಿ ಭಾಯ್ರ್ ಆಯ್ಲೆ. ವಾವ್ರಾಡಿ ತಾಂಕಾಂಚ್ ಪಳೆತಾಲೆ. ಕಿತೆಂ ಕರ್ಚೆಂ ತೆಂ ತಾಂಕಾಂ ಕಳ್ಳೆಂ ನಾ. ಸಯ್ರ್ಭೈರ್‌ಸೆ ಜಾಲೆ ತೆ. ತಾಂಕಾಂ ಉಗ್ಡಾಸ್ ಆಯ್ಲೊ ಡೆನಿಚ್ಯಾ ಉತ್ರಾಂಚೊ. “ತುಜೆಂ ಸಂಪತ್ತ್ ತುಂ ಕೋಣಾಯ್ಕಿ ವಿಕಿನಾಕಾ. ತೆಂ ಮ್ಹಾಕಾ ಜಾಯ್. ಹಾಂವ್ ತೆಂ ಚಣೆ ಘೆತ್‌ಲ್ಲ್ಯಾಬರಿ ಘೆತೊಲೊಂ.”

“ವ್ಹಯ್. ನಿಜಾಯ್ಕಿ ಮ್ಹಜೆಂ 20 ಮಿಲಿಯ ರುಪಯ್ ಮೊಲಾಕ್ ವಿಕ್ವಲ್ಲೆಂ ಪ್ರೆಸ್ಸ್ ಡೆನಿನ್ 40 ಲಾಖಾಂಕ್ ಆಪ್ಣಾಯ್ಲೆಂ” ಓಂಗಾರ್ಲೊ ಗಾಬ್ರಿಯೆಲ್ ರೋಚ್. “ನಾ: ಹಾಂವ್ ಹೆಂ ಸೊಡಿಸೊನಾ. ಉಜೊ ದಿತೊಲೊಂ ಹಾಂವ್ ಹ್ಯಾ ಪ್ರೆಸ್ಸಾಕ್ ಆನಿ ನೊಯೆಲಾ ಪ್ರೆಸ್ಸಾಕ್‌ಯಿ. ಹಾಂವ್ ಫಾಶೆಕ್ ಗೆಲ್ಯಾರಿ ಪರ್ವಾನಾ: ಡೆನಿಕ್ ಹೆಂ ಸಂಪತ್ತ್ ದಿಂವ್ಚೆಂ ನಾ.” ದಾಂತ್ ಕಟ್ಕಟಾಯಿತ್ತ್ ದೊಗ್‌ಯಿ ಕಾರಾರ್ ಬಸೊನ್ ಶೀದಾ ಬೆಂಕಾಕ್ ಗೆಲೆ. ತಾಂಕಾಂ ಆತಾಂ ದುಡು ಜಾಯ್. ದುಡು ಘೆವ್ನ್ ಡೆನಿ ಸರ್ಶಿನ್ ವೆಚೆ ಆಲೊಚನ್ ತಾಣಿ ಕೆಲಿ. ಬೆಂಕಾಕ್ ವಚೊನ್ 50 ಲಾಖ್

ರುಪಯ್ ಹಾಡುಂಕ್ ತೆ ಗೆಲೆ.

ಮೆನೆಜರ್ ತಾಂಕಾಂಚ್ ಪಳೆಂವ್ಕ್ ಪಡ್ಲೊ.

"ಮ್ಹಾಕಾ ಕಿತ್ಯಾಕ್ ಪಳೆತಾಯ್? ಮ್ಹಾಕಾ ತುರಂತ್ 50 ಲಾಖ್ ರುಪಯ್ ಜಾಯ್" ಮ್ಹಣಾಲೊ ಮನು ರೋಚ್ ಮೆನೆಜರಾಲಾಗಿಂ.

"ಮಾಫ್ ಕರ್ ಮಾನೆಸ್ತಾ" ಮ್ಹಣಾಲೊ ಮೆನೆಜರ್, "ತುಮ್ಚ್ಯಾ ಎಕೌಂಟಾಂತ್ 50 ಲಾಖ್ ನಾಂತ್. ಫಕತ್ 55 ಹಜಾರ್ ರುಪಯ್ ಮಾತ್ರ್ ಆಸಾತ್.

"55 ಹಜಾರ್ ಮಾತ್ರ್! ಉರ್ಲ್ಲೆ ಖಂಯ್ ಗೆಲೆ?" ವಿಚಾರ್ಲೆಂ ಗಾಬ್ರಿಯೆಲ್ ರೊಚಾನ್.

"ಸಗ್ಳೆ ಖಾಲಿ ಜಾಲ್ಯಾತ್. ಬ್ರಾಯನ್ ಆಲ್ಮೇಡಾನ್ ತುಮ್ಚೆಂ ಎಕೌಂಟ್ ಖಾಲಿ ಕೆಲಾಂ. ತುವೆಂ ದಿಲ್ಲ್ಯೊ ಸಗ್ಳ್ಯೊ ಚೆಕ್ಕಿ ಕೆಶ್ ಜಾಲ್ಯಾತ್ ಆನಿ ಬ್ರಾಯನಾನ್ ದುಡು ವ್ಹೆಲಾ."

"ಮ್ಹಾಕಾ ಹೆಂ ಕಾಂಯ್ ಸಮ್ಜಾನಾ" ಮ್ಹಣಾಲೊ ಮನೋಹರ್ ರೋಚ್.

"ಬಸಾ" ಮ್ಹಣಾತ್ತ್ ಮೆನೆಜರಾನ್ ತಾಂಕಾಂ ಕದೆಲ್ ದಾಕಯ್ಲ್ಲಿಂ ಆನಿ ಲೆಖಾಂಚೊ ಬೂಕ್ ಹಾಡಯ್ಲೊ. "ಬ್ರಾಯನಾನ್ ಅಳೆ ಹ್ಯೊ ಚೆಕ್ಕಿ ಹಾಡ್ನ್ ದುಡು ಕಾಡ್ಲಾ. ಹ್ಯೊ ದಸ್ಕತಿ ತುಜ್ಯೊಚ್ಮು?"

"ವ್ಹಯ್. ಮ್ಹಜ್ಯೊಚ್ ದಸ್ಕತಿ" ಕಬೂಲ್ ಜಾಲೊ ರೋಚ್.

"ತರ್ ಪರತ್ ಕಿತ್ಯಾಕ್ ಆಯ್ಲ್ಯಾತ್? ತುಮ್ಚ್ಯಾ ಎಕೌಂಟಾಂತ್ ಫಕತ್ 55 ಹಜಾರ್ ರುಪಯ್ ಮಾತ್ರ್ ಆಸಾ. ತೊ ಜಾಯ್ ತರ್ ವ್ಹರ್ಯೆತ್" ಮ್ಹಣಾಲೊ ಮೆನೆಜರ್.

ಕಿತೆಂ ಆಯ್ಕ್ಯಾತೆಲೆ ರೋಚ್ ಧನಿ. ಸಗ್ಳೆಚ್ ಘಾಬೆವ್ನ್ ಗೆಲೆ. ತೆಣೆ 20 ಮಿಲಿಯ ಮೊಲಾಚೆಂ ಪ್ರೆಸ್ಸ್ ಗೆಲೆಂ. ಹೆಣೆ ಬೆಂಕಾಂತ್ಲೊ 60–70 ಲಾಖ್ ರುಪಯ್ ಖಾಲಿ ಜಾಲೊ. ಗಾಬ್ರಿಯೆಲ್ ರೊಚಾಕ್ ಥಂಯ್ಚ್ ದೊಳ್ಯಾಂಕ್ ಕಾಳೋಕ್ ಆಯ್ಲೊ, ಆತಾಂ ಕಿತೆಂ ತೆ ಕರ್ತೆಲೆ? ಡೆನಿಕ್ ಖಂಯ್ ಥಾವ್ನ್ 50 ಲಾಖ್ ದಿತೆಲೆ? ಉಟ್ಲೆ ತೆ ಆನಿ ಆನ್ಯೆಕಾ ಬೆಂಕಾಕ್ ಗೆಲೆ. ತಾಂತುಂ ತಾಂಚೆಂ ಎಕೌಂಟ್ ಆಸ್ಲ್ಲೆಂ. ಥಂಯ್ಸರ್ ವಚೊನ್ ಮೆನೆಜರಾಕ್ ವಿಚಾರ್ತಾನಾ ಮೆನೆಜರ್ ತಿಚ್ ಜಾಪ್ ದಿಲಾಗ್ಲೊ. "ತುಜ್ಯಾ ಎಕೌಂಟಾಂತ್ 20 ಹಜಾರ್ ಮಾತ್ರ್ ಉರ್ಲ್ಯಾತ್. ಉರ್ಲ್ಲೆ ಬ್ರಾಯನಾನ್ ಕಾಡುನ್ ವ್ಹೆಲ್ಯಾತ್."

ಆತಾಂ ರೋಚ್ ಧನಿಯಾಂ ಘಾಯ್ ಕಿತೆಂ ಘಡಾತ್ ಮ್ಹಳ್ಳೆಂ ಆಮಿ ಚಿಂತ್ಯೆತ್. ರಾಗಾ–ಕ್ರೋಧಾನ್ ಸಗ್ಳೆಚ್ ಉಜೊ ಜಾಲೆ ತೆ, ಭಾಯ್ರ್ ಯೇವ್ನ್ ಕಾರಾರ್

ಸೂನ್ ಶೀದಾ ಘರಾ ಗೆಲಿ. ಘರಾ ಪಾವ್ತಾಸ್ತಾನಾ ತಾಂಚಿಂ ತೊಂಡಾಂ ವಿದ್ರೂಪ್ ಲ್ಲಿಂ. ಪಿಸ್ಯಾಂಬರಿ ದಿಸ್ತಾಲಿ ತೆ. ಸಗ್ಳೆಚ್ ಘಾಮೆವ್ನ್ ಗೆಲ್ಲೆ. ಮೆಟಾಂ ಚಡ್ತಾಸ್ತಾನಾ ನೆಟ್ ಆನಿ ಲಿಡಿಯಾ ಆಸ್ಲ್ಲಿಂ. ಪುತಾ–ಘೊವಾಕ್ ಪಳೆವ್ನ್ ಆವಯ್–ಬಾಯ್ಲ್ಕ್ ಂತೊಸ್ ಜಾತಾನಾ, ತಾಂಚಿಂ ರುಪಾಂ ಪಳೆವ್ನ್ ತಾಂಕಾಂ ಭಿರಾಂತ್ ಆನಿ ಃಖ್ ಭಗ್ಲೆಂ.

“ಕಸೊ ಆಸಾಯ್? ಕೆದಾಳಾ ಆಯಿಲ್ಲ್ಯಾಶ್? ವಿಚಾರ್ಲೆಂ ಆನೆಟಾನ್ ೂವಾಲಾಗಿಂ.

“ಹಾಂವ್ ಮೆಲಾಂ ಆನೆಟಾ. ಹಾಂವ್ ಜೀವ್ ಆಸೊನ್ ಮೆಲಾಂ. ಹೆಂ ಮ್ಹಜೆಂ ೂಡೆಂ ಉಭೆಂ ಆಸಾ ಹಾಂಗಾ, ಆನಿ ತುಕಾ ಜಾಪ್ ದಿತಾ. ಹಾಂವ್ ಜೀವ್ ಆಸೊನ್ ಲಾಂ. ಸಾಂಗ್ ಮ್ಹಾಕಾ ಖಂಯ್ ಗೆಲ್ಲ್ಯಾತ್ ತುಮಿ?”

“ಆಮಿ ಬ್ರಾಯನಾಚ್ಯಾ ಬಾಯ್ಲ್ಕ್...”

“ತೊಂಡ್ ಧಾಂಪ್. ತೆಂ ಖೊಟೆಂ ನಾಂವ್ ಜಿಬೆರ್ ಹಾಡಿನಾಕಾ. ತಾಚ್ಯಾ ಾಯ್ಲ್ಕ್ ಹಾಂವ್ ಆತಾಂಚ್ ಕಾತ್ರುನ್ ಉಡಯ್ತಾಂ. ಬ್ರಾಯನಾನ್ ಮ್ಹಜ್ಯಾ ಿಶ್ವಾಸಾಕ್ ಧಗೊ ಕೆಲೊ; ಮ್ಹಜೆಂ ಬೆಂಕ್ ಖಾಲಿ ಕೆಲೆಂ ಆನಿ ಮ್ಹಜೆಂ ಪ್ರೆಸ್ಸ್ ಪರಾಧಿನ್ ಕೆಲೆಂ. ತ್ಯಾ ಘಾತ್ಕಿ ಚೋರ್ ಡೆನಿಕ್ ಹಾಂವ್ ಸೊಡಿನಾ” ಇತ್ಲೆಂ ಮ್ಹಣಾತ್ತ್ ತೊ ಶೀದಾ ಭಿತರ್ ಗೆಲೊ. ಲಿಡಿಯಾ ಆನಿ ಆನೆಟ್ ಘಾಬ್ರೆವ್ನ್ ಗೆಲ್ಲಿಂ; ಘೊವ್ ಆನಿ ಮಾಂವ್ ಭಿರಾಂಕುಳ್ ವಾಗ್ ಜಾಲ್ಲೆ. “ಬ್ರಾಯನಾಚಿ ಬಾಯ್ಲ್ ಖಂಯ್ ಆಸಾ?” ವಿಚಾರ್ಲೆಂ ಮನುನ್.

“ತಿ ಗುಟ್ಟ ಹಳ್ಳಿ ಧುವೆಗೆರ್ ಆಸಾ. ತಿಚಿ ಬಲಾಯ್ಕಿ ಬರಿನಾ. ಪುಣ್ ತಿಚೆವರ್ವಿಂ ಆಮ್ಕಾಂ ಕಿತೆಂ ಉಪ್ಕಾರ್ ಜಾಯ್ತ್?” ವಿಚಾರ್ಲೆಂ ಆನೆಟಾನ್, ಪುಣ್ ರೊಚಾನ್ ಜಾಪ್ ದಿಲಿನಾ. ತಿತ್ಲ್ಯಾರ್ ಗಾಬ್ರಿಯೆಲ್ ರೊಚಾಚ್ಯಾ ಮೆಜಾರ್ ದವರ್ಲ್ಲೆಲೆಂ, ಆಪ್ಲ್ಯಾ ನಾಂವಾರ್ ಆಸ್ಲ್ಲೆಂ ಕವರ್ ಸೊಡವ್ನ್ ವೆಗಿಂ ವಾಚುಂಕ್ ಸುರು ಕೆಲೆಂ ಗಾಬ್ರಿಯೆಲ್ ರೊಚಾನ್. ತೆಂ ವಾಚ್ತಾಂ ವಾಚ್ತಾಂ ತಾಚ್ಯಾ ದೊಳ್ಯಾಂತ್ಲ್ಯಾನ್ ಉಜೊ ಉಸ್ಳೊಂಕ್ ಸುರು ಜಾಲೊ. ತೆಂ ನೊಯೆಲಾಚೆಂ ಪತ್ರ್ ಅಸೆಂ ಲಿಖುನ್ ಆಸ್ಲ್ಲೆಂ:

“ಮ್ಹಜ್ಯಾ ಮಾಂವಾಕ್ ಶ್ರೀ ಗಾಬ್ರಿಯೆಲ್ ರೊಚಾಕ್,

“ತುಜ್ಯಾ ಹಕ್ಕಾಚ್ಯಾ ಸುನೆಚೆಂ ನೊಯೆಲಾಚೆಂ ಪತ್ರ್. ಹೆಂ ವಾಚ್ತಾನಾ ತುಂ ಆಧಿಕ್ ಸಂತೊಸಾನ್ ಆಸ್ತೊಲೊಯ್ ಮ್ಹಣ್ ಹಾಂವ್ ಚಿಂತ್ತಾಂ. ಕಿತ್ಯಾಕ್ ಕೆನಡಾ ಥಾವ್ನ್ ಕಿಡ್ನಿ ಬದ್ಲುನ್ ಪಾಟಿ ಆಯಿಲ್ಲ್ಯಾ ತುಕಾ ಸ್ವಾಗತ್ ಕರುಂಕ್ ಹಾಂವ್ ಸಂತೊಸ್ ಪಾವ್ತಾಂ.

“ಆಜ್ ತುಕಾ ಹಾಂವ್ ಲಾಂಬ್ ರೂಂದ್ ಪತ್ರ್ ಬರೆಂವ್ಕ್ ಖುಶಿ ವ್ಹರಾನಾ. ಕಿತ್ಯಾಕ್ ತುಕಾ ತೆಂ ವಾಚುಂಕ್ ಮ್ಹಸ್ತ್ ವೇಳ್ ಲಾಗ್ತೊಲೊ. ತುಕಾ ಹ್ಯಾ ಪತ್ರಾ ಮುಖಾಂತ್ರ್ ಹಾಂವ್ ಉಗ್ಡಾಸ್ ಕರುಂಕ್ ಖುಶಿ ವ್ಹರ್ತಾಂ ಕಿ ಮ್ಹಜ್ಯಾ ಭಾಸಾವ್ಣೆಚಿ ವೇಳ್ ಘುಡಿ ಬೋವ್ ಲಾಗಿಂ ಆಯಿಲ್ಲಿ ದಿಸ್ತಾ ಮ್ಹಾಕಾ. ಮ್ಹಜೆಂ ಸಗ್ಳಿಂ ಕಾಮಾಂ ಜಾವ್ನ್ ಆಯ್ಲಿಂ ಆನಿ ಹಾಂವ್ ಮ್ಹಜ್ಯಾ ಶೆವಟಾಕ್ ಯೇವ್ನ್ ಪಾವ್ಲ್ಯಾಂ. ಖುದ್ದ್ ತುಕಾ ಮ್ಹಜೆಂ ಪ್ರತ್ಯಕ್ಷ್‌ಪಣ್ ಕರ್ಚೆಂ ಮಾತ್ರ್ ಬಾಕಿ. ತುಂ ಮ್ಹಾಕಾ ಪಳೆಂವ್ಕ್. ಆನಿ ತುಜೆಂ ಸಂಪತ್ತ್ ಮ್ಹಾಕಾ ಸಮರ್ಪುಂಕ್ ವ್ಹಡಾ ಸಂತೊಸಾನ್ ರಾಕೊನ್ ರಾವ್ಲ್ಯಾಯ್ ಮ್ಹಣ್ ಮ್ಹಾಕಾ ಭಗ್ತಾ. ಮ್ಹಜ್ಯಾ ಶಿರಾಪಾಚಿ ಆವ್ದಿ ಸಂಪೊನ್ ಆಯ್ಲಿ ಆನಿ ಮ್ಹಜ್ಯಾ ಭಾಸಾವ್ಣೆಚೊ ಕಾಳ್ ಸಂಪ್ಲೊ, ಹಾಂವ್ ಮ್ಹಜ್ಯಾ ಪತಿ ಆನಿ ಪುತಾ ಸಂಗಿಂ ತುಕಾ ಮೆಳೊನ್ ತುಜ್ಯಾ ಹಕ್ಕಾಚ್ಯಾ ಆಸ್ತಿಚೆಂ ಸ್ವಾಧಿನ್‌ಪಣ್ ಕರುಂಕ್ ರಾಕ್ತಾಂ.

“ಹೆಂ ಪತ್ರ್ ವಾಚುನ್ ತುಂ ಗಳ್ಪಾಸ್ ಪುಣಿ ಘೆನಾಕಾ. ಕಿತ್ಯಾಕ್ ದೊರಿ ಘೆಂವ್ಕ್ ಜಾಯ್ ಪುರ್ತೆ ಪಯ್ಶ್ಯಯಿ ತುಜೆಲಾಗಿಂ ಆಸ್ಚೆನಾಂತ್. ಹಾಂವ್ ಗರೀಬ್, ಭಿಕಾರಿ, ವೇಶ್ಯಾ, ಬಾಸ್ಕಳ್ ಸ್ತ್ರೀ, ಆನಿ ಮ್ಹಜೊ ಪುತ್ ಮ್ಹಣ್ಚೆ ತುಜ್ಯಾ ಪುತಾಕ್ ಜಾಲ್ಲೊ ತುಜೊ ನಾತು ಮ್ಹಳ್ಯಾ ರಗ್ತಾಚೊ ಕಚ್ರ್ಯಾಂತ್ಲೊ ಕಿಡೊ, ಪಾತ್ಕಾಚೆಂ ಫಳ್, ಬೇವಾರಿಸ್ ಜಾವ್ನಾಸ್ಲ್ಲೊ. ತಾಕಾ ತುಂ ತುಂ ಪಳೆತೊಲೊಯ್. ಹ್ಯಾ ವಖ್ತಾ ಆಮ್ಕಾಂ ಆನಿ ಶ್ರೇಷ್ಟ್ ಸಾವ್ಕಾರ್ ಜಾವ್ನಾಸ್ಚ್ಯಾ ತುಮ್ಕಾಂ ಖಂಯ್ಚ್ಯಾ ತಾಕ್ದರ್ ದವರ್ನ್ ತುಕ್ತೊಲೊಯ್ ಮ್ಹಳ್ಳೆಂ ಪಳೆಂವ್ಕ್ ಆಶೆತಾಂ ಹಾಂವ್.

“ಹಾಂವ್ ಏಕ್ ಅಬಳ್ ಸ್ತ್ರೀ. ಆನಿ ಹ್ಯಾ ಸ್ತ್ರಿಯೆನ್ ತುಜೆ ತಸಲ್ಯಾ ಕರೊಡ್ ಪತಿಕ್ ತಾಂಬ್ಯಾಚ್ಯಾ ಬುರಾಕಾಚ್ಯಾ ದೆಡ್ಕೆಚೆರ್ ಕಸೊ ಉಭೊ ಕೆಲಾ ಮ್ಹಳ್ಳೆಂ ತುಂ ಚಿಂತುಂಕ್ ಸಕಾಸೊನಾಂಯ್. ಹೆಂ ತುಂ ಖುದ್ದ್ ಪಳೆತೊಲೊಯ್. ತೆಂ ದೃಷ್ಯ್ ಹಾವೆಂ ಇತ್ಲೆಂ ಬರೆಂ ಕರ್ನ್ ಮಾಂಡುನ್ ಹಾಡ್ಲಾಂ ಕಿ ಮ್ಹಜಿ ಶಿಫಾರಸ್ ಕರುಂಕ್ ತುಜ್ಯಾ ಪುನರ್ ಜಿವಿತಾಂತ್ಲಿಂ ಶೆಂಬರ್ ವರ್ಸಾಂ ಸಯ್ತ್ ತುಕಾ ಪಾಂವ್ಚಿಂನಾಂತ್; ಏಕಾ ನಿರಾಪ್ರಾಧಿ ಗರೀಬ್ ಗರ್ಭೆಸ್ತ್ ಸ್ತ್ರಿಯೆಚೊ ಶಿರಾಪ್ ತುಕಾ ಕಿತ್ತುನ್ ಪರ್ಯಾಂತ್ ಚಿರುಂಕ್ ಸಕ್ಲಾ ಮ್ಹಳ್ಳೆಂ ಚಿಂತ್ತಾನಾ ತುಂ ತುಜ್ಯಾ ಜಲ್ಮಾಚ್ಯಾ ವೇಳ್-ಘುಡಿಯೆಕ್‌ಚ್ ವಿಸ್ರೊಂಕ್ ಸಕ್ತೊಲೊಯ್.

“ದೆಕುನ್ ಆತಾಂ ಚಡ್ ವೇಳ್ ಕಾಡಿನಾಕಾ. ತುಜ್ಯಾ ಆಸ್ತ್-ಸಂಪತ್ತಿಚೊ ಹಕ್ಕ್‌ದಾರ್ ಮ್ಹಜೊ ಪುತ್ ಜಾತಾ ವ ನಾ ತೆಂ ಹಾಂವ್ ಹೆಂ ಪಳೆತಾಂ. ಮ್ಹಜೆಂ ನಿಮಾಣೆ

ತ್ರ್, ಹಾಂವ್ ಬೆಂಗ್ಳುರಾಂತ್ ತುಜ್ಯಾ ಯೆಣ್ಯಾಕ್ ರಾಕ್ತಾಂ ಮ್ಹಜ್ಯಾ ಪುತಾ
ನಿ ಪತಿಸಂಗಿಂ,
ತುಜ್ಯಾ ಹಕ್ಕಾಚಿ ಸುನ್—ನೊಯೆಲಾ ರೋಚ್."

ಕಾಗದ್ ವಾಚುನ್ ಗಾಬ್ರಿಯೆಲ್ ರೋಚಾಚ್ಯಾ ಆಂಗಾಂತ್ ವೀಜ್ ಧಾಂವ್ಲ್ಲೊ ಅನುಭವ್ ಜಾಲೊ. ರಾಗಾನ್ ಸಗ್ಳೊಚ್ ಕಡ್ಕಡ್ಲೊ. ಎಕಾ ವಯ್ರ್ ಆನ್ಯೆಕ್ ಧಖೊ ತಾಚೆರ್ ಪಡ್ಲೊ. ಕಾಗದ್ ಪಿಂದುನ್ ಚುರೊ ಚುರೊ ಕರುನ್ ಧರ್ಣಿಕ್ ಮಾರ್ಲ್ಲೆಂ ತಾಣೆ. "ಭಿಕಾರಿ, ಬಾಸ್ಕಳ್ ಬಾಯ್ಲ್. ತುಂ ಬೆಂಗ್ಳುರ್ ಆಯ್ಲ್ಯಾಂಯ್? ತುಕಾ ಹಾಂವ್ ಚಿರುನ್ ಉಡಯ್ತೊಲೊಂ. ದಿತಾಂ ತುಕಾ ಹಕ್ಕ್ ಹಾಂವ್ ರಸ್ತ್ಯಾ ವಯ್ಲ್ಯಾ ಮುನ್ಸಿಪಾಲಿಟಿಚ್ಯಾ ಕಚ್ರ್ಯಾ ಡಬ್ಬ್ಯಾಂತ್ಲೆಂ. ಹಾಂವ್ ಹಾಂಗಾ ಕಂಗಾಲ್ ಜಾವ್ನ್ ಆಯ್ಲ್ಯಾಂ. ದುಸ್ಮ್ಯಾನಾಂನಿ ಮ್ಹಜಿ ವಾಟ್ ಲಾಯ್ಲಿ ಆನಿ ಮ್ಹಾಕಾ ಭಿಕೆಚಿ ಕಟ್ಟಿ ತಯ್ಯಾರಿಲಿ ಮ್ಹಜ್ಯಾ ತ್ಯಾ ಪಾತ್ಯೆಣೆಚ್ಯಾ ಮನ್ಶ್ಯಾನ್ ಮ್ಹಾಕಾ ಭಿಕಾರಿ ಕೆಲೊ. ಆನಿ ಬಾಜಾರಿ ಚೆಡ್ವಾ, ತುಂ ಮ್ಹಜಿ ಥಾವ್ನ್ ಕಸಲೆಂ ಹಕ್ಕ್ ಘೆತೆಲೆಂಯ್! ಕಟ್ಟೆಚೊ ಏಕ್ ಕುಡ್ಕೊ ದಿತಾಂ ತುಕಾ ಹಾಂವ್. ತುಜೊ ಪುತ್ ಆನಿ ತುಂ ವಾಂಟುನ್ ಘೆವ್ನ್ ಬೊಂಬಯ್ ಝೊಪಡ್‌ಪಟ್ಟೆಕ್‌ಚ್ ಪಾಟಿ ವಚಾ ಆನಿ ಭಿಕ್ ಮಾಗೊಂಕ್ ಬಸಾ" ಮ್ಹಣಾತ್ತ್ ಗಾಬ್ರಿಯೆಲ್ ರೊಚಾನ್ ಧರ್ಣಿರ್ ಶಿಂಪಡ್ಲೆಲ್ಯಾ ಕಾಗ್ದಾಚ್ಯಾ ಕುಡ್ಕ್ಯಾಂ ಚೆರ್‌ಯಿ ರಾಗಾನ್ ಖೊಟೊ ಮಾರ್ಲ್ಯೊ. "ತುಂ ಮೆಳ್ಯಿ ತರ್ ತುಕಾ ಅನಿ ತುಜ್ಯಾ ತ್ಯಾ ಬೇವಾರಿಸ್ ಪುತಾಕ್ ಹಾಂವ್ ಹ್ಯಾಚ್‌ಪರಿಂ ರಸ್ತ್ಯಾರ್ ಘಾಲ್ನ್ ಖೊಟಾಯ್ತೊಲೊಂ" ಮ್ಹಣಾಲೊ ಗಾಬ್ರಿಯೆಲ್ ರೋಚ್. ತಾಚಿ ಸ್ಥಿತಿ ಪಳೆವ್ನ್ ಸಕ್ಡಾಂ ಭಿಂಯೆಲಿಂ,

ಘೊವಾಚಿ ಪರಿಸ್ಥಿತಿ ಪಳೆವ್ನ್ ಆನೆಟ್ ಕಾಲುಬುಲಿ ಜಾಲಿ. "ಕೊಣಾಚೆಂ ಪತ್ರ್. ಕಿತೆಂ ಗಜಾಲ್?" ವಿಚಾರ್ಲೆಂ ಬಾಯ್ಲೆನ್.

"ಪತ್ರ್ ತ್ಯಾ ಬಾಸ್ಕಳ್ ಸ್ತ್ರಿಯೆಚೆಂ. ಪಾಟ್ ಮ್ಹಜಿ ತಾಣೆ ಆಜೂನಿ ಸೊಡುಂಕ್ ನಾ. ತಾಕಾ ಹಾಂವ್ ನಿರ್ನಾಮ್ ಕರುನ್ ಉಡಯ್ತೊಲೊಂ. ಮ್ಹಾಕಾ 'ಬ್ಲೆಕ್ ಮೇಯ್ಲ್ ಕರ್ತಾ ತೆಂ."

"ಕೊಣ್? ಮಿಸ್ತೆರ್ ಕಸಲೊ?" ವಿಚಾರ್ಲೆಂ ಆನೆಟಾನ್ ಲಾಗಿಂ ಯೇವ್ನ್.

"ಕೊಣ್ ಮ್ಹಣ್ ಹಾಂವ್ ತುಕಾ ಸಾಂಗೊಂ? ತೆಂ ತೆಂಚ್ ಆಮ್ಚ್ಯಾ ಸ್ಟೀವನಾಚೆಂ ನೊಯೆಲಾ. ತ್ಯಾ ದೀಸ್ ಉಭಾರ್ ಪೊಟ್ ಘೆವ್ನ್ ಮ್ಹಜ್ಯಾ ಘರಾ ಬಾಗ್ಲಾರ್ ಯೇವ್ನ್ ಆಮ್ಕಾಂ ಶಿರಾಪುನ್ ಗೆಲ್ಲೆಂ ದರಿದ್ರ್ ಭಿಕಾರಿಣ್. ತೆಂ ಜೀವ್ ಆಸಾ. ಆನಿ ತಾಕಾ ಜಾಲ್ಲೊ ಪುತ್ ತೊ ಸ್ಟೀವನಾಚೊ ಮ್ಹಣೊನ್ ಅಜ್ಯಾಚ್ಯಾ ಹಕ್ಕಾಕ್ ಝುಗಡ್ಡಿ ಮಾಂಡಾವಳ್ ತೆಂ ಕರ್ನ್ ಆಸಾ."

"ನೊಯೆಲಾ! ಸ್ಟೀವನಾಚ್ಯಾ ಪಾಟಿಕ್ ಲಾಗ್ಲ್ಲಿ ಮಾರ್ ತಿ. ತ್ಯಾ ದೀಸ ಶಿರಾಪ್ ಘಾಲ್ನ್ ಗೆಲ್ಲೆಂ ತೆಂ ಬೊಂಬಯ್ ರೇಯ್ಲ್ಲಾ ಪಾಟ್ಯಾರ್ ಜೀವ್ಘಾತ್ ಕರುನ ಮೆಲಾಂ ಮ್ಹಣ್ ತುಂ ಸಾಂಗ್ತಾಲೊಯ್. ತೆಂಚ್ ತೆಂ?" ಆನೆಟ್ ಅಜ್ಯಾಪ್ಲಿ.

"ವ್ಹಯ್. ತೆಂಚ್ ತೆಂ. ತೆಂ ಮರೊಂಕ್ ನಾ. ತೆಂ ಬೊಂಬಯಾಂತ್ ಝೊಪಡ ಪಟ್ಟೆಂತ್ ಆಪ್ಲ್ಯಾ ಪಾತ್ನಾಚ್ಯಾ ಪಿಲ್ಯಾಕ್ ಘೆವ್ನ್ ಭಿಕ್ ಮಾಗೊನ್ ಆಸ್ಲ್ಲೆಂ ಮ್ಹಾಕಾ ತವಳ್ ತವಳ್ ಪತ್ರಾಂ ಬರವ್ನ್ "ಬ್ಲೆಕ್‌ಮೇಯ್ಲ್" ಕರ್ನ್ ಭೆಷ್ವಾಯಿತ್ ಆಯ್ಲ್ಲಾಂ. ಆನಿ ಆಜ್ ತೆಂ ಬೆಂಗ್ಳುರಾಕ್ ಯೇವ್ನ್ ಪಾವ್ತೆಲೆಂ ಖಂಯ್. ಆಪ್ಲ್ಯಾ ಪುತಾಕ್ ಆನಿ ಪತಿಕ್ ಘೆವ್ನ್ ಮ್ಹಜ್ಯಾ ಆಸ್ತಿಚೆಂ ಹಕ್ಕ್ ಆಪ್ಣಾಯ್ತೆಲೆಂ ಖಂಯ್."

"ಪತಿ ಆನಿ ಪುತಾ ಸಾಂಗಾತಾ ತೆಂ ಬೆಂಗ್ಳುರ್ ಯೆತೆಲೆಂ? ತುಕಾ ತೆಂ ಪತ್ ಬರವ್ನ್ 'ಬ್ಲೆಕ್ ಮೇಯ್ಲ್' ಕರ್ತಾಲೆಂ! ಹೆಂ ಹಾವೆಂ ಆಜ್ಚ್ ಆಯ್ಕಾಲೆಂ. ಕೊಣ್ ಖಂಯ್ ತಾಚೊ ಪತಿ?"

"ತಾಕಾ ಪತಿ ಖಂಯ್ಚೊ ಮೆಳ್ತಾಲೊ? ಆಂಕ್ವಾರ್ಪಣಾರ್ ಭಷ್ಟಾಲ್ಲ್ಯಾ ಬಾಸ್ಕ ಚಲಿಯೆಕ್ ತಾಚಿ ತಸಲೊಚ್ ಬೊಂಬಯಾಂತ್ಲ್ಯಾ ವೇಶ್ಯಾ ಬಾಜಾರಾಂತ್ಲೊ ಬೇವಾರಿಸ್ ಕೊಣ್ಯಿ ಘೊವ್ ಜಾಲಾ ಆಸ್ತಾಲೊ. ಆನಿ ತಾಕಾ ಖಾವ್ನ್ ತೆಂ ಹಾಂಗಾ ಯೇವ್ನ್ ಮ್ಹಜ್ಯಾ ಆಸ್ತಿಚೆಂ ಹಕ್ಕ್ ಮಾಗ್ತೆಲೆಂ ಖಂಯ್. ಯೆಂವ್ದಿ ತೆಂ. ತಾಕಾ ಹಕ್ಕ್ ಹಾಂವ್ ದಿತಾಂ" ಮ್ಹಣಾತ್ತ್ ತೊ ಶೀದಾ ಭಿತರ್ ಗೆಲೊ, ಆನೆಟಾಕ್ ಕಿತೆಂ ಕರ್ಚೆಂ ತೆಂ ಸಮ್ಜ ಲೆಂನಾ. ತಿ ಮನುಕ್ಚ್ ಪಳೆಂವ್ಕ್ ಪಡ್ಲಿ. ಮನು ಪಯ್ಲೊಚ್ ಸಯ್ರ್ಭಯ್ರ್ ಜಾಂವ್ಚ್ಯಾ ಸ್ಥಿತೆಕ್ ಪಾವ್ಲ್ಲೊ.

"ವ್ಹಯ್ ಮಾಮ್ಮಿ" ಮ್ಹಣಾಲೊ ಮನು. "ತೆಂ ಜೀವ್ ಆಸಾ. ಡ್ಯಾಡಿನ್ ತೆಂ ಮೆಲಾಂ ಮ್ಹಣ್ ಸ್ಟೀವನಾಕ್ ಫಟಯಿಲ್ಲೊ. ಕಿತ್ಯಾಕ್ ಜರ್ ತೆಂ ಜೀವ್ ಆಸಾ ಮ್ಹಣ್ ಸಾಂಗ್ಲ್ಲೆಂ ತರ್ ಸ್ಟೀವನ್ ಸೆರಾಲಿನಾಲಾಗಿಂ ಕಾಜಾರಾಕ್ ಕಬೂಲ್ ಜಾತೊನಾ. ಡ್ಯಾಡಿಚ್ಯಾ ತ್ಯಾ ಹಿಕ್ಮತೆನಿಮ್ಮಿಂ ಸ್ಟೀವನಾಚೆಂ ಕಾಜಾರ್ ಸೆರಾಲಿನಾಲಾಗಿಂ ಜಾಲ್ಲೆಂ. ಪುಣ್ ನೊಯೆಲಾ ಮರೊಂಕ್ ನಾ. ತೆಂ ಬೊಂಬಯಾಂತ್ ಜಿಯೆತಾಲೆಂ. ತಾಕಾ ಚೆರ್ಕೊ ಭುಗೊರ್ ಜಲ್ಮಲ್ಲೊ ಖಂಯ್. ತ್ಯಾ ಭುಗ್ರ್ಯಾಕ್ ಹಾಂವ್ ವಾಡಯ್ತೆಲಿಂ ಆನಿ ಏಕ್ ದೀಸ್ ತುಜೆಸರ್ಶಿಂ ಹಕ್ಕಾಕ್ ಧಾಡ್ತೆಲಿಂ' ಮ್ಹಣ್ ಡ್ಯಾಡಿಕ್ ತೆಂ ಬೊಂಬಯ್ ಥಾವ್ನ್ ತವಳ್ ತವಳ್ ಪತ್ರಾಂ ಬರವ್ನ್ ಭೆಷ್ಟಾಯಿತ್ತ್ ಆಯ್ಲ್ಲಾಂ."

"ಮ್ಹಜ್ಯಾ ಸರ್ವೆಸ್ಪರಾ. ಅನ್ವಾರಾಂ ಯೆತಾಸ್ತಾನಾ ವಾರೆಂ ವಾದಾಳ್ ಘೆವ್ನಂಚ್ ಚಾರ್ಯಿ ದಾರಾಂತ್ಲ್ಯಾನ್ ರಿಗ್ತಾತ್. ತೆಂ ನಿಜಾಯ್ಕಿ ಜಿದ್ದಿ ಚೆಡುಂ ವ್ಹಳ್ಳೆಂ ಮ್ಹಾಕಾ ತ್ಯಾಚ್ ದಿಸಾ ಕಳ್ಲ್ಲೆಂ" ಆನೆಟ್ ಮ್ಹಣಾಲಿ.



211

“ಆಮ್ಚ್ಯಾ ಬಂಗ್ಲ್ಯಾಕ್ ಆಯಿಲ್ಲೆಂ ಆನಿ ಶಿರಾಪ್ ಘಾಲ್ನ್ ಗೆಲ್ಲೆಂ ಮ್ಹಣೊನ್ ತುಜ್ಯಾ ಪುತಾಕ್ ಸಂತತ್ ಜಾಂವ್ಚಿನಾ. ತುಜೆಂ ಸಂಪತ್ತ್ ಮುಖಾರುನ್ ವ್ಹರ್ಚ್ಯಾಕ್ ತುಜ್ಯಾ ಕುಟ್ಮಾಂತ್ ಭುರ್ಗಿಂ ಜಲ್ಮೊಂಚಿಂ ನಾಂತ್” ನೊಯೆಲಾನ್ ದಿಲ್ಲೆಂ ಅಹ್ವಾನ್ ಆನಿ ಶಿರಾಪ್ ವಿವರಾವ್ನ್ ಸಾಂಗಾಲಾಗ್ಲಿ ಆನೆಟ್. “ತುಜ್ಯಾ ಆಸ್ತಿಕ್ ಹಕ್ಕ್‌ದಾರ್ ಆಸ್ಚೊನಾ. ಆನಿ ಮ್ಹಜ್ಯಾ ಹ್ಯಾ ಪೊಟಾಂತ್ಲ್ಯಾ ಭುಗ್ರ್ಯಾಕ್ ಜನ್ಮ್ ದೀವ್ನ್ ವಾಡಯ್ತೆಲಿಂ ಆನಿ ಏಕ್ ದೀಸ್ ಆಪ್ಲ್ಯಾ ಆಜ್ಯಾಚ್ಯಾ ಹಕ್ಕಾಕ್ ಧಾಡ್ತೆಲಿಂ’ ಮ್ಹಣ್. ತಾಚೊ ಶಿರಾಪ್ ಕಸೊಯಿ ಆಮ್ಕಾಂ ಲಾಗ್ಲೊ ಪುತಾ. ತುಮ್ಕಾಂ ಸಂತತ್ ಜಾಲಿನಾ. ಆನಿ ತೆಂ ಆಜೂನಿ ಜೀವ್ ಆಸೊನ್ ಹಕ್ಕಾಕ್ ಯೆಂವ್ಚೆಂ ಪ್ರಯತ್ನ್ ಕರ್ತಾ ತರ್ ಮ್ಹಾಕಾ ಭಿರಾಂತ್ ದಿಸ್ತಾ.”

ಆನೆಟಾನ್ ಆಕ್ಲಾಸ್ ಸೊಡ್ಲೊ. ತಿತ್ಲ್ಯಾರ್ ಭಿತರ್ ಗೆಲ್ಲೊ ಗಾಬ್ರಿಯೆಲ್ ರೋಚ್ ಭಾಯ್ರ್ ಆಯ್ಲೊ ಆನಿ ಮ್ಹಣಾಲೊ ತಾಳೊ ಕಾಡುನ್ “ತುಕಾ ಭಿರಾಂತ್ ದಿಸ್ತಾ. ಕಿತ್ಯಾಕ್ ತುಂ ಸ್ತ್ರೀ ದೆಕುನ್, ಪುಣ್ ಹಾಂವ್ ಭಿಂಯೆನಾ. ಹಾಂವ್ ಸಾಮ್ಕಾರ್ ಗಾಬ್ರಿಯೆಲ್ ರೋಚ್, ಎಕಾ ಭಿಕಾರಿ ಪರ್ದೆಶಿ ಚೆಡ್ವಾಚ್ಯಾ ಭೆಷ್ಟಾವ್ಣೆಕ್ ಭಿಂಯೆವ್ನ್ ಘರಾ ಭಿತರ್ ಬಸ್ಚೊ ಮೂರ್ಖ್ ನಹಿಂ. ಮ್ಹಜಿ ಸಂಪತ್ತ್ ಅರ್ಧ್ಯಾಕ್ ಅರ್ಧ್ ಖಾಲಿ ಜಾಲಿ ಆನಿ ತೆಂ ಮ್ಹಜೆ ಥಾವ್ನ್ ಹಕ್ಕ್ ಕೋಣಾಚೆಂ ಘೆತೆಲೆಂ? ತೆಂ ಯೆಂವ್ದಿ ಮ್ಹಾಕಾ ಮುಖಾರ್. ಹಾಂವ್ ತಾಚಿ ಕುಡ್ಕ್ಯಾನ್ ಕುಡ್ಕೆ ಕರ್ನ್ ಉಡಯ್ತೊಲೊಂ. ತೆಂ ಮ್ಹಾಕಾ ಕಿತೆಂ ಮ್ಹಣ್ ಸಮ್ಜಾತಾ?

“ಹೊಗ್ಡಯಿಲ್ಲೊ ಕಿತೆಂ ತೆಂ ಹಾಂವ್ ಪಾಟಿ ಹಾಡ್ತೊಲೊಂ, ಡೆನಿಕ್ ಕಿತೆಂ ಹಾಂವ್ ಮ್ಹಜೆಂ ಸಂಪತ್ತ್ ಖಾಂವ್ಕ್ ದಿತೊಲೊಂ? ಘಾಟಾವಯ್ಲಿಂ ತೋಟಾಂ ವಿಕುನ್ ಜಾಲ್ಯಾರಿ ಹಾಂವ್ ಡೆನಿಚೆಂ ನಾಸ್ ಕರ್ತೊಲೊಂ. ಜಳಯ್ತೊಲೊಂ ತಾಚೆಂ ಪ್ರೆಸ್ಸ್ ಆನಿ ಬಂಗ್ಲೊ, ತೊ ಮ್ಹಜೆಂ ಪ್ರೆಸ್ಸ್ ಕೆದಿಂಚ್ ಆಪ್ಣಾ ತಾಬೆಂತ್ ಶಾಸ್ವಿತ್

ದವರ್ನ್ ಫೆಂವ್ಕ್ ಸಕಾಸೊನಾ. ಮನು" ಆಪಯ್ಲೆಂ ತೆಣೆ. "ಬೆಂಕಾಂತ್ ದುಡು ಪ್ರೆಸ್ಸ್ ಡೆನಿನ್ ಆಪ್ಣಾಯ್ಲಾಂ, ಆತಾಂ ಉರ್‍ಲ್ಲ್ಯಾ ಆಮ್ಚ್ಯಾ ಸಂಪತ್ತಿಚಿಂ ದಸ್ತಾವೆ ಬ್ರಾಯನಾಗೆರ್ ಆಸ್ತೆಲಿಂ. ಭಾಯ್ಸ್ ಸರ್ ಆನಿ ಗುಟ್ಟಹಳ್ಳಿಕ್ ವಚೊ ಬ್ರಾಯನಾಚ್ಯಾ ಬಾಯ್ಲೆಕ್ ಆಪವ್ನ್ ಹಾಡ್. ತಿಂ ದಸ್ತಾವೆಜಾಂ ಪಾಟಿ ಫೆವ್ನ್ ಹ ಜಾಯ್. ಮ್ಹಾಕಾ ಘಾಟಾವಯ್ಲೆಂ ತೋಟ್ ಆಡವ್ ದವರ್ನ್ ಜಾಲ್ಯಾರಿ ಡೆ ಬೂಧ್ ಶಿಕಯ್ಜಾಯ್. ತಾಕಾ ಹಾಂವ್ ಬಿಲ್ಕುಲ್ ಮ್ಹಜೆಂ ಸಂಪತ್ತ್ ಆಪ್ಣಾಂ ಸೊಡಿನಾ. ಭಾಯ್ಸ್, ಸರ್."

"ತಿತ್ಲ್ಯಾಚಿ ಕಾಂಯ್ ಗರ್ಜ್ ನಾ ಡ್ಯಾಡಿ" ಮ್ಹಣಾಲೆಂ ಲಿಡಿಯಾ ಮಾಂ ಲಾಗಿಂ. "ತೊಟಾಚಿಂ ದಸ್ತಾವೆಜಾಂಯಿ ಡೆನಿಚ್ಯಾಚ್ ತಾಬೆಂತ್ ಆಸಾತ್. ಘಾ ವಯ್ಲೆಂ ಸಂಪೂರ್ಣ್ ತೋಟಾಂಯಿ ಬ್ರಾಯನಾನ್ ಡೆನಿಕ್ ಸಮರ್ಪಿಲ್ಯಾಂತ್ ಆ ತಿತ್ಲೆಂಚ್ ನಹಿಂ ಮನೋಹರ್ ಲೊಜಿಂಗಾಚ್ಯಾ ತಕ್ಲೆರ್ 'ನೊಯೆಲಾ ಲೊಜಿಂ ಮ್ಹಳ್ಳೊ ಬೋರ್ಡ್ ಉಬ್ಯಾಳ್ತಾ. ಮ್ಹಣ್ತಾಚ್ ಮನೋಹರ್ ಲೊಜಿಂಗ್ಯಿ ಡ ಚೆಂಚ್ ಜಾವ್ನ್ ಜಾಲಾಂ. ಹ್ಯಾನಿಮಿತ್ತಿಂ ತುಮಿ ಖಂಯ್ಸರಿ ವೆಚಿ ಗರ್ಜ್ ಪಡಾನಾ."

"ಕಿತೆಂ! ತೋಟಾಂ ಆನಿ ಮನೋಹರ್ ಲೊಜಿಂಗ್ಯಿ ಡೆನಿಚಿಂ ಜಾಲ್ಯಾಂತ್ ಬಾಪಯ್-ಪುತ್ 'ಡಬ್ಬ್ ಡಬ್ಬ್' ಕರ್ನ್ ಧರ್ಣಿರ್ ಕೊಸಾಳ್ಳೆ. ಎಕ್ಲೊ ತೆವ್ ಪರ್ತಾತಾನಾ ದುಸ್ರೊ, ಹೆವ್ಕಿನ್ ಕೊಸಾಳ್ಳೊ—ಬೊಂಗಾಳೆ ಕೆಂಳ್ಬೆ ಘಡಾಯಾ ಸಮೋ ಪರ್ತಾಲ್ಲೆಬರಿ. ತಿತ್ಲ್ಯಾರ್ ದೊಗಾಂಯ್ಚ್ಯೊ ಬಾಯ್ಲೊ ಘಾಬರ್ಲ್ಯೊ. ತಾಣಿ ಕಿಂಕ್ರ ಮಾರ್ಲಿ. ನವ್ಕರ್ ಧಾಂವ್ಲೊ ಭಿತರ್ ಆನಿ ಉದಾಕ್ ಹಾಡುನ್ ಆಯ್ಲೊ ಆ ದೊಗಾಂಯ್ಚ್ಯಾ ತೋಂಡಾಕ್ ಮಾರ್ಲೆಂ. ಪಾಂಚ್ ಮಿನುಟಾಂನಿ ಬಾಪಯ್ ಪು ಸನಿನ್ ಜಾವ್ನ್ ಉಟ್ಲೆ. ತಾಂಕಾಂ ದೆಖ್ತಾನಾ 6 ಮಹಿನ್ಯಾಂಚ್ಯಾ ಟೈಫೊಯ್ಡ್ ತಾಪ ಥಾವ್ನ್ ಉಟ್‌ಲ್ಲಾ ಒಡೆಸ್ತಾಂಬರಿ ದಿಸ್ತಾಲೆ ತೆ. ಮನೋಹರ್ ರಡೊಂಕ್ ಸು ಜಾಲೊ. ಗಾಬ್ರಿಯೆಲ್ ರೋಚ್ ಆಳ್ಶ್ಯಾಬರಿ ಜಾಲ್ಲೊ. ಸಗ್ಳೆಚ್ ತೆ ಘಾಮೆವ್ನ್ ಗೆಲ್ಲೆ,

"ಮನೋಹರ್ ಪ್ರೆಸ್ಸ್, ಮನೋಹರ್ ಲೊಜಿಂಗ್, ರೋಚ್ ಎಸ್ಟೇಟ್ ಪು ಡೆನಿನ್ ಸ್ವಾಧಿನ್ ಕೆಲೆಂ! ಬೆಂಕಾಂತ್ಲೊ ದುಡು ಬ್ರಾಯನಾನ್ ಖಾಲಿ ಕೆಲೊ ಆ ಬ್ರಾಯನ್ ವೀಕ್ ಖಾವ್ನ್ ಮೆಲೊ! ಆನಿ ಭಿಕಾರಿ ಮ್ಹಾಕಾ ಕೆಲೊ! ತರ್ ಡೆನಿ ಜೀ ಆಸಾ? ತಾಣೆ ಕಿತ್ಯಾಕ್ ಜೀವ್ ಉರಂಜಾಯ್? ಮ್ಹಾಕಾ ಭಿಕಾರಿ ಕರುನ್ ತಾ ವಾಂಚಾಜಾಯ್ ಕಿತ್ಯಾಕ್?" ಗಾಬ್ರಿಯೆಲ್ ರೋಚ್ ಉಲಯ್ತಾಲೊ.

"ಹಾಂತುಂ ಡೆನಿಚಿ ಕಿತೆಂ ಚೂಕ್?" ಮ್ಹಣಾಲಿ ಜನೆಟ್. "ಡೆನಿನ್ ಕಾಂಯ್ ಆಮ್ಚೆಂ ಸಂಪತ್ತ್ ಬಲಾತ್ಕಾರಾನ್ ಅಪಹರ್ಸುಂಕ್ ನಾ. ಬ್ರಾಯನಾನ್ ತಾಚೆ ಥಾವ್

ತು ಘೆವ್ನ್ ಆಸ್ತ್ ತಾಕಾ ಅಡವ್ ಘಾಲ್ಲಿ. ವಾಯ್ದ್ಯಾ ಭಿತರ್ ಪಯ್ಸೆ ಫಾರಿಕ್ ಾಕ್ ಬ್ರಾಯನ್ ಸಕ್ಲೊ ನಾ. ತರ್ ಡೆನಿನ್ ಆಸ್ತಿ ತಾಬೆಂತ್ ಘೆಂವ್ಚೆಂ ಜಾಂವ್."

'ಛಟ್ಟ್' ಕರ್ನ್ ಬಾಯ್ಲೆಚ್ಯಾ ಕಾನ್ಸುಲಾರ್ ಏಕ್ ವ್ಹಾಜಯ್ಲೆಂ ಗಾಬ್ರಿಯೆಲ್ ಚಾನ್. "ಬಾಯ್ಲಾಂಚ್ಯಾ ಹ್ಯಾಚ್ ಬುಧಿನಿಮ್ತಿಂ ಮ್ಹಜೆ ತಸಲೆ ದಾದ್ಲೆ ಭಿಕಾರಿ ಂವ್ಕ್ ಪಾವ್ಲೆ."

"ಸಮಾ ಸಾಂಗ್ಲೆಂಯ್ ತುವೆಂ" ಮ್ಹಣಾಲಿ ಆನೆಟ್. "ತುಜೆ ತಸಲೆ ಮಾತ್ರ್ ಕಾರಿ ಜಾಲ್ಯಾತ್. ಪುರಾ ನಹಿಂ. ಕಿತ್ಯಾಕ್ ಹೆರ್ ಬುಧ್ವಂತ್ ಆಸಾತ್. ಹ್ಯಾನಿಮ್ತಿಂ ತೆ ನಾಳಾಯಿ ಭಿಕಾರಿ ಜಾಯಾಂತ್. ಬಗಾರ್ ಭಿಕಾರಿ ಆಸ್‌ಲ್ಲೆ. ಡೆನ್ ರೊಚಾಬರಿ ಿಮಂತ್ ಜಾಂವ್ಕ್ ಪಾವ್ತ್ಯಾತ್. ತುಂ ತುಕಾಚ್ ಬುಧ್ವಂತ್ ಮ್ಹಣ್ ಸಮ್ಜಾಲ್ಲ್ಯಾನ್ ಜಿ ಗತ್ ಆಜ್ ಹಿ ಜಾಲಿ. ಎಕಾ ಜುಗಾರ್‌ಖೋರ್ ಮನ್ಶ್ಯಾಕ್ ತುಜ್ಯಾ ಕಾಳ್ಜಾಂತ್ ರ್ನ್ ದವರ್ಲ್ಲೊಯ್; ಪುತಾಂಚೆರ್ ಆನಿ ಬಾಯ್ಲೆ-ಸುನೆಚೆರ್ ಸಯ್ತ್ ತುಕಾ ಪಾತ್ಯೆಣಿ ಜಾಲಿ. ಹ್ಯಾನಿಮಿಂ ಜನರಲ್ ಪಾವರ್ ಒಫ್ ಎಟೊರ್ನಿ ಬ್ರಾಯನಾಚ್ಯಾ ಂವಾರ್ ಕರ್ನ್ ದೀವ್ನ್ ಸಾಕಾ ಸಂಪೂರ್ಣ್ ಹಕ್ಕ್ ದಿಲೇಂಯ್, ಆನಿ ತಾಣೆ ಆಪ್ಲೆಂ ರ್ಕ್ ಸ್ವಾಧಿನ್ ಕೆಲೆಂ, ಜಾಯ್ ತಿತ್ಲೆಂ ಅಪಹರ್ಸಿಲೆಂ. ಆನಿ ಉರ್ಲ್ಲೆಂ ಪೆಲ್ಯಾಕ್ ಮರ್ಪಿಲೆಂ. ಚೂಕ್ ತುಜಿ. ಬಾಯ್ಲ್ ಆನಿ ಶಿಕ್ಪಿ ಸುನ್ ಆಸೊನ್‌ಯಿ ಹಕ್ಕ್ ಬೆಬ್ದ್ಯಾ ಜುಗಾರ್‌ಖೊರಾಕ್ ದೀವ್ನ್ ವಿದೇಶಾಕ್ ತುಂ ಗೆಲೊಯ್. ಬರೆಂ ಜಾಲೆಂ, ತಾಣೆ ಬೋಳಾರಾಂತ್ಲೊ ಘರ್ ಜಾಗೊ ಡೆನಿಕ್ ಅಡವ್ ದಿಲೊನಾ. ದಿಲ್ಲೊ ತರ್ ಆಮಿ ರಸ್ತ್ಯಾರ್ ಆಜ್ ನಿದಾಜಾಯ್ ಪಡ್ತೆಂ.

"ಡೆನ್ ರೋಚ್ ತುಕಾ ಕಾಂಯ್ ಲೆಖ್ತಾ? ತುಂ ಭಾರಿ ತಾಚಿ ಪಾಟ್ ಥಾಪುಡ್ತಾಯ್?"

"ಮ್ಹಾಕಾ ಕಸೊ ಲೆಖ್ತೊಲೊ ತೊ? ತುಕಾ ಕಾಂಯ್ ಸಂಬಂಧ್ ಆಸೊಂಕ್ ಪುರೊ. ಕಿತ್ಯಾಕ್ ತುಜ್ಯಾಚ್ ಅಲ್ಕುಂಜಾಚಿ ಶಿಮ್ಟಿ ತಾಚ್ಯಾ ನಾಂವಾ ಪಾಟ್ಲ್ಯಾನ್ ಆಸಾ. ಮ್ಹಣ್ತಾಚ್ ಜರ್ತರ್ ತುಕಾ ತೊ ಲೆಖ್ತಾ ಜಾಲ್ಯಾರ್ ಮ್ಹಾಕಾಯಿ ಲೆಖ್ತೊಲೊ. ಹಾಂವ್ ಕೊಣಾಯ್ಚಿಯಿ ಪಾಟ್ ಥಾಪುಡ್ತಾ ಬಗಾರ್ ನ್ಯಾಯ್ ಉಲಯ್ತಾಂ" ಇತ್ಲೆಂ ಮ್ಹಣೊನ್ ಆನೆಟ್ ಶೀದಾ ಭಿತರ್ ಗೆಲಿ.

ಬಾಪಯ್ ಪುತ್ ಸಯ್ರ್ಯ-ಭಯ್ರ್ಯ ಜಾಲ್ಲೆ. ಕರೊಡಾಂಚ್ಯೊ ಆಸ್ತಿ ಭಿಕ್ಣಾಂ ದಿಲ್ಲೆ ಬರಿ ಫುಂಕ್ಯಾ ಸವಾಯ್ ಆಪ್ಲ್ಯಾ ವೈರಿಕ್ ಬ್ರಾಯನಾನ್ ಒಪ್ಸಿಲ್ಲ್ಯೊ. ಆಜ್ ಕಿತೊ ದೆಖ್ತಾ ಗಾಬ್ರಿಯೆಲ್ ರೋಚ್? ಆಜ್ ತೊ ಆಪ್ಣಾಕ್ ಸಾವ್ಕಾರ್ ಕಸೊ

ಮ್ಹಣ್ತೊಲೊ? ಸಗ್ಳೊಚ್ ಘಾವಮಾನ್ ಮುದೊ ಜಾಲ್ಲೊ ತೊ.

"ನಾ. ಅಸೆಂ ಜಾಂವ್ಕ್ ಸಾಧ್ಯ್ನಾ. ಅಸೆಂ ಜಾಂವ್ಚೆಂ ಕಸೆಂ? 20 ಮಿಲಿಯಾಂ ಪ್ರೆಸ್ಸ್ 40 ಲಾಖಾಂಕ್ ಅಡವ್ ಘಾಲ್ತಚ್ ವಾಯ್ದೊ ಸಂಪ್ತೆಚ್ ದುಡು ಘಾರಿ ಜಾಯ್ನಾ. ತ್ಯಾ ವಖ್ತಾ ಪ್ರೆಸ್ಸ್ ಎಲವ್ ಕರ್ನ್ ಆಪ್ಲೊ ಐವಜ್ ವಚಾ ಕ ಉರ್ಲ್ಲೆಂ ಧನ್ ಧನಿಯಾಕ್ ದಿಂವ್ಚೊ ಕಾಯ್ದೊ ಆಸಾ. ತಸೆಂ ಆಸ್ತಾಂ ಡೆನಿನ್ 4 ಲಾಖಾಂಕ್ 20 ಮಿಲಿಯಾಂಚೆಂ ಪ್ರೆಸ್ಸ್ ತಾಬೆಂತ್ ಕಸೆಂ ಘೆಂವ್ಚೆಂ?"

"ಹಾಂತುಂ ತಿಚ್ ಚೂಕ್ ಜಾಲ್ಯಾ ಡ್ಯಾಡಿ. ಬ್ರಾಯನ್ ಮೆಲೊ ಮ್ಹಣ್ತಾ ಡೆನಿಕ್ ಭಾಜ್ಲ್ಲೆಂ ಮೆಳ್ಳೆಂ. ತಾಣೆ ಕೊಡ್ತಿಕ್ ಮಜತಿಕ್ ಘೆವ್ನ್ ಆಸ್ತ್ ತಾಬೆಂ ಘೆತ್ಲಿ."

"ಆಮ್ಕಾ ವಕಿಲಾಕ್ ಫೋನ್ ಕರ್ನ್ ಕೂಡ್ಲೆ ಆಪಯ್" ಮ್ಹಣಾಲ ಗಾಬ್ರಿಯೆಲ್ ರೋಚ್,

"ಸಮಾಧಾನ್ ಘೆಯಾ ಡ್ಯಾಡಿ" ಮ್ಹಣಾಲೆಂ ಲಿಡಿಯಾ. "ವಕೀಲಾಂಕ್ ಜಡ್ಜಾಂಕ್ ಕೋಣಾಕ್ ಆಪಯ್ಲ್ಯಾರಿ ಆನಿ ಕಾಂಯ್ ಉಪ್ಕಾರ್ ನಾ. ಘೆಯಾ ಹ ಪತ್ರ್ ವಾಚಾ. ಹಿಂ ದಿಸಾಳಿಂ ಸಾರ್ಕಿಂ ವಾಚಾ. ಹಾಂತುಂ ತುಮ್ಕಾಂ ಸಾರ್ಕೆ ಅರ್ಥ್ ಜಾತೆಲೆಂ" ಮ್ಹಣಾತ್ತ್ ಲಿಡಿಯಾನ್ ಸಂಬಂಧಿತ್ ಪ್ರಕರಣಾಚಿಂ ವಾತಾ ಪತ್ರಾಂ ದಿಲಿಂ,

ತಾಂತ್ಲೊ ವಿವರ್ ವಾಚುನ್ ರೋಚ್ ಧನಿ ಸಂಪೂರ್ಣ್ ಕಂಗಾಲ್ ಜಾಲ ಬ್ರಾಯನಾನ್ ಕಿತೆಂ ಕೆಲ್ಲೆಂ, ಬೆಂಕಾಂತ್ಲೊ ದುಡು ಕಸೊ ಕಾಡ್ಲ್ಲೊ, ಆಪ್ಲೊ ಬಂಗ್ಲೊ ಕಸೊ ಉಭಾರ್ಲ್ಲೊ, ಘೊಡ್ಯಾ ರೇಸಿಂತ್ ಆನಿ ಗೆಂಬ್ಲಿಂಗಾಂತ್ ಕಿತ್ಲೊ ದುಡು ಜೊಡ್ಲ್ಲೊ ಆನಿ ಹೊಗ್ಡಾಯಿಲ್ಲೊ, ರೋಚ್ ಧನಿಯಾಂಚಿ ಸಂಪತ್ತ್ ಕಸಿ ಆ ಕಸಲ್ಯಾ ಶರ್ತಾಂಚ್ಯಾ ಪ್ರೊನೋಟಾಚೆರ್ ಡೆನ್ ರೊಚಾಕ್ ಅಡವ್ ಘಾಲ್ಲಿ. ಡೆನ್ ರೊಚಾಕ್ ಬ್ರೀಫ್‌ಕೆಜಿಂತ್ ಬೊಮ್ ದವರ್ನ್ ಬ್ರಾಯನಾನ್ ಕಿತ್ಯಾಕ್ ದಿಲ್ಲೊ? ಕಸೊ ದಿಲ್ಲೊ ಆನಿ ಡೆನಿನ್ ಬ್ರಾಯನಾಕ್ ಕಸೊ ಸಾಂಪ್ಡಾಯ್ಲೊ ಆನಿ ಬ್ರಾಯನಾನ್ ಸಾಯ ನಾಯ್ದ್ ಕಿತ್ಯಾಕ್ ಖೆಲ್ಲೆಂ, ಕಸೆಂ ಖೆಲೆಂ, ಖಂಯ್ಸರ್ ಖೆಲ್ಲೆಂ ಆನಿ ತೆಂ ಖಾಂವ್ಚ್ಯಾ ಆಧಿ ತಾಣೆ ಬರಯಿಲ್ಲ್ಯಾ ಪತ್ರಾಂ ಲಿಖುನ್ ಆಸ್ಲ್ಲೆಂ...ಇತ್ಯಾದಿ ವಿವರ್ ವಾಚ್ಲ್ಲೊಚ ಗಾಬ್ರಿಯೆಲ್ ರೋಚ್ ಪರ್ತುನ್ ತಕ್ಲಿ ಗುಂವೊನ್ 'ಡಬ್ಬ್' ಕರ್ನ್ ಪರ್ತಾಲೊ,

"ಪುತಾ ಮನು" ಮ್ಹಣಾಲಿ ಆವಯ್, "ಪಯ್ಲೊಚ್ ತೊ ಕಿಡ್ನಿ ಪಿಡೆಸ್ತ್ ಆನಿ ತಾಕಾ ಪ್ರೆಶ್ಶರ್ ಆಸ್ಲ್ಲೊ. ತಾಕಾ ಚಿಕ್ಕ ಸಾಂಬಾಳ್ ಪುತಾ. ದಾಕ್ತೆರಾಕ ಹಾಡಯ್". ತಕ್ಷಣ್ ಲಿಡಿಯಾನ್ ದಾಕ್ತೆರಾಕ್ ಫೋನ್ ಕೆಲೊ. 20 ಮಿನುಟಾಂ

ದಾಕ್ತರ್ ಯೇವ್ನ್ ಪಾವ್ಲೊ; ತಾಣೆ ಗಾಬ್ರಿಯೆಲ್ ರೊಚಾಕ್ ಇಂಜೆಕ್ಷನ್ ದಿಲೆಂ ಆನಿ ಡೆನಿನ್ ಕೆಲೊ.

“ಭಿಯೆಂವ್ಚಿ ಕಾಂಯ್ ಗರ್ಜ್ ನಾ. ತೊ ಬಲಾಯ್ಕೆಂತ್ ಆಸಾ. ಮತಿಕ್ ಪಡ್ಲೆಲ್ಯಾ ಆಘಾತ್ ಧಖ್ಯಾನಿಮಿತ್ತಿಂ ತಾಚ್ಯಾ ಮಾನಸಿಕ್ ಸ್ಥಿತೆರ್ ಪ್ರಭಾವ್ ಪಡ್ಲಾ. ಥೊಡ್ಯಾ ವರಾಂನಿ ಸಾರ್ಕೊ ಜಾತೊಲೊ” ಮ್ಹಣ್ ಧಯ್ರ್ ದೀವ್ನ್ 200 ರುಪಯ್ ಘೆವ್ನ್ ಚಲ್ಲೊ.

ಹಾಂಗಾಸರ್ ಗಾಬ್ರಿಯೆಲ್ ರೊಚಾಕ್ ಸಕ್ಡಾಂ ವಾರೆಂ ಘಾಲ್ತಾಲಿಂ; ಪುಣ್ ಗಾಬ್ರಿಯೆಲ್ ರೋಚ್ ಸಯ್ರ್-ಭಯ್ರ್ ಉಲಯ್ತಾಲೊ. “ಮ್ಹಜೆಂ ಪ್ರೆಸ್ಸ್, ಮ್ಹಜೆಂ ತೋಟ್, , ಮ್ಹಜಿ ಆಸ್ತ್, ಮ್ಹಜೆಂ ಸಂಪತ್ತ್ ಮ್ಹಜೆಂ ಸರ್ವಸ್ವ್...ಹಾಂವ್ ಡೆನಿಕ್ ಜೀವಂತ್ ದವ್ರಿನಾ. ತಾಚ್ಯಾ ಸಂಪತ್ತೆರ್ ಉಜೊ ಲಾಯ್ತೊಲೊಂ. ತಾಣೆ ಬನಯ್ಲೆಂ ಬ್ರಾಯನಾಕ್. ಪ್ರೊನೋಟಾಚೆರ್ ತಸಲಿಂ ಶರ್ತಾಂ ಬ್ರಾಯನ್ ಬರೆಂವ್ಚೊ ವ್ಯಕ್ತಿ ಬಿಲ್ಕುಲ್ ನಹಿಂ; ಬಗಾರ್ ಮ್ಹಜೆಂ ಸಂಪತ್ತ್ ಅಪಹರ್ಸುಂಚೆಖಾತಿರ್ ಡೆನಿನ್ ದೆಧೆಸ್ತ್ರಾರ್ ಜಾಲ್ಲ್ಯಾ ಬ್ರಾಯನಾಕ್ ಬನಾವ್ನ್ ತಸಲಿಂ ಶರ್ತಾಂ ಮಂಜೂರ್ ಕರಯ್ಲಿಂ; ಆನಿ ಮಜ್ಬೂರಿನ್ ಬ್ರಾಯನಾನ್ ದಸ್ಕತ್ ಕೆಲ್ಲಿ. ಚೂಕ್ ಮ್ಹಜಿಯಿ ಆಸಾ. ಹಾವೆಂ ಜನರಲ್ ಪಾವರ್ ಒಫ್ ಎಟೊರ್ನಿ ದೀಂವ್ಕ್ ನಜೊ ಆಸ್ಲ್ಲೆಂ ಆನಿ ಹಾಚೊ ಫಾಯ್ದೊ ಡೆನಿನ್ ಉಟಯ್ಲೊ, ಪುಣ್ ಹಾಂವ್ ಡೆನಿಕ್ ತೆಂ ಖಾಂವ್ಕ್ ದಿಂವ್ಚೊ ನಾ. ಹಾಂವ್ ಮೆಲ್ಯಾರಿ ಕಾಂಯ್ ವ್ಹಡ್ ನಾ. ಕಿತ್ಯಾಕ್ ಆನಿ ಹಾವೆಂ ಜೀವ್ ವಾಂಚೊನ್‌ಯಿ ಕಾಂಯ್ ಫಾಯ್ದೊ ನಾ. ಮ್ಹಾಕಾ ಭಿಕಾರಿ ಕೆಲೊ ಡೆನಿನ್. ಹಾಂವ್ ಮರ್ತಾಂ. ಪುಣ್ ತ್ಯಾ ಆಧಿಂ ತಾಚೊ ನಿಸ್ಸಂತಾನ್ ಕರ್ತಾಂ” ಇತ್ಲೆಂ ಮ್ಹಣಾತ್ತ್ ತೊ ಉಟೊನ್ ಬಸ್ಲೊ.

ತಾಕಾ ಆತಾಂ ಬ್ರಾಯನಾಚ್ಯಾ ಪತ್ರಾಂತ್ಲ್ಯಾ ಉತ್ರಾಂಚೊ ನಿಯಾಳ್ ಆಯ್ಲೊ ಆನಿ ಆನಿಕಿ ಖುಬಾಳ್ಳೊ. ದಾಳಿ ಯೆಟಿಲಾಗ್ಲೊ ಬ್ರಾಯನಾಕ್. “ಮೂರ್ಖ್ ಆನಿ ಘಾತ್ಕಿ ತುಂ ಬ್ರಾಯನ್. ಮ್ಹಜೆಂ ಖಾವ್ನ್ ಆಸ್ತಾನಾ ಮ್ಹಾಕಾ ಬರೊ ಮ್ಹಣ್ತಾಲೊಯ್ ಆನಿ ಆತಾಂ ಮ್ಹಾಕಾ ಲುಟುನ್ ಭಿಕಾರಿ ಕರ್ತಚ್ ಡೆನಿ ಬರೊ ಮ್ಹಣ್ತಾಯ್. ತುವೆಂ ವಾಂಚೊಂಕ್ ಜಾಯ್ ಆಸ್ಲ್ಲೆಂ. ಹಾಂವ್‌ಚ್ ತುಕಾ ಮ್ಹಜ್ಯಾ ಹಾತಾಂನಿ ಕಾಬಾರ್ ಕಾಡ್ತೊಂ. ದಗಲ್ಬಾಜಿ ಮನ್ಶ್ಯಾ, ಮರ್ಚ್ಯಾ, ಆಧಿಂ ಸಂಸಾರಾಲಾಗಿಂ ಚೆರಾಲ್ ಕುಮ್ಸಾರ್ ಜಾವ್ನ್ ಮೆಲೊಯ್. ಆನಿ ಮ್ಹಾಕಾಯಿ ಖುರ್ಸಾಯ್ಲೊಯ್. ತುಜ್ಯಾ ಪಾತ್ಕಾಂ ಸಾಂಗಾತಾ ಮ್ಹಜ್ಯಾಯಿ ಪಾತ್ಕಾಂಚಿ ಸಂಸಾರಾಕ್ ತುವೆಂ ಪರಿಚಯ್ ಕರ್ನ್ ದಿಲಿಯ್. ಕಸಲೊ ಘಾತುಕ್ ತುಂ. ಖಂಯ್ಚೆಂ ತೆಂ ಡೆನಿಚ್ಯಾ ಹಕ್ಕಾಚೆಂ ಡೆನಿನ್ ಆಪ್ಣಾಯ್ಲ್ಯಾಂ! ತೆಂ ತಾಚ್ಯಾಯಿ ಬಾಪಾಯ್ಚೆಂ ನಹಿಂ, ತುಜ್ಯಾಯಿ ಬಾಪಾಯ್ಚೆಂ ನಹಿಂ,

ಬಗಾರ್ ಮ್ಹಜೆಂ. ಗಾಬ್ರಿಯೆಲ್ ರೊಚಾಚ್ಯಾ ಕಷ್ಟಾಂಚೆಂ ಸಂಪತ್ತ್. ಆನಿ ತೆಂ ಡೆನಿಕ್ ಹಾಂವ್ ಕಸೆಂ ಗಳ್ಸಂಕ್ ಸೊಡಿನ್? ಬಿಲ್ಕುಲ್ ನಾ. ಹಾಂವ್ ಕಸೊಯಿ ರಸ್ತ್ಯಾರ್ ಭಿಕ್ ಮಾಗೊಂಕ್ ಬಸ್ತೊಲೊಂ ಆನಿ ಡೆನ್ ತುಕಾಯಿ ಆನ್ಯೆಕ್ ಕಟ್ಟಿ ದೀವ್ನ್ ಮ್ಹಜ್ಯಾ ಸಾಂಗಾತಾಚ್ ಬಸಯ್ತೊಲೊಂ. ಇತ್ಲಂ ಹಾಂವ್ ಖಂಡಿತ್ ಕರ್ತೊಲೊಂ. ದೆವಾ ದೆವಾ, ಮ್ಹಜಿ ಆಸ್ತ್. ಮ್ಹಜಿ ಸಂಪತ್ತ್!!" ಗಾಬ್ರಿಯೆಲ್ ರೊಚಾನ್ ಹರ್ಧ್ಯಾಕ್ ಹಾತ್ ಮಾರ್ಲೆ.

ಇತ್ಲ್ಯಾರ್ ಸೆಜಾರಿ, ಆಸ್ಪಾಸ್ಚೊ ಲೋಕ್ ಕೆನಡಾ ಥಾವ್ನ್ ಪಾಟಿ ಆಯಿಲ್ಲ್ಯಾ ರೋಚ್ ಧನಿಯಾಕ್ ಭೆಟ್ ದೀಂವ್ಕ್ ಯೆಂವ್ಕ್ ಶುರು ಜಾಲ್ಲೆ. ಪುಣ್ ಭಾಯ್ರ್ ಆಂಗ್ಣಾಂತ್‌ಚ್ ನವ್ಕರ್ ತಾಂಕಾಂ ಮುಂಗಡ್ ಸೂಚನ್ ದೀವ್ನ್ ಜಾಗ್ವಣ್ ಸಾಂಗ್ತಾಲೊ: “ಧನಿ ಭಾರಿಚ್ ಬಿಗ್ಡೊನ್ ಆಸಾತ್. ಚಿಕ್ಕೆ ಸಮಾಧಾನೆನ್ ಉಲಯಾ” ಮ್ಹಣ್.

ಪುಣ್ ಆಯಿಲ್ಲ್ಯಾಂಕ್ ತಿತ್ಲ್ಯಾರ್‌ಚ್ ಸಮ್ಜಾತಾಲೆಂ. ಬೆಂಗ್ಳುರ್ ಪಾವ್‌ಲ್ಲೆಚ್ ರೋಚ್ ಧನಿಯಾಂಕ್ ಕಸಲೆ ಘಡ್ಗಡೆ ಪಡ್ಲ್ಯಾತ್ ಮ್ಹಣ್, ದೆಕುನ್ ಥೊಡೆ ಆಂಗ್ಣಾ ಥಾವ್ನಂಚ್ ಪಾಟಿ ಗೆಲೆ ಆನಿ ಖಾಸ್ ಥೊಡೆ ಭಿತರ್ ರಿಗ್ಲೆ. ಪುಣ್ ರೋಚ್ ಧನಿ ಕೊಣಾಯ್‌ಲಾಗಿಂ ಕಿತೆಂಯಿ ಉಲಂವ್ಕ್ ಸಕ್ಲೆನಾಂತ್. ತಾಂಚಿ ಮಾನಸಿಕ್ ಸ್ಥಿತಿ ಎಕ್ದಮ್ ಗಂಭೀರ್ ಜಾವ್ನ್ ಗೆಲ್ಲಿ. ಆನಿ ಆತಾಂ ತೆ ಎಕಾಚ್ ಉದ್ದೇಶಾಚೆರ್ ಆಸ್‌ಲ್ಲೆ: ಡೆನಿಚೆಂ ನಾಸ್ ಕರ್ಚ್ಯಾಕ್.

ಆಯಿಲ್ಲ್ಯಾ ಸಯ್ರ್ಯಾಂಕ್ ಲಿಡಿಯಾನ್ ಹಾತ್‌ಭಾಸೆನ್‌ಂಚ್ ಪಾಟಿ ವಚೊಂಕ್ ಸೂಚನ್ ದಿಲೆಂ. ಕಾರಣ್ ಸರ್ವಾಂಕ್ ಕಳಿತ್ ಆಸ್‌ಲ್ಲ್ಯಾನ್ ಆಯಿಲ್ಲೆ ಭೆಟೆದಾರ್ ಪಾಟಿ ಗೆಲೆ. ಗಾಬ್ರಿಯೆಲ್ ರೋಚ್ ಆಜ್ ಪಿಸ್ಯಾಂಪರಿ ಜಾಲ್ಲೊ, ಕಿತೆಂ ಕರ್ಚೆಂ ಮ್ಹಳ್ಳೆಂ ತಾಕಾ ಸಮ್ಜಾಲೆಂನಾ. ಉಟ್ಲೊ ತೊ ಆನಿ ಭಾಯ್ರ್ ಸರ್ನ್ ಕಾರ್ ತಾಣೆ ಸ್ಟಾರ್ಟ್ ಕೆಲೆಂ.

“ಖಂಯ್ ವೆತಾಯ್ ಡ್ಯಾಡಿ?” ವಿಚಾರ್ಲೆಂ ಮನುನ್.

“ಹಾಂವ್ ಯುವ್ಕೊಂಡಾಕ್ ವೆತಾಂ. ಖುಶಿ ವ್ಹರ್ತ್ಯಾಯ್ ತರ್ ತುಂಯಿ ಯೆ.” ಮ್ಹಣಾಲೊ ಬಾಪಯ್.

“ವಚ್‌ರೆ ಪುತಾ” ಮ್ಹಣಾಲಿ ಆನೆಟ್ ಪುತಾಕ್, “ಕಾಂಯ್ ತೊ ರಾಗಾಚ್ಯಾ ಆವೇಶಾರ್ ಆತಾಂ ಕೊಣಾಚೆಂಯಿ ವಚೊನ್ ಪಡೊಂಕ್ ಆಸಾ. ವಚ್ ಆನಿ ಡ್ರಾಯ್ವಿಂಗ್ ತುಂ ಕರ್. ಡ್ಯಾಡಿಚಿ ತಕ್ಲಿ ಸಾರ್ಕಿ ನಾ. ತೊ ಕಾರ್ ಖಂಯಿ ವ್ಹರ್ನ್ ಆದ್ಳಾಯ್ತ್.”

ತಕ್ಷಣ್ ಮನುಯಿ ಉಟ್ಲೊ. ಆನಿ ಬಾಪಾಯ್‌ಸಂಗಿಂ ಕಾರಾರ್ ಬಸ್ಲೊ. ಕಾರ್

ತಾಣೆಂಚ್ ಡ್ರೈವ್ ಕೆಲಂ.

"ಮನೋಹರ್ ಲೊಜಿಂಗಾಕ್ ವ್ಹರ್" ಮ್ಹಣಾಲೊ ಗಾಬ್ರಿಯೆಲ್ ರೋಚ್. ಮನುನ್ ಕಾರ್ ಮಲ್ಲೇಶ್ವರಮ್ 18ವ್ಯಾ ಕ್ರೊಸಾಕ್ ವ್ಹೆಲೆಂ. ಕಾರಾರ್ ಥಾವ್ನಂಚ್ ಬಾಂಧಾಪ್ ಚೊಯ್ಲೆಂ ತಾಣೆ. ಮನೋಹರ್ ಲೊಜಿಂಗ್ ಮ್ಹಣ್ ಬೋರ್ಡ್ ಆಸ್ಲ್ಲ್ಯಾ ಜಾಗ್ಯಾರ್ ವ್ಹಡ್ಲೊ ಜಯ್ತ್ ನೊಯೆಲಾ ಲೊಜಿಂಗ್ ಮ್ಹಳ್ಳೊ ನಾಜೂಕ್ ಆಕರ್ಷಿಕ್ ಬೋರ್ಡ್ ಸೊಭ್ತಾಲೊ. ರೋಚ್ ಧನಿಯಾಂಕ್ ಕಾನ್ಪಟ್ಯಾಕ್ ಮಾರ್ಲ್ಲೆ ಬರಿ ಜಾತಾಲೆಂ. ಕಾರ್ ರಾವವ್ನ್ ದೊಗಾಯಿ ಬಾಂಧ್ಪಾಕ್ ಪ್ರವೇಶ್ ಜಾಲೆ. ಕೌಂಟರಾರ್ ವೆಗ್ಳೊಚ್ ಮನಿಸ್ ಸುಟ್-ಟಾಯ್ ಮಾರ್ನ್ ಬಸ್ಲ್ಲೊ ದೆಖ್ಲೆಂ ತಾಣೆ. ಹೊ ಡೆಸಿಚೊ ಮನಿಸ್ ಮ್ಹಳ್ಳೆಂ ಕಳ್ಳೆಂ ತಾಂಕಾಂ. "ಹಾಂವ್ ಚಿಂತಾಂ ತುಕಾ ಆಮ್ಚಿ ವಳಕ್ ಮೆಳ್ಳಿ ಮ್ಹಣ್" ಉಲಯ್ಲೊ ಗಾಬ್ರಿಯೆಲ್ ರೋಚ್.

"ವಳ್ಕಿಂತ್ ಕಾಂಯ್ ಫರಕ್ ಪಡಾನಾ ಮಿ। ರೋಚ್" ಮ್ಹಣಾಲೊ ಕೌಂಟರ್ ಕ್ಲಾರ್ಕ್. "ಹಾಂವ್ ವಳಕ್ ನಾತ್ಲ್ಲ್ಯಾಂಚಿ ಹಾಂಗಾ ವಳಕ್ ಕರುಂಕ್‌ಚ್ ಬಸ್ಲ್ಲಾಂ; ಸಾಂಗ್ ಕಿತೆಂ ಸೇವಾ ದೀಂವ್ ಹಾಂವ್ ತುಮ್ಕಾಂ?"

"ತುಜೊ ಮೆನೆಜರ್ ಖಂಯ್ ಆಸಾ?"

"ಭಿತರ್ ತಾಚ್ಯಾ ಕೆಬಿನಾಂತ್ ಆಸಾ. ಆಪಂವ್ ವ ತುಮಿ ಥಂಯ್ ವೆತಾತ್?"

"ಆಮಿ ಥಂಯ್ಸರ್ ವೆತಾಂವ್"

"ತ್ಯಾ ಕುಶಿನ್ ವಚಾ. ಉಜ್ವ್ಯಾಕ್ ತಾಚೆಂ ಕೆಬಿನ್ ವಯ್ರ್ ಮೆನೆಜರ್ ಮ್ಹಣ್ ಲಿಖ್ಲ್ಲಾಂ."

"ತುಂ ಮ್ಹಜ್ಯಾ ಲೊಜಿಂಗಾಂತ್ಲೆ ವ್ಯವಸ್ಥಾ ರಸ್ತಿ ಮ್ಹಾಕಾ ದಾಕಯ್ತಾಯ್?"

"ಮಾಫ್ ಕರ್ ಮಾನೆಸ್ತಾ, ತುಜೆಂ ಲೊಜಿಂಗ್ ಎಕಾ ಕಾಳಾರ್ ಆಸ್ಲ್ಲೆಂ ಜಾಂವ್ಯ್ ಪುರೊ. ಪುಣ್ ಆತಾಂ ಹಾಂವ್ ಸಮ್ಜಾತಾಂ ತುಮಿ ಸೀದಾ ಭಿತರ್ ಯೆಂವ್ಚೆ ಆಧಿಂ ಬಾಂಧ್ಪಾ ವಯ್ಲೊ ಬೋರ್ಡ್ ವಾಚುಂಕ್ ನಾ ಮ್ಹಣ್. ಹೆಂ "ನೊಯೆಲಾ ಲೊಜಿಂಗ್" ಕಳ್ಳೆಂಮು? ಆಮ್ಕಾಂ ಪಾಗ್ ಡೆನ್ ರೋಚ್ ಸಾಯ್ಬ್ ದಿತಾ. ದೆಕುನ್ ಆಮಿ ತುಮ್ಚಿ ಧಮ್ಕಿ ಸ್ವೀಕಾರ್ ಕರಿನಾಂವ್" ಮ್ಹಣಾಲೊ ಕೌಂಟರ್ ಕ್ಲಾರ್ಕ್.

ತಿತ್ಲ್ಯಾರ್ ಬಾಪಯ್ ಪುತ್ ಸೀದಾ ಮೆನೆಜರಾಚ್ಯಾ ಕೆಬಿನಾಕ್ ಗೆಲೆ. ಥಂಯ್ಸರ್ ಮೆನೆಜರ್‌ಯಿ ನವೊಚ್. ಆಧ್ಲೆ ನವ್ಕರ್ ಬೋವ್ ಥೊಡೆ ಮಾತ್ರ್ ಆಸ್ಲ್ಲೆ.

"ಬಸಾ" ಮ್ಹಣಾಲೊ ಮೆನೆಜರ್. "ಕಿತೆಂ ಮಜತ್ ಕರುಂ ತುಮ್ಕಾಂ?"

"ಮ್ಹಾಕಾ ಹೆಂ ಕಾಂಯ್ ಸಮ್ಜಾನಾ. 2-3 ಮಹಿನ್ಯಾಂ ಭಿತರ್ ಹೆಂ ಕಸೆಂ ಆಸೆಂ ಜಾಲೆಂ! ಹೆಂ ಮ್ಹಜೆಂ ಸಂಪತ್ತ್" ಮ್ಹಣಾಲೊ ಗಾಬ್ರಿಯೆಲ್ ರೋಚ್.

“ರಾಜಾಂವ್ ವಾಜ್ಬಿ ತುಜೆಂ. ಪುಣ್ ಕರ್ಯೆತಾ ಕಿತೆಂ? ಕಾಳ್ ತಸೊ.”

“ಮ್ಹಾಕಾ ಅಕ್ಮ್ರಾನ್ ಕರ್ತಾಯ್?”

“ತುಂ ತೆಂ ಕಸೇಂಯ್ ಸಮ್ಜೊನ್ ಘೆ. ತುವೆಂ ತೆಂ ಚಿಂತುನ್ ಆಪ್ಣಾಯಿಲ್ಲ್ಯಾಂತ ಆಸಾ. ಹಾಂವ್ ಡೆನ್ ರೋಚ್ ಸಾಯ್ಬಾಚ್ಯಾ ಧನಿಕ್ಪಣಾಚೊ ಕಾಮೆಲಿ. ಆಯಿಲ್ಲ್ಯಾ ಗ್ರಾಯ್ಕಾಂಚ್ಯೊ ಗರ್ಜೊ ತಿರ್ಸುಂಕ್ ಬಸ್ಲಾಂ.“ ಮ್ಹಣಾಲೊ ಮೆನೆಜರ್.

“ತರ್ ಆಮಿ ವೆತಾಂವ್. ಆಮ್ಚಿ ಗರ್ಜ್ ಜಾಲಿ.” ಮ್ಹಣಾತ್ತ್ ಬಾಪಯ್-ಪುತ ಉಟ್ಲೆ. ಭಂವ್ತಣಿ ನದರ್ ಮಾರ್ನ್ ಮೆಟಾಂ ದೇಂವೊನ್ ಸೀದಾ ಭಾಯ್ರ್ ಆಯ್ಲ ನೊಯೆಲಾ ಲೊಜಿಂಗ್ ಜಾವ್ನ್ ಬದಾಲ್ಲ್ಯಾ ಆಪ್ಲ್ಯಾ ಮನೋಹರ್ ಲೊಜಿಂಗಾಂತ ಆಪ್ಣಾ ಖಾತಿರ್ ಕಾಂಯ್ ಉರೊಂಕ್ ನಾ ಮ್ಹಳ್ಳಿ ಖಾತ್ರಿ ತಾಕಾ ಜಾಲಿ.

“ಮನು ಕಾರ್ ಚಿಕ್ಮಗ್ಳುರ್ ವ್ಹರ್. ಮ್ಹಾಕಾ ತೊಟಾಂ ಪಳೆಜಾಯ್.” ಮ್ಹಣಾಲೊ ಬಾಪ್. ಮನುನ್ ಕಾರ್ ಘಾಟಾಕ್ ಧಾಂವ್ಡಾಯ್ಲೆಂ. ಅರ್ಧ್ಯಾವಾಟೆಂ ರಾತ್ ಜಾಲಿ. ತೆ ಎಕಾ ಹೊಟೆಲಾಂತ್ ವಸ್ತಿ ಘೆವ್ನ್ ರಾವ್ಲೆ. ಉಜ್ವಾಡ್ತಚ್ ಪರತ್ ಪಯ್ಣಾಕ್ ಲಾಗ್ಲೆ. ಘಾಟಾರ್ ಪಾವ್ತಾನಾ ಕಿತೆಂ ತೆ ದೆಖ್ತಾತ್. ಥಂಯ್ಸರ್ ಡೆನಿಚೆ ಕಾರ್ಬಾರ್ ಚಲ್ತಾಲೆಂ. ತೊಟಾಂತ್ಲೊ ಬಂಗ್ಲೊ ಡೆನಿನ್ ಪರ್ತುನ್ ಘಾಲ್ಲೊ, ತ್ಯಾ ಜಾಗ್ಯಾರ್ ಆನ್ಯೆಕಾ ಬಂಗ್ಲ್ಯಾಕ್ ಬುನ್ಯಾದ್ ಘಾಲ್ಲಿ.

ಕೊಂಟ್ರೆಕ್ಟರ್ ಬಾಂಧ್ಪಾಚ್ಯಾ ಕಾಮಾಕ್ ಸಾಹೆತ್ ಹಾಡ್ನ್ ರಾಸ್ ಕರ್ತಾಲೆ ಥೊಡೆ ವಾವ್ರಾಡಿ ಗಡಿಚೆಂ ಲಾಂಬ್ ಪಾಜೆ ಘಾತರ್ ಪುರ್ನ್ ಕಾಂಟ್ಯಾಂಚ್ಯಾ ಸರಿಯಾಂ ಚಿ ವೋಯ್ ಕರ್ತಾಲೆ. ತೊಟಾಚೊ ರೈಟರ್ ಬಲ್ತೊಚ್ ಆಸ್‌ಲ್ಲೊ. ಪುಣ್ ಆಳ್ ತೆಚ ಆಸ್‌ಲ್ಲೆ. ತೊಟಾಚ್ಯಾ ಪ್ರವೇಶ್ ಜಾಗ್ಯಾರ್ “ನೊಯೆಲಾ ಕೊಫಿ ಟೀ ಎಂಡ್ ರಬ್ಬರ ಎಸ್ಟೇಟ್” ಮ್ಹಳ್ಳೆ ಬೋರ್ಡ್ ಉಮ್ಕ್ಯಾಳಾಯಿಲ್ಲೆ. ಗಾಬ್ರಿಯೆಲ್ ರೊಚಾಚ್ಯಾ ದೊಳ್ಯಾಂ ತ್ಲ್ಯಾನ್ ಕಿಟಾಳಾಂ ಉಸಾಳ್ತಾಲಿಂ, ಮನುಚೆ ಹಾತ್ ಪಾಂಯ್ ಕ್ರೊಧಾನ್ ಕಾಂಪ್ತಾ ಲೆ. ತೆ ಸೀದಾ ಭಿತರ್ ಗೆಲೆ. ತಾಂಚೆ ಆಧ್ಲೆ ಆಳ್ ಮಾಜಿ ಧನ್ಯಾಂಕ್ ಪಳೆವ್ನ್ ಧಾಂವೊನ್ ಆಯ್ಲೆ.

“ಹೆಂ ಕಿತೆಂ ಚಲ್ತಾ ಹಾಂಗಾ ಬೈರಾ?” ವಿಚಾರ್ಲೆಂ ಗಾಬ್ರಿಯೆಲ್ ರೊಚಾನ್.

“ಕಿತೆಂ ಸಾಂಗ್ಚೆಂ ಧನ್ಯಾ? ನವೊಚ್ ಸಾವ್ಕಾರ್ ಆಯ್ಲೊ. ಸೊಭಿತ್ ಎಕಾ ಗಾಡಿ ಯೆರ್. ಸಾಂಗಾತಾ ತೆಗ್ ಪೊಲಿಸ್ ಆನಿ ಕೊಡ್ತಿಚೆ ಮನಿಸ್ ಆಸ್‌ಲ್ಲೆ, ವೊ ಥಂಯ್ ಪಳೆ ವೊಣ್ದಕ್ ನೊಟಿಸ್ ಲಾಗಯ್ಲ್ಯಾಂ, ತೆಂ ಲಾಗವ್ನ್ ಹೆಂ ತೊಟ್ ಆಜ್ ಥಾವ್ನ್ ಹ್ಯಾ ಧನ್ಯಾಚೆಂ. ಹೊ ತುಮ್ಚೊ ಧನಿ”. ಮ್ಹಣ್ ಸಾಂಗೊನ್ ಮೆನೆಜರ್ ರೈಟರಾಬಾಲಾಗಿಂ ಥೊಡೊ ವೇಳ್ ಸಂವಾದ್ ಚಲವ್ನ್ ಪಾಟಿ ಗೆಲ್ಲೆ.

ಪಾಪ್ ಆನಿ ಶರಾಪ್
ವಿಕ್ಟರ್ ರೊಡ್ರಿಗಸ್ ಮಂಗಳೂರ್

212

"ದುಸ್ರೆ ದೀಸ್ ನವೊ ಧನಿ ಆನಿ ಸಭಾರ್ ನವೆ ಮನಿಸ್ ಯೇವ್ನ್ ಬಂಗ್ಲೊ ಆಡ್ ಘಾಲ್ನ್ ಧರ್ಣಿ ಸಮಾ ಕೆಲೊ ಆನಿ ನವೊಚ್ ಬಾಂಧುಂವ್ಕ್ ಎಕಾ ಕೊಂಟ್ರೆಕ್ಟರಾಕ್ ಒರ್ಡರ್ ದಿಲೆಂ" ಮುಖಾರುನ್ ಸಾಂಗ್ಲೆಂ ಭೈರಾನ್ ಗಾಬ್ರಿಯೆಲ್ ರೊಚಾಕ್. "ಆತಾಂ ತೆಂ ಕಾಮ್ ಕರ್ತಾತ್. ಆಮ್ಕಾಂ ಮಜೂರಿ ಚಡ್ ಕೆಲ್ಯಾ. 'ಸರ್ವ್ ಆಳಾಂಚಿಂ ಕೊಲ್ವಾಚಿಂ ಘರಾಂ ಕಾಡ್ನ್ ನವ್ಯಾಚ್ ನಳ್ಯಾಂಚ್ಯೊ ಚಾಲಿ ಕರ್ನ್ ದಿತಾಂ' ಮ್ಹಳಾಂ ನವ್ಯಾ ಧನಿಯಾನ್, ಆನಿ ಮ್ಹಸ್ತ್ ನವೆ ಆಳ್'ಯಿ ತಾಣೆ ಕೂರ್ಗಾ ಥಾವ್ನ್ ಹಾಡಯ್ಲ್ಯಾತ್. ಹಾಂಗಾಚ್ಯಾ ಥೊಡ್ಯಾ ಆಳಾಂಕ್ ಕೂರ್ಗಾಕ್ ವ್ಹೆಲಾಂ. ಕಾರಣ್ ಡೆಸ್ ಸಾಯ್ಬಾಕ್ ಕೂರ್ಗಾಂತ್‌ಯಿ ಭಾರಿಚ್ ವ್ಹಡ್ ತೋಟಾಂ ಆಸಾತ್ ಖಂಯ್. ಆತಾಂ ಆಮ್ಚ್ಯಾ ನವ್ಯಾ ಘರಾಂಚ್ಯಾ ಬಾಂಧ್ಪಾಚ್ಯಾ ಕಾಮಾಚಿ ತಯಾರಿ ಚಲ್ತಾ. ನವೊ ಧನಿ ಭಾರಿ ಬರೊ ಮೊಗಾಳ್ ಮನಿಸ್."

"ತೊಂಡ್ ಧಾಂಪ್" ಮ್ಹಣಾಲೊ ಗಾಬ್ರಿಯೆಲ್ ರೋಚ್. "ನವೊ ಬರೊ ಆನಿ ಹಾಂವ್ ಕಿತೆಂ ಖೊಟೊ ಜಾವ್ನಾಸ್‌ಲ್ಲೊಂ?"

"ತಸೆಂ ನಹಿಂ ಧನಿಯಾ. ಹಾವೆಂ ವ್ಹಾಕಾ [illegible] ಸಾಂಗ್ಲೆಂ ಪುಣ್ ತೊ ತುಮ್ಚೆ ಪ್ರಾಸ್‌ಯಿ ಬರೊ" ಮ್ಹಣಾಲೊ ಭೈರಾ ಆನಿ ಭಾಯ್ರ್ ಗೆಲೊ.

ಬಾಪಯ್-ಪುತ್ ಥಂಡ್ ಜಾವ್ನ್ ಗೆಲ್ಲೆ. ತಾಂಚಿಂ ಭಗ್ಣಾಂ ಆಜ್ ತೆ [illegible] ಜಾಣಾಂತ್. ಬ್ರಾಯನಾಚೆರ್ ವಿಶ್ವಾಸ್ ದವರ್ನ್ ಬ್ರಾಯನಾನ್ಂಚ್ ತಾಂಕಾಂ ಆಜ್ ಭಿಕಾರಿ ಕೆಲೆಂ. ಪುಣ್ ಆತಾಂ ತೆ ಬ್ರಾಯನಾಕ್ ಕಾಂಯ್ ಕರೆ [illegible] ನಾತ್‌ಲ್ಲೆ. ಕಿತ್ಯಾಕ್ ತೊ ಮರಣ್ ಪಾವ್‌ಲ್ಲೊ.

‡ ‡ ‡ ‡ ‡ ‡

ಬ್ರಾಯನಾಚೊ 30 ಲಾಖಾಂಚೊ ನವೊ ಬಂಗ್ಲೊ ತಯಾರ್ ಜಾವ್ನ್ ಯೆತಾಲೊ, ಪುಣ್ ಕೊಂಟ್ರೆಕ್ಟರಾಕ್ ಪಯ್ಶೆ ದಿಂವ್ಕ್ ಬಾಕಿ ಆಸ್ಲೆಲ್ಯಾನ್ ಬಾಂಧ್ಪಾಚೆಂ

ಕಾಮ್ ತಾಣೆ ರಾವಯಿಲ್ಲೆಂ, ಆನಿ 3.5 ಲಾಖ್ ರುಪಯ್ ಕೊಂಟ್ರೆಕ್ಟರ
ಬ್ರಾಯನಾನ್ ದೀಂವ್ಕ್ ಬಾಕಿ ಆಸ್‌ಲ್ಲೊ.

ಚಿಕ್‌ಮಗ್ಳುರ್ ಥಾವ್ನ್ ಭಾಯ್ರ್ ಸರ್‌ಲ್ಲೆ ರೋಚ್ ಧನಿ ಶೀದಾ ಬೆಂಗ್ಳುರ್ ಪ
ಆಯ್ಲ್ಲೆ. “ಹಾಂವ್ ಬ್ರಾಯನಾಚೊ ಬಂಗ್ಲೊ ತಾಬೆಕ್ ಘೆತಾಂ, ತಾಣೆ ಮ್ಹಾ
ಲುಟ್ಲಾ” ಮ್ಹಣಾಲೊ ಗಾಬ್ರಿಯೆಲ್ ರೋಚ್ ಪುತಾಲಾಗಿಂ.

“ಆಮಿ ಗುಟ್ಟ ಹಳ್ಳಿಕ್ ವಚೊನ್ ಬ್ರಾಯನಾಚ್ಯಾ ಬಾಯ್ಲೆಕ್ ಮೆಳಾ
ಹ್ಯಾವಿಷಿಂ ಅಭಿಪ್ರಾಯ್ ಘೆವ್ಯಾಂ” ಮ್ಹಣಾಲೊ ಮನು, ಆನಿ ತೆ ಶೀದಾ ಗುಟ್ಟಹಳ್ಳಿ
ಗೆಲೆ. ಆಯ್ತಾರ್ ಜಾಲ್ಲ್ಯಾನ್ ಸರ್ವಾಂ ಘರಾಚ್ ಆಸ್‌ಲ್ಲಿಂ. ಬ್ರಾಯನಾಚಿ ಬಾಯ
ರೋಚ್ ಧನಿಯಾಂಕ್ ಪಳೆವ್ನ್ ತಕ್ಲಿ ಬಾಗಾಯ್ಲಾಗ್ಲಿ.

“ಆಮಿ ಸಮ್ಜಾತಾಂವ್, ಬ್ರಾಯನಾನ್ ಖಾಂವ್ಕ್ ದಿಲ್ಲ್ಯಾ ಹಾತಾಕ್ ಘಾ
ಮಾರ್ಲೊ ಮ್ಹಣ್.”

“ತಿ ಸಗ್ಳಿ ಡೆನ್ ರೊಚಾಚಿ ಚಾಲ್. ತಾಚಿ ಖೆಳ್ ತೆ” ಮ್ಹಣಾಲಿ ಬ್ರಾಯನಾ
ಬಾಯ್ಲ್ ಕೆರೊಲಿನ್.

“ತಾಚಿ ಕಸೆ ಚಾಲ್-ಖೆಳ್ ಜಾತಾತ್? ಚೂಕ್ ಹಿ” ಮ್ಹಣಾಲೊ ಮಧೆಂ
ಕೆರೊಲಿನಾಚೊ ಜಾಂವಯ್.

“ಚೂಕ್ ಆಸಾ, ಡೆನಿನ್ ಬ್ರಾಯನಾಕರ್ವಿ ಪ್ರೊನೋಟ್ ಬರವ್ನ್ ಘೆತ
ರೀತ್ ಶಿಂತ್ರ್ಯಾಳಿ. 20 ಮಿಲಿಯಾಂಚೆಂ ಪ್ರೆಸ್ಸ್ 40 ಲಾಖಾಂಕ್ ಆಡವ್ ಘೆ
ರೀಣ್ ಮಾಯ್ದ್ಯಾರ್ ಫಾರಿಕ್ ಕರುಂಕ್ ಚುಕ್ಲ್ಯಾ ವಖ್ತಾ ಸಗ್ಳೆಂ ಪ್ರೆಸ್ಸ್ ಆಪ್ಣಾಚ
ಹಕ್ಕಾಚೆಂ ಮ್ಹಣ್ ಕಸಂ ತಾಣೆ ಬರವ್ನ್ ಘೆತ್ಲೆಂ. ತಾಕಾ 40 ಲಾಖ್ ರುಪಯ
ಮಾಯ್ದ್ಯಾ ಭಿತರ್ ಪಾವಿತ್ ಕರುಂಕ್ ಬ್ರಾಯನ್ ಸಕ್ಲೊನಾ ಮ್ಹಣ್ತಾಚ್ ಡೆನಿ
ಕರ್ತವ್ಯ ಜಾವ್ನಾಸಾ ಬ್ರಾಯನಾಕ್ ಜಾಗ್ವಣೆ ಪತ್ರ್ ದಿಂವ್ಚೆಂ. ಕಾಯ್ದ್ಯಾ ಖಾ
ತೀನ್ ನೋಟಿಸಾಂ ಸೊಡ್ತಾಚ್ ತಾಣೆ ಎಲಮೆಕ್ ಉಲೊ ದಿಂವ್ಚೊ ಆನಿ ಪ್ರೆಸ್ಸ್ ಎಲಮ
ಕರ್ಚೆಂ, ಎಲಮಾರ್ ಲಾಭ್ಲೆಲ್ಯಾ ದುಡ್ವಾಂತ್ಲೆ ಆಪ್ಲೆ ಪಯ್ಶೆ ವಜಾ ಕರುನ್ ಉರ
ಪಾಟಿ ದಿಂವ್ಚೆ. ಪುಣ್ ತಾಣೆ ಅಸೆಂ ಕೆಲೆಂನಾ. ಬಗಾರ್ ಮಾಯ್ದ್ಯಾಕ್ ಚುಕ್ಲ್ಯಾ
ಪ್ರೆಸ್ಸ್ [illegible] ಹಕ್ಕಾಚೆಂ ಜಾವ್ನಾಸೊನ್ ತೆಂ ಪಾಟಿ ಘೆಂವ್ಚೊ ಅಧಿಕಾ
ಬ್ರಾಯನಾಕ್ [illegible] ಲಿಖುನ್ ಘೆತ್ಲೆಲೆಂ ರಾಜಾಂವ್‌ಗಿ?” ಉಲಯ್ಲಿ ಕೆರೊಲಿನ

“ಚೂಕ್ ಸಮ್ಜಲ್ಯಾಯ್ ಮಾಮ್ಮಿ ತುಂ” ಮ್ಹಣಾಲೊ ಜಾಂವಯ್, “ಜಾ
ಡೆನಿಚಿ ನಹಿಂ ಬಗಾರ್ ಡ್ಯಾಡಿಚಿ (ಬ್ರಾಯನಾಚಿ). ಬರವ್ನ್ ಘೆತೊಲೊ ವ್ಯಕ್ತಿ ಕಿತೆಂ
ಶರ್ತಾಂ ಆಪ್ಲ್ಯಾ ಪ್ರೊನೋಟಾಚೆರ್ ಬರವ್ನ್ ಘೆತಾ. ಪುಣ್ ದಸ್ಕತ್ ಕರ್ತಲ

ಕ್ತಿನ್ ತಿಂ ಶರ್ಥಾಂ ವಾಚುನ್ ಸವ್ಜೊನ್ ಫೆಂವ್ಕ್ ಜಾಯ್. ಡ್ಯಾಡಿನ್ ತಸೆಂ ರೆಂ ನಾ. ಡೆನ್ ರೊಚಾಚ್ಯಾ ಶರ್ಥಾಂಕ್ ತಾಣೆ ದಸ್ಕತ್ ಕೆಲಿ. ಪಾಟಿ–ಫುಡೆಂ ಪಳೆ ಸ್ತಾಂ. ಕಿತ್ಯಾಕ್ ತಿ ಆಸ್ತ್ ಡ್ಯಾಡಿಚಿ (ಬ್ರಾಯನಾಚಿ) ನಹಿಂ, ಪೆಲ್ಯಾ ಧನಿಯಾಚಿ. ಕಾಂತ್ಲೊ ಲಾಖಾಂ–ಲಾಖಾಂನಿ ದುಡು ಕಾಡ್‌ಲ್ಲೊ ತೊ ಡ್ಯಾಡಿಚೊ ನಹಿಂ. ಪೆಲ್ಯಾ ನಿಯಾಚೊ. ತರ್ ಡ್ಯಾಡಿಕ್ ಡೆನಿಚ್ಯಾ ಕಸಲ್ಯಾಯಿ ಶರ್ಥಾಂಕ್ ಕಬೂಲ್ ಜಾಂವ್ಚ್ಯಾಕ್ ೂಕ್ ಕಿತ್ಯಾಚೆಂ? ತಾಕಾ ಒಟ್ಟಾರೆ ದುಡು ಜಾಯ್ ಆನಿ ತಾಕಾ ಭಿರಾಂತ್ ನಾತ್ಲಿ. ತ್ಯಾಕ್ ಧನಿಯಾನ್ ದಸ್ಕತ್ ಕರುನ್ ದಿಲ್ಲ್ಯೊ ಬ್ಲೆಂಕ್ ಚೆಕ್ಕ ತಾಚೆಲಾಗಿಂ ಆಸ್‌ಲ್ಲ್ಯೊ. ನಿಯಾನ್ ದಿಲ್ಲಿ ಜನರಲ್ ಪಾವರ್ ಒಫ್ ಎಟೊರ್ನಿ ಆಸ್‌ಲ್ಲಿ. ಹ್ಯಾನಿಮ್ತಿಂ ಆಪ್ಲ್ಯಾ ನಿಯಾಚೆಂ ಸಂಪತ್ತ್ ಸಲಿಸಾಯೆನ್ ಆನ್ಯೆಕಾ ಸಾವ್ಕಾರಾಕ್ ಆಡವ್ ಘಾಲ್ಲ್ಯಾಂತ್ ಡ್ಯಾಡಿಕ್ ಕಾಂಯ್ ದುಃಖ್ ಭಗ್ಲೆಂನಾ ಡೆನ್ ರೊಚಾಕ್‌ಯಿ ತೆಂಚ್ ಜಾಯ್ ಆಸ್‌ಲ್ಲೆಂ. ತ್ಯಾಕ್ ಗಾಬ್ರಿಯೆಲ್ ಆನಿ ಮನು ರೋಚ್, ಡೆನ್ ರೊಚಾಚೆ ಮಾರೆಕಾರ್ ವೈರಿ. ಹ್ಯಾ ಮ್ತಿಂ ತಾಣೆ ಬರೊ ಫಾಯ್ದೊ ಆಪ್ಣಾಯ್ಲೊ. ಬರ್ಯಾ ಸಂದರ್ಭಾರ್ ತಾಚೊಯಿ ನಶಿಬ್ ಉಗಡ್ಲೆಂ. ಹಾಂತುಂ ಡೆನ್ ರೊಚಾಚಿ ಕಾಂಯ್ ಚೂಕ್ ನಾ. ತೊ ಸೂಕ್ತ್ ಯುಕ್ತ್ಯಾಂನಿ ಗಾಬ್ರಿಯೆಲ್ ರೋಚ್ ಧನಿಯಾಚ್ಯಾ ಸಂಪತ್ತಿಚೊ ಹಕ್ಕ್‌ದಾರ್ ಜಾಲೊ. ಡ್ಯಾಡಿನ್ ಹೆಂ ಕಿತ್ಯಾಕ್ ಕೆಲೆಂನಾ ಕಿ ಅಪ್ಲೊ 30 ಲಾಖಾಂಚೊ ನವೊ ಬಂಗ್ಲೊಚ್ ಡೆನಿಕ್ ಆಡವ್ ಘಾಲೊನಾ? ಕಿತ್ಯಾಕ್ ತಿ ಆಪ್ಲಿ ಸಂಪತ್ತ್ ಜಾವ್ನಾಸಾ ದೆಕುನ್. ಹಾಂವ್ ಡೆನ್ ರೊಚಾಕ್ ಚುಕಿದಾರ್ ಕರಿನಾ. ತೊ ಕಾಯ್ದ್ಯಾಂನಿ ಚಲ್ಲಾ ಆನಿ ಕಾಯ್ದ್ಯಾಚ್ಯಾ ಖಂಯ್ಚ್ಯಾಚ್ ಕೊಕ್ಕ್ಯಾಕ್ ಸಾಂಪ್ಡಾನಾಸೆಂ ಖಾತ್ರಿ ಕರುನ್ ತಾಣೆ ಹ್ಯಾ ರೋಚ್ ಧನಿಯಾಂಚಿ ಸಂಪೂರ್ಣ್ ಸಂಪತ್ತ್ ತಾಬೆಂತ್ ಘೆತ್ಲಿ. ತರ್ ಬುಧ್ವಂತ್ ಕೋಣ್, ಡೆನ್ ರೋಚ್ ನಹಿಂಗಿ?”

ಲಿಂಡಾಚೊ ಪತಿ ನ್ಯಾಯ್ ಉಲಯ್ತಾಲೊ. ಪುಣ್ ರೋಚ್ ಧನಿಯಾಂಕ್ ಹೆಂ ಖಂಯ್ ಮಾಂದ್ತಾ? ತೆ ಆತಾಂ ಡೆನಿಚ್ಯಾ ರಗ್ತಾಕ್ ತಾನೆಲ್ಲೆ.

“ಆಯ್ಕ್ ಕೆರೊಲಿನ್” ಮ್ಹಣಾಲೊ ಗಾಬ್ರಿಯೆಲ್ ರೋಚ್. “ಬ್ರಾಯನಾನ್ ಮ್ಹಚ್ಯಾ ಎಕೌಂಟಾಂತ್ ಕಾಂಯ್ ಸೊಡುಂಕ್ ನಾ. ಮ್ಹಜಿ ಸಗ್ಳಿ ಸಂಪತ್ತ್ ತಾಣೆ ಪರಾಧಿನ್ ಕರ್ನ್ ಉಡಯ್ಲಿ ಆನಿ ತೊ ಜೀವ್ಘಾತ್ ಕರುನ್ ಮೆಲೊ. ಆತಾಂ ಘೊವಾನ್ ಕೆಲ್ಲ್ಯಾ ಲುಕ್ಸಾಣಾಚೊ ವಾಂಟೊ ತಾಚ್ಯಾ ಬಾಯ್ಲ್ಲೆನ್ ಫಾರಿಕ್ ಕರ್ಚೆಂ ಹಕ್ಕ್ ಆಸಾ. ಹಾಂವ್ ಬ್ರಾಯನಾಚ್ಯಾ ನವ್ಯಾ ಬಂಗ್ಲ್ಯಾ ಖಾತಿರ್ ದಾವೊ ಮಾಂಡ್ತಾಂ. ತೊ ಮ್ಹಜ್ಯಾ ತಾಬೆಕ್ ಹಾಂವ್ ಘೆತೊಲೊಂ.”

“ಏಕ್ ಮಿನುಟ್” ಮ್ಹಣಾಲೊ ಕೆರೊಲಿನಾಚೊ ಜಾಂವಯ್. “ತುಮಿ

ಬಾಪಯ್–ಪುತ್ ಶಿಕ್ಪಿ ಸಮ್ಜಣೆಚಿ ಮ್ಹಣ್ತಾಚ್ ಅಸಲಿಂ ಉತ್ರಾಂ ತುಮಿ ಉಲಯ್ತಾನ ಆಯ್ಕ್ತೆಲ್ಯಾ ಮ್ಹಾಕಾ ಲಜ್ ದಿಸ್ತಾ, ಘೊವಾಚ್ಯಾ ಪಾತ್ಕಾಕ್ ಬಾಯ್ಲೆನ್ ಪರಿಹಾರ ದಿಂವ್ಚೊ ಕಾಯ್ದೊ ಖಂಯ್ಸರಿ ನಾ. ಆನಿ ಆಸಾ ಜಾಲ್ಯಾರ್ ದಾಕವ್ನ್ ಬಂಗ್ಲೊ ತಾಬೆಂತ್ ಘೆ. ಮ್ಹಜ್ಯಾ ಮಾಂವಾನ್ ದಿ। ಬ್ರ್ಯಾಯನ್ ಆಲ್ಮೆಡಾನ್ ತುಜ್ಯಾ ಸಂಪತ್ತಿ ಆನಿ ದುಡ್ವಾಚಿ ದೆಸ್ವಾಟ್ ಕೆಲ್ಲ್ಯಾಂತ್ ತುಮಿ ತಾಚ್ಯಾಚ್ ನಾಂವಾರ್ ಆಸ್ಚ್ಯಾ ಸಂಪತ ಚೆರ್ ದಾವೊ ಮಾಂಡುನ್ ತಿ ತಾಬೆಕ್ ಘೆಂವ್ಚೆಂ ಪ್ರಯತ್ನ್ ಕರ್ತೆತ್. ಪುಣ್ ತಾಚ ಬಾಯ್ಲೆಚ್ಯಾ ಸಂಪತ್ತೆಚೆರ್ ನಹಿಂ."

"ತಸೆಂ ಮ್ಹಳ್ಯಾರ್?" ಗಾಬ್ರಿಯೆಲ್ ರೋಚ್ ಆತುರಿತ್ ಜಾಲೊ.

"ದಿ। ಬ್ರ್ಯಾಯನ್ ಆಲ್ಮೆಡಾಚೆಂ ಮ್ಹಳ್ಳೆಂ ಆಜ್ ಕಾಂಯ್ ಉರೊಂಕ್ ನಾ. ತೊ ನವೊ ಬಂಗ್ಲೊ 30 ಲಾಖಾಂಚೊ ಆಸಾ ಜಾಲ್ಯಾರ್ ತೊ ಮ್ಹಜ್ಯಾ ಸಾಸ ಮಾಂಯ್ಚ್ಯಾ ನಾಂವಾರ್ ಆಸಾ. ಮ್ಹಣ್ಜೆ ಬ್ರ್ಯಾಯನ್ ಆಲ್ಮೆಡಾನ್ ಮರ್ಚ ಥೊಡ್ಯಾಚ್ ಕಾಳಾ ಆಧಿಂ ಆಪ್ಲಿ ಸಂಪತ್ತ್ ಜಾವ್ನಾಸ್ಲೊ ತೊ ಬಂಗ್ಲೊ ಬಾಯ್ಲೆಚಾ ನಾಂವಾರ್ ರಿಜಿಸ್ಟರ್ಡ್ ಕರುನ್ ಜಾಲಾ. ಹ್ಯಾನಿಮಿತ್ತಿಂ ತುಮ್ಕಾಂ ತಾಂತುಂ ವಿಚಾರ್ಚ ಕಾಂಯ್ ಹಕ್ಕ್ ನಾ. ಕಿತ್ಯಾಕ್ ತಿ ಆಜ್ ಮ್ಹಜ್ಯಾ ಸಾಸು ಕೆರೊಲಿನಾಚಿ ಸಂಪತ್ ಜಾವ್ನಾಸಾ. ಆನಿ ತಾಂತುಂ ಹಾವೆಂಯಿ ವಾಂಟೊ ದಿಲಾ. ಬಾಂಧ್ಪಾಚ್ಯಾ ವಾವ್ರಾ ಖಾತಿರ್ 10 ಲಾಖ್ ರುಪಯ್ ಮ್ಹಜೊಯಿ ಆಸಾ. ಹ್ಯಾನಿಮಿತ್ತಿಂ ಬ್ರ್ಯಾಯನ್ ಕುಟಾ ಥಾವ್ನ್ ಪರಿಹಾರ್ ಆಪೇಕ್ಸಂಚಿ ಆಲೊಚನ್ ಕುಶಿನ್ ದವರ್" ಮ್ಹಣಾಲೊ ಜಾಂವಯ್.

"ತರ್ ಬ್ರ್ಯಾಯನಾಚ್ಯಾ ಬಾಯ್ಲೆಕ್ ಪರಿಹಾರಾಚೆಂ ಕಾಂಯ್ ಹಕ್ಕ್ ನಾ?"

"ಬಿಲ್ಕುಲ್ ನಾ. ತುಕಾ ವಾಲ್ಮಿಕಿಚಿ ಕಥಾ ಕಳಿತ್ ನಾ ಆಸ್ತೆಲಿ."

"ಮ್ಹಾಕಾ ತುಂ ರಾಮಾಯಣ್ ಸಾಂಗಾನಾಕಾ" ಮ್ಹಣಾಲೊ ಗಾಬ್ರಿಯೆಲ್ ರೋಚ್.

"ಬಿಲ್ಕುಲ್ ನಾ. ಹಾಂವ್ ತುಕಾ ರಾಮಾಯಣ್ ಸಾಂಗಾನಾ. ಬಗಾರ್ ರಾಮಾಯಣ್ ಕಸೆಂ ಉಬ್ಜಾಲೆಂ ಮ್ಹಳ್ಳೆಂ ಸಾಂಗ್ತಾಂ. ವಾಲ್ಮಿಕಿ ಏಕ್ ಮಹಾ ಢಕಾಯಿತ್ ಆನಿ ಖುನಿಗಾರ್ ಜಾವ್ನಾಸ್ಲೊ. ರಾನಾಂತ್ ಲಿಪೊನ್ ರಾವೊನ್ ವಾಟ್ಸುರ್ಯಾಂಕ್ ಆಡಾವ್ನ್ ತಾಂಕಾಂ ಲಗಾಡ್ ಕಾಡ್ನ್ ತಾಂಚೆಂ ಭಾಂಗಾರ್–ದುಡು ಅಪಹರ್ಸುನ್ ಬಾಯ್ಲೆ-ಭುಗ್ರ್ಯಾಂಕ್ ಪೊಸ್ತಾಲೊ. ಸಭಾರ್ ವರ್ಸಾಂ ಅಸೆಂಚ್ ತಾಂಚೆಂ ಜೀವನ್ ಚಲ್ಲೆಂ. ಏಕ್ ದೀಸ್ ವಾಲ್ಮಿಕಿನ್ ಆಪ್ಲ್ಯಾ ಬಾಯ್ಲೆಲಾಗಿಂ ಅಸೆಂ ವಿಚಾರ್ಲೆಂ: "ಹಾಂವ್ ತುಮ್ಚೆ ಖಾತಿರ್ ಲೊಕಾಚ್ಯೊ ಖುನಿಯೊ ಕರ್ನ್, ತಾಂಕಾಂ ಲುಟುನ್ ಧನ್

ಕಾಡ್ನ್ ತುಮ್ಕಾಂ ಪೊಸ್ತಾಂ. ಹೆಂ ಪಾಪ್ ಹಾಂವ್ ಕರ್ತಾಂ ತುಮ್ಕಾಂ ಪೊಸ್ಚೆ ಖಾತಿರ್. ಕಸೆಂ ಆಸ್ತಾಂ ಹ್ಯಾ ಮ್ಹಜ್ಯಾ ಪಾತ್ಕಾಂತ್ ತುಮಿಯಿ ವಾಂಟೆಲಿ ವ್ಹಯ್ ವ ನಹಿಂ?”

“ನಹಿಂ” ಮ್ಹಣಾಲಿ ವಾಲ್ಮಿಕಿಚಿ ಬಾಯ್ಲ್. “ತುಜೊ ಧರ್ಮ್, ಕಾಯ್ದೊ ಆನಿ ಕರ್ತವ್ಯ್ ಜಾವ್ನಾಸಾ ತುಜ್ಯಾ ಕುಟ್ಮಾಚೆಂ ಪಾಲನ್-ಪೋಷಣ್ ಕರ್ಚೆಂ. ತುಂ ಕಸೇಂಯ್ ಕರ್. ತೆಂ ತುಜೆರ್ ಹೊಂದ್ವೊನ್ ಆಸಾ. ಬರೆಂ ಕರ್ ವ ವಾಯ್ಟ್ ಕರ್. ತಾಂತುಂ ಆಮ್ಕಾಂ ಕಾಂಯ್ ನಾ. ಬಗಾರ್ ಬರೆಂ ವಾಯ್ಟ್ ತುಕಾಚ್, ಆಮಿ ಕಾಂಯ್ ತುಕಾ ಸಾಂಗೊಂಕ್ ನಾ ಕಿ ಲೊಕಾಕ್ ಜಿವ್ಯಂ ಮಾರ್ನ್-ನಾಗವ್ನ್ ಹಾಡ್ ಮ್ಹುಣ್. ತುವೆಂ ಕಿತೆಂ ಕೆಲಾಂಯ್ ತೆಂ ತುವೆಂಚ್ ಅನುಭವ್ಸಿಜಾಯ್. ಹಾಂತುಂ ಆಮ್ಕಾಂ ಕಾಂಯ್ ವಾಂಟೊನಾ. ತುಚ್ಯಾ ಪಾತ್ಕಾಂತ್ ಆಮಿ ವಾಂಟೆಲಿ ಜಾಯ್ನಾಂವ್.”

“ಹಾಂಗಾಸರ್ ವಾಲ್ಮಿಕಿಚ್ಯಾ ಮತಿಚೆರ್ ಪ್ರಕಾಸ್ ಫಾಂಕ್ಲೊ: ಆನಿ ತ್ಯಾಚ್ ದೀಸ್ ತಾಣೆ ಆಪ್ಲಿ ಜೀಣ್ ಬದ್ಲುನ್ ತೊ ವನ್ವಾಸಿ ಜಾಂವ್ಚ್ಯಾಕ್ ಸಂಸಾರಿ ಸುಖ್; ಕುಟಾಮ್ ಸಾಂಡುನ್ ರಾನಾಕ್ ಗೆಲೊ. ಸಭಾರ್ ವರ್ಸಾಂಚ್ಯಾ ತಪಸ್ಸ್ಯಾಚ್ಯಾ ಪ್ರಭಾವಾನ್ ತಾಚಿ ಖಂಯ್ ದೈವಿಕ್ ಸಕ್ತ್, ಭಕ್ತ್ ಉಬ್ಜ್ಲಿ. ಆನಿ ತ್ಯಾ ಸಕ್ತೆನ್ ತಾಣೆ ರಾಮಾಯಣ್ ಗ್ರಂಥ್ ಲಿಖ್ಲೊ.

“ತಸೆಂಚ್ ಘೊವಾಚ್ಯಾ ಪಾತ್ಕಾಂತ್ ಬಾಯ್ಲ್-ಕುಟಾಮ್ ಬಿಲ್ಕುಲ್ ವಾಂಟೆಲಿ ಜಾಯ್ನಾಂತ್ ಮ್ಹಳ್ಳೆಂ ತುಮಿ ಸಮ್ಜೊಂಚೆಂ ಆನಿ ಆಪ್ಲ್ಯಾ ಪಾತ್ಕಾಕ್ ಸ್ವತಃ ತುಮಿ ಆತಾಂ ಪ್ರಾಜಿತ್ ಕರ್ಚೆಂ ಪಡ್ಲಾಂ. ಬ್ರಾಯನಾನ್ ಕಿತೆಂ ಕೆಲಾಂ ತೆಂ ತಾಣೆ ಅನುಭವಿಸಿಲೆಂ. ತುಮಿ ಕೆಲ್ಲೆಂ ತುಮಿ ಭಗಿಜಾಯ್. ಶಿವಾಯ್ ಆಮಿ ನಿರಾಪ್ರಾಧಿಂನಿ ಕಿತ್ಯಾಕ್?”

“ಬ್ರಾಯನಾಕ್ ಹಾವೆಂ ಇತ್ಲಿಂ ವರ್ಸಾಂ ಥಾವ್ನ್ ಮ್ಹಜ್ಯಾಚ್ ಪುತಾಬರಿ ದೆಖ್ಲ್ಲೊ.”

“ದೆಕುನ್ ಆಜ್ ತ್ಯಾಚ್ ಪುತಾನ್ ಬಾಪಾಯ್ ಥಂಯ್ ಆಪ್ಲೆಂ ಹಕ್ಯ್ ತಿರ್ಸಿಲೆಂ, ಮಿ। ರೋಚ್, ಪ್ರಸ್ತುತ್ ಕಾಳಾರ್ ಖರೊ ಬಾಪ್ ಆಪ್ಲ್ಯಾ ರಗ್ತಾಚ್ಯಾ ಪುತಾಕ್ ಪಾತ್ಯೆನಾ. ಆನಿ ತುವೆಂ ಪರ್ಕಿ ಮನ್ಸ್ಯಾಕ್ ಪುತಾಚ್ಯಾ ಜಾಗ್ಯಾರ್ ದವರ್ನ್ ಪಾತ್ಯೆಲ್ಲಿ ಚೂಕ್ ನಹಿಂಗಿ? ಬ್ರಾಯನಾ ಥಂಯ್ ಪಳೆಂವ್ಚ್ಯಾ ಪ್ರಾಸ್ ತುವೆಂ ಪ್ರಸ್ತುತ್ ಕಾಳ್ ನಿಯಾಳಿಜಾಯ್ ಆಸ್ಲ್ಲೊ, ಕಿತ್ಯಾಕ್ ಆಯ್ಚ್ಯಾ ಕಾಳಾಚೆಂ ಮಾಹಿಮಾಂಚ್ ವಿಚಿತ್ರ್; ವಿಸರ್ ತಿಂ ಚಿಂತ್ನಾಂ.”

“ವ್ಹಯ್” ಮ್ಹಣಾಲೊ ಮನು ರೋಚ್. “ಸತ್ಚ್ ಜಾವ್ನಾಸಾ ಹೆಂ. ತರ್ ಆಮಿ ವೆತಾಂವ್” ಮ್ಹಣೊನ್ ದೋಗ್ಯಿ ಉಟ್ಲೆ ಆನಿ ಕಾರ್ ಘೆವ್ನ್ ಶೀದಾ ಆಪ್ಲ್ಯಾ ಘರ್ಚ್ಯಾ ವಾಟೆಕ್ ಲಾಗ್ಲೆ. ಗಾಬ್ರಿಯೆಲ್ ರೊಚಾಚ್ಯಾ ಮತಿಂತ್ ಹಜಾರ್ ಚಿಂತ್ನಾಂ

ಗುಂವ್ತಾಲಿಂ. ಹಜಾರ್ ನಿಯಾಳ್ ಯೆತಾಲೆ. ರುಫಸಾಚಿಂ ಉತ್ರಾಂ ಮತಿಕ್ ತಾಚ್ಯಾ ಕ್ರೋಧ್ ಹಾಡಯ್ತಾಲಿಂ. ವ್ಹಯ್, ಕ್ಯಾಲಿಫೊರ್ನಿಯಾ ಥಾವ್ನ್ ಪ್ರೆಸ್ಸಾಕ್ ಫೋನ್ ಕೆಲ್ಲ್ಯಾವೆಳಿಂ ರುಫಸಾನ್ ತಾಕಾ ದಿಲ್ಲ್ಯೊ ಜಾಪಿ.

"ಬ್ರಾಯನಾನ್ ಜವಾಬ್ದಾರಿ ನವ್ಯಾ ಪಾತ್ಯೆಣೆಚ್ಯಾ ಸಕ್ತಿವಂತ್ ಮನ್ಶ್ಯಾಕ್ ದಿಲ್ಯಾ. ತಾಚೆನಿಮ್ತಿಂ ಬಿಜ್ನೆಸ್ ಬರೆಂ ಆಸಾ. ವ್ಯವಹಾರ್ ಉತ್ತಿಮ್ ರಿತಿರ್ ಚಲ್ತಾ. ಕಾಂಯ್ ಫಿಕಿರ್ ಕರಿನಾಕಾ, ಸಗ್ಳೆಂ ಸಾರ್ಕೆಂ ಆಸಾ. ತೊ ಆಮ್ಚಿ ಸಂಪತ್ತ್ ಅತೀ ಉತ್ತಿಮ್ ರಿತಿರ್ ಸಾಂಬಾಳ್ತಾ...ಕಾಂಯ್ ಫಿಕಿರ್ ಕರಿನಾಕಾ. ಆಮಿ ಸಗ್ಳೆಂ ಸಾಂಭಾಳ್ತಾಂವ್"

ದಾಂತ್ ಕಟ್ಕಟಾಯ್ಲೆ ಗಾಬ್ರಿಯೆಲ್ ರೊಚಾನ್. "ಆಮಿ ಸಾಂಭಾಳ್ತಾಂವ್... ಕೊಣಾಚೆಂ ಸಂಪತ್ತ್ ಕೊಣೆ ಅಹಹರ್ಸ್ಸಂಚೆಂ? ಆನಿ ಸಾಂಭಾಳ್ಚೆಂ? ವೈರಿ ಆಮ್ಚೊ, ಡೆನ್ ರೋಚ್, ಹಾಚೆಂ ಕಾರ್ಬಾರ್ ವಿವರುಂಚೆ ತಸಲೆಂ ನಹಿಂ. "ತೊ ಆಜ್-ಫಾಲ್ಯಾಂ ಸಗ್ಳೆಂ ಬೆಂಗ್ಳುರ್‌ಚ್ ಮೊಲಾಂವ್ಚ್ಯಾ ಸ್ಥಿತೆರ್ ಪಾವ್ಲಾ. ತುಮಿ ಪಾಟಿ ಯೆತಚ್ ಪಳೆಯಾ ತಾಚಿಂ ಕಾರ್ಭಾರಾಂ. ಅಜ್ಯಾಪ್ ಜಾತೆಲ್ಯಾತ್."

ವ್ಹಯ್, ಡೆನಿನ್ ಕಾರ್ಭಾರಾಂ ಭರ್ವ್ಶ್ಯಾರ್ ಕೆಲ್ಲಿಂ ಅಜ್ಯಾಪ್ ಪಾಂವ್ಚೆ ತಸಲಿಂಚ್. "ಘಾತ್ಕ್ಯಾಂನೊ, ರುಫಸಾ, ಪ್ರೆಸ್ಸಾಂತ್ಲ್ಯಾ ಮ್ಹಜ್ಯಾ ಕದೆಲಾರ್ ಬಸೊನ್ ಮ್ಹಜೆಲಾಗಿಂ ಮಸ್ಕಿರ್ಯೊ ಉಲಂವ್ಚೆಂ ಧಯ್ರ್ ಘೆತ್ಲೆಂಯ್ ಮ್ಹಳ್ಯಾರ್ ತುವೆಂ? ತುಮ್ಕ್ಯಾಂ ಹಾಂವ್ ಜಿಯೆಂವ್ಕ್ ಕಸೊ ದೀನ್? ಭುಂಯ್ಚೆರ್ ಉಭೊ ರಾವೊಂಕ್ ಸಯ್ತ್ ಮ್ಹಾಕಾ ತುಮಿ ಸುವಾತ್ ಉರಯ್ಲಿ ನಾ. ತರ್ ತುಮ್ಕ್ಯಾಂ ಹಾಂವ್ ಕಸೊ ಸೊಡಿನ್?" ಆಪ್ಲೆಸ್ಥಕಿಂ ದಾಂತ್ ಚಾಬೊನ್ ದಾಡಾವ್ಯಾಂ ಅಡ್ಚಿತಾಲೊ ಗಾಬ್ರಿಯೆಲ್ ರೋಚ್. ಆತಾಂ ತೆ ಘರಾ ಪಾವ್ಲೆ.

ರೋಚ್ ಧನಿ ಆಯಿಲ್ಲಿ ಖಬಾರ್ ಥೊಡ್ಯಾಂಕ್ ಮೆಳ್‌ಲ್ಲಿ. ಹ್ಯಾನಿಮ್ತಿಂ ರೊಚಾಚಿ ಥೊಡೆ ಖಾಸ್ ಉದ್ಯಮಿ ರೋಚ್ ಎಪಾರ್ಟ್‌ಮೆಂಟಾಕ್ ಆಯಿಲ್ಲೆ.

"ಆಮಿ ಸಂತೊಸ್ ಪಾವ್ತಾಂವ್ ತುಮ್ಚ್ಯಾ ಶಾಭಿತ್ ಯೆಣ್ಯಾನ್" ಮ್ಹಣಾಲೊ ಎಕಾ ಇಂಡಸ್ಟ್ರಿಚೊ ಮ್ಹಾಲಕ್ ಜೈಶಂಕರ್. ಆನಿ ತಾಣೆ ರೋಚ್ ಧನಿಯಾಂಚೆ ಹಾತ್ ಮೆಳಯ್ಲೆ. "ಆಮಿ ಚಡ್ ದುಃಖ್ ಪಾವ್ತಾಂವ್ ಮಿ। ರೋಚ್, ತುಮ್ಚ್ಯಾ ಸಂಪತ್ತಿಚೆರ್ ಒದ್ಗಲ್ಲ್ಯಾ ಅವ್ಘಡಾ ಥಂಯ್. ಅಸೆಂ ಜಾಯ್ನಾಯೆ ಆಸ್‌ಲ್ಲೆಂ. ಪುಣ್..."

"ಜಾಯ್ನಾಯೆ ಆಸ್‌ಲ್ಲೆಂ ಜರೂರ್. ಪುಣ್ ಮ್ಹಜ್ಯಾ ದುಸ್ಮಾನಾಂನಿ ಹೆಂ ಜಾಯ್ತೆಂ ಕೆಲೆಂ ಮ್ಹಜ್ಯಾ ಪಾತ್ಯೆಣೆಚ್ಯಾ ಮನ್ಶ್ಯಾನ್. ವಿಕ್ರಿತ್ ಕೆಲೆಂ ಆಮ್ಕಾಂ. ಹಾಂವ್ ಶಾಂತಿಯೆನ್ ಜಿಯೆಂವ್ಚ್ಯಾ ಸ್ಥಿತೆ ಭಾಯ್ರ್ ಆಸಾಂ. ಕರೊಡಾಂಚೆಂ ಸಂಪತ್ತ್ ಮ್ಹಜೆಂ

ಂಕ್ಯಾ ಸವಾಯ್ ದಾನ್ ದೀವ್ನ್ ಗೆಲ್ಲೆಬರಿ ಮ್ಹಜ್ಯಾ ದುಸ್ಮಾನಾನ್ ಅಪಹರಿಲೆಂ. ಆತಾಂ ಂವ್ ಕಿತೆಂ ಕರುಂ? ಗಾಬ್ರಿಯೆಲ್ ರೋಚ್ ದೆದೆಸ್ಪ್ರಾರ್ ಜಾವ್ನ್ ಉಲಯ್ತಾಲೊ.

“ಸಮಾಧಾನ್ ಘೆ ಮಿ। ರೋಚ್” ಮ್ಹಣಾಲೊ ಜೈಶಂಕರ್. “ಉದ್ಯಮಿಕ್ ರಿತ್ರೆಂನಿ ಅಸಲಿಂ ಪ್ರಕರಣಾಂ ಘಡ್ತಾತ್. ನವಾಲ್ ನಹಿಂ ಹೆಂ. ಹಾಂತುಂ ಬಚಾವಿ ಕೊಡ್ಚ್ಯೊ ವ ಹೊಗ್ಡಾಯಿಲ್ಲೆಂ ಆಪ್ಣಾಂವ್ಚ್ಯೊ ವಾಟೊ ಧಾರಾಳ್ ಆಸಾತ್. ಪುಣ್ ಸ್ಯೊ ಸೊಧ್ಚಿ ಗರ್ಜ್. ತುಮ್ಚಿಂ ಭಗ್ಣಾಂ ಹಾಂವ್ ಸಮ್ಜಾತಾಂ. ಪುಣ್ ಡೆನ್ ರೋಚ್ ಶ್ಯಾ ಮನ್ಶ್ಯಾ ವಿಷಿಂ ಆಮಿ ಅಧಿಕ್ ಚಿಂತುನ್ ನಿರ್ಧಾರ್ ಘೆಂವ್ಕ್ ಪಡ್ತಾ. ಕಿತ್ಯಾಕ್ ಕೊ ಮನಿಸ್ ತುಜೆ–ಮ್ಹಜೆಬರಿ ನಹಿಂ. ತಾಚ್ಯಾ ಬುಧ್ವಂತ್ಕಾಯೆಚಿ ಧಾರ್ ಅಧಿಕ್ ತೇಜ್ ಆಸಾ. ತೊ ಎದೆ ವ್ಹಡ್ ರಾಜೇ ಗೌಡಾಚೆಂ ಸತ್ಯಾನಾಸ್ ಕರ್ನ್ ಉಡಯಿಲ್ಲೊ ಮನಿಸ್. ಖ್ಯಾತ್ ಕ್ರಿಮಿನಲ್ ಲೊಯರ್ ಜೈರಾಜ್ ಗೌಡಾಕ್ ಬಾಗಾವ್ನ್ ಪರತ್ ನೀಟ್ ಕೆಲ್ಲೊ ವ್ಯಕ್ತಿ. ಹಾತಾಂತ್ 5 ಹಜಾರ್ ರುಪಯ್ ನಾಸ್ತಾಂ ಜಮುನಾ ಪ್ರೆಸ್ಸ್ ಆಪ್ಣಾಯಿಲ್ಲೊ ಸಾವ್ಕಾರ್ ತೊ, ಇತ್ಲೆಶ್ಯಾ ಅವ್ದೆರ್ ಕಿತ್ಲೆಶ್ಯಾ ಉದ್ಯಮಾಂಚೊ ಧನಿ. ತೊ. ಹಜಾರೊಂ ಲೊಕಾ ಹುಜ್ರಿಂ ಖುನಿ ಕೆಲ್ಯಾ ಖುನಿದಾರ್ ಸ್ಟೀವನ್ ರೊಚಾಕ್ ಸುಟ್ಕಾ ಲಾಭಯಿಲ್ಲೊ ಮನಿಸ್ ತೊ. ಕೂರ್ಗಾಂತ್ 5 ಎಕ್ರ ತೊಟಾಚಿ ಸುವಾತ್ ದಗಲ್ಬಾಜ್ ಕೆಲ್ಯಾ ಪೆರು ಗೌಡಾಚೆಂ ಸಗ್ಳೆಂ ತೊಟ್ ದೆಡ್ಕಿ ದಿನಾಸ್ತಾಂ ಆಪ್ಲ್ಯಾ ತಾಬೆಕ್ ಕರ್ನ್ ಘೆತ್'ಲ್ಲೊ ಶೂರ್ ತೊ. ಆನಿ ತುಂ ಚೀಂತ್ ತುಜಿ ಕರೊಡಾಂಚಿ ಸಂಪತ್ತ್ ಮಹಿನ್ಯಾ ಭಿತರ್ ತಾಣೆ ಆಪ್ಲಿ ಕೆಲಿ, ತರ್ ತುಂ ತಾಕಾ ಕಿತೆಂ ಕರುಂಕ್ ಸಕ್ತೊಲೊಯ್? ತೊ ಕಾಂಯ್ ಭಿಂಯೆನಾ. ಕಿತ್ಯಾಕ್ ತೊ ಕಾಯ್ದ್ಯಾಖಾಲ್ ಚಲ್ತಾ; ಕಾಯ್ದೊ ಘೆವ್ನ್ ತಾಣೆ ಕಾಮಾಂ ಕೆಲ್ಯಾಂತ್. ಹ್ಯಾನಿಮಿತ್ತಿಂ ಕಾಯ್ದ್ಯಾಖಾಲ್ ಕಾಂಯ್ ಝುಜೊಂಕ್ ಜಾಯ್ನಾ. ತುವೆಂ ತುಜೆಂ ಸಂಪತ್ತ್ ಪಾಟಿ ಘೆವ್ಯೆತ್.

“ತೆಂ ಕಸೆಂ?” ಗಾಬ್ರಿಯೆಲ್ ರೋಚ್ ಆತುರಿತ್ ಜಾವ್ನ್ ಲಾಗಿಂ ಬಸ್ಲೊ.

“ಪಯ್ಲೆಂ ತುಂ ತುಜ್ಯಾ ವಕಿಲಾಕ್ ಮೇಳ್ ಆನಿ ವಿಷಯ್ ವಿವರುನ್ ಸಾಂಗ್. ತೊ ಹ್ಯಾವಿಷಿಂ ಕಾಯ್ದ್ಯಾಂಚಿ ಬೂಕ್ ಉಸ್ತುನ್ ಕಾಂಯ್ ಕೊಕ್ಕೆಂ ಮೆಳ್ತಾಗಿ ಮ್ಹಣ್ ಪಳೆತೊಲೊ. ಜರ್ತರ್ ಖಂಯ್ಸರಿ ಕೊಕ್ಕೆಂ ಶಿಕಾರ್ಲೆಂ ನಾ ತರ್ ಏಕ್'ಚ್ ವಾಟ್ ಉರ್ತಾ. ತುಮಿ ರಾಜಿ ಸೊಲ್ಲ್ಯಾಚೆರ್ ನ್ಯಾಯ್ ತೀರ್ಮಾನ್ ಕರ್ಚೊ.”

“ತರ್ ಆಮಿ ತಾಚೆಲಾಗಿಂ ಭಿಕ್ ಮಾಗೊಂಕ್ ತಕ್ಲಿ ಬಾಗಾವ್ನ್ ವಚಾಜಾಯ್? ಕಿತ್ಯಾಖಾತಿರ್? ತೊ ದಗಲ್ಬಾಜಿ ವ್ಯಕ್ತಿ. ಥೊಡ್ಯಾಚ್ ದಿಸಾಂಚಿ ಅವ್ದೆಂತ್ ಡೆನ್ ರೊಚಾನ್ ಮ್ಹಜೆಂ ಸಗ್ಳೆಂ ಸಂಪತ್ತ್ ಭಿತರ್ ಘಾಲೆಂ ಆನಿ ಹಾವೆಂ ತೆಂ ಭಿಕ್ ಮಾಗ್'ಲ್ಲೆಬರಿ ಪಾಟಿ ಮಾಗೊನ್ ಘೆಜಾಯ್?”

"ಜರ್ತರ್ ಬಲಾತ್ಕಾರಾನ್ ಝುಜೊನ್ ಮೆಳ್ಳೆಂನಾ ತರ್ ಉಪ್ರಾಂತ್ ತು ತಕ್ಲಿ ಬಾಗಾವ್ನ್ ಭಿಕ್ ಮಾಗ್ಲ್ಯಾರಿ ತೆಂ ತುಮ್ಕಾಂ ಮೆಳ್ಚೆಂನಾ. ಹೆಂ ಹಾಂವ್ ಖಂಡಿ ಸಾಂಗ್ತಾಂ, ಆರಂಭಾರ್‌ಚ್ ತಕ್ಲಿ ಬಾಗಾವ್ನ್ ಸಮಾಧಾನೆಚ್ಯಾ ಸೊಲ್ಲ್ಯಾಚೆರ್ ಡ ರೋಚ್ ತುಜಿ ಸಂಪತ್ತ್ ಪಾಟಿ ದಿಂವ್ಕಯಿ ಸಕಾತ್. ಕಿತ್ಯಾಕ್ ಡೆನ್ ರೋಚ್ ಮನಿ ಭಾರಿಚ್ ಬರೊ ಮ್ಹಳ್ಳ್ಯಾಕ್ ಧಾರಾಳ್ ಸಾಕ್ಷಿ ದಾಖ್ಲೆ ಆಸಾತ್."

"ಬಿಲ್ಕುಲ್ ನಾ" ಮ್ಹಣಾಲೊ ಗಾಬ್ರಿಯೆಲ್ ರೋಚ್. "ಹಾಂವ್ ತಾಚ ಮುಖಾರ್ ಹರ್ಧೆಂ ದೀವ್ನ್ ಝುಜೊಂಕ್ ರಸ್ತೆ ಸೊಧಿನ್. ಪುಣ್ ಭಿಕ್ ಮಾಗ್ಚ ಹಾಂವ್ ಕಿತೆಂ ತಾಚಿ ಸಂಪತ್ತ್ ವಿಚಾರುಂಕ್ ವೆತಾಂ? ಹಾಂವ್ ಮ್ಹಜೆಂ ಸಂಪತ ಪಾಟಿ ಘೆಂವ್ಕ ಖುಶಿ ವ್ಹರ್ತಾಂ. ಪಳೆತಾಂ ಹಾಂವ್ ಕಸಲ್ಯಾ ಕಾಯ್ದ್ಯಾಂನಿ ತಾ ಮ್ಹಜಿ ಆಸ್ತ್ ತಾಚೆಕ್ ಘೆತ್ಲ್ಯಾ ಮ್ಹಳ್ಳೆಂ. ನಾ ತರ್ ಹಾಂವ್ ನಾಸ್ ಕರು ಉಡಯ್ತೊಲೊಂ ತಾಚೆಂ."

"ನಾ ತರ್ ತುಂ ಏಕ್ ಕಾಮ್ ಕರ್. ತುಜ್ಯಾ ವಕಿಲಾಕ್ ಆಪಯ್. ತಾಚಿ ಕಿತ ಅಭಿಪ್ರಾಯ್ ಸಮ್ಜೊವ್ಯಾಂ,"

"ಹಾವೆಂ ತೆಂಚ್ ಚಿಂತ್ಲಾಂ" ಮ್ಹಣೊನ್ ದಾಬ್ರಿಯೆಲ್ ರೊಚಾನ್ ಆಪ್ಲ ವಕಿಲಾಕ್ ಫೋನ್ ಕರ್ನ್ ಕೂಡ್ಲೆ ಅಪಯ್ಲೊ. ಎಕಾ ವರಾ ಭಿತರ್ ತಾಚೊ ವಕೀಲ ಮಧುಸೂಧವ್ ಹಾಜರ್ ಜಾಲೊಚ್. ಕೆನಡಾ ಥಾವ್ನ್ ಆಯಿಲ್ಲ್ಯಾ ಪ್ರಯಾಣಿಕ ರೋಚ್ ಧನಿಯಾಂಕ್ ವಂದನ್ ಕಲೆಂ ವಕೀಲ್ ಮಧುಸೂಧನಾನ್. ಆನಿ ತೆ ಹಾಲ ಚಾಲ್ ಉಲವ್ನ್ ಮುಖ್ಯ ವಿಷಯಾಕ್ ಆಯ್ಲೆ.

"ಮ್ಹಾಕಾ ಮ್ಹಜೆಂ ಸಂಪತ್ತ್ ಪಾಟಿ ಜಾಯ್ ಮಿ। ಮಧುಸೂಧನ್. ಹಾ ಖಾತಿರ್ ಹಾಂವ್ ಕಿತೆಂಯಿ ಕರುಂಕ್ ತಯಾರ್ ಆಸಾಂ. ಮ್ಹಾಕಾ ಮಜತ್ ಕರ್."

"ಮಿ। ರೋಚ್" ಮ್ಹಣಾಲೊ ವಕಿಲ್. "ತುಂ ಕಿತೆಂಯಿ ಕರ್ಚ್ಯಾ ಸಕ್ತೆ ಭಾಯ್ ಪಾವ್ಲಾಯ್. ತುಂ ಆತಾಂ ಕಾಂಯ್ ಕರುಂಕ್ ಸಕಾನಾಂಯ್. ತ್ಯಾ ದೀಸ್ ತುಮಿ ಪಾವರ್ ಒಫ್ ಎಟೊರ್ನಿ ಕರುಂಕ್ ಆಯಿಲ್ಲ್ಯಾವೆಳಿಂ ತುಕಾ ಹಾವೆಂ ಸಾಂಗ್‌ಲ್ಲೆಂ ಆನಿ ತುಮಿ ಮ್ಹಾಕಾ ಮ್ಹಳ್ಳೆಂ 'ಆಮಿ ಬ್ರಾಯನಾಚೆರ್ ದುಬಾವ್ ಕರಿನಾಂವ್. ತರ್ ತುಂ ಕಿತ್ಯಾಕ್ ಸಂಶಯ್ ಕರ್ತಾಯ್?' ಆಜ್ ತುಮಿಂಚ್ ಮ್ಹಾಕಾ ಚಾಪ್ ದಿಯಾ ಬ್ರಾಯನಾನ್ ತುಮ್ಕಾಂ ಆಸ್ತಿ–ತೊಟಾಂ ಘೆವ್ನ್ ದಿಲ್ಯಾಂತ್. ಆಸಿ ತಿಂಚ್ ತಾಣ ಪರಾಧಿನ್ ಕರ್ನ್ಯಿ ಜಾಲ್ಯಾಂತ್. ಹ್ಯಾ ಪಾವರ್ ಒಫ್ ಎಟೊರ್ನಿಚ್ಯಾ ಲಿಖಿತಾನಿಮಿತ್ತಿಂ ಡೆನ್ ರೊಚಾನ್ ಬರೊ ಫಾಯ್ದೊ ಉಟಯ್ಲೊ. ಬ್ರಾಯನಾನ್ ತುಮ್ಚ್ಯಾ ಭವಾಣ ಸ್ಯಾಕ್ ಉದಾಕ್ ವೊತ್ಲೆಂ."



213

“ಪಾವರ್ ಒಫ್ ಎಟೊರ್ನಿ ಕೊಡ್ತಿ ಥಾವ್ನ್ ಮಂಜೂರ್ ಜಾಲ್ಲಿ” ವಕೀಲ್ ಮಧುಸೂಧನ್ ಗಾಬ್ರಿಯೆಲ್ ರೋಜಾಕ್ ಸಮ್ಜಾಯ್ಲಾಗ್ಲೊ, “ಹ್ಯಾನಿಮಿತ್ತಿಂ ತುಮಿ ತಿ ಪಾಟಿ ಘೆಂವ್ಚ್ಯಾಕ್ ಕಸಲ್ಯಾಚ್ ಕಾಯ್ದ್ಯಾನಿಮಿತ್ತಿಂ ಜಾಯ್ನಾ. ಕಿತ್ಯಾಕ್ ತುಮ್ಚ್ಯಾ ಆಸ್ತಿ ಸಂಪತ್ತಾಂತ್ ತುಮ್ಕಾಂ ಆಸ್‌ಲ್ಲೆ ತಿತ್ಲೆಂಚ್ ಹಕ್ಕ್ ತುಮಿ ಬ್ರಾಯನಾಕ್ ದಿಲಾಂ ಮ್ಹಣ್ತಾಚ್ ತುಮ್ಚೆಂ ಸಂಪತ್ ತುಮಿಂಚ್ ಡೆನಿಕ್ ಸಮರ್ಪುಂಚ್ಯಾಂತ್ ಆನಿ ಬ್ರಾಯನಾನ್ ಸಮರ್ಪುಂಚ್ಯಾಂತ್ ಕಾಂಯ್ಚ್ ಫರಕ್ ನಾ. ತುಮ್ಚ್ಯಾ ಗೈರ್ ಹಾಜ್ರೆಂತ್ ತುಮ್ಚ್ಯಾ ಸಂಪತ್ತಿಚೊ ಸಂಪೂರ್ಣ್ ಧನಿ ಜಾವ್ನ್ ಬ್ರಾಯನಾಕ್‌ಚ್ ತುಮಿ ನಮಿಯಾರ್‌ಲ್ಲೊ. ಹ್ಯಾನಿಮಿತ್ತಿಂ ತಾಣೆ ತುಮ್ಕಾಂ ಭಿಕಾರಿ ಕೆಲೆ. ದೆವಾಕ್ ಅಗ್ರಾಂ ದಿಯಾ, ಬೆಂಗ್ಳುರಾಂತ್ಲೆಂ ಹೆಂ ರೋಚ್ ಎಪಾರ್ಟ್‌ಮೆಂಟ್ ಆನಿ ಮಂಗ್ಳುರಾಂತ್ಲೊ ತುಮ್ಚೊ ಬಂಗ್ಲೊ ಆನಿ ಜಾಗೊ ಬ್ರಾಯನಾನ್ ಡೆನಿಕ್ ಅಡವ್ ದಿಲೊನಾ. ಆನಿ ದಿಲ್ಲೊ ತರ್ ಆಜ್ ಆಮಿ ಅಸೆಂ ಉಲಂವ್ಕ್ ರಸ್ತ್ಯಾರ್ ವ ಸರ್ಕಾರಿ ರುಕಾ ಮುಳಾಂನಿ ಬಸಾಜಾಯ್ ಆಸ್‌ಲ್ಲೆಂ.

“ಆತಾಂ ತುಮಿ ಕಾಯ್ದ್ಯೊ ಘೆವ್ನ್ ಡೆನ್ ರೊಜಾಲಾಗಿಂ ಸಂಪತ್ ಪಾಟಿ ಘೆಂವ್ಕ್ ಸಾಧ್ಯ್‌ಚ್ ನಾ. ಕಿತ್ಯಾಕ್ ತಾಣೆ ಬರವ್ನ್ ಘೆತ್ಲ್ಯಾ ಶರ್ತಾಂ ಪ್ರಕಾರ್ ದುಡು ಫಾರಿಕ್ ಕರುಂಕ್ ಚುಕ್ಲ್ಯಾ ವಾಯ್ದ್ಯಾಕ್ ಅಡವ್ ಸಂಪತ್ ಬ್ರಾಯನಾನ್ ಮ್ಹಣ್ಜೆ ಸಂಪತ್ತಿಚ್ಯಾ ಮ್ಹಾಲಕಾನ್ ಪಾಟಿ ವಿಚಾರ್ಜೆಂ ಹಕ್ಕ್ ನಾ. ತಿ ಸಗ್ಳಿ ಸಂಪತ್ ಡೆನ್ ರೊಜಾಚಿ ಜಾವ್ನ್ಸ್ತಲಿ' ಮ್ಹಣ್. ಆನಿ ತಸೆಂಚ್ ಜಾಲೆಂ. ಹ್ಯಾಚ್‌ನಿಮಿತ್ತಿಂ ಡೆನಿನ್ ಥೊಡ್ಯಾಚ್ ದಿಸಾಂ ಭಿತರ್ ತುಮ್ಚ್ಯಾ ಉದ್ಯಮಾಂಚೊ ನಕ್ಷಾಚ್ ಬದ್ಲ್ಲ್ಯೊ. ಅಡಳ್ತೆದಾರಾಂಕ್, ವಾವ್ರಾಡ್ಯಾಂಕ್ ಇತ್ಯಾದಿ ಬದ್ಲುನ್–ವರ್ಗಾವ್ನ್ ತಾಚೆ ನವೆ ಕಾಯ್ದೆ ಆನಿ ರೆಗ್ರೊ, ಅಡಳ್ತೆಂ, ಧನಿಪಣ್ ಜ್ಯಾರಿಯೆರ್ ಹಾಡ್ಲೆಂ. ಆನಿ ತೊ ತೆಂ ತುಮ್ಕಾಂ ಪಾಟಿ ಸೊಡುನ್ ಕಿತ್ಯಾಕ್ ಆನಿ ಕಸೊ ದೀತ್? ತ್ಯಾ ಶಿವಾಯ್ ತೊ ತುಮ್ಚೊ

ಮಾರೆಕಾರ್ ವೈರಿ."

"ತರ್ ಅಮಿ ಕಿತೆಂ ಕರ್ಚೆಂ? ಮ್ಹಾಕಾ ಕಿತೆಂ ತರಿ ರಸ್ತೊ ದಾಕಯ್. ಮ್ಹಜಿ ಕಾಳಿಜ್ ಆತಾಂ ಫುಟ್ತಾ ತಸೆಂ ಮ್ಹಾಕಾ ಭಗ್ತಾ. ಹಾವೆಂ ಕಷ್ಟಾಂನಿ ರಟ್ಲ್ಲೆಂ ಸಂಪತ್ ಹೆಂ. ಮ್ಹಜ್ಯಾನ್ ಹೆಂ ಚಿಂತುಂಕ್ ಜಾಯ್ನಾ. 4–5 ಲಾಖಾಂಚೆಂ ಸಂಪತ್ತ್ ನಹಿ ಹೆಂ. 4–5 ಕರೊಡಾಂಕ್ ಮಿಕ್ವಲ್ಲೆಂ. ಭುಗ್ರ್ಯಾಂನಿ ದೆಡ್ಕಿ ದೀವ್ನ್ ಚೊರ್ಕ್ಲೆಟಾ ಘೆತ್ಲ್ಲ್ಯಾಬರಿ ಡೆನಿನ್ ಮ್ಹಜೆಂ ಸಂಪತ್ತ್ ಆಪ್ಣಾಯ್ಲ್ಲೆಂ. ಡೆನಿನ್ ಹೆಂ ಸಕ್ಕಡ್ ಕೆಲ ಆಮಿ ಕೆನಡಾ ಥಾವ್ನ್ ಪಾಟಿ ಯೆಂವ್ಚೆ ಆಧಿಂ. ತುಂ ವಕೀಲ್. ತುಮ್ತೆ ಲಾಗಿಂ ಉಪಾಯ ಆಸಾತ್, ಕಿತ್ಯಾಕ್ ಖರ್ಯಾ ಖುನಿಗಾರಾಂಕ್‌ಯಿ ತುಮಿ ಶಾಭಿತ್ ಕರ್ನ್ ಸಾಂತ್ ಮ್ಹಣ್ ಪಾಚಾರ್ಚೆ ಮನಿಸ್. ತುಕಾ ಹಾಂವ್ ಮಾಗ್‌ಲ್ಲೆ ತಿತ್ಲೆಂ ಧನ್ ದಿತಾಂ. ಮ್ಹಾಕಾ ಮ್ಹಜೆ ಸಂಪತ್ತ್ ಪಾಟಿ ಘೆವ್ನ್ ದಿ."

"ಏಕ್‌ಚ್ ವಾಟ್ ಆಸಾ ಮಿ। ರೋಚ್. ತ್ಯಾ ವಾಟೆನ್ ಚಲ್ಲ್ಯಾರ್ ಮಾತ್ರ ಮ್ಹಾಕಾ ದಿಸ್ತಾ, ಕಾಂಯ್ ತರಿ ತುಕಾ ಮೆಳ್ತಾ. ಪುಣ್ ತುವೆಂ ಖುಶಿ ವ್ಹರಾಜಾಯ್."

"ಸಾಂಗ್, ಸಾಂಗ್, ತುವೆಂ ಸಾಂಗ್‌ಲ್ಲೆಂ ಕಿತೆಂಯಿ ಕರುಂಕ್ ಹಾಂವ್ ಕಬೂಲ್ ಆಸಾಂ. ಮ್ಹಾಕಾ ಮ್ಹಜೆಂ ಸಂಪತ್ತ್ ಪಾಟಿ ಜಾಯ್."

"ತರ್ ತುಮಿ ಡೆನ್ ರೊಚಾಗೆರ್ ವಚೊನ್ ತಾಚೊ ಸಂಬಂಧ್ ಜೊಡುಂಕ್ ತಾಚೆಲಾಗಿಂ ರಾಜಿ ಜಾಯ್ಜಾಯ್. ತವಳ್..."

"ತುಂ ಮ್ಹಜ್ಯೊ ತಾರಿಫೊ ಕರ್ತಾಯ್ ವ ಕಿತೆಂ? ಸರ್ಪಾನ್ ಮ್ಹಜೆಂ ಮಾಣಿಕ್ ಚೊರ್ಲ್ಲೆಂ, ತುಂ ಜಾಣಾಂಯ್ ಸರಪ್ ಮನಾಶ್ಯಾಚೊ ಕಿತ್ಲೊ ದುಸ್ಮಾನ್ ಮ್ಹಳ್ಳೆಂ ಆನಿ ತೆಂ ಮಾಣಿಕ್ ಘೆಂವ್ಕ್ ಹಾಂವ್ ಸರ್ಪಾಚಿ ಮಿತ್ರತ್ವ ಕರುಂ? ಪಿಸ್ಯಾಂಬರಿ ತುಂ ಉಲಯ್ತಾಯ್. ಸರ್ಪಾಚಿ ಮಿತ್ರತ್ವ ಕೆದಿಂಚ್ ಸಾಧ್ಯ್ನಾ. ಕಿತ್ಯಾಕ್ ತ್ಯಾ ಸರ್ಪಾಕ್ ಆಮಿ ಫಾತರ್ ಮಾರ್ಲ್ಯಾತ್, ಆನಿ ಹ್ಯಾನಿಮ್ತಿಂ ತೊ ಆಮ್ಚೆರ್ ಹಗ್ಯಾರ್ ಆಸಾ. ತೊ ಆಮ್ಕಾಂ ಖೊಂಚ್ ಮಾರುಂಕ್ ರಾಕ್ತಾ, ಆನಿ ತುಂ ಮ್ಹಣ್ತಾಯ್ ತಾಚಿ ಮಿತ್ರತ್ವ ಕರ್."

"ತರ್ ತೆಂ ಮಾಣಿಕ್ ಸರ್ಪಾಚ್ಯಾ ತಾಬೆಂತ್ಲೆಂ ಕಸೆಂ ಪಾಟಿ ಹಾಡ್ತಾಯ್? ಸರೊಪ್ ಜೀವ್ ಆಸ್ತಾಸರ್ ಮಾಣಿಕ್ ತುಕಾ ಮೆಳಾನಾ."

"ಹಾಂವ್ ಸರ್ಪಾಕ್ ಮಾರ್ನ್ ಮಾಣಿಕ್ ಪಾಟಿ ಹಾಡ್ತೊಲೊಂ. ಕಿತ್ಯಾಕ್ ಸರ್ಪಾಚಿ ಮಿತ್ರತ್ವ ಅಸಾಧ್ಯ್. ಸಾಧ್ಯ್ ತೆಂ ಏಕ್‌ಚ್. ತಾಚೆಂ ಮರಣ್. ಹಾಂವ್ ಡೆನಿಚೆಂ ಸರ್ವನಾಶ್ ಕರ್ತೊಲೊಂ. ಮ್ಹಜೆಂ ಸಂಪತ್ತ್ ತಾಣೆ ಪಾಟಿ ದಿನಾ ಜಾಲ್ಯಾರಿ ವ್ಹಡ್ ನಾ. ಪುಣ್ ತಾಕಾಯಿ ತೆಂ ಉರಂವ್ಕ್ ಆನಿ ಗಳ್ಸುಂಕ್ ಹಾಂವ್ ಸೊಡಿನಾ."

“ತುಜಿ ಖುಶಿ ಕರ್. ಪುಣ್ ಮ್ಹಸ್ತ್ ಚಿಂತುನ್ ಮೆಟ್ ಕಾಡ್. ಕಿತ್ಯಾಕ್ ಡೆನ್ ರೋಚ್ ತೊ, ತುಜ್ಯಾ–ಮ್ಹಜ್ಯಾ ಜಾಣ್ವಾಯೆಚೊ ನಹಿಂ. ತಾಚ್ಯಾ ಸಮ್ಜಣೆಚಿ ನಾರ್ಚ್ ವೆಗ್ಳಿ. ಹ್ಯಾಚ್‌ನಿಮ್ತಿಂ ತಾಚೆಲಾಗಿಂ ಎದೊಳ್ ಕೊಣ್‌ಯಿ ಜಿಕೊಂಕ್ ನಾಂತ್. ತಾಚೆಂ ನಾಸ್ ಯೆವ್ಜಿಲ್ಲೆ ಸ್ವತಃ ನಾಸ್ ಜಾಲ್ಯಾತ್. ಹಾಂವ್ ತುಜೊ ವಕಿಲ್ ವ್ಹಯ್. ಹ್ಯಾನಿಮ್ತಿಂ ಮ್ಹಜೆಂ ಕರ್ತವ್ಯ್ ಜಾವ್ನಾಸಾ ತುಕಾ ಕಸಲ್ಯಾಯಿ ಅಪಾಯಾಂಕ್ ಸಾಂಪ್ಡಾನಾಸೆಂ ಮಾಹೆತ್ ದಿಂವ್ಚೆಂ ಆನಿ ರಸ್ತೆ ದಾಕಂವ್ಚೆಂ. ಪುಣ್ ತ್ಯಾ ರಸ್ತ್ಯಾಂನಿ ಚಲ್ಚೆಂವ ವಾಟ್ ಚುಕೊನ್ ಬೊಲ್ತ್ಯಾ ದಿಕ್ಕಾಂತ್ಲ್ಯಾನ್ ವೆಚೆಂ ತೆಂ ತುಜೆರ್ ಹೊಂದ್ವೊನ್ ಆಸಾ.

“ಏಕ್ ಮಾತ್ರ್ ಹಾಂವ್ ತುಕಾ ಖಂಡಿತ್ ಸಾಂಗ್ತಾಂ. ತಾಚ್ಯಾ ಹಾತಾಖಾಲ್ ಖ್ಯಾತ್ ವಕೀಲ್ ಜೈರಾಜ್ ಆಸಾ. ತಾಚೆಲಾಗಿಂ ತುಜೆಂ ಕಾಯ್ದ್ಯಾಚೆಂ ಖಂಯ್ಚೆಂಚ್ ಕೊಕ್ಕಿಂ ಶಿರ್ಕಾನಾಂತ್. ಹ್ಯಾನಿಮ್ತಿಂ ಡೆನ್ ರೋಚ್ ತುಜಿ ಸಂಪತ್ತ್ ಬಿಲ್ಕುಲ್ ಪಾಟಿ ದಿನಾ; ದೀತ್ ಜಾಲ್ಯಾರಿ ಏಕಾ ವಿಷಯಾಚೆರ್. ಫಕತ್ ಸಮಾಧಾನೆಚ್ಯಾ ರಾಜಿ. ಪಂಚೈತ್ಕೆಚೆರ್, ಹ್ಯಾಖಾತಿರ್ ತುವೆಂ ಲ್ಹಾನ್ ಜಾಯ್ಜಾಯ್ ಪಡ್ತೆಲೆಂ. ಮನ್ಶ್ಯಾಕ್ ಆಪ್ಲೆಂ ಕಾಮ್ ಜಾಯ್ಜಾಯ್ ಜಾಲ್ಯಾರ್, ಕೆದೊ ವ್ಹಡ್ ತೊ ಜಾಂವ್, ಪುಣ್ ತಾಣೆ ಲ್ಹಾನ್ ಜಾಯ್ಜಾಯ್‌ಚ್ ಪಡ್ತಾ, ದೆಕುನ್ ಆತಾಂ ತುಂ ಕಸೊಯಿ ಭಿಕಾರಿ ಜಾಲಾಯ್. ತುವೆಂ ಲ್ಹಾನ್ ಜಾಲ್ಲ್ಯಾಂತ್ ತುಕಾ ಕಾಂಯ್ ಬಾಧಕ್ ನಾ.

“ಡೆನ್ ರೋಚ್ ತುಮಿ ಚಿಂತ್ಚೆ ತಸಲೊ ವಾಯ್ಟ್ ಮನಿಸ್ ನಹಿಂ. ತೊ ಖರ್ಯಾ ಪಣಿ ಬರ್ಯಾ ಕಾಳ್ಜಾಚೊ ಧರ್ಮಿಷ್ಟ್. ನ್ಯಾಯ್–ನಿತಿಚೊ ಮನಿಸ್ ನಹಿಂ, ಬರ್ಯಾಕ್ ಬೋವ್ ಬರೊ. ಖೊಟ್ಯಾಕ್ ಮಾರೆಕಾಂ ಖೊಟೊ. ತುಮಿ ಬರೆಂ ಕರುನ್ ಹೆಂ ಚಿಂತುನ್ ಪಳೆಯಾ, ಕಿತ್ಯಾಕ್ ಹೆಂ ಲ್ಹಾನ್ ಪ್ರಕರಣ್ ನಹಿಂ. ಆನಿ ಡೆನ್ ರೋಚ್ ಲ್ಹಾನ್ ಮನಿಸ್‌ಯಿ ನಹಿಂ. ತಾಚೊ ಹಾತ್‌ಯಿ ಲಾಂಬ್ ಆಸಾ. ಸಕತ್‌ಯಿ ಬಳ್ ಆಸಾ. ಬೆಂಗ್ಳುರಾಂತ್ಲ್ಯೊ ಮಹಾ–ಮಹಾನ್ ಸಕ್ತಿಯಿ ತಾಚ್ಯಾ ಮುಟಿ ಭಿತರ್ ಆಸಾತ್. ಚೂಕ್ ತುಮ್ಚಿ ಆನಿ ಘಾತ್ ಕೆಲಾ ತುಮ್ಕಾಂ ಬ್ರಾಯನಾನ್. ಬೆಂಕ್ ಖಾಲಿ ಕೆಲಾಂ ತುಮ್ಚೆಂ ಬ್ರಾಯನಾನ್. ದೆಕುನ್ ಮಾರೆಕಾರ್ ವ್ಯಕ್ತಿ ಬ್ರಾಯನ್. ತಾಣೆ ತಾಕಾ ದುಡು ದೀವ್ನ್ ಆಧಾರ್ಸಲ್ಲ್ಯಾ ಡೆನ್ ರೊಚಾಕ್ ಬೊಮ್ ದವರ್ನ್ ನಾಸ್ ಕರ್ಚೆಂ ಪ್ರಯತ್ನ್ ಕೆಲ್ಲೆಂ ಆನಿ ತಾಂತುಂ ಫಸ್ಲೊ ತೊಚ್, ಮೆಲ್ಲೊ ತೊಚ್. ಪುಣ್ ಜಿಕ್ಲೊ ಡೆನ್, ವಾಂಚ್ಲೊ ಡೆನ್. ಆತಾಂ ತುಮ್ಕಾಂಯಿ ಜಿಯೆಂವ್ಕ್ ಜಾಯ್. ತರ್ ತುಮಿಂಚ್ ಚಿಂತುನ್ ನಿರ್ಧಾರ್ ಕರಾ.”

“ವ್ಹಯ್ ಹಾಂವ್ ನಿರ್ಧಾರ್ ಕರ್ತೊಲೊಂ” ಮ್ಹಣಾಲೊ ಗಾಬ್ರಿಯೆಲ್

ರೋಚ್ ಆನಿ ಉಟೊನ್ ತೊ ಶೀದಾ ಭಿತರ್ ಗೆಲೊ. "ಮ್ಹಜೊ ವಕೀಲ್ ಮ್ಹಜ್ಯಾ ದುಸ್ಮಾನಾಚಿ ಪಾಟ್ ಥಾಪುಡ್ತಾ. ಕಸಲೊ ಕಾಳ್ ಉದೆಲೊ ಹೊ!!" ಗಾಬ್ರಿಯೆಲ್ ರೋಚ್ ಆಪ್ಲೆಸ್ಥಕಿಂ ಉಲಯ್ಲಾಗ್ಲೊ. ಖಂಯ್ಸ್ಯಾನ್ ಗೆಲ್ಯಾರಿ ತಾಕಾ ನಿರಾಶಾಚ್ ಲಾಭ್ತಾಲಿ. ದೋನ್ ಗ್ಲಾಸ್ ಉದಾಕ್ ಪಿಯೆವ್ನ್ ಭಾಯ್ರ್ ಆಯ್ಲೊ ತೊ.

"ಹಾಂವ್ ಹ್ಯಾವಿಶಿಂ ನಿರ್ಧಾರ್ ಕರ್ತಾಂ ಮಿ। ಮಧುಸೂದನ್. ತುಮೆಂ ಆತಾಂ ವಚ್ಯೆತ್."

"ಬರೆಂ" ಮ್ಹಣಾಲೊ ವಕೀಲ್ ಆನಿ ಉಟೊನ್ ಗೆಲೊ.

"ತಾಣೆ ಸಾಂಗ್ಚೆಂ ಸಮಾ ಮಿ। ರೋಟ್" ಮ್ಹಣಾಲೊ ಜೈಶಂಕರ್.

"ಹಾಂವ್ ಸಗ್ಳೆಂ ಸಮ್ಜ್ತಾಂ ಮಿ। ಶಂಕರ್. ಸಾರ್ಕೆಂ ಆಸ್‌ಲ್ಲೆಂ ಆನಿ ನಾತ್‌ಲ್ಲೆಂ ಹಾಂಚೆ ಮಧ್ಲೊ ಅಂತರ್. ಆನಿ ತ್ಯಾ ಪ್ರಕಾರ್ ಹಾಂವ್ ಮುಖಾರ್ ಮೆಟ್ ಕಾಡ್ತೊಲೊಂ. ಪುಣ್ ಕಿತೆಂ ಜಾಲ್ಯಾರಿ ಮ್ಹಜೆಂ ಸಂಪತ್ತ್ ಖಾಂವ್ಕ್ ಹಾಂವ್ ಡೆನಿಕ್ ಸೊಡಿಸೊಂನಾ. ತುಮಿ ಹೆಂ ಪಳೆತೆಲ್ಯಾತ್. ಮ್ಹಾಕಾ ಥೊಡ್ಯಾ ವಿಶ್ರಾಮಾಚಿ ಗರ್ಜ್ ಆಸಾ" ಮ್ಹಣೊನ್ ತೊ ಶೀದಾ ಬೆಡ್‌ರುಮಾಕ್ ಗೆಲೊ. ತಾಚಿ ಮಾನಸಿಕ್ ಸ್ಥಿತಿ ಬೋವ್ ವಿಕಾರ್ ಜಾಲ್ಲಿ. ಸಹಜ್ ತೆಂ; ತಾಚ್ಯಾ ಜಾಗ್ಯಾರ್ ಕೋಣ್‌ಯಿ ದುಸ್ರೊ ಆಸ್ಲ್ಯಾರ್ ತಾಕಾಯಿ ತಸೆಂಚ್ ಭಗ್ತೆಂ. ಜೈಶಂಕರ್ ಪಾಟಿ ಗೆಲೊ. ಭಿತರ್ ಗೆಲ್ಲೊ ಗಾಬ್ರಿಯೆಲ್ ರೋಚ್ ಏಕ್ ಪೆಗ್ಗ್ ವ್ಹಿಸ್ಕಿ ಮಾರ್ನ್ ಖಾಟಿಯೆರ್ ಆಡ್ ಪಡ್ಲೊ; ಪುಣ್ ನೀದ್ ತಾಕಾ ಆಯ್ಲಿನಾ. ಕಿತೆಂ ಕಿತೆಂ ಉಲಂವ್ಕ್ ಸುರು ಜಾಲೊ. ತಾಚಿ ಸ್ಥಿತಿ ಪಳೆವ್ನ್ ಆನೆಟ್ ಘಾಬರ್ಲಿ. ಪುಣ್ ಘೊವಾಲಾಗಿಂ ಕಿತೆಂಯಿ ಉಲಂವ್ಚೆಂ ಧಯ್ರ್ ತಿಕಾ ನಾ ಜಾಲೆಂ.

ವರಾಂ ಸಾಂಜೆಚಿಂ ಪಾಂಚ್ ವ್ಹಾಜ್ತಾಲಿಂ. ಗಾಬ್ರಿಯೆಲ್ ರೋಚ್ ಉಟ್ಲೊ. ತೊಂಡ್ ಧುಂವ್ನ್ ಶೀದಾ ಆಪ್ಲ್ಯಾ ಕುಡಾಕ್ ಗೆಲೊ. ಬಾಯ್ಲ್ ಆನೆಟ್ ಘೊವಾಚೆರ್ ತೀಕ್ಷ್ಣ ನದರ್ ದವರ್ನ್ ಆಸ್‌ಲ್ಲಿ. ಗಾಬ್ರಿಯೆಲ್ ರೊಚಾನ್ ಕಬಾಟ್ ಉಗಡ್ಲೆಂ ಆನಿ ಪಿಸ್ತುಲ್ ಘೆತ್ಲಿ. ತಾಂತುಂ 6 ಗುಳಿ ಭರ್ಲ್ಯೊ ಆನಿ ಬೊಲ್ಸಾಂತ್ ಘಾಲಿ. ಭಾಯ್ರ್ ಆಯ್ಲೊ. ಹೆಣೆ–ತೆಣೆ ಪಳೆವ್ನ್ ತೊ ಮೆಟಾಂ ದೆಂವ್ಲೊ ಆನಿ ಶೀದಾ ರಸ್ತ್ಯಾಕ್ ಗೆಲೊ ಆನಿ ಟೆಕ್ಸಿಕ್ ರಾಕೊನ್ ರಾವ್ಲೊ.

"ಪುತಾ ಮನು" ಮ್ಹಣಾಲಿ ಆನೆಟ್. "ಡ್ಯಾಡಿ ಆಜ್ ಕಾಂಯ್ ತರಿ ಘೊಟಾಳೊ ಕರ್ತಾ. ತೊ ಪಿಸ್ತುಲ್ ಘೆವ್ನ್ ಭಾಯ್ರ್ ಸರ್ಲಾ. ಮ್ಹಾಕಾ ದಿಸ್ತಾ ತೊ ಬಹುಶಃ ಡೆನ್ ರೊಚಾಗೆರ್ ವೆತಾ. ದೆದೆಸ್ಪ್ರಾರ್ ಜಾಲಾ ಪುತಾ ತೊ. ಮ್ಹಾಕಾ ಭಿರಾಂತ್ ದಿಸ್ತಾ, ತೊ ಡೆನಿಚಿ ಖುನ್ ಕರುಂಕ್ ಭಾಯ್ರ್ ಸರ್ಲಾ. ಆಡಾಯ್ ತಾಕಾ" ಮ್ಹಣಾಲಿ ತಿ.

ಪುಣ್ ತಿತ್ಲ್ಯಾರ್ ರಸ್ತ್ಯಾರ್ ಟೆಕ್ಸಿ ಉಭಿ ಜಾಲಿ ಆನಿ ಗಾಬ್ರಿಯೆಲ್ ರೋಚ್ ಕ್ಸಿರ್ ಬಸೊನ್ ಗೆಲೊಚ್.

"ಪುತಾ, ಆಜ್ ಚಿಂತಿನಾತ್ಲೆಂ ಕಿತೆಂ ತರಿ ಘಡ್ತಾ. ಡ್ಯಾಡಿ ಖಂಡಿತ್ ಜಾವ್ನ್ ನಿಚಿ ಖುನ್ ಕರ್ನ್ ಆಪುಣ್‌ಯಿ ಜೀವ್ಘಾತ್ ಕರ್ತಾ ವ ಡೆನಿಕಡೆ ಸಾಂಪಡ್ತಾ ವ ಲಿಸಾಂ ತಾಬೆಂತ್ ವೆತಾ. ಹ್ಯಾಚ್‌ಖಾತಿರ್ ಆಪುಣ್ ಪಾಟಿ ಯೆಂವ್ಚ್ಯಾ ಭರ್ವಾ ಸ್ಯಾರ್ ನಾತ್ಲಲ್ಯಾನ್ ತೊ ಆಪ್ಲೆಂ ಕಾರ್ ಸೊಡ್ನ್ ಭಾಡ್ಯಾಚ್ಯಾ ಟೆಕ್ಸಿರ್ ಗೆಲೊ. ವೆಗಿಂ ಾಯ್ರ್ ಸರ್ ಮನು. ಹಾಂವ್‌ಯಿ ಯೆತಾಂ. ಕಾರ್ ಭಾಯ್ರ್ ಕಾಡ್ ಆನಿ ಡ್ಯಾಡಿಚೆ ಾಟ್ಲಾವ್ ಕರ್" ಆನೆಟ್ ಅವ್ಸರ್ತಾಲಿ, ಕಾಂಪ್ತಾಲಿ.

"ವ್ಹಯ್ ಮನು, ವಚಾ ವೆಗಿಂ. ನಾತರ್ ಅನರ್ಥ್ ಘಡ್ತೆಲೆಂ" ಮ್ಹಣಾಲೆಂ ಡಿಯಾ.

ಆವಯ್ಚಿಂ ಚಿಂತ್ನಾಂ-ಭಗ್ಣಾಂ ಮನುಕ್ ಸಮಾ ಮ್ಹಣ್ ದಿಸ್ಲಿಂ ಆನಿ ತಕ್ಷ ಂಚ್ ತಾಣೆ ಕಾರ್ ಚಾಲು ಕೆಲೆಂಚ್ ಆನಿ ಆನೆಟ್ (ಆವಯ್)ಯಿ ಕಾರಾರ್ ಬಸ್ಲಿ. ಮನುನ್ ಕಾರ್ ಆಧಿಕ್ ವೆಗಾನ್ ಟೆಕ್ಸಿ ಗೆಲ್ಲ್ಯಾ ವಾಟೆಂತ್ಲ್ಯಾನ್ ಧಾಂವ್ಡಾಯ್ಲೆಂ. ಸುಮಾರ್ ವಾರಿ ಮುಖಾರ್ ಮನುಕ್ ತಿ ಟೆಕ್ಸಿ ದಿಸ್ಲಿ ಆನಿ ತೊ ವೆಗಾನ್ ಕಾರ್ ಚಲಯ್ಲಾಗ್ಲೊ. ಮುಖಾರ್ ಗೆಲ್ಲಿ ಟೆಕ್ಸಿ ನೊಯೆಲಾ ಹೌಸಾ ಭಾಯ್ರ್ ಗೇಟಿಲಾಗಿಂ ರಾವ್ಲಿ.

‡ ‡ ‡ ‡ ‡ ‡

ಗಾಬ್ರಿಯೆಲ್ ರೋಚ್ ಆನಿ ಮನು ಆಧ್ಲೆ ದೀಸ್ ನೊಯೆಲಾ ಪ್ರಿಂಟರ್ಸಾಚ್ಯಾ ಚವ್ತ್ಯಾ ಶಾಖ್ಯಾಕ್ ಯೇವ್ನ್ ರುಘಸಾಲಾಗಿಂ ಕೆಲ್ಲ್ಯಾ ಸಂಭಾಷಣಾಚೊ ವಿವರ್ ತ್ಯಾಚ್ ದೀಸ್ ರುಘಸಾನ್ ಡೆನಿಕ್ ದಿಲೊ. ಆಯ್ಕೊನ್ ದಾಧೊಶಿ ಹಾಸ್ಲೊ ಡೆನ್. ತ್ಯಾ ಶಿವಾಯ್ ಮನೋಹರ್ ಲೊಜಿಂಗಾಚ್ಯಾ ಮೆನೆಜರಾನ್‌ಯಿ ಆನಿ ಚಿಕ್‌ಮಗ್ಳುರಾಂತ್ಲ್ಯಾ ತೊಟಾಚ್ಯಾ ರೈಟರಾನ್‌ಯಿ ಡೆನ್ ರೊಚಾಕ್ ಗಾಬ್ರಿಯೆಲ್ ರೊಚಾಚ್ಯಾ ಆನಿ ಮನು ರೊಚಾಚ್ಯಾ ಯೆಣ್ಯಾ ಆನಿ ತನ್ಕೆ ವಿಷ್ಯಾಂತ್ಲಿ ಖಬಾರ್ ಟೆಲಿಫೊನಾದ್ವಾರಿಂ ಕಳಿತ್ ಕೆಲ್ಲಿ. ಹ್ಯಾ ನಿಮಿತ್ತಿಂ ಆತಾಂ ಗಾಬ್ರಿಯೆಲ್ ರೋಚ್ ಆಪ್ಲ್ಯಾ ಸಂಪತ್ತೆಚ್ಯಾ ಸ್ವಾಧಿನ್ಪಣಾ ಖಾತಿರ್ ಕಾಂಯ್ ತರಿ ಪ್ರಯತ್ನ್ ಕರುನ್ ಆಸಾ ಆನಿ ತೊ ತೀವ್ರ್ ಕ್ರೊಧಿತ್ ಸ್ಥಿತೆರ್ ಆಸೊನ್ ಘಾರಿಕ್ಪಣಾಚಿ ತಯಾರಿ ಕರ್ತಾ ಮ್ಹಳೆಂ ಕಳೊಂಕ್ ಡೆನಿಕ್ ವೇಳ್ ಗೆಲೊ ನಾ. ಪುಣ್ ತೊ ಕಾಂಯ್ಚ್ ಭಿಂಯೆಂವ್ಚೊ ವ್ಯಕ್ತಿ ನಹಿಂ. ಕಿತ್ಯಾಕ್ ತೊ ಕಾಯ್ದ್ಯಾಖಾಲ್ ಸಾಕೊರ್ಚ್ ಆಸಾ. ಆವಯ್ಕ್-ಬಾಪಾಯ್ಕ್ ತಾಣೆ ಮುಂಗಡ್ ಹುಶಾರೊ ದಿಲೊ,

“ಗಾಬ್ರಿಯೆಲ್ ರೋಚ್ ಆನಿ ಮನು ಖಂಯ್ಚ್ಯಾಯಿ ವೆಳಾರ್ ಹಾಂಗಾಸರ್ ಯೆತೆಲೆ” ಮ್ಹಣ್ ತಾಣೆ ಸಾಂಗ್‌ಲ್ಲೆಂ ಆನಿ ತ್ಯಾ ವೆಳಾರ್ ಕಿತೆಂ ಕರುಂಕ್ ಪಡ್ತೆಲೆಂ ಹ್ಯಾ ವಿಷ್ಯಾಂತ್‌ಯಿ ಡೆನ್ ಜಾಣಾಸ್‌ಲ್ಲೊ. ಹ್ಯಾಚ್ ವೇಳ್ ಘಡಿಯೆಕ್ ನೊಯೆಲಾಯಿ ಲಗ್ಬಗ್ 35 ವರ್ಸಾಂ ಥಾವ್ನ್ ರಾಕ್ತಾಲಿ.

‡ ‡ ‡ ‡ ‡ ‡

ಗಾಬ್ರಿಯೆಲ್ ರೊಚಾಚಿ ಮತ್ ಆಜ್ ದೆದೆಸ್ಪ್ರಾರ್ ಚಾಲ್ಲಿ. ತಾಕಾ ಆಧ್ಲಿಂ ದೃಷ್ಯಾಂ ಸಗ್ಳಿಂ ಉಗ್ಡಾಸಾಂತ್ ಯೆತಾಲಿಂ. ಡೆನಿನ್ ತಾಕಾ ಮೆಟಾಂ–ಮೆಟಾಂನಿ ಆಕ್ರ್ಮನ್ ಕೆಲ್ಲೊ. “ಮ್ಹಜ್ಯಾ ಹಧ್ಯಾರ್ಕ್ ಪಿಸ್ತುಲ್ ಜೊಕುನ್ ಧಮ್ಕಿ ದಿಲ್ಲಿ ತಾಣೆ. ಮ್ಹಾಕಾ ರಸ್ತ್ಯಾರ್ ಗಾಡಿ ರಾವವ್ನ್ “ತುಜಿ ಸಂಪತ್ತ್ ಚಣೆ ಮೊಲಾಕ್ ಘೆತ್‌ಲ್ಲೆಬರಿ ಹಾಂವ್ ಘೆತೊಲೊಂ, ತೆಂ ಕೊಣಾಯ್ಕಿ ತುಂ ವಿಕಿನಾಕಾ. ಕಿತ್ಯಾಕ್ ತುಜಿ ಸಂಪತ್ತ್ ಮ್ಹಾಕಾ ಜಾಯ್. ತುಕಾ ರಸ್ತ್ಯಾಚೊ ಭಿಕಾರಿ ಕರ್ತೊಲೊಂ, ಏಕ್ ದೀಸ್ ಹಾಂವ್ ತುಕಾ ಖಂಯ್ ಪರ್ಯಾಂತ್ ಪಾವಯ್ತಾಂ ಪಳೆ...” ಡೆನಿಚಿಂ ಉತ್ರಾಂ ಗಾಬ್ರಿಯೆಲ್ ರೊಚಾಚ್ಯಾ ಕಾಳ್ಜಾಕ್ ಬಡಯ್ತಾಲಿಂ. ವ್ಹಯ್ ಆಜ್ ಡೆನಿನ್ ತಸೆಂಚ್ ಕೆಲ್ಲೆಂ. “ಆಜ್ ಡೆನಿನ್ ಮ್ಹಾಕಾ ಖರೊಚ್ ಭಿಕಾರಿ ಕೆಲೊ. ಪುಣ್ ಹಾಂವ್ ತಾಕಾ ಶ್ರೀಮಂತ್ ಜಾವ್ನ್ ಉರೊಂಕ್ ಸೊಡಿಸೊನಾ, ಮ್ಹಜ್ಯಾ ಜಿಣೆಯೆಂತ್ ಆನಿ ಚಡ್ ತೇಂಪ್ ನಾ; ಪುಣ್ ತಾಕಾ ಮ್ಹುಸ್ತ್ ಜಿಯೆಂವ್ಕ್ ಆಸಾ. ಆನಿ ಹಾಂವ್ ತಾಚ್ಯಾ ಜಿವಿತಾಚಿ ದೊರಿ ಆಜ್ ಕಾತರ್ತೊಲೊಂ. ಜಾಂವ್ದಿ ಮ್ಹಾಕಾ ಜಯ್ಲ್ ವ ಫಾಶಿ” ಇತ್ಲೆಂ ಚಿಂತುನ್ ತೊ ಟೆಕ್ಸಿರ್ ಥಾವ್ನ್ ದೆಂವ್ಲೊ ಆನಿ ಶೀದಾ ಗೇಟಿಲಾಗಿಂ ಗೆಲೊ, ತಿತ್ಲ್ಯಾರ್ ಟೆಕ್ಸಿ ಚಾಲಕಾನ್ ಆವಾಜ್ ಕಾಡ್ನ್ ಮ್ಹಳೆಂ “ಹೇಯ್, ಹಿ ಟೆಕ್ಸಿ ಭಾಡ್ಯಾಚಿ.”

“ಹಾಂ! ಮಾಫ್ ಕರ್. ವಿಸರ್ಲೊಂ” ಮ್ಹಣಾಲೊ ಗಾಬ್ರಿಯೆಲ್ ರೋಚ್. ಆನಿ ಪಾಟಿ ಯೇವ್ನ್ ಭಾಡೆಂ ದೀವ್ನ್ ತಾಣೆ ಟೆಕ್ಸಿ ಸೊಡ್ಲಿ. ಗೇಟಿರ್ ಪಾರ್ಯಾಗಾರ್ ಆಸ್‌ಲ್ಲೊ. “ಮ್ಹಾಕಾ ಡೆನ್ ರೊಚಾಕ್ ಭೆಟೊಂಕ್ ಜಾಯ್” ಮ್ಹಣಾಲೊ ಗಾಬ್ರಿಯೆಲ್ ರೋಚ್.

ಪಾರ್ಯಾಗಾರ್ ಗಾಬ್ರಿಯೆಲ್ ರೊಚಾಕ್ ವಳ್ಕ್ತಾಲೊ, “ಏಕ್ ಮಿನುಟ್” ಮ್ಹಣೊನ್ ತಾಣೆ ಫಂಯ್ ಥಾವ್ನ್ಂಚ್ ಡೆನ್ ರೊಚಾಕ್ ಖಬಾರ್ ದೀವ್ನ್ ಮ್ಹಳೆಂ “ಸರ್. ಮನೋಹರ್ ಪ್ರೆಸ್ಸ್ ಮ್ಹಾಲಕ್ ಗಾಬ್ರಿಯೆಲ್ ರೋಚ್ ತುಕಾ ಭೆಟೊಂಕ್ ಖುಶಿ ವ್ಹರ್ತಾ.”

“ಗೇಟ್ ಉಗ್ತಿ ದವರ್, ಆಜ್ ಕೊಣಾಯ್ಕಿ ಆಡಾಯ್ನಾಕಾ. ಕೊಣ್ ಯೇಂವ್ಕ್ ಖುಶಿ ವ್ಹರ್ತಾತ್ ತಿಂ ಯೆಂವ್ದಿತ್” ಮ್ಹಣಾಲೊ ಡೆನ್.

“ಸರ್ ತೊ ಮನಿಸ್ ಗಾಬ್ರಿಯೆಲ್ ರೋಚ್ ದೆದೆಸ್ಪ್ರಾರ್ ಜಾಲ್ಲೆ ಪರಿಂ ದಿಸ್ತಾ.”

“ದೆಕುನ್‌ಂಚ್ ತೊ ವಕ್ತಾಕ್ ಆಯ್ಲಾ, ಬರ್ಯಾ ದಾಕ್ತೆರಾಕ್ ಸೊಧುನ್. ಧಾಡ್ ಶಕಾ, ಯೆಂವ್ದಿ” ಮ್ಹಣಾಲೊ ಡೆನ್. ತಿತ್ಲ್ಯಾರ್ ಪಾರ್ಯಾಗಾರ್ ಲಾಗಿಂ ಆಯ್ಲೆ ಆನಿ ಮ್ಹಣಾಲೆ, “ಭಿತರ್ ವಚ್” ಆನಿ ತೊ ಭಿತರ್ ಗೆಲೊ.

ಗಾಬ್ರಿಯೆಲ್ ರೊಚಾಚ್ಯಾ ಪಾಟಾಪಾಟ್ ಆಯಿಲ್ಲಿಂ ಮನು ಆನಿ ಆನೆಟ್ ಹಾಣಿ ಥೊಡ್ಯಾ ಅಂತರಾರ್ ಥಾವ್ನ್ ದೆಖ್ಲೆಂ ಗಾಬ್ರಿಯೆಲ್ ರೊಚಾನ್ ಟೆಕ್ಸಿ ಸೊಡ್ನ್ ನೊಯೆಲಾ ಹೌಸಾ ಭಿತರ್ ರಿಗ್‌ಲ್ಲೆಂ.

“ಪುತಾ ಮನು, ಹಾವೆಂ ಚಿಂತ್‌ಲ್ಲೆಬರಿಚ್ ಜಾಲೆಂ. ಡ್ಯಾಡಿ ಡೆನ್ ರೊಚಾಗೆರ್ ಗೆಲೊ. ಆತಾಂ ಕಾಂಯ್ ತರಿ ಥಂಯ್ಸರ್ ಖಂಡಿತ್ ಜಾತಾ” ಮ್ಹಣಾಲಿ ಆನೆಟ್ ಆನಿ ಮನುನ್ ಕಾರ್ ವೆಗಿಂ ಹಾಡುನ್ ನೊಯೆಲಾ ಹೌಸಾಚ್ಯಾ ಗೇಟಿಲಾಗಿಂಚ್ ಉಭೆಂ ಕರ್ನ್ ಆವಯ್-ಪುತ್ ವೆಗಿಂ ಗೇಟಿಕ್ ಲಾಗಿಂ ಗೆಲಿಂ. ಪಾರ್ಯಾಗಾರ್ ಮನುಕ್ ವಳ್ಕ್ಯಾತಾಲೊ. ಜಾಲ್ಲ್ಯಾನ್ ತಾಚೆಲಾಗಿಂ ತಾಕಾ ವಳಕ್ ವಿಚಾರ್ಚಿ ಗರ್ಜ್ ನಾ ಜಾಲಿ.

“ಹಾಂವ್ ಸಮ್ಜಾತಾಂ ತುಮಿಂಯಿ ಗಾಬ್ರಿಯೆಲ್ ರೊಚಾಚೊ ಪಾಟ್ಲಾವ್ ಕರುನ್ ಡೆನ್ ಸಾಯ್ಬಾಕ್ ಭೆಟೊಂಕ್ ಆಯ್ಲ್ಯಾತ್ ಮ್ಹಣ್.”

“ವ್ಹಯ್”, ಮ್ಹಣಾಲೊ ಮನು. “ಆಮ್ಕಾಂ ಡೆನ್ ಸಾಯ್ಬಾಲಾಗಿಂ ಗರ್ಜ್ ಆಸಾ.”

“ವಚಾ ಭಿತರ್” ಮ್ಹಣೊನ್ ಪಾರ್ಯಾಗಾರಾನ್ ತಾಂಕಾಂ ಭಿತರ್ ವೆಚಿ ವಾಟ್ ದಾಕಯ್ಲಿ ಆನಿ ತಿಂ ವೆಗಿಂ ಭಿತರ್ ಗೆಲಿಂ.

ಗಾಬ್ರಿಯೆಲ್ ರೋಚ್, ಮನು ಆನಿ ಆನೆಟ್ ಆಜ್ ಪಯ್ಲೆಚ್ ಪಾವ್ಟಿ ನೊಯೆಲಾ ಹೌಸಾ ಭಿತರ್ ಪ್ರವೇಶ್ ಜಾಲಿಂ. ಗಾಬ್ರಿಯೆಲ್ ರೊಚಾಕ್ ಹಾಂಗಾಸರ್ ಗುಪ್ಪಡಾಯ್ ಜಾಲಿ. ರಾವ್ಳೈರಾ ಸಾರ್ಕ್ಯಾ ಹ್ಯಾ ಆಧುನಿಕ್ ಬಂಗ್ಲ್ಯಾಂತ್ ಖಂಯ್ಚೆಂ ಪ್ರವೇಶ್ ದಾರ್ ಆನಿ ಭಾಯ್ರ್ ವೆಚಿ ವಾಟ್ ಖಂಯ್ಚಿ ಮ್ಹಳ್ಳೆಂಚ್ ಸಮ್ಜಾನಾಸ್ತಾಂ ತೊ ಕಾಲುಬುಲೊ ಜಾಲೊ. ತಿತ್ಲ್ಯಾರ್ ನಿಮಾಣ್ಯಾ ಮೆಟಾರ್ ಪಾಂಯ್ ದವರ್‌ಲ್ಲೊಚ್ “ವೆಲ್‌ಕಮ್, ವೆಲ್‌ಕಮ್” ಮ್ಹಳ್ಳ್ಯಾ ರಂಗೀನ್ ತಾಳ್ಯಾ ಸಂಗಿಂ ಮುಖ್ಲೆಂ ಪ್ರವೇಶ್ ದಾರ್ ಆಪ್ಸೆಂಚ್ ಉಗಡ್ಲೆಂ.

ತ್ಯಾ ವಖ್ತಾ ಭಿತರ್ ಇತ್ಲೆಂ ನಾಜೂಕ್ ಹೊಲ್ ದಿಷ್ಟಿಕ್ ಪಡ್ಲೆಂ ಕಿ ಗಾಬ್ರಿಯೆಲ್ ರೊಚಾಕ್ ಸಂಸಾರಾಂತ್‌ಚ್ ಸರ್ಗ್ ಪಳೆಲ್ಲ್ಯಾಬರಿ ಜಾಲೆಂ. ತಿ ಸೊಭಾಯ್, ತಿ ಮಾಂಡಾವಳ್, ತಿ ಸಜಾವಟ್ ಆಧುನಿಕ್ “ಇಲೆಕ್ಟ್ರೊನಿಕ್” ಆನಿ “ಕಂಪ್ಯೂಟರ್” ಸವ್ಲ ತ್ಯಾಂಚೆರ್ ರಚುನ್ ದವರ್ಲೆಲೆಂ ನಾಜೂಕ್ ಹೊಲ್, ತ್ಯೊ ಆಕರ್ಷಿಕ್ ರಿತಿಂಚ್ಯೊ ಬಸ್ಕ್ಯಾ

ತೆ ಝುಳ್ಝುಳ್ಝೆಂ ಜಿನ್ಸಾವಾರ್ ರಿತಿಚೆಂ ವೀಜ್ ಝೂಮರ್, ದಾವಾ-ಉಜ್ವ್ಯಾಕ್ ದೋ ಕಲ್ಲರ್ ಟೆಲಿವಿಝುನಾಂ ಸ್ಟಿರಿಯೊ ಸಿಸ್ಟಮಾಚೆಂ ಡೆಕ್ಕ್ ಆನಿ ತಿ ಸೊಭಾಯ್ ವಿವರ್ಸುಂ ನಹಿಂ. ಗಾಬ್ರಿಯೆಲ್ ರೋಚ್ ತೆಂ ಪಳೆಂವ್ಕ್ಚ್ ಪಡ್ಲೊ.

ತಿತ್ಲ್ಯಾರ್ ಉಜ್ವ್ಯಾ ಕುಶಿಚೆಂ ದಾರ್ ಆಪ್ಪೆಂಚ್ ಉಗ್ತೆಂ ಜಾಲೆಂ ಆ ತಾಂತ್ಲ್ಯಾನ್ ಏಕ್ ಧಡಂಗ್ ತರ್ನಾಟೊ ಗಾಬ್ರಿಯೆಲ್ ರೊಚಾಕ್ ದಿಷ್ಟಿಕ್ ಪಡ್ಲೊ ಡೆನ್ ರೋಚ್ ಗಂಭೀರ್ ರಿತಿರ್ ಉಭೊ ಆಸ್ಲ್ಲೊ. ಗಾಬ್ರಿಯೆಲ್ ರೋಚ್ ಡ ಕ್ಚ್ ಪಳೆಂವ್ಕ್ ಪಡ್ಲೊ. ತಾಚಿ ದೊಳೆ ಡೆನಿಚೆಂ ವ್ಯಕ್ತಿತ್ವ್ ವಿಮರ್ಸಿತಾಲೆ ಆನಿ ಉಜ ವೊಂಕ್ತಾಲೆ. "ವೆಲ್ಕುಮ್ ಬಸ್ಕಾ ಸ್ವೀಕಾರ್ ಕರ್ ಮಿ। ರೋಚ್" ಇತ್ಲೆಂಚ್ ಮ್ಹ ಡೆನಿನ್. ತಿತ್ಲ್ಯಾರ್ ಗಾಬ್ರಿಯೆಲ್ ರೊಚಾನ್ ಮೆಟ್ ಹೊಲಾ ಭಿತರ್ ದವರ್ಲ ತ್ಯಾಚ್ ವಖ್ತಾ ವೊಣ್ದ ವಯ್ಲ್ಯಾ ಏಕ್ ಲ್ಹಾನ್ ಉಪಕರಣಾಂತ್ ಬಾರಿಕ್ ತಾಂಬ ದಿವೊ ಪೆಟ್ಲೊ ಆನಿ "ಕೀಂ ಕೀಂ" ಸೂಕ್ಷ್ಮ್ ಆವಾಜ್ ಸಾಧ್ಲೊ.

"ತುಜ್ಯಾ ಬೊಲ್ಸಾಂತ್ಲೆಂ ಹಾತೆರ್ ಭಾಯ್ರ್ ಕಾಡ್ನ್ ಸಕಯ್ಲ್ ದವರ ಉಪ್ರಾಂತ್ ಬಸ್ಕಾ ಸ್ವೀಕಾರ್ ಕರ್" ಮ್ಹಣಾಲೊ ಡೆನ್ ರೋಚ್.

"ಹಾತೆರ್! ಕಸಲೆಂ ಹಾತೆರ್? ಹಾಂವ್ ಖಂಯ್ಚ್ಯಾಯಿ ಹಾತೆರಾಕ್ ವಳ್ಕನಾ ಮ್ಹಣಾಲೊ ಗಾಬ್ರಿಯೆಲ್ ರೋಚ್...ತಿತ್ಲ್ಯಾರ್ ಪರತ್ ತೆಂ ದಾರ್ ಉಗ್ತೆ ಜಾಲೆಂ ಆನಿ "ವೆಲ್ಕಮ್,ವೆಲ್ಕಮ್" ಮ್ಹಳ್ಯಾ ಆವಾಜಾ ಬರಾಬರ್ ಮನು-ಆನೆ ಪ್ರತ್ಯಕ್ಷ್ ಜಾಲಿಂ. ತಾಂಚ್ಯೊ ದಿಷ್ಟಿ ಡೆನಿಚೆರ್ ಖಂಚ್ಲ್ಯೊ ಆನಿ ಗಾಬ್ರಿಯೆಲ್ ರೊಚ ಚೆರ್ ಚರ್ಲ್ಯೊ. "ಯೆಯಾ" ಮ್ಹಣಾಲೊ ಡೆನ್ ಮನುಕ್ ಆನಿ ಆನೆಟಾಕ್. ತಿಂಯಿ ಭಿತರ್ ಸರ್ಲಿಂ.

"ಮಿ। ರೋಚ್" ಮ್ಹಣಾಲೊ ಡೆನ್ ಗಾಬ್ರಿಯೆಲ್ ರೊಚಾಕ್ ಉದ್ದೇಶುನ್: "ತು ಖಂಯ್ಲ್ಯಾಯಿ ಹಾತೆರಾಂಕ್ ವಳ್ಕನಾಂಯ್ ತರ್ ಹಾಂವ್ ವಳ್ಕತಾಂ. ತುಂ ಮ್ಹಾ ಕಸಲ್ಯಾಯಿ ರಿತಿರ್ ಅಪಾಯ್ ಕರುಂಕ್ ಬಿಲ್ಕುಲ್ ಸಕಾನಾಂಯ್, ಕಿತ್ಯಾಕ್ ಮ್ಹಜ ಘರಾ ಭಿತರ್ಲಿ ಮಾಂಡಾವಳ್ ತಸಿ ಆಸಾ. ಹ್ಯಾ ಮ್ಹಜ್ಯಾ ಘರಾಂತ್ ಮೂಸ್ ಸಯ ವೈರಿ ಜಾವ್ನ್ ಭಿತರ್ ರಿಗೊಂಕ್ ಸಕಾನಾ. ಬೊಲ್ಸಾಂತ್ಲೆಂ ರಿವೊಲ್ವರ್ ಕಾಡ್ ಆ ಮುಖ್ಲ್ಯಾ ಮೆಜಾರ್ ದವರ್, ಹಾಂವ್ ಮ್ಹಜ್ಯಾ ಘರಾ ಭಿತರ್ ಆಯಿಲ್ಲ್ಯಾ ದುಸ ನಾಂಕ್ ಸಯ್ತ್ ಸಂತೊಸಾಚೊ ಸ್ವಾಗತ್ ದಿತಾಂ. ಶಿವಾಯ್ ತಾಕಾ ನೊಯೆಲಾ ಹೌಸ ಥಾವ್ನ್ ಬಂಧಿಖನ್ಯಾಕ್ ಧಾಡುಂಕ್ ಮ್ಹಾಕಾ ಬರೆಂ ಲಾಗಾನಾ, ದೆಕುನ್ ಕಿತೆಂ ತ ಚಿಂತುಂನ್ ಆಯ್ಲ್ಯಾಯ್ ತೆಂ ಕ್ಷಣಿಕ್ ಘಡ್ಯೆ ವಿಸರ್ ಆನಿ ಆಯಿಲ್ಲೊ ಉದ್ದೇಶ ತಿರ್ಸುನ್ ವಚ್. ಪರತ್ ತುಮ್ಕಾಂ ಹಾಂಗಾ ಯೆಂವ್ಚಿ ಗರ್ಜ್ ಪಡ್ಚಿ ನಾ."

ಪಾಪ್ ಆನಿ ಶಾಪ್

ವಿಕ್ಟರ್ ರೊಡ್ರಿಗಸ್

213 4

ಡೆನಿಚಿಂ ಉತ್ರಾಂ ಆಯ್ಕೊನ್ ಗಾಬ್ರಿಯೆಲ್ ರೋಚ್ ಅವಾಕ್ಕ್ ಜಾಲೊ. ಬೊಲ್ಸಾಂತ್ಲ್ಯಾ ರಿವೊಲ್ವರಾವಿಷಿಂ ಡೆನಿಕ್ ಕಸೆಂ ಕಳ್ಳೆಂ? ಹೆಂಚ್ ತಾಕಾ ಸಮಸ್ಯೆಂ ಜಾಲೆಂ ಆನಿ ತೊ ಡೆನಿಕ್‌ಚ್ ಪಳೆಂವ್ಕ್ ಪಡ್ಲೊ.

“ತುಂ ಲಾಂಬ್ ಚಿಂತಿನಾಕಾ. ಡೆನಿಕ್ ಹೆಂ ಕಸೆಂ ಕಳ್ಳೆಂ ಕಿ ಆಪ್ಣಾಲಾಗಿಂ ಪಿಸ್ತುಲ್ ಆಸಾ ಮ್ಹಣ್. ಡೆನಿಕ್ ಸಗ್ಳೆಂ ಸಮ್ಜಾತಾ. ತಾಕಾ ಮನ್ಶ್ಯಾಚ್ಯಾ ಬೊಲ್ಸಾಂತ್ಲಿ ಪಿಸ್ತುಲ್ ಮಾತ್ರ್ ನಹಿಂ ಬಂಧ್ ಬ್ರೀಫ್‌ಕೆಜಿಂತ್ ಲಿಪವ್ನ್ ದವರ್ಲ್ಲ್ಯಾ ಬೊಮಾಂಚಿ ಸಯ್ತ್ ಭಾಯ್ಲ್ಯಾನ್‌ಂಚ್ ಪರಿಚಯ್ ಲಾಭ್ತಾ, ಹ್ಯಾಚ್‌ನಿಮಿತ್ತಿಂ ಬ್ರಾಯನಾಕ್ ವ್ಹೆಂಕುಂಟಿಚಿ ವೀಜಾ ಮೆಳ್ಳಿ. ಮಿ। ರೋಚ್, ಹಾಂವ್ ಬಿಲ್ಕುಲ್ ಖುಶಿ ವ್ಹರಾನಾ ಕಿ ತುಕಾ ಹ್ಯಾ ಮ್ಹಾತಾರ್ಯಾ ಪ್ರಾಯೆರ್ ಜಯ್ಲಾಂತ್ ಜಲ್ಲಿ ಘಾತರ್ ಧಾಡಾಂವ್ಚ್ಯಾ ವಾವ್ರಾಕ್ ಧಾಡುಂಕ್. ತೊ ವಾವ್ರ್ ತುಜೊ ಪೊಸ್ಕೊ ನಾತು ರೊನ್ ರೋಚ್ ಎಕ್ಲೊ ಮಾತ್ರ್ ಕರ್ತಾ. ದೆಕುನ್ ರಿವೊಲ್ವರ್ ಮೆಜಾರ್ ದವರ್ ಆನಿ ತುಮಿ ಮುಖ್ಲ್ಯಾ ಬಸ್ಕೆರ್ ಬಸಾ. ಹಾಂವ್ ಸಯ್ರ್ಯಾಕ್ ಸತ್ಕಾರಾಚಿ ಹುಕುಮ್ ಪಾಟಯ್ತಾಂ” ಮ್ಹಣಾಲೊ ಡೆನ್.

ಆನೆಟ್ ಆನಿ ಮನು, ಗಾಬ್ರಿಯೆಲ್ ರೊಚಾಕ್‌ಚ್ ಪಳೆಂವ್ಕ್ ಪಡ್ಲಿಂ. ಬಾಯ್ಲ್ ಆನಿ ಪುತ್ ಆಪ್ಣಾಚೊ ಪಾಟ್ಲಾವ್ ಕರುನ್ ಆಯಿಲ್ಲೆಂ ಪಳೆವ್ನ್ ಗಾಬ್ರಿಯೆಲ್ ರೊಚಾಕ್ ಹಾತ್-ಪಾಂಯ್ ಬಾಂಧ್‌ಲ್ಲ್ಯಾಬರಿ ಜಾಲೆಂ. ‘ತುಮಿ ಕಿತ್ಯಾಕ್ ಆಯ್ಲ್ಯಾತ್?’ ಮ್ಹಳ್ಳ್ಯಾ ನದ್ರೆನ್ ಗಾಬ್ರಿಯೆಲ್ ರೋಚ್ ತಾಂಕಾಂಚ್ ದೆಖ್ತಾಲೊ.

“ಹ್ಯಾ ಘರಾಂತ್ ಖುನಿಯೊ-ಲೂಟಿ-ಝುಗ್ಡಿಂ-ಮಾರಾಮಾರಿ, ಢಕಾಯಿತಿ ಜಾಯ್ನಾಂತ್ ಮಿ। ರೋಚ್. ಬಗಾರ್ ಹಾಂಗಾಸರ್ ಸೊಲ್ಲೆ ಜಾತಾತ್, ನ್ಯಾಯ್ ಜಾತಾ, ತುಟ್‌ಲ್ಲ್ಯಾ ಸಾಂಕ್ಳಿ ಗಡ್ಸತಾತ್, ವಿಚಿತ್ರ್ ಮಿಸ್ತೆರ್ ಉಗ್ಡಾಪೆ ಜಾತಾತ್. ನವೀನ್ ಘಡಿತಾಂ ಉದ್ಭವ್ತಾತ್. ನವೆ ನವೆ ಸಂಬಂಧ್ ರಚಿತ್ ಜಾತಾತ್. ಆಂಧ್ಯಾರಾಂತ್ಲಿಂ ಖತಾಂ ದಿಷ್ಟಿಕ್ ಪಡ್ತಾತ್ ಆನಿ ವಾಡ್ ಜಾವ್ನ್ ಆಯಿಲ್ಲೊ ಮನಿಸ್

ಬೊಕ್ರೊ ಜಾವ್ನ್ ಪಾಟಿ ವೆತಾ, ಹ್ಯಾ ಡೆನಿಕ್ ತುಮಿ ಬಿಲ್ಕುಲ್ ವಳ್ಕಾನಾಂತ್. ತ್ಯಾ ಖಾತಿರ್ ತುಮಿ ಹಾಂಗಾ ಪಾವ್ಲ್ಯಾತ್ ಮ್ಹಣ್ ಹಾವೆಂ ಸಮ್ಜೊಂಚೆಂ ಪಡ್ತಾ. 'ನೊಯೆಲಾ ಹೌಸ್'. ಹಾಂಗಾಸರ್ ಬರ್ಯಾಂಕ್ ಸರ್ಗ್ ಮೆಳ್ತಾ. ಖೊಟ್ಯಾಂ ಇಂಫೆರ್ನ್ ದಿಸ್ತಾ. ನಿತಳ್ ಕಾಳ್ಜಾಚ್ಯಾಂಕ್ ಸಮಾಧಾನ್ ಲಾಭ್ತಾ ಆನಿ ಘಾತ್ಕ್ಯಾಂ ಭಿಕೆಚಿ ಕಟ್ಟಿ ಶಿವಾಯ್ ಆಸ್ತಿ ಪಾಟಿ ಮೆಳಾನಾಂತ್" ಡೆನಿಚೆಂ ಸಂಭಾಷಣ್ ರೋ ಕುಟಾವ್ ಆಯ್ಕೊಂಕ್‌ಚ್ ಪಡ್ಲೆಂ.

"ತುಮಿ ಉಭೆ ರಾವ್ಲ್ಯಾತ್ ಕಿತ್ಯಾಕ್? ಬಸಾ ಮಾನೆಸ್ತಾಂನೊ. ತುಮ್ಚ್ಯಾ ಖಾತಿರ್ ಹೊ ವೊಲಾಧಿಕ್ ರಾಯಾಳ್ ಬಸ್ಕ ಆಮಾನತ್ಸಿಲ್ಯಾತ್. ಹಾಂಚೆಂ ಬಸೊಂಕ್ ತುಮ್ಕಾಂ ನಶಿಬ್‌ಯಿ ಆಸೊಂಕ್ ಜಾಯ್. ಕಿತ್ಯಾಕ್ ಹ್ಯಾ ಬಸ್ಕೆಂನಿ ಲ್ಹಾ ಗರೀಬ್ ಥಾವ್ನ್ ಶ್ರೇಷ್ಟ್ ಶ್ರೀಮಂತ್ ಆನಿ ರಾಜ್‌ಕಾರಣಿ ಮಂತ್ರಿ ಸಯ್ತ್ ಯೇವ ಬಸೊನ್ ಗೆಲ್ಯಾತ್. ಬಸಾ. ಹಾಂವ್ ಬರೊ ಸ್ವಾಗತ್ ಭಾಸಾಯ್ತಾಂ ತುಮ್ಕಾಂ ಮ್ಹಣಾಲೊ ಡೆನ್.

ಭಿತರ್ ನೊಯೆಲಾ, ಪುತಾಚೆಂ ಸಂಭಾಷಣ್ ಆಯ್ಕ್ಯಾತಾಲಿ. ತಿತ್ಲ್ಯಾರ್ ಡೆನಿ ಜೊವ್ಳೆ ಚೆರ್ಕೆ ಹೊಲಾಕ್ ಪ್ರವೇಶ್ ಜಾಲೆ ಆನಿ ಬಾಪಾಯ್ ಬಗ್ಲೆಕ್ ರಾವೊನ್ ಸಯ್ರ್ಯಾಂಕ್‌ಚ್ ಪಳೆಂವ್ಕ್ ಪಡ್ಲೆ. ಗಾಬ್ರಿಯೆಲ್ ರೊಚಾನ್ ಪಿಸ್ತುಲ್ ಬೊಲ್ಸಾಂ ಕಾಡ್ನ್ ಮೆಜಾರ್ ದವರ್ಲಿ. "ಗುಡ್ ಇವ್ನಿಂಗ್ ಅಂಕಲ್, ಆಂಟಿ" ಮ್ಹಣಾಲೆ ಜೊವ ಸಯ್ರ್ಯಾಂಕ್ ವಂದನ್ ಕರುನ್.

"ಗುಡ್ ಇವ್ನಿಂಗ್" ಜಾಪ್ ದಿಲಿ ಸಯ್ರ್ಯಾಂನಿ. ತಾಂಚೆ ದೊಳೆ ಚೆಂಡಾಬ ಜಾವ್ನ್ ಚಂದ್ರಾಬರಿ ದಿಸ್ಚ್ಯಾ ಡೆನಿಚ್ಯಾ ಜೊವ್ಳ್ಯಾ ಭುಗ್ರ್ಯಾಂಕ್‌ಚ್ ದೆಖ್ತಾಲೆ.

"ತುಮಿ ಭಾಯ್ರ್ ವಚಾ ಆನಿ ಖೆಳಾ" ಮ್ಹಣಾಲೊ ಡೆನ್ ಭುಗ್ರ್ಯಾಂಕ್. ತೆ ಗೆಲ

"ಕಾಂಯ್ ಪರಿಚಯ್ ಜಾಲಿ ತುಮ್ಕಾಂ ಹ್ಯಾ ಭುಗ್ರ್ಯಾಂಚಿ?" ವಿಚಾರ್ಲ್ ಡೆನಿನ್.

"ಮಿ। ಡೆನ್" ಮ್ಹಣಾಲೊ ಗಾಬ್ರಿಯೆಲ್ ರೋಚ್ ಗಂಭೀರಾಯೆನ್. "ಹಾಂವ ಖಂಯ್ಚ್ಯಾಯಿ ಭುಗ್ರ್ಯಾಂಚಿ ಪರಿಚಯ್ ಕರ್ಚೆ ಖಾತಿರ್ ಆಯಿಲ್ಲೊಂ ನಹಿಂ. ಆನಿ ತು ಹೆಂಯಿ ಜಾಣಾಂಯ್ ಹಾಂವ್ ಹಾಂಗಾಸರ್ ಕಿತ್ಯಾಕ್ ಯೇವ್ನ್ ಪಾವ್ಲ್ಲಾಂ ಮ್ಹಳ್ಳೆಂ."

"ಹಾಂವ್ ಖಂಡಿತ್ ಜಾವ್ನ್ ಜಾಣಾ ಮಿ। ರೋಚ್. ಭುಗ್ರ್ಯಾಂಚಿ ಪರಿಚಯ ಆಪ್ಶಿಚ್ ಜಾತೆಲಿ. ತಿ ಗಜಾಲ್ ಆಸೊಂ. ಆಜ್ ಬರೊ ದೀಸ್ ಆಯ್ತಾರಾಚೊ ಉಲಂವ್ಕ್ ತುಮಿ ಸುರು ಕರ್ತಾತ್ ವ ಹಾಂವ್ ಕರುಂ?"

"ಸುವಾರ್ತಾತ್ ತಿ ಎದೊಳ್‌ಚ್ ಜಾಲ್ಯಾ. ಹಾಂವ್ ಸಮ್ಜೊಂಕ್ ಖುಶಿ ವ್ಹರ್ತಾಂ

ಜ್ಯಾ ತೀನ್–ಚಾರ್ ಮಹಿನ್ಯಾಂಚ್ಯಾ ಗೈರ್ ಹಾಜ್ರೆಂತ್ ತುವೆಂ ಅನಿತೆನ್ ಘಾಯ್ದೊ ಟಯ್ಲೊಯ್, ಮ್ಹಜಿ ಸಂಪತ್ತ್, ಮ್ಹಜಿ ಆಸ್ತ್ ಫುಂಕ್ಯಾ ಸವಾಯ್ ದಾನ್ ಜಾವ್ನ್ ಪ್ಣಾಯ್ಲಿಯ್ ತುವೆಂ. ತುಂ ನ್ಯಾಯ್-ನಿತಿಚೊ ಮನಿಸ್ ಮ್ಹಣ್ ಮಾಂದ್ತಾಯ್ ರ್...”

“ಚೂಕ್ ಉಲಯ್ತಾಕಾ, ತುಜ್ಯಾ ಗೈರ್ ಹಾಜ್ರೆಂತ್ ಅನಿತೆನ್ ಘಾಯ್ದೊ ಟಯಿಲ್ಲೊ ವ್ಯಕ್ತಿ ಬ್ರ್ಯಾಯನ್ ಡಿ'ಆಲ್ಮೆಡಾ. ತುಜ್ಯಾ ರಗ್ತಾಚ್ಯಾ ಪುತಾಂ ಪ್ರಾಸ್ ತ್ಯೆಣೆಚೊ ವ್ಯಕಿ. ತುವೆಂ ತುಜ್ಯಾ ಪುತಾ–ಬಾಯ್ಲ್–ಸುನೆಚೆರ್ ಸಯ್ತ್ ದವ ಾಕ್ ನಾತ್ಲ್ಲೆ ತಸಲೊ ವಿಶ್ವಾಸ್ ದವರ್ನ್ ಪಾವರ್ ಒಫ್ ಎಟೊರ್ನಿ ಕರ್ನ್ ದಿಲ್ಲೊ ಕ್ತಿ ಬ್ರ್ಯಾಯನ್ ಆಲ್ಮೆಡಾ. ಆನಿ ತುವೆಂ ಆಜ್ ಸತ್‌ಚ್ ಉಚಾರ್ಲೆಂಯ್, ತುಜಿ ಆಸ್ತ್-ಂಪತ್ತ್ ಹಾವೆಂ ಫುಂಕ್ಯಾ ಸವಾಯ್ ದಾನ್ ಜಾವ್ನ್ ಆಪ್ಣಾಯ್ಲ್ಯಾ ಮ್ಹಣ್. ಹಿ ಾಸ್ ಹಾವೆಂ ತುಕಾ ಕಾಳಾ ಆಧಿಂಚ್ ದಿಲ್ಲಿ ಮ್ಹಣೊನ್ ‘ತುಜಿ ಆಸ್ತ್–ಸಂಪತ್ತ್ ಕಾಂವ್ ಭುಗ್ಯಾಂನಿ ಚಣೆ ಮೊಲಾಕ್ ಘೆತ್ಲ್ಯಾಬರಿ ಘೆತೊಲೊಂ. ತಿ ಮ್ಹಾಕಾಚ್ ಜಾಯ್. ಕೊಣಾಯ್ಕಿ ವಿಕಿನಾಕಾ' ಮ್ಹಣ್. ಪುಣ್ ಮಿ। ರೋಚ್, ಹಾವೆಂ ಅನೀತ್ ಾಂಯ್ ಕರುಂಕ್ ನಾ' ಕಾಮಾಂ ಸಗ್ಳಿಂ ನಿತಿನ್ಂಚ್ ಕೆಲ್ಯಾಂತ್. ಕಾಯ್ದ್ಯಾ ವಿರೋಧ್ ವೆತೆಲ್ಯಾಕ್ ಮಾತ್ರ್ ಅನೀತ್‌ದಾರ್ ಮ್ಹಣ್ತಾತ್. ಆನಿ ಹಾಂವ್ ಕಾಯ್ದ್ಯಾ ಭಾಯ್ರ್ ವಚೊಂಕ್ ನಾ. ತರ್ ತುಂ ಮ್ಹಾಕಾ ಕಸೊ ಮ್ಹಣ್ತಾಯ್ ಹಾಂವ್ ಅನಿತೆನ್ ಘಾಯ್ದೊ ಉಟಯ್ತಾಂ ಮ್ಹಣ್?”

“ಮಿ। ಡೆನ್” ಮ್ಹಣಾಲೊ ಮನು ರೋಚ್.

“ಉಲಯ್” ಡೆನಿನ್ ಮನುಕ್ ಅವ್ಕಾಸ್ ದಿಲೊ.

“ತುಂ ಜಾಣಾಂಯ್ ಮನೋಹರ್ ಪ್ರೆಸ್ಸ್ ಕಿತ್ಲ್ಯಾ ಮೊಲಾಚಿ ಸಂಪತ್ತ್ ಮ್ಹಳ್ಳೆಂ...”

“ಖಂಡಿತ್ ಜಾವ್ನ್ ಜಾಣಾಂ. 20 ಮಿಲಿಯಾಂಕ್ ಮಿಕ್ವಾಲ್ಲೆಂ, 25 ಮಿಲಿಯ ಮೊಲಾಚೆಂ.”

“ಆನಿ ತುವೆಂ ತೆಂ 30 ಲಾಖಾಂಕ್ ಆಪ್ಣಾಯ್ಲೆಂಯ್.”

“ಚೂಕ್. 30 ನಹಿಂ, ಫುಂಕ್ಯಾಕ್” ಮ್ಹಣಾಲೊ ಡೆನ್.

“ಫುಂಕ್ಯಾಕ್!!” ಮನು, ಗಾಬ್ರಿಯೆಲ್ ರೋಚ್ ಆನಿ ಆನೆಟ್ ಹಾಂಚಿ ದೊಳೆ ಭಾಯ್ರ್ ಆಯ್ಲೆ.

“ವ್ಹಯ್, ಫುಂಕ್ಯಾಕ್. ಕಿತ್ಯಾಕ್, ತುಮ್ಚ್ಯಾ ಕನ್ಯಾಂಚ್ಯಾ ಪ್ರತೀಕಾರಾಚೆಂ ಮೊಲ್ ಹಾವೆಂ ತಾಂತುಂ ವಜಾ ಕೆಲ್ಲೆಂ.”

“ಮ್ಹಾಕಾ ಸಮ್ಜಾಲೆಂನಾ” ಮ್ಹಣಾಲೊ ಮನು.

“ತರ್ ಹಾಂವ್ ತುಮ್ಕಾಂ ಸಮ್ಜೊಂಚ್ಯಾ ಭಾಸೆನ್ ಸಮ್ಜಾಯ್ತಾಂ” ಮ್ಹಣೊನ್ ಡೆನಿನ್ ಟೇಪ್ ರೆಕೊರ್ಡರಾಚೊ “ಪ್ಲೇ ಬಟನ್” ದಾಂಬ್ತಾನಾ ಸ್ಟೀರಿಯೊಚೆರ್ ಬ್ರ್ಯಾಯನಾಚೆಂ ಉತ್ರಾಂ ಆಯ್ಕೊಂಕ್ ಲಾಗ್ಲಿಂ “ಹಾಂವ್ ಬ್ರ್ಯಾಯನ್ ಡಿ'ಆಲ್ಮೆಡಾ ಉಲಯ್ತಾಂ ಪುನಾ ಥಾವ್ನ್...ನಾಗಚಂದ್ರನಾನ್ ಮ್ಹಾಕಾ ಧಗೊ ದಿಲೊ...ಡೆನಿ ಆಪ್ಲ್ಯಾ ಪರಿವಾರಾ ಸಮೇತ್ ಶಾಭಿತಾಯೆನ್ ಯೇವ್ನ್ ಪಾವ್ಲಾ...ತಿಂ ಸಕ್ಡ ಜಿವಂತ್ ಪಾಟಿ ಯೇವ್ನ್ ಪಾವ್ಲ್ಯಾಂತ್...ನಾಗಚಂದ್ರನಾನ್ ಮ್ಹಜೆಂ ಕಾಮ್ ಕೆಲೆಂನಾ...ಆನಿ ಹಾಂವ್ ಗಾಬ್ರಿಯೆಲ್ ರೊಚಾಕ್ ಕಿತೆಂ ಜಾಪ್ ದೀಂವ್?”

“ಚೂಕ್ ಸಮ್ಜಾನಾಕಾ ಮಿ! ಬ್ರ್ಯಾಯನ್...ನಾಗಚಂದ್ರ ದುಡು ಘೆತ್ಲ್ಯಾ ಮನ್ಶ್ಯಾಕ್ ಧಗೊ ಕರಿನಾ...ತುಜ್ಯಾ ಎಡ್ವಾನ್ಸ್ ದಿಲ್ಲ್ಯಾ 50,000 ರುಪ್ಯಾಂಚಿ ಫಿಕಿರ್ ಕರಿನಾಕಾ, ನಾಗಚಂದ್ರನಾಕ್ ಕಸಲ್ಯಾ ತರಿ ಕಾರಣಾನ್ ಡೆನಿ ಪರಿವಾರಾಚೆಂ ನಾಸ್ ಕರುಂಕ್ ಜಾಲೆಂನಾ...ತೊ ಪಾಟಿ ಯೆತಚ್ ತುಕಾ ಆಮಿ ಖಬಾರ್ ದಿತಾಂವ್ ನಂಬರ್ ದಿ...” ಡೆನಿನ್ ಟೇಪ್ ರಾವಯ್ಲಿ.

“ಹೊ ತಾಳೊ ತುಮ್ಕಾಂ ವಳ್ಕಿಚೊ, ಬ್ರ್ಯಾಯನ್ ಆಲ್ಮೆಡಾಚೊ. ಆನಿ ತಾಚ್ಯಾ ಮುಖಾಂತ್ರ್ ತುಮಿ 3 ಲಾಖ್ ರುಪಯ್ ದೀವ್ನ್ ಮ್ಹಜೆಂ ಆನಿ ಮ್ಹಜ್ಯಾ ಕುಟ್ಮಾಚೆ ನಾಸ್ ಕರುಂಕ್ ಬೊಂಬಯಾಂತ್ಲ್ಯಾ ದಾದಾಂಕ್ ಖಂಡಾಳಾ ಧಾಡ್ಲ್ಲೆಂ. ಪುಣ್ ನಾಸ್ ಮ್ಹಜೆಂ ಜಾಲೆಂನಾ, ಬಗಾರ್ ಮ್ಹಜೆನಿಮ್ತಿಂ ದಾದಾಂಚೆಂಚ್ ಜಾಲೆಂ. ಪುನಾಂತ್ ಬ್ರ್ಯಾಯನಾನ್ ಮ್ಹಜ್ಯಾ ಗೆಸ್ಟ್ ಹೌಸಾ ಥಾವ್ನ್ ಬೊಂಬಯಾಕ್ ಕೆಲ್ಲ್ಯಾ ಟೆಲಿಫೊನಾಚಿ ಹಾವೆಂ ಹಿ ಟೇಪ್ ಕರಯಿಲ್ಲಿ. ಆನಿ ಹಿ ಟೇಪ್ ಸಾಂಭಾಳುನ್ ಹಾವೆಂ ಬ್ರ್ಯಾಯನಾಕ್ ಏಕ್ ಪ್ರತಿ ಕಾಡ್ನ್ ಆನಾಮಿಕ್ ವ್ಯಕ್ತಿ ಮುಖಾಂತ್ರ್ ಗುಪ್ತ್ ಧಾಡುನ್ ದೀವ್ನ್ ತಾಕಾ ಹಾವೆಂ ‘ಬ್ಲೇಕ್ ಮೇಯ್ಲ್’ ಕೆಲ್ಲೆಂ ‘ಹಿ ಟೇಪ್ ಅಪುಣ್ ಡೆನಿಕ್ ಪಾವಿತ್ ಕರ್ತಾಂ ಆನಿ ತುಕಾ ಜಯ್ಲಾಕ್ ಧಾಡ್ತಾಂ ದೆಕುನ್ ಬಚಾವೆಕ್ ಆಶೆತಾಯ್ ತರ್ 30 ಲಾಖ್ ರುಪಯ್ ಹಾಡುನ್ ಫಲಾಣ್ಯಾ ಸುವಾತೆರ್ ಪಾವಿತ್ ಕರ್’ ಮ್ಹಣ್.

“ಬ್ರ್ಯಾಯನಾಕ್ ವಾಂಚೊಂಕ್ ಜಾಯ್ ಆಸ್ಲ್ಲೆಂ. ತಾಚೆಂ ಪಾತ್ಕಾಂ ಮ್ಹಾ ತಿಳುವಳ್ ಜಾಂವ್ಕ್ ನಾಕಾ ಆಸ್ಲ್ಲೆಂ. ಆನಿ ತಾಣೆ 30 ಲಾಖ್ ರುಪಯ್ ತುಜ ಎಕೌಂಟಾಂತ್ಲೊ ಕಾಡುನ್ ಹಾಡುನ್ ಮ್ಹಜ್ಯಾ ಬ್ಲೇಕ್ ಮೇಯ್ಲರ್ ಮನ್ಶ್ಯಾ ದಿಲೊ. ತುಮೆಂ 3 ಲಾಖ್ ರುಪಯ್ ಮ್ಹಾಕಾ ಜಿವ್ಯಾಂ ಮಾರುಂಕ್ ಬ್ರ್ಯಾಯನಾ ಭಾಸಾಯಿಲ್ಲೊಯ್. ಆನಿ ತ್ಯಾ 3 ಲಾಖಾಂನಿ ಫಕತ್ 50 ಹಜಾರ್ ರುಪಯ ಮಾತ್ರ್ ಬ್ರ್ಯಾಯನಾನ್ ನಾಗಚಂದ್ರಾಕ್ ದಿಲ್ಲೊ. ಪುಣ್ ತ್ಯಾ ತೀನ್ ಲಾಖಾಂ

ಹಾವೆಂ ತುಜೆ 30 ಲಾಖ್ ರುಪಯ್ ವಸೂಲ್ ಕೆಲ್ಲೆ. ತರ್ ತುಂ ತೀರ್ಪ್ ದಿ. ಹಾಂತುಂ ಬುಧ್ವಂತ್ ಕೋಣ್? 30 ಲಾಖ್ ರುಪಯ್ ತುಜೆಚ್ ತೆ ಬ್ರಾಯನಾನ್ ವ್ಹಾಕಾ ಬ್ಲೇಕ್ ಮೇಯ್ಲ್ ಕೆಲ್ಯಾ ಮ್ಹಜ್ಯಾ ವ್ಯಕ್ತಿ ಮುಖಾಂತ್ರ್ ಪಾವಿತ್ ಕೆಲ್ಲೆ. ತವಳ್ ಆಡ್ವಾಟೆ 30 ಲಾಖ್ ರುಪಯ್ ಫಾರಿಕ್ ಕರುಂಕ್ ಬ್ರಾಯನ್ ಸಕ್ಲ್ನಾ. ಹ್ಯಾನಿಮಿತ್ತಿಂ ಪ್ರೆಸ್ಸ್ ಹಾವೆಂ ತಾಬೆಂತ್ ಘೆತ್ಲೆಂ.

"ಉಲಯ್ ಮುಖಾರ್. ತುಂ ಜರ್ ನಿತಿಕ್ ಪಾಟ್ ಕರ್ನ್ ಚಲ್ತಾನಾ ಹಾಂವ್ ಕಿತಾಕ್ ತುಜ್ಯಾ ಮುಖ್ಲ್ಯಾನ್ ವಚುಂ? ಹಾವೆಂಯಿ ತುಜ್ಯಾಚ್ ಪಾಟ್ಲ್ಯಾನ್ ತುಂ ಚಲೊನ್ ಗೆಲ್ಲ್ಯಾ ರಸ್ತ್ಯಾಂತ್ಲ್ಯಾನ್ ವೆಚೆಂ ನ್ಯಾಯ್ ಸಮ್ಮತಿಚೆಂ ರಾಜಾಂವ್ ನಹಿಂಗಿ? ಹಾಂವ್ ಸಮ್ಜಾತಾಂ ಬ್ರಾಯನಾನ್ ಮ್ಹಜೆ ಥಂಯ್ ಹೆಂ ಸಗ್ಳೆಂ ಕಿತ್ಯಾಕ್ ಕೆಲ್ಲೆಂ ಮ್ಹಳ್ಳೆಂ. ಫಕತ್ ತುಜೆಂ ಋಣ್ ತಿರ್ಸುಂಕ್. ತುಜೆಲಾಗಿಂ ಹೆಂ ನಿರಾಕರ್ಸುಂಕ್ ಕಸಲಿಂಚ್ ಉತ್ರಾಂ ವ ಸಾಕ್ಷಿ ಆಸ್ಚ್ಯೊನಾಂತ್. ತುಜೆನಿಮಿತ್ತಿಂ ಜಾಯ್ತ್ಯಾತ್ಲಿಂ ಕಾಮಾಂ ತುವೆಂ ತಾಚೆ ಥಾವ್ನ್ ಕರಯ್ಲ್ಯಾಂಯ್." ಗಾಬ್ರಿಯೆಲ್ ರೋಚ್ ಮೌನ್ ಜಾಲ್ಲೊ. ಆನೆಟ್–ಮನು ಜಾಪ್ ದಿಂವ್ಚ್ಯಾ ಸ್ಥಿತೆರ್ ನಾತ್ಲ್ಲಿಂ.

"ಬ್ರಾಯನಾನ್ ಹಿ ಬಿಲ್ಕುಲ್ ಫಟ್ ಮಾರ್ಲ್ಯಾ. ತಾಕಾ ತುಜೆರ್‌ಚ್ ರಾಗ್ ಆಸ್ಲ್ಲೊ. ತುವೆಂ ತಾಚ್ಯಾ ಧುವೆಲಾಗಿಂ ಕಾಜಾರ್ ಜಾಂವ್ಕ್ ಖುಶಿ ವ್ಹೆಲಿನಾಂಯ್. ದುಸ್ರೆಂ ತಾಕಾ ತುವೆಂ ಜಯ್ಲಾಕ್ ಧಾಡ್ಲೊಯ್. ಹೆಂ ಹಗೆಂ ತಾಕಾ ತುಜೆರ್ ಆಸ್ಲ್ಲೆಂ" ಮ್ಹಣಾಲೊ ಗಾಬ್ರಿಯೆಲ್ ರೋಚ್.

"ಬ್ರಾಯನ್ ಮೆಲಾ ದೆಕುನ್ ತುಂ ಆಜ್ ಬದ್ಲಾಮ್ ತಾಚೆರ್ ಘಾಲ್ಚೆಂ ಪ್ರಯತ್ನ್ ಕರ್ತಾಯ್ ಮಿ। ರೋಚ್. ತುಂ ಹೆಂ ಸಾಂಗ್ಣೆ ಕೊಣಾಯ್ಕಿ ಸಾಂಗೊನ್ ಫಟಂವ್ಕ್ ಸಕ್ಸ್. ಪುಣ್ ಮ್ಹಾಕಾ ನಹಿಂ. ತಾಕಾ ತಾಚ್ಯಾ ಉದ್ದೇಶಾಂಕ್ ತುವೆಂ ದುಡು ದಿಂವ್ಚಿ ಗರ್ಜ್ ಉದೆನಾ. 'ಹಾಂವ್ ಗಾಬ್ರಿಯೆಲ್ ರೊಚಾಕ್ ಕಿತೆಂ ಜಾಪ್ ದೀಂವ್?' ಹೆಂ ವಾಕ್ಯಂ ಬ್ರಾಯನಾಚೆಂ ತುಕಾ ಕಿತೆಂ ಅರ್ಥ್ ದಿತಾ? ತುವೆಂ ತಾಕಾ ದಿಲ್ಲೆಂ ಮಿಸಾಂವ್ ಮ್ಹಳ್ಳೆಂ ಹಾಂತುಂ ಸ್ವಸ್ಟ್ ಸಮ್ಜಾತಾ. ತುಂ ಮ್ಹಜೆಲಾಗಿಂ ಕಿತ್ಯಾಕ್ ಹೊ ನೆಗಾರ್ ಕರ್ತಾಯ್? ತುಂ ಆತಾಂ ಪುರ್ತೊ ಬುಡೊಂಕ್ ತಯಾರ್ ಜಾಲಾಯ್ ಆಸ್ತಾಂ ಮಿಶಿಯಾಂಚಿ ಆಶಾ ಸೊಡ್. ಕಿತೆಂ ತುವೆಂ ಜೊಡ್ಲ್ಯಾಂಯ್–ರಚ್ಲ್ಯಾಂಯ್ ತೆಂ ತೆಂ ಅನ್ಯಾಯಾಚೆಂ–ಶಿರಾಪಾಚೆಂ ತೆಂ ತುಂ ಉರಂವ್ಕ್ ಬಿಲ್ಕುಲ್ ಸಕಾಸೊನಾಂಯ್."

"ತುಂ ಖಂಯ್ಚ್ಯಾ ಆಧಾರಾರ್ ಸಾಂಗ್ತಾಯ್ ಕಿ ಮ್ಹಜೆಂ ಸಂಪತ್ತ್ ಅನ್ಯಾಯಾಚೆಂ ಆನಿ ಶಿರಾಪಾಚೆಂ ಮ್ಹಣ್?" ವಿಚಾರ್ಲೆಂ ಗಾಬ್ರಿಯೆಲ್ ರೊಚಾನ್.

"ತುಂ ಸಾಂಗ್ ಮ್ಹಾಕಾ ಖರೇಚ್ ಜಾವ್ನ್ ತುಜೆಂ ಹೆಂ ಸಂಪತ್ತ್ ದೆವಾಚ್ಯಾ

ಬೆಸಾಂವಾಚೆಂ ಮ್ಹಣೊನ್? ರುಜ್ವಾತ್ ದಿ ಮ್ಹಾಕಾ."

"ತರ್ ತುಂ ಸಾಂಗ್ ಮ್ಹಾಕಾ ಮ್ಹಜ್ಯಾ ಸಂಪತ್ತ್ಯಾಂತ್ ಅನ್ಯಾಯ್ ಆನಿ ಶಿರಾಪ್ ಕೊಣಾಚೊ ಆಸಾ?"

"ತುಂ ತುಜ್ಯಾಚ್ ಕೊಶೆಡ್ದಾಕ್ ವಿಚಾರ್. ಪುಣ್ ತುಜೆಂ ಕೊಶೆಡ್ದ್ ತುಕಾ ಸತ್ ಸಾಂಗಾಸೆಽನಾ. ಕಿತ್ಯಾಕ್ ತುಂ ವಾಯ್ಟ್ ಕೊಶೆಡ್ದಾಚೊ ಮನಿಸ್. ಘಾತ್ಕಿ ತುಂ, ಪಾತ್ಕಿ ತುಂ, ದಗಲ್ಬಾಜಿ ತುಂ, ವಾಯ್ಟ್ ಮನಿಸ್ ತುಂ. ಅನುಪ್ಕಾರಿ ಆನಿ ಖುನಿಗಾರ್ ತುಂ."

"ತೊಂಡ್ ಧಾಂಪ್ ಡೆನ್" ಗಾಬ್ರಿಯೆಲ್ ರೋಚ್ ಗರ್ಜಲೊ ಆನಿ ಉಟೊನ್ ಉಭೊ ರಾವ್ಲೊ. ತಾಚಿ ನದರ್ ಮೆಜಾರ್ ದವರ್ಲ್ಲ್ಯಾ ಪಿಸ್ತುಲೆಚೆರ್ ಗೆಲಿ. ತಾಕಾ ಆಪ್ಲ್ಯಾ ಬಾಯ್ಲ್-ಪುತಾ ಮುಖಾರ್ ಅಕ್ಮಾನಿತ್ ಉತ್ರಾಂ ಆಯ್ಕೊಂಕ್ ಸೊಸಾನಾ ಜಾಲೆಂ. "ಹಾಂವ್ ತುಜ್ಯಾ ಘರಾ ಭಿತರ್ ಆಸಾಂ ಮ್ಹಣ್ ತುಂ ಸಳ್ಗಿ ಘೆನಾಕಾ ಡೆನ್. ತುಜೆಲಾಗಿಂ ಕಸಲ್ಯೊಯಿ ರುಜ್ವಾತಿ ನಾಂತ್ ತುವೆಂ ಮ್ಹಾಕಾ ಸೊಂವ್ಲ್ಲ್ಯಾ ಹ್ಯಾ ಹಲ್ಕ್ಯಾ ಉತ್ರಾಂಕ್ ಹಾಂವ್ ಯೋಗ್ಯ್ ಆನಿ ಘಾವೊ ನಹಿಂ ಮ್ಹಣ್ಚೆ ತಸಲ್ಯೊ. ದೆಕುನ್ ಮರ್ಯಾದಿಚೊ ಮನಿಸ್ ಜಾವ್ನಾಸ್ಚ್ಯಾ ಮ್ಹಾಕಾ ಹೀನ್ ಉತ್ರಾಂನಿ ಹಿಣ್ಸಾಂಕ್ ತುಕಾ ಕಸಲೊಚ್ ಅಧಿಕಾರ್ ನಾ."

"ಬಸ್ ಥಂಯ್ ಆನಿ ಆಯ್ಕ್ ಮ್ಹಾಕಾ. ಮ್ಹಜ್ಯಾ ಘರಾಂತ್ ಮ್ಹಾಕಾ ಆಸಾ ತಸ್ಲೊ ಅಧಿಕಾರ್ ತುಕಾ ಮ್ಹಜೆ ಥಂಯ್ ನಾ. ಹಾಂವ್ ಹರ್ಯೆಕಾ ವ್ಯಕ್ತಿಚಿ ಯೋಗ್ಯತಾ ಪಾರ್ಕಿಲ್ಲೊ ಮನಿಸ್. ತುಜೆ ಥಂಯ್ ಹಾವೆಂ ಉಚಾರ್ಲ್ಲ್ಯಾ ಹರ್ ಸಬ್ದಾಂಕ್ ತುಂ ಅಯೋಗ್ಯ್ ಮ್ಹಣ್ ಮಾಂಡ್ಚೆ ತಸಲ್ಯೊ ರುಜ್ವಾತಿ ತುಜೆಲಾಗಿಂಯಿ ನಾಂತ್, ಮ್ಹಣ್ತಚ್ ಹಾವೆಂ ಉಚಾರ್ಲ್ಲಿಂ ಹರ್ ಉತ್ರಾಂ ತುಕಾ ಯೋಗ್ಯ್ ಮ್ಹಣೊಂಕ್‌ಚ್ ಕಾರಣ್ ಜಾತಾತ್. ತುಂ ಖರೊಚ್ ಜಾವ್ನ್ ವಾಯ್ಟ್ ಮನಿಸ್. ಬರೊ ಮನಿಸ್ ಪೆಲ್ಯಾಕ್ ದಗೊ ಕರಿನಾ, ದ್ರೊಹ್ ಕರಿನಾ. ಪೆಲ್ಯಾ[illegible] ಖುನ್ ಕರಿನಾ, ಪೆಲ್ಯಾಕ್ ಲುಟಿನಾ, ಅನುಪ್ಕಾರಿ ಜಾಯ್ನಾ. ಹ್ಯಾನಿಮಿತ್ತಿಂ ತುಕಾ ಹಿಂ ಬಿರುದಾಂ ದೀಂವ್ಕ್ ಮ್ಹಾಕಾ ಕಾಂಯ್ ದುಃಖ್ ಭಗಾನಾ. ಆನಿ ಚೂಕ್ ಮ್ಹಣ್ ಮ್ಹಜೆಂ ಅಂತಸ್ಕರ್ಣ್ ಸಾಂಗಾನಾ. ಆಜ್ ತುಮಿ ಹಾಂಗಾ ಕಿತ್ಯಾಕ್ ಆಯ್ಲ್ಯಾತ್, ತುಮ್ಚ್ಯಾ ಸಂಪತ್ತ್ ಪಾಟಿ ವಿಚಾರುಂಕ್? ನಾ. ಬಿಲ್ಕುಲ್ ನಾ, ತಿ ಸಂಪತ್ತ್ ಮ್ಹಜಿ ಜಾವ್ನಾಸಾ. ತಾಂತುಂ ತುಮ್ಕಾಂ ಕಾಂಯ್ ಹಕ್ಕ್ ನಾ, ತೆಂ ಮ್ಹಜ್ಯಾ ಹಕ್ಕಾಚೆಂ ದಾಯ್ಜ್, ಜೆಂ ಮ್ಹಾಕಾ ಫುಂಕ್ಯಾಕ್ ಮೆಳಾಜಾಯ್ ಆಸ್ಲ್ಲೆಂ. ತೆಂ ಹಾವೆಂ ಘೆತ್ಲ್ಲೆಂ."

"ಕಸಲ್ಯಾ ಹಕ್ಕಾನುಸಾರ್ ತುಂ ಹೆಂ ಆಪ್ಣಾಂವ್ಕ್ ಸಕ್ಲಾಯ್?" ವಿಚಾರ್ಲ್ಲೆಂ ಗಾಬ್ರಿಯೆಲ್ ರೊಚಾನ್.

1711

“ರಗ್ತಾ ಸಂಬಂಧಾಚ್ಯಾ ಹಕ್ಕಾನುಸಾರ್. ತರಿ ದೋನ್ ಸಂಪತ್ತಿ ಹಾವೆಂ ತುಕಾ ಸೊಡ್ಲ್ಯಾತ್. ಏಕ್ ಬೆಂಗ್ಳುರಾಂತ್ಲೆಂ ರೋಚ್ ಎಪಾಟ್ರ್ಮೆಂಟ್. ಜೆಂ ತುಜ್ಯಾ ಪುತಾ ಮನುಕ್ ಆನ್ಸ್ಯಕ್ ಬೊಳಾರಾಂತ್ಲೊ ತುಜೊ ಬಂಗ್ಲೊ, ತಾಂತುಂ ಆತಾಂ ಭುತ್ ದೆಂವ್ಚಾರ್ ವಸ್ತಿ ಕರುನ್ ಆಸಾತ್. ತೊ ತುಕಾ ಆನಿ ತುಜ್ಯಾ ಬಾಯ್ಲೆಕ್ ಮ್ಹಣ್ ಸೊಡ್ಲಾ, ನಾ ತರ್ ತ್ಯೊ ದೋನ್‌ಯಿ ಆಸ್ತಿ ಹಾಂವ್ ಆರ್ಧ್ಯಾ ವರಾ ಭಿತರ್ 10 ಲಾಖಾಂಕ್ ತಾಬೆಂತ್ ಘೆತೊಂ, ತರಿ ತುಮ್ಕಾಂ ರಸ್ತ್ಯಾರ್ ನಿದಾಂವ್ಚಿ ತಿತ್ಲಿ ಕಠೊರಾಯ್ ಮ್ಹಜೆ ಥಂಯ್ ರಚುಂಕ್ ಹಾವೆಂ ಖುಶಿ ವ್ಹೆಲಿನಾ. ದೆಕುನ್ ತುಮಿ ವಚಾ ಆನಿ ಕಿತೆಂ ಉರ್ಲಾಂ ಪಳೆ ತೆಂ ಮಾತ್ರ್ ಸಾಂಬಾಳ್ನ್ ದವರಾ, ಪರತ್ ಮ್ಹಜೆ ಲಾಂಚ್ ಹಾತ್ ತಿತ್ತುನ್ ಪರ್ಕ್ಯಾಂತ್ ಪಾವಾನಾಂತ್ ಜಾಂವ್ಚ್ಯಾಕ್.”

“ಆಮ್ಕಾಂ ತುಜ್ಯಾ ಹ್ಯಾ ಉಲೋಣ್ಯಾಚೊ ಅರ್ಥ್ ಕಳೊಂಕ್ ನಾ” ಮ್ಹಣಾಲೊ ಗಾಬ್ರಿಯೆಲ್ ರೋಚ್.

“ಅರ್ಥ್ ಕಳೊನ್ ಆನಿ ನಾ ಕಳೊನ್ ಕಾಂಯ್ ಫಾಯ್ದೊ ನಾ ಮಿ। ರೋಚ್ ಕಿತ್ಯಾಕ್ ಆಜ್ ತುಮ್ಚ್ಯಾ ವಾಂಟ್ಯಾಕ್ ಸಂಪೂರ್ಣ್ ರಾತ್ ಜಾಲ್ಯಾ. ಅಂಧ್ಕಾರಾನ್ ತುಮ್ಕಾಂ ರೆವೊಡ್ ಘಾಲಾ ಆನಿ ತುಮಿ ಉಜ್ವಾಡ್ ಸೊಧ್ತಾತ್. ಪುಣ್ ಹಾಂವ್ ನಿತಳ್ ಸುರ್ಯಾಚ್ಯಾ ಉಜ್ವಾಡಾಂತ್ ಆಸಾಂ. ಆನಿ ಹ್ಯಾನಿಮಿತ್ತಿಂ ಮ್ಹಾಕಾ ತುಮ್ಚಿಂ ಫೊಳೇರ್ ಪಾತ್ಕಾಂ ದಿಸ್ತಾತ್.

“ಮಿ। ರೋಚ್, ತುಕಾ ಹಾವೆಂ ವಾಯ್ಟ್ ಮ್ಹಳೆಂ, ಸತ್ ಸಾಂಗ್ಲೆಂ ಹಾವೆಂ ಕಿತ್ಯಾಕ್ ತುಂ ಶಿರಾಪಾಚೊ ವಾಂಟೆಲಿ ಜಾವ್ನಾಸಾಯ್, ದ್ರೋಹಿ ತುಂ, ಪಾಪಿ ತುಂ ಏಕ್ ನಹಿಂ ಬಗಾರ್ ಸಭಾರ್ ಕುಟ್ಮಾಂ ವಿಭಾಡ್ಲೆಲೊ ಸ್ತ್ರೀದ್ರೋಹಿ ತುಂ. ಸ್ತ್ರೀ ಘಾತುಕ್ ತುಂ. ಅಪ್ಲ್ಯಾಚ್ ರಗ್ತಾಕ್ ವಿಕ್ರಿತ್ ಕೆಲ್ಲೊ ಜುದಾಸ್ ತುಂ. ಹೆಂ ಉಚಾರುಂಕ್ ಮ್ಹಾಕಾ ಅಧಿಕ್ ಸಂತೊಸ್ ಭಗ್ತಾ. ಬ್ರಾಯನಾಚೆಂ ಪತ್ರ್ ತುವೆಂ ಜರೂರ್ ವಾಚುಂಕ್ ಜಾಯ್. ತ್ಯಾ ಪತ್ರಾಚಿ ಪ್ರತಿ ಮ್ಹಜೆಲಾಗಿಂ ಆಸಾ” ಮ್ಹಣೊನ್ ಡೆನಿನ್ ಏಕ್ ಪತ್ರ್ ಹಾಡುನ್ ಗಾಬ್ರಿಯೆಲ್ ರೊಚಾಚ್ಯಾ ಹಾತಿಂ ದಿಲೆಂ ಆನಿ ಮ್ಹಳೆಂ: “ಹೆಂ ದಿ। ಬ್ರಾಯನ್ ಆಲ್ಮೇಡಾಚ್ಯಾ ಹಾತ್ ಲಿಖಿತಾಚೆಂ ಪತ್ರ್. ಮರ್ಚೆ ಆಧಿಂ ಹ್ಯಾ ಪತ್ರಾ ಮುಖಾಂತ್ರ್ ಸುಟಾವೆಂ ಕುಮ್ಸಾರ್ ಜಾವ್ನ್ ತೊ ಮೆಲ್ಲೊ ಆನಿ ಹಾಂತುಂ ತಾಣೆ ತಾಚಿಂ ಆನಿ ತುಮ್ಚಿಂ ಪಾತ್ಕಾಂ ಬರಿಂ ಕರುನ್ ಸತ್ ಉತ್ರಾಂನಿ ಬರಯ್ಲ್ಯಾಂತ್. ಆನಿ ಹೆಂ ತುಮಿ ನಹಿಂ ಮ್ಹಣ್ಚ್ಯಾ ಸ್ಥಿತೆರ್ ನಾಂತ್ ಮ್ಹಳ್ಳೆಂಯಿ ಹಾಂವ್ ಜಾಣಾಂ ಹಾಂತುಂ ಹಾಂವ್ ಕಿತ್ಲೊ ವಾಯ್ಟ್ ಆನಿ ತುಮಿ ಕಿತ್ಲೆ ಬರೆ ಮ್ಹಳ್ಳೆಂ ತುಮ್ಚ್ಯಾ ಪಾತ್ಕೆಣೆಚ್ಯಾ ಬ್ರಾಯನಾನ್ ಬರಯ್ಲಾಂ.

"ವಾಚ್ ಹೆಂ ಪತ್ರ್, ವಾಚ್ ಆನಿ ನಿಯಾಳ್ ಕರ್, ತುಂ ಬರೊ ಮನಿಸ್. ಪಿಸ್ತುಲ್ ಘೆವ್ನ್ ಮ್ಹಜಿ ಖುನ್ ಕರುಂಕ್ ಮ್ಹಜ್ಯಾ ಘರಾ ಆಯ್ಲಾಯ್. ಕರ್ ಖುನ್ ಕಿತ್ಯಾಕ್ ಮೌನ್ ಆಸಾಯ್? ನಾ. ತುಂ ಮ್ಹಜಿ ಖುನ್ ಖಂಡಿತ್ ಕರುಂಕ್ ಸ ನಾಂಯ್. ಆತಾಂಯಿ ತುಕಾ ವೇಳ್ ಆಸಾ. ಕಬೂಲ್ ಕರ್ ತುಜಿಂ ಪಾತ್ಕಾಂ, ಜೀಣ್ ಬದ್ಲ್,"

"ಮ್ಹಾಕಾ ತುಂ ದೊತೊರ್ನ್ ಶಿಕಯ್ನಾಕಾ ಡೆನ್. ಹಾಂವ್ ದೊತೊರ್ನ್ ಶಿಕಂವ್ಚ್ಯಾ ಶಿಕ್ಷಕಾಕ್‌ಚ್ ಶಿಕ್ಷಣ್ ದಿಲ್ಲೊ ವ್ಯಕ್ತಿ. ಹಾಂವ್ ಗಾಬ್ರಿಯೆಲ್ ರೋಚ್ ಹಾಂವ್ ಖಂಡಿತ್ ಜಾವ್ನ್ ಸಾವ್ಕಾರ್‌ಚ್. ರಾಯಾನ್ ಆಪ್ಲೊ ಕುರೊವ್ ಕಾಡ್ ಸಕಯ್ಲ್ ದವರ್ಲೊ ಮ್ಹಣ್ತಾಚ್ ತೊ ರಾಯ್ ನಹಿಂ ಜಾಂವ್ಕ್ ಪಾವಾನಾ. ಆಪ್ ಕುರೊವ್ ತೊ ಪರತ್ ತಕ್ಲೆರ್ ದವರ್ತಾಲೊಚ್. ಆನಿ ರಾಯ್ ಜಾತಾಲೊಚ್ ತಸೆಂ ಆಜ್ ತುವೆಂ ಮ್ಹಜೊ ಕುರೊವ್ ಸಕಯ್ಲ್ ದವರ್ಲೊಯ್. ಪುಣ್ ಹಾಂವ್ ತೊ ಮಾತ್ಯಾಕ್ ಖಂಡಿತ್ ದವರ್ತಾಲೊಂ. ಹಾಂವ್ ಸಾವ್ಕಾರ್ ತೊ ಸಾವ್ಕಾರ್‌ಚ್."

"ಫಕತ್ ನಾಂವಾಚೊ ಮಾತ್ರ್ ಸಾವ್ಕಾರ್ ತುಂ. ಧನಾನ್ ನಹಿಂ. ಆನಿ ತು ದೆಡ್ಕೆಚೊ ಸಾವ್ಕಾರ್ ಜಾವ್ನ್ಯಿ ಉರಾಸೊನಾಂಯ್. ಕಿತ್ಯಾಕ್ ತುಂ ಹ್ಯಾ ನಾಂವಾಕ ಆಯೋಗ್ಯ್. ದೆವಾನ್' ಹೆಂ ತುಜೆ ಥಂಯ್ ಕೆಲಾಂ. ತೊ ಜಾಣಾ ಕಿ ತುಜೆಂ ಕರ ಡಾಂಚಿಂ ಸಂಪತ್ತ್ ಖಾಂವ್ಕ್ ಆನಿ ಮುಖಾರುನ್ ವ್ಹರುಂಕ್ ತುಜ್ಯಾ ಕುಟ್ಮಾಂತ ಸಂತತಿಚಿಂ ಪಾಳ್ ನಾ. ಶಿರಾಪ್ ಭೆಜ್ಲೆಲೆಂ ಕುಟಾಮ್ ತುಜೆಂ. ತರ್ ಕೊಣಾಕ ಸಂಪತ್ತ್ ರಚುನ್ ದವರ್ತಾಯ್? ಸರ್ಕಾರಾಕ್ ಖಾವಂವ್ಕ್ ವ ಆಶ್ರಮಾಕ್ ದಾನ ದಿಂವ್ಕ್? ಪುಣ್ ತುಂ ಕಂಜೂಸ್, ತುಂ ದೆಡ್ಕಿ ದಾನ್ ದಿಂವ್ಚೊ ವ್ಯಕ್ತಿ ನಹಿಂ. ತರ ತುಕಾ ಹೆಂ ಸಂಪತ್ತ್ ಕಿತ್ಯಾಕ್?"

"ತುಂ ಕೊಣಾಚ್ಯಾ ಶಿರಾಪಾ ವಿಷ್ಯಾಂತ್ ಉಲಯ್ತಾಯ್ ಡೆನ್?" ವಿಚಾರ್ಲೆ ಆನೆಟಾನ್.

"ಸ್ತ್ರಿಯೆ" ಮ್ಹಣಾಲೊ ಡೆನ್ ಆನೆಟಾಕ್ ಪಳೆವ್ನ್ "ಕಥಾ ಸಗ್ಳಿ ತುವೆಂ ಆಯಾ ಲಿಯ್. ಆನಿ ಕಥೆ ಭಾಯ್ಲೆ ಮಿಸ್ತೆರ್‌ಯಿ ತುಂ ಜಾಣಾ ಆಸೊನ್ ಕಿತ್ಯಾಕ ವಿಚಾರ್ತಾಯ್? ಶಿರಾಪಾವಿಷಿಂ ತುಂ ಕಾಂಯ್ ನೆಣಾಂಯ್! ಶಿರಾಪ್! ಹೊ ಶಿರಾಪ ತುಜೆ ತಸಲ್ಯಾ ಎಕೆ ಸ್ತ್ರಿಯೆಚೊ ಶಿರಾಪ್ ತುಜ್ಯಾ ಘರ್‌ದಾರಾಚೆರ್ ಆಸಾ. ಉಗ್ಡಾಸ ನಾ ತುಕಾ? ತುಜ್ಯಾ ಘೊವಾನ್ ಆನಿ ತುವೆಂ ಕಾಳಾ ಆಧಿಂ ಎಕೆ ಗರೀಬ್ ಸ್ತ್ರಿಯೆಕ ದ್ರೋಹ್ ಕೆಲ್ಲೊ. ತಿಚೆಂ ಜಿವಿತ್ ವಿಭಾಡ್‌ಲ್ಲೆಂ, ಆನಿ ತಿಣೆ ತುಮ್ಕಾಂ ಶಿರಾಪ ಘಾಲ್ಲೊ."



215
WORLD KONKANI CENTRE LIBRARY

ರೋಜ್–ಅನೆಟ್ ಕಾಲುಬುಲಿಂ ಜಾಲಿಂ. ನೊಯೆಲಾಚೊ ಸಹಜ್ ಉಗ್ಡಾಸ್ ಆಯ್ಲೊ ತೆಾಂಕಾಂ.

"ವ್ಹಯ್" ಮ್ಹಣಾಲಿ ಆನೆಟ್. "ತೆಂ ಏಕ್ ಘಡಿತ್ ಘಡ್ಲ್ಲೆಂ. ಪುಣ್ ತುಕಾ ತ್ಯಾ ಸ್ತ್ರಿಯೆಚಿ ವಳಕ್ ಕಸಿ?"

"ಮ್ಹಾಕಾ ತಿ ಕಾಳಾ ಆಧಿಂ ಆ[illegible] ಬೊಂಬಯಾಂತ್ ವ್ಹೆಲ್ಲಿ ಆನಿ ಆಪ್ಲಿ ಕಥಾ ತಿಣೆ ಮ್ಹಾಕಾ ಸಾಂಗ್ಲ್ಲಿ."

"ಸಹಜ್ ತೆಂ" ಮ್ಹಣಾಲೊ ಗಾಬ್ರಿಯೆಲ್ ರೋಜ್. "ತೆಂ ಗರೀಬ್, ಭಿಕಾರಿ ಆನಿ ಬಾಜಾರಿ ಚೆಡುಂ, ಕರೊಡ್‌ಪತಿ ಜಾವ್ನಾಸ್‌ಲ್ಲ್ಯಾ ಮ್ಹಜ್ಯಾ ಪುತಾಕ್ ಭುಲೊನ್ ಕೊಣಾ ಕೊಣಾಚ್ಯಾ ಪಾಟ್ಲ್ಯಾನ್ ಭೊಂವೊನ್ ಭಸ್ಟೊನ್ ಆಂಕ್ವಾರ್ ಆವಯ್ ಜಾವ್ನ್ ವ್ಹಾಂವವ್ನ್ ಘೆತ್ಲ್ಲೆಂ ಪಾಪ್ ಮ್ಹಜ್ಯಾ ಪುತಾಚ್ಯಾ ಮಾತ್ಯಾರ್ ಘಾಲುನ್ ಮ್ಹಜಿ ಸುನ್ ಜಾವ್ನ್ ಮ್ಹಜ್ಯಾ ಕರೊಡಾಂಚ್ಯಾ ಸಂಪತ್ತಿಚಿ ಹಕ್ಕ್‌ದಾರ್ನ್ ಜಾಂವ್ಚ್ಯಾಕ್ ಹಿಕ್ಮತೆನ್ ಮ್ಹಜ್ಯಾ ಪುತಾಚ್ಯಾ ಪಾಟಿಕ್ ಲಾಗ್ಲ್ಲೆಂ."

"ತಿ ತುಜ್ಯಾಚ್ ಪುತಾಚಿ ಬಾಯ್ಲ್ ಜಾವ್ನ್ ಆಸ್‌ಲ್ಲಿ ಮ್ಹಳ್ಯಾಕ್ ದೇವ್ ತೆಂಪ್ಲಾಂತ್ ತಾಂಚ್ಯಾ ರೆಸ್ಪೆರಾಚಿ ರುಜ್ವಾತ್ ಆಸಾ. ಹೆಂ ತು ನೆಣಾಂಯ್?" ವಿಚಾರ್ಲೆಂ ಡೆನಿನ್.

"ತಾಂಚೆಂ ರೆಸ್ಪೆರ್ ಜಾಂವ್ಕ್ ನಾ. ಆನಿ ತಿಂ ಘೊವ್–ಬಾಯ್ಲ್ಯಿ ನಹಿಂ. ತೆಂ ಬಾಸ್ಕಳ್ ಬಾಜಾರಿ ಚೆಡುಂ, ದೆಡ್ಕ್ಯಾಕ್ ಗತ್ ನಾತ್ಲ್ಲ್ಯಾ ಭಿಕಾರಿ ಕುಟ್ಮಾಂತ್ಲೆಂ. ಮ್ಹಜ್ಯಾ ಪುತಾಚಿ ಬಾಯ್ಲ್ ಕಸೆಂ ಜಾಂವ್ಚೆಂ? ತೆಂ ಬೊಂಬಯಾಂತ್ ಝೊಪಡ್‌ಪಟ್ಟೆಂತ್ ಜಿಯೆತಾ."

"ಬಿಲ್ಕುಲ್ ಫಟ್. ತಿಣೆ ಬೊಂಬಯಾಂತ್ಲಿ ಝೊಪಟ್‌ಪಟ್ಟಿ ಖಾಲಿ ಕರ್ನ್ ತುಮ್ಚೆ ಖಾತಿರ್ ದವರ್ಲ್ಯಾಕಿ ಆಜ್ ತುಮಿ ಥಂಯ್ಸರ್ ವಚೊನ್ ರಾಂವ್ಚ್ಯಾ ಸ್ಥಿತೆಕ್ ಪಾವ್ತೆಲ್ಯಾತ್ ಮ್ಹಣ್ ತಿಕಾ ಕಳಿತ್ ಆಸ್‌ಲ್ಲೆಂ. ತಿ ಝೊಪಟ್‌ಪಟ್ಟಿ ತುಮ್ಕಾಂ ರಾಕ್ತಾ."

1714

“ತುಂ ವ್ಹಡಿಕಾ ಅಕ್ಮಾನ್ ಕರ್ತಾಯ್ ಮಿ। ಡೆನ್. ವ್ಹಾಡಿಕಾ ಹೆಂ ಬಿಲ್ಕು ಸೊಸಾನಾ. ಹಾಂವ್ ಮ್ಹಜ್ಯಾ ಸಂತತಿ ಪಾರಂಪರ್ಯ್ ಥಾವ್ನ್ ಶ್ರೀಮಂತ್ ಆ ಮರ್ಯಾದಿಚ್ಯಾ ಕುಟ್ಮಾಂತ್ಲೊ ವ್ಯಕ್ತಿ.”

“ಪುಣ್ ಆಜ್ ತ್ಯಾ ಕುಟ್ಮಾಚ್ಯಾ ಮರ್ಯಾದಿಕ್ “ಫುಲ್‌ಸ್ಟೊಪ್” ಪಡ್ಲ ಹಾಂಗಾ ಥಾವ್ನ್ ತಿ ಮುಖಾರ್ ವೆಚ್ಯಾ ಸ್ಥಿತೆರ್ ನಾ. ಹಾಂಗಾ ಥಾವ್ನ್ ಆನಿ ಆಜ ಥಾವ್ನ್ ತಿ ಮರ್ಯಾದ್ ಮ್ಹಜ್ಯಾ ಕುಟ್ಮಾ ಥಾವ್ನ್ ಮುಂದರುನ್ ವೆತೆಲಿ. ವ್ಹಯ್ ಮ್ಹಜ್ಯಾ ಸಂತತಿ ಥಾವ್ನ್...ಹಾಂ. ಹಾಂವ್ ಉಲಯಿತ್ತ್ ಗೆಲೊಂ. ಪುಣ್ ಆಜ ತುಮಿ ಮ್ಹಜ್ಯಾ ಘರಾ ಪಯ್ಲೆ ಪಾವ್ಟಿ ಆಯ್ಲ್ಯಾತ್; ತುಮ್ಕಾಂ ಹಾವೆಂ ಸತ್ಕಾ ಕೆಲೊನಾ” ಮ್ಹಣೊನ್ ತಾಣೆ ನವ್ಕರಾಕ್ ಹುಕುಮ್ ದಿಲಿ. ಥಂಡ್ ಪೀವನ ಹಾಡುಂಕ್. ಆನಿ ನವ್ಕರ್ ಹಾಡುನ್ ಆಯ್ಲೊ.

“ಆಮ್ಕಾಂ ತಾನ್-ಭುಕ್ ಲಾಗಾನಾ ಮಿ। ಡೆನ್. ದೇವ್ ಬರೆಂ ಕರುಂ ಮ್ಹಣಾಲೊ ರೋಚ್.

“ಎದೊಳ್ ಲಾಗೊಂಕ್ ನಾತ್ಲಿ. ಪುಣ್ ಆತಾಂ ಲಾಗ್ತೆಲಿ. ತಾನ್ ಆನಿ ಭುಕ ಸಾಂಗಾತಾಚ್ ಲಾಗ್ತೆಲಿ. ಆನಿ ತವಳ್ ತುಮಿ ಹೆಂ ಖಾಂವ್ಕ್-ಪಿಯೆಂವ್ಕ್ ಸಯ್ ಸಕಾಶೆನಾಂತ್. ಕಿತ್ಯಾಕ್ ಅಸಲ್ಯಾ ವರ್ಗಾಚಿ ತಾನ್-ಭುಕ್ ತುಮ್ಕಾಂ ಏಕ್‌ಚ್ ಪಾವ್ ಲಾಗ್ತೆಲಿ. ಪುಣ್ ಬಿಮರ್ಣಾತ್ ದಿಸ್ತೆಲಿ ವ್ಹಡಿಕಾ ತುಮ್ಚಿ ಕಿ ತುಮಿ ತೆಂ ಸೆಂವ್ಕ್ ತೊಂಡ ಉಗ್ತೆಂ ಕರ್ಚ್ಯಾ ಸ್ಥಿತೆರ್ ಉರ್ಚೆನಾಂತ್. ಆನಿ ಹೆಂ ಹಾವೆಂ ಪಾಟಿಚ್ ವ್ಹರಯ್ಜಾಯ ಪಡ್ತೆಲೆಂ. ದೆಕುನ್ ಸ್ವೀಕಾರ್ ಕರಾ. ಕುಡಿಂತ್ ಇಲ್ಲೆಂ ತ್ರಾಣ್ ಭರೊಂದಿ. ಮುಖ್ಲ ದೃಷ್ಯಾಂ ಆತುರಾಯೆಭರಿತ್ ಜಾವ್ನ್ ಸಾತ್, ತಿಂ ಪಳೆಂವ್ಚೆ ಖಾತಿರ್.”

“ದೇವ್ ಬರೆಂ ಕರುಂ. ಕಾಂಯ್ ವ್ಹಡ್ ನಾ. ಜಿಣಿಯೆಂತ್ ಜಾಯ್ತಿಂ ದೃಷ್ಯಾಂ ಆಮಿ ದೆಖ್ಲ್ಯಾಂತ್” ಮ್ಹಣಾಲೊ ಗಾಬ್ರಿಯೆಲ್ ರೋಚ್.

“ಹಾಂ, ಬರೆಂ ತರ್. ದುಸ್ರೆಂ: ಆಮಿ ಕುಟ್ಮಾ ಸಂತತಿವಿಷಿಂ ಉಲಯ್ಲ್ಯಾಂವ್ ಶಿವಾಯ್ ಮ್ಹಜ್ಯಾ ಕುಟ್ಮಾಚಿ ಪರಿಚಯ್ ತುಮ್ಕಾಂ ಕೆಲಿನಾ” ಮ್ಹಣೊನ್ ತಾಣೆ ಆಪಯ್ಲೆಂ, “ಮಾಮ್ಮಿ ಚಿಕ್ಕೆ ಭಾಯ್ರ್ ಯೆ. ಮಾನಾಧಿಕ್ ಸಯ್ರಿಂ ಆಯ್ಲ್ಯಾಂತ್, ಆಮ್ಚಿಂಚ್ ಮನ್ಶ್ಯಾಂ.”

ತಿತ್ಲ್ಯಾರ್ ನೊಯೆಲಾ ಭಿತರ್ ಪ್ರವೇಶ್ ಜಾಲಿ. “ಹಿ ಮ್ಹಜಿ ಆವಯ್. ಮ್ಹಣ್ಜೆ ಶ್ರೀಮತಿ ನೊಯೆಲಾ ಸ್ಟೀವನ್ ಸಾಲ್ವಾದೊರ್ ರೋಚ್.”

“ನೊಯೆಲಾ!!” ನೊಯೆಲಾಕ್ ಪಳೆಲ್ಲೆಂಚ್ ಗಾಬ್ರಿಯೆಲ್ ರೋಚಾಚಿ ದೊಳ ಆವಾಳ್ಯಾತೆದೆ ಭಾಯ್ರ್ ಆಯ್ಲೆ. ಆನೆಟ್ ಕಾಲುಬುಲೆಂ ಜಾಲಿ. ಮನು ಆವಾಕ್ ಜಾಲೊ.

"ತುಂ...ತುಂ...ನೊಯೆಲಾ..." ಆರ್ ಮಾರ್ಲ್ಲೆ ಜಾಲೆಂ ಗಾಬ್ರಿಯೆಲ್ ಚಾಕ್.

"ವ್ಹಯ್" ಮ್ಹಣಾಲೊ ಡೆನ್. "ಹಿಚ್ ತಿ ನೊಯೆಲಾ, ಬೆಂಗ್ಳುರಾಂತ್ಲಿ, ನಾಂತ್ಲಿ ಆನಿ ಘಾಟಾವಯ್ಲಿ ಶ್ರೀಮಂತ್ ಸಾವ್ಕಾರ್ನ್ ನೊಯೆಲಾ ಪ್ರಿಂಟರ್ಸ್ ರ್ ಬ್ರಾಂಚಾಂಚಿ ಧನಿನ್. ನೊಯೆಲಾ ಎಸ್ಟೇಟ್, ನೊಯೆಲಾ ರಬ್ಬರ್–ಟೀ–ಕಾಫಿ ಸ್ಟೇಟ್ ಹಾಂಚಿ ಮ್ಹಾಲ್ಕಿಣ್, ನೊಯೆಲಾ ಟೆಕ್ಸ್ಟೈಲ್ ಸೆಂಟರ್, ಪುನಾ ನೊಯೆಲಾ ಲ್ಸ್, ಪುನಾ ನೊಯೆಲಾ ಹೊಸ್ಪಿಟಲ್, ನೊಯೆಲಾ ಸ್ಕೂಲ್, ನೊಯೆಲಾ ಹೌಸ್ ತ್ಯಾದಿಂಚಿ ಧನಿನ್. ಮ್ಹಜಿ ಆವಯ್ ಆನಿ ಪತಿಣ್ ಶ್ರೀಮಾನ್ ಸ್ಟೀವನ್ ಲ್ವಾದೊರ್ ರೊಚಾಚಿ. ಆನಿ ಸುನ್ ಗಾಬ್ರಿಯೆಲ್ ರೊಚಾಚಿ..."

"ಹಾವೆಂ ತುಕಾ ನಿಮಾಣೆ ಲಿಖ್ಲ್ಲೆಂ ಪತ್ರ್ ಮೆಳೊನ್‌ಂಚ್ ತುಮಿ ಸುನೇಕ್ ಯೇಕಾರ್ ಕರ್ನ್ ಹಕ್ಕಾಚೆಂ ಸಂಪತ್ತ್ ಒಪ್ಸುಂಕ್ ಆಯ್ಲ್ಯಾತ್ ಮ್ಹಣ್ ಹಾಂವ್ ಜಾಣಾ ಲಿಂ. ಹಾವೆಂ ಸಾರ್ಕೆಂ ಸಾಂಗ್ಲ್ಲೆಂಮು?" ಉಲಯ್ಲಿ ನೊಯೆಲಾ. "ತುಮಿ ಕಿತೆಂ ಮ್ಹಾಕಾಚ್ ಪಳೆತಾತ್? ಹಾಂವ್‌ಚ್ ತೆಂ ನೊಯೆಲಾ ಕಾಳಾ ಆಧಿಂ ತುಮಿಂಚ್ ಮ್ಹಾಕಾ ಬಿಂದಿ ಭಿಕಾರಿಣ್ ಕರುನ್ ಸೊಡ್ಲ್ಲೆಂ ತೆಂಚ್ ನೊಯೆಲಾ ಹಾಂವ್, ಆನಿ ಕೊಚ್ ಮ್ಹಜೊ ಪುತ್. ಡೆನ್ ರೋಚ್. ತುಜ್ಯಾ ಪುತಾ ಸ್ಟೀವನಾಕ್ ಜನ್ಮಾಲ್ಲೊ, ಂಕ್ವಾರ್ಪಣಾಲ್ಯಾ ಮಿಲನಾಂತ್. ವಳ್ಕಾತಾಯ್ ತುಂ ಹ್ಯಾ ತುಜ್ಯಾ ನಾತ್ವಾಕ್? ಜಾಯ್ಗಿ ತುಕಾ ರುಜ್ವಾತ್ ದುಸ್ರಿ?" ನೊಯೆಲಾ ದಾಂತ್ ಚಾಬೊನ್ ಉಲಯ್ತಾಲಿ.

"ಆಜ್ ತುಂ ಸಾಂಗ್ಸಿಗಿ ಹೊ ಡೆನಿ ತುಜ್ಯಾ ಪುತಾಚೊ ಪುತ್ ನಹಿಂ ಮ್ಹಣ್? ತುಂ ಬಿಲ್ಕುಲ್ ಸಾಂಗೊಂಕ್ ಸಕಾನಾಂಯ್. ಕಿತ್ಯಾಕ್ ತುಜ್ಯಾ ಪುತಾ ಸ್ಟೀವನಾಚೆಂ ರೂಪ್‌ಚ್ ಡೆನಿಚ್ಯಾ ರುಪಾಕ್ ಬಿಲ್ಕುಲ್ ತಾಳ್ ಪಡ್ತಾ. ತುಜ್ಯಾಚ್ ಪುತಾಬರಿ ದಿಸ್ಚೆಂ ತಾಚೆಂ ಮುಖ್‌ಚ್ ಮುಖ್ಯ ಸಾಕ್ಸ್ ಜಾವ್ನಾಸಾ. ತುವೆಂ ಮ್ಹಾಕಾ ಬಾಸ್ಕಳ್, ಗರೀಬ್, ಭಿಕಾರಿ, ಬಾಜಾರಿ, ವೇಶ್ಯಾ ಮ್ಹಳ್ಳೆಂಯ್, ಮೂರ್ಖ್ ತುಂ. ಆಜ್ ತ್ಯಾ ನಾಂವಾಕ್ ಫಕತ್ ತುಮಿ ಮಾತ್ರ್ ಸೊಭ್ತಾತ್. ಮ್ಹಾಕಾ ಪಳೆಯಾ, ಹಾಂವ್‌ಚ್ ತೆಂ ನೊಯೆಲಾ ತುಜ್ಯಾ ಪುತಾಕ್ ಸ್ಟೀವನಾಕ್ ಅವ್ಘಡಾಂತ್ಲೊ ಬಚಾವ್ ಕರ್ನ್ ಆಸ್ಪತ್ರೆಕ್ ವ್ಹೆಲ್ಲೆಂ; ತಾಚೊ ಖರೊ ಮೋಗ್ ಹಾವೆಂ ಕೆಲ್ಲೊ ಆನಿ ತುವೆಂ ಬನಾವಟ್ ನಾಟಕ್ ಕರುನ್ ಆಮ್ಚ್ಯಾ ಮೊಗಾಕ್ ದೆಸ್ವಾಟ್ ಕೆಲೆಂಯ್. ತುಜೊ ಪುತ್ ಬೆಂಗ್ಳುರ್ ವೆತಚ್ ರಾತಿ ಚೊರಾಬರಿ ಮ್ಹಜ್ಯಾ ಘರಾ ಯೇವ್ನ್ ಆಮ್ಚಿ ಸಯ್ರಿಕ್ ತುವೆಂ ತುಟಯ್ಲಿಯ್ ಆನಿ ಮ್ಹಜ್ಯಾ ಬಾಪಾಯ್ಕ್ ಜಿವ್ಯಿಂ ಮಾರ್ಲ್ಲೊಯ್ ಆನಿ ಮ್ಹಾಕಾ ಗತ್ ನಾತ್ಲ್ಲ್ಯಾಬರಿ ಕರ್ನ್ ಉಡಯ್ಲ್ಲೆಂಯ್! ಮ್ಹಜ್ಯಾ ಪೊಟಾಂತ್ಲ್ಯಾ ಭುಗ್ರ್ಯಾಕ್, ತುಜ್ಯಾಚ್ ನಾತ್ವಾಕ್,

ತುವೆಂ ಪಾತ್ಕಿ ಫಳ್, ಗಟಿರಾಂತ್ಲೆಂ ಮ್ಹಳೆಂ, ಕಚ್ರ್ಯಾಂತ್ಲೊ ಕಿಡೊ ಮ್ಹಳೆಂಯ ಮುನ್ಸಿಪಾಲಿಟಿಚಿ ಧಾರಾಳ್ ಡಬ್ಬೆ ರಸ್ತ್ಯಾದೆಗಾಂನಿ ಆಸಾತ್. ತಾಂತುಂ ವ್ಹ ಊಡಯ್ ಮ್ಹಳೆಂಯ್.

“ಪುಣ್ ಹಾವೆಂ ಹ್ಯಾ ಭುಗ್ರ್ಯಾಕ್ ಖಂಯ್ಸರಿ ಉಡಯ್ಲೊನಾ. ಬಗಾರ್ ಜನ ದಿಲೊ ಆನಿ ವಾಡಯ್ಲೊ ಆನಿ ತಾಕಾ ಘೆವ್ನ್ ಹಾಂವ್ ಬೆಂಗ್ಳುರ್ ಆಯ್ಲಿಂ, ಕಿತ್ಯಾ ಬೊಂಬಯಾಂತ್ ಹಾಂವ್ ತಾಕಾ ಪೊಸ್ಚ್ಯಾ ಸ್ಥಿತೆರ್ ನಾತ್ಲ್ಲಿಂ. ಆನಿ ತಾಕಾ ಹಾ ಬೆಂಗ್ಳುರಾಂತ್ ಹಾಡುನ್ ಪೊಸ್ಲೊ. ಎದೊ ವ್ಹಡ್ ಕೆಲೊ ಆನಿ ಆಜ್ ತಾಕಾ ಹಾ ತುಜ್ಯಾ ಆಸ್ತಿ–ಸಂಪತ್ತಿಚೊ ಸಂಪೂರ್ಣ್ ಹಕ್ಕ್‌ದಾರ್ ಕೆಲಾ. ತುಜೆಲಾಗಿ ಆಜ್ ತ್ರಾಣ್ ಆಸಾಗಿ ಮ್ಹಜ್ಯಾ ಸವಾಲಾಕ್ ಜಾಪ್ ದೀಂವ್ಕ್? ತುಂ ಆಪುಣ ಸಾವ್ಕಾರ್, ಕರೊಡ್‌ಪತಿ ಮ್ಹಣ್ತಾಯ್! ಲಜ್ ದಿಸ್ತಾ ಮ್ಹಾಕಾ ತುಕಾ ಸಾವ್ಕಾ ಕರೊಡ್‌ಪತಿ ಮ್ಹಣೊಂಕ್ ವ ಕೊಣೆಯಿ ಸಾಂಗ್‌ಲ್ಲೆಂ ಆಯ್ಕೊಂಕ್. ಆಜ್ ನೊಯೆ ಭಿಕಾರಿಣ್ ನಹಿಂ, ಗರೀಬ್ ನಹಿಂ, ನಿಮಾಣ್ಯಾ ವರ್ಗಾಚೆಂ ನಹಿಂ. ಆಜ್ ಗರೀಬ್, ಭಿಕಾ ನಿಮಾಣ್ಯಾ ವರ್ಗಾಚೊ ತುಂ ಜಾವ್ನಾಸಾಯ್. ತುಕಾ ಹಾವೆಂ ಆಜ್ ಭಿಕಾರಿ ಕೆಲೊ ತುಂ ಆಜ್ ಭಿಕ್ ಮಾಗೊಂಕ್ ಮ್ಹಜ್ಯಾ ಪಾಂಯಾಂಮುಳಾಂತ್ ಆಯ್ಲಾಯ ಮಿ। ಗಾಬ್ರಿಯೆಲ್ ರೋಚ್.

“ತುಜ್ಯಾ ಜಿಣೆಯೆಚೆಂ ಪಾನಾಂ ಉಸ್ತಿ ಆನಿ ಪಳೆ ಮ್ಹಾಕಾ. ಆಜ್ ತುಂ ಖಂಯ ಆನಿ ಹಾಂವ್ ಖಂಯ್? ಆಜ್ ಹಾಂವ್ ಕೆದ್ಯಾ ವ್ಹಡ್ ಸಂಪತ್ತೆಚಿ ಧನಿನ್ ಮ್ಹಳ ಚಿಂತುಂಕ್ ತುಕಾ ಕಾಳ್ ಲಾಗ್ತೊಲೊ. ಮ್ಹಜ್ಯಾ ಸಂಪತ್ತೆಚ್ಯಾ ಧನಾಂತ್ಲೆ ನೋಟ ಮೆಜುಂಕ್ ತುಕಾ ಉರ್‌ಲ್ಲಿ ಜೀಣ್ ಸಗ್ಳಿ ಪಾವಾಶಿನಾ. ಮ್ಹಜ್ಯಾ ನಾಂವಾಚ ಸಂಸ್ಥ್ಯಾಂಚೆಂ ನಾಂವಾಂಚ್ ಉಚಾರುಂಕ್ ತುಕಾ ವರ್ಸಾಂ ಲಾಗ್ತೆಲಿಂ. ತುಪ ಮಾ ಕಾಚ್ ಕಿತ್ಯಾಕ್ ಪಳೆತಾತ್? ಕಾಂಯ್ ದುಬಾವ್ ಭಗ್ತಾ? ಗರಿಂಬ್ ಭಿಕಾ ಜಾವ್ನ್ ಗಾಂವಾ ಥಾವ್ನ್ ಬೋಳಾರ್ ಯೇವ್ನ್ ಶಿರಾಪ್ ಘಾಲ್ನ್ ಬೊಂಬಯ ಗೆಲ್ಲೆಂ ಹೆಂಚ್ ತೆಂ ನೊಯೆಲಾ ಮ್ಹಳ್ಳೊ ದುಬಾವ್ ಭಗ್ತಾ ತುಮ್ಕಾಂ? ಬಿಲ್ಕುಲ ಸಾಧ್ಯ್ ನಾ. ಕಿತ್ಯಾಕ್ ಮ್ಹಜ್ಯಾ ರುಪಾಚಿ, ತಾಳ್ಯಾಚಿ ವಳಕ್ ತುಮ್ಕಾಂ ಆಸ ಹಾಂವ್‌ಚ್ ತೆಂ ನೊಯೆಲಾ ತವಳ್ ತವಳ್ ತುಕಾ ಖಾಸ್ಗಿನ್ ಪತ್ರಾಂ ಬರವ್ ತುಜ್ಯಾ ಸಂಪತ್ತಾಚಿ ಜೊಗಾಸಾಣ್ ಕರ್ನ್ ದವರುಂಕ್ ಜಾಗ್ರಣ್ ದೀವ್ನ್ ಆಸ್‌ಲ್ಲೆ ನೊಯೆಲಾ ಹಾಂವ್‌ಚ್ ತೆಂ. ಆನಿ ಹಾವೆಂ ತುಮ್ಕಾಂ ಸಾಂಗ್‌ಲ್ಲೆಂ ‘ಹಾಂವ್ ಹಾ ಭುಗ್ರ್ಯಾಕ್ ಜನ್ಮ್ ದೀವ್ನ್ ಪೊಸ್ತೆಲಿಂ ಆನಿ ಏಕ್ ದೀಸ್ ಹ್ಯಾಚ್ ಭುಗ್ರ್ಯಾಕ್ ಆಪ್ಲ ಆಜ್ಯಾಚೆಂ ಹಕ್ಕ್ ಘೆಂವ್ಕ್ ಧಾಡ್ತೆಲಿಂ’ ಮ್ಹಣ್.

“ಹಾವೆಂ ಮ್ಹಜಿ ಭಾಸ್ ಪಾಳ್ಳಿ. ಮ್ಹಜ್ಯಾ ಶಿರಾಪಾಚೊ ಫಳ್ ಲಾಭ್ಲೊ. ತುಂ ಸಂತತೆವಿಣ್ ಜಾಲೊಯ್; ತುಜ್ಯಾ ಆಸ್ತಿಕ್ ತಿ ಮುಖಾರುನ್ ವ್ಹರ್ಚ್ಯಾಕ್ ತುಜ್ಯಾ ಪುತಾಂಕ್ ಸಂತತ್ ಜಾಲಿನಾ, ಜಾತೆಲಿ ತರಿ ಕಸಿ? ಸರ್ವೆಸ್ವರ್ ದೇವ್ ನಿದೊನ್ ಪಡೊಂಕ್ ನಾತ್ಲ್ಲೊ; ಸಂತತೆಚಿಂ ಪಾಳ್ ತುವೆಂ ತಿರಸ್ಕಾರ್ ಕರುನ್ ಉಡಯ್ಲ್ಯಾಂಯ್; ತುಜ್ಯಾಚ್ ರಗ್ತಾಕ್ ತುಂ ವಳ್ಕಲೊನಾಂಯ್. ತುಜ್ಯಾಚ್ ಪುತಾಚ್ಯಾ ಫಳಾಕ್ ಉದರಾಂತ್ ಘೆವ್ನ್ ತುಜ್ಯಾ ಘರಾ ಬಾಗ್ಲಾರ್ ಆಯಿಲ್ಲ್ಯಾ ಮ್ಹಾಕಾ ತುಮಿ ಅಕ್ಮಾನಾಚ್ಯಾ ಉತ್ರಾಂನಿ ಸನ್ಮಾನ್ ಕೆಲೊ. ವೇಶ್ಯಾ, ಬಾಜಾರಿ, ಬಾಸ್ಕಳ್ ಮ್ಹಣ್ ಮ್ಹಾಕಾ ವಳ್ಕಲೊಯ್. ಪೆಟ್ಯಾಕ್ ಸೊಡ್ಲೊಯ್ ತುವೆಂ—ಮ್ಹಾಕಾ ಘಾಪ್ಸುನ್ ಕಾಡುಂದಿ ಮ್ಹಣ್. ಪುಣ್ ತ್ಯಾ ಪೆಟ್ಯಾಕ್ ಆಸ್ಲ್ಲೆಂ ತಿತ್ಲೆಂ ಜ್ಞಾನ್, ಬೂಧ್, ಸಮ್ಜಣಿ ಆನಿ ಮನ್ಶ್ಯಾಚಿ ಪರಿಚಯ್, ಆಪ್ಲ್ಯಾ ಮನ್ಶ್ಯಾಚಿ ವಳಕ್, ಮನಿಸ್ ಜಾವ್ನ್ ಆಸ್ಲ್ಲ್ಯಾ ತುಮ್ಕಾಂ ನಾ ಜಾಲಿ. ಆನಿ ಆಜ್ ಮ್ಹಜ್ಯಾನ್ಯಿ ತುಮ್ಕಾಂ ಧಾಂವ್ಡಾಂವ್ಕ್ ಪೆಟ್ಯಾಂಕ್ ಸೊಡ್ಯೆತ್. ಪುಣ್ ಹಾಂವ್ ತಸೆಂ ಕರಿನಾ.

“ಕಚ್ರ್ಯಾಂತ್ಲೊ ಕಿಡೊ ಕೆದಿಂಚ್ ಕಚ್ರ್ಯಾಂತ್ಚ್ ರಾವಾನಾ ಮಿ। ರೋಚ್. ತೊ ಕಚ್ರ್ಯಾ ಥಾವ್ನ್ ಚರೊನ್ ನಿತಳ್ ಸುವಾತೆರ್ ಯೆತಾ; ಹೊ ಡೆನ್ ಮ್ಹಜೊ ಪುತ್. ಮ್ಹಜ್ಯಾ ಕುಡಿ-ಮಾಸಾಚೊ ಕುಡ್ಕೊ. ತುಜ್ಯಾಚ್ ಪುತಾಚ್ಯಾ ರಗ್ತಾಚೊ ವಾಂಟೊ. ತುಜೊ ನಾತು ತೊ. ತುಜ್ಯಾಯಿ ಕುಡಿಂತ್ಲ್ಯಾ ರಗ್ತಾಚೊ ಏಕ್ ಅಂಶ್. ಹೊ ಡೆನ್ ತುಜ್ಯಾ ರೊನಾ ತಸಲೊ ಪೆಲ್ಯಾ ರಗ್ತಾಚೊ ಪೊಸ್ಕೊ ನಹಿಂ, ಗರೀಬ್ ಜಾಲ್ಯಾರ್ ಕಿತೆಂ? ಗರೀಬಾಂ ಮನ್ಶ್ಯಾಂ ನಹಿಂಗಿ? ಗ್ರೇಸ್ತ್ ಕೊಣ್? ತುಂ ಖರೊಚ್ ಶ್ರೀಮಂತ್‌ಗಿ? ಬಿಲ್ಕುಲ್ ನಹಿಂ. ತುಂ ಶ್ಯಾತಿವಂತ್ ನಹಿಂ. ತುಂ ತುಜ್ಯಾ ಮ್ಹಾಲ್ಘಡ್ಯಾಂಚೆಂ ಸಂಪತ್ತ್ ಮುಖಾರುನ್ ಹಾಡುನ್ ಆನಿಕಿ ಗ್ರೇಸ್ತ್ ಜಾಲ್ಲೊ ಶ್ರೀಮಂತ್. ತುವೆಂ ಆಸ್ಲ್ಲ್ಯಾಂತ್ಲೆಂ ವಾಡವ್ನ್ ಶ್ರೀಮಂತ್‌ಪಣ್ ಜೊಡ್ಲೆಂಯ್; ಪುಣ್ ಹ್ಯಾ ನೊಯೆಲಾನ್, ಹ್ಯಾ ಡೆನಿನ್ ಭಿಕಾರಿಪಣಾಂತ್ ಜಲ್ಮ್ ಘೆವ್ನ್ ಆಪ್ಲ್ಯಾ ಸ್ವತಾಃಚ್ಯಾ ಮ್ಹನತೆನ್ ಹಿ ಗ್ರೇಸ್ತ್‌ಕಾಯ್ ರಚ್ಲಿ. ಲಜ್ ತುಕಾ. ಪಳೆ ಮ್ಹಾಕಾ; ಸಮಾಜೆನ್ ಆನಿ ತುಜೆ ತಸಲ್ಯಾ ಮೂರ್ಖ್ ಮನ್ಶ್ಯಾಂನಿ ಸಮಾಜೆಂತ್ ಮ್ಹಾಕಾ ನಿಮಾಣೊ ಜಾಗೊ ದಿಲೊ. ನಿಮಾಣ್ಯಾ ವರ್ಗಾಚಿ ಗರೀಬ್ ಜಾವ್ನ್ ಆಸ್ಲ್ಲಿಂ ಹಾಂವ್. ದಿಸಾಪುರ್ತೆಂ ಘೊಳ್ಳ್ಯಾರ್ ಮಾತ್ರ್ ಮ್ಹಾಕಾ ಜೇಂವ್ಕ್ ಮೆಳ್ತಾಲೆಂ, ಭಾಡ್ಯಾಚ್ಯಾ ಮೊಡ್ಕರ್ ಬಿಡಾರಾಂತ್ ಆಮಿ ಜಿಯೆಂವ್ಚಿಂ ಗರೀಬಾಂ ಜಾವ್ನಾಸ್ಲ್ಲ್ಯಾಂವ್ ಆನಿ ಆಮ್ಕಾಂ ತುವೆಂ ಗಟರಾಂತ್ಲ್ಯಾ ಮ್ಹೆಳ್ಯಾಕ್, ಕಚ್ರ್ಯಾಕ್ ಸರಿ ಕೆಲೆಂಯ್.

“ಆಜ್ ತ್ಯಾಚ್ ನಿಮಾಣ್ಯಾ ವರ್ಗಾಚ್ಯಾ ಗರೀಬ್ ಸ್ತ್ರಿಯೆನ್ ಆನಿ ಕಚ್ರ್ಯಾಂತ್ಲೊ

ಕಿಡೊ ಮ್ಹಣ್ ಧಿಕ್ಕಾರಿಲ್ಯಾ ಹ್ಯಾ ಮ್ಹಜ್ಯಾ ಪುತಾನ್ ಕೆಲ್ಲೆಂ ಹೆಂ ಸಂಪತ್ತ್ ತುವೆಂ ಚಾರ್ ಜನ್ಮಾಂನಿ ರಚುಂಕ್ ಸಾಧ್ಯ್ ನಾ. ಎಕಾ ಕಾಳಾಚಿಂ ತೀವ್ರ್ ಗರೀಬಾಂ ಆಮಿ. ಆನಿ ಆಜ್ ಆಮ್ಚೆ ಮುಖಾರ್ ತುಂ ಆಯ್ಚೊ ನಿಮಾಣೊ ಭಿಕಾರಿ ಜಾವ್ನಾಸಾಯ್. ಎಕೆ ಸ್ತ್ರಿಯೆಚ್ಯಾ ಶ್ಯಾತಿಯೆಚೆಂ ಮೊಲ್ ತುಂ ನೆಣಾ ಜಾಲೊಯ್. ತುಂ ಗ್ರೇಸ್ತ್ ಸಾವ್ಕಾರ್, ಧನ್ವಂತ್ ನಹಿಂ. ಆಜ್ ತುಂ ಎಕೆ ಗರೀಬ್ ಸ್ತ್ರಿಯೆ ಮುಖಾರ್ ಉಭೊ ರಾವೊನ್ ಫಕತ್ ಭಿಕೆಕ್ ಹಾತ್ ಒಡ್ಡಾಂವ್ಕ್ ಮಾತ್ರ್ ಫಾವೊ ತಸಲ್ಯಾ ಸ್ಥಿತೆಕ್ ತುಕಾ ಹಾವೆಂ ಹಾಡ್ಲೊ: ಮನ್ಶ್ಯಾ, ಗರೀಬಾಕ್ ಕೆದಿಂಚ್ 'ಗರೀಬ್-ಭಿಕಾರಿ' ಮ್ಹಣ್ ಹಿಣ್ಸನಾಕಾ. ತೊ ಶಾಸ್ವಿತ್ ಭಿಕಾರಿಚ್ ಜಾವ್ನ್ ಉರ್ತೊಲೊ ಮ್ಹಳ್ಳಿಂ ಚಿಂತ್ನಾಂ ಮ್ಹಾಕಾ ಪಳೆವ್ನ್ ವಿಸರ್. ತುವೆಂ ಭಿಕ್ ಘಾಲ್ಲೊ ಭಿಕಾರಿ ಏಕ್ ದೀಸ್ ತುಕಾಚ್ ಭಿಕ್ ಘಾಲುಂಕ್ ಉಭೊ ಆಸ್ತಾನಾ ತುಂ ಬಾಗೊನ್ ತಾಚೆ ಥಾವ್ನ್ ಭಿಕ್ ಘೆಂವ್ಚ್ಯಾ ಸ್ಥಿತೆಕ್ ಪಾವ್ತೊಲೊಯ್ ಮ್ಹಳ್ಳ್ಯಾಕ್ ತುಜೊಚ್ ಹೊ ದೃಷ್ಟಾಂತ್ ಉಗ್ಡಾಸಾಂತ್ ದವರ್.

"ಗರೀಬ್-ಗ್ರೇಸ್ತ್ ಹೆಂ ದೆವಾನ್ ಕೆಲ್ಲೆಂ ನಹಿಂ ಬಗಾರ್ ತುಜೆ ತಸಲ್ಯಾಂನಿ ಕೆಲ್ಲೆ ವರ್ಗ್ ಹೆ. ದೆವಾಕ್ ಚಡ್ ಕಷ್ಟ್ ನಾಂತ್ ಭಿಕಾರ್ಯಾಕ್ ಸಾವ್ಕಾರ್ ಆನಿ ಸಾವ್ಕಾರಾಕ್ ಭಿಕಾರಿ ಕರ್ನ್ ಉಡಂವ್ಕ್. ಮ್ಹಾಕಾ ಗಾವಾಂತ್ ಕಾರ್ಖಾನೆ ಆಸಾತ್. ಘಾಟಾರ್ ತೋಟಾಂ ಆಸಾತ್. ಆಪುಣ್ ಸಾವ್ಕಾರ್ ಮ್ಹಳ್ಳಿಂ ಹಂಕಾರಾಚಿಂ ಉತ್ರಾಂ ಆಜ್ ತುಕಾಚ್ ಹಿಣ್ಸತಾತ್."

ಗಾಬ್ರಿಯೆಲ್ ರೋಚ್ ತಕ್ಲೆಕ್ ಹಾತ್ ದವರ್ನ್ ಬಸ್ಲ್ಲೊ. ನೊಯೆಲಾಚಿಂ ಉತ್ರಾಂ ತಾಚ್ಯಾ ತಕ್ಲೆಕ್ ಖಿಳೆ ಮಾರ್ತೊಲೊ ಅನುಭವ್ ದಿತಾಲಿಂ. ಸಗ್ಳೊಚ್ ತೊ ಪಿಸಾಂತುರ್ ಜಾಲ್ಲೊ. ಹೆಂ ಸ್ವಪಾಣ್ ತಸೆಂ ಭಗ್ಲೆಂ ತಾಕಾ. ನೊಯೆಲಾ ಆನಿ ಡೆನ್ ಮ್ಹಜ್ಯಾಚ್ ಸ್ಟೀವನಾಚ್ಯಾ ಕುಡಿಚೆ ವಾಂಟೆ. ಇತ್ಲೊ ಕಾಳ್ ಇತ್ಲೆ ಲಾಗಿಂ ಆಸೊನ್ಯಿ ಆಜೂನ್ ಪರ್ಯಾಂತ್ ಆಪುಣ್ ತಾಂಕಾಂ ವಳ್ಕೊಂಕ್ ಸಕ್ಲೊಂನಾ. ವ್ಹಯ್, ವಳ್ಕೊಂಚೆಂ ಕಾರಣ್ಂಚ್ ನಾತ್ಲ್ಲೆಂ. ನೊಯೆಲಾ ಗರೀಬ್ ಏಕ್ ಸ್ತ್ರೀ; ಆನಿ ತೆಂ ಬೆಂಗ್ಳುರಾಂತ್ ಏದೆಂ ವ್ಹಡ್ ಗ್ರೇಸ್ತ್ ಮನಿಸ್ ಜಾವ್ನಾಸಾ ಮ್ಹಣ್ ಸ್ವಪ್ಣಾಂತ್ ಸಯ್ತ್ ಕೋಣೆಂಚ್ ಚಿಂತುಂಕ್ ಅಸಾಧ್ಯ್ ಜಾವ್ನಾಸ್ಲ್ಲೆಂ ಆಸ್ತಾಂ ಗಾಬ್ರಿಯೆಲ್ ರೋಚ್ ಕಸೆಂ ಪಾತ್ಯೆತೊಲೊ?

ಆಜ್ ಆಪ್ಲ್ಯಾಚ್ ರಗ್ತಾಚೊ ವಾಂಟೊ ಆಪ್ಣೆಂ ತಿರಸ್ಕಾರ್ ಕೆಲ್ಲೊ, ಮ್ಹಳ್ಯಾ ರಗ್ತಾಚೊ ಪಾತ್ಕಾಚೊ ಫಳ್ ಮ್ಹಣ್ ಧಿಕ್ಕಾರಿಲ್ಲೊ ಭುರ್ಗೊ ಆಪ್ಲೊಚ್ ನಾತು ಏದೊ ವ್ಹಡ್ ಶ್ರೇಷ್ಟ್ ವ್ಯಕ್ತಿ ಜಾಂವ್ಕ್ ಪಾವ್ಲ್ಲೊ. ಹೆಂ ಚಿಂತುನ್ ಗಾಬ್ರಿಯೆಲ್ ರೊಚಾಚ್ಯಾ

ುತಿಕ್ ಅಫಾಧ್ ಧಖೊ ಬಸ್ಲೊ. ತಾಚ್ಯಾನ್ ಹೆಂ ಚಿಂತುಂಕ್‌ಚ್ ಜಾಲೆಂನಾ. ರೊನ್‌ಯಿ ಹಾತ್ ದಾವೆ-ಉಜ್ವೆ ಕುಶಿಚೆರ್ ತಕ್ಲೆಕ್ ತೆಂಕುನ್ ತೊ ಮೌನ್ ಬಸ್‌ಲ್ಲೊ; ಶತ್ಲ್ಯಾರ್ ಪ್ರವೇಶ್ ದಾರ್ ಉಗ್ತೆಂ ಜಾಲೆಂ ಆನಿ ಸಾಂಜೆಚ್ಯಾ ಮಿಸಾಕ್ ವಚುನ್ ಆಯಿಲ್ಲೊ ಸ್ಟೀವನ್ ರೋಚ್ ಪ್ರವೇಶ್ ಜಾಲೊ. ಎಕಾಚ್ಪಾರಾ ತಾಚಿ ನದರ್ ಬಾಪಾಯ್ಚೆರ್, ಆವಯ್ ಆನಿ ಭಾವಾಚೆರ್ ಪಡ್ಲಿ. ಕಾಲುಬುಲೊ ಜಾಲೊ ತೊ. ಡೆನ್ ಆನಿ ನೊಯೆಲಾ ಮುಖಾರ್‌ಚ್ ಆಸ್‌ಲ್ಲಿಂ.

“ಹೊ ಮ್ಹಜೊ ಪತಿ. ಸ್ಟೀವನ್ ರೋಚ್. ಆನಿ ಬಾಪ್ ಹ್ಯಾ ಡೆನಿಚೊ” ಮ್ಹಣಾಲಿ ನೊಯೆಲಾ, ಗುಬ್ರಿಯೆಲ್ ರೊಚಾಕ್ ಉದ್ದೇಶುನ್.

“ಗುಡ್ ಇವ್ನಿಂಗ್ ಡ್ಯಾಡಿ. ಮಾಮ್ಮಿ ಆನಿ ಮನು” ಮ್ಹಣಾಲೊ ಸ್ಟೀವನ್.

ಪ್ರತಿವಂದನ್ ಕೆಲೆಂ ತಾಣಿ ಸ್ಟೀವನಾಕ್. ಸ್ಟೀವನ್ ಶೀದಾ ಭಿತರ್ ಗೆಲೊ.

“ತುಮ್ಕಾಂ ಖಬಾರ್ ಆಸ್ತೆಲಿ. ಸ್ಟೀವನ್ ರೊಚಾಕ್ ಹಾವೆಂ ಪುನಾ ನೊಯೆಲಾ ಮಿಲ್ಲಾಚೊ ಭಾಗಿದಾರ್ ಕೆಲ್ಲೊ. ಪುಣ್ ಆತಾಂ ತೊ ಮ್ಹಜೆಸಂಗಿಂ ಆನಿ ಆಪ್ಲ್ಯಾ ಪತಿಣೆ ಸಾಂಗಾತಾ ಹ್ಯಾ ಬಂಗ್ಲ್ಯಾಂತ್ ನಿವೃತ್ತ್ ಜೀವನ್ ಚಲಯ್ತಾ” ಮ್ಹಣಾಲೊ ಡೆನ್.

“ಪುಣ್ ತಾಂಚೆಂ ಲಗ್ನ್ ಜಾಂವ್ಕ್ ನಾ. ತುಂ ಕಸೊ ತಾಕಾ ತುಜ್ಯಾ ಆವಯ್ಚೊ ಪತಿ ಮ್ಹಣ್ತಾಯ್ ಡೆನ್? ಸ್ಟೀವನಾಚೆಂ ಲಗ್ನ್ ಸೆರಾಲಿನಾಲಾಗಿಂ ಜಾಲಾಂ. ತೊ ತಿಚೊ ಪತಿ” ಮ್ಹಣಾಲೊ ಗಾಬ್ರಿಯೆಲ್ ರೋಚ್ ತಕ್ಲಿ ಉಕ್ಲುನ್.

“ಸೆರಾಲಿನಾಕ್ ಆನಿ ಸ್ಟೀವನಾಕ್ ಕಾಂಯ್ ಸಂಬಂಧ್ ನಾ ಮಿ। ರೋಚ್” ಮ್ಹಣಾಲಿ ನೊಯೆಲಾ. “ಸೆರಾಲಿನಾನ್ ಸ್ಟೀವನಾಕ್ ವೆಗ್ಳ್ಯಾಚಾರ್ ದಿಲಾ ಆನಿ ಪತಿ ಸಂಬಂಧಾಂತ್ಲೊ ಮುಕ್ತ್ ಕೆಲಾ, ಹ್ಯಾನಿಮಿತ್ತಿಂ ಸ್ಟೀವನ್–ಸೆರಾಲಿನಾಕ್ ಕಾಂಯ್ಚ್ ವಳ್ಕ್ಯಾನಾ. ಸ್ಟೀವನ್ ಮ್ಹಜೊ ಪತಿ. ಹಾವೆಂ ತಾಕಾ ಆಂಕ್ವಾರ್ಪಣಾರ್‌ಚ್ ದೆವಾಕ್ ದೆವಾಕ್ ಸಾಕ್ಸ್ ದೀವ್ನ್ ಲಗ್ನಾಭಾಸ್ ದಿಲ್ಲಿ. ‘ರೆಸ್ಪೆರ್’ ಹ್ಯಾ ಸಬ್ದಾಚೊ ಅರ್ಥ್ ನೆಣಾಸ್‌ಲ್ಲೆ ಅಜ್ಞಾನಿ ಮನಿಸ್ ತುಮಿ. ಮನಿಸ್ ಆನಿ ದೇವ್ ಸಾಂಗಾತಾ ಆಸೊನ್ ತಾಂಚೆ ಸಾಮ್ಕಾರ್ ಚಲ್ಯಾನ್ ಆನಿ ಚಲಿಯೆನ್ ಎಕಾಮೆಕಾಚ್ಯಾ ಲಗ್ನಾಬಾಂಧಾಚಿ ದಿಂವ್ಚಿ ಭಾಸ್‌ಚ್ ಜಾವ್ನಾಸಾ ರೆಸ್ಪೆರ್.

“ಆಮಿ ದೆವಾಕ್ ಸಾಕ್ಸ್ ದವರ್ನ್ ಎಕಾಮೆಕಾ ಭಾಸ್ ದಿಲ್ಲಿ. ದೇವ್ ಫಕತ್ ಇಗರ್ಜೆಂತ್‌ಚ್ ನಹಿಂ. ಹರ್ಯೆಕಾ ಸುವಾತೆರ್ ಆಸಾ ಮ್ಹಣ್ ಆಮ್ಚೊ ಧರ್ಮ್ ಶಿಕಯ್ತಾ. ತರ್ ಆಮಿ ಕಿತೆಂ ಪಾಪ್ ಕೆಲಾಂ? ಆಮಿ ದೆವಾ ಸಮೊರ್ ತಾಕಾ ಸಾಕ್ಸ್ ದವರ್ನ್ ಲಗ್ನಾ ಭಾಸ್ ದಿಲ್ಲಿ ಆನಿ ಹಿ ಮುದಿ ಸ್ಟೀವನಾನ್ ಮ್ಹಜ್ಯಾ ಬೊಟಾಕ್

ಘಾಲ್ಲಿ. ಸಮಾಜಿಕ್ ದಾಕಂವ್ಕ್. ಆಮ್ಚೆಂ ರೆಸ್ಪೆರ್ ಇಗರ್ಜೆಂತ್ ಜಾಂವ್ಕ್ ಆಸ್‌ಲ್ಲೆಂ ಆ
ತುಮಿಯಿ ಹಾಕಾ ನಕ್ಲಿ ಸಮ್ಮತಿ ದಿಲ್ಲಿ. ಆನಿ ಆಮಿ ಪಾತ್ಯೆಲ್ಯಾಂವ್. ಪುಣ್ ತುವೆ
ಆಮ್ಕಾಂ ಘಾತ್ ಕೆಲೊಯ್ ಆನಿ ಆಮ್ಚೆಂ ಜಿವಿತ್ ವಿಭಾಡ್ಲೆಂಯ್. ಹ್ಯಾ ನಿಮಿ
ಹಾಂವ್ ಪತಿ ಆಸೊನ್‌ಯಿ ಇತ್ಲಿಂ ವರ್ಸಾಂ ವಿಧವ್ ತಸಿಂ ಉರ್ಲಿಂ. ಮ್ಹಜ್ಯಾ ಪ್ರತಾ
ಆಪ್ಲೊ ಬಾಪಯ್ ಆಸೊನ್‌ಯಿ ತೊ ಬೇವಾರಿಸ್ ತಸೊ ಜಾಲೊ. ಹೆಂ ತುಜೆವರ್ವಿ
ಜಾಲೆಂ. ಆಮ್ಚೆಂ ಪಾಪ್ ಮ್ಹಳೆಂಯ್ ತುವೆಂ. ಆನಿ ತ್ಯಾ ಪಾಪಾಕ್ ಮಾರೆಕಾ
ರೂಪ್ ತುವೆಂ ದಿಲೆಂಯ್. ಹ್ಯಾ ಪಾಪಾಕ್ ಮ್ಹಾಕಾ ಎಕ್ಲ್ಯಾಕ್ ಮಾತ್ರ ತುವೆ
ಬಲಿ ಕೆಲೆಂಯ್.

"ಹ್ಯಾ ಪಾಪಾಚೊ ಸಹಭಾಗಿದಾರ್ ತುಜೊ ಪುತ್‌ಯಿ ಜಾವ್ನಾಸೊನ್ ತಾಕಾ
ತುವೆಂ ಶಾಭಿತ್ ಕರುನ್ ಮ್ಹಾಕಾ ದೇಶಾಂತರ್ ಧಾಂವ್ಡಾಯ್ಲೆಂಯ್. ದೆಕುನ್ ಹಾವೆಂ
ತುಕಾ ಶಿರಾಪ್ ಘಾಲ್ಲೊ? ತರ್ ಪಾಪ್ ಕೊಣೆ ಕೆಲ್ಲೆಂ ಆನಿ ಶಿರಾಪ್ ಕೊಣಾಕ್ ಭೆಜ್ಲೊ
ಸಾಂಗ್ ಮಾನೆಸ್ತಾ, ಉಲಯ್. ಜರ್ ಹಾವೆಂ ಪಾಪ್ ಕೆಲ್ಲೆಂ ತರ್ ಶಿರಾಪ್ ತುಜೆಂ
ಕಸೊ ಭೆಜ್ಲೊ? ಜರ್ ಪಾಪ್ ಹಾವೆಂ ಮಾತ್ರ ಕೆಲ್ಲೆಂ ತುಜ್ಯಾ ಪುತಾಂಕ್ ಸಂತತ್ ಕ
ಜಾಲಿನಾ? ಜರ್ ಪಾಪ್ ಹಾವೆಂ ಮಾತ್ರ ಕೆಲ್ಲೆಂ, ಆಜ್ ಭಿಕಾರಿ ತುಂ ಕಸೊ ಜಾ
ಯ್? ಕೊಣೆ ಪಾಪ್ ಆಧಾರ್ಲ್ಲಾಂ, ತಾಕಾ ಮಾತ್ರ ಸಜಾ ಮೆಳ್ತಾ. ಮನ್ಯಾ
ಅನ್ಯಾಡಿ ಕೊಡ್ತಿಂತ್ ನಹಿಂ, ಬಗಾರ್ ದೆವಾಚ್ಯಾ ನಿತಿಚ್ಯಾ ಕೊಡ್ತಿಂತ್ ಲಾಭ್
ತೀರ್ಪ್ ಹೆಂ. ತುಂ ಪಾಪ್ ಮ್ಹಣ್ತಾಯ್ ತೆಂ ಪಾಪ್ ನಹಿಂ, ಪಾಪ್ ಜಾವ್ನಾಸ
ತುವೆಂ ಆಧಾರ್ಲ್ಲಾಂಯ್ ತೆಂ. ಆನಿ ತ್ಯಾ ತುಜ್ಯಾ ಪಾತ್ಕಾಕ್ ಆಜ್ ತುಂ ಬ
ಜಾಲಾಯ್. ಪ್ರಾಜಿತ್ ಆಧಾರ್ತಾಯ್ ತುಂ. ಕಿತ್ಯಾಕ್ ತುವೆಂ ಹೆಂ ಮಹಾ ಪಾಪ್
ಆಧಾರ್‌ಲ್ಲೆಂಯ್. ತ್ಯಾ ದೀಸ್ ಜರ್ ತುವೆಂ ಮ್ಹಾಕಾ ಸುನ್ ಮಾಂದುನ್ ಸ್ವೀಕಾರ್
ಕೆಲ್ಲೆಂಯ್ ತರ್ ಆಜ್ ತುಂ ಕಸಲ್ಯಾ ಶ್ರೇಷ್ಟ ಪಾಂವ್ಡ್ಯಾರ್ ಪಾವ್ತಾಯ್ ಮ್ಹ
ಚಿಂತುನ್ ಪಳೆ. ಪುಣ್ ನಾ. ತುಂ ಮನಿಸ್ ವಾಯ್ಟ್. ದೆಕುನ್ ತುವೆಂ ವಾಯ್ಟ್
ಕೆಲೆಂಯ್. ಆನಿ ಆಜ್ ತುಕಾ ವಾಯ್ಟ್‌ಚ್ ಮೆಳ್ಳೆಂ.

"ಹಾವೆಂ ಕಿತೆಂ ವಾಯ್ಟ್ ತುಕಾ ಕೆಲ್ಲೆಂ? ಹಾಂವ್ ಏಕ್ ಸ್ತ್ರೀ ನಹಿಂಗಿ? ಗರೀ
ಜಾಲ್ಯಾರ್ ಕಿತೆಂ? ಹಾಂವ್ ಮನಿಸ್ ನಹಿಂಗಿ? ದುಡು–ಗ್ರೇಸ್ತ್‌ಕಾಯ್ ಮ್ಹಜೆಲಾಗಿನಾ.
ಪುಣ್ ದೆವಾನ್ ರಚ್‌ಲ್ಲಿ ಏಕ್ ಚಲಿ ನಹಿಂಗಿ ಹಾಂವ್? ಗ್ರೇಸ್ತ್‌ಕಾಯೆ ಶಿವಾಯ್ ಹೆರ್
ಕಸಲ್ಯಾ ಸಂಗ್ತಿಂನಿ ತುಜ್ಯಾ ಪುತಾಕ್ ಬಾಯ್ಲ್ ಜಾಂವ್ಕ್ ಹಾಂವ್ ಫಾವೊ ನಹಿ
ಆಸ್‌ಲ್ಲೆಂ?" ನೊಯೆಲಾ ಉದ್ವೇಗಾಂನಿ ಉಲಯ್ಲಿ.

ಪಾಪ್
ಆನಿ
ಶಿಕಾಪ್
ವಿಕ್ಟರ್ ರೊಡ್ರಿಗಸ್
ಅಂಜೆಲೊರ್

216

“ಮ್ಹಾಕಾ ಶಿಕಾಪ್, ಸೊಭಾಯ್ ನಾತ್‌ಲ್ಲಿಗಿ? ಆಂಗಾಹೀನ್ ವ ಪಿಡೆಸ್ತಿಣ್ ಂವ್ ಜಾವ್ನಾಸ್‌ಲ್ಲಿಂಗಿ? ತುಜ್ಯಾ ಪುತಾ ಬರಾಬರ್ ಚಲ್ತಾನಾ ಆಮ್ಚಿ ಜೊಡಿ ತ್ತೆಲ್ಯಾಕ್ ಹಾಸೊಂಕ್ ಕರ್ಚಿ ತಸಲಿ ಜಾವ್ನಾಸ್‌ಲ್ಲಿಗಿ? ಹಾವೆಂ ಜಾವ್ನ್ ತುಜ್ಯಾ ಪುತಾ ಭುಲ್ ಘಾಲುಂಕ್ ನಾ. ಹಾವೆಂ ಜಾವ್ನ್ ತುಮ್ಚ್ಯಾ ಸಂಬಂಧಾಕ್ ಪ್ರವೇಶ್ ಘೆಂವ್ಚಿ ಶಿ ವ್ಹೆಲ್ಲಿನಾ ವ ಬಲಾತ್ಕಾರ್ ಕೆಲ್ಲೊ ನಾ. ಬಗಾರ್ ತುಜ್ಯಾಚ್ ಪುತಾನ್ ಮ್ಹಾಕಾ ೀಕಾರ್ ಕೆಲ್ಲೆಂ. ತುಮ್ಕಾಂ ಹಾವೆಂ ವಾಯ್ಟ್ ಕರುಂಕ್ ನಾ. ಬಗಾರ್ ಕಾಂಯ್ ತರಿ ರೆಂಚ್ ಕೆಲ್ಲೆಂ.” ರಾಗಾನ್ ಜಾಲ್ಯಾರಿ ನಿತಿನ್ ಉಲಯ್ತಾಲಿ ನೊಯೆಲಾ. ಗಾಬ್ರಿಯೆಲ್ ೀಚ್, ಆನೆಟ್ ಆನಿ ಮನು ತಿಕಾ ಆಯ್ಕಾತಾಲಿಂ.

“ತುವೆಂ ಮ್ಹಾಕಾ ಹಿ ಸಜಾ ದಿಲಿಯ್. ಕಿತ್ಯಾಖಾತಿರ್? ಹಾಂವ್ ಗರೀಭ್ ವ್ನ್ ತುಮ್ಚ್ಯಾ ನಾಂವಾ ಮಾನಾಕ್ ಉಣೆ ಜಾಂವ್ಕ್ ಪಾವ್ಲಿಂ? ಪುಣ್ ತುವೆಂ ತುಜ್ಯಾ ತಾಕ್ ಸ್ವೈರಿಕ್ ಕೆಲ್ಲ್ಯಾ ಗ್ರೇಸ್ತ್ ಘರಾಣ್ಯಾಂತ್ಲ್ಯಾ ಸುನ್ ಸೆರಾಲಿನಾನ್ ಕಸಲೊ ಾನ್-ಮರ್ಯಾದ್ ತುಮ್ಕಾಂ ದಿಲಾ? ತಾಚೆ ಥಾವ್ನ್ ಕಿತ್ಲೊ ಗೌರವ್ ಮೆಳ್ಳೊ ಮ್ಕಾಂ? ಪತಿ ನಿರಾಪ್ರಾಧಿ ಜಾವ್ನಾಸ್‌ಲ್ಲೊ. ಪತಿಚ್ಯಾ ಗುಣಾಂವಿಷಿಂ ಕಳಿತ್ ಆಸ್‌ಲ್ಲೆಂ. ಚೆರ್ ವೈರಿಂನಿ ಘಟ್ಕಿರೊ ಆಪ್ರಾಧ್ ಮಾಂಡುನ್, ತಾಕಾ ಚೋರ್, ಖುನಿಗಾರ್ ಶಾ ಮ್ಹಳ್ಳೆಂ ಜಾಣಾಸೂನ್‌ಯಿ ಸೆರಾಲಿನಾನ್ ಸ್ಟೀವನಾಕ್, ಆಪ್ಲ್ಯಾ ನಿರಾಪ್ರಾಧಿ ತಿಕ್, ವೆಗ್ಳಾ ಚಾರ್ ದಿಲೊ.

“ಪುಣ್ ಹಾವೆಂ ಕಿತೆಂ ಕೆಲೆಂ? ಚಿಂತ್ ತುಂ. ಮ್ಹಾಕಾ ಸೊಭಾಯ್ ಆಸ್‌ಲ್ಲಿ, ಕಾಪ್ ಆಸ್‌ಲ್ಲೆಂ. ಮ್ಹಜ್ಯಾನ್ ಹ್ಯಾ ಮ್ಹಜ್ಯಾ ಭುರ್ಗ್ಯಾಕ್ ನಚಂಯ್ಚ್ ಕರ್ನ್ ವ ರ್ಭ್‌ಪಾತ್ ಕರವ್ನ್ ಸುಭಾಗಿಣ್ ಜಾವ್ನ್ ಆನ್ಯೇಕ್ ಕಾಜಾರ್ ಜಾವ್ಯೆತೆಂ. ಮ್ಹಜ್ಯಾ ವೊಳ್ಖಿನ್ ಹೆ ರಸ್ತೆ ಮ್ಹಾಕಾ ದಾಕವ್ನ್ ದಿಲ್ಲೆ. ಹಾಂವ್ ಮ್ಹಜ್ಯಾ ಖರ್ಯಾ ಪ್ರೇಮಿಕ್ ೀವನಾಕ್‌ಚ್ ರಾಕೊನ್ ರಾವ್ಲಿಂ. ಮ್ಹಜೊ ಸ್ಟೀವನ್ ಖುನಿ, ಚೊರಿ ಕರ್ಚೊ ವ್ಯಕ್ತಿ

ನಹಿಂ. ಹಾಂವ್ ಜಾಣಾಸ್‌ಲ್ಲಿಂ. ಹಾಂವ್ ಜೀಣ್‌ಭರ್ ರಾಕೊನ್ ರಾವ್ಲಿಂ. ಏಕ್ ದೀಸ ಹಾಂವ್ ಸ್ಟೀವನಾಚ್ಯಾ ಆಧೀನ್ ಜಾತೆಲಿಂ ಮ್ಹಣ್ ದೆವಾಚ್ಯಾ ಭರ್ವಾಸ್ಯಾರ್ ರಾವ್ಲಿ ತೊ ಆನ್ಯೇಕ್ ಲಗ್ನ್ ಜಾಲೊ ತರಿ ಹಾವೆಂ ತಾಕಾ ಚುಕಿದಾರ್ ಕೆಲೊನಾ. ಬಗಾ ಮ್ಹಜ್ಯಾ ಖುಶ್ಯಾಂಚೊ ಆನಿ ವೊಡ್ಣ್ಯಾಂಚೊ ತ್ಯಾಗ್ ಕೆಲೊ. ಎಕ್ಲ್ಯಾಕ್ ಸಮರ್ಪಿ ಕೂಡ್ ಆನ್ಯೆಕ್ಲ್ಯಾಕ್ ಒಪ್ಸುಂಚೆಂ ಪಾಪ್ ಮ್ಹಣ್ ಹಾವೆಂ ಚೀತ್ಲೆಂ. ದೆಕುನ್ ಕಾಜಾರ ವಿಣ್ ರಾವ್ಲಿಂ. ದೆವಾನ್ ಮ್ಹಜೊ ತ್ಯಾಗ್ ಮಾಂದ್ಲೊ. ಮ್ಹಜ್ಯಾ ಖರ್ಯಾ ಮೊಗಾ ಕಾಳಾ ಉಪ್ರಾಂತ್ ಮ್ಹಾಕಾ ಪಾಟಿ ದಿಲೊ.

"ತುವೆಂ ವಾಯ್ಟ್ ಕೆಲ್ಯಾರಿ ದೆವಾನ್ ಮ್ಹಾಕಾ ವಾಯ್ಟ್ ಕೆಲೆಂನಾ. ಮ್ಹಜ ಪುತಾಕ್ ಮ್ಹಾಕಾಚ್ ಪಾಟಿ ದಿಲೊ. ತಾಚೆನಿಮ್ತಿಂ ಮ್ಹಜೆ ಜಿವಿತ್ ಉಜಳ್ಳೆಂ, ಭಿಕಾರಿಣ ಕರುಂಕ್ ತುವೆಂ ಚಿಂತ್ಲೆಂಯ್. ಸಾವ್ಕಾರ್ನ್ ಜಾಲಿಂ ಹಾಂವ್. ಭಿಕಾರ್ನೆಚಿ ಕಟ್ಟಿ ದಿಲ್ಲಿಯ ತುವೆಂ ಮ್ಹಾಕಾ. ಪುಣ್ ಕರೊಡ್‌ಪತಿಚಿ ವಾಟ್ಲಿ ಮೆಳ್ಳಿ ಮ್ಹಾಕಾ. ಕಿತ್ಯಾಕ್ ಮ್ಹಜ ಪಾಪ್ ತೆಂ ದೆವಾನ್ ಪಾಪ್ ಮ್ಹಣ್ ಘೆತ್ಲೆಂನಾ. ಮ್ಹಾಕಾ ಸುರ್ವೆರ್ ಕಷ್ಟ್ ಮೆಳ್ಳ ದೆವಾನ್ ಮುಕ್ತ್ ಕೆಲೆಂ. ಎಕಾ ಬಗ್ಯಾ ಭುಗ್ರ್ಯಾಕ್ ಜಲ್ಮ್ ದಿಲೊ. ನಾತ್ವಾಚೆಂ ಭಾಗ್' ತುಕ ನಾ ಜಾಲೆಂ. ತುವೆಂ ಮಹಾ ಪಾಪ್ ಕೆಲೆಂಯ್. ಮ್ಹಜೆಂ ಜಿವಿತ್ ಲಾಸ್ಲೆಂಯ್ ತುವೆ ಮ್ಹಾಕಾ ಗಾಂವ್ ಸೊಡ್ನ್ ಧಾಂವಾಸೆಂ ಕೆಲೆಂಯ್, ಪತಿ ಆಸೊನ್‌ಯಿ ವಿಧವ್ ಕೆಲೆಂಯ ತುವೆಂ. ಮ್ಹಜ್ಯಾ ಪುತಾಕ್ ಬಾಪಯ್ ಆಸೊನ್‌ಯಿ ಬೇವಾರಿಸ್ ಕೆಲೊಯ್ ತುವೆಂ ಮ್ಹಾಕಾ, ತುಜ್ಯಾ ಹಕ್ಕಾಚ್ಯಾ ಸುನೆಕ್, ಬಾಜಾರಿ, ವೇಶ್ಯಾ ಸ್ತ್ರೀ ಮ್ಹಳೆಂಯ್ ತುವೆಂ ಬಾಗ್ಲ್ಯಾರ್ ತುಜ್ಯಾ ಆಯಿಲ್ಲ್ಯಾ ಮ್ಹಾಕಾ, ತುವೆಂ ಪೆಟ್ಯಾಕ್ ಸೊಡ್ಲೆಂಯ್. ಪುಣ ತ್ಯಾಚ್ ದೀಸ್ ತುಜೆಂ ಮನ್ಯ್ಯಾಪಣ್ ಜಾಗ್ರತ್ ಜಾಂವ್ಕ್ ಜಾಯ್ ಆಸ್‌ಲ್ಲೆಂ. ಸುಣ್ಯಾ ಕ್ ತರಿ ಮನ್ಯ್ಯಾಚಿ ವಳಕ್ ಕಳ್‌ಲ್ಲಿ. ಪುಣ್ ತುಂ ಮನಾಜ್ತಿ ಪ್ರಾಸ್‌ಯಿ ಕೀಳ್ ಆನಿ ಸ ಸಮ್ಜಣೆಚೊ ಜಾಲ್ಲೊಯ್. ಹಾವೆಂ ತುಕಾ ಶಿರಾಪುಸ್ ಗಾಂವ್ ಸಾಂಡ್ಲೊ. ಬೊಂಬ ಯಾಂತ್ ಆಸ್‌ಲ್ಲ್ಯಾ ಮ್ಹಜ್ಯಾ ಎಕೆಚ್ ಮಾವ್ಶಿಚೊ ಹಾವೆಂ ಆಸ್ರೊ ಘೆತ್ಲೊ. ಹಿಂ ಜಾವ್ನಾಸಾ ಶ್ರೀಮತಿ ಸೆರಾಫಿನ್ ಮ್ಹಜ್ಯಾ ಬಾಪಾಯ್ಚಿ ಎಕ್‌ಚ್ ಭಯ್ಣ್ ತಿಣೆ ಮ್ಹಾಕಾ ಜಿವಿತ್ ದಿಲೆಂ. ಭುಗ್ರ್ಯಾಕ್ ಜಲ್ಮ್ ದಿತಾ ಪರ್ಯಾಂತ್ ಕಸಲ್ಯಾ ಕಷ್ಟಾಂನಿ ಆಮಿ ಜಿವಿತ್ ಪಾಶಾರ್ ಕೆಲ್ಲೆಂ ಮ್ಹಳ್ಳೆಂ ತುಂ ನೆಣಾಂಯ್. ಮಿ। ರೋಚ್ ಆಯ್ಕ್, ಮ್ಹಜಿ ಕಾಣಿ, ಜ ತುವೆಂ ದಿಲ್ಲಿಯ್ ತಿ ಜಿಣಿ ಆನಿ ಸಮ್ಜೊನ್ ಘೆ. ದೆವಾಚೆಂ ವಿಚಿತ್ರ್ ಮಹಿಮಾ." ನೊಯೆಲಾ ಆಪ್ಲ್ಯಾ ಜಿಣೆಯೆಚಿಂ ಸತಾಂ ತಾಂಕಾಂ ಸಾಂಗ್ತಾಲಿ.

"ಮ್ಹಾಕಾ ಸಮಾಜೆಚ್ಯಾ ನಿಂದಾಂ ಥಾವ್ನ್ ಬಚಾವ್ ಕರುಂಕ್ ತಿಣೆ ಪ್ರಯತನ್ ಕೆಲೆಂ. ಭುಗ್ರ್ಯಾಕ್ ಹಾವೆಂ ಜಲ್ಮ್ ದಿಲೊ. ಪುಣ್ ಮತಿರ್ ನಾತ್ಲಲ್ಯಾ ಮ್ಹಜ್ಯಾ ಪ್ರಸು

ಾವೆಳಿಂ ಹೆಂ ಪಾತ್ಕಾಚೆಂ ಫಳ್ ಮ್ಹಣ್ ವೊಲಾಂವ್ಚ್ಯಾ ಭುಗ್ರ್ಯಾಕ್ ಎಕಾ ಪೆಟಾ ಂತ್ ಘಾಲ್ನ್ ಮ್ಹಜ್ಯಾ ಮಾವೊಳ್ಣಿನ್ ಮಜ್ಗಾಂವ್ ಇಗರ್ಜೆಚ್ಯಾ ಭಾಯ್ರ್ ವ್ಹರ್ನ್ ವರ್ಲೆಂ, ಕೊಣ್‌ಯಿ ಕ್ರಿಸ್ತಾಂವ್ ವ್ಹರ್ನ್ ಪೊಸ್ತೆಲೆ ಮ್ಹಣ್. ದೆವಾಚ್ಯಾ ವಿಚಿತ್ರ್ ಮಹಿ ನ್ ಹೊ ಮ್ಹಜೊ ಭುಗ್ರೊ ಮಿಸಾಕ್ ಗೆಲ್ಲ್ಯಾ ಆಪ್ಲ್ಯಾ ಬಾಪಾಯ್ಕ್‌ಚ್ ಮೆಳ್ಳೊ. ಬಾಳ್ಕೆಂ ಸ್ಟೀವನಾನ್ ಆಪ್ಲ್ಯಾ ಘರಾ ವ್ಹೆಲೆಂ ಆನಿ ಪೊಸ್ಲೆಂ. ಆಪ್ಲೊಚ್ ಪುತ್ ಣ್ ನೆಣಾ ಜಾವ್ನ್‌ಯಿ ತಾಣೆ ಹ್ಯಾ ಸುಂದರ್ ಭುಗ್ರ್ಯಾಕ್ ಆಪ್ಲ್ಯಾಚ್ ಭುಗ್ರ್ಯಾ ಮೋಗ್ ದೀವ್ನ್ ಪೊಸ್ಲೊ.

“ಪುಣ್ ಸೆರಾಲಿನ್ ಪೊಸ್ಕಿ ಆವಯ್ ತಾಕಾ ದ್ವೇಸುಂಕ್‌ಲಾಗ್ಲಿ. ಕಷ್ಟಿಲೆಂ ತಿಣೆ ಎಕಾ. ಪರಿಣಾಮ್ ಜಾವ್ನ್ 6 ವರ್ಸಾಂ ನಂತರ್ ಹೊಚ್ ಭುಗ್ರೊ ಘರ್ ಸಾಂಡುನ್ ಾಂವ್ಲೊ. ದೆವಾಚ್ಯಾ ಆಚರ್ಯಾಂನಿ ಹೊ ಭುಗ್ರೊ ಕುರ್ಲಾ ರೈಲ್ ಸ್ಟೇಶನಾಂತ್ ಮ್ಹಾಕಾಚ್ ಭೆಟ್ಲೊ.

“ಆಂಟಿ” ಮ್ಹಣಾಲೊ ಮ್ಹಾಕಾ ಆಪವ್ನ್ "ತುಂ ಮ್ಹಾಕಾ ತುಮ್ಗೆರ್ ವ್ಹರ್ ಆಂಟಿ, ಹಾಂವ್ ವ್ಹಡ್ಲೊ ಜಾತಚ್ ತುಕಾ ಮಸ್ತ್ ಪಯ್ಸೆ ಹಾಡುನ್ ದಿತಾಂ; ತುಕಾ ಕಾರಾರ್ ಹಾಂವ್ ಭಂವೊಂಕ್ ವ್ಹರ್ತಾಂ. ಡೆಡಿ ಮ್ಹಜೊ ಮಸ್ತ್ ಮೋಗ್ ಕರ್ತಾ; ಪುಣ್ ಮ್ಹಜಿ ಮಾಮ್ಮಿ ಮ್ಹಾಕಾ ಮಸ್ತ್ ಮಾರ್ತಾ ಆನಿ ಕಷ್ಟಿತಾ. ತುಂ ಮ್ಹಾಕಾ ತುಮ್ಗೆರ್ ಆಪವ್ನ್ ವ್ಹರ್ ಆಂಟಿ" ಮ್ಹಣ್ ಮ್ಹಜ್ಯಾ ಹಾತಾಂಕ್ ಧರಿಲಾಗ್ಲೊ.

“ಮ್ಹಜೆಂ ಸ್ತ್ರೀ ಕಾಳಿಜ್ ಭೆಸಾಂ ಜಾಲೆಂ. ಸೊಭಿತ್ ಸುಂದರ್ ಮ್ಹಜ್ಯಾಚ್ ರಗ್ತಾ ಮಾಸಾಚೊ ಆಂಜ್ಯಾ ಸಾರ್ಕೊ ರುಪೇಸ್ತ್ ಭುಗ್ರೊ ಹಾವೆಂ ಜಲ್ಮ್‌ದಿಲ್ಲೊ ಮ್ಹಜೊಚ್ ಪುತ್ ಮ್ಹಣ್ ಹಾಂವ್ ನೆಣಾ ಜಾಲಿಂ. ತರಿ ಮೊವಾಳಾಯೆನ್ ಮ್ಹಜೆಂ ಕಾಳಿಜ್ ಉಮಾಳ್ಳೆಂ ಆನಿ ಭುಗ್ರ್ಯಾಕ್ ಹಾವೆಂ ಸಾಂಗಾತಾ ಘೆವ್ನ್ ಘರಾ ವೆಲೆಂ.

“ಹ್ಯಾಚ್ ಭುಗ್ರ್ಯಾ ಥಾವ್ನ್ ವಳಕ್ ಸಮ್ಜೊನ್ ‘ಭಗವಾನ್ ಕಾ ಬಚ್ಚಾ’ ಮ್ಹಳ್ಳ್ಯಾ ಸಬ್ಧಾಚೆರ್ ಹೊ ಭುಗ್ರೊ ಮಜ್ಗಾಂವ್ ಇಗರ್ಜೆಲಾಗಿಂ ಮೆಳ್‌ಲ್ಲೊ ಮ್ಹಳ್ಳೆಂ ಕಳ್ತಚ್ ಹಾಂವ್‌ಂಚ್ ಹ್ಯಾ ಭುಗ್ರ್ಯಾಚಿ ಆವಯ್ ಮ್ಹಳ್ಳೆಂ ಸಮ್ಜೊನ್ ಮ್ಹಜೆಂ ಕಾಳಿಜ್ ಭೆಸಾಂ ಜಾಲೆಂ. ದುಸ್ರೆಚ್ ರಾತಿ ಹ್ಯಾ ಭುಗ್ರ್ಯಾಕ್ ಘೆವ್ನ್ ಹಾಂವ್ ಬೆಂಗ್ಳುರ್ ಆಯ್ಲಿಂ. ಕಿತ್ಯಾಕ್ ಬೊಂಬಯಾಂತ್ ಪೊಲಿಸಾಂನಿ ಹ್ಯಾ ಭುಗ್ರ್ಯಾಚೆಂ ಸೊಧ್ನಾಂ ಸುರು ಕೆಲ್ಲಿಂ. ಹಿ ತಿ ತಸ್ವೀರ್ ತ್ಯಾ ಕಾಳಾಚ್ಯಾ ದಿಸಾಳ್ಯಾಂನಿ ಛಾಪ್‌ಲ್ಲಿ" ಮ್ಹಣಾತ್ತ್ ನೊಯೆಲಾ ನ್ ಭಿತರ್ ವಚೊನ್ ತೆಂ ದಿಸಾಳೆಂ ಪತ್ರ್ ಹಾಡುನ್ ಗಾಬ್ರಿಯೆಲ್ ರೋಚಾಕ್ ದಾಕಯ್ಲೆಂ,

“ಸುನಿಲ್ ರೋಚ್” ನಾಂವಾಚೊ ಹೊ ಭುಗ್ರೊ ಸ್ಟೀವನ್ ರೊಚಾಚೊ

ಪೊಸ್ಕೊ ಜಾವ್ನಾಸ್‌ಲ್ಲೊ. ಹಾಂವ್ ರಾತಾರಾತ್ ಮ್ಹಜ್ಯಾ ಭುಗ್ರ್ಯಾಕ್ ಘೆವ್ನ್ ಬೆಂಗ್ಳುರ್ ಶಿವಾಜಿನಗರ್ ಆಯ್ಲಿಂ. ಥಂಯ್ಚ್ಯಾ ಸೈಂಟ್ ಮೇರಿಸ್ ದೇವ್‌ತೆಂಪ್ಲಾಚೊ ವಿಗಾರ್ ಜಾವ್ನ್ ಆಸ್‌ಲ್ಲ್ಯಾ ಫಾ। ಮಾರಿಯೊಚ್ಯಾ ಮಜತಿನ್ ಆಮ್ಕಾಂ ಬೆಂಗ್ಳುರಾಂತ್ ಏರ್ ವಸ್ತಿ ಲಾಭ್ಲಿ ಆನಿ ಮ್ಹಜ್ಯಾ ಭುಗ್ರ್ಯಾಕ್ ಸೈಂಟ್ ಪೀಟರ್ಸ್ ಸ್ಕೂಲಾಂತ್ ಶಿಕ್ಷಣ್ ಲಾಭ್ಲೆಂ. ಬೊಂಬಯಾಂತ್ಲೆ ಪೊಲಿಸ್ ಸುನಿಲ್ ರೋಚಾಕ್ ಬೊಂಬಯಾಂತ್ ಸೊಧುನ್ ಥಕ್ಲೆ ಆನಿ ಶೆಕಿಂ ಮೌನ್ ಬಸ್ಲೆ. ಕಿತ್ಯಾಕ್ ಸುನಿಲ್ ರೋಚ್ ಬೆಂಗ್ಳುರ್ ಪಾವ್ಲಾ ಮ್ಹಳ್ಳೆಂ ಕೊಣಾಕ್‌ಚ್ ಕಳ್ಳೆಂ ನಾ.

“ಬೆಂಗ್ಳುರ್ ಯೆತಚ್ ಸುನಿಲ್ ರೊಚಾಕ್ ಹಾವೆಂ ‘ಡೆನ್ ರೋಚ್’ ಮ್ಹಣ್ ನಾಂವ್ ದವರ್ಲೆಂ. ಇಸ್ಕಾಲಾಚ್ಯಾ, ಇಗರ್ಜೆಚ್ಯಾ ದಾಖ್ಲ್ಯಾಂ ಬುಕಾಂನಿ ಡೆನ್ ರೊಚಾಚ್ಯಾ ಬಾಪಾಯ್ಚೆಂ ನಾಂವ್ ಸ್ಟೀವನ್ ರೋಚ್ ಮ್ಹಣ್ ದಿಲೆಂ, ಕಿತ್ಯಾಕ್ ಡೆನ್ ಸ್ಟೀವನಾಚೊಚ್ ಪುತ್ ಜಾವ್ನಾಸ್‌ಲ್ಲೊ ದೆಕುನ್. ತೊ ಅಜೂನ್‌ಯಿ ರೋಚ್ ಕುಟ್ಮಾಚ್ಯಾಚ್ ನಾಂವಾ ಸಂಬಂಧಾಚೆರ್ ಜಿಯೆವ್ನ್ ಆಸಾ. ಆನಿ ಆಯ್ಲೆವಾರ್ ಬೆಂಗ್ಳುರಾಂತ್ ಶಿವಾಜಿ ನಗರ್ ಸೈಂಟ್ ಮೇರಿಸ್ ಇಗರ್ಜೆಂತ್ ಸ್ಟೀವನಾಚೆಂ ಆನಿ ಮ್ಹಜೆಂ ರೆಸ್ಪೆರ್‌ಯಿ ಫಾ। ಮಾರಿಯೊನ್ ಕೆಲೆಂ, ಆನಿ ಆಮಿ ಪತಿ–ಪತಿಣ್ ಥಿರ್ ಜಾಲ್ಯಾಂವ್.”

ರೆಸ್ಪೆರಾಚಿ ಸರ್ಟಿಫಿಕೆಟ್ ದಾಕವ್ನ್ ತಿಣೆ ಮ್ಹಳೆಂ. “ಹಿ ಜಾವ್ನಾಸಾ ಆಮ್ಚ್ಯಾ ಲಗ್ನಾಚಿ ರುಜ್ವಾತ್. ಹಿ ಆಮ್ಚ್ಯಾ ದೇವ್‌ತೆಂಪ್ಲಾಚಿ ಲಗ್ನಾ ಸಾಕ್ಸ್; ಸ್ಟೀವನಾಚೆಂ ಆನಿ ಮ್ಹಜೆಂ ಲಗ್ನ್ ಕೆಲ್ಲ್ಯಾ ಸಾಸೆರ್ದೊತಿಚಿ ದಸ್ಕತ್ ಹಿ. ಆಮಿ ಖರಿಂ ಪತಿ-ಪತಿಣ್ ಜಾವ್ನ್ ಆಸಾಂವ್. ಹ್ಯಾನಿಮಿತ್ತಿಂ ತುಮ್ಚ್ಯಾ ಕೊಣಾಯ್ಚ್ಯಾನ್‌ಂಚ್ ಆಮ್ಕಾಂ ಲಗ್ನಾ ಸಂಬಂಧಾ ಭಾಯ್ರ್ ಲೆಖ್ಚೆಂ ಹಕ್ಕ್ ನಾ. ತುಮೆಂ ಸ್ಟೀವನಾಕ್ ತುಜ್ಯಾ ಸಂಬಂಧಾಂತ್ಲೊ ಹಕ್ಕಾಂತ್ಲೊ ವಜಾ ಕೆಲ್ಲೊಯ್. ತೊ ಬಾಪಾಯ್ಚ್ಯಾ ಹಕ್ಕಾಂತ್ಲೊ ವಜಾ ಜಾಲ್ಯಾರಿ, ಪುತಾಚ್ಯಾ ಆಸ್ತಿ-ಬದ್ಕಾಚೊ ಹಕ್ಕ್‌ದಾರ್ ಜಾಂವ್ಕ್ ಪಾವ್ಲಾ.”

ಗಾಬ್ರಿಯೆಲ್ ರೊಚಾಚ್ಯಾ ಕಾನಾಂನಿ ಸಳ್ಸಳೆಂ ಶಿಸೆಂ ವೊತ್‌ಲ್ಲೊ ಅನುಭವ್ ಜಾಲ್ಲೊ, ಆನೆಟಾಚ್ಯಾ ಕಾನಾಂಚಿಂ ಫುಲಾಂಚ್ ಬಸ್‌ಲ್ಲಿಂ. ಮನು ರೋಚ್ ಆರ್ ಮಾರ್ಲ್ಲ್ಯಾ ಪಿಡೆಸ್ತಾಬರಿ ಜಾಲ್ಲೊ. ಎರ್‌ಕಂಡಿಶನ್ ಹೊಲಾಂತ್ ಸಯ್ತ್ ತಿಂ ಸಗ್ಳಿಂಚ್ ಘಾಮೆವ್ನ್ ಮುದೊ ಜಾವ್ನ್ ಗೆಲ್ಲಿಂ.

“ಹಾಂವ್ ಚಿಂತ್ತಾಂ ಆತಾಂ ತುಮ್ಕಾಂ ತಾನ್-ಭುಕ್ ಲಾಗಾನಾ ಮ್ಹಣ್” ಮ್ಹಣಾಲೊ ಡೆನ್. ಪುಣ್ ತಿಂ ಮೌನ್‌ಂಚ್ ಆಸ್‌ಲ್ಲಿಂ. “ಮ್ಹಜ್ಯಾ ಆವಯ್ಕ್ ತುಮಿ ಅಘಾಡ್ ದಗೊ ದಿಲೊ ಆನಿ ತಾಚೊ ಪ್ರತೀಕಾರ್ ತಿಣೆ ಆಜ್ ದಿಲೊ. ಸ್ತ್ರೀ ಕೆದಿಂಚ್ ಅಬಳ್ ನಹಿಂ ಮಿ। ರೋಚ್. ತಿ ಪ್ರಬಳ್‌ಯಿ ಜಾವ್ನಾಸಾ. ಮ್ಹಜ್ಯಾ ಆವಯ್ಚ್ಯಾ

ಶಿರಾಪಾಚೊ ಭಾರ್ ಆಜ್ ಕಾಬಾರ್ ಜಾಲೊ. ಆನಿ ತಿಚ್ಯಾ ಭಾಸಾವ್ಣೆ ಅನುಸಾರ್ ತುಜ್ಯಾ ಆಸ್ತಿಚೆಂ ಹಕ್ಕ್ ಹಾವೆಂ ಸ್ವೀಕಾರ್ ಕೆಲೆಂ. ಫುಂಕ್ಯಾಕ್ ಆಪ್ಣಾಯ್ಲ್ಲೆಂ ತುಜೆಂ ಸಂಪತ್ತ್ ಹಾವೆಂ. ತುಜೆಂ ಪ್ರೆಸ್ಸ್ ಫುಂಕ್ಯಾಕ್ ಮ್ಹಜೆಂ ಕೆಲೆಂ. ತುಜೆಂ ಘಾಟಾವಯ್ಲ್ಲೆಂ 20–25 ಮಿಲಿಯಾಂಕ್ ಮಿಕ್ವೊಂಚ್ಯಾ ಮೊಲಾಚೆಂ ತೋಟ್ ಫಕತ್ 40 ಲಾಖಾಂಕ್ ಘೆತ್ಲೆಂ. 65–70 ಲಾಖಾಂಚೆಂ ಮನೋಹರ್ ಲೊಜಿಂಗ್ ಫಕತ್ 20 ಲಾಖಾಂಕ್ ತಾಬೆಕ್ ಘೆತ್ಲೆಂ. ತುಮಿ ಮ್ಹಾಕಾ ಕಿತೆಂ ಮ್ಹಣ್ ಸಮ್ಜಾಲ್ಯಾತ್? ಮ್ಹಜ್ಯಾ ಬಾಪಾಯ್ಕ್ ತೊ ಚೋರ್–ಖುನಿಗಾರ್ ಮ್ಹಣ್ ತುಮಿ ತಾಚಿ ಆಲಕ್ಷಾ ಕೆಲಿ. ಆನಿ ಹಾವೆಂ ಮ್ಹಜ್ಯಾ ಬಾಪಾಯ್ಕ್ ಆಪ್ಣಾಯ್ಲೊ. ತಾಚೊ ಮ್ಹಜೊ ಸಂಬಂಧ್ ಕಿತೆಂ ಮ್ಹಣ್ ಸವಾಲ್ ತುವೆಂ ಮ್ಹಾಕಾ ಕೆಲ್ಲೆಂಯ್. ಆನಿ ತಿ ಜಾಪ್ ಆಜ್ ತುಕಾ ಮೆಳ್ಳಿ. ತುಕಾ ಆನಿ ತಾಕಾ ಕಿತ್ಲೊ ಸಂಬಂಧ್ ಆಸಾ, ತಿತ್ಲೊಚ್ ಸಂಬಂಧ್ ತಾಚೆ ಆನಿ ಮ್ಹಜೆ ಮಧೆಂ ಆಸಾ' ಮ್ಹಳ್ಳಿ ಜಾಪ್ ಹಾವೆಂ ತುಕಾ ದಿಲ್ಲಿ. ತಿ ತುಂ ಆರ್ಥ್ ಕರುಂಕ್ ಸಕೊಂಕ್ನಾಂಯ್. ಪುಣ್ ಮ್ಹಜ್ಯಾ ಬಾಪಾಯ್ಕ್ ಹಾಂವ್ ವಳ್ಕಲ್ಲೊಂ, ಮ್ಹಜ್ಯಾ ಆವಯ್ ಮುಖಾಂತ್ರ್. ಆನಿ ಹ್ಯಾಚ್ನಿಮಿತ್ತಂ ಹಾವೆಂ ಮ್ಹಜ್ಯಾ ಬಾಪಾಯ್ಕ್ ಮುನೇಶ್ವರಾಚ್ಯಾ ಖುನಿಯೆ ಅಪ್ರಾಧಾಂತ್ಲೊ ವಾಂಚವ್ನ್ ತಾಕಾ ನವೆಂ ಜಿವಿತ್ ದಿಲ್ಲೆಂ. ಆಜ್ ತೊ ಆಪ್ಲಿ ಖರಿ ಪತಿಣ್–ಪುತ್–ಸುನ್ ಆನಿ ನಾತ್ರಾಂ ಸಾಂಗಾತಾ ಆಪ್ಲಿ ನಿವೃತ್ತ್ ಜೀಣ್ ಸುಖಾನ್ ಮುಂದರುಂಕ್ ಲಾಗ್ಲಾ. ತುಜೆನಿಮಿತ್ತಂ ಜಣೆಯೆಂತ್ ತಾಣೆ ಧಾರಾಳ್ ಭಗ್ಲೆಂ ಆನಿ ಆಜ್ ಪುತಾ ಥಾವ್ನ್ ತೊ ಪರಿಹಾರ್ ಘೆತಾ.

"ಆಜ್ ಮ್ಹಜ್ಯಾ ಆವಯ್ಚಿ ಆಶಾ ಜ್ಯಾರಿ ಜಾಲಿ. ತಿಚೊ ಉದ್ದೇಶ್ ಪೂರ್ಣ್ ಜಾಲೊ. ತಿಚೊ ಶೆವಟ್ ಜಿಕ್ಲೊ ಆನಿ ತಿ ಜಯ್ತ್ವಂತ್ ಜಾಲಿ. ಡಿ'ಕ್ರೂಜಾಚೆಂ ಮಿಲ್ಲ್ ಜೆಂ ಸೆರಾಲಿನಾಕ್ ದೊತಿ ರುಪಾರ್ ಡಿ'ಕ್ರೂಜಾನ್ ಡೆಡಿಕ್ ಭಾಸಾಯಿಲ್ಲೆಂ. ದೆವಾಚ್ಯಾ ವಿಚಿತ್ರ್ ಮಾಂಡಾವಳಿ ಅನುಸಾರ್ ಮ್ಹಜ್ಯಾಚ್ ಬಾಪಾಯ್ಚ್ಯಾ ಹಕ್ಕಾಚೆಂ ದಾಯ್ಜ್ ಜಾಲೆಂ. ಪುಣ್ ಆಜ್ ತುಮ್ಕಾಂ ಕಿತೆಂ ಉರ್ಲ್ಲೆಂ! ಕಾಂಯ್ ನಾ. ಫಕತ್ ನಿರಾಶೆಚೊ ಪರ್ವತ್ ಮಾತ್ರ್ ತುಮ್ಕಾಂ ಮುಖಾರ್ ದಿಸ್ತಾ. ತೊಚ್ ಪಳೆವ್ನ್ ರಾವಾ."

"ತರ್ ತುವೆಂ ಹೆಂ ಸಗ್ಳೆಂ ಜಾಣಾ ಆಸೊನ್'ಂಚ್ ಮ್ಹಣ್ಜೆ ಹಾಂವ್ ತುಜ್ಯಾ ಬಾಪಯ್ ಸ್ಟೀವನಾಚೊ ಬಾಪಯ್ ಆನಿ ತುಜ್ಯಾ ಆವಯ್ಚೊ ದುಸ್ಮಾನ್ ಮ್ಹಣ್ ಕಳಿತ್ ಆಸೊನ್'ಂಚ್ ತುವೆಂ ಮ್ಹಜೆರ್ ಹಿ ದುಸ್ಮಾನ್ಕಾಯ್ ರಚುನ್ ಮುಂದರುನ್ ಘಾರಿಕ್ಪಣ್ ಘೆಂವ್ಚ್ಯಾಕ್ ಕೆಲ್ಲೆಂಯ್?" ವಿಚಾರ್ಲೆಂ ಗಾಬ್ರಿಯೆಲ್ ರೊಚಾನ್.

"ಖಂಡಿತ್ ಜಾವ್ನ್" ಒಪ್ಲೊ ಡೆನ್ ರೋಚ್. "ಆನಿ ಸತ್‌ಚ್. ತುವೆಂ ಮ್ಹಣ್ಚಿ ವೇಶ್ಯಾ, ಬಾಜಾರಿ, ದುಡ್ವಾಚಿ ಆಬ್ಲೆಶಿನ್ ಮ್ಹಜಿ ಆವಯ್. ಆನಿ ತುಜ್ಯಾಚ್ ಪುತಾ

ಸ್ಟೀವನಾ ಥಾವ್ನ್ಂಚ್ ಆವಯ್ ಜಾಂವ್ಕ್ ಪಾವ್‌ಲ್ಲಿ. ತುಂ ಜಾಣಾ ಆಸ್‌ಲ್ಲೊಯ್ ತಿ ಸ್ತ್ರೀ ನೊಯೆಲಾಃ ಖಂಡಿತ್ ಜಾವ್ನ್ ಬಾಜಾರಿ, ವೇಶ್ಯಾ ನಹಿಂ. ಎಕಾ ದೇವ್ ಭಿರಾಂ ತೆಚ್ಯಾ ಗರೀಬ್ ಕುಟ್ಮಾಂತ್ಲಿ ಸ್ತ್ರೀ ಫಕತ್ ಸ್ಟೀವನಾಚ್ಯಾ ಮೊಗಾಂತ್ ವಾಂಟೆಲಿ ಜಾವ್ನ್ ಪತಿ-ಪತಿಣ್ ಮಾಂದುನ್ ಕಾಜಾರಿ ಭೆಸಾಚೆಂ ಕೃತ್ತ್ಯಂ ಲಗ್ನಾ ಆಧಿಂ ಆಧಾರ್ಲ್ಲೆಲಿ ಮ್ಹಳ್ಳೆಂಯ್. ತುಂ ಜಾಣಾ ಆಸ್‌ಲ್ಲೊಯ್ ತರಿ ತುವೆಂ ತಿಕಾ ಆಪ್ಲ್ಯಾ ಕುಟ್ಮಾಂತ್ ಘೆಂವ್ಕ್ ಖುಶಿ ವ್ಹರಾನಾಸ್ತಾಂ, ತಿಕಾ ಧಿಕ್ಕಾರುನ್ ಅಕ್ಮ್ರಾನ್ ಕೆಲ್ಲೊಯ್ ಆನಿ ತಿಚೆರ್ ತುವೆಂ ಬದ್ಲಾವ್ ಘಾಲೊಯ್ ಆನಿ ತಿಕಾ ಧಗೊ ದಿವಯ್ಲೊಯ್. ತಿಚೆಂ ಜಿವಿತ್ ದೆಸ್ವಾಟ್ಲೆಂಯ್. ರಸ್ತ್ಯಾಚಿ ಭಿಕಾರಿಣ್ ಕರ್ನ್ ದೇಶಾಂತರ್ ತಿಕಾ ತುವೆಂ ಧಾಡ್ಲೆಂಯ್. ಮ್ಹಜ್ಯಾ ಆವಯ್ಕ್ ಗಂಗಾಗತ್ ಒದ್ಗಾಯಿಲ್ಲ್ಯಾ ತಸಲ್ಯಾ ಮಾರೆಕಾರ್ ಪಾಪಿಕ್, ತುಕಾ, ಹಾವೆಂ ತುಜಿ ವಳಕ್ ಜಾಲ್ಯಾ ಉಪ್ರಾಂತ್‌ಯಿ ತಿ ದಾಕಯ್ನಾಸ್ತಾನಾ ಆಯ್ಚ್ಯಾ ನಿಮಾಣ್ಯಾ ಘಡಿಯೆ ಪರ್ಯಾಂತ್ ತುಕಾ ವೈರಿಚ್ಯಾ ತಾಕ್ದರ್‌ಚ್ ಹಾವೆಂ ದವರ್ಲಾ ಜಾಲ್ಯಾರ್ ಮ್ಹಜಿ ಚೂಕ್ ಕಿತೆಂ? ಜರ್ ತುವೆಂ ಕೆಲ್ಲೆಂ ತೆಂ ಬರೆಂ ತರ್ ಹಾವೆಂ ಕೆಲ್ಲೆಂ ತೆಂ ವಾಯ್ಟ್ ಕಸೆಂ?

“ಪುಣ್ ಹಾಂವ್ ತುಜೆ ತಿತ್ಲೊ ನೀಚ್ ಮನಿಸ್ ನಹಿಂ. ತುಕಾ ಮ್ಹಜ್ಯಾನ್ ಕಿತೆಂಯ್ ಕರ್ತೆಂ. ಆತಾಂ ಜಾಲ್ಯಾರಿ ಮ್ಹಜ್ಯಾನ್ ತುಕಾ ಕಿತೆಂಯಿ ಕರ್ತೆತ್. ಮ್ಹಾಕಾ ಸಂಪೂರ್ಣ್ ಹಕ್ಕ್ ಆಸಾ. ಆನಿ ಹಾಂವ್ ಕಾಯ್ದ್ಯಾ ಭಿತರ್ ಆಸಾಂ. ತ್ಯಾ ದೀಸ್ ಭಿಂಡೆ–ಮುನೇಶ್ವರಾಸಂಗಿಂ ಭಾಡ್ಯಾಚ್ಯಾ ಗುಂಡಾಂಕ್ ಘೆವ್ನ್ ಕ್ಲಬ್ಬಾ ಭಾಯ್ರ್ ಮ್ಹಜೆರ್ ಹಲ್ಲೊ ಕರುಂಕ್ ತುಮಿ ಆಯ್ಲ್ಯಾತ್. ತ್ಯಾ ದೀಸ್ ಭಿಂಡೆ–ಮುನೇಶ್ವರಾ ಸಂಗಿಂ ಮ್ಹಜ್ಯಾನ್ ತುಕಾ ಆನಿ ಮನೋಹರಾಕ್ ಬರಿ ಬೂಧ್ ಶಿಕವ್ಯೆತಿ. ಮ್ಹಜ್ಯಾನ್ ತೆಂ ಸಾಧ್ಯ್ ಆಸ್‌ಲ್ಲೆಂ. ತುಮ್ಕಾಂ ದೊಗಾಂಯ್ಕಿ ನಪಂಯ್ಚ್ ಕರ್ಚಿ ಶ್ಯಾತಿಯಿ ಮ್ಹಜೆ ಲಾಗಿಂ ಆಸ್‌ಲ್ಲಿ. ಪುಣ್ ಹಾವೆಂ ತಸೆಂ ಕೆಲೆಂನಾ. ಕಿತ್ಯಾಕ್ ತುಮಿ ಮ್ಹಜ್ಯಾ ಬಾಪಾಯ್ಚೆ ಬಾಪಯ್–ಭಾವ್ ಮ್ಹಳ್ಳೆಂ ಹಾಂವ್ ಜಾಣಾ ಆಸ್‌ಲ್ಲ್ಯಾನ್. ಭಿಂಡೆ–ಮುನೇಶ್ವರಾಕ್ ಹಾವೆಂ ಪೊಲಿಸಾಕ್ ಒಪ್ಸಿಲೆಂ ಆನಿ ತುಮ್ಕಾಂ ಶಾಭಿತ್ ಕೆಲೆಂ,

“ಮ್ಹಜ್ಯಾ ಎಕಾ ಹಿಶಾರ್ಯಾ ಖಾಲ್ ಮ್ಹಜೆ ಖಾಸ್ಗಿ ಮನಿಸ್ ಆನಿ ರಕ್ಷಕ್ ತುಮ್ಕಾಂ ಖಿಣಾ ಭಿತರ್ ನಪಂಯ್ಚ್ ಕರ್ತೆ. ಪುಣ್ ತಿ ಹುಕುಮ್ ಹಾವೆಂ ತಾಂಕಾಂ ದಿಲಿನಾ. ತುಮ್ಚೊ ಭಾಡ್ಯಾಚೊ ಗುಂಡಾ ಮ್ಹಜ್ಯಾ ರಕ್ಷಕಾಂಕ್ ಪಳೆವ್ನ್ ಭಿಂಯಾನ್ಂಚ್ ನಪಂಯ್ಚ್ ಜಾಲ್ಲೊ ಕಿತ್ಯಾಕ್ ತಾಕಾ ಮರೊಂಕ್ ನಾಕಾ ಆಸ್‌ಲ್ಲೆಂ. ಹಾಂತುಂಚ್ ತುಮಿ ಸಮ್ಜೊಂಕ್ ಜಾಯ್ ಅಸ್‌ಲ್ಲೆಂ ಕಿ ಹ್ಯಾ ಡೆನಿಚಿ ಸಕತ್ ಕಿತ್ಲಿ ಮ್ಹಳ್ಳೆಂ. ತರಿ ತುಮಿ ಮ್ಹಜ್ಯಾ ನಾಸಾಕ್ ಆನಿಕಿ ವದ್ದಾಡ್ಲ್ಯಾತ್, ತುಕಾ ಅತಾಂ ಹ್ಯಾ ಘಡಿಯೆ ಜಾಲ್ಯಾರಿ ಮ್ಹಜ್ಯಾನ್ ಕಾಯ್ದ್ಯಾಕ್ ಬಲಿ ಕರ್ತೆತ್. ಮ್ಹಜ್ಯಾ ಆನಿ ಮ್ಹಜ್ಯಾ ಕುಟ್ಮಾಚ್ಯಾ

ಹತ್ತ್ಯಾಚೆಂ ಸಾಧನ್ ಚಲಯಿಲ್ಲೊ ಆರೋಪ್, ರುಜ್ವಾತೆಸಂಗಿಂ ಜಿ ಬ್ರ್ಯಾಯನಾಚ್ಯಾ ಪತ್ರ್ಯಾಚ್ಯಾ ಸಾಕ್ಷಿಚೆರ್ ಹಾವೆಂ ತುಕಾ ಮ್ಹಜೊ ವೈರಿ ಖುನಿಯೆಗಾರ್, ಮ್ಹಜಿ ಖುನ್ ಕರುಂಕ್ ಪದ್ದಾಡ್ಲೊಲೊ ಆನಿ ಅಜ್ ಆಯಿಲ್ಲೊ ಮ್ಹಳ್ಳೆಂ ಹಾವೆಂ ಥ್ಯಾಡ್ ಕರ್ಯೆತ್. ತ್ಯಾ ಮೆಜಾರ್ ತುವೆಂಚ್ ಘೊಡ್ಯಾ ವೇಳಾ ಆಧಿಂ ಮ್ಹಜ್ಯಾ ಹುಕ್ಮ ಅನುಸಾರ್ ದವರ್ಲ್ಲ್ಯಾ ಪಿಸ್ತುಲೆಚಿ ಸಾಕ್ಸ್ ಜಾವ್ನ್ ಹಾವೆಂ ತುಕಾ ಆತಾಂಯಿ ಕೈದ್ ಕರವ್ಯೆತ್. ತ್ಯಾ ಪಿಸ್ತುಲೆಚೆರ್ ಆತಾಂಯಿ ತುಜ್ಯಾಚ್ ಹಾತ್-ಬೋಟಾಂಚಿ ಗುರ್ತ್ ಆಸಾತ್. ತುಜ್ಯಾ ಜಿವಿತಾಂತ್ಲಿಂ ಮಾರೆಕಾರ್ ಅಮಾನುಷ್ ಕೃತ್ಯಾಂ ಬ್ರ್ಯಾಯನಾಚ್ಯಾ ಪತ್ರಾರ್ ಲಿಖ್‌ಲ್ಲಿಂ ಆಸಾತ್. ಆನಿ ತ್ಯಾ ಕೃತ್ಯಾಂಕ್ ಆನಿಕಿ ಪುಷ್ಟಿಕಾಯ್ ದಿಂವ್ಚ್ಯಾ ಸಾಕ್ಷಿಯಿ ಮ್ಹಜೆಲಾಗಿಂ ಆಸಾತ್. ಹ್ಯಾನಿಮಿತ್ತಿಂ ತುಕಾ ಹಾವೆಂ ಆತಾಂಯಿ ಕೈದ್ ಕರವ್ನ್ ಜಯ್ಲಾಚ್ಯಾ ಸರಳಾಂ ಭಿತರ್ ಫಿಭಾರ್ ಕರವ್ಯೆತ್. ಪುಣ್ ಹಾಂವ್ ತಸೆಂ ಕರಿನಾ. ಕಿತ್ಯಾಕ್ ತಸೆಂ ಕರ್ಚೆಂ ಆಸ್‌ಲ್ಲೆಂ ತರ್ ಮ್ಹಾಕಾ ಇತ್ಲ್ಯಾ ಕಾಳಾ ಪರ್ಯಾಂತ್ ರಾಕ್ಚಿ ಗರ್ಜ್‌ಚ್ ನಾತ್‌ಲ್ಲಿ. ತುಮ್ಕಾಂ ತುಮ್ಚ್ಯಾ ಪಾತ್ಕಾಂಚಿ ವಳಕ್ ಕಳಂವ್ಕ ಮ್ಹಾಕಾ ಜಾಯ್ ಆಸ್‌ಲ್ಲೆಂ. ತುಮ್ಚೆಂ ಗರ್ವ್, ಹಂಕಾರ್, ದರ್ಪ್ ಆನಿ ಆಪುಣ್‌ಂಚ್ ಸರ್ವಶ್ರೇಷ್ಟ್ ಮ್ಹಣ್ ಜಿಂತ್ಚೊ ಹಂಕಾರ್ ಏಕ್‌ಚ್ ಪಾಪ್ಟಿ ಜಿರಂವ್ಕ ಜಾಯ್ ಆಸ್‌ಲ್ಲೊ.

“ತುಮಿ ರಾಜೇ ಗೌಡಾಚೆಂ ರಾಜಾ ಪ್ರೆಸ್ಸ್ ಮೋಲಾಕ್ ಘೆತ್‌ಲ್ಲೆ ತವಳ್ ಹಾಂವ್ ತುಮ್ಕಾಂ ಪಯ್ಲೆಂಚ್ ವಳ್ಕೊಂಕ್ ಸಕ್‌ಲ್ಲೊಂ" ಮುಖಾರುನ್ ಸಾಂಗಾ ಲಾಗ್ಲೊ ಡೆನ್. “ಹಾಂವ್ ಜಾಣಾ ಆಸ್‌ಲ್ಲೊಂ ಕಿ ತೆಂ ಪ್ರೆಸ್ಸ್ ಮ್ಹಾಕಾ ಮೆಳಾನಾಸ್ತಾಂ ತುಮ್ಕಾಂ ಕಸೆಂ ಮೆಳ್ಳೆಂ? ಹಾಂತುಂ ಕೋಣಾಚೊ ಹಾತ್ ಆಸ್‌ಲ್ಲೊ ಮ್ಹಳ್ಳೆಂ. ತ್ಯಾಚ್ ಖಾತಿರ್ ಹಾಂವ್‌ಯಿ ಮೌನ್‌ಂಚ್ ರಾವ್‌ಲ್ಲೊಂ. ಕಿತ್ಯಾಕ್ ರಾಜಾ ಪ್ರೆಸ್ಸ್ ತುಮಿ ಘೆತಾತ್ ಮ್ಹಳ್ಳೆಂ ಮ್ಹಾಕಾ ಪಯ್ಲೆಂಚ್ ಕಳಿತ್ ಆಸ್‌ಲ್ಲೆಂ. ಆನಿ ಹೆಂ ಜಾಣಾ ಜಾಂವ್ಕ ಹಾವೆಂಚ್ ರಾಜೇ ಗೌಡಾಚ್ಯಾ ಪುತಾ ಭೋರೇ ಗೌಡಾಕ್ ಫೋನ್ ಕರುನ್ ಖಬಾರ್ ಕಾಡ್‌ಲ್ಲಿ ಆನಿ ತಾಣೆ ಮ್ಹಾಕಾ ಪ್ರೆಸ್ಸ್ ದೀಂವ್ಕ ಇನ್ಕಾರ್ ಕೆಲೆಂ,

‘ಪುಣ್ ತೊ ಹೆಂ ನೆಣಾಸ್‌ಲ್ಲೊ ಕಿ ಆಪ್ಲೆಂ ಪ್ರೆಸ್ಸ್ ಬ್ರ್ಯಾಯನ್ ಆಲ್ಮೇಡಾ ಮುಖಾಂತ್ರ್ ಗಾಬ್ರಿಯೆಲ್ ರೋಚ್ ಘೆಂವ್ಚ್ಯಾ ತಯಾರಿಚೆರ್ ಆಸಾ ಮ್ಹಳಿ ಖಬಾರ್ ಡೆನ್ ಜಾಣಾ ಮ್ಹಣ್. ಹಿ ಖಬಾರ್ ಮ್ಹಾಕಾ ಕಳಿತ್ ಆಸ್‌ಲ್ಲಿ. ಆನಿ ಜಾಯ್ ಮ್ಹಣ್ ತೆಂ ಪ್ರೆಸ್ಸ್ ತುಮ್ಕಾಂಚ್ ಮೆಳಾಜಾಯ್ ಮ್ಹಳ್ಯಾ ಉದ್ದೇಶಾನ್ ನೆಣಾರಾಚೆಂ ನಟನ್ ಕರುನ್ ಹಾಂವ್ ರಾವ್‌ಲ್ಲೊಂ. ಮ್ಹಜ್ಯಾನ್ ಸಾಧ್ಯ್ ಆಸ್‌ಲ್ಲೆಂ ತೆಂ ಪ್ರೆಸ್ಸ್ ತುಮ್ಕಾಂ ಮೆಳಾನಾಸೆಂ ಕರುಂಕ್.

“ಪುಣ್ ಹಾವೆಂ ತಸೆಂ ಕೆಲೆಂನಾ. ಕಿತ್ಯಾಕ್ ಮ್ಹಜೆ ಉದ್ದೇಶ್ ತಸೆ ಆಸ್‌ಲ್ಲೆ ಆನಿ

ಮ್ಹಾಕಾ ರಾಜಿ ಗೌಡಾಚ್ಯಾ ಪ್ರತಾಕ್ ಕಂಗಾಲ್ ಕರುಂಕ್ ಆಸ್'ಲ್ಲೆಂ ಆನಿ ತುಮ್ಚಿ ವಾಟ್ ಲಾಂವ್ಕ್ ಆಸ್'ಲ್ಲೆಂ. ತ್ಯಾ ದೆಕುನ್ ಹಾಂವ್ ಉಪಾಯಾಚ್ಯಾ ರಸ್ತ್ಯಾನಿ ಚಲ್ಲೊಂ, ಪ್ರೆಸ್ಸ್ ತುಮಿ ಘೆತ್ಲೆಂ. ದುಡು ಭೋರೆರೇ ಗೌಡಾಕ್ ಮೆಳ್ಳೊ. ಆನಿ ತ್ಯಾ ದುಡ್ವಾನ್ ತಾಣೆ ಮ್ಹಜ್ಯಾ ಸಂಪತ್ತಿಚೆಂ ನಾಸ್ ಯೆವ್ಜಿಲ್ಲೆಂ. ಜಮುನಾ ಪ್ರೆಸ್ಸ್ ಆನಿ ಮ್ಹಜೆಂ ಘರ್ ಭಸ್ಮೊಂಚಿ ಮಾಂಡಾವಳ್ ತಾಣೆ ಕೆಲ್ಲಿ. ಪುಣ್ ತಿ ಜ್ಯಾರಿ ಜಾಲಿನಾ. ತೊ ಆಪ್ಲೆಂ ಪ್ರೆಸ್ಸ್ ವಿಕ್'ಲ್ಲೊ ಸಂಪೂರ್ಣ್ ದುಡು ಚಡ್ ವರಾಂ ತಾಚೆಂತ್ ಉರಂವ್ಕಾಯಿ ಸಕ್ಲೊ ನಾ. ತಾಚೆರ್ ಡಕಾಯಿತ್ ಜಾಲಿ.

“ತಿ ಕಸಿ ಜಾಲಿ, ಕೊಣೆ ಕೆಲ್ಲಿ ಮ್ಹಳ್ಳೆಂ ಆಜೂನ್ ಕೊಣ್'ಯಿ ನೆಣಾಂತ್. ಪುಣ್ ಹಾಂವ್ ಜಾಣಾ. ಕಿತ್ಯಾಕ್ ತೊ ಖೆಳ್ ಮ್ಹಜ್ಯಾ ಹಿಕ್ಮತೆನ್ ಮಾಂಡುನ್ ಹಾಡ್ಲೊಲೊ. ಮ್ಹಜ್ಯಾ ದುಸ್ಮಾನಾಂಕ್ ಹಾಂವ್ ಕಸಲ್ಯಾ ವಾಕ್ಪ್ರಚ್ಯಾ ಧಾರೆರ್ ಕಸೊ ಉಭೊ ರಾವಯ್ತಾಂ ಮ್ಹಳ್ಳ್ಯಾಚಿ ಪರಿಚಯ್ ತುಮಿ ಆಪ್ಣಾಂವ್ಚ್ಯಾಂತ್ ಸಲ್ವಲ್ಯಾತ್. ಹಾಂವ್ ಕಾಯ್ದ್ಯಾಚ್ಯಾ ಕಸಲ್ಯಾಚ್ ಕೊಕ್ಕ್ಯಾಂಕ್ ಮ್ಹಜ್ಯಾ ವಸ್ತುರಾಚೆಂ ಏಕ್ ಸುತ್ ಸಯ್ತ್ ಶಿರ್ಕಾನಾಸೆಂ ಚಲ್ತಾಂ ಮ್ಹಳ್ಳೆಂ ತುಮಿ ಎದೊಳ್'ಚ್ ಜಾಣಾ ಜಾಲ್ಯಾತ್ ಆಸ್ತೆಲ್ಯಾತ್. ಹಾವೆಂ ಸಾಂಗ್ಚಿ ಹಿ ಕಾಣಿ ನಹಿಂ. ಖರಿ ಹಕೀಗತ್.”

ಆಯ್ಕೊನ್ ಗಾಬ್ರಿಯೆಲ್ ರೋಚ್ ಆನಿ ಮನು ಅವಾಕ್ಕ್ ಜಾವ್ನ್ ಗೆಲ್ಲೆ ತಾಂಚೆಂ ಕಾನಾಂಚೆಂ ಫುಲಾಂ ಬಂಧ್ ಜಾಲ್ಲಿಂ ಆನಿ “ಗುಂಯ್,” ಆವಾಜ್ ಭಾಯ್ರ್ ಸರ್ತಾಲೊ. ಆಜ್ ತಾಂಚೆಂ ಪಾತ್ಕ್ಯಾಂ ತಾಂಕಾಂಚ್ ಮುಖಾರ್ ದಿಸ್ತಾಲಿಂ, ತೆ ಮೌನ್ ಆಸ್'ಲ್ಲೆ ತೆ ಚಿಂತ್ಪಾರ್'ಚ್ ಆಸ್'ಲ್ಲೆ.

“ಹಾಂವ್ ಸಮ್ಜ್ತಾಂ ಗ್ರೆಂಡ್'ಪಾ” ಮ್ಹಣಾಲೊ ಡೆನ್. “ತುಮಿ ಮ್ಹಾಕಾ ಜಾಪ್ ದಿಂವ್ಚ್ಯಾ ಸ್ಥಿತೆರ್ ನಾಂತ್ ಮ್ಹಣ್. ಕಿತ್ಯಾಕ್ ತುಮ್ಚ್ಯಾ ಥಂಯ್ ಕಸಲ್ಯಾಚ್ ಸವಾಲಾಕ್ ವ ಜಾಪಿಕ್ ಬುನ್ಯಾದ್ ನಾ. ತುಮಿ ಮ್ಹಜೆಂ ಆನಿ ಮ್ಹಜ್ಯಾ ಅವಯ್ಚೆಂ ನಾಸ್ ಯೆವ್ಜಿಲ್ಲೆಂ. ಪುಣ್ ಆಮಿ ತ್ಯಾ ದೀಸ್ ಥಾವ್ನ್ ತುಮ್ಚೆಚ್ ದೀಸ್ ಮೆಜುಂಕ್ ಸುರು ಕೆಲ್ಲೆಂ ಆನಿ ತೊ ಸಂಖೊ ನಿಮಾಣೊ ಜಾಲಾ. ಹಾಂತುಂ ವಿಚಿತ್ರ್ ಕಾಂಯ್ ನಾ, ತುಮೆಂ ಲಾವ್ನ್ ಪೊಸುನ್ ವ್ಹಡ್ ಕೆಲ್ಲ್ಯಾ ರುಕಾರ್ ಆಜ್ ಫಳ್ ಜಾಲಾಂ ಆನಿ ತೆಂ ಫಳ್ ಮ್ಹಜ್ಯಾ ಆವಯ್ನ್ ತುಕಾ ಖಾಂವ್ಕ್ ಹಾಡುನ್ ದಿಲಾಂ, ತೆಂ ತುಮೆಂ ಹಕ್ಯಾನ್ ಖಾಂವ್ಚೆಂ ಜಾವಾ ಸಾ.”

“ಪುಣ್ ಡೆನ್, ತುಮೆಂ ಹೆಂ ಬರ್ಯಾ ವಾಟೆನ್'ಯಿ ಜಯ್ತ್ ಜೊಡುಂಕ್ ಸಾಧ್ಯ್ ಆಸ್'ಲ್ಲೆಂ” ಮ್ಹಣಾಲೊ ಗಾಬ್ರಿಯೆಲ್ ರೋಚ್.

“ಬಿಲ್ಕುಲ್ ನಾ. ಕಿತ್ಯಾಕ್ ತುಮೆಂ ಲಾಯಿಲ್ಲೊ ರೂಕ್'ಚ್ ಖೊಟ್ಯಾಚೊ. ತುಜೆ— ಮ್ಹಜಿ ಪರಿಚಯ್ ಜಾತಾನಾ ತಾಂತುಂ ಫಳಾಂ ಜಾವ್ನ್ ಗೆಲ್ಲಿಂ” ಡೆನಿನ್ ಗಾಬ್ರಿಯೆಲ್ ರೊಚಾಕ್ ಜಾಪ್ ದಿಲಿ.



217

"ಹ್ಯಾ ನಿಮ್ತಿಂ ತುವೆಂ ಲಾಯಿಲ್ಲ್ಯಾ ಖೊಟ್ಯಾ ರುಕಾಚ್ಯಾ ಫಳಾಂಚೊ ತಿಂ ಪಿಕ್ತಾ ರ್ಯಾಂತ್ ಹಾವೆಂ ಪೋಸ್ ಕರ್ಚೊಚ್ ಪಡ್‌ಲ್ಲೊ" ಡೆನಿಸ್ ಗಾಬ್ರಿಯೆಲ್ ಚಾಕ್ ಮುಖಾರುನ್ ಸಾಂಗ್ಲೆಂ. "ಕಿತ್ಯಾಕ್ ತ್ಯಾ ವೆಳಾರ್ ತುಂ ತುಜ್ಯಾ ಂಕಾರಾಚಿ, ಗರ್ವಾ ದವ್ಲತೆಚಿ ಆನಿ ವಾಯ್ಟ್ಯಾಚಿ ಸ್ವತಃ ಪ್ರಶಂಸಾ ಕರುನ್ ಹರ್ಧೆಂ ಡವ್ನ್ ಮುಖಾರ್ ಯೆಂವ್ಚ್ಯಾ ಬದ್ಲಾಕ್ ಬರ್ಯಾ ರಿತಿನ್ ಖಾಲ್ತೆಪಣಾಚಿ ಬುನ್ಯಾದ್ ಾಲ್ಲಿಯ್ ತರ್ ಸಗ್ಳೆಂ ಬರ್ಯಾಪಣಾನ್‌ಂಚ್ ಜಯ್ತ್ ಲಾಭ್ತೆಂ. ಪುಣ್ ಬುನ್ಯಾದ್ ತುವೆಂ ಹಂಕಾರಾಚಿ ಘಾಲಿಯ್. ಆನಿ ತುಜೆ ಸಾಮ್ಕ್ಯಾರ್ ಉಭೊ ಆಸ್ಚ್ಯಾ ಉಬಾರ್ ನೊಂಗ್ರಾಕ್‌ಯಿ ತುವೆಂ ಪಾಂಯಾಮುಳಿಂಚ್ ದೆಖ್ಲೆಂಯ್, ಹಾಂತುಂ ತುವೆಂ ಮ್ಹಜೆ ಗಿಂ ದುಸ್ಮಾನ್ಕಾಯೆಚೆಂ ಭಿಂ ವೊಂಪ್ಲೆಂಯ್. ಬರೊ ಸಂಬಂಧ್ ರಚುನ್ ಉದ್ಯಮ್ ವಾಡಂವ್ಚ್ಯಾ ಬದ್ಲಾಕ್ ಮ್ಹಾಕಾ ದಾಂಬುನ್ ಮ್ಹಜ್ಯಾ ಮಾತ್ಯಾರ್ ಪಾಂಯ್ ತೆಂಕುನ್ ತುವೆಂ ಮೆಟ್ ಕಾಡ್ಲೆಂಯ್. ಪುಣ್ ಹಾಂವ್ ತಸಲ್ಯಾ ವ್ಯಕ್ತಿಕ್ ಮ್ಹಜ್ಯಾ ಪಾಂಯಾಂ ಮುಳಾಂತ್‌ಯಿ ದವರುಂಕ್ ದುಃಖ್ ಪಾಂವ್ಚೊ ವ್ಯಕ್ತಿ. ತಸಲ್ಯಾಂಕ್ ಹಾಂವ್ ಮ್ಹಜ್ಯಾ ಸಾವ್ಳೆ ಪ್ರಾಸ್ ಪನ್ನಾಸ್ ಫುಟಿ ಪಯ್ಸ್ ದವರುಂಕ್ ಖುಶಿ ವ್ಹರ್ಚೊ ಮನಿಸ್. ಆನಿ ಹ್ಯಾ ಸಂದಿಗ್ದಾರ್ ಮ್ಹಾಕಾ ಏಕ್ ಸಾಂಗ್ಣೆಚೊ ಉಗ್ಡಾಸ್ ಆಯಿಲ್ಲೊ, ಇಸ್ಕಾಲಾಂತ್ ಮ್ಹಜ್ಯಾ ಶಿಕ್ಷಕಾನ್ ಶಿಕಯಿಲ್ಲೊ: Never leave your enemy behind your back he will rise to catch your neck from behind (ಕೆದಿಂಚ್ ತುಜ್ಯಾ ವೈರಿಕ್ ಪಾಟ್ಲ್ಯಾನ್ ರಾವಯ್ನಾಕಾ. ತೊ ಪಾಟ್ಲ್ಯಾನ್ ಧಾವ್ನ್ ಯೇವ್ನ್ ತುಜ್ಯಾ ಗಳ್ಯಾಕ್ ಧರ್ತೊಲೊ).

"ದೆಕುನ್‌ಂಚ್ ಹಾವೆಂ ಮ್ಹಜ್ಯಾ ವೈರಿಂಕ್ ಮ್ಹಜ್ಯಾ ಸದ್ರೆ ಮುಖಾರ್‌ಚ್ ದವರ್‌ಲ್ಲೆಂ. ಹ್ಯಾವಖ್ತಾ ಮ್ಹಾಕಾ ತಾಚಿ ಹರ್ ಚಾಲ್-ಖೆಳ್ ಪಳೆಂವ್ಕ್ ಆನಿ ಸಮ್ಜೊಂಕ್ ಆಧಾರ್ ಜಾಲ್ಲೊ. ಹಾಂವ್ ನ್ಯಾಯ್ ನಿತಿಚ್ಯಾ ಮೆಟಾಂನಿ ಚಲ್ಲಾಂ. ಜೊ

ಕೋಣ್ ಮ್ಹಜೆ ಥಂಯ್ ನಿತಿನ್ ಜಿಯೆಲಾ ತಾಕಾ ಮ್ಹಜೆ ಥಾವ್ನ್ ನೀತ್‌ಚ್ ಮೆಳ್ಳಾ ಆನಿ ನಿತಿಸಂಗಿಂ ಬರೆಂ ಜಿವಿತ್‌ಯಿ ಲಾಭ್ಲಾಂ ಕೋಣ್ ಮ್ಹಜೆ ಥಂಯ್ ಅನಿತೆನ್ ಚಲ್ಲ ತಾಕಾ ಮ್ಹಜೆ ಥಾವ್ನ್ ಅನೀತ್‌ಚ್ ಲಾಭ್ಲ್ಯಾ. ಆನಿ ತೊ ನಾಸ್‌ಚ್ ಜಾಲಾ. ಕೋಣ ಮ್ಹಜೆ ಥಂಯ್ ಅನ್ಯಾಯ್ ಕರುನ್ ಪಶ್ಚಾತ್ತಾಪ್ ಪಾವ್ಲಾ, ತಾಕಾ ತಾಚೆ ಅಂಧಾ ರಾಂತ್ಲೆ ದೀಸ್ ಉಜ್ವಾಡಾಕ್ ಪರಿವರ್ತಿತ್ ಜಾಲ್ಯಾತ್. ಆನಿ ತಸಲ್ಯಾಚಿ ಮಾಜ್ವೊನ ಗೆಲ್ಲಿ ಕೂಸ್ ಪರತ್ ಪಳೆಂವ್ಚಿ ಖುಶಿ ಹಾವೆಂ ವ್ಹರುಂಕ್ ನಾ. ಹ್ಯಾನಿಮಿತ್ತಿಂ ಸಭಾಂ ಮ್ಹಜೆ ಥಾವ್ನ್ ಜಿಯೆಲ್ಯಾತ್. ಧಾರಾಳ್ ಮ್ಹಜೆ ಥಾವ್ನ್ ಮೆಲ್ಯಾತ್ ಆನಿ ಯಥೇಸ್ ಮ್ಹಜ್ಯಾ ಬರೆಪಣಾಂತ್ ವಾಂಟೆಲಿ ಜಾಲ್ಯಾತ್. ಥೊಡೆ ರಡ್ಲ್ಯಾತ್, ಸಭಾಂ ಹಾಸ್ಲ್ಯಾತ್, ಯಥೇಸ್ಟ್ ಮೆಲ್ಯಾತ್ ಆನಿ ಜೆ ಉರ್ಲ್ಯಾತ್ ತೆ ಮುಖ್ಲ್ಯಾ ಫಲಿತಾಂ ಶಾಕ್ ರಾಕ್ತಾತ್. ಜಾವ್ಯೆತ್ ತಾಂಚ್ಯಾ ಜಿವಿತಾಂತ್ ಅಂಧ್ಕಾರ್‌ಚ್ ಉರೊಂಕ ಪುರೊ ವ ಪ್ರಕಾಸ್ ಫಾಂಕೊಂಕ್‌ಯಿ ಪುರೊ.

"ತುಮಿಂಯಿ ಮುಖಾರ್ ಪಳೆಯಾ. ದೋನ್ ದಿಕ್ಕ್ ತುಮ್ಕಾಂ ಆಸಾತ್. ಏಕ ಅಂಧ್ಕಾರಿ ಕಾಳೊಕಾಚೊ, ಆನ್ಯೇಕ್ ಪ್ರಕಾಶಿ ಉಜ್ವಾಡಾಚೊ. ಹೆ ರಸ್ತೆ, ಹೆ ದಿಕ್ ದೋನ್ ಕುಶಿಂನಿ ಆನಿ ದೋನ್ ರಿಕಾಣ್ಯಾಂಕ್ ವೆತಾತ್. ಏಕ್ ಖಂದ್ಯಾಕ ಇಂಫೆರ್ನಾಚ್ಯಾ ವಾಟೆಕ್, ದುಸ್ರೊ ಅಂತ್ರಳಾಕ್ ಸರ್ಗಿಂಚ್ಯಾ ವಾಟೆಕ್. ದೆಕುನ್ ತ ದಿಕ್ಕ್ ತುಮಿಂಚ್ ವೆಂಚಾ. ಕಿತ್ಯಾಕ್ ಜಣೆಯೆಂತ್ ಲಾಂಬ್ ಪಯ್ಣ್ ಕರ್ನ್ ತುಮಿ ಆಯ್ಲ್ಯಾತ್ ಆನಿ ಬೋವ್ ಉಣೆ ವಾಟ್ ತುಮ್ಚಿ ಉರ್ಲ್ಯಾ."

"ಪುತಾ" ಮ್ಹಣಾಲೊ ಗಾಬ್ರಿಯೆಲ್ ರೋಚ್ ಉಭೊ ರಾವೊನ್, ತಾಚ್ಯಾ ದೊಳ್ಯಾಂತ್ಲ್ಯಾನ್ ದುಃಖಾಂ ವ್ಹಾಳ್ತಾಲಿಂ. ತೊಂಡ್ ತಾಚೆಂ ಬಾವ್‌ಲ್ಲೆಂ. "ಜನ್ಮೊನ್ ಆಜ್ ಪರ್ಯಾಂತ್ ಹಾಂವ್ ಕುಡ್ಡೊಚ್ ಜಾವ್ನ್ ಉರ್ಲೊಂ, ಸತಾಚ್ಯಾ ಪ್ರಕಾಸಾಕ್ ಪಳೆಂವ್ಕ್ ಮ್ಹಜ್ಯಾ ದೊಳ್ಯಾಂನಿ ಇತ್ಲಿಂ ವರ್ಸಾಂ ಕಾಡ್ಲಿಂ. ಆಜ್ ಹಾಂವ್ ನಿತಳ್ ದೊಳ್ಯಾಂನಿ ಸಂಸಾರಾಚಿ ನೀತ್ ಆನಿ ದೆವಾಚಿಂ ಮಹಿಮಾಂ ಪಳೆತಾಂ. ಹಾವೆಂ ಪಾಪ್ ಕೆಲೆಂ. ವ್ಹಯ್, ಪಾಪ್ ತೆಂ ಹಾವೆಂಚ್ ಕೆಲ್ಲೆಂ. ತುಮಿ ನಹಿಂ. ನೋಯೆಲಾ, ಮ್ಹಾಕಾ ಮಾಫ್ ಕರ್ ಪುತಾ, ಮ್ಹಾಕಾ ಮಾಫ್ ಕರ್. ಗ್ರೇಸ್ತಿಕಾಯೆಚ್ಯಾ ಧನಾನ್ ಮ್ಹಜಿ ಮತ್ ಕುಡ್ಡಿ ಜಾಲ್ಲಿ ಆನಿ ಮ್ಹಾಕಾ ಬರ್ಯಾ-ವಾಯ್ಟಾಚಿ ವಳಕ್ ಧರುಂಕ್ ಜಾಲೆಂನಾ. ಹಾವೆಂ ನಿಜಾಯ್ಕಿ ಮಹಾ ಪಾಪ್ ಕೆಲೆಂ ಆನಿ ಶಿರಾಪ್ ಆಪ್ಣಾಯ್ಲೊ. ಚೂಕ್ ಕೆ ಹಾವೆಂ ಆನಿ ಹ್ಯಾ ಚುಕಿಕ್ ಮ್ಹಾಕಾ ಆಜ್ ಫಾವೊತೆಂ ಇನಾಮ್ ಮೆಳ್ಳೆಂ. ಗ್ರೇಸ್ತ ಕಾಯ್, ದುಡು, ನಾಂವ್, ಧನ್-ದಿರ್ವೆಂ ಮನ್ಸ್ಯಾ ಥಂಯ್ ಕಿತ್ತುನ್ ಪರ್ಯಾಂತ್ ಪರಿಣಾಮ್ ದಾಕಯ್ತಾ ಮ್ಹಳ್ಳೆಂ ಆಜ್ ಮ್ಹಾಕಾ ಕಳ್ಳೆಂ.

“ನಿತಿ ಥಂಯ್ ಆನಿ ಖರ್ಯಾ-ಬರ್ಯಾ ಸತಾ ಥಂಯ್ ಅಂಧ್ಳ್ಯೊ ಜಾಲ್ಲ್ಯಾ ಮ್ಹಜೆ ೊಳೆ ಆಜ್ ತುಮಿ ಆವಯ್-ಪುತಾನ್ ಉಗಡ್ಲೆ. ಆಜ್ ಆನಿ ಆತಾಂ ಮ್ಹಾಕಾ ನಿತಳ್ ಜ್ವಾಡ್ ದಿಸ್ತಾ. ಭಗ್ಸಿ ಮ್ಹಾಕಾ. ತುಜೆಂ ಜಿವಿತ್ ಹಾವೆಂ ವಿಭಾಡ್ಲೆಂ. ಹಾವೆಂ ತುಕಾ ಸ್ತ್ಯಾಚಿ ಭಿಕಾರಿಣ್ ಕರ್ನ್ ಧಾಡ್‌ಲ್ಲೆಂ. ಪುಣ್ ಬರ್ಯಾ ದೆವಾನ್ ತುಜೊ ಹಾತ್ ರ್‌ಲ್ಲೊ ಮ್ಹಜ್ಯಾ ನದ್ರೆಕ್ ದಿಸ್ಲೊನಾ. ಆನಿ ಆಜ್ ತುಂ ಮ್ಹಜ್ಯಾಕಿ ಹಜಾರ್ ಾಖೊಂ ವಾಂಟಾಂನಿ ನಿಸ್ವಾರ್ಥಿ ಗ್ರೇಸ್ತ್ ಜಾಲೆಂಯ್. ಆನಿ ನಾಸ್ ಜಾಲೆಂ ಹಜೆಂಚ್. ಪಾಪ್ ಹಾವೆಂ ಕೆಲ್ಲೆಂ ಆನಿ ಶಿರಾಪ್‌ಯಿ ಮ್ಹಜೆಂ‌ಚ್ ಹಕ್ಕಾನ್ ಭೆಜ್ಲ್ಲೊ ುವೆಂ ಮ್ಹಾಕಾ ಏಕ್ ಲಿಸಾಂವ್ ಶಿಕಯ್ಲೆಂಯ್, ಜೆಂ ಹಾವೆಂ ಸಭಾರ್ ವರ್ಸಾಂ ಆಧಿಂ ಕೊಂಕ್ ಜಾಯ್ ಆಸ್‌ಲ್ಲೆಂ, ಕಾಂಯ್ ವ್ಹಡ್ ನಾ. ದೆವಾಚಿಂ ವಿಚಿತ್ರ್ ಮಹಿಮಾಂ. ತಾಚ್ಯಾ ಕರ್ಮಾಚೊ ಫಳ್ ತಾತಾಕಾ ಹ್ಯಾಚ್ ಸಂಸಾರಾಂತ್ ಮೆಳ್ತಾ ಆನಿ ಮೆಳೊಂಕ್ ಜಾಯ್, ನಾ ತರ್ ಜೀವ್ ಆಸ್‌ಲ್ಲ್ಯಾ ಹೆರಾಂಕ್ ದೆವಾಚ್ಯಾ ನಿತಿಚಿ ಪರಿಚಯ್ ಲಾಭಾನಾ.

“ಬರೆಂ-ವಾಯ್ಟ್ ಸಗ್ಳೆಂ ಸಂಸಾರಾಂತ್‌ಚ್ ಮೆಳ್ತಾ ಪುತಾ, ತ್ಯಾ ಸಂಸಾರಾಂತ್ ನಹಿಂ. ತೆಂ ಬಿಲ್ಕುಲ್ ಫಟ್. ತೊ ಸಂಸಾರ್ ಕೊಣೆಂಚ್ ಪಳೆಂವ್ಕ್ ನಾ ಆನಿ ಪಳೆಲ್ಲ್ಯಾನ್ ಪಳೆಲ್ಲ್ಯಾಚಿ ರುಜ್ವಾತ್‌ಯಿ ನಾ. ಕುಡಿನ್ ಕೆಲ್ಲೆಂ ಪಾಪ್ ಮನ್ಶ್ಯಾನ್ ಸಂಸಾರಾಂತ್‌ಚ್ ಧುಯ್ಜಾಯ್. ತ್ಯಾ ಸಂಸಾರಾಂತ್ ವಚುನ್ ನಹಿಂ. ಕಿತ್ಯಾಕ್ ತ್ಯಾ ಸಂಸಾರಾಕ್ ಕೂಡ್ ವಚಾನಾ, ಧರ್ಮಾನ್ ಸಾಂಗ್ತೆ ಪ್ರಕಾರ್ ಅತ್ಮೊ ಮಾತ್ರ್ ವೆತಾ. ಪುಣ್ ಅತ್ಮೊ ಪಾಪ್ ಕರಿನಾ. ಪಾಪ್ ಆಧಾರ್ಚೆಂ ಕುಡಿನ್ ಮಾತ್ರ್. ತರ್ ತ್ಯಾ ಸಂಸಾರಾಂತ್ ಅತ್ಮ್ಯಾಕ್ ಸಜಾ ಮೆಳ್ತಾ ಮ್ಹಳ್ಯಾಂತ್ ಸತ್ ನಾ. ಅತ್ಮೊ ಕೆದಾಳಾಯಿ ಸ್ಪಿರಿತ್ ಆನಿ ಪವಿತ್ರ್. ತೊ ಪಾಪ್ ಕರಿನಾ. ಆನಿ ತಾಕಾ ಸಜಾ ಮೆಳಾನಾ. ಪಾಪ್ ಕರ್ತಾ ಕೂಡ್ ವಸ್ತ್ರ್. ಆನಿ ತ್ಯಾ ಕುಡಿನ್ ಸಂಸಾರಾಂತ್ ಪ್ರಾಜಿತ್ ಭಗಿಜಾಯ್. ಮರ್ತಾಚ್ ತಿಕಾ ಕಾಂಯ್ ನಾ. ಮಾತ್ಯೆ ಥಾವ್ನ್ ಆಯಿಲ್ಲಿ ತಿ ಮಾತ್ಯೆಂತ್‌ಚ್ ವಿಲೀನ್ ಜಾತಾ. ಆತ್ಮೊ ತಿಕಾ ವೆಗ್ಳೊ ಕರ್ನ್ ಆದೃಶ್ಯ್ ಜಾತಾ. ಹಾಂವ್ ದೆವಾಚ್ಯಾ ಮಹಿಮಾಂಚೆರ್ ಜುಗಾರ್ ಖೆಳ್ಳ್ಯಾಂ. ಸಂಸಾರಾಂತ್ ವಾಯ್ಟ್ ಕೆಲ್ಲ್ಯಾಂಚೆ ದೀಸ್ ಥೊಡೊ ಕಾಳ್ ಪರ್ಯಾಂತ್ ಬರ್ಯಾನ್‌ಂಚ್ ಚಲ್ತಾತ್ ಆನಿ ಸತಾನ್ ಚಲ್‌ಲ್ಲ್ಯಾಕ್ ಕಷ್ಟ್‌ಚ್ ಮೆಳ್ತಾತ್, ಪುಣ್ ಸತ್-ನೀತಿಕ್ ಮರಣ್ ನಾ. ತಿ ಏಕ್ ದೀಸ್ ಜಯ್ತ್ವಂತ್ ಜಾತಾ. ಹಾಂವ್ ಆಜ್ ಮ್ಹಜ್ಯಾಚ್ ದೊಳ್ಯಾಂಕ್ ಪಾತ್ಯೆನಾ ಜಾಲಾ, ಆಜ್ ಎಕಾ ಗರೀಭ್ ಸ್ತ್ರೀಯೆ ಥಂಯ್ ದೆವಾನ್ ಎದೆಂ ವ್ಹಡ್ ಅಜ್ಯಾಪ್ ಕೆಲೆಂ.

“ಹಾಂವ್‌ಚ್ ಹೆಂ ಚಿಂತುಂಕ್ ಸಕಾನಾ. ವ್ಹಡ್ ಕರೊಡ್‌ಪತಿ ಸಾವ್ಕಾರ್ ಜಾವ್ನ್

ಆಸ್‌ಲ್ಲ್ಯಾ ಮ್ಹಜೆ ಮುಖಾರ್ ನೊಯೆಲಾ ತುಂ ಆನಿ ತುಜೊ ಪುತ್ ತೀರ್ ಗರೀಬ್ ಸ್ಥಿತೆರ್ ಬೊಂಬಯಾಂತ್ ಝೊಪ್ಡ್ಯಾಂತ್ ಜಿಯೆವ್ನ್ ಆಸ್ತೆಲ್ಯಾತ್ ಮ್ಹಣ್ ಹಾಂವ್ ಚಿಂತುನ್ ಆಸ್‌ಲ್ಲೊಂ. ಪುಣ್ ಮ್ಹಜ್ಯಾಚ್ ದೊಳ್ಯಾಂ ಮುಖಾರ್ ತುಮಿ ಇತ್ಲಿಂ ವ್ಹಡ್ ಶ್ರೇಷ್ಟ ಶ್ರೀಮಂತಾಂಚ್ಯಾ ಉಂಚ್ಲ್ಯಾ ಫಂಗ್ತಿರ್ ಜಿಯೆವ್ನ್ ಆಸಾತ್ ತಿಂ ಮನ್ಯಾಂ ಮ್ಹಜ್ಯಾಚ್ ರಗ್ತಾ ಸಂಬಂಧಾಚಿಂ, ಮ್ಹಜ್ಯಾಚ್ ಪುತಾಚಿಂ ಮ್ಹಳ್ಯಿಂ ಹಾಂವ್ ನೆಣಾ ಜಾಲೊಂ. ಕಿತೆಂ ದೆಖ್ತಾಂ ಹಾಂವ್? ಖರೆಂಚ್ ಹಾಂವ್ ಸಾಂಗ್ತಾಂ ತುಮ್ಚ್ಯಾ ಮುಖಾರ್ ಆಜ್ ಹಾಂವ್ ಭಿಕಾರಿ.

“ನೊಯೆಲಾ, ತುವೆಂ ಜಯ್ತ್ ಜೊಡ್ಲೆಂಯ್. ಖರೆಂಚ್ ಜಾವ್ನ್ ತುಂ ಏಕ್ ಪ್ರಬಳ್ ನಾರಿ. ಮೆಚ್ವಾಲೊಂ ಹಾಂವ್ ತುಕಾ. ಸ್ತ್ರಿಯಾಂಚ್ಯಾ ವರ್ಗಾಕ್ ತುವೆಂ ನಾಂವ್ ಆನಿ ಗೌರವ್ ದಿಲೊಯ್. ಭಾಗಿ ತುಂ ಸಾಮರ್ಥಿವಂತ್ ಸ್ತ್ರೀ. ಸುನ್ ಮ್ಹಜಿ ಪತಿಣ್ ಮ್ಹಜ್ಯಾ ಪುತಾಚಿ. ಹೆಂ ಉಚಾರುಂಕ್ ಹಾಂವ್ ಆಜ್ ಖಂಡಿತ್ ಫಾವೊ ನಹಿಂ. ಮ್ಹಾಕಾ ಮ್ಹಜಿಚ್ ಲಜ್ ದಿಸ್ತಾ. ಹಾಂವ್ ಮ್ಹಜ್ಯಾಚ್ ರಗ್ತಾಚೊ ಆನುಪ್ಕಾರಿ ಜಾಲೊಂ. ಹಾಂವ್ ತ್ಯಾ ದೀಸ್ ಜಾಣಾ ಆಸ್‌ಲ್ಲೊಂ ನೊಯೆಲಾ ತುಂ ಸ್ಟೀವನಾ ನಿಮ್ತಿಂಚ್ ಆವಯ್ ಜಾಲಾಂಯ್ ಮ್ಹಳ್ಯಿಂ. ಪುಣ್ ಮ್ಹಾಕಾ ತೆಂ ನಾಂವ್ ಮ್ಹಜ್ಯಾ ಕುಟ್ಮಾಂತ್ ಘೆಂವ್ಕ್ ಖುಶಿ ನಾತ್‌ಲ್ಲಿ. ಗರೀಬಾಂಕ್ ಹಾಂವ್ ಕಾಂಟಾಳ್ತಾಲೊಂ ಆನಿ ಗ್ರೇಸ್ತಿಕಾಯೆಕ್ ಆಶೆತಾಲೊಂ. ತ್ಯಾನಿಮ್ತಿಂ ಹಾವೆಂ ಸ್ಟೀವನ್ ಆನಿ ತುಜೆ ಮಧೆಂ ಕಪಟಿ ನಾಟಕ್ ಖೆಳೊನ್ ತುಮ್ಚ್ಯಾ ಜಿವಿತಾಚಿ ವಾಂಟಪ್ಣಿ ಕೆಲಿ. ಪರಿಣಾಮ್ ಮ್ಹಜ್ಯಾಚ್ ವಾಂಟ್ಯಾಕ್ ಮ್ಹಾರಗ್ ಪಡ್ಲೊ.

“ಶ್ರೀಮಂತ್ ಸೆರಾಲಿನಾನ್ ಆಪ್ಲ್ಯಾ ಲಗ್ನಾ ಭೆಸಾಚ್ಯಾ ಪತಿಕ್ ವೆಗ್ಳ್ಯಾಚಾರ್ ದಿಲೊ ಆನಿ ಶ್ರೀಮಂತಿಕೆಚೆಂ ಹಣಬರಾಪ್ ಪ್ರದರ್ಶಿಲೆಂ. ಪುಣ್ ತುಂ ಏಕ್ ಗರೀಬ್ ಸ್ತ್ರೀ, ಮಾನ್-ಮರ್ಯಾದ್, ಮನ್ಶ್ಯಾಪಣ್, ಉತಾರ್ ಕಿತೆಂ ಮ್ಹಳ್ಯಿಂ ತುವೆಂ ರುಜು ಕರುನ್ ದಾಕಯ್ಲೆಂಯ್. ಸ್ಟೀವನಾಖಾತಿರ್ ತುವೆಂ ತುಜ್ಯಾಚ್ ತರ್ನಾಟ್ಪಣಾಚೊ ತ್ಯಾಗ್ ಕೆಲೊಯ್. ದುಸ್ರೆಂ ಲಗ್ನ್ ಜಾಯ್ನಾಸ್ತಾಂ ತುಂ ಸ್ಟೀವನಾಕ್‌ಚ್ ರಾಕೊನ್ ರಾವ್ಲೆಂಯ್. ಹಾಂವ್ ಚಿಂತ್ತಾಂ ಹಿ ಪಾತ್ಯೆಣಿ ತುಕಾ ದೆವಾನ್‌ಂಚ್ ದಿಲ್ಲಿ ಕಿ ತುಂ ಆಜೂನ್ ಪರ್ಯಾಂತ್ ಸ್ಟೀವನಾಕ್‌ಚ್ ರಾಕೊನ್ ರಾವ್ಲೆಂಯ್. ತೊ ತುಕಾ ಖಂಡಿತ್ ಏಕ್ ದೀಸ್ ಮೆಳ್ತೊಲೊ ಮ್ಹಳ್ಳೊ ಜಿವೊ ಭರ್ವಾಸೊ ತುಜೆ ಥಂಯ್ ಆಸ್‌ಲ್ಲೊ ಆನಿ ತಸೆಂಚ್ ಘಡಿತ್ ಘಡ್ಲೆಂ. ದೆವಾಚ್ಯಾ ವಿಚಿತ್ರ್ ಮಾಂಡಾವಳಿ ಪ್ರಕಾರ್ ತುಜ್ಯಾ ಖರ್ಯಾ ಸತಾನ್, ಖರ್ಯಾ ಧರ್ಮಾನ್, ಖರ್ಯಾ ಮೊಗಾನ್ ತುಜೊ ಮಿನಿನ್ ಉರ್ಲೊ. ಫಾಶಿ ವ ಜೇವಾವಧಿ ಜಾಂವ್ಚ್ಯಾ ತಾಕಾ ಅಜ್ಯಾಪಾಂನಿ ಮ್ಹಳ್ಳೆಪರಿಂ ಬಚಾವಿ ಲಾಭ್ಲಿ. ಆನಿ ತೊ

WORLD KONKANI LIBRARY
Accn No :002439

ತುಕಾ ಪರತ್ ಮೆಳ್ಳೊ.

"ಆಜ್ ಹಾಂವ್ ನಿಜಾಯ್ಕಿ ಮ್ಹಜ್ಯಾ ಜಿಣೆಯೆಚೆಂ ಪಾನ್ ಪರ್ತಿತಾಂ; ಮ್ಹಾಕಾ ಮಾಫ್ ಕರ್. ಜೆಂ ಕಿತೆಂ ತುಜ್ಯಾ ಆನಿ ತುಜ್ಯಾ ಪುತಾಚ್ಯಾ ಹಕ್ಕಾಚೆಂ ತೆಂ ತುಮ್ಕಾಂಚ್ ಮೆಳ್ಳೆಂ. ಹಾಂವ್ ದುಃಖ್ ಪಾವಾನಾ ಬಗಾರ್ ಸಂತೊಸ್ ಪಾವ್ತಾಂ ಮ್ಹಣೊನ್ 'ಮ್ಹಜೆಂ ಸಂಪತ್ತ್ ತೆಂ ಮ್ಹಜ್ಯಾಚ್ ನಾತ್ವಾಕ್ ಆನಿ ತಾಚ್ಯಾ ಸಂತತಿಕ್.' ಆಜ್ ಹಾಂವ್ ವ್ಹಡಾ ಸಂತೊಸಾನ್ ಹಾತ್ ಉಕಲ್ನ್ ಮ್ಹಜೊ ಬೋಳಾರಾಂತ್ಲೊ ಬಂಗ್ಲೊ ಆನಿ ಜಾಗೊ ಸಮೇತ್ ತುಮ್ಕಾಂಚ್ ದಿತಾಂ. ಮ್ಹಾಕಾ ಆನಿ ಕಾಂಯ್ಚ್ ನಾಕಾ. ಮ್ಹಾಕಾ ಜಾಯ್ ಏಕ್‌ಚ್, ಮ್ಹಜ್ಯಾ ಪಾತ್ಕಾಂಚೆಂ ಪ್ರಾಜಿತ್. ಆನಿ ಹಾಂವ್ ತೆಂ ಕರ್ತೊಲೊಂ. ಹಾಂವ್ ಕೊಣಾಕ್‌ಚ್ ಚುಕಿದಾರ್ ಕರಿನಾ. ಕಿತ್ಯಾಕ್ ಪಯ್ಲಿ ಚೂಕ್ ಹಾವೆಂಚ್ ಕೆಲ್ಲಿ ಆನಿ ತ್ಯಾ ಚುಕಿನಿಮ್ತಿಂ ಹಜಾರ್ ಚುಕಿಂಚೆಂ ಜನನ್ ಜಾಲೆಂ. ಮ್ಹಾಕಾ ಭಗ್ಸಿ ನೊಯೆಲಾ" ಮ್ಹಣೊನ್ ಗಾಬ್ರಿಯೆಲ್ ರೊಚಾನ್ ನೊಯೆಲಾಚೆ ಹಾತ್ ಧರ್ನ್ ಉಮೆ ಘೆತ್ಲೆ ಆನಿ ತಾಕಾ ಪೊಟ್ಲುನ್ ಧರ್ನ್ ತೊ ಮ್ಹಣಾಲೊ "ಗರೀಬಾಕ್ ತುಕಾ ದೆವಾನ್ ವ್ಹರ್ತೆಂ ಕೆಲೆಂ. 'ಭಾಗಿ ತೆ ದುಬ್ಳೆ ತಾಂಚೆಂ ಜಾವ್ನಾಸಾ ಸರ್ಗಿಂಚೆಂ ರಾಜ್" ಹಿಂ ದೆವಾಚಿಂ ಉತ್ರಾಂ. ಮ್ಹಜ್ಯಾ ನೊಯೆಲಾ, ತುಂಚ್ ಮ್ಹಜೆಂ ಮೊಗಾಳ್ ಸುನ್; ಹಜಾರ್ ವರ್ಸಾಂ ಜಿಯೆ ಪುತಾ" ಮ್ಹಣೊನ್ ತೊ ಗಳ್ಗಳ್ಯಾಂ ರಡ್ಲೊ. ರಡ್ಲೊ, ರಡ್ಲೊ ಕಸ್ಕಸೊನ್ ರಡ್ಲೊ ಆನಿ ಥಂಯ್ಚ್ ಪಡ್ಲೊ.

ನೊಯೆಲಾಕ್ ಅಧಿಕ್ ಕರ್ಕರೆ ಜಾಲೆ. ತಿಚೆಂ ಸ್ತ್ರೀ ಕಾಳಿಜ್ ಮೊವಾಳ್ಳೆಂ. ಏಕಾ ಪ್ರಾಯ್ವಂತ್, ಬಾಪಾಯ್ ಸಮಾನ್ ಆಸ್ಲ್ಯಾ ಆಪ್ಲ್ಯಾ ಮಾಂವಾನ್ ಹ್ಯಾಪರಿಂ ಆಪ್ಲಿ ಚೂಕ್ ಒಪ್ವೊನ್ ರಡ್ಚೆಂ ತೆಂ ತಿಚ್ಯಾನ್ ಪಳೆಂವ್ಕ್ ಜಾಲೆಂನಾ.

"ಡ್ಯಾಡಿ" ಮ್ಹಣಾಲಿ ತಿ. "ದೇವ್ ತುಕಾ ಮಾಫ್ ಕರುಂದಿ, ತುಜೆರ್ ಮ್ಹಾಕಾ ಆನಿ ರಾಗ್ ನಾ. ಊಟ್ ತುಂ ಆಜ್ ಥಾವ್ನ್ ಮ್ಹಜೊಯಿ ಬಾಪ್‌ಚ್" ನೊಯೆಲಾಚೆ ದೊಳೆಯಿ ಪಿಗಳ್ಳೆ. ತಿಣೆ ಮಾಂವಾಕ್ ಬಾಗೊನ್ ಉಕಲ್ಲೊ.

"ಪುತಾ ಡೆನಿ" ಮ್ಹಣಾಲೊ ಗಾಬ್ರಿಯೆಲ್ ರೋಚ್ ನಾತ್ವಾಕ್ ಡೆನ್ ರೊಚಾಕ್. ರೋಚ್ ಕುಟ್ಮಾಚೆಂ ನಾಂವ್ ತುವೆಂ ಉರಯ್ಲೆಂಯ್ ಆನಿ ಶ್ರೇಷ್ಟ್ ಕೆಲೆಂಯ್. ಹಾಂವ್ ಬೋವ್‌ಚ್ ಗೌರವ್ ಪಾವ್ತಾಂ ತುಜೆ ಥಂಯ್. ತುಜೊ ಆಜೊ ಜಾಂವ್ಕ್ ಹಾಂವ್ ಫಾವೊ ನಹಿಂ. ತರಿ ರಗ್ತಾಚೊ ಸಂಬಂಧ್ ಕಾತ್ರುನ್ ಉಡಂವ್ಕ್ ಜಾಯ್ನಾ; ಮ್ಹಜೆಂಚ್ ರಗಾತ್ ತುಂ. ಮ್ಹಜೆರ್ ರಾಗ್ ದವರ್ನಾಕಾ."

"ನಾ ಗ್ರೆಂಡ್‌ಪಾ" ಮ್ಹಣಾಲೊ ಡೆನ್. "ಚಲೊನ್ ಆಯಿಲ್ಲ್ಯಾ ವಾಟೆಕ್ ಪಾಟಿ ಹಾಂವ್ ಪಳೇವ್ಚೊಂ ನಾ. ಮುಖ್ಲೆ ಶೋಭಿತ್ ರಸ್ತೆ ಆಮ್ಚ್ಯಾ ನದ್ರೆಕ್ ಆಯ್ಲೆ. ತ್ಯಾ

ರಸ್ತ್ಯಾಂನಿ ಆಮಿ ಚಲ್ಯಾಂ."

ತಿತ್ಲ್ಯಾರ್ ಸ್ಟೀವನ್ ಭಾಯ್ರ್ ಆಯ್ಲೊ. "ಕೊಂಗ್ರೆಚ್ಯುಲೇಶನ್ಸ್ ಡ್ಯಾಡಿ. ಹ್ಯಾ ಭಾಗಿ ಮಿಲನಾಕ್ ದೆವಾಚೆಂ ಆಶೀರ್ವಾದ್ ಪಡೊಂ" ಮ್ಹಣಾಲೊ. ತಿತ್ಲ್ಯಾರ್ ಆನೆಟ್‌ಯಿ ಲಾಗಿಂ ಆಯ್ಲಿ. ತಿಣೆಯಿ ಸುನೆಕ್ ವೆಂಗ್ಲೆಂ ಆನಿ ಮ್ಹಳೆಂ:

"ಪುತಾ ನೊಯೆಲಾ, ಮ್ಹಾಕಾಯಿ ಮಾಫ್ ಕರ್. ಚಡಿತ್ ಹಾಂವ್ ಉಲಂವ್ಕ್ ನೆಣಾ. ಜೆಂ ಘಡೊಂಕ್ ಆಸ್‌ಲ್ಲೆಂ ತೆಂ ಘಡೊನ್ ಗೆಲೆಂ ಆನಿ ಡೆನ್ ತುಂಯಿ ಆಮ್ಚೆರ್ ರಾಗ್ ದವರಿನಾಕಾ" ತಿತ್ಲ್ಯಾರ್ ಡೆನಿಚೆ ಜೊವ್ಳೆ ಪುತ್ ಭಿತರ್ ಧಾಂವೊನ್ ಆಯ್ಲೆ.

"ಆತಾಂ ತುಮ್ಕಾಂ ಹ್ಯಾ ಭುರ್ಗ್ಯಾಂಚಿ ಖಂಡಿತ್ ಖರಿ ಪರಿಚಯ್ ಜಾತೆಲಿ" ಮ್ಹಣಾಲೊ ಡೆನ್ ಹಾಸೊನ್. ಹ್ಯಾ ಘಡಿಯೆ ನೊರಾಯಿ ಥಂಯ್ಸರ್ ಪ್ರವೇಶ್ ಜಾಲೆಂ.

"ನಾತ್ವಾಚ್ಯಾ ಬಾಯ್ಲ್-ಭುರ್ಗ್ಯಾಂಕ್ ದೆವಾಚೆಂ ಬೆಸಾಂವ್ ಪಡೊಂ. ಮ್ಹಜೆಂ ಹಿಂ ಪೊಣ್ತುರಾಂ" ಮ್ಹಣಾತ್ನಾ ಆನೆಟಾನ್ ಜೊವ್ಳ್ಯಾ ಅನಿಲ್–ಸುನಿಲಾಕ್ ಪೊಟ್ಲುನ್ ಘೆತ್ಲೆಂ. ತಿತ್ಲ್ಯಾರ್ ನೊಯೆಲಾನ್ ಆಪ್ಲ್ಯಾ ನಾತಿಕ್, ನೊರಾಚ್ಯಾ ನಿಮಾಣ್ಯಾ ಚೆಡುಂ ಭುರ್ಗ್ಯಾಕ್ ಹಾಡುನ್ ಮಾಂವಾಚ್ಯಾ ಹಾತಾಂತ್ ದೀವ್ನ್ ಮ್ಹಳೆಂ: ಹೆಂ ತುಜೆಂ ಆನ್ಯೆಕ್ ಪೊಣ್ತುರ್. ಡೆನೊರಾಚೆಂ ನಿಮಾಣೆ ದಾಯ್ಜ್ ಡಾಯನಾ."

ಗಾಬ್ರಿಯೆಲ್ ರೋಚಾನ್ ಡಾಯನಾಕ್ ಉಕ್ಲುನ್ ವೆಂಗೆಂತ್ ಘೆತ್ಲೆಂ ಆನಿ ಮ್ಹಳೆಂ: "ಪುತಾ, ಆಜ್ ಹಾಂವ್ ಶಿರಾಪಾಂತ್ಲೊ ಮುಕ್ತ್ ಜಾಲೊಂ. ಹಾಂವ್ ಚಿಂತ್ತಾಂ, ಹಾಂವ್ ಮ್ಹಜ್ಯಾ ಪಾತ್ಕಾಂತ್ಲೊಚ್ ಮುಕ್ತ್ ಜಾವ್ನ್ ನಿತಳ್ ಜಾಲೊಂ" ತಾಣೆ ಬಾಳ್ಕ್ಯಾಚೊ ಉಮೊ ಘೆತ್ಲೊ. ಪುಣ್ ತಿತ್ಲ್ಯಾರ್ ನವ್ಯಾಚ್ ಮನ್ಶ್ಯಾಕ್ ಪಯ್ಲೆಚ್ ಪಾವ್ಟಿ ಪಳೆಲ್ಲ್ಯಾ ಡಾಯನಾನ್ ರಡೊಂಕ್ ಸುರುಕೆಲೆಂ. "ರಡಾನಾಕಾ ಪುತಾ. ಹಾಂವ್ ತುಜೊ ಗ್ರೇಂಡ್‌ಪಾ" ಮ್ಹಣಾಲೊ ಗಾಬ್ರಿಯೆಲ್ ರೋಚ್. ತಿತ್ಲ್ಯಾರ್ ತಾಕಾ ಆಪ್ಲ್ಯಾ ವಸ್ತುರಾರ್ ಉಭೆಚೊ ಅನುಭವ್ ಜಾಲೊ, ವ್ಹಯ್, ಬೇಬಿ ಡಾಯನಾನ್ ಆಜ್ಯಾಚೆಂ ವಸ್ತುರ್ ಭಿಜಯಿಲ್ಲೆಂ.

"ಕಾಂಯ್ ವ್ಹಡ್ ನಾ ಪುತಾ" ಮ್ಹಣಾಲೊ ಗಾಬ್ರಿಯೆಲ್ ರೋಚ್. "ಹೆಂ ಮ್ಹಜೆಂ ಭಾಗ್ ಜಾವ್ನಾಸಾ. ಆಜ್ಯಾಚ್ಯಾ ಹಾತಾಂ ವಸ್ತುರಾಂಕ್ ಥಂಡ್ ಕರ್ಚೆಂ ಹಕ್ಕ್ ನಾತ್ರ್ಯಾಂಚೆಂ. ತೆಂ ಮ್ಹಜ್ಯಾ ಜಿಣಿಯೆಂತ್ಲೆಂ ಹಾವೆಂ ಕಳ್ವುನ್ ಘೆತ್‌ಲ್ಲೆಂ. ನಾತ್ರ್ಯಾಂಕ್ ಖೆಳಂವ್ಚೆಂ, ಉಕಲ್ಚೆಂ ಭಾಗ್ ಮ್ಹಾಕಾ ನಾತ್‌ಲ್ಲೆಂ. ಆನಿ ಆಜ್ ಹಾಂವ್ ಭಾಗಿ, ತೆಂ ಭಾಗ್ ಮ್ಹಾಕಾ ಪೊಣ್ತುರಾಂನಿ ಲಾಭಯ್ಲೆಂ. ಮ್ಹಜಿಂ ಪಾತ್ಕಾಂ ಸಗ್ಳಿಂ ಆಜ್ ಧುಂವೊನ್ ಗೆಲಿಂ ಪುತಾ. ನಾತ್ವಾಚ್ಯಾ ಭಗ್ಸಣ್ಯಾನಿಮಿತ್ತಾಂ ಮ್ಹಜಿಂ ಪಾತ್ಕಾಂ ಧುಂವೊನ್

ಲಿಂ. ಹಾಂವ್ ಬರ್‍ಯಾಕ್ ಪರಿವರ್ತಿತ್ ಜಾಲೊಂ" ಮ್ಹಣೊನ್ ತಾಣೆ ಬೇಬಿ ಡಾಯಚಿ ಉಮೆ ಘೆತ್ಲೆ. ಸರ್ವಾಂಕ್ ಸಂತೊಸ್ ಜಾಲೊ, "ಅಸಲಿಂ ಆನಿಕಿ ಧಾ ಭುರ್ಗಿಂ ತುಮ್ಕಾಂ ಜಾಂವ್ದಿತ್" ಮ್ಹಣಾಲೊ ತೊ.

"ತರ್ ಆಮಿ ವೆತಾಂವ್ ಪುತಾ. ಪರತ್ ಆಮಿ ಮೆಳ್ಯಾಂ. ಹಾವೆಂ ಮ್ಹಸ್ತ್ ಹೊಗ್ಡಾಯ್ಲ್ಲಿಂ ಮ್ಹಣ್ ಚಿಂತ್ಲ್ಲೆಂ. ಪುಣ್ ಹೊಗ್ಡಾಯಿಲ್ಲ್ಯಾಚ್ಯಾಕಿ ಹಜಾರ್ ವಾಂಟ್ಯಾಂನಿ ಹಾವೆಂ ಆಜ್ ಜೊಡ್ಲೆಂ ಮ್ಹಣ್ ಹಾಂವ್ ಸಂತೊಸ್ ಪಾವ್ತಾಂ" ಮ್ಹಣಾಲೊ ರೋಚ್,

"ನಾ ಡ್ಯಾಡಿ ತುಮಿ ಆಜ್ ಹಾಂಗಾಸರ್ ರಾವಾಜಾಯ್. ಹೆಂ ತುಜ್ಯಾಚ್ ಪುತಾ-ಸುನೆ-ನಾತ್ರಾಂ-ಪೊಣ್ತ್ರಾಂಚೆಂ ಘರ್. ಆಜ್ ತುಟ್ಲ್ಲೆ ಆನಿ ತುಟಿವ್ನ್ ಉಡಯಿಲ್ಲೆ ಕುಟ್ಮಾಗಾಂಚ್ ಘಡ್ಸಾಲೆ. ರಾವಾ ಆಜ್. ಹೆಂ ಆಮ್ಚೆಂಚ್ ಘರ್" ಮ್ಹಣಾಲೊ ಸ್ಟೀವನ್ ಬಾಪಾಯ್ಕ್.

"ವ್ಹಯ್ ಗ್ರೆಂಡ್‌ಪಾ. ಡ್ಯಾಡಿನ್ ಸಾಂಗ್ಚೆಂ ಸಾರ್ಕೆಂ. ತುಮಿ ಆಜ್ ರಾವಾ" ಮ್ಹಣಾಲೊ ಡೆನಿ. ಪುಣ್ ಮನೋಹರ್ ಆಯ್ಕಾಲೊನಾ.

"ಡೆನ್, ತುಮ್ಚ್ಯಾ ಸ್ವಾಗತಾಕ್ ಆನಿ ಬರ್‍ಯಾ ಮನಾಕ್ ಆಮಿ ಅಭಾರಿ. ಆಜ್ ಆಮಿ ರಾವೊಂಕ್ ಸಕಾನಾಂವ್".

"ಹಾಂವ್ ಸಮ್ಜಾಲೊಂ" ಮ್ಹಣಾಲೊ ಡೆನ್."ತುಜಿ ಪತಿಣ್ ತುಮ್ಕಾಂ ರಾಕ್ತಾ."

"ಸಮಾ ಚಿಂತ್ಲ್ಲೆಂಯ್ ತುವೆಂ. ಆಮಿ ಪರತ್ ಯೆತೆಲ್ಯಾಂವ್. ಕುಟ್ಮಾಚ್ಯಾ ಸಗ್ಳ್ಯಾ ಸಾಂದ್ಯಾಂಕ್ ಘೆವ್ನ್."

"ತರ್ ಪ್ರೊರ್ವಾಂ 8 ತಾರಿಕೆರ್ ಮೊಂತಿ ಸಾಯ್ಬಿಣಿಚೆಂ ಫೆಸ್ತ್ ಆಸಾ. ಆನಿ ತೊ ದೀಸ್ ಆಯ್ತಾರಾಚ್ ಆಯ್ಲ್ಲಾ ಜಾಲ್ಲ್ಯಾನ್ ತ್ಯಾ ದೀಸ್ ಆಮಿ ಹ್ಯಾ ಘರಾ ಸಾಂಗಾತಾ ಬಸೊನ್ ನವೆಂ ಜೆವ್ಯಾಂ" ಮ್ಹಣಾಲೊ ಡೆನ್.

"ಬೋವ್‌ಚ್ ಉತ್ತಿಮ್ ಸಂದರ್ಭ್ ಹೊ. ತ್ಯಾಚ್ ದೀಸ್ ಆಮಿ ಮೆಳ್ಯಾಂ" ಮ್ಹಣಾಲೊ ಸ್ಟೀವನ್ ರೋಚ್.

"ಬರೆಂ" ಮ್ಹಣೊನ್ ತೆ ಉಟ್ಲೆ ಆನಿ ಮೆಟಾಂ ದೆಂವೊನ್ ಚಲ್ಲೆ.

"ವಿಚಿತ್ರ್ ದೆವಾಚೆಂ ಮಹಿಮಾಂ ಹಿಂ ಆನೆಟಾ" ಮ್ಹಣಾಲೊ ಗಾಬ್ರಿಯೆಲ್ ರೋಚ್. ತಾಚ್ಯಾ ಮತಿಂತ್ ಮ್ಹಸ್ತ್ ಬದ್ಲಾವಣ್ ಜಾಲ್ಲಿ, ಸಂಪೂರ್ಣ್ ಬದ್ಲಾಲ್ಲೊ ತೊ. ಸ್ವಪ್ಣಾಂತ್ ಸಮೇತ್ ಚಿಂತುಂಕ್ ನಾ ತಸಲೆಂ ಘಡಿತ್ ಆಜ್ ಘಡ್ಲೆಲೆಂ.

"ಮ್ಹಾಕಾ ಕಸಲಿಚ್ ಗ್ರೆಸ್ತ್‌ಕಾಯ್ ನಾಕಾ ಮನು, ಮ್ಹಜ್ಯಾ ಆಬ್ಲೆಸಾನ್, ದುಡ್ವಾಚ್ಯಾ ಸ್ವಾರ್ಥಾನ್ ಆಜ್ ಮ್ಹಜೆ ಥಂಯ್ ಘಡಾನಾಯೆ ಆಸ್‌ಲ್ಲೆಂ ಘಡ್ಲೆಂ.

ಮ್ಹಜೆಂ ಸುಖ್-ಸಮಾಧಾನ್ ಹಾವೆಂಚ್ ಹೊಗ್ಡಾಯ್ಲೆಂ ಆನಿ ಫಲಿತಾಂಶ್ ಆಪ್ಣಾಯ್ಲೊ, ಮ್ಹಾಕಾ ಆನಿ ಕಿತ್ಯಾಕ್ ಆಸ್ತ್-ಸಂಪತ್ತ್? ಕಿತೆಂ ತೆಂ ಆಸ್‌ಲ್ಲೆಂ, ಕಿತೆಂ ತೆಂ ಹಾವೆಂ ಜಪಾಯಿಲ್ಲೆಂ ತೆಂ, ಮ್ಹಜ್ಯಾಚ್ ಸಂತತಿಕ್ ಫಾವೊ ಜಾಲೆಂ. ಚೂಕ್ ಹಾವೆಂಚ್ ಕೆಲ್ಲಿ. ನೊಯೆಲಾಕ್ ತ್ಯಾದೀಸ್ ತಿರಸ್ಕಾರ್ ಕರ್ನ್. ನಿಜಾಯ್ಕಿತೆಂ ಏಕ್ ಚೆಡುಂ. ಶ್ಯಾತಿವಂತ್ ಪ್ರಬಳ್ ಚೆಡುಂ. ಜಿಕ್ಲೆಂ ತೆಂ ಮ್ಹಜೆಲಾಗಿಂ. ಪಾಪ್ ಕೆಲ್ಲೆಂ ತಾಣೆ ನಹಿಂ,ಬಗಾರ್ ಹಾವೆಂ. ದೆಕುನ್ ಶಿರಾಪ್ ಮ್ಹಾಕಾಚ್ ಲಾಗ್ಲೊ. ಡೆನ್ ಖರೊಚ್ ಏಕ್ ಪರಾಕ್ರಮಿ ಚೆಡೊ. ಮ್ಹಜೊ ನಾತು ಮ್ಹಣೊಂಕ್ ಮ್ಹಾಕಾ ಆಜ್ ಗೌರವ್ ಭಗ್ತಾ. ಸುಖಿ ಜಾಂವ್ ಕುಟಾಮ್‌ತಾಚೆಂ, ತುಜ್ಯಾ ಪುತಾ ಸ್ಟೀವನಾಕ್‌ಯಿ ತಾಣೆ ಜಿವಿತ್ ದಿಲೆಂ. ಜಾಪಾಯ್ ಥಂಯ್ ಪುತಾಚೆಂ ಹಕ್ಕ್ ಪಾಳ್ಳೆಂ ತಾಣೆ. ಶಹಭಾಸ್ ಡೆನ್. ಭಾಗಿ ತುಂ ಆನಿ ನೊಯೆಲಾ ಸುಭಾಗಿ ತುಂ ಆವಯ್ ತ್ಯಾ ಪುತಾಚಿ ಆನಿ ಪತಿಣ್ ಮ್ಹಜ್ಯಾ ಪುತಾಚಿ". ತಿಂ ಘರಾ ಪಾವ್ಲಿ. ಆಯ್ಚೆಂ ಘಡಿತ್ ಭಾಗಿ ಮಿಲನ್ ಮನುನ್ ಆಪ್ಲ್ಯಾ ಬಾಯ್ಲ ಫ್ಲಾವಿ ಲಿಡಿಯಾಕ್ ಸಾಂಗ್ಲೆಂ; ತಿಕಾ ಪಾತ್ಯೆಂವ್ಕ್ ನಜೊ ಜಾಲ್ಲೊ ಮಿಸ್ತೆರ್‌ಚ್ ಜಾವ್ನ್ ಗೆಲೊ. ಅಧಿಕ್ ಸಂತೊಸ್ ಪಾವ್ಲಿ ತಿ. ತಿ ರಾತ್ ತಾಣಿ ವ್ಹಡಾ ಸಮಾಧಾನೆನ್ ಪಾಶಾರ್ ಕೆಲಿ.

ದುಸ್ರೆ ದೀಸ್ ಗಾಬ್ರಿಯೆಲ್ ರೋಚ್ ಉಟೊನ್ ಶೀದಾ ಬ್ರಾಯನಾಚ್ಯಾ ಘರಾ ಗೆಲೊ. ಬ್ರಾಯನಾಚ್ಯಾ ಬಾಯ್ಲೆಕ್ ಕೆರೊಲಿನಾಕ್ ತಾಣೆ ಭೆಟ್ ದೀವ್ನ್ ಬ್ರಾಯನಾಲಾಗಿಂ ಆಸ್‌ಲ್ಲಿಂ ಉರ್‌ಲ್ಲಿಂ ದಸ್ತಾವೆಜಾಂ ತಾಬೆಂತ್ ಘೆತ್ಲಿಂ. ಏಕ್ ರೋಚ್ ಎಪಾರ್ಟ್ಮೆಂಟಾಚೆಂ. ದುಸ್ರೆಂ ಬೋಳಾರ್ ಘರ್ ಜಾಗ್ಯಾಚೆಂ. ತಿಂ ಕೆರೊಲಿನಾ ತಾಬೆಂತ್ ಬ್ರಾಯನಾನ್ ದವರ್‌ಲ್ಲಿಂ. ತಾಂತ್ಲೆಂ ಬೋಳಾರ್ (ಮಂಗ್ಳುರ್) ಘರ್ ಜಾಗ್ಯಾಚೆಂ ದಸ್ತಾವೆಜ್ ತಾಣೆ ಘೆವ್ನ್ ತ್ಯಾಚ್ ದೀಸ್ ಮಂಗ್ಳುರ್ಚಿ ವಾಟ್ ಧರ್ಲಿ ಬೋಳಾರಚೊ ಬಂಗ್ಲೊ ಜಾಗ್ಯಾ ಸಮೇತ್ ತಾಣೆ 50 ಲಾಖಾಂಕ್ ವಿಕ್ಲೊ ಆನಿ ಮಂಗ್ಳುರಾಂತ್ 6 ಎಕ್ರೆ ಖಾಲಿ ಜಾಗೊ ತಾಣೆ 10 ಲಾಖಾಂಕ್ ಮೊಲಾಕ್ ಘೆತ್ಲೊ ಆನಿ ಥಂಯ್ಸರ್ ದೋನ್ಚ್ ಮಾಳಿಯಾಂಚಿಂ ಸಾಜೂಕ್ ಬಾಂಧಾಪ್ ಬಾಂಧುಂವ್ಕ್ ಏಕಾ ಕೊಂಟ್ರೆಕ್ಟರಾಕ್ ಕೊಂಟ್ರೆಕ್ ದಿಲೆಂ ಆನಿ ತೊ ಬೆಂಗ್ಳುರ್ ಪಾಟಿ ಆಯ್ಲೊ. ಬೆಂಗ್ಳುರ್ ಆಯಿಲ್ಲೊಚ್ ಮನುಕ್ ತಾಣೆ ಆಪಯ್ಲೆಂ ಆನಿ ಮ್ಹಣಾಲೊ: "ಪುತಾ, ಮ್ಹಜಿ ಏಕ್ ಅಪೇಕ್ಷಾ ಹಾವೆಂ ಜ್ಯಾರಿ ಕೆಲಿ."

"ಕಸಲಿ ಡ್ಯಾಡಿ?" ವಿಚಾರ್ಲೆಂ ಪುತಾನ್.

"ಹಾವೆಂ ಬೋಳಾರಾಂತ್ಲೊ ಘರ್–ಜಾಗೊ ವಿಕ್ಲೊ ಆನಿ 6 ಎಕ್ರೆ ಖಾಲಿ ಜಾಗೊ ಘೆವ್ನ್ ಥಂಯ್ಸರ್ ನವೆಂ ಏಕ್ ಬಾಂಧಾಪ್ ಬಾಂಧುಂವ್ಕ್ ಕೊಂಟ್ರೆಕ್ಟ್ ದಿಲಾಂ; ವರ್ಸಾ ಭಿತರ್ ಬಾಂಧಾಪ್ ಜಾತೆಲೆಂ."

"ಪುಣ್ ಕಿತ್ಯಾಕ್ ಡ್ಯಾಡಿ?"



218

“ಮ್ಹಜ್ಯಾ ಪಾತ್ಕಾಚ್ಯಾ ಪ್ರಾಜಿತಾಖಾತಿರ್ ಹಾವೆಂ ಏಕ್ ಬರೆಂ ಕಾಮ್ ಕರುಂಕ್ ಖುಶಿ ವ್ಹೆಲ್ಯಾ” ಮ್ಹಣಾಲೊ ಗಾಬ್ರಿಯೆಲ್ ರೋಚ್ ಮನುಕ್. “ಮ್ಹಾಕಾ ಆನಿ ಮಾಮಿಕ್ ಜಾಲ್ಯಾರಿ ದೊಗಾಂ ಪ್ರಾಯ್ಸ್ವಂತಾಂಕ್ ತೆದೊ ವ್ಹಡ್ ಬಂಗ್ಲೊ ಕಾಂಯ್ ಗರ್ಜ್ ನಾ, ತುಕಾ ಆನಿ ತುಜ್ಯಾ ಬಾಯ್ಲೆಕ್ ಹೆಂ ರೋಚ್ ಎಪಾರ್ಟ್‌ಮೆಂಟ್ ಪುರೊ, ಆಮಿಯಿ ತುಜೆಚ್ ಸಾಂಗಾತಾ ರಾವ್ತಾಂವ್. ಮ್ಹಜ್ಯಾ ಜಿಣೆಯೆಂತ್ ಥೊಡಿಂಚ್ ವರ್ಸಾಂ ಉರ್ಲ್ಯಾಂತ್ ಪುತಾ. ತಿಂ ಹಾಂವ್ ತುಮ್ಚ್ಯಾ ಸಾಂಗಾತಾ ಬೆಂಗ್ಳುರಾಂತ್ ಪಾಶಾರ್ ಕರ್ತಾಂ. ಕಿತ್ಯಾಕ್ ಸ್ಟೀವನ್ ಆನಿ ತಾಚೆಂ ಕುಟಾಮ್‌ಯಿ ಹಾಂಗಾಚ್ ಬೆಂಗ್ಳುರಾಂತ್ ಆಸಾ. ಆಮಿ ಎಕಾಮೆಕಾಕ್ ಆಧಾರ್ಸುನ್ ಮಯಾಮೊಗಾನ್ ಉರ್ಲ್ಲಿ ಜೀಣ್ ಮುಖಾರುನ್ ವ್ಹರ್ಯಾಂ.”

“ತುವೆಂ ಹೆಂ ಕಾಮ್ ಭಾರಿಚ್ ಬರೆಂ ಕೆಲೆಂಯ್ ಡ್ಯಾಡಿ. ಮ್ಹಾಕಾಯಿ ಭುರ್ಗಿಂ ಬಾಳಾಂ ನಾಂತ್. ಬಹುಶಃ ಹಾಂವ್‌ಯಿ ಮ್ಹಜೆ ನಂತರ್ ಹೆಂ ಡೆನಿಚ್ಯಾಚ್ ತಾಬೆಕ್ ಒಪ್ಸಿತೊಲೊಂ. ಕಿತ್ಯಾಕ್ ತಾಕಾ ಭುರ್ಗಿಂ ಬಾಳಾಂ ಆಸಾತ್. ಆಮ್ಚಿಚ್ ಸಂತತ್ ತಿ.”

“ವ್ಹಯ್, ತುವೆಂ ನ್ಯಾಯ್ ಉಚಾರ್ಲ್ಲೊಯ್, ಮ್ಹಾಕಾ ಆಜ್‌ಚ್ ಕೆನಡಾ ಬೆನೆಟಾಕ್ ಫೋನ್ ಕರಿಜಾಯ್. ಕಿತ್ಯಾಕ್ ತಾಕಾ ದಿಲ್ಲ್ಯಾ ಭಾಸೆಕ್ ಹಾಂವ್ ಚುಕ್ಲೊಂ. ಮ್ಹಜ್ಯಾ ಪುತಾಕ್ ಸಂತತ್ ನಾತ್ಲೆಲ್ಯಾನ್ ಮ್ಹಜಿ ಅಪಾರ್ ಸಂಪತ್ತ್ ಬೆನೆಟಾಚ್ಯಾ ಭುಗ್ರ್ಯಾಂಕ್ ಹಾವೆಂ ಭಾಸಾಯಿಲ್ಲಿ. ಪುಣ್ ಆತಾಂ ಮ್ಹಜ್ಯಾ ಸಂಪತ್ತಿಕ್ ಹಕ್ಕ್‌ದಾರ್ ಆಸಾತ್ ಜಾಲ್ಲ್ಯಾನ್ ಬೆನೆಟಾಚ್ಯಾ ಭುಗ್ರ್ಯಾಂಕ್ ಹಾವೆಂ ಹಕ್ಕ್ ಭಾಸಾಂವ್ಚ್ಯಾಂತ್ ಅರ್ಥ್ ನಾ. ದೆಕುನ್ ಖರಿ ಗಜಾಲ್ ಬೆನೆಟಾಕ್ ತಿಳ್ಸಿಜಾಯ್.”

“ವ್ಹಯ್. ನಾ ತರ್ ತಾಂಕಾಂ ಆಮಿ ಹ್ಯಾ ವಿಚಿತ್ರ್ ಸಂಬಂಧಾ ಥಾವ್ನ್ ಮೆಕ್ಳೆಂ ಕೆಲ್ಲೆಬರಿ ಜಾತೆಲೆಂ. ಆಪ್ಲ್ಯಾ ಭಾವಾ ಸ್ಟೀವನಾಚ್ಯಾ ಕುಟ್ಮಾ ವಿಷ್ಯಾಂತ್ ಬೆನೆಟ್ ಆಯ್ಕ್ಯಾತ್ ತರ್ ತೆಂ ಅಜ್ಯಾಪ್ತೆಲೆಂ ಆನಿ ಸಂತೊಸ್ತೆಲೆಂ. ದೆಕುನ್ ಫೋನ್ ಕರ್”

ವ್ಹಯ್, ಗಾಬ್ರಿಯೆಲ್ ರೊಚಾನ್ ಕೆನಡಾಕ್ ಟೆಲಿಫೊನ್ ಕರುನ್ ಬೆಂಗ್ಳುರಾಂತ
ಭಾಗಿ ಮಿಲನಾಚಿ ಖಬಾರ್ ದಿಲಿ ಆನಿ ಬೆನೆಟಾನ್ ಉಲ್ಲಾಸ್ ಪಾಟಯ್ಲೊ.

ಹ್ಯಾ ಸಂಬಂಧಾ ಲಗ್ತಿ ಯೆಂವ್ಚ್ಯಾ ನತಾಲಾಂ ಪರ್ಬೆಕ್ ಬೆನೆಟಾನ್ ಆಪ್ಲ
ಪತಿ ಬೆನ್ ರೊಯ್ ಆನಿ ಭುಗ್ಯಾಂಸಂಗಿಂ ಇಂಡಿಯಾಕ್ ಯೇವ್ನ್ ಪಾಂವ್ಚಿ ಭಾ
ದಿಲಿ ಆನಿ ರೋಚ್ ಕುಟ್ಮಾಚ್ಯಾ ಮಿಲನಾಚೆ ಸಂಧೇಶ್ ಪಾಟಯ್ಲೊ.

‡ ‡ ‡ ‡ ‡ ‡

ಮೊಂತಿ ಸಾಯ್ಬಿಣಿಚ್ಯಾ ಫೆಸ್ತಾಚೊ ಭಾಗಿ ದೀಸ್ ಉದೆಲೊ. ಬೆಂಗ್ಳುರಾಂ
ಹೊ ದೀಸ್ ಕಥೊಲಿಕಾಂಕ್ ಭಾರಿಚ್ ಸಂಭ್ರಮಾಚೊ ಜಾವ್ನಾಸೊನ್ ಶಿವಾ
ನಗರಾಂತ್ ವಿರಾಜುನ್ ಆಸ್‌ಲ್ಲ್ಯಾ ಬೆಂಗ್ಳುರಾಂತ್ಲ್ಯಾ ಬೃಹದ್ ಸ್ಯೆಂಟ್ ಮೇರಿ
ಇಗರ್ಜೆಂತ್ ಹಜಾರಾಂನಿ ಲೋಕ್ ಜಮ್ತಾಲೊ. ಆಸ್ಪಾಸ್ ಗಾಂವ್ಚೊ, ಹಳ್ಳಿ-
ರಾಂತ್ಲೊ ಲೋಕ್‌ಯಿ ಹ್ಯಾ ಸಾಂಭ್ರಮಿಕ್ ಮಿಸಾಕ್ ಹಾಜರ್ ಜಾತಾಲೊ, ತ
ದೀಸ್ ರೋಚ್ ಕುಟಾಮ್‌ಯಿ ಮಿಸಾಕ್ ಹಾಜರ್ ಜಾಲ್ಲೆಂ. ಆಜ್ ಸಗ್ಳೆಂ ರೋ
ಕುಟಾಮ್ ಇಗರ್ಜೆಕ್ ಆಯಿಲ್ಲೆಂ. ಕ್ರಿಸ್ತಾಂವ್ ಲೋಕ್‌ಚ್ ನಹಿಂ, ಕಿತ್ಲೊ
ಅಕಥೊಲಿಕ್ ಲೋಕ್ ಸಯ್ತ್ ಹ್ಯಾ ಮಿಸಾ ಕಾರ್ಯಾಕ್ ಜಮ್‌ಲ್ಲೊ. ಹ್ಯಾ ಪರ್ಬೆ
ಡೆನ್ ರೊಚಾನ್ ಆಪ್ಲ್ಯಾ ಬೋವ್ ಲಾಗ್ಗಿಲ್ಯಾ ಖಾಸ್ ಮನ್ಶ್ಯಾಂಕ್
ಆಪವ್ಣೆ ದಿಲ್ಲೆಂ. ಹರ್ ವರ್ಸಾ ಹ್ಯಾಚ್ ಕುಟ್ಮಾಕ್ ತೊ ಆಪಯ್ತಾಲ
ತಾಚೆಂ ಮೊಗಾಳ್ ಕುಟಾಮ್ ತಸೆಂ ತಿಂ ಜಾವ್ನಾಸ್‌ಲ್ಲಿಂ. ಏಕ್ ನೀಲಾವತಿ–ಜೈರಾ
ಆಪ್ಲ್ಯಾ ಭುಗ್ಯಾಂಸಂಗಿಂ. ಆನ್ಯೆಕ್ ರೇವತಿ. ಆಪ್ಲ್ಯಾ ಪುತಾ ವಿಜಯಾಸಂಗಿಂ. ಕಿತ್ಯಾ
ತಿಂಯಿ ಜೈರಾಜಾಚೆಂಚ್ ರಗ್ತಾ ಸಂಬಂಧಿಕಾಂ. ಆನಿ ಡೆನಿ ಥಾವ್ನ್ ಜಿವಿತ್ ಆಪ್ಣಾಯಿ
ಮನ್ಶ್ಯಾಂ. ತಿಸ್ರೆಂ ಶಾಮ್ಲಾ ಗೌಡ. ಆನಿ ತಿಚೆಂ ಭುರ್ಗಿಂ. ಡೆನಿಕ್ ಎಕಾ ತೆಂಪಾ
ಜಮುನಾ ಪ್ರೆಸ್ಸ್ ದೀವ್ನ್ ಸಾವ್ಕಾರ್ ಕೆಲ್ಲ್ಯಾ ಜಮುನಾದಾಸಾಚಿ ಭಯ್ಣ್ ಶಾಮ
ಗೌಡ ಆಜೂನ್‌ಯಿ ಡೆನಿಚ್ಯಾ ಭಯ್ಣಿ ಸಮಾನ್ ಸಂಬಂಧಿಕ್ ತಿಂ ಜಾವ್ನಾಸ್‌ಲ್ಲಿಂ.

ಫಾ। ಮಾರಿಯೊ, ರೇಮಂಡ್ ಆಲ್ವಾರಿಸ್ ಆನಿ ತಾಚಿ ಪತಿಣ್. (ನೊರಾ
ಆವಯ್–ಬಾಪ್) ಹಾಂಕಾಂಯಿ ಆಜ್ ಸಾಂಗಾತಾ ಮೆಳ್ಚೆಂ ಭಾಗ್ ಲಾಭ್‌ಲ್ಲೆಂ.
ಸವಾರ್ಂ 11–30 ವರಾಂಕ್ ನೊಯೆಲಾ ಹೌಸಾಂತ್ ಯೇವ್ನ್ ಪಾವ್‌ಲ್ಲಿಂ. ಪಾ
ಬಾರಾ ವ್ಹಜ್ತಾನಾ ಗಾಬ್ರಿಯೆಲ್ ರೋಚ್, ಮನೋಹರ್, ಫ್ಲಾವಿ ಲಿಡಿಯ
ಆನೆಟ್ ರೋಚ್ ಹಾಜರ್ ಜಾಲಿಂ. ಫಾ। ಮಾರಿಯೊಕ್ ಹಿ ಜಮಾತ್ ಪಳೆ
ವ್ಹರ್ತೊ ಸಂತೊಸ್ ಜಾಲೊ. ನೀಲಾವತಿ, ಜೈರಾಜ್ ಗೌಡ, ರೇಮಂಡ್ ಆಲ್ವಾರಿ
ಶಾಮ್ಲಾ ಗೌಡ ಹಿಂ ಮಾತ್ರ್ ಶೆರ್ಮಾವ್ನ್ ಗೆಲ್ಲಿಂ. ಕಿತ್ಯಾಕ್ ಹಾಂಕಾಂ ಗಾಬ್ರಿಯೆ

ಧನಿ ಆನಿ ಡೆನ್ ರೊಚಾ ಮಧ್ಲ್ಯಾ ಸಂಬಂಧ್ ಘಡ್ಸವ್ಣೆ ವಿಷ್ಯಾಂತ್ಲಿ
ನಾತ್ಲ್ಲಿ ಆನಿ ಡೆನ್ ರೊಚಾನ್‌ಯಿ ಹೊ ವಿಷಯ್ ಪ್ರಗಟುಂಕ್ ನಾತ್ಲ್ಲೊ.
ಂ ಎಕಾಮೆಕಾಚಿಂ ತೊಂಡಾಂ ಪಳೆವ್ನ್ ಜಾಪಿ ಸೊಧ್ತಾಲಿಂ. ಡೆನ್ ಸರ್ವಾಂಕ್
ಲೊ ಆನಿ ಮತಿಂತ್ ಹಾಸ್ತಾಲೊ.

“ತುಮಿ ಕಾಂಯ್ ಅಜ್ಯಾಪ್ ಪಾವಾನಾಕಾತ್” ಮ್ಹಣಾಲೊ ಡೆನ್ ಅಜ್ಯಾಪ್ಲೆ
ಉದ್ದೇಶುನ್. “ಆಯ್ಚೊ ದೀಸ್ ಭಾಗಿ ದೀಸ್. ಹೊ ದೀಸ್
ತಿ ಸಾಯ್ಬಿಣಿಚೊ. ಹ್ಯಾ ದಿಸಾ ಕುಟ್ಮಾಚೆ ಸಗ್ಳೆ ಸಾಂಧೆ ಸಾಂಗಾತಾ ಮೆಳೊನ್
ಜೆಂವ್ಚೊ ಸುಮಧುರ್ ದೀಸ್ ಹೊ. ಹ್ಯಾ ದಿಸಾ ಗಾಂವಾಂತ್ಲೆ ಲಾಗಿಂ ಆಸ್ಲ್ಲಿ
ಜಾವ್ನ್ ಸಾಂಗಾತಾ ಜೆವ್ಣಾಂತ್ ಭಾಗ್ ಘೆತಾತ್ ಆನಿ ತ್ಯಾ ದೀಸ್ ಪರ್ಗಾಂ
ಆಸ್ಲ್ಲ್ಯಾಂಖಾತಿರ್ ಉಗ್ಡಾಸ್ ಕಾಡ್ನ್ ತಾಂಕಾಂ ನವೆಂ ಧಾಡ್ತಾತ್ ಆನಿ
ಪಾವ್ಲ್ಲ್ಯಾಂಖಾತಿರ್ ಮಾಗ್ತಾತ್. ಆಯ್ಚ್ಯಾ ದಿಸಾಕ್ ಆಮಿ ಚಡ್ ಮಹತ್ವ
ಂವ್. ಹ್ಯಾ ದಿಸಾ ಕುಟ್ಮಾಚ್ಯಾ ಸಾಂಧ್ಯಾಂನಿ ರಾಗ್–ಶಿಣ್ ಮನಸ್ತಾಪ್ ವಿಸರ್ನ್
ಗಾತಾ ಬಸೊನ್ ಜೆವಾಣ್ ಕರ್ಚೆಂ ಆನಿ ಸಂಬಂಧ್ ಘಟ್ ಕರ್ತೊ. ತ್ಯಾ ಆಧಿಂ
ಯೆಕ್ ಅರ್ಗಾಂ ದೀವ್ನ್ ಜೆವ್ಣಾ ಆಧಿಂ ಮಾಗ್ಣೆ ಕರ್ಚಿ ರಿವಾಜ್ ಆಸಾ. ಆನಿ ಆಮಿ
ರ್ಯಾಂ. ಉಪ್ರಾಂತ್ ಮುಖ್ಯ ವಿಷಯಾಚಿ ಆಮಿ ಸುವಾರ್ತ್ ಕರ್ಚಿ” ಮ್ಹಣೊನ್
ಂಕ್ ಮಾಗ್ಣ್ಯಾಕ್ ಉಲೊ ದಿಲೊ. ತಿತ್ಲ್ಯಾರ್ ವೀಜ್ ದಿವ್ಯಾಂನಿ ಸುಂಗ್ರಾರಾ
ವೊಂತಿ ಸಾಯ್ಬಿಣಿಚಿ ಆಲ್ತಾರ್ ದಿವ್ಯಾಂನಿ ಪ್ರಜಳ್ಳಿ. ನೊಯೆಲಾನ್ ಆಲ್ತಾರಿರ್
ಪೆಟಯ್ಲ್ಯೊ ಆನಿ ಫಾ। ಮಾರಿಯೊನ್ ಮಾಗ್ಣೆಂ ಶಿಕಯ್ಲೆಂ. ಮಾಗ್ಣೆ ಜಾತಚ್
ನ್ ಹಾಜರ್ ಆಸ್ಲ್ಲ್ಯಾಂಕ್ ಹ್ಯಾ ಮಿಲನಾಚೊ ಮಟ್ವೊ ವಿವರ್ ದೀವ್ನ್ ಮ್ಹಳೆಂ:

“ಆಜ್ ಇತ್ಲ್ಯಾ ವರ್ಸಾಂನಿ ಆಮ್ಚ್ಯಾ ಮಧೆಂ ಆನ್ಯೆಕ್ ಕುಟಾಮ್ ಸಾಂಗಾತಾ
ಂ ಮಿ। ಜೈರಾಜ್ ಗೌಡ, ಮಿಸೆಸ್ ನೀಲಾವತಿ. ತುಮಿ ಮ್ಹಜೆಂ ಮಾಂದುನ್
ಲಿಂ ಭಯ್ಣ್ ಆನಿ ಮಿವ್ಣೊ. ತಸೆಂಚ್ ಶ್ರೀಮತಿ ರೇವತಿ ಗೌಡ ಆನಿ ಶ್ರೀಮತಿ
ಮ್ಲಾ ಗೌಡ ಹಿಂಯಿ ಮ್ಹಜೆಂ ಮಾಂದುನ್ ಘೆತ್ಲೆಲಿಂ ಭಯ್ಣಿ. ಮ್ಹಜೊ
ಂವ್–ಮಾಂಯ್. ತಸೆಂ ಮೊಗಾಳ್ ವಿಗಾರ್ ಬಾಪ್ ಮಾರಿಯೊ, ತುಮ್ಕಾಂ
ಅಜ್ಯಾಪ್ ಖಂಡಿತ್ ಜಾತೆಲೆಂ ಕಿ ಶ್ರೀಮಾನ್ ಗಾಬ್ರಿಯೆಲ್ ರೋಚ್,
ನೋಹರ್ ರೋಚ್ ಆಜ್ ಡೆನಿಗೆರ್ ಹ್ಯಾ ಸಂಬಂಧಾಂತ್ ಕಸಿಂ ಪಾವ್ಲಿಂ ಮ್ಹಣ್. ಆನಿ
ಮ್ಚೆ ಮಧ್ಲ್ಯಾ ಸಂಪೊನ್ ಗೆಲ್ಲ್ಯಾ ಕಾಳಾಚೊ ವಿವರ್ ಸಗ್ಳೆಂ ಬೆಂಗ್ಳುರ್ ಶಹರ್
ಣಾ. ತರ್ ಹಿಂ ಆಜ್ ಏಕ್ ಕಸಿಂ?

“ಮಾನೆಸ್ತಾಂನೊ, ಹೆ ರೋಚ್ ಧನಿ ಆನಿ ಹೊ ಡೆನ್ ರೋಚ್ ಎಕಾಚ್

ತಳ್ಯಾಚೆಂ ಉದಾಕ್ ಜಾವ್ನಾಸ್ಲ್ಲೆಂ. ಜಸೆಂ ಉದ್ಕಾಕ್ ಮಾರ್ಲ್ಯಾರ್ ತೆಂ ಕಾತ್ರ್ಯಾನಾ ವಿಂಗಡ್ ಜಾಯ್ನಾ. ಕಿತ್ಯಾಕ್ ಉದಾಕ್ ತೆಂ ಏಕ್‌ಚ್. ಪುಣ್ ಹ್ಯಾ ಉದ್ಕಾಚ ಪರಿಚಯ್ ಮ್ಹಾಕಾ ಆಸ್ಲ್ಲಿ. ತರಿ ಹ್ಯಾ ರೋಚ್ ಧನಿಯಾಂಕ್ ತಿ ವಳಕ್ ನಾತ್ಲ್ಲಿ ಪರಿಣಾಮ್ ಹ್ಯಾಚ್ ಪರಿಸ್ಥಿತೆನ್ ಲಾಂಬ್ ಕಾಣಿ ರಚ್ಲಿ ಆನಿ ಆಮ್ಕಾಂ ವಳ್ಕಿ ಭಾಯ್ ಉರಯ್ಲ್ಲೆಂ. ಹೊ ಮನಿಸ್ ಜೆಂ ಸಗ್ಳೆಂ ಶಹರ್ ಹಾಕಾ ಮ್ಹಣೊನ್ ವಳ್ಕತಾ ರೋಚ್ ಧನಿ; ಗಾಬ್ರಿಯೆಲ್ ಆನಿ ಮನೋಹರ್ ಶ್ರೇಷ್ಟ ಉದ್ಯಮಿ. ಜೆ ಹ್ಯಾ ಮಾನೆಸ್ತ್ ಸ್ಟೀವನ್ ರೊಚಾಚೆ ರಗ್ತಾ ಸಂಬಂಧಿಕ್" ಸ್ಟೀವನ್ ರೊಚಾಕ್ ದಾಕವ್ನ್ ಮ್ಹಣಾಲೊ ಡೆನ್. "ಹೊ ಮ್ಹಜೊ ಬಾಪ್ ಆನಿ ಹಿ ತಾಚಿ ಪತಿಣ್ ಮ್ಹಜಿ ಆವಯ್ ಶ್ರೀಮತಿ ನೊಯೆಲಾ ರೋಚ್ ಆನಿ ಹೊ ಶ್ರೀಮಾನ್ ಗಾಬ್ರಿಯೆಲ್ ರೋಚ್. ಬಾಪಯ್ ಹ್ಯಾ ಸ್ಟೀವನ್ ರೊಚಾಚೊ ಆನಿ ಆಜೊ ಮ್ಹಜೊ—ಡೆನ್ ರೊಚಾಚೊ. ಆನಿ ಭಾವ್ ಹೊ ಮನೋಹರ್ ರೊಚಾಚೊ. ಹೊ ಮನೋಹರ್ ಮ್ಹಜೊ ಬಾಪ್ಲ್ಯೊ ಆನ ಆಮಿ ಏಕಾಚ್ ರಗ್ತಾ–ಮಾಸಾಂತ್ಲೆ ವಾಂಟೆ–ಫಾಂಟೆ.

"ಪುಣ್ ಹಿ ಕಥಾ ಹಾಂವ್ ಆನಿ ಮ್ಹಜಿ ಮಾತಾ ಆಧಿಂಚ್ ಜಾಣಾ ಆಸ್ಲ್ಲ್ಯಾಂವ್. ಫಾ! ಮಾರಿಯೊಕ್‌ಯಿ ಹೆಂ ಕಳಿತ್ ಆಸ್ಲ್ಲೆಂ. ಪುಣ್ ಏಕ್ ಮಿಸ್ತೆರ್ ಫುಟಾನ್ ಆಸ್ಲ್ಲೊ ಆನಿ ತೊ ಉಗ್ತೊ ಕರ್ಚೊ ಏಕ್ ವಾಯ್ದೊ ಆಸ್ಲ್ಲ್ಯಾನ್ ಆಮಿ ತ್ಯಾ ವಾಯ್ದ್ಯಾ ಪರ್ಯಾಂತ್ ರಾಕೊಂಕ್ ಆಸ್ಲ್ಲೆಂ. ಆನಿ ತೊ ವಾಯ್ದೊ ಪಾಟ್ಲ್ಯಾ ಥೊಡ್ಯಾಚ್ ದಿಸಾಂ ಆಧಿಂ ಸಂಪ್ಲೊ ಆನಿ ತುಟ್‌ಲ್ಲೆ ಗಾಂಚ್ ಪರತ್ ಫುಡ್ಸಾಲೆ, ಆನಿ ತೆ ಆಜ್ ಮಜ್ಬೂತ್ ಕರ್ಚೆ ಖಾತಿರ್ ಆಮಿ ಸಾಂಗಾತಾ ಮೆಳೊಂಕ್ ಖುಶಿ ವ್ಹಲಿ. ಆಯ್ಚೊ ತೊ ಭಾಗಿ ದೀಸ್ ಜಾವ್ನಾಸಾ ತುಟ್‌ಲ್ಲ್ಯಾ ಸಾಂಕ್ಳಿಕ್ ಪರತ್ ಫುಡ್ಸುಂಚೊ. ಸಂಪ್ಲೆಲ್ಯಾ ಥೊಡ್ಯಾ ವರ್ಸಾಂ ಹೆವ್ಕಿನ್ ಥಾವ್ನ್ ಆಮ್ಚೆ ಮಧೆಂ ಧಾರಾಳ್ ವಾರೆಂ–ವಾದಾಳಾಂ ಝೊಡ್–ಪಾವ್ಸ್ ಆನಿ ತುಫಾನಾಂ ಉಟ್ಲಿಂ ತಸೆಂ ಸಭಾರ್ ಫುಡಿತಾಂ ಫುಡೊನ್ ಗೆಲಿಂ. ಹ್ಯಾವಿಶಿಂ ಹಾಂವೆಂ ಹಾಂಗಾ ಉಲ್ಲೇಖ್ ಕರ್ಚಿ ಗರ್ಜ್ ನಾ. ಕಿತ್ಯಾಕ್ ಸರ್ವಾಂಕ್ ಆಮ್ಕಾಂ ತೆಂ ಕಳಿತ್ ಆಸಾ.

"ಪುಣ್ ಮುಖ್ಯ ಕಿತೆಂಗಿ ಮ್ಹಳ್ಯಾರ್ ಇತ್ಲೆ ಮಾರೆಕಾರ್ ವೈರಿ ಆಜ್ ಏಕ್ ಕಸೆ ಜಾಲೆ? ಹ್ಯಾ ಸವಾಲಾಕ್ ಜಾಯ್ತ್ಯಾ ಜಾಪಿ ಆಸಾತ್. ಪುಣ್ ಮಟ್ವ್ಯಾನ್ ಏಕ್‌ಚ್ ಕರುನ್ ಸಾಂಗ್ಚಿ ಜಾಲ್ಯಾರ್ ಏಕಾ ರಾಶಿಂತ್ಲಿಂ ಏಕಾ ಘರಾಂತ್ಲಿಂ ಆಯ್ದಾನಾಂ ರಾಶಿಂತ್ ಆದ್ಳೊನ್ ಪಡ್ಲಿಂ. ಪುಣ್ ರಾತ್ ಜಾಲಿ, ತ್ಯಾ ಅಂಧ್ಕಾರಾಂತ್ ತಿಂ ಆಪ್ಲ್ಯಾಚ್ ರಾಶಿಂತ್ ಎಕ್ವಟ್ಯಾಂತ್ ಅಸಾಧ್ಯ ಜಾಲೆಂ. ತ್ಯಾಖಾತಿರ್ ತಿಂ ಉಜ್ವಾಡಾ ಪರ್ಯಾಂತ್ ಕಾಳೊಕಾಂತ್‌ಚ್ ಉರ್ಲಿಂ. ಹ್ಯಾ ಅವ್ದರ್ ಅಂಧ್ಕಾರಾಂತ್ ಜಾಯ್ತಿಂ

ಘಡಿತಾಂ ಘಡ್ಲಿಂ. ಆನಿ ಮ್ಹಾಲಿಕಾಚ್ಯಾ ಸವ್ಲೊಣೆ ಆನಿ ವಳ್ಕಿ ಭಾಯ್ರ್ ಉರ್ಲಿಂ, ಕಾಳ್ ಉತರ್ಲೊ. ರಾತ್ ಮಾಜ್ವಾಲಿ ಆನಿ ಸಕಾಳ್ ಉದೆಲೆಂ.

“ನಿತಳ್ ಸುರ್ಯಾಚೆಂ ಪ್ರಕಾಶಿತ್ ಕಿರ್ಣಾಂ ಪೃಥ್ವಿರ್ ಫಾಂಕ್ತಾನಾ ಸರ್ವಾಂಕ್ ಆಪಾಪ್ಲೆಂ ನೀಜ್ ರೂಪ್ ದಿಸ್ಲೆಂ. ಆನಿ ಆಪ್ಲೆಂ ಪೆಲೆಂ ಕೋಣ್ ತೆಂ ಸವ್ಲೊಣೆಂತ್ ಆಯ್ಲೆಂ ಆನಿ ತೊಚ್ ತೊ ದೀಸ್ ಆಯ್ಲೊ. ರಾತಿ ಉಪ್ರಾಂತ್ಲ್ಯಾ ದಿಸಾ ಉಜ್ವಾಡಾಚೊ. ಹ್ಯಾ ಉಜ್ವಾಡಾಂತ್ ಆಮಿ ಆಪ್ಲ್ಯಾ ಸಗ್ಳ್ಯಾ ಕುಟ್ಮಾಕ್ ಆಪ್ಲೆಂ ಮ್ಹಣ್ ವಳ್ಕೊಂಕ್ ಸಕ್ಲ್ಯಾಂವ್. ಮ್ಹಣ್ತಚ್ ಹಾವೆಂ ತುಮ್ಕಾಂ ಸಂಪೊನ್ ಗೆಲ್ಲ್ಯಾ ಅಂಧ್ಕಾರಾಂತ್ಲಿ ಕಾಣಿ ಸಾಂಗಾಜಾಯ್ ಮ್ಹಳ್ಳಿ ಗರ್ಜ್ ದಿಸಾನಾ ಮ್ಹಣ್ ಮ್ಹಾಕಾ ಭಗ್ತಾ. ತ್ಯಾ ಪ್ರಕಾರ್ ಅಂಧ್ಕಾರಾಂತ್ಲೆಂ ದೃಶ್ಯ್ ಆಮಿ ಅಂಧ್ಕಾರಾಂತ್‌ಚ್ ಸೊಡ್ನ್ ನವ್ಯಾ ಜಿವಿತಾಚೆಂ ಸಿತಳ್ ಪಾನ್ ಆಮಿ ಆಜ್ ಹ್ಯಾ ಮೊಂತಿ ಸಾಯ್ಬಿಣೆಚ್ಯಾ ಫೆಸ್ತಾ ದೀಸ್ ಪರ್ತುನ್ ನವಿ ಜಿಣಿ ಆರಂಭ್ ಕರುಂಕ್ ಬುನ್ಯಾದ್ ಘಾಲ್ತಾಂವ್. ಹ್ಯಾ ಸಂತೊಸಾಂತ್ ಹಾಂವ್ ಏಕ್ ವಿಷಯ್ ಸಾಂಗೊಂಕ್ ಖುಶಿ ವ್ಹರ್ತಾಂ. ಮ್ಹಜ್ಯಾ ಆಜ್ಯಾನ್ ಜೊ ಹ್ಯಾ ಜಮಾತೆಂತ್ ಸರ್ವಾಂ ಪ್ರಾಸ್ ವ್ಹಾಲ್ಫಡೊ ಮನಿಸ್—ಶ್ರೀಮಾನ್ ಗಾಬ್ರಿಯೆಲ್ ರೋಚ್. ಹಾಚ್ಯಾ ಆನಿ ಮ್ಹಜ್ಯಾ ಆವಯ್ ಮಧ್ಲ್ಯಾ ಎಕಾ ಜಿದ್ದಿಚೊ ಪರಿಣಾಮ್ ಜಾವ್ನ್ ಸಭಾರ್ ವರ್ಸಾಂ ನಂತರ್ ಮ್ಹಜ್ಯಾ ಆವಯ್ನ್ ಶ್ರೀಮತಿ ನೊಯೆಲಾ ರೊಚಾನ್ ಆಪ್ಲ್ಯಾ ಮಾಂವಾಚೆರ್ ಜಯ್ತ್ ಜೊಡ್ಲೆಂ. ತ್ಯಾಲಗ್ತಿ ಶ್ರೀ ಗಾಬ್ರಿಯೆಲ್ ರೊಚಾಚಿ ಅಪಾರ್ ಸಂಪತ್ತ್ ಮ್ಹಜ್ಯಾ ತಾಬೆಕ್ ಹಾವೆಂ ಘೆತ್ಲಿ. ಸಭಾರಾಂಕ್ ಖಂಡಿತ್ ಭಗ್ಲಾಂ ಆಸ್ತಲೆಂ. ಡೆನ್ ರೊಚಾನ್ ಗಾಬ್ರಿಯೆಲ್ ರೊಚಾಚಿ ಆಸ್ತ್ ತಾಂಚ್ಯಾ ಗ್ಯೆರ್ ಹಾಜ್ರಿವಳಿಂ ಸಂದರ್ಭ್ ಆಪ್ಣಾವ್ನ್ ಫುಂಕ್ತ್ಯಾ ಸವಾಯ್ ಭಿತರ್ ಘಾಲ್ನ್ ರೋಚ್ ಧನಿಯಾಂಕ್ ಕಂಗಾಲ್ ಕರ್ನ್ ಉಡಯ್ಲೆಂ ಮ್ಹಣ್. ಎಕಾ ವಾಟೆನ್ ಚಿಂತ್ಲೆಲ್ಯಾಂಚೆಂ ಚಿಂತ್ನಾಂ ಖರಿಂ ಜಾಲ್ಯಾರಿ ತಸಲೊ ಉದ್ದೇಶ್ ಮ್ಹಜೆ ಥಂಯ್ ಬಿಲ್ಕುಲ್ ನಾತ್‌ಲ್ಲೊ. ಪುಣ್ ತಾಚೆಂ ಕಾರಣ್‌ಂಚ್ ವೆಗ್ಳೆಂ ಆಸ್‌ಲ್ಲೆಂ ಆನಿ ವಾಜ್ಬ ಜಾವ್ನಾಸ್‌ಲ್ಲೆಂ. ಆನಿ ತ್ಯಾ ಪ್ರಕಾರ್ ಹರ್ ಕಾಮ್ ಹಾವೆಂ ನ್ಯಾಯ್–ನಿತಿಚ್ಯಾ ವಾಟೆನ್‌ಂಚ್ ಕೆಲೆಂ ಆನಿ ಉದ್ದೇಶ್ ಜೊಡ್ಲೊ. ರೂಕ್ ಲಾಯಿಲ್ಲ್ಯಾ ವ್ಯಕ್ತಿನ್‌ಂಚ್ ತ್ಯಾ ರುಕಾಚೆಂ ಫಳ್ ಖಾಂವ್ಚ್ಯಾಂತ್ ಸ್ವಾಭಾವಿಕ್‌ಪಣ್ ಆಸಾ ಮ್ಹಳ್ಳೆಂ ಹಾವೆಂ ರುಜು ಕೆಲೆಂ. ಹಾಂತುಂ ಹಾಂವ್ ಜಯ್ತವಂತ್ ಜಾಲೊಂ. ಹ್ಯಾ ದೆಕುನ್ ಹಾಂವ್ ಆಜ್ ಅಧಿಕ್ ಸಂತೊಸ್ ಪಾವ್ತಾಂ ಕಿ ಮ್ಹಜೊ ಆಜೊ ಶ್ರೀ ಗಾಬ್ರಿಯೆಲ್ ರೋಚ್ ಆನಿ ಬಾಪ್ಲ್ಯಾ ಶ್ರೀ ಮನೋಹರ್ ರೋಚ್ ಆಪ್ಲ್ಯಾ ಕರ್ನ್ಯಾಂ ಥಂಯ್ ಪಶ್ಚಾತ್ತಾಪ್ ಪಾವೊನ್. ಬರ್ಯಾ ಮಜ್ಬೂತ್ ಸಂಬಂಧಾಕ್ ಎಕ್ವಟೊಂಕ್ ಖುಶಿ ವ್ಹರ್ತಾತ್ ಮ್ಹಳ್ಳೆಂ ಮ್ಹಾಕಾ ಖಚಿತ್ ಜಾಲ್ಲ್ಯಾನ್

ಹಾಂವ್ ತಾಚೆಂ ಸಂಪೂರ್ಣ್ ಸಂಪತ್ತ್ ಜೆಂ ಮ್ಹಜ್ಯಾ ತಾಬೆಕ್ ಹಾವೆಂ ಘೆತ್‌ಲ್ಲೆಂ ಮನೋಹರ್ ಪ್ರೆಸ್ಸ್, ಮನೋಹರ್ ಲೊಜಿಂಗ್ಸ್, ರೋಚ್ ಎಸ್ಟೇಟ್ ಸಗ್ಳೆಂ ಹಾಂವ್ ತಾಂಕಾಂಚ್ ಪಾಟಿ ದೀಂವ್ಕ್ ಸಂತೊಸ್ ಪಾವ್ತಾಂ ಆನಿ ತಾಂಚೆ ಥಾವ್ನ್ ಮ್ಹಾಕಾ ಯೆಚೆಂ ಆಸ್ಚೊ ಐವಜ್ ಕಿತೆಂಚ್ ಅಪೇಕ್ಷಿನಾ. ತಾಣೆ ಪಯ್ಲ್ಯಾಂಚ್ಯಾ ಬರಿಚ್ ಆಪ್ಲಿಂ ಉದ್ಯಮಾಂ ಚಲವ್ನ್ ಮ್ಹಜೆಸಂಗಿಂ ಬರೊ ಸಂಪರ್ಕ್ ದವರ್ನ್ ಘೆವ್ನ್ ಬೆಂಗ್ಳುರಾಂತ್ಲೆ ಮ್ಹಜ್ಯಾಕಿ ವ್ಹಡ್ ಉದ್ಯಮಿ ಜಾಂವ್ಚೆ ಖಾತಿರ್ ಮ್ಹಜೊಯಿ ಪಾಟಿಂಬೊ ಹಾಂವ್ ದಿತೊಲೊಂ."

ಇತ್ಲೆಂ ಡೆನಿನ್ ಮ್ಹಳ್ಳೆಂಚ್ ಸರ್ವಾಂನಿ ತಾಳಿಯೊ ಪೆಟ್ಲ್ಯೊ. "ವಿವಾ ಡೆನ್ ರೋಚ್, ವಿವಾ, ನಿಜಾಯ್ಕಿ ಶ್ರೇಷ್ಟ್ ವ್ಯಕ್ತಿ ತುಂ" ಮ್ಹಣಾಲೊ ವಿಗಾರ್. ಪುಣ್ ಗಾಬ್ರಿಯೆಲ್ ರೊಚಾಚ್ಯಾ ದೊಳ್ಯಾಂತ್ಲ್ಯಾನ್ ದುಃಖಾಂಚ್ ವ್ಹಾಳ್ತಾಲಿಂ. ಆಪ್ಲೆ ದೊನ್‌ಯಿ ಹಾತ್ ಮುಖಮುಳಾರ್ ದವರ್ನ್ ತೊ ರಡ್ತಾಲೊ.

"ಆನಿಕಿ ಕಿತ್ಯಾಕ್ ರಡ್ತಾಯ್ ತುಂ? ತುಜೊ ನಾತು ಕಿತೆಂ ಮ್ಹಣ್ತಾ ಪಳೆ" ಮ್ಹಣಾಲೊ ವಿಗಾರ್ ಗಾಬ್ರಿಯೆಲ್ ರೊಚಾಚ್ಯಾ ಲಾಗಿಂ ಯೇವ್ನ್.

ಹಳೂ ಉಟ್ಲೊ ಗಾಬ್ರಿಯೆಲ್ ರೋಚ್ ಅಪ್ಲೆ ದೊಳೆ ಪುಸಿತ್ತ್. "ಹಾವೆಂ ಸಗ್ಳೆಂ ಆಯ್ಕ್ಯಾಲೆಂ ವಿಗಾರ್ ಬಾಪಾಂನೊ, ಆನಿ ಹಾಂಗಾ ಜಮ್ಲ್ಯಾ ಮೊಗಾಚ್ಯಾಂನೊ, ಸಾವ್ಕಾರ್ ಶ್ರೀಮಾನ್ ಡೆನ್ ರೋಚ್ ಮ್ಹಜೊಚ್ ನಾತು. ಮ್ಹಜ್ಯಾಚ್ ಪುತಾಚೊ ಪುತ್ ಮ್ಹಣ್ ವಳ್ಕೊಂಕ್ ಸಭಾರ್ ವರ್ಸಾಂ ಮ್ಹಾಕಾ ಲಾಗ್ಲಿಂ. ಮ್ಹಜ್ಯಾ ಜಿಣೆಯೆಂತ್ ಗ್ರೇಸ್ತ್‌ಕಾಯೆಚ್ಯಾ ಆಬ್ಲೆಸಾನ್ ಮ್ಹಜ್ಯಾ ದೊಳ್ಯಾಂಕ್ ಮಾಂಡ್ಲ್ಯಾ ಖೊವ್ಳ್ಯಾಂನಿಮಿತ್ತಂ ಮ್ಹಾಕಾ ನಿತಳ್ ಸುರ್ಯಾಚಿಂ ಕಿರ್ಣಾಂ ಖಂಡಿತ್ ಜಾವ್ನ್ ದಿಸ್ಲಿಂ ನಾಂತ್. ಆನಿ ಹಾಂವ್ ಅಂಧ್ಯಾರಾಂತ್‌ಚ್ ಜಿಯೆವ್ನ್ ಆಯ್ಲ್ಯಾಂ. ಹ್ಯಾ ಅವ್ಧೆಂತ್ ಜಾಯ್ತಿಂ ದೃಶ್ಯಾಂ ಆಮ್ಚ್ಯಾ ಜಿವಿತಾಂತ್ ಉದೆಲಿಂ–ಮಾಜ್ವ್ಲಿಂ. ತಸೆಂ ಹರ್ಯಕಾ ಮನ್ಶ್ಯಾಚ್ಯಾ ಜಿಣೆಯೆಂತ್ ಏಕ್ ಕಾಣಿ ಆಸ್ತಾ ಆನಿ ಮ್ಹಜ್ಯಾಯಿ ಜಿಣೆಯೆಂತ್ ಏಕ್ ಕಾಣಿ ಆಸ್‌ಲ್ಲಿ. ಹಾಂತುಂ ಹಾವೆಂ ಪಾಪ್ ಆಧಾರ್ಲ್ಲೆಂ ಆನಿ ಫಳ್‌ಯಿ ಹಾವೆಂ ಸ್ವಾಭಾವಿಕ್ಪಣಿ ಖೆಲೊ.

"ಡೆನ್ ರೋಚ್ ಖರೊಚ್ ಏಕ್ ಬರೊ ವ್ಯಕ್ತಿ ಮ್ಹಳ್ಳೆಂ ಸಂಸಾರ್ ಮಾಂದುನ್ ಆಸ್ತಾನಾಂಯಿ ಹಾಂವ್ ಮಾಂದುಂಕ್ ಸಕ್ಲೊಂನಾ. ಪರಿಣಾಮ್ ಮ್ಹಜ್ಯಾಚ್ ವಾಂಟ್ಯಾಕ್ ತೀಕ್ ಜಾಲೊ. ಮ್ಹಜಿ ಸಂಪತ್ತ್ ಕಿತೆಂ ಮ್ಹಜಿ ಆಸ್ತ್-ಬದಿರ್-ಉದ್ಯಮ್ ಆಸ್‌ಲ್ಲೆಂ ತೆಂ ಡೆನ್ ರೊಚಾನ್ ಅನೀತೆನ್ ಆಪ್ಣಾಯಿಲ್ಲೆಂ ನಹಿಂ, ಬಗಾರ್ ಹಕ್ಕಾನ್ ಘೆತ್‌ಲ್ಲೆಂ ಜಾವ್ನಾಸಾ. ತಾಚೆರ್ ತಾಕಾ ಮಾತ್ರ್ ಹಕ್ಕ್ ಶಿವಾಯ್ ಹೆರಾಂಕ್ ನಾ. ಕಿತ್ಯಾಕ್ ಮ್ಹಜ್ಯಾ ಸಂತತಿಕ್ ಮುಖಾರ್ ವ್ಹರ್ಚೊ ಹಕ್ಕ್‌ದಾರ್ ಫಕತ್ ಡೆನಿ ಮಾತ್ರ್. ದೆಕುನ್ ಹಾಂವ್ ತಾಚ್ಯಾ ಭಾಸಾವ್ಣೆಕ್ ಜಿ ತಾಣೆ ಮ್ಹಜೆಂ ಸಂಪತ್ತ್ ಪಾಟಿ ಒಪ್ಸಿತಾಂ ಮ್ಹಳ್ಳಿ

ಭಾಸ್ ದಿಲಿ ಆನಿ ತಿ ಭಾಸ್ ತಾಣೆ ಖಂಡಿತ್ ಪಾಳ್ಳಿ ಆನಿ ಮ್ಹಜಿ ಸಂಪೂರ್ಣ್ ಸಂಪತ್ತ್ ಮ್ಹಾಕಾ ಪಾಟಿ ಮೆಳ್ಳೆಲೆಬರಿಚ್ ಜಾಲೆಂ.

“ಪುಣ್ ಜೆಂ ಕಿತೆಂ ಮ್ಹಜೆಂ ತೆಂ ಮಾತ್ರ್ ಮ್ಹಾಕಾ ಜಾಯ್ ಆನಿ ಉರ್ಲ್ಲಾಂ ಜೆಂ ಖಂಯ್ಚೆಂ ನಹಿಂ ತೆಂ ಡೆನಿಚ್ಯಾ ಹಕ್ಕಾಚೆಂ ಜಾಲಾಂ. ಹ್ಯಾನಿಮಿತ್ತಿಂ ಹಾಂವ್ ಮ್ಹಜೆಂ ಸಂಪತ್ತ್ ಜೆಂ ಮ್ಹಜ್ಯಾ ನಾತ್ವಾನ್ ಮ್ಹಾಕಾಚ್ ಪಾಟಿ ಒಪ್ಸುಂಕ್ ಭಾಸ್ ದಿಲ್ಲೆಂ ತೆಂ ತಾಕಾಚ್ ಹಾಂವ್ ಪಾಟಿ ಸೊಡ್ತಾಂ. ಕಿತ್ಯಾಕ್ ತೆಂ ತಾಚ್ಯಾ ಹಕ್ಕಾಚೆಂ. ಬಾಪಾಯ್ಚಿ–ಆಜ್ಯಾಚಿ ಆಸ್ತ್ ಪುತಾ ಥಾವ್ನ್ ನಾತ್ವಾಕ್ಚ್ ಆನಿ ಪೊಣ್ತುರಾಂಕ್ ಮುಖಾರುನ್ ವಂಶಪಾರಂಪರ್ಯ್ ಜಾವ್ನ್ ವೆಚಿ. ತಸೆಂ ಮ್ಹಜ್ಯಾ ಜಿವಿತಾಂತ್ ಬೊವ್ ಥೊಡೆ ದೀಸ್ ಉರ್ಲ್ಯಾತ್,

“ಮ್ಹಾಕಾ ಆಸ್ಚೆ ದೊಗ್ಚ್ ಪುತ್—ಮನು ಆನಿ ಸ್ಟೀವನ್. ಮ್ಹಜೆ ನಂತರ್ ಮ್ಹಜೆಂ ಸಂಪತ್ತ್ ತಾಂಕಾಂಚ್. ಪುಣ್ ತಾಂಚೆ ನಂತರ್ ಕೊಣಾಕ್? ಹ್ಯಾ ಸವಾಲಾಕ್ ಮ್ಹಜ್ಯಾ ಸ್ಟೀವನಾಲಾಗಿಂ ಜಾಪ್ ಆಸಾ. ಪುಣ್ ಮನುಲಾಗಿಂ ನಾ. ತ್ಯಾಖಾತಿರ್ ರೋಚ್ ಎಪಾರ್ಟ್ಮೆಂಟ್ ಜೆಂ ಮನುಕ್ ಹಾವೆಂ ಒಪ್ಸಿಲಾಂ. ಉರ್ಲ್ಲ್ಯಾ ಸಂಪತ್ತಿಕ್ ಸ್ಟೀವನಾಚಿ ಸಂತತ್ ಆಸಾ. ತಾಚೊ ಪುತ್ ಡೆನಿ ಆನಿ ಡೆನಿಚಿಂ ಭುರ್ಗಿಂ ಆಸಾತ್ ಆನಿ ಹಿಂಚ್ ಹ್ಯಾ ಸಂಪತ್ತಿಚಿಂ ಹಕ್ಕ್ದಾರಾಂ ಶಿವಾಯ್ ಹಾಂವ್ ನಹಿಂ. ಮ್ಹಜೆಂ ಮ್ಹಳ್ಳೆಂ ಕಾಂಯ್ ಉರಂವ್ಕ್ ಹಾವೆಂ ಖುಶಿ ವ್ಹೆಲಿನಾ. ಡೆನಿನ್ ಮ್ಹಾಕಾ ಮ್ಹಜಿ ಸಂಪತ್ತ್ ಪಾಟಿ ದಿಲ್ಲಿ ತಿ ತಾಕಾಚ್ ಹಾಂವ್ ಪಾಟಿ ಒಪ್ಸಿತಾನಾ ಮ್ಹಜ್ಯಾ ತರ್ಫೆಚಿ ಲ್ಹಾನ್ಶಿ ನಿಮಾಣಿ ಕಾಣಿಕ್ ಜಾವ್ನ್ ಮ್ಹಜ್ಯಾ ಸುನೆಕ್ ಹಾಂವ್ ಹೆಂ ದಿತಾಂ” ಮ್ಹಣೊನ್ ಗಾಬ್ರಿಯೆಲ್ ರೊಚಾನ್ ಏಕ್ ದಾಟ್ ಕವರ್ ಕಾಡ್ನ್ ನೊಯೆಲಾಕ್ ದೀವ್ನ್ ಮ್ಹಳೆಂ: ಮ್ಹಜ್ಯಾ ಸುನ್ ನೊಯೆಲಾ ಸ್ವೀಕಾರ್ ಕರ್ ಹೆಂ.”

“ಹೆಂ ಕಿತೆಂ ಡ್ಯಾಡಿ?” ವಿಚಾರ್ಲೆಂ ಸುನೆನ್ ಮಾಂವಾಲಾಗಿಂ. ಮಾಂವ್ ಮೌನ್ ಆಸ್ಲ್ಲೊ. ತೆಂ ಕವರ್ ಉಗಡ್ಲೆಂ. “ಹೆಂ ದಸ್ತಾವೆಜ್” ಮ್ಹಣಾಲಿ ನೊಯೆಲಾ.

“ವ್ಹಯ್ ದಸ್ತಾವೆಜ್. ಬೋಳಾರಾಂತ್ಲೊ ಮ್ಹಜೊ ಘರ್ ಜಾಗೊ ಹಾವೆಂ ವಿಕ್ಲೊ ಆನಿ ಮಂಗ್ಳುರಾಂತ್ 6 ಎಕ್ರೆ ಜಾಗೊ ಘೆವ್ನ್ 3 ಮಾಳಿಯಾಂಚೆಂ ಏಕ್ ನಾಜೂಕ್ ಬಾಂಧಾಪ್ ಬಾಂಧುಂವ್ಕ್ ಹಾವೆಂ ಕೊಂಟ್ರೆಕ್ಟ್ ದಿಲಾಂ. 50 ಲಾಖಾಂಚಿ ಸಂಪತ್ತ್ ಹಿ ಆನಿ ಹೆಂ ಜಾವ್ನಾಸಾ ತ್ಯಾ ಬಾಂಧ್ವಾಚೆಂ ಬ್ಲೂ ಪ್ರಿಂಟ್ (ನಕ್ಷಾ). ಹೆಂ ವಿಶಾಲ್ ಆಶ್ರಮ್ ಜಾವ್ನ್ ಹಾವೆಂ ಬಾಂಧಯ್ಲ್ಲಾಂ. ಹಾಂತುಂ ಆಂಕ್ವಾರ್ಪಣಾರ್ ಚುಕೊನ್ ಪಡ್ಲ್ಲ್ಯಾ ಚಲಿಯಾಂಕ್ ಬಚಾವೆಚೆಂ ಆಶ್ರಮ್. ಪಯ್ಲ್ಯಾ ಮಾಳಿಯೆರ್ ಅಸಲ್ಯಾ ಆವಯಾಂಕ್ ಜನ್ಮಾಲ್ಲ್ಯಾ ಅನಾಥ್ ಭುಗ್ರ್ಯಾಂಕ್ ಸಾಂಭಾಳ್ಚೊ ಆಸ್ರೊ ಆನಿ

ದುಸ್ರಿ ಮಾಳಯ್ ಹ್ಯಾ ಭುರ್ಗ್ಯಾಂಕ್ ಶಿಕ್ಷಣ್ ದಿಂವ್ಚೆಂ ಇಸ್ಕೊಲ್. ಆನಿ ಹಾಕಾ ಹಾವೆಂ ನಾಂವ್ ದವರ್ಲಾಂ 'ನೊಯೆಲಾ ಶಾಂತಿ ಅಶ್ರಮ್' ಆನಿ ಹೆಂ ತುಜ್ಯಾ ನಾಂವಾರ್ ಹಾವೆಂ ಕೆಲಾಂ. ಹಾಚಿ ಮ್ಹಾಲ್ಕಿಣ್ ತುಂ. ಹೆಂ ಮ್ಹಜ್ಯಾ ಜಿಣಿಯೆಂತ್ಲ್ಯಾ, ಮ್ಹಜ್ಯಾ ಪಾತ್ಕಾಂಚ್ಯಾ ಪರಿಹಾರಾಚಿ ಏಕ್ ನಿಧಿ ಜಾವ್ನಾಸಾ. ಹೆಂ ಮುಖಾರುನ್ ಚಲಂವ್ಚೆಂ ಕಾಮ್ ತುಮ್ಚೆಂ. ಕಿತ್ಯಾಕ್ ಹಾಂವ್ ತ್ಯಾ ಸ್ಥಿತೆರ್ ಆಜ್ ಥಾವ್ನ್ ನಾ. ದೆಕುನ್ ಹಾಂವ್ ಮ್ಹಜೇ ಮ್ಹಳ್ಳೆಂ ಸಗ್ಳೆಂ ತುಮ್ಕಾಂಚ್ ಒಪ್ಸಿತಾಂ ಖುಶೆನ್, ಸಂತೊಸಾನ್, ಸಮಾಧಾನೆನ್, ದಾಧೊಸ್ಕಾಯೆನ್, ಅಭಿಮಾನಾನ್, ವ್ಹಡಾ ಮೊಗಾನ್ ಆನಿ ಅಧಿಕ್ ಗೌರವಾನ್" ಮ್ಹಣೊನ್ ಗಾಬ್ರಿಯೆಲ್ ರೊಚಾನ್ ಆಪ್ಲ್ಯಾ ಮುಖಮಳಾರ್ ಸಂತೊಸಾಚೊ ಹಾಸೊ ಹಾಡ್ಲೊ. ಜೆವ್ಣಾಕ್ ಬಸ್‌ಲ್ಲ್ಯಾ ಸರ್ವಾಂಕ್ ಅಜ್ಯಾಪ್ ಜಾಲೆಂ.

"ಎದೊ ವ್ಹಡ್ ಸಾವ್ಕಾರ್ ತುಂ. ಆಜ್ ಆಸ್‌ಲ್ಲೆಂ ಸಗ್ಳೆಂ ಪರಾಧಿನ್ ಕರ್ನ್ ಗರೀಬ್ ಜಾಲೊಯ್ ಮಿ। ರೋಚ್?" ವಿಚಾರ್ಲೆಂ ಫಾ। ಮಾರಿಯೊನ್.

"ಬಾಪಾನೊ" ಮ್ಹಣಾಲೊ ಗಾಬ್ರಿಯೆಲ್ ರೋಚ್. "ಗರೀಬ್‌ಕಾಯ್ ಕಿತೆಂ ಮ್ಹಳ್ಳೆಂ ಆಜ್ ಮ್ಹಾಕಾ ಕಳ್ಳೆಂ. ಎಕಾ ತೆಂಪಾರ್ ಗರೀಬ್‌ಕಾಯೆಕ್ ಕಾಂಟಾಳೊನ್ ದುಬ್ಳ್ಯಾಂಕ್ ಧಿಕ್ಕಾರಿಲ್ಲೊ ವ್ಯಕ್ತಿ ಹಂವ್. ಆನಿ ತ್ಯಾಚ್ ಗರೀಬ್ ವ್ಯಕ್ತಿನ್ ಆಜ್ ಮ್ಹಾಕಾ ಗರೀಬ್‌ಕಾಯೆಚಿ ಖರಿ ಪರಿಚಯ್ ಆನಿ ಫಲಿತಾಂಶ್ ದಾಕಯ್ಲೊ. ಆಜ್ ಹಾವೆಂ ಮ್ಹಜ್ಯಾ ದೊಳ್ಯಾಂನಿ ಗರೀಬ್‌ಕಾಯೆಂತ್ಲೆ ಆವೊಲಿನ್ ಅವಸ್ವರ್ ದೆಖ್ಲೆ, ಲಾಖೊಂ-ಕರೊಡಾಂನಿ ಸಯ್ತ್ ಖರೀದ್ ಕರುಂಕ್ ಅಸಾಧ್ಯ್ ತಸಲೆ. ಭಾಗಿ ತಿಂ ಗರೀಬಾಂ ತಾಂಚೆಂ ಜಾವ್ನಾಸಾ ರಾಜ್ ಸರ್ಗಿಂಚೆಂ. ಹ್ಯಾಚ್‌ಖಾತಿರ್ ಆಜ್ ಥಾವ್ನ್ ಹಾಂವ್ ಗರೀಬ್ ಪಣಾಚೊ ಪಾಟ್ಲಾವ್ ಕರ್ತಾಂ. ಗರೀಬಾಂಚೊ ಮೋಗ್ ಕರ್ತಾಂ ಆನಿ ಗರೀಬ್ ಜಾವ್ನಂಚ್ ಜಿಯೆಂವ್ಕ್ ಖುಶಿ ವ್ಹರ್ತಾಂ."

"ಮಾನೆಸ್ತಾ" ಮ್ಹಣಾಲೊ ವಿಗಾರ್ ಮಾರಿಯೊ ಬಾಪ್. "ಹಾಂವ್ ಆಜ್ ಸರ್ದಾಂ ಪ್ರಾಸ್ ಚಡ್ ತುಕಾ ಮಾನ್ ದಿತಾಂ, ಸಂಸಾರಾಂತ್ ಮನಿಸ್ ಪಾಪ್ ಕರ್ತಾ ಆನಿ ಶಿರಾಪ್ ಘೆತಾ. ಆನಿ ಮರ್ಜೆನ್ ಜಿಯೆತಾ. ಪುಣ್ ಮನಿಸ್ ಪಾಪ್ ಕರ್ತಾ ಆನಿ ಪಶ್ಚಾತ್ತಾಪ್ ಪಾವ್ತಾ ತೊ ಖರೊಚ್ ಗ್ರೇಸ್ತ್ ಜಾವ್ನಾಸ್ತಾ. ತುಂ ಆಜ್ ಗರೀಬ್ ಖಂಡಿತ್ ನಹಿಂ. ಧನಾನ್ ಜಾವ್ಯೆತ್. ಪುಣ್ ತುಂ ನೀಜ್ ಶ್ರೀಮಂತ್ ಜಾವ್ನಾಸಾಯ್. ತುಂ ಎದೊಳ್ ಇತ್ಲೊ ಕಾಳ್ ಖರೊಚ್ ಗರೀಬ್ ಜಾವ್ನ್ ಆಸ್‌ಲ್ಲೊಯ್. ಬರ್ಯಾ ಗುಣಾ-ಶೆಗುಣಾಂಚಿ ವಿರಳಾಯ್ ಮಾನವಿಯ್‌ಪಣ್ ಹೊಗ್ಡಾವ್ನ್ ಆಬ್ಲೆಸ್, ಸ್ವಾರ್ಥ್, ರಾಗ್, ಮೊಸೊರ್, ಕ್ರೋಧ್, ಘಾತ್ಕಿಪಣ್ ಅಸಲ್ಯಾ ವಿಷಯಾಂನಿ ತುಂ ಗ್ರೇಸ್ತ್ ಜಾವ್ನಾಸೊನ್ ಖರೊಚ್ ತುಂ ಬರ್ಯಾ ಗುಣಾಂಚೊ ಗರೀಬ್ ಜಾವ್ನ್ ಆಸ್‌ಲ್ಲೊಯ್."

ಪಾಪ್ ಆನಿ ಶಾಪ್
ವಿಕ್ಟರ್ ರೊಡ್ರಿಗಸ್

“ಮಿ। ರೋಚ್, ಆಜ್ ಥಾವ್ನ್ ತುಂ ಖರೊಚ್ ಏಕ್ ಗ್ರೇಸ್ತ್” ಫಾ। ನೊರಿಯೊನ್ ಮುಖಾರುನ್ ಸಾಂಗ್ಲೆಂ. “ಜಿ ಗ್ರೇಸ್ತ್‌ಕಾಯ್ ತುಜೆ ಥಂಯ್ ಆಜ್ ಜನ್ಮ್ ಫೆಂವ್ಕ್ ಸಕ್ಲಿ ತಿ ತುಕಾ ಶಾಸ್ವಿತ್ ಸರ್ಗಿಂಚ್ಯಾ ರಾಜಾಚೊ ಹಕ್ಕ್‌ದಾರ್ ಕರುಂಕ್ ಸಕ್ಚೆ ತಸಲಿ ಜಾವ್ನಾಸಾ ಆನಿ ಹಿ ಸಂಸಾರಿ ಜಿಣಿಯೆಚಿ ಗ್ರೇಸ್ತ್‌ಕಾಯ್ ನಹಿಂ, ಬಗಾರ್ ಸಾಸ್ಣಾಚ್ಯಾ ಜಿಣಿಯೆಚಿ ಜಾವ್ನಾಸಾ. ಹಿ ಗ್ರೇಸ್ತ್‌ಕಾಯ್ ತುಜೆ ಥಾವ್ನ್ ಕೊಣ್‌ಂಚ್ ಅಪಹರ್ಸುಂಕ್ ಸಕಾನಾ. ದೆವಾಚೆಂ ಬೆಸಾಂವ್ ತುಕಾ” ಮ್ಹಣಾಲೊ ವಿಗಾರ್ ಗಾಬ್ರಿಯೆಲ್ ರೊಚಾಕ್ ಉಲ್ಲಾಸ್ ಪಾಟಯ್ಲ್.

“ಹಾಂವ್ ಅಧಿಕ್ ಸಂತೊಸ್ ಪಾವ್ಲೊಂ ವಿಗಾರ್ ಬಾಪಾಚ್ಯಾ ಉತ್ರಾಂನಿ, ತಸೆಂಚ್ ಮ್ಹಜ್ಯಾ ಆಜೊ ಶ್ರೀಮಾನ್ ಗಾಬ್ರಿಯೆಲ್ ರೊಚಾಚ್ಯಾ ಭಾಸಾವ್ಣೆನ್. ಆಜ್ ಥಾವ್ನ್ ಮ್ಹಜೊ ಆಜೊ ಕುಡಿ-ಆತ್ಮ್ಯಾಚ್ಯಾ ದೊನ್‌ಯಿ ಸಂಗ್ತಿಂನಿ ಗ್ರೇಸ್ತ್‌ಚ್ ಜಾವ್ನ್ ಉರ್ತೊಲೊ. ಸಾವ್ಕಾರ್ ತೊ ಸಾವ್ಕಾರ್‌ಚ್ ಜಾವ್ನ್ ಆಸ್ತೊಲೊ. ಬರೊ ಜಾಲ್ಲೊ ತೊ ಬರೊ ಜಾವ್ನ್‌ಂಚ್ ಉರ್ತೊಲೊ ಆನಿ ಆಪ್ಲ್ಯಾ ನಾತ್ವಾ ಡೆನ್ ರೊಜಾಚ್ಯಾ ಆಶ್ರಯಾಖಾಲ್ ತಾಚಿ ಆನಿ ತಾಚ್ಯಾ ಪತಿಣ್, ಮ್ಹಜ್ಯಾ ಆಜಿಯೆಸಂಗಿಂ ಆಪ್ಲ್ಯಾ ಹಕ್ಕಾಖಾಲ್ ಜಿಯೆತೊಲೊ. ತಾಂಕಾಂ ಹಾಂವ್ ಎಕ್ಸುರೆಂ ಸೊಡಿಸೊನಾ. ಕಿತ್ಯಾಕ್ ತಿಂ ಮ್ಹಜ್ಯಾಚ್ ಬಾಪಾಯ್ಚಿಂ ಆವಯ್-ಬಾಪ್ ಜಾವ್ನಾಸಾತ್.

“ಆಜ್ ಥಾವ್ನ್ ಹಾಂವ್ ಚಲೊನ್ ಆಯಿಲ್ಲ್ಯಾ ಪಾಟ್ಲ್ಯಾ ವಾಟೆಕ್ ಗುಂವ್ಲೊನ್ ಪಳೆಂವ್ಚೊಂನಾ. ಸಂಪೊನ್ ಗೆಲ್ಲ್ಯಾ ರಾತಿಂನಿ ಘಡೊನ್ ಗೆಲ್ಲ್ಯಾ ಘಡಿತಾಂಕ್ ತ್ಯಾಗ್ ಕರ್ನ್ ಮುಖ್ಲ್ಯಾ ಪ್ರಕಾಶಿಕ್ ಜಿಣಿಯೆಕ್ ಆಜ್ ಥಾವ್ನ್ ನವೆಂ ಜೀವ್ನ್ ನವೆಂ ಮೇಟ್ ಕಾಡ್ಯಾಂ” ಮ್ಹಣಾಲೊ ಡೆನ್ ರೋಚ್.

ಸರ್ವಾಂನಿ ಮೊಂತಿ ಸಾಯ್ಬಿಣಿಚೆಂ ನವೆಂ ಸೆಂವ್ಲೆಂ. ಸರ್ವಾಂ ಸಾಂಗಾತಾ ಬಸೊನ್ ಸಂತೊಸಾನ್ ಜೆವ್ಲಿಂ. ಆಜ್ ರಾಗ್, ಹಗೆಂ. ಫಾರಿಕ್ಪಣ್, ದುಸ್ಮಾನ್ಕಾಯ್ ಮ್ಹಳ್ಯಾ ತಸಲ್ಯಾ ಅವ್ಗುಣಾಂಚೆಂ ನಾಸ್ ಜಾವ್ನ್ ಥಂಯ್ಸರ್ ಮೋಗ್,

ಸೊಸ್ಣಿಕಾಯ್, ಮಿತ್ರತ್ವ್ ಆನಿ ಬರೊ ಸಂಬಂಧ್, ಮಯ್ಪಾಸ್ ಮ್ಹಳ್ಳೆ ಶೆಗುಣ್ ಮೊಂ ಸಾಯ್ಬಿಣಿಚ್ಯಾ ಜನನ್ ದಿಸಾ ರೋಚ್ ಕುಟ್ಮಾಂತ್ ಪರತ್ ಜನ್ಮ್ ಘೆಂವ್ನ್ ಸಕ್ ಜೆವಾಣ್ ಜಾತಚ್ ಘಾ। ಮಾರಿಯೊನ್ ಸರ್ವಾಂಚೆರ್ ಆಪ್ಲೆಂ ಬೆಸಾಂವ್ ಘಾಲೆಂ ಆನಿ ಸಯ್ರ್ಯಾಂನಿ ರೋಚ್ ಕುಟ್ಮಾಚ್ಯಾ ಎಕ್ವಟಾಕ್ ಉಲ್ಲಾಸಿಲೆಂ.

ನೊಯೆಲಾ ದಾಃಧೊಶಿ ಜಾಲ್ಲಿ. ನಿತಳ್ ಮೋಗ್ ಜಿಕ್ಲ್ಲೊ, ಕುತಂತ್ರ್ಪಣ್, ಘಾತ್, ಶ್ರೀಮಂತಿಕೆಚೊ ಹಂಕಾರ್ ಸಲ್ವಾಲ್ಲೊ. ರಾತ್ ಸಂಪ್ಲ್ಲಿ, ಅಂಧ್ಕಾರ್ ಧಾಂವ್ಲ್ಲೊ, ದೀಸ್ ಉದೆಲ್ಲೊ ಆನಿ ನಿತಳ್ ಸುರ್ಯಾಚಿಂ ಕಿರ್ಣಾಂ ಸರ್ವಾಂಚ್ಯಾ ಮುಖಮಳಾರ್ ಪ್ರಕಾಸ್ ಘಾಂಕಯ್ಲಾಗ್ಲಿ. ಪಾಪ್ ಭಗ್ಸಲ್ಲೆಂ. ಶಿರಾಪಾ ಥಾವ್ನ್ ಮುಕ್ತ್ ಜೊಡ್ಲ್ಲಿ. ಶ್ರೀಮಂತ್ ಗರೀಬ್ ಜಾಲ್ಲೊ, ಗರೀಬ್ ಧನ್ವಂತ್ ಜಾಲ್ಲೊ ಆನಿ ನೊಯೆಲಾ ಜಯ್ತವಂತ್ ಜಾಲ್ಲಿ.

—: ಸಮಾಪ್ತ್ :—

“ಪಾಪ್ ಆನಿ ಶಿರಾಪ್” ಕಥಾ ಸಂಪ್ತಾನಾ……..

ಮ್ಹಜ್ಯಾ ‘ಸಾಂಕಳ್ ಕಾಣಿಯೆಚ್ಯಾ ಅಭಿ ಮಾನಿ ಮೊಗಾಳ್ ವಾಚ್ಪ್ಯಾ,

ಸಂಪ್ಲೆಲ್ಯಾ 218 ಅವಸ್ವರಾಂನಿ ಸಮಾಪ್ತ್ ಜಾಲ್ಲಿ ಮ್ಹಜಿ ಸಾಂಕಳ್ ಕಾಣಿ “ಪಾಪ್ ಆನಿ ಶಿರಾಪ್” ತುಕಾ ಕಿತ್ಲಿ ರುಚ್ಲಿ ಮ್ಹಳ್ಳೆಂ ಹಾಂವ್ ನೆಣಾ ತರಿ, ತುಕಾ ತಿ ಖಂಡಿತ್ ಬರಿ ಪಸಂಧ್ ಜಾಲಿ ಮ್ಹಣ್ ಹಾಂವ್ ಪಾತ್ಯೆತಾಂ. ಹ್ಯಾ ಕಾಣಿಯೆಂತ್ ತುಕಾ ಕಿತ್ಲೆಂ ಮನೊರಂಜನ್, ಕಿತ್ಲಿ ತೃಪ್ತಿ ಆನಿ ಕಸಲೆಂ ಲಿಸಾಂವ್ ಮೆಳ್ಳಾಂ ಮ್ಹಳ್ಳೆಂ ತುವೆಂಚ್ ಉಚಾರ್ಲ್ಲ್ಯಾಂತ್ ಮ್ಹಾಕಾ ಸಂತೊಸ್. ತುಜ್ಯಾ ಶಿಫಾರಸೆಕ್ ಹಿ ಮ್ಹಜಿ ಕೃತಿ ಯೋಗ್ಯ್ ಮ್ಹಣ್ ಜಾಲಿ ತರ್ ಹಾಂವ್ ಖಂಡಿತ್ ಜಾವ್ನ್ ತುಕಾ ಅಭಾರಿ ಆನಿ ಮ್ಹಜ್ಯಾ ಲೆಖ್ಣೆ ವಾವ್ರಾಂತ್ ಸಂತುಷ್ಟಿ. ಕಿತ್ಯಾಕ್ ಇತ್ಲಿ ಲಾಂಬ್ ಕೃತಿ ರಚುಂಕ್

ಹಾವೆಂ ಕಿತ್ಲಿ ವಾಂವ್ಟ್ ಕಾಡ್ಲ್ಯಾ, ಮ್ಹಳ್ಯಿಂ ಬರ್ಯಾ ವಾಚ್ಪ್ಯಾ, ತುಕಾ ಆನಿ ಖರ್ಯಾ-ಬರ್ಯಾ ಹರ್ ಲೇಖಕಾಂಕ್ ಕಳಿತ್ ಆಸಾ. ದಾಖ್ಲ್ಯೊ ರಚ್ಚ್ಯೊ ಉದ್ದೇಶ್ ನಹಿಂ ತರಿ ಕೊಂಕ್ಣೆಂತ್ಲಿ ಏಕ್ ಬಳಿಷ್ಟ್ ಕಾದಂಬರಿ ರಚ್ಚೆಂ ಪ್ರಯತ್ನ್ ಮ್ಹಜೆಂ ಖಂಡಿತ್ ವ್ಹಯ್ ಆನಿ ತೆಂ ಫಳಾಧಿಕ್ಯಿ ವ್ಹಯ್ ಮ್ಹಳ್ಳಿ ಮ್ಹಜಿ ಪಾತ್ಯೆಣಿಯಿ ಖರಿ.

1967 ಇಸ್ವೆ ಥಾವ್ನ್ ಕೊಂಕ್ಣಿ ಸಾಹಿತ್ಯಾಂತ್ ಪ್ರವೇಶ್ ಘೆವ್ನ್ ಕೊಂಕ್ಣೆಂತ್ ಚಡಾವತ್ ಪತ್ರಾಂನಿ ಜಿನ್ಸಾಂವಾರ್ ಲಿಖಿತಾಂ, ಸಾಂಕಳ್ ಕಾಣಿಯೊ, ವಿನೋದ್, ವೈಜ್ಞಾನಿಕ್, ಬಲಾಯ್ಕೆ ವಿಷಯಾಂಚ್ಯಾ ಬರ್ಪಾಂನಿ ಖಳ್ಮಿತ್ ನಾತ್ಲ್ಲಿ ಸೇವಾ ಹಾವೆಂ ಕರುನ್ ಆಜಿಕ್ 28 ವರ್ಸಾಂಚೆಂ ಅವಿರಥ್ ಸಾಹಿತ್ಯ್ ಪಯ್ಣ್ ತುಜೆಸಂಗಿಂ ಕರ್ತಾನಾ ಫಕತ್ 'ಪಯ್ಣಾರಿ' ಪತ್ರಾರ್ಚ್ 23 ವರ್ಸಾಂಚಿ ಸಾಹಿತ್ಯ್ ಸೇವಾ 1972 ಇಸ್ವೆ ಥಾವ್ನ್ ಪ್ರಥಮ್ ಮಟ್ವಿ ಸಾಂಕಳ್ 'ಫುಡಾರಾಚಿ ದೆಸ್ವಾಟ್' ಕಾಣಿಯೆದ್ವಾರಿಂ ಪ್ರಾರಂಭ್ ಕರುನ್, ಅಂಧ್ಕಾರಾಚ್ಯಾ ಖಿಂದ್ಯಾಂತ್, ಶಿರಾಪಾಚಿ ಬಲಿ, ಚಾರ್ಲ್ಸ್ ಸೊಭ್ರಾಜ್, ರಗ್ತಾಚಿ ಬೊಬಾಟ್, ಡೊನ್ ಮ್ಯಾಕ್ಸ್, ಪ್ರತೀಕಾರ್, ಆನಿ 'ಪಾಪ್ ಆನಿ ಶಿರಾಪ್' ಪರ್ಯಾಂತ್ ತುಜೆಸಂಗಿಂ ಕಥಾ ಸಾಂಗಾತ್ತ್ ಹಾಂವ್ ಆಯ್ಲ್ಯಾಂ ಮ್ಹಣ್ ಸಾಂಗೊಂಕ್ ಮ್ಹಾಕಾ ಅಭಿಮಾನ್ ಭಗ್ತಾ. ಹ್ಯಾ ಆವ್ದೆರ್ ಆಮ್ಚ್ಯಾ ಸಭಾರ್ ತನ್ಯಾರ್-ಪನ್ಯಾರ್ ಬರ್ಪ್ಯಾಂಚ್ಯಾ ಶಿಣಾಕ್ ಹಾಂವ್ ಕಾರಣ್ ಜಾಲಾಂ ಮ್ಹಣ್ ಸಾಂಗೊಂಕ್ಯಿ ಮ್ಹಾಕಾ ಬೆಜಾರ್ ಭಗ್ತಾ.

ಪಗಾರ್ವಾಂತ್ಲ್ಯಾಚ್ ಮ್ಹಜ್ಯಾ 21 ವರ್ಸಾಂಚ್ಯಾ ಆವ್ದೆಂತ್ ಮ್ಹಜ್ಯಾ ವಾಂಪ್ಟಿರಾಟಾವಳಿಂ ಆನಿ ಜವಾಬ್ದಾರೆಚ್ಯಾ ವಾವ್ರಾ ಮಧೆಂ ಖಳ್ಮಿತ್ ನಾಸ್ತಾಂ ಕರುನ್ ಆಯಿಲ್ಲ್ಯಾ ಲಿಖ್ಣೆ ವಾವ್ರಾಸಂಗಿಂ 28 ವರ್ಸಾಂಚ್ಯಾ ಅವಿರಥ್ ಸಾಹಿತ್ಯ್ ವಾವ್ರಾ ಉಪ್ರಾಂತ್ ಹಾಂವ್ ಖಂಡಿತ್ ಜಾವ್ನ್ ವಿರಾಮಾಕ್ ಆಶೆಲೊಂ. ಹಿ ಕಾಣಿ 'ಪಯ್ಣಾರಿ'ಕ್ ಧಾಡ್ನ್ ದಿತಚ್ ಹಾಂವ್ ಥೊಡೊ ಕಾಳ್ ವಿರಾಮ್ ಕರುನ್ ಆಸಾಂ. ಹೊ ಸುಶೆಗ್ ಮ್ಹಜ್ಯಾ ಕುಡಿಕ್ ಆನಿ ಮತಿಕ್ ಗರ್ಜೆಚೊ ಜಾವ್ನಾಸ್ಲ್ಲೊ.

ಲಿಖ್ಣೆ ಮತಿಕ್ ಸುಶೆಗ್ ಮ್ಹಣ್ತಾನಾ ಹಾಂವ್ ಸಾಹಿತ್ಯಾ ಥಾವ್ನ್ ಪಯ್ಸ್ ವೆತಾಂ ಮ್ಹಳ್ಳೊ ಅರ್ಥ್ ನಹಿಂ. ಲ್ಹಾನ್ ವ್ಹಡ್ ಬರ್ಪಾಂದ್ವಾರಿಂ ತುಮ್ಚೆಸಂಗಿಂ ಪತ್ರಾರ್ ಹಾಂವ್ ಆತಾಂ ಆಸಾಂ ಆನಿ ಆಸ್ತೊಲೊಂ. ತುಮ್ಚ್ಯಾ ಕಾಳ್ಜಾಂತ್ ಸದಾಂಚ್ ಉರ್ತೊಲೊಂ. ದೆವಾನ್ ಘಾವೊ ಕೆಲ್ಯಾರ್ ಜೆಂ ಮತಿಂತ್ ಪಿಂತ್ರಾವ್ನ್ ದವರ್ಲ್ಲಾಂ ಏಕ್ ಮಜ್ಬೂತ್ ಸಾಂಕಳ್ ಚಿತ್ರಣ್ ಭವಿಷ್ಯಾಂತ್ ತುಕಾ ಹ್ಯಾಚ್ ಶ್ರೇಷ್ಟ್ ಪತ್ರಾರ್ ವಾಚುಂಕ್ ಮೆಳ್ತೆಲೆಂ. ಹಿ ಭಾಸಾವ್ಣಿ ನಹಿಂ ತರಿ ಪ್ರಯತ್ನ್ ಜರೂರ್ ಜಾವ್ನಾಸ್ತೆಲೆಂ.

ಆತಾಂ ಪಾಟಾಪಾಟ್ ತುಕಾ ಖೂಬ್ ಖುಶ್ ಕರ್ಚೊ ಮ್ಹಜೊ ಏಕ್ ಸಾಂಕಳ್ ವಿನೋದ್ "ಗರ್ಭೆಸ್ತ್ ಜಾಲ್ಲೊ ಬಾರ್ಬೇಜ್" ಹ್ಯಾಚ್ "ಪಯ್ಣಾರಿ"ರ್ ತುಂ ವಾಚುನ್ ಆಸಾಯ್.

ಮ್ಹಜ್ಯಾ ಬರ್ಪಾಂಕ್ "ಪಯ್ಣಾರಿ" ಪತ್ರಾಚೊ ಮ್ಹಾಲಕ್ ಶ್ರೀ ಎಲ್. ಎಮ್. ಡಿ'ಕೊಸ್ತಾನ್, ಸಂಪಾದಕಿ ಶ್ರೀಮತಿ ನೆಲ್ಲಿಬಾಯೆನ್, ಸಹ-ಸಂಪಾದಕ್ ಶ್ರೀಮಾನ್ ಫೆಲಿಕ್ಸ್ ಎ. ಡಿ'ಸೋಜಾನ್ ಎಕಾ ಉತ್ರಾನ್ 'ಪಯ್ಣಾರಿ' ಕುಟ್ಮಾನ್ ಸುರು ಥಾವ್ನ್ ಆಜ್ ಪರ್ಯಾಂತ್ ಬರೊ ಸಹಕಾರ್, ಸ್ವಾಗತ್, ಮಾನ್-ಪ್ರೊತ್ಸಾಹ್ ಆನಿ ಖಂಡಿತ್ ಜಾವ್ನ್ ವ್ಹರ್ತೊ ವೋಗ್ ದಿಲಾ. ಆನಿ ಹೊ, ಹಾಂವ್ ಕೆದಿಂಚ್ ವಿಸ್ರೊಂಚೊ ನಾ, ತಸೆಂಚ್ ಪ್ರೀತಿಚ್ಯಾ ವಾಚ್ಪ್ಯಾ-ವಾಚ್ಪಿಣಿ ಆನಿ ಮ್ಹಜ್ಯಾ ಸಾಂಕಳ್ ಕಾಣಿಯೆ ಪ್ರೇಮಿಂಕ್ ಹಾಂವ್ ಅಭಾರಿ ಆನಿ ದೇವ್ ಬರೆಂ ಕರುಂ ಮ್ಹಣ್ತಾಂ.

—ವಿಕ್ಟರ್ ರೊಡ್ರಿಗಸ್, ಆಂಜೆಲೊರ್.

ಕೃತಜ್ಞತಾ

ಗಾಬ್ರಿಯೆಲ್ ರೋಚ್, ಆನೆಟ್, ಮನು, ಫ್ಲಾವಿಯಾ, ಲಿಡಿಯಾ, ಸ್ಟೀವನ್, ನೊಯೆಲಾ, ಡೆನ್, ನೊರಾ, ಅನಿಲ್. ಸುನಿಲ್, ಡಾಯ್ನಾ ಆನಿ ಆಕಯ್ ಹಿಂ ಸಕ್ಡಾಂ ಏಕಾ ಪಾಕ್ಯಾ ಪಂದಾ ಮೊಗಾ-ಮಯ್ಪಾಸಾನ್ ಎಕ್ವಟ್ಲಿಂ. ಮೊಂತಿ ಸಾಯ್ಬಿಣಿಚ್ಯಾ ನಾಂವಾನ್ ತಿಂ ನವೆಂ ಜಿವ್ತಾನಾ, ತ್ಯಾ ಎಕ್ವಟಾಚಿ ಬುನ್ಯಾದ್ ಬಳಿಷ್ಟ್ ಜಾಲಿ. ಮಾರೆಕಾರ್, ಗಂಭೀರ್ ಘಡಿತಾಂನಿ, ಘಾತ್, ಕುಯುಕ್ತ್ಯಾ, ಫಾರಿಕ್ಪಣ್ ಆನಿ ಘೊಟಾಳೊ ಆಟಾಪ್ಲಲಿ ಹಿ ಕಾಣಿ ಸಂತೊಸ್ಭರಿತ್ ಸನ್ನಿವೇಶಾಂನಿ ಸಂಪ್ತಾನಾ, ರಾಗ್, ಮೊಸೊರ್, ಹಗೆಂ, ಜಿದ್ದ್ ಮಾಯಾಗ್ ಜಾವ್ನ್ ನಿತಳ್ ಮೊಗಾಚಿ ಬುನ್ಯಾದ್ ಪಡ್ಲಿ.

ಕಾಣಿಯೆಂತ್ಲೊ ಹರ್ಯೇಕ್ ಪಾತ್ರ್ ನಾಜೂಕಾಯೆನ್ ವಿಂಚ್ಲಾ ಲೇಖಕ್ ವಿಕ್ಟರ್ ರೊಡ್ರಿಗ್ಸಾನ್. ಕಿತೆಂ ಕರುಂಕ್ ಆಸಾ ಮ್ಹಳ್ಳೆಂ ಪಯ್ಲೆಂಚ್ ಚಿಂತುನ್, ತಾಣೆ ತಾಚ್ಯೊ ಚಟುವಟಿಕೊ ಮಾಂಡ್ಲ್ಯಾತ್ ಆನಿ ಸಂವಾದ್ ಲಿಖ್ಲ್ಯಾತ್. ಕಾಣಿಯೆಂತ್ಲೆಂ ಖಂಯ್ಚೆಂ ಘಡಿತ್ ಗರ್ಜೆ ಭಾಯ್ಲೆಂ ಮ್ಹಳ್ಳೆಂ ಕೊಣೆಂಯಿ ಸಾಂಗೊಂಕ್ ಸಾಧ್ಯ್ ನಾ.

ಕಿತ್ಯಾಕ್ ಹರ್ಯೆಕ್ ಘಡಿತ್ ಕಥಾವಸ್ತುಕ್ ಗರ್ಜೆಚೆಂ ಜಾವ್ನ್, ಬರಯ್ಣಾರಾನ್ ಯೋಜಿಲ್ಲ್ಯಾ ಹಂತಾಕ್ ಕಥಾ ಪಾವಂವ್ಕ್ ಅವಶ್ಯ್ ಜಾವ್ನಾಸಾ.

ಹ್ಯಾ ಲಾಂಬ್ ಕಾಣಿಯೆಕ್ 218 ಅವಸ್ವರಾಂನಿ ಆಟಾಪ್ತಾನಾ, ಲೇಖಕಾನ್ ಖಂಯ್ಸರಿ ಸಂಬಂಧ್ ಜಾಲ್ಲ್ಯಾ ಪಾತ್ರಾ ಥಂಯ್ ಅಲಕ್ಷ್ ಕರುಂಕ್ ನಾ. ತ್ಯಾ ಶಿವಾಯ್, ಕಾಣಿ ಫುಡೆಂ ಸರ್ತಾನಾ, ಆಧ್ಲ್ಯಾ ಘಡಿತಾಂಚೊ ತವಳ್ ತವಳ್ ಉಲ್ಲೇಖ್ ಕರ್ನ್, ಪರ್ನ್ಯಾ ವಾಚ್ಪ್ಯಾಂಕ್ ತಾಚೊ ಉಗ್ಡಾಸ್ ಕರ್ನ್ ದಿಲಾ ಆನಿ ತೆಂಚ್ ವಾಚವ್ ನವ್ಯಾ ವಾಚ್ಪ್ಯಾಂಕ್ ಜಾವ್ನ್ ಗೆಲ್ಲ್ಯಾ ಘಡಿತಾಂವಿಷಿಂ ಕಳಂವ್ಕ್ ಪಾವ್ಲಾಂ. ಅಸೆಂ ಹಿ ಕಾಣಿ ವ್ಹಾಳೊನ್ ಗೆಲ್ಲ್ಯಾನ್ ಸಕ್ಡಾಂಕ್ ಕಾಣಿ ಬರ್ಯಾ ಥರಾನ್ ಸಮ್ಜಲ್ಯಾ ಮ್ಹಳ್ಳೆಂ ಆಮ್ಕಾಂ ಕಳೊನ್ ಆಯ್ಲಾಂ. ಲೇಖಕಾಚಿ ಹಿ ಸಾಮರ್ಥಿ ಹೊಗ್ಳಿಕೆಕ್ ಪಾತ್ರ್ ಜಾವ್ನಾಸಾ. ಕಾಣಿಯೆಂತ್ಲಿಂ ಘಡಿತಾಂ ಸಾಮಾನ್ಯ್ ಜಿಣಿಯೆಕ್ ಸಂಬಂಧ್ ಜಾಂವ್ಚೆ ತಸಲಿಂ ಜಾವ್ನಾಸಾತ್,

ಘಾಟ್, ಬೆಂಗ್ಳುರ್, ಮಂಗ್ಳುರ್, ಬೊಂಬಯ್ ತಸಲ್ಯಾ ಗಾಂವ್ಚೊ ತ್ಯಾ ಕಾಣಿಯೆಂತ್ ಉಲ್ಲೇಖ್ ಆಸಾ. ಲೇಖಕಾನ್ ತ್ಯಾ ಗಾಂವ್ಚೆಂ ವಾತಾವರಣ್, ಲೊಕಾಚೆಂ ವರ್ತನ್, ಚಾಲ್-ಚಮ್ಕಣ್ ಹಾಂಚೆಂ ವರ್ಣನ್ ಯಶಸ್ವಿ ರಿತಿನ್ ಕೆಲಾಂ,

ಪೊಲಿಸ್ ಖಾತ್ಯಾಂತ್ ಪ್ರಾಮಾಣಿಕ್ ಅಧಿಕಾರಿ ಜರೂರ್ ಆಸಾತ್. ತೆಚ್ಪರಿಂ ದುಡ್ವಾಕ್ ಭುಲ್ಲೆಲೆ ವ ವಶಿಲಾಯೆಕ್ ಸಾಂಪ್ಡಲ್ಲೆ ಹುದ್ದೆದಾರ್ಯಿ ಆಸಾತ್ ಮ್ಹಣ್ ಲೇಖಕಾನ್ ದಾಕವ್ನ್ ದಿಲಾಂ. ಗುಂಡಾಂಚೆ ಪಂಗಡ್ ಪಯ್ಶ್ಯಾಂಖಾತಿರ್ ಕಸಲಿಂಯಿ ನೀಚ್ ಕಾಮಾಂ ಕರ್ತಾತ್, ತಾಂಚೊ ಸಾಂಗಾತ್ ಧರ್ತೆಲೆ ವ ಸಹವಾಸ್ ಕರ್ತೆಲೆ ದುಷ್ಟ್ ಮನಿಸ್ ಕಸೆಂ ಕಷ್ಟಾಂಕ್ ಸಾಂಪಡ್ತಾತ್ ಮ್ಹಳ್ಳೆಂ ತಿ ಕಾಣಿ ಸಾಂಗ್ತಾ. ತಾಂಚ್ಯಾ ಜಾಳಾಂತ್ ಶಿರ್ಕಲ್ಲೆ ಮನಿಸ್ ಬಚಾವ್ ಜಾಯ್ನಾಂತ್ ಮ್ಹಳ್ಳೆಂ ವಾಚ್ಪ್ಯಾಂಕ್ ಕಳ್ತಾ.

“ದುಡ್ವಾ ಪ್ರಾಸ್ ಧಯ್ರ್, ಪ್ರಾಮಾಣಿಕ್ಪಣ್ ಗರ್ಜೆಚೆಂ. ಉದ್ದೇಶ್ಪೂರ್ವಕ್ ಮನಿಸ್ ನಿತಿನ್ ಚಲ್ತಾ ಆನಿ ತಾಚ್ಯಾ ವೈರಿಂಕ್ ತಾಚೆರ್ ಜಯ್ತ್ ಜೊಡುಂಕ್ ಜಾಯ್ನಾ ಮ್ಹಳ್ಳೆಂ ಕಾಣಿಯೆಂತ್ ದಾಕವ್ನ್ ದಿಲಾಂ. ದುಡ್ವಾಚೊ ಪಂಕಾರ್ ಮನ್ಶ್ಯಾಕ್ ಉಪ್ಕಾರಾನಾ, ಕಿತ್ಯಾಕ್ ಗರ್ವ್ ಥೊಡ್ಯಾ ತೆಂಪಾನ್ ಜಿರೊನ್ ವೆತಾ ಮ್ಹಳ್ಳೆಂ ಸತ್ ಕಾಣಿಯೆಂತ್ ದಾಕವ್ನ್ ದಿಲಾಂ.

ಭಾವಾಡ್ತ್ಯಾಚೊ ಮನಿಸ್ ಸಲ್ವುಂಕ್ ಸಾಧ್ಯ್ ನಾ. ತಾಚೆ ಬರೆ ಉದ್ದೇಶ್ ಜರೂರ್ ಫೊಂತಾಕ್ ಪಾವ್ತಾತ್. ಖೊಟ್ಯಾ ಉದ್ದೇಶಾಂಚೆ ಮನಿಸ್ ಸಲ್ವತಾತ್ ಆನಿ ಆಪ್ಲ್ಯಾಚ್ ಕರ್ತುಂವಾಂನಿ ತೆ ನಾಸ್ ಜಾತಾತ್ ಮ್ಹಣ್ ಸವಿಸ್ತಾರ್ ರಿತಿನ್ ವಿಕ್ಟರ್

ರೊಡ್ರಿಗ್ಸಾನ್ "ಪಾಪ್ ಆನಿ ಶಿರಾಪ್" ಕಾಣಿಯೆಂತ್ ಅಪುರ್ಬಾಯೆನ್ ವಿವರಾಯ್ಲಾಂ.

ಮನಿಸ್ ಪಾತ್ಕಿ ಪುಣ್ ತಾಣೆ ಘಾತ್ಕಿ ಜಾಂವ್ಕ್ ನಜೊ. ಘಾತ್ಕಿ ಮನ್ಯಾಚ್ಯಾ ಕುಯ್ಯ್ಕ್ಯಾಂಕ್ ಸಾಂಪಡ್ಲೆಲ್ಯಾ ವ್ಯಕ್ತಿನ್ ಅಪ್ಲ್ಯಾ ದುಖಿ ಕಾಳ್ಜಾನ್ ದಿಲ್ಲೊ ಶಿರಾಪ್ ಜರೂರ್ ಭೆಜ್ತಾ ಮ್ಹಳಾಂ ಲೇಖಕಾನ್, ಆನಿ ಪ್ರಬಳ್ ರಿತಿನ್ ತೆಂ ಚಿತ್ರಾಯ್ಲಾಂ. ಹ್ಯಾ ಕಾಣಿಯೆಚೆಂ ಫಿಲ್ಮ್ ಕಾಡಿಜಾಯ್ ಮ್ಹಣ್ ಆಮ್ಚ್ಯಾ ಥೊಡ್ಯಾ ಹಿತಚಿಂತಕಾಂನಿ ಆನಿ ಲೇಖಕಾಚ್ಯಾ ಅಭಿಮಾನಿಂನಿ ಆಮ್ಚೆ ಕಡೆ ಮ್ಹಳ್ಳೆಂ ಆಸಾ.

ಕಷ್ಟಾಂಚೆ ದೀಸ್ ಪಳೆವ್ನ್ ವ್ಹಡ್ ಜಾಲ್ಲೊ ಗ್ರೇಸ್ತ್ ಮನಿಸ್ ಆಪ್ಲೆ ಆಧ್ಲೆ ದೀಸ್ ವಿಸರ್ತಾ ಮ್ಹಳ್ಳಿ ಜೆರಾಲ್ ಸಮ್ಜಣಿ ಲೊಕಾ ಮಧೆಂ ಆಸಾ, ಪುಣ್ ಹ್ಯಾ ಕಾಣಿಯೆಂತ್ ಕಷ್ಟಾಂ-ದುಖಾಂ ಮಧೆಂ ವ್ಹಡ್ ಜಾಲ್ಲೊ ಡೆನ್ ರೋಚ್, ದುಬ್ಳ್ಯಾಂಕ್ ವಿಸ್ರಾನಾ ಆನಿ ತಾಂಚೆಖಾತಿರ್ ಕಿತೆಂ ಪುರಾ ಕರ್ತಾ ಮ್ಹಳ್ಳೆಂ ತುಮಿ ವಾಚ್ಲಾಂ.

ಸಗ್ಳಿ ಕಾಣಿ ನೊಯೆಲಾಚೆರ್ ಮಾಂಡುನ್ ಹಾಡ್ಲ್ಯಾ. ತಿಚಿ ದುಬ್ಳಿಕಾಯ್, ಆನಿ ಗಾಬ್ರಿಯೆಲ್ ರೊಚಾಚ್ಯಾ ಶಿಂತ್ರ್ಯಾಂವರ್ವಿಂ ತಿಚೆರ್ ಯೆಂವ್ಚೆ ಕಷ್ಟ್ ಸೂಕ್ಷ್ಮಾಯೆನ್ ವಿವರಿಲ್ಯಾತ್ ಜಾಲ್ಲ್ಯಾನ್, ಲೇಖಕಾನ್ ಕಿತ್ಲ್ಯಾ ಬಾರ್ಕಾಯೆನ್ ತಸಲ್ಯಾ ಜಿಣಿಯೆಚೆಂ ಪರಿಶೀಲನ್ ಕರ್ನ್, ಹರ್ಯೇಕ್ ಘಡಿತಾಂ ತಸೆಂ ಸನ್ನಿವೇಶಾಂ ಕಾಣಿಯೆಂತ್ ವಿಣ್ಲ್ಯಾಂತ್ ಮ್ಹಳ್ಳೆಂ ವಿಂಗಡ್ ಸಾಂಗ್ಚಿ ಗರ್ಜ್ ನಾ. ಆಪ್ಲ್ಯಾ ನಿಚೆವಾಂತ್ ಥಿರ್ ಆಸ್ಲ್ಲ್ಯಾ ಸ್ತ್ರಿಯೆಕ್ ಸಾಮಾಜಿಕ್ ಅಡ್ಚಣಿ ವ ಅಡ್ಕಳಿ ಈಡ್ ನಹಿಂ ಮ್ಹಳ್ಳೆಂ ಲೇಖಕಾನ್ ಅಪುರ್ಬಾಯೆನ್ ವರ್ಣಿಲಾಂ. ತಿಚ್ಯಾ ಮಾರ್ಗದರ್ಶನಾಖಾಲ್ ಆನಿ ತಿಚ್ಯಾ ಬೆಸಾಂವಾಚ್ಯಾ ಪ್ರಭಾವಾನ್, ತಿಚೊ ಪುತ್ ಕಸೊ ಖ್ಯಾತೆಚ್ಯಾ ಶಿಖರಾಕ್ ಪಾವ್ತಾ ಮ್ಹಳ್ಳೆಂ ತುಮಿ ವಾಚ್ಲಾಂ. ದುಬಾವಾವಿಣೆ ನೊಯೆಲಾ ಜಾವ್ನಾಸಾ ತ್ಯಾ ಕಾಣಿಯೆಚಿ ಪ್ರಮುಖ್ ವ್ಯಕ್ತಿ, ನಾಯಕಿ. ಆಂಕ್ವಾರ್ಪಣಾರ್ ಆಧಾರ್ಲೆಲ್ಯಾ ದರ್ವಡಿ ಕರ್ನೆಚೊ ಫಳ್ ಜಾವ್ನ್ ಜನ್ಮಲ್ಲ್ಯಾ ಡೆನಾಕ್ (ವ ಸುನಿಲಾಕ್) ತಿ ಕಸಿ ಹೊಗ್ಡಾಯ್ತಾ ಆನಿ ಪರ್ತುನ್ ಕಸಿ ಆಪ್ಣಾಯ್ತಾ ಮ್ಹಳ್ಳೆಂ ಸುಂದರ್ ರಿತಿನ್ ಲಿಖ್ಲಾಂ. ಸಗ್ಳೆಂ ಹೊಗ್ಡಾವ್ನ್ ಘೆತ್ಲ್ಲ್ಯಾ ತಿಣೆ, ಹೊಗ್ಡಾಯ್ಲ್ಲ್ಯಾಚ್ಯಾಕಿ ಚಡ್ ಕಸೆಂ ಪ್ರಾಪ್ತ್ ಕೆಲೆಂ ಮ್ಹಳ್ಳೆಂಯಿ ಲೇಖಕಾನ್ ವಿವರಾಯ್ಲಾಂ.

ಆಪ್ಲ್ಯಾ ಆವಯ್ಕ್ ಅಕ್ಮಾನ್ ಕೆಲ್ಲ್ಯಾಂಚೆ ದೊಳೆ ಉಗಡ್ನ್, ಆಪ್ಲ್ಯಾ ಚುಕಿ ವಳ್ಖ್ಯಾನ್, ತಾಣೆ ವಾಸ್ತವಿಕತೆಕ್ ಪಳೆಸೆಂ ಡೆನ್ ರೊಚಾನ್ ಜಾಯ್ತೊ ವಾವ್ರ್ ಕೆಲಾ. ಆಪ್ಲ್ಯಾ ಮೊಗಾಳ್ ಆವಯ್ಕ್ ಸಂತುಷ್ಟಿ ಕರುಂಕ್ ಸುರು ಥಾವ್ನ್ ತಾಚೊ ನಿಚೆವ್ ಜಾವ್ನಾಸಾ. ಆವಯ್ಚಿ ಇಚ್ಛಾ: ಆಲೋಚನ್ ಕಾರ್ಯಾರುಪಾಂತ್ ಬದಲ್ತಾನಾ, ತಾಣೆ ಜಾಯ್ತೆಂ ಸೊಸುಂಕ್ ಪಡ್ಲೆಂ. ಜಾಣ್ವಾಯ್ ಜೊಡುನ್ ಉಪ್ರಾಂತ್ ತೊ ಫುಡೆಂ ಸರ್ತಾನಾ, ಅದೃಷ್ಟಾನ್'ಯಿ ತಾಕಾ ಬರೊಚ್ ಸಹಕಾರ್ ದಿಲ್ಲೊ, ಆವಯ್ಕ್ ಕೆಲ್ಲೊ ಅಕ್ಮಾನ್ ಆನಿ

ಆಪ್ಣಾಲಾಗಿಂ ಚಲಯಿಲ್ಲೊ ಸ್ಪರ್ಧೊ ಲೆಕುನ್, ಡೆನಾನ್ ಆಜೊ ಗಾಬ್ರಿಯೆಲ್ ರೊಚಾಚೆಂ ಘಾರಿಕ್ಪಣ್ ಘೆವ್ಯೆತೆಂ. ತಾಂಕಾಂ ರಸ್ಯಾರ್ ಘಾಲ್ಯೆತೆಂ, ಪುಣ್ ತಾಣೆ ತಸೆಂ ಕೆಲೆಂ ನಾ. ಗಳ್ಸಿಲ್ಲೆಂ ಸಕ್ಕಡ್ ಪಾಟಿ ದಿಂವ್ಚಿ ತಯಾರಿ ತಾಣೆ ಕೆಲಿ. ಆಪ್ಲ್ಯಾ ಬುಧ್ವಂತ್ಕಾಯೆನ್ ಧಯ್ರಾನ್ ಆನಿ ನಿಚೆವಾನ್ ತಾಣೆ ಸಕ್ಕಡ್ ಜೊಡುನ್ ಘೆತ್ಲೆಂ. ಕುಟ್ಮಾಚೊ ಎಕ್ವಟ್ ಅಖಂಡ್ ಕೆಲೊ. ಕಾಣಿಯೆಚೊ ನಾಯಕ್ ತೊಚ್ ಜಾವ್ನಾಸಾ.

ಆಪ್ಲ್ಯಾ ಕಾಣಿಯೆಚ್ಯಾ ಅಂತ್ಯಾಕ್ ಲೇಖಕ್ ವಿಕ್ಟರ್ ರೊಡ್ರಿಗ್ಸಾನ್ ಉಚಾರ್ಲ್ಲ್ಯಾ ದೋನ್ ಉತ್ರಾಂನಿ "ಪಯ್ಣಾರಿ"ಚೊ ಉಪ್ಕಾರ್ ಆಟಯ್ಲಾ. ತಿ ತಾಚಿ ಮಹಾನತಾ ಜಾವ್ನಾಸಾ. ಆಪ್ಲ್ಯಾ ಕುತೂಹಲ್ಭರಿತ್ ಕಾಣಿಯೆ ನಿಮ್ತಿಂ ತಾಣೆ "ಪಯ್ಣಾರಿ"ಕ್ ಲೊಕಾಮೊಗಾಳ್ ಕೆಲಾ ಮ್ಹಣ್ ಆಮಿ ಮ್ಹಣ್ತಾಂವ್. ತಾಚಿ ಶೈಲಿ, ಸಕ್ಡಾಂಕ್ ಸಮ್ಜಾಸಾರ್ಕಿ ಸಂಪಿ ಭಾಸ್, ಹರ್ಯೇಕಾ ಹಫ್ತ್ಯಾಂತ್ ಕುತೂಹಲ್ ಕರ್ಚಿಂ ಘಡಿತಾಂ ಇತ್ಯಾದಿ ವರ್ಣನ್, ತಾಣೆ 'ಪಯ್ಣಾರಿ'ಚ್ಯಾ ವಾಚ್ಪ್ಯಾಂಕ್ ಧಾರಾಳ್ ಮನೋರಂಜನ್ ಒದ್ಗಾಯ್ಲಾಂ. ಘರಾ ಭಿತರ್, ಕುಟ್ಮಾಂ ಭಿತರ್ ಪಯ್ಶ್ಯಾಂಖಾತಿರ್, ಮಾನಾ ಖಾತಿರ್ ಆನಿ ಸ್ವಾರ್ಥಾಖಾತಿರ್ ಕಿತೆಂ ಪುರಾ ಘಡ್ತಾ ಮಳ್ಳೆಂ ತಾಣೆ ಬೋವ್ ಆಕರ್ಷಿಕ್ ರಿತಿನ್ ವಿವರಾವ್ನ್ ಲಿಖ್ಲಾಂ. ಮನ್ಶ್ಯಾಚ್ಯಾ ಜಿಣಿಯೆಚಿ ಸರ್ವ್ ಆಸ್ಪದ್ ಸಮ್ಜೊನ್ ಘೆವ್ನ್, ತಾಕಾ ಕಾಣಿಯೆ ರುಪಾರ್ ವಿಣ್ಚೆಂ ಮೊಲಾಧಿಕ್ ದೆಣೆ ವಿಕ್ಟರ್ ರೊಡ್ರಿಗ್ಸಾ ಥಂಯ್ ಧಾರಾಳ್ ಆಸಾ ಮ್ಹಣ್ ಆಮಿ ಜಾಣಾಂವ್ ಆನಿ ಆಮ್ಚೆ ವಾಚ್ಪಿಯಿ ಜಾಣಾಂತ್.

ತ್ಯಾಖಾತಿರ್, ಆಮಿ ಆಮ್ಚೆ ತರ್ಫೆನ್ ತಸೆಂ ಸರ್ವ್ 'ಪಯ್ಣಾರಿ' ವಾಚ್ಪ್ಯಾಂ ತರ್ಫೆನ್ ವಿಕ್ಟರ್ ರೊಡ್ರಿಗ್ಸಾಕ್ ದೇವ್ ಬರೆಂ ಕರುಂ ಮ್ಹಣ್ತಾಂವ್. "ಪಾಪ್ ಆನಿ ಶಿರಾಪ್" ಹಿ ಮಹಾನ್ ಕಾಣಿ ದೋನ್ ವಾಂಟ್ಯಾಂನಿ ತಾಣೆ ಅಮ್ಕಾಂ ಮ್ಹಸ್ತ್ ತೆಂಪಾ ಆಧಿಂ ಪಾವಯಿಲ್ಲಿ, ತಾಚೆ ಉಪ್ರಾಂತ್ ತೊ ವಿರಾಮ್ ಕರುನ್ ಆಸಾ.

ಬೋವ್ ವೆಗಿಂ ತಾಚಿ ಆನ್ಯೇಕ್ ಮಹಾನ್ ಕಾದಂಬರಿ 'ಪಯ್ಣಾರಿ'ಚೆರ್ ಪ್ರಗಟ್ತೆಲಿ. ತಾಕಾ ಆನಿ ತಾಚ್ಯಾ ಲೆಖ್ಣಿಕ್ ಆಮಿ ಜಯ್ತ್ ಮಾಗ್ತಾಂವ್. ಆಮ್ಚೆ ಮಧ್ಲೊ ಹೊ ಮೊಗಾಳ್ ಸಾಹಿತಿಕ್ ಬಾಂಧ್ ಆನಿಕ್‌ಯಿ ಬಳ್ವಂತ್ ಜಾತೊಲೊ ಆನಿ "ಪಯ್ಣಾರಿ"ಚ್ಯಾ ವಾಚ್ಪ್ಯಾಂಕ್ ಖುಶ್ ಕರುಂಕ್ ಆನಿ ಆಕರ್ಷಿಕ್ ದವ್ರುಂಕ್ ತಾಚೆಂ ಬರ್ಪಾಂ ಸರಾಗ್ "ಪಯ್ಣಾರಿ"ಚೆರ್ ವ್ಹಾಳಯ್ತೊಲೊ ಮ್ಹಳ್ಳೊ ಭರ್ವಾಸೊ ಆಮ್ಕಾಂ ಆಸಾ.

"ಪಯ್ಣಾರಿ" ಆನಿ "ಪಯ್ಣಾರಿ" ಕುಟ್ಮಾ ತರ್ಫೆನ್,
ನೆಲ್ಲಿ ಡಿ'ಕೊಸ್ತಾ
ಸಂಪಾದಕ್.

LIBRARY

WORLD KONKANI CENT

Shakthinagar, Mangalore.

No: Acc. No:

Issued on	Borrower's No. And Signature	Returnec on

2439

N7KON

Vic

ೋಚಾ, ಸಾವ್ದಿಯಾ,

ಂನಿ

ಕೊಣಿ.

ಕರುನ್

ಭಯ್ಣ್ ದೆಕುನ್

ಹಾಂವ್ ಪಾವ್ಲಿಂ

ಂ.

ನಾ

ನಾ.

ಚಿಂತ್ನಾಂ

ಯ್ ಉತ್ರೊನ್

ರಾಣ್.

RLD KONKANI CENTRE

LIBRARY

SHAKTHINAGAR D. K.

✣

No. ______________

Books lost, torn, defaced, marked or damaged in any way shall have to be replaced by the borrower.

Books issued can be recalled at any time, if necessary.

HELP TO KEEP THIS BOOK
FRESH & CLEAN